

ರಾಜಶೇಖರನ ಸಂಸ್ಕೃತ ನಾಟಕ

ಬಾಲರಾಮಾಯಣ



ಕನ್ನಡ ಅನುವಾದ
ಎಂ.ಎ. ಹೆಗಡೆ

ಕರ್ನಾಟಕ ನೊಂದು ಪ್ರಾಣಿಯನ ರಾಷ್ಟ್ರಪತಿಯಾಗಿ ಉನ್ನತವಾಗಿ
 ಮಹಾಕವಿ ರಾಜಶೇಖರ ವಿರಚಿತ (ಮಂಬಾಜಿನದೆ)
ಬಾಲರಾಮಾಯಣ ೨೨-೧-೨೦೯೯

ಅನುವಾದ
 ಎಂ.ಎ. ಹೆಗಡೆ



ಅಕ್ಷರ ಪ್ರಕಾಶನ
 ಹೆಗಡೆ (ಸಾಗರ) ಕರ್ನಾಟಕ

Balaramayana – (Kannada) Translation of Rajashekhar's Sanskrit play; by Prof. M.A. Hegde, Sirsi.

Published by: Akshara Prakashana, Heggodu -577 417, Sagara, Shimoga, Karnataka.

First Edition: 2018

© Translator

Pages: 248, Paper: 70gsm, N.S. bookprint., Size: demy 1/8.

ಬೆಲೆ: ಇನ್ನೂರಾ ಇಪ್ಪತ್ತು ರೂಪಾಯಿ

ಮುದ್ರಣ: ಸ್ವಾರ್ಥಾ ಪ್ರಿಂಟರ್ಸ್, ☎ : 080 2674 2233

ಪ್ರಸ್ತಾವನೆ

ಸಂಸ್ಕृತ ಸಾಹಿತ್ಯ ಕ್ಷೇತ್ರದಲ್ಲಿ ಯಾಯಾವರ ವಂಶೀಯನಾದ ರಾಜಶೇಖರನ ಹೆಸರು ದೊಡ್ಡದು. ಅವನು ಮಹಾಕವಿಯೂ ಮಹಾವಿದ್ವಾಂಸನೂ ಆಗಿದ್ದ ಸಂಸ್ಕृತ ಸಾಹಿತ್ಯದ ಜಾಜ್ಞಲ್ಯಮಾನ ನಕ್ಷತ್ರಗಳಲ್ಲಿ ಒಬ್ಬನೇನಿಸಿದ್ದಾನೆ. ಸಂಸ್ಕृತದ ಜೋತಿಗೆ ಪ್ರಾಕ್ತತದ ವಿವಿಧ ಪ್ರಭೇದಗಳಲ್ಲಿಯೂ ಅಸಾಧಾರಣವಾದ ಪಾಂಡಿತ್ಯವನ್ನು ಹೊಂದಿದ ಮೇಧಾವಿ. ಭಾರತದೇಶದ ಮೂಲೆಮೂಲೆಗಳನ್ನು ಸಂಚರಿಸಿ ಅವುಗಳ ವೈಶಿಷ್ಟ್ಯವನ್ನು ತಿಳಿದು ಭೂಗೋಳವನ್ನು ಕುರಿತು ಗ್ರಂಥವನ್ನು ರಚಿಸಿದವನು. ಒಂದೇ ಮಾತಿನಲ್ಲಿ ಹೇಳುವುದಾದರೆ ಅವನೊಬ್ಬ ಬಹುಶುತ್ವ ವಿದ್ವಾನು; ನಡೆದಾಡುವ ವಿಶ್ವಪೋತ. ಅವನು ವಾಲ್ಯೇಕಿ, ಭರ್ತ್ಯಮೇಂತ, ಭವಭೂತಿಯರ ಅವತಾರವೆಂದು ಅವನ ಸಮಕಾಲೀನನಾದ ಶಂಕರವರ್ಮ ಹೇಳಿದ್ದನ್ನು ರಾಜಶೇಖರನು ಉಲ್ಲೇಖಿಸುತ್ತಾನೆ —

ಭಭೂವ ವಲ್ಯೇಕಭವಃ ಪುರಾ ಕವಿಸ್ತಃ ಪ್ರಪೋದೇ ಭುವಿ ಭರ್ತ್ಯಮೇಂತತಾಮಾ ।

ಸ್ಮಿತಃ ಪುನಯೋರ್ ಭವಭೂತಿರೇವಿಯಾ ಸ ವರ್ತತೇ ಸಂಪ್ರತಿ ರಾಜಶೇಖರಃ ॥

ಬಾಲರಾಮಾಯಾಣ ೧-೧೬

ಹಿಂದೆ ಮತ್ತದಲ್ಲಿ ಮಟ್ಟಿದ ವಾಲ್ಯೇಕಿಯೆಂಬ ಕವಿಯಿದ್ದ; ಅನಂತರ ಅವನು ಭರ್ತ್ಯಮೇಂತನಾಗಿ ಭೂಮಿಗೆ ಬಂದ; ಮತ್ತೆ ಭವಭೂತಿಯಾಗಿ ಕಾಣಿಸಿಕೊಂಡ; ಅವನೇ ಈಗ ರಾಜಶೇಖರನೇನಿಸಿಕೊಂಡಿದ್ದಾನೆ.

ವಂಶಪರಂಪರೆ

ಅನೇಕ ಸಂಸ್ಕृತ ಕವಿಗಳು ತಮ್ಮ ಬಗೆಗೆ ಹೇಳಿಕೊಂಡಿಲ್ಲ. ಆದರೆ ರಾಜಶೇಖರ ಹೆಮ್ಮೆಯಿಂದ ತನ್ನ ವಂಶದ ಬಗೆಗೆ, ತನ್ನ ಬಗೆಗೆ ಹೇಳಿಕೊಂಡಿದ್ದಾನೆ. ಅದರ ಪ್ರಕಾರ ಅವನು ಯಾಯಾವರ ವಂಶಕ್ಕೆ ಸೇರಿದವನು. ಅವನ ಮುತ್ತಜ್ಜಿ ಅಕಾಲಜಲದ. ಅವನು ಮಹಾಪಂಡಿತ, ಕವಿ. ಅವನಲ್ಲದೆ ಸುರಾನಂದ, ತರಲ, ಕವಿರಾಜ ಮುಂತಾದವರು ಆ ವಂಶಕ್ಕೆ ಸೇರಿದ ಕವಿಪುಂಗವರು. ಅವರ ಬಗೆ 'ಸೂಕ್ತಿ ಮುಕ್ತಾವಲಿ'ಯಲ್ಲಿ ಪ್ರಶಂಸಿಯಿದೆ. ಅವರ ಕೃತಿಗಳು ಲಭ್ಯವಿಲ್ಲ. ರಾಜಶೇಖರನ ತಂದೆ ದುಹುಕ ಅಥವಾ ದುರುಫುಕನೆಂದು ಹೇಳಲಾಗಿದೆ. ಅವನು ರಾಜಾ ಮಹೇಂದ್ರಪಾಲನಿಗೆ ಮಹಾಮಂತ್ರಿಯಾಗಿದ್ದವನು.

ರಾಜಶೇಖರನು ತನ್ನನ್ನು ಮಹಾಮಂತ್ರಿಪುತ್ರನೆಂದು ಹೇಳಿಕೊಳ್ಳುತ್ತಾನೆ. ಅವನು ಕಾನ್ಯಕುಬ್ಜನರೇತನಿಗೆ ಉಪಾಧ್ಯಾಯನಾಗಿದ್ದವನು. ಇದರಿಂದ ಅವನು ಬ್ರಾಹ್ಮಣವರ್ಗದವನು; ಅದರಲ್ಲಿಯೂ ಯಾಜನ, ಅಧ್ಯಾತ್ಮನಾದಿಗಳಲ್ಲಿ ತೊಡಗಿದವನು. ಯಾಯಾವರ ಎಂಬ ಪದಕ್ಕೆ ಬೋಧಾಯನ ಧರ್ಮಸೂತ್ರದಲ್ಲಿ ಕೊಡುವ ವಿವರಣೆಯು ಇದನ್ನೇ ಹೇಳುತ್ತದೆ (ಇ-೧-೧).

ರಾಜಶೇಖರನ ಪತ್ತಿ ಅವಂತಿಸುಂದರಿ. ಅವಳು ಪರಮವಿದುಷಿಯೆಂದು ಪ್ರಸಿದ್ಧಿ. ಅವಳು ಚಾಹಮಾನ ವಂಶಕ್ಕೆ ಸೇರಿದವಳು. ಅಂದರೆ ಈಗ ಚೌಹಾಣರೆಂದು ಕರೆವ ಕ್ಷಮಿಯ ವರ್ಗಕ್ಕೆ ಸೇರಿದವಳು. ಅವಳ ಬಗೆಗೆ ರಾಜಶೇಖರನಿಗೆ ತುಂಬ ಆದರ. ಕಾವ್ಯಮೀಮಾಂಸೆಯಲ್ಲಿ ಅನೇಕ ಸಂದರ್ಭಗಳಲ್ಲಿ ಅವಳ ಅಭಿಪ್ರಾಯಗಳನ್ನು ಉಲ್ಲೇಖಿಸುತ್ತಾನೆ. ಅವಳಿಗೆ ಪ್ರಾಕೃತಭಾಷೆಯಲ್ಲಿಯೂ ವಿಶೇಷ ಪಾಂಡಿತ್ಯವಿಶ್ವಿತ್ವಂಬುದು ಹೇಮಚಂದ್ರನ 'ದೇಶೀನಾಮಾವಲಿ'ಯಿಂದ ತಿಳಿದು ಬರುತ್ತದೆ (ಈ-೧೫೫).

ರಾಜಶೇಖರನು ತನ್ನ ಕೃತಿಗಳಲ್ಲಿ ವಿದರ್ಭ, ಕುಂತಲ, ವಶಿಂಥಿ ಪ್ರದೇಶಗಳ ಬಗೆ ವಿಶೇಷವಾದ ಆದರವನ್ನು ತೋರುವುದರಿಂದ ಅವನು ಮಹಾರಾಷ್ಟ್ರ ಅಥವಾ ವಿದರ್ಭಕ್ಕೆ ಸೇರಿದವನೆಂದು ಉಂಟಾಗಿ. ಯಾಕಂದರೆ ಕವಿಯು ಸ್ವಷ್ಟವಾಗಿ ತಾನು ಯಾವ ಪ್ರದೇಶದವನರೆ ಹೇಳಿಲ್ಲ. ಯಾಯಾವರಭಾಹ್ಮಣರು ಮಹಾರಾಷ್ಟ್ರದವರೆನ್ನುತ್ತಾರೆ. ಅವರ ನಲೆಯಿರುವುದು ಉತ್ತರದಲ್ಲಿ ನರ್ಮದೆಯಿಂದ ದಕ್ಷಿಣದಲ್ಲಿ ಕೃಷ್ಣಯ ವರೆಗೆ. ರಾಜಶೇಖರನು ಕಾವ್ಯಮೀಮಾಂಸೆಯಲ್ಲಿ ವಿದರ್ಭದ ವಶಿಂಥಿಯಲ್ಲಿ ಕಾವ್ಯಮರುಷ ಹಾಗೂ ಸಾಹಿತ್ಯಪದ್ಧತಿಗಳ ಪರಿಣಯವಾಯಿತೆನ್ನುತ್ತಾನೆ (ಕಾವ್ಯಮೀಮಾಂಸ; ಅಧ್ಯಾಯ ೩). ಆದರೆ ಕವಿಯು ಇತರ ದೇಶಗಳನ್ನೂ ಸೂಗಸಾಗಿ ವರ್ಣಿಸಿದ್ದಾನೆ. ಹಾಗಾಗಿ ಕೇವಲ ಸಾಧನವರ್ಣನೆಯಿಂದ ಅವನ ಜನ್ಮಭೂಮಿಯನ್ನು ನಿಶ್ಚಯಿಸುವುದು ಕಷ್ಟ. ಆದರೆ ಅವನು ಕಾನ್ಯಕುಬ್ಜದಲ್ಲಿ ಸಮೃದ್ಧವಾದ ಬದುಕನ್ನು ಸಾಗಿಸಿದ್ದನ್ನಿಬಿಡು. ಕಾನ್ಯಕುಬ್ಜದ ಬಗೆಗೆ ಹೇಳುವುದು ಓಗೆ —

ಇದಂ ದ್ವಯಂ ಸರ್ವಮಹಾಪವಿಶ್ರಾಂ ಪರಸ್ಪರಾಲಂಕರಣ್ಯೇಕಹೇತುಃ ।
ಪುರಂ ಚ ಹೇ ಜಾನಕಿ ಕಾನ್ಯಕುಬ್ಜಂ ಸರಿಷ್ಟ ಗೌರೀಪತಿಮೌಲಿಮಾಲಾ ॥

ಬಾ.ರಾ.೧೦-೮೯

ಜಾನಕಿ, ಎಲ್ಲಕ್ಕಿಂತ ಮಹಾಪವಿಶ್ರಾಂ ಪರಸ್ಪರಲಿಗೆ ಅಲಂಕಾರ ಸ್ವರೂಪದವೂ ಆದವು ಈ ವರದು - ಕಾನ್ಯಕುಬ್ಜ ನಗರ ಮತ್ತು ಶಿವನ ಮೌಲಿಯ ಮಾಲೆಯನಿಸಿದ ಗಂಗೆ.

ಇದಲ್ಲದೆ ಕ್ಷೇಮೇಂದ್ರನ ಮಾತುಗಳನ್ನು ಕೇಳಿದರೆ ಅವನು ದೇಶದ ವಿವಿಧ ಭಾಗಗಳನ್ನು ಸಂಚರಿಸಿದಂತಿದೆ -

ಕಣಾಂ ಚೀ ದರ್ಶನಾಂಕಿತಃ ಶಿತಮಹಾರಾಷ್ಟ್ರೀಕಂಕಾಕ್ಷಾಹತಃ ।
ಪ್ರೈಧಾಂದ್ರೀಸ್ತನಪೀಡಿತಃ ಪ್ರಣಾಯನೀಭ್ರಂಘವಿಶ್ರಾಂತಃ ।

ಲಾಟೀಬಾಹುವಿವೇಷ್ಟತ್ವ ಮಲಯಸೀತರ್ಜನೀತರ್ಜಿತಃ
ಸೋಕಯಂ ಸಂಪ್ರತಿ ರಾಜಶೇವಿರಕವಿಃ ವಾರಾಣಸಿಂ ವಾಂಭತಿ ॥

ದೈಚಿತ್ತವಿಚಾರಚರ್ಚರ್ಚಾ—೫೨

ಕಣಾರ್ಟಕದ ಕಸ್ಯೆಯರ ಹಲ್ಲಿನ ಗುರುತ್ವ, ಮಹಾರಾಷ್ಟ್ರದ ಮಹಿಳೆಯರ ಬೆಳ್ಗಿನ ಕಡೆಗಳ್ಲಿ
ನೋಟಕ್ಕೆ ಗುರಿಯಾದ, ಶ್ರಯತಮೆಯ ಮಬ್ಬು ಗಂಟಿಕ್ಕಿದಾಗ ಬೆದರಿದ, ಲಾಟಲಲನೆಯರ
ತೋಳಪ್ಪಗೆಗೆ ಪಾತ್ರನಾದ, ಮಲಯದ ಮಾನಿನಿಯರ ತರ್ಜನಿಯಿಂದ ತರ್ಜಿತನಾದ ಆ
ರಾಜಶೇವಿರಕವಿಯ ಈಗ ವಾರಾಣಸಿಯಲ್ಲಿ ವಾಂಭಯನ್ನು ಹೊಂದಿದ್ದಾನೆ.

ಇದು ಕವಿಯ ದೇಶಪರಿಚಯವನ್ನು ರಸಿಕತೆಯನ್ನು ಹೇಳುತ್ತದೆ.

ಕಾಲ

ಕವಿಯ ಕಾಲದ ಕುರಿತು ಭಿನ್ನಾಭಿಪ್ರಾಯಗಳಿವೆ. ಕ್ರಿ.ಶ. ಏಳನೆಯ ಶತಮಾನದಿಂದ
ಹದಿನಾಲ್ಕನೆಯ ಶತಕದ ವರೆಗೆ ವಿವಿಧ ಕಾಲಘಟ್ಟಗಳಲ್ಲಿ ಅವನು ಬದುಕಿದ್ದನೆಂದು
ವಾದಿಸಲಾಗಿದೆ. ಆದರೆ ಹೆಚ್ಚಿನವರು ಅವನ ಕಾಲವೆಂದು ಇನೆಯ ಶತಮಾನದ
ಉತ್ತರಾಧಿ ಮತ್ತು ಗಂಬೆಯ ಶತಕದ ಮಧ್ಯಭಾಗದ ವರೆಗಿನ ಅವಧಿಯನ್ನು
ಹೇಳುತ್ತಾರೆ. ಅವನು ಮಹೇಂದ್ರಪಾಲನ ಗುರುವೆಂದು ಹೇಳಿಕೊಂಡಿದ್ದಾನೆ. ಈ
ಮಹೇಂದ್ರಪಾಲನು ಕಾನ್ಯಕುಭಿದ್ರ ದೊರೆ. ಇವನು ಗುರ್ಜರ ಪ್ರತಿಹಾರ ವಂಶಕ್ಕೆ
ಸೇರಿದವನು. ರಾಜಶೇವಿರನು ಹೇಳುವ ನಿಭರಯರಾಜ ಮತ್ತು ಮಹೇಂದ್ರಪಾಲರು
ಒಂದೇ ಎನ್ನುವುದು ವಿದ್ಬಾಂಸರ ಅಭಿಪ್ರಾಯ. ಮಹೇಂದ್ರಪಾಲನ ನಂತರ ಮಹಿಷಾಲನು
ರಾಜನಾದ. ಅವನ ವಿಷಯವಾಗಿ ಕವಿಯು 'ಬಾಲಭಾರತ'ದಲ್ಲಿ ವರ್ಣಿಸಿದ್ದಾನೆ.
ಮಹಾಪರಾಕ್ರಮಿಯೆಂದು ಕೊಂಡಾಡಿದ್ದಾನೆ. ಮಹೇಂದ್ರಪಾಲನ ಕಾಲ ಕ್ರಿ.ಶ. ೮೯೦.
ಹೀಗಿರುವುದರಿಂದ ಸು. ೮೯೦ ಅಥವ ಉಂಂರ ಸುಮಾರಿಗೆ ರಾಜಶೇವಿರನ
ಜನ್ಮವಾಗಿರಬಹುದು. ಮಹಿಷಾಲನು ಕ್ರಿ.ಶ. ೯೫೯ರಲ್ಲಿ ಮೃತನಾಗಿ ಅವನ ಮಗ
ವಿನಾಯಕಪಾಲನು ರಾಜನಾದ. ಅದ್ದರಿಂದ ಅದಕ್ಕಿಂತ ಮೊದಲು ಅಥವಾ ಕಡೆಗೆ
ಕವಿಯು ಮೃತನಾಗಿರಬಹುದು. ಅವನ ಜೀವಿತಾವಧಿಯ ಕೊನೆಗಳಿಲವನ್ನು
ವಾರಣಾಸಿಯಲ್ಲಿ ಕಳೆದನೆಂದು ಹೇಳಲಾಗಿದೆ.

ಕೃತಿಗಳು

ರಾಜಶೇವಿರನು ಅನೇಕ ಕೃತಿಗಳನ್ನು ರಚಿಸಿರಬಹುದಾದರೂ ಈಗ ದೊರೆತಿರುವ ಕೃತಿಗಳು
ಇದು ಮಾತ್ರ. 'ಕರ್ಮಾರಮಂಜರಿ', 'ವಿಧಶಾಲಭಂಜಿಕಾ', 'ಬಾಲರಾಮಾಯಣ',
'ಬಾಲಭಾರತ' ಮತ್ತು 'ಕಾವ್ಯಮೀಮಾಂಸ'. ಸ್ವತಃ ರಾಜಶೇವಿರನು ಆರು ಗ್ರಂಥಗಳಿಂದು
ಹೇಳುತ್ತಾನೆ (ಬಾ.ರಾ.೧-೧೨). ಈ ಆರು ಪ್ರಬಂಧಗಳಲ್ಲಿ ಆರು ಭಾಷೆಗಳನ್ನು

ಬಳಸಿದ್ದೇನೆಂದು ಹೇಳಿಕೊಂಡಿದ್ದಾನೆ. ಅವು – ಸಂಸ್ಕೃತ, ಮಹಾರಾಷ್ಟ್ರ, ಶಾರಸೇನಿ, ಮಾಗಧೀ, ಅಪಘಂತ ಹಾಗೂ ಪೈಶಾಚೀ (ಬಾ.ರಾ.೧-೧೧). ಇವು ‘ಬಾಲರಾಮಾಯಣ’ಕ್ಕಿಂತ ಮೊದಲು ರಚಿತವಾದ ಗ್ರಂಥಗಳು. ಇವಲ್ಲದೆ ‘ಹರವಿಲಾಸ’ ಮತ್ತು ‘ಭುವನಕೋಶ’ಗಳು ಸೇರಿದರೆ ಆಯಿ ಗ್ರಂಥಗಳಾಗುತ್ತವೆ. ‘ಬಾಲರಾಮಾಯಣ’ವನ್ನು ಸೇರಿಸಿ ಏಳು. ಅವುಗಳಲ್ಲಿ ‘ಹರವಿಲಾಸ’ವನ್ನು ಜೈಸಕವಿಯಾದ ಹೇಮಚಂದ್ರನು ಉಲ್ಲೇಖಿಸಿದ್ದಾನೆ. ‘ಭುವನಕೋಶ’ದ ಉಲ್ಲೇಖ ಕಾವ್ಯಮೀಮಾಂಸ ಯಲ್ಲಿದೆ. ‘ರತ್ನಮಂಜರಿ ನಾಟಕ’ ಮತ್ತು ‘ಅಪ್ಯಾಪ್ತಾದಲಕ್ಷಮಲಗಳಿಂಬ ಗ್ರಂಥಗಳನ್ನು ರಚಿಸಿದ್ದೆನೆಂದು ಎಂ.ಕೃಷ್ಣಮಾಚಾರ್ಯರು ‘ಸಂಸ್ಕೃತ ಸಾಹಿತ್ಯ ಚರಿತ್ರೆ’ಯಲ್ಲಿ ಹೇಳಿದ್ದಾರೆ. ‘ಸುಭಾಷಿತಾವಲಿ’, ‘ಶಾಜಫಧರಪದ್ಧತಿ’, ‘ಸದ್ಯಕೀಕಾರಮೃತ’ವೇ ಮುಂತಾದ ಸಂಗ್ರಹಗಳಲ್ಲಿ ರಾಜಶೇಖರನದೆಂದು ಉಲ್ಲೇಖಿಸಿದ ಅನೇಕ ಶೈಲೀಕಗಳು ನಮಗೆ ದೂರೆತಿರುವ ಕೃತಿಗಳಲ್ಲಿಲ್ಲ. ಹಾಗಾಗಿ ಅವನ ಅನೇಕ ಕೃತಿಗಳ ಹೆಸರು ಕೂಡ ಗೊತ್ತಿಲ್ಲದಂತಾಗಿದೆ.

ದೂರೆತಿರುವ ಕೃತಿಗಳಲ್ಲಿ ‘ವಿಧ್ಯಾಲಭಂಜಕಾ’ ನಾಟಕ ಎಂಬ ಪ್ರಕಾರಕ್ಕೆ ಸೇರಿದೆ. ಹರಣ ‘ರತ್ನಾವಳಿ’. ‘ತ್ರಿಯದರ್ಶಿಕಾ’ ಮುಂತಾದವುಗಳಿಂಭ ರಚನೆ. ‘ಕರ್ಮಾರಮಂಜರಿ’ಯು ಮೂರ್ತಿಯಾಗಿ ಪ್ರಾಕೃತದಲ್ಲಿದೆ. ಇದು ಸಂಪ್ರಕಾರದ್ವ್ಯಾಂತ ಬಾಲಭಾರತ’ವು ಮೂರ್ತಿಯಾಗಿ ದೂರೆತಿಲ್ಲ. ಎರಡು ಅಂಕಗಳು ಮಾತ್ರ ದೂರೆತಿವೆ. ‘ಕಾವ್ಯಮೀಮಾಂಸ’ಯು ಹಸರೇ ಸೂಚಿಸುವಂತೆ ಅಲಂಕಾರಶಾಸದ ಮೇಲಿನ ಕೃತಿ. ಇಲ್ಲಿ ಅಧ್ಯಾಯಗಳರುವ ಈ ಕೃತಿಯು ಕಾವ್ಯಶಾಸದ ಗ್ರಂಥಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ.

ಬಾಲರಾಮಾಯಣ

ಸಂಸ್ಕೃತ ನಾಟಕಗಳಲ್ಲಿಯೇ ಅತ್ಯಂತ ದೀಪ್ರವಾದ ನಾಟಕ ಇದು. ಹತ್ತು ಅಂಕಗಳಲ್ಲಿ ಕವಿಯು ಸೃಷ್ಟಿ ಮಾಡಿರುವುದು ವಿನೋತನ ರಾಮಾಯಣವನ್ನೆಂದರೆ ತಪ್ಪಲ್ಲ. ಅಂಕಾನುಸಾರಿಯಾದ ಕಥೆಯನ್ನು ಮೊದಲಿಗೆ ಗಮನಿಸೋಣ –

ಎಲ್ಲ ಸಂಸ್ಕೃತ ನಾಟಕಗಳಲ್ಲಿರುವಂತೆ ಇಲ್ಲಿಯೂ ಪ್ರಸ್ತಾವನೆಯಿದೆ. ನಾಈಚಾರ್ಯನಾದ ಧೂತಿಲನು ಏರಾದ್ದುತ್ತ ರಸಭರಿತವಾದ ಪ್ರಬಂಧಪ್ರಯೋಗದಲ್ಲಿ ಲೋಕೋತ್ತರವಾದ ಕಾಶಲವನ್ನು ತೋರಿದವನಿಗೆ ಮಗಳನ್ನು ಕೊಡುವುದಾಗಿ ಫೋಷಿಸಿದ್ದಾನೆಂದು ಸೂತ್ರಧಾರನು ತಿಳಿಸುತ್ತಾನೆ. ಅದನ್ನು ಕೇಳಿ ಕಣಾಟಕದೇಶದ ನಟನು ಬಂದು ಸೋತು ಅವಮಾನಿತನಾಗಿ ‘ಯಾರು ಪಂಡ್ಯದಲ್ಲಿ ಗದ್ದು ಅವಳನ್ನು ಮದುವೆಯಾಗುವರೋ ಅವರ ಕಣ್ಣೆಡುರಿನಲ್ಲಿಯೇ ಅವಳನ್ನು ಅಪಹರಿಸುತ್ತೇನೆಂದು ಪ್ರತಿಜ್ಞೆ ಮಾಡಿದ ಸಂಗತಿಯೂ ತಿಳಿಯುತ್ತದೆ. ಅದಕ್ಕೆ ಸೂತ್ರಧಾರನು ಸಮುದ್ರದಾಚೆಯಲ್ಲಿದ್ದರೂ ಅವಳನ್ನು ಬಿಡಿಸಿರುವ ಪ್ರತಿಜ್ಞೆಯನ್ನು ಮಾಡುತ್ತಾನೆ. ಅಷ್ಟು ಹೊತ್ತಿಗೆ ಪಾರಿಪಾಶಕನು ಬಂದು ಮಹಾರಾಜ ಮಹೇಂದ್ರಪಾಲನ ಪತ್ರವನ್ನು ಕೊಡುತ್ತಾನೆ. ಅದರಲ್ಲಿನ ಆದೇಶದಂತೆ

ಬಾಲರಾಮಾಯಣದ ಪ್ರಯೋಗವನ್ನು ಮಾಡಲು ಸಿದ್ಧರಾಗಬೇಕಾಗುತ್ತದೆ. ಅನಂತರ ಕವಿಯ ಒಗ್ಗೆ ಸಾಕಷ್ಟು ಮಾಹಿತಿಗಳಿವೆ.

ಮೊದಲನೆಯ ಅಂಕಕ್ಕೆ ಪ್ರತಿಜ್ಞಾಪೋಲಸ್ತ್ರವೆಂದು ಹೇಶರು. ಈಧ್ವಿಷ್ಟಂಭಕದಲ್ಲಿ ವಿಶ್ವಾಮಿತನ ತಿಷ್ಪನಾದ ಶುನಃಕೇಷನು ಪ್ರವೇಶಿಸಿ ವಿಶ್ವಾಮಿತನು ರಾಕ್ಷಸರಿಂದ ರಕ್ಷಣೆಯನ್ನು ಪಡೆಯಲು ರಾಮನನ್ನು ಕರೆತರಲು ಅಯೋಧ್ಯೇಗೇ ಹೋಗಿದ್ದಾನೆ ಹಾಗೂ ಜನಕನ ಯಜ್ಞದಲ್ಲಿ ಪಾಲ್ಯಾಳ್ಯಲು ಶುನಃಕೇಷನನ್ನು ತನ್ನ ಪ್ರತಿನಿಧಿಯೆಂದು ಕಳಿಸಿದ್ದಾನೆಂಬ ವಿಷಯ ತಿಳಿಯುತ್ತದೆ. ರಾವಣನ ಜರ್ನಿಂದ ಸೀತಾಸ್ತಯಂವರದಲ್ಲಿ ಭಾಗಿಯಾಗಲು ರಾವಣನು ಬಯಸಿದ್ದಾನೆ ಮತ್ತು ಮಾಯಾಮಯನೆಂಬ ದೂತನನ್ನು ಪರಶುವನ್ನು ಪಡೆಯಲು ಪರಶುರಾಮನಲ್ಲಿಗೆ ಕಳುಹಿಸಿದ್ದಾನೆಂಬ ಸಂಗತಿಗಳು ತಿಳಿಯುತ್ತವೆ. ಶುನಃಕೇಷ ಮತ್ತು ತಾಪಸವೇಷದ ರಾಕ್ಷಸರ ಸಂಖಾದದಲ್ಲಿ ವಿಶ್ವಾಮಿತ ಹಾಗೂ ಅಗಸ್ತ್ಯರ ಜರಿತ್ಯೆಯೂ ಬರುತ್ತದೆ.

ಅಂಕದ ಪ್ರಾರಂಭದಲ್ಲಿ ರಾವಣ ಹಾಗೂ ಪ್ರಹಸ್ತರು ಮಷ್ಟಕದಲ್ಲಿ ಪ್ರವೇಶಿಸುತ್ತಾರೆ. ಅವರು ಏಧಿಲೀಗೆ ಬರುತ್ತಾರೆ. ಜನಕ ಮತ್ತು ಶತಾನಂದರು ಅವರನ್ನು ಸ್ವಾಗತಿಸುತ್ತಾರೆ. ಆದರೆ ಸೀತೆಯ ಸಲುವಾಗಿ ಬಂದುದನ್ನು ತಿಳಿದು ವ್ಯಾಧಿಸುತ್ತಾರೆ. ರಾವಣನ ಅಪೇಕ್ಷೆಯಂತೆ ಶಿವಧನುವನ್ನೂ ಸೀತೆಯನ್ನೂ ಕರೆಸಲಾಗುತ್ತದೆ. ಸವಿಯರೊಂದಿಗೆ ಬಂದ ಸೀತೆಗೆ ಒಂದೇ ಆಸನದಲ್ಲಿ ಅನೇಕರು ಕುಳಿತಂತೆ ಭಾಸವಾಗುತ್ತದೆ. ಅವಳ ಸವಿಯು ಅವನು ರಾವಣನೆಂದು ಪರಿಚಯಿಸುತ್ತಾಳೆ. ಕೈಲಾಸಪರ್ವತವನ್ನು ಎತ್ತಿದ ರಾವಣನು ಧನುವನ್ನು ಎತ್ತಿ ಹೆದೆಯೇರಿಸಬಹುದೆಂಬ ಭೀತಿ. ರಾವಣನು ಲೀಲಾಜಾಲವಾಗಿ ಬಿಲ್ಲನ್ನು ಎತ್ತುತ್ತಾನೆ. ಅದರೆ ಇಂಥ ಹಳೆಯ ಬಿಲ್ಲಿಗೆ ಹೆದೆಯೇರಿಸಿ ವಿವಾಹವಾಗುವುದು ತನ್ನ ಪರಾಕ್ರಮಕ್ಕೆ ಕುಂದಂದು ಭಾವಿಸಿ ಧನುವನ್ನು ಬಿಸಾಡುತ್ತಾನೆ. ಇದನ್ನು ಕಂಡು ಜನಕನಿಗೆ ಶಿವಧನುವನ್ನು ಅಪಮಾನಿಸಿದನೆಂದು ಕೋಪ ಬರುತ್ತದೆ. ಅವನು ಶಸ್ತ್ರ ಅಥವಾ ಶಾಪದ ಮೂಲಕ ರಾವಣನನ್ನು ದಂಡಿಸಬಯಿಸಿ ಶತಾನಂದನ ಮಾತಿನಿಂದ ಶಾಂತನಾಗುತ್ತಾನೆ. ರಾವಣನು ಅವನನ್ನು ಉಪಹಾಸ ಮಾಡಿ ಹರಧನುವಿಗೆ ಹೆದೆಯೇರಿಸಿ ಸೀತೆಯನ್ನು ಮುದುವೆಯಾದವನನ್ನು ಕೊಂಡು ಅವಳನ್ನು ಅಪಹರಿಸುವ ಪ್ರತಿಷ್ಠೆ ಮಾಡಿ ಸಂಧಾಸಮಯವು ಬಂತಂದು ತೆರಳುತ್ತಾನೆ. ಸೇನಾಸಮೇತನಾಗಿ ಏಧಿಲೀಯ ಸಮೀಪದಲ್ಲಿ ಎರಡು ಮೂರು ದಿನ ಇದ್ದು ಹೋಗುವ ಸೂಚನೆ ನೀಡುತ್ತಾನೆ. ಇದು ಕಥಾಬೀಜವಾಗಿದೆ. ರಾವಣನ ಪ್ರತಿಜ್ಯೆಯ ಉಲ್ಲೇಖವಿರುವುದರಿಂದ ಪ್ರತಿಜ್ಞಾಪೋಲಸ್ತ್ರವೆಂದು ಈ ಅಂಕಕ್ಕೆ ಹೇಶರು.

ಎರಡನೆಯ ಅಂಕವು ಈಧ್ವಿಷ್ಟಂಭಕದಿಂದ ಆರಂಭಗೊಳ್ಳುತ್ತದೆ. ಇಲ್ಲಿ ಶಿವನ ಗಂಗಾಳಲ್ಲಿ ಒಬ್ಬನಾದ ಭೃಗಿರಿಟ ಮತ್ತು ನಾರದರ ಸಂಖಾದವಿದೆ. ಪರಶುವನ್ನು ಯಾಚಿಸಿದ ರಾವಣನ ಮೇಲೆ ಕ್ರೋಧಗೊಂಡ ಪರಶುರಾಮ ಅವನ ಮೇಲೆ ಯುದ್ಧಕ್ಕೆ ಹೋರಟಿದ್ದಾನೆ. ಸೀತೆಯ ಕುರಿತು ಚಿಂತಯಲ್ಲಿರುವ ರಾವಣನಿಗೆ ಮಾಯಾಮಯನು ಪರಶುರಾಮನ ಸಂದೇಶವನ್ನು ಹೇಳಿದಾಗ ಕೋಪವ್ಯಕ್ಷೇರುತ್ತದೆ. ಅವನೂ ಯುದ್ಧಕ್ಕೆ ಸಿದ್ಧನಾಗುತ್ತಾನೆ. ಈ ಯುದ್ಧವನ್ನು ನೋಡುವ ತವಕದಿಂದ ನಾರದನು ಬಂದಿದ್ದಾನೆ.

ಆದರೆ ತನ್ನ ಭಕ್ತರು ಯುದ್ಧ ಮಾಡುವುದು ಹರನಿಗೆ ಸಮೃತವಿಲ್ಲವಾದುದರಿಂದ ಅದನ್ನು ತಡೆಯಲು ಭೃಗಿರಿಟಿಯನ್ನು ಕಳಿಸಿದ್ದಾನೆ. ಇದನ್ನು ತಿಳಿದ ನಾರದ ನಿರಾಶೆಗೊಂಡು ಹೊರಡುತ್ತಾನೆ. ಭೃಗಿರಿಟಿಯ ಯುದ್ಧ ಕ್ಷೇತ್ರದತ್ತ ತೆರಳುತ್ತಾನೆ.

ಅಂಕದಲ್ಲಿ ರಾವಣ ಪರಶುರಾಮರ ಮುಖಾಮುಖಿ. ಪರಶುರಾಮ ತನ್ನ ಶಿಷ್ಯ ಮಾತರನೊಂದಿಗೆ ಬಂದಿದ್ದಾನೆ. ರಾವಣನು ತನ್ನ ಹಚ್ಚುಗಾರಿಕೆಯನ್ನು ಹೇಳಿಕೊಂಡರೆ ಪರಶುರಾಮನು ತನ್ನ ಬಗೆಗೆ ಹೇಳಿಕೊಳ್ಳುತ್ತಾನೆ. ಇಬ್ಬರೂ ಪರಷ್ಪರ ಜರಿತಿಗಳನ್ನು ಆಕ್ಷೇಟಿಸುತ್ತಾರೆ. ತೀವ್ರವಾಗಿ ಮಾತಿನ ಯುದ್ಧ ನಡೆಯುತ್ತದೆ. ಇದು ತುಂಬ ಸ್ವಾರಸ್ಯಕರವಾಗಿ ನಡೆದು ಇನ್ನೇನು ಯುದ್ಧ ಪ್ರಾರಂಭವಾಗಬೇಕೆನ್ನುವ ಹೊತ್ತಿಗೆ ಶಿವನ ದೂತನಾಗಿ ಭೃಗಿರಿಟಿಯು ಬರುತ್ತಾನೆ. ಆಗಲೇ ಭೃಗುವರಂತಹ ಮಜೀಕಮುನಿ ಹಾಗೂ ಮಲಸ್ತ್ರಾರು ಕಾಳಗವನ್ನು ತಪ್ಪಿಸಲು ಬಂದಿರುತ್ತಾರೆ. ಕಾಳಗ ಮಾತಿನಲ್ಲೇ ಮುಗಿಯುತ್ತದೆ. ಈ ಕಾರಣದಿಂದ ಈ ಅಂಕವನ್ನು ಪರಶುರಾಮರಾವಣೀಯವೆಂದು ಹೆಸರಿಸಲಾಗಿದೆ.

ಮೂರನೆಯ ಅಂಕದ ಪ್ರಾರಂಭದಲ್ಲಿ ಮಿಶ್ರವಿಷ್ಟಂಭಕವಿದೆ. ಗೃಹ್ದದಂಪತಿಗಳ ಪ್ರವೇಶ. ಚಿತ್ರತಿಖಿಂಡನ ಮಡದಿ ಸುವೇಗೆಗೆ ರಕ್ತಮಾಂಸಗಳ ಬಯಕೆ. ಸೀತೆಯನ್ನೇ ನನೆಯುತ್ತಾವಣ ಸುಮ್ನಾಯಿವುದರಿಂದ ಬಯಕೆ ಈಡೇರಲಾರದೆಂಬ ಚಿಂತೆ. ಅವರ ಮಾತುಕತೆಗಳಿಂದ ರಾಮನು ಯಜ್ಞರಕ್ಷಣಾಗಿ ವಿಶ್ವಾಮಿತ್ರರ ಜೂತೆ ಹೊರಟಿದ್ದು, ತಾಟಕಾವಧ, ಸುಭಾಮ ಮಾರೀಜನಿಗ್ರಹವೇ ಮುಂತಾದ ಸಂಗತಿಗಳು ತಿಳಿಯುತ್ತವೆ.

ಅಂಕದ ಆರಂಭದಲ್ಲಿ ಸೀತೆಯನ್ನು ಕುರಿತು ಚಿಂತಿಸುತ್ತಿರುವ ರಾವಣನ ಮನೋವಿನೋದಾರ್ಥವಾಗಿ ಸೀತಾಸ್ಯಯಂವರವೆಂಬ ನಾಟಕವನ್ನು ಭರತಮುನಿಯ ಮಕ್ಕಳು ಬಂದು ಅಭಿನಯಿಸಿ ತೋರಿಸುವ ಸನ್ವೇಶವಿದೆ. ರಾವಣ, ಅವನ ಮಂತ್ರಿಯಾದ ಪ್ರಹಸ್ತರು ನಾಟಕವನ್ನು ನೋಡುತ್ತೊಗುತ್ತಾರೆ. ಸೀತಾಸ್ಯಯಂವರಕ್ಕೆ ನಾನಾದೇಶಗಳಿಂದ ರಾಜರು ಬಂದಿದ್ದಾರೆ. ಪ್ರತಿಹಾರಿಯ ಘೋಷಣೆಯ ನಂತರ ಶಿವಧನುವಿಗೆ ಹೆದೆಯೇರಿಸಲು ಒಬ್ಬಿಬಬ್ರೇ ರಾಜರು ಸಿದ್ಧರಾಗುತ್ತಾರೆ. ಪ್ರತಿಹಾರಿಯು ಅವರನ್ನು ಪರಿಚಯಿಸುತ್ತಾನೆ. ಸೀತೆ ಹಾಗೂ ಅವಳ ಸವಿಯರೂ ಅಲ್ಲಿಯೇ ಇರುತ್ತಾರೆ. ರಾವಣನು ಅವರ ವೈಫಲ್ಯವನ್ನು ಉಪಹಾಸ ಮಾಡುತ್ತಿರುತ್ತಾನೆ. ಎಲ್ಲ ರಾಜರೂ ವಿಫಲರಾದಾಗ ರಾಮನು ಧನುವನ್ನೆತ್ತಿ ಹೆದೆಯೇರಿಸುವಾಗ ಅದು ತುಂಡಾಗಿಹೋಗುತ್ತದೆ. ರಾಮ ಸೀತೆಯರ ಪಾಣಿಗ್ರಹಣವಾಗುತ್ತದೆ. ರಾವಣನು ಕೋಪದಿಂದ ಕುದಿಯುತ್ತಾನೆ. ಅವನನ್ನು ಪ್ರಹಸ್ತ ಸಮಾಧಾನಿಸುತ್ತಾನೆ. ಸಂಧಾಸಮಯದ ಸೂಚನೆಯನ್ನು ಕೇಳಿ ರಾವಣನು ಪ್ರಸಾದಕ್ಕೆ ಮರಳುತ್ತಾನೆ. ಈ ಅಂಕಕ್ಕೆ ವಿಲಕ್ಷಣಂಕೇಷ್ಠರವೆಂದು ಹೆಸರು.

ನಾಲ್ಕನೇ ಅಂಕದ ಮಿಶ್ರವಿಷ್ಟಂಭಕದಲ್ಲಿ ಉಪಾಧ್ಯಾಯ ಮತ್ತು ವಟುಗಳ ನಡುವೆ ಸಂಭಾಷಣೆ ನಡೆಯುತ್ತದೆ. ವಟುವು ಪರಶುರಾಮನ ಶಿಷ್ಯನಾಗಿದ್ದವನು ಬೇರೆ ಗುರುವಿನ ಬಳಿಗೆ ಬಂದಿದ್ದಾನೆ. ಕಾರಣವೆಂದರೆ ಪರಶುರಾಮನ ಯುದ್ಧಾತ್ಮಾಹ. ಯಾವಾಗಲೂ ಶಸ್ತಾಸಗಳ ಚಿಂತೆ. ಈಗ ರಾಮನು ಶಿವಧನುವನ್ನು ಭಂಗಿಸಿದ್ದನ್ನು ಕೇಳಿ ಯುದ್ಧಕ್ಕೆ ಹೊರಟಿದ್ದಾನೆ. ಈಗಾಗಲೇ ಬಾಣಗಳ ಹೊರೆಯನ್ನು ಹೊತ್ತು ಬಡವಾದ ಶಿಷ್ಯರಾತ್ಮಿಯಲ್ಲಿ ಪಲಾಯನ ಮಾಡಿ ಬೇರೆ ಗುರುವಿನಲ್ಲಿಗೆ ಬಂದಿದ್ದಾನೆ. ಅದನ್ನು ಕೇಳಿ ರಾಮ

ರಾಮರ ಯುದ್ಧವನ್ನು ನೋಡಲು ಗುರುವಿಗೂ ಕುತೂಹಲ ಹುಟ್ಟುತ್ತದೆ. ನೇಪಷ್ಟ್ಯಾದಿಂದ ನಾರದನು ಯುದ್ಧವನ್ನು ನೋಡಲು ದೇವವರ್ಗವನ್ನು ಆಹ್ವಾನಿಸುತ್ತಿದ್ದುದನ್ನು ಕೇಳಿ ಇಬ್ಬರೂ ಅಲ್ಲಿಗೆ ಹೊರಡುತ್ತಾರೆ.

ಅಂಕದ ಆರಂಭದಲ್ಲಿ ದೇವರ್ಲೋಕದಿಂದ ದೇವೇಂದ್ರನು ಕಳಿಸಿದ ರಥದಲ್ಲಿ ಕುಳಿತು ದಶರಥ, ಮಾತಲಿ ಮತ್ತು ಸೌಧಾಮಿನಿಯರು ಪ್ರವೇಶಿಸುತ್ತಾರೆ. ಮಿಥಿಲೀಯಲ್ಲಿ ನಡವ ರಾಮ ರಾಮರ ಯುದ್ಧದ ವಾರ್ತೆಯನ್ನು ಕೇಳಿ ಇವರು ಬಂದಿರುತ್ತಾರೆ. ದಾರಿಯಿಡೀ ಪರಶುರಾಮನ ಪರಾಕ್ರಮದ ವರ್ಣನೆಯಿದೆ. ದಶರಥನು ಮಿಥಿಲೀಗೆ ಬಂದಾಗ ದೌವಾರಿಕನು ರಾಮಸೀತೆಯಿರ ವಿವಾಹವು ಸಂಪನ್ಮೂಲಾಗಿ ರಾಮನು ಅಯೋಧ್ಯೆಗೆ ಹೊರಡುವ ಸಿದ್ಧತೆಯಲ್ಲಿರುವುದನ್ನು ತಿಳಿಸುತ್ತಾನೆ. ಅವರನ್ನು ಬೀಳೆಶ್ವರುವ ಸಂದರ್ಭದಲ್ಲಿ ಸೀತೆಗೆ ಹಿರಿಯರಾದ ಜನಕ, ಶತಾನಂದರು ಸತೀಧರ್ಮವನ್ನು ಉಪದೇಶಿಸುತ್ತಾರೆ. ಇದೇ ಸಮಯದಲ್ಲಿ ಜಾಮದಗ್ರಹ ರಾಮನು ಪ್ರವೇಶಿಸುತ್ತಾನೆ. ಅವನಿಗೆ ರಾಮನು ಹರಧನುವನ್ನು ಭಂಗಿಸಿದನೆಂಬ ಕೋಪ. ರಾಮನು ವಿನಯದಿಂದ ಬೇಡಿಕೊಳ್ಳುತ್ತಾನೆ. ಶತಾನಂದ, ವಿಶ್ವಾಮಿತ್ರರೇ ಮುಂತಾದವರು ಬೇಡಿಕೊಂಡರೂ ಕೋಪ ತಣ್ಣಾಗಾಗುವುದಿಲ್ಲ. ತನ್ನ ವೈಷ್ಣವ ಧನುವಿಗೆ ಹೆದೆಯೇರಿಸುವ ಪಂಥಾಹ್ವಾನವನ್ನು ನೀಡುತ್ತಾನೆ. ಆಗ ಉತ್ಕೃಷ್ಟನು ಮುಂದೆ ಬಂದು ಧನುವಿಗೆ ಹೆದೆಯೇರಿಸುತ್ತಾನೆ. ಇದರಿಂದ ಸಂತೋಷಗೊಂಡ ಜನಕನು ತನ್ನ ಮಗಳಾದ ಉಮೀರಳಿಯನ್ನು ಕೊಡುವುದಾಗಿ ಘೋಷಿಸುತ್ತಾನೆ. ಉಳಿದ ಇಬ್ಬರು ಕುಮಾರರಾದ ಭರತ, ಶತ್ರುಘ್ನರಿಗೆ ಮಾಂಡವಿ, ಶ್ರುತಕೇತೀರ್ಯಾರನ್ನು ಮದುವೆಮಾಡಿಕೊಡುವ ಮಾತಾಗುತ್ತದೆ. ಅನಂತರ ಮಿಥಿಲೀಯ ಸಮೀಪದ ಭೂಮಿಯಲ್ಲಿ ರಾಮ ಪರಶುರಾಮರು ಯುದ್ಧಕ್ಕಾಗಿ ಹೊರಡುತ್ತಾರೆಂದು. ಈ ಅಂಕವನ್ನು ಭಾಗ್ಯವಭಂಗವೆಂದು ಕರೆಯಲಾಗಿದೆ.

ಇದನೆಯ ಅಂಕದ ವಿಷ್ಣಂಭಕದಲ್ಲಿ ಮಾಯಾಮಯ ಹಾಗೂ ಮಾಲ್ಯವಂತರ ಸಂಭಾಷಣೆಯ ಮೂಲಕ ರಾಮ ಪರಶುರಾಮರ ಯುದ್ಧದಲ್ಲಿ ರಾಮನು ವಿಜಯಿಯಾದನೆಂಬ ಸಂಗತಿ ತಿಳಿಯುತ್ತದೆ. ಇತ್ತೀಚಿರಾವಣನು ಸೀತೆಯನ್ನು ಅಪಹರಿಸುವ ಯೋಚನೆಯಲ್ಲಿದ್ದಾನೆ. ಅದನ್ನು ತಿಳಿದ ಮಾಲ್ಯವಂತನು ರಾವಣನ ಮನಸ್ಸನ್ನು ಪ್ರಸನ್ನವಾಗಿಸಲು ಸೀತೆಯ ಹಾಗೂ ಅವಳ ಸವಿಯ ಕಟ್ಟಿಗೆಯ ಗೇರಂಬಿಗಳನ್ನು ಮಾಡಿಸಿ ಅಪ್ರಗಳ ಮುಖಿದಲ್ಲಿ ಸಾರಿಕೆಗಳನ್ನಿಟ್ಟು ಮಾತನ್ನಾಡುವ ವ್ಯವಸ್ಥೆಯನ್ನೂ ಮಾಡಿರುತ್ತಾನೆ. ಮಾಯಾಮಯನು ಅವರಿಭೂತನಾನೆದುರಿಗೆ ಕರೆತರುತ್ತಾನೆ. ಈ ಯಂತ್ರಜಾನಕಿಯನ್ನು ನಿಜವಾದ ಜಾನಕಿಯೆಂದು ತಿಳಿದು ಶ್ರೇಮಾಲಾಪವನ್ನು ಮಾಡಿ ಅಪ್ರಕೊಂಡಾಗ ನಿಜವು ತಿಳಿದು ರಾವಣನು ಉದ್ಯಾನದತ್ತ ನಡೆಯುತ್ತಾನೆ. ಅಲ್ಲಿ ಅವನ ಕಾಮಶಾಂತಿಗಾಗಿ ವಿವಿಧ ಪ್ರಯತ್ನಗಳು ನಡೆಯುತ್ತವೆ. ಆರು ಇತುಗಳು, ನದಿಗಳು, ಅಪರೆಯರು, ಗಿರಿಕನ್ಯೆಯರೇ ಮುಂತಾದವರು ಪ್ರಯತ್ನಿಸಿದರೂ ಸಫಲರಾಗುವುದಿಲ್ಲ. ಅಲ್ಲಿಗೆ ಮೂಗು ಕತ್ತರಿಸಿದ ಶೂಪರ್ಣಾಯೆ ಬರುತ್ತಾಳೆ. ಅದರಿಂದ ರಾವಣನೂ ಕೋಪಗೊಂಡು ಪ್ರತೀಕಾರಕ್ಕೆ ನಿಶ್ಚಯಿಸುತ್ತಾನೆ. ಈ ಅಂಕವನ್ನು ಉನ್ನತ ದಶಾನನವೆಂದು ಹೆಸರಿಸಲಾಗಿದೆ.

ಆರನೆಯ ಅಂಕದ ಮಿಶ್ರವಿಷ್ಟಂಭಕದಲ್ಲಿ ಮಾಯಾಮಯ, ಶೂರ್ವಣಾಖೀಯ ಹಾಗೂ ಮಾಲ್ಯವಂತರ ಸಂಭಾಷಣೆಯ ಮೂಲಕ ಶೂರ್ವಣಾಖೀಯ ಮಾನಭಂಗಕ್ಕೆ ಪ್ರತಿಕಾರವನ್ನು ಮಾಡಲು ಹೊರಟ ರಾವಣನನ್ನು ತಡೆಯಲು ಮಾಲ್ಯವಂತನು ಉಪಾಯಮಾಡಿದ ಸಂಗತಿ ತಿಳಿಯತ್ತದೆ. ರಾವಣನ ಪ್ರೇಮವನ್ನು ಪರೀಕ್ಷಿಸಲು ತಾನೇ ಯಂತಸೀತೆಯನ್ನು ಕಳಿಸಿದ್ದಾಗಿಯೂ ಶೀಪ್ರದಲ್ಲಿಯೇ ತಾನು ಬಿರುವುದಾಗಿಯೂ ಸೀತೆಯು ಸಂದೇಶವನ್ನು ಕಳಿಸಿದ್ದಾಗೆ ಎಂದು ರಾವಣನಿಗೆ ತಿಳಿಸುತ್ತಾರೆ. ಇದನ್ನು ಕೇಳಿ ಅವನು ಶಾಂತನಾಗುತ್ತಾನೆ. ಇದರ ನಡುವೆ ಮಾಯಾಮಯನು ದಶರಥನಾಗಿ ಶೂರ್ವಣಾಖೀಯ ಕೈಕೇಯಿಯಾಗಿ ದಶರಥನು ಇಂದ್ರನಲ್ಲಿಗೆ ಹೋದ ಸಮಯವನ್ನು ಸಾಧಿಸ ಅಯೋಧ್ಯೆಗೆ ಹೋಗಿ ರಾಮನು ವನವಾಸಕ್ಕೆ ಹೊರಡುವಂತೆ ಮಾಡುತ್ತಾರೆ. ವಿಶ್ವಾಕ್ಷವೆಂದು ತಿಳಿದ ರಾಮನು ವನಕ್ಕೆ ಹೊರಡಲು ಸಿದ್ಧನಾಗುತ್ತಾನೆ. ಅನಂತರ ಇವರಿಭ್ರಂಶ ಕಾಣಿದಾಗ ವಾಮದೇವಾದಿಗಳಿಗೆ ಸಂಗತಿ ತಿಳಿದು ಇದು ದಶರಥ ಅಧವಾ ಕೈಕೇಯಿಯರ ಇಚ್ಛೆಯಲ್ಲವೆಂದು ಹೇಳಿದರೂ ರಾಮನು ವನಕ್ಕೆ ಹೊರಟು ಹೋಗುತ್ತಾನೆ. ತಂದೆಯಾಗಲಿ ತಂದೆಯ ವೇಷಧಾರಿಯೇ ಆಗಿರಲಿ ಅವನನ್ನು ತಂದೆಯೆಂದು ತಿಳಿದುದರಿಂದ ಅವನ ಆದೇಶವನ್ನು ಪಾಲಿಸುವುದಾಗಿ ರಾಮ ಹೇಳಿದನೆಂದು ತಿಳಿಯತ್ತದೆ. ದಶರಥ ಕೈಕೇಯಿಯರು ದೇವಲೋಕದಿಂದ ಬಿರುವ ವೇಳಿಗೆ ಅಯೋಧ್ಯೆಯ ಸ್ಥಿತಿಯನ್ನು ಕಂಡು ವಿಚಾರಿಸಿದಾಗ ಈ ಎಲ್ಲ ಸಂಗತಿಗಳು ತಿಳಿದು ಗೋಳಾಡುತ್ತಾರೆ, ಒಂದೊಂದು ವಿವರವನ್ನೂ ಕೇಳಿ ಸಂಕಬಪಡುತ್ತಿರುತ್ತಾರೆ. ಆ ಸಮಯದಲ್ಲಿ ರಾಮ, ಲಕ್ಷ್ಮಣ ಹಾಗೂ ಸೀತೆಯರನ್ನು ಹಿಂಬಾಲಿಸಿ ಹೋಗಿದ್ದ ಸುಮಂತನೂ ಶೀರ್ಘರ್ಯಯಾತ್ರೆಯನ್ನು ಮುಗಿಸಿ ಬಿರುತ್ತಾನೆ. ಅವನು ರಾಮನನ್ನು ಹಿಂಬಾಲಿಸಿ ನರ್ಮದೆಯ ವರೆಗೆ ಹೋಗಿದ್ದ ಸಂಗತಿಗಳನ್ನು ತಿಳಿಸುತ್ತಾನೆ. ಅನಂತರ ಜಟಾಯುವಿನ ದೂತನಾದ ರತ್ನತೀವಿಂಡನು ಬಂದು ರಾವಣನು ಸೀತೆಯನ್ನು ಅಪಹರಿಸಿದ ವಿಷಯವನ್ನು ತಿಳಿಸುತ್ತಾನೆ. ಸುವರ್ಣಮಯವಾದ ಜಂಕೆಯನ್ನು ಕಂಡು ಎಲ್ಲರೂ ಆಶ್ಚರ್ಯಗೊಂಡಾಗ ರಾಮನೇ ಮುಂದಾಗಿ ಮಾಯಾಜಿಂಕಿಯನ್ನು ಹಿಂಬಾಲಿಸಿ ಹೋಗಿರುತ್ತಾನೆ. ಅವನು ಬಾರದಿದ್ದಾಗ ಆತಂಕಗೊಂಡ ಲಕ್ಷ್ಮಣನು ಸೀತೆಯನ್ನು ಮುಷಿಪತ್ತಿಯರ ವಶದಲ್ಲಿ ಬಿಟ್ಟು ಹೋಗುತ್ತಾನೆ. ಆ ಸಮಯದಲ್ಲಿ ರಾವಣನು ಸೀತೆಯನ್ನು ಅಪಹರಿಸಿದ್ದಾನೆ. ಅವನನ್ನು ತಡೆಯಲು ಜಟಾಯುವು ತನ್ನವರೆಲೂದಿಗೆ ಹೋಗಿ ಹೋರಾಟದಲ್ಲಿ ಮೃತನಾಗುವ ಮೌರಲು ರತ್ನತೀವಿಂಡನನ್ನು ಕಳಿಸಿದ್ದಾನೆಂಬ ವಿಷಯವನ್ನು ತಿಳಿಸುತ್ತಾನೆ. ಇದನ್ನು ಕೇಳಿದ ದಶರಥನು ಪ್ರಯಾಗರದಲ್ಲಿ ಪ್ರಾಣತ್ವಾಗ ಮಾಡುವ ನಿರ್ಧಾರವನ್ನು ಮಾಡುತ್ತಾನೆ. ಈ ಅಂಕವನ್ನು ಕವಿಯು ನಿದೋಽಪದಶರಥ ಎಂದು ಹಂಸರಿಸಿದ್ದಾನೆ.

ವಿಳನೆಯ ಅಂಕದ ವಿಷ್ಟಂಭಕದಲ್ಲಿ ಇಬ್ಬರು ವೈತಾಲಿಕರು ರಾಮನ ಅಲ್ಲಿಯ ವರೆಗಿನ ಜರಿತೆಯನ್ನು ತಿಳಿಸಿ ಕೊಡುತ್ತಾರೆ. ಅಪ್ಪಹೋತ್ತಿಗೆ ಪ್ರತಿಹಾರನು ಬಂದು ದಶರಥನ ಮೃತ್ಯುವಿನ ಸಮಾಜಾರವನ್ನು ಕೇಳಿದ ರಾಮನು ರಾವಣವಧೆಯ ಪರ್ಯಾಂತ ಮೃತ್ಯಿಪಾಠವನ್ನು ನಿರ್ಜೀವಿಸಿದ ಸಂಗತಿಯನ್ನು ತಿಳಿಸುತ್ತಾನೆ. ವೈತಾಲಿಕರು ವಿಭೀಷಣನ

ಕಡೆಯವರಾದುದರಿಂದ ಇದು ತಿಳಿದಿರಲೀಲವನ್ನುತ್ತಾರೆ. ಅನಂತರ ಸಾಗರ ತಟದ ಮೇಲಿದ್ದ ರಾಮನು ಸಮುದ್ರವನ್ನು ದಾಟುವ ಮಾರ್ಗ ಯಾಚಿಸಿ ಅದು ಪ್ರಯೋಜನಕ್ಕೆ ಬಾರದೆ ಆಗ್ನೇಯಾಸ್ವವನ್ನು ಪ್ರಯೋಗಿಸಿ ಸಮುದ್ರವನ್ನು ಒಣಿಸಲು ಹೊರಟಿದ್ದು, ಸಮುದ್ರಾಜನು ಗೆಂಗೆ ಯಮನೆಯರೊಂದಿಗೆ ಪ್ರತ್ಯಕ್ಷಣಾಗಿ ಸೇತುನಿಮಾಣದ ವಿಧಿಯನ್ನು ತಿಳಿಸುವುದೇ ಮೊದಲಾದ ಸಂಗತಿಗಳಿವೆ. ಸೇತುನಿಮಾಣವನ್ನು ಕಾವ್ಯಾತ್ಮಕವಾಗಿ ವರ್ಣಿಸಲಾಗಿದೆ. ಸೇತುಬಂಧವನ್ನು ತಡೆಯಲು ರಾಕ್ಷಸಸೇನೆಯು ಬಂದು ಭಯಂಕರ ಕಾಳಗ ನಡೆಯುವ ವರ್ಣನೆಯಿದೆ. ರಾಷಣನು ರಾಮನು ಎದುರಿನಲ್ಲಿ ಸೀತೆಯ ಶಿರವನ್ನು ಕತ್ತರಿಸಿ ಎಸೆಯುತ್ತಾನೆ. ಅದನ್ನು ಕಂಡು ರಾಮನು ಶೋಕಭರಿತನಾಗುತ್ತಾನೆ. ಆಗ ಅದು ಯಂತ್ರನಿಮಿತ್ತ ಸೀತೆಯೇ ಹೊರತು ನಿಜವಾದ ಸೀತೆಯಲ್ಲವಂಬುದನ್ನು ಪ್ರತಿಮೆಯಲ್ಲಿ ಅಡಗಿದ್ದ ಸಾರಿಕೆಯ ಹೇಳುತ್ತದೆ. ಅನಂತರ ಮಂಡೋದರಿಯ ಮಗನಾದ ಸಿಂಹನಾದನು ಯುದ್ಧಕ್ಕೆ ಬರುತ್ತಾನೆ. ಅವನು ಬೃಹದ್ದಾತ್ರದ ಶರೀರಪುಷ್ಟವನು. ಅವನಿಗೂ ರಾಮನಿಗೂ ವಾದ-ವಿವಾದಗಳು ನಡೆದು ಲಂಕೆಯ ಗಡಿಯಿಂದ ದೂರದ ಪ್ರದೇಶದಲ್ಲಿ ಯುದ್ಧವನ್ನು ಮಾಡಲು ಹೋಗುತ್ತಾರೆ. ಇಲ್ಲಿ ರಾಮನ ಅನುಪಮವಾದ ಪರಾಕ್ರಮದ ವರ್ಣನೆಯಿರುವುದರಿಂದ ಈ ಅಂಕಕ್ಕೆ ಅಸಮಪರಾಕ್ರಮವೆಂದು ಹೆಸರಿಸಲಾಗಿದೆ.

ಎಂಟನೆಯ ಅಂಕದ ಮಿಶ್ರ ವಿಷ್ಣಂಭಕದಲ್ಲಿ ಸುಮುಖಿ ಮತ್ತು ದುಮುಖಿರೆಂಬ ರಾಕ್ಷಸರು ಪ್ರವೇಶಿಸಿ ಯುದ್ಧದಲ್ಲಿ ರಾಷಣನ ಮಗನಾದ ಸಿಂಹನಾದನು ಹತನಾದ ಸಂಗತಿಯನ್ನು ತಿಳಿಸುತ್ತಾರೆ. ಅನಂತರದಲ್ಲಿ ರಾಷಣನು ಶುಕಸಾರಣಾರ ಮೂಲಕ ತುಲಾದ್ವಾತದ ಪ್ರಸ್ತಾಪವನ್ನಿಡುತ್ತಾನೆ. ಹಾಗೆಂದರೆ ಎರಡು ಪಕ್ಷದವರು ಪ್ರತಿನಿಧಿಗಳನ್ನು ಸೂಚಿಸಿ ಅವರಿಭರಲ್ಲಿ ದ್ವಂದ್ವಯುದ್ಧ ನಡೆಸಬೇಕು. ಅದರಲ್ಲಿ ಗೆದ್ದವನು ಗೆದ್ದಂತೆ. ಒಂದುವೇಳೆ ರಾಮನ ಪ್ರತಿನಿಧಿಯು ಗೆದ್ದರೆ ಸೀತೆಯನ್ನೂ ಲಂಕಾರಾಜ್ಯವನ್ನೂ ಒಷ್ಣಿಸಿಕೊಡುತ್ತೇನೆ. ರಾಷಣನ ಪ್ರತಿನಿಧಿಯು ಗೆದ್ದರೆ ರಾಮನು ತಿರುಗಿ ಹೋಗಬೇಕು ಎಂಬುದು ನಿಬಂಧನೆ. ಇದಕ್ಕೆ ರಾಮನು ಒಪ್ಪುತ್ತಾನೆ. ತನ್ನ ಪ್ರತಿನಿಧಿಯಾಗಿ ಅಂಗದನನ್ನು ಹೆಸರಿಸುತ್ತಾನೆ ರಾಷಣನ ಪ್ರತಿನಿಧಿಯಾಗಿ ನರಾಂತಕನು ಯುದ್ಧಕ್ಕೆ ನಿಲ್ಲುತ್ತಾನೆ. ನರಾಂತಕನು ಹತನಾಗುತ್ತಾನೆ. ಈಗ ರಾಷಣನು ಮಾತಿನ ಪ್ರಕಾರ ನಡೆಯದೆ ಫೋರಂಯುದ್ಧಕ್ಕೆ ತೊಡಗುತ್ತಾನೆ. ತ್ರಿಜಟಿಯು ಯುದ್ಧದ ವಾತ್ಯಯನ್ನೆಲ್ಲ ಸೀತೆಗೆ ಬಿತ್ತರಿಸುತ್ತಾಳೆ.

ಅಂಕದಲ್ಲಿ ರಾಷಣನು ಪ್ರವೇಶಿಸಿ ಯುದ್ಧದ ಕುರಿತು ಚಿಂತಿಸುತ್ತಾನೆ. ಅವನ ಆದೇಶದಂತೆ ಕುಂಭಕರ್ಣನನ್ನು ಎಬ್ಬಿಸಲು ಪ್ರಯತ್ನ ನಡೆಯುತ್ತದೆ. ಕರಂಕಕ ಮತ್ತು ಕಂಕಾಲಕರು ಅವನನ್ನು ಎಬ್ಬಿಸಲು ಮಾಡುತ್ತಿರುವ ಪ್ರಯತ್ನಗಳನ್ನು ವರ್ಣಿಸುತ್ತಾರೆ. ಮತ್ತೊಂದು ಕಡೆಯಲ್ಲಿ ಸುಮುಖಿ ದುಮುಖಿರು ಇಂದಜಿತು ಮತ್ತು ಲಕ್ಷ್ಮಿರ ಯುದ್ಧವನ್ನು ವರ್ಣಿಸುತ್ತಾರೆ. ರಾಷಣನು ಪ್ರತಿಕ್ರಿಯಿಸುತ್ತ ಕುಳಿತಿರುತ್ತಾನೆ. ಕುಂಭಕರ್ಣನು ಎದ್ದಮೇಲೆ ರಣರಂಗದಲ್ಲಿ ಮರದ ಪರಾಕ್ರಮದ ವರದಿಯನ್ನೂ ಅದೇ ದೂತರು ನೀಡುತ್ತಾರೆ. ಭೀಕರವಾದ ಯುದ್ಧದಲ್ಲಿ ರಾಮನಿಂದ ಕುಂಭಕರ್ಣನೂ ಲಕ್ಷ್ಮಿನಿಂದ

ಇಂದ್ರಜಿತುವೂ ಸಾಯುತ್ತಾರೆ. ರಾವಣನೂ ಶೋಕತಪ್ತನಾಗಿ ಮುಂಡೋದರಿಯನ್ನು ಕಾಣಲು ಹೋಗುತ್ತಾನೆ. ಈ ಅಂಕವನ್ನು ವೀರವಿಲಾಸವೆಂದು ಹೆಸರಿಸಲಾಗಿದೆ.

ಒಂಭತ್ತನೆಯ ಅಂಕದ ವಿಷ್ಣಂಭಕದಲ್ಲಿ ಯಮಪುರುಷನು ಪ್ರವೇಶಿಸುತ್ತಾನೆ. ಅವನ ಮಾತಿನಿಂದ ಯಮರಾಜನು ಲಂಕಾಯಿಧ್ಯದ ಲೇಖಿಪಟ್ಟವನ್ನು ಕೇಳಿದ್ದಾನೆ. ಯುದ್ಧದಲ್ಲಿ ಯಾರು ಯಾರಿಂದ ಸತ್ಯರೆಂಬ ವಿವರ ಅವನಿಗೆ ಬೇಕಾಗಿದೆ. ಹಾಗೆಯೇ ರಾಮ ರಾವಣರ ಯುದ್ಧವು ಯಾವ ರೀತಿಯಲ್ಲಿ ಆಗುತ್ತದೆಯಂದು ತಿಳಿಯಬೇಕಾಗಿದೆ. ಯಾಕೆಂದರೆ ಇಂದ್ರನು ದಶರಥನ ಜೊತೆಗೆ ಈ ಯುದ್ಧವನ್ನು ನೋಡಲು ಬಂದಿದ್ದಾನೆ. ಅವನಿಗೆ ಲಂಕಿಯ ಲೇಖಿಪಟ್ಟವನ್ನು ಕೇಳಿಸಬೇಕಾಗಿದೆ. ಯಮಪುರುಷನು ಅದಕ್ಕಾಗಿ ಚಿತ್ರಗುಪ್ತನಲ್ಲಿಗೆ ಹೋಗುತ್ತಾನೆ. ಚಿತ್ರಗುಪ್ತನು ಅವನಿಗೆ ವಿವರಗಳನ್ನು ನೀಡುತ್ತಾನೆ. ಯುದ್ಧದ ಐದನೆಯ ದಿನ ರಾವಣನ ವಧೆಯಾಗುವುದೆಂಬುದನ್ನೂ ತಿಳಿಸುತ್ತಾನೆ. ಈ ವೃತ್ತಾಂತವನ್ನು ಯಮನಿಗೆ ತಲುಪಿಸಲು ದೂತನು ಹೋಗುತ್ತಾನೆ.

ಅಂಕದ ಆರಂಭದಲ್ಲಿ ದಶರಥ ಮತ್ತು ಇಂದ್ರರು ಬಾರಣಿ ಬಾರಣಿಯರೊಂದಿಗೆ ಪ್ರವೇಶಿಸುತ್ತಾರೆ. ಆಕಾಶದಲ್ಲಿಂದಲೇ ಯುದ್ಧವನ್ನು ವೀಕ್ಷಿಸುತ್ತ ಬಾರಣಿಂದ ವೀಕ್ಷಕವಿರಣಿಯನ್ನು ಕೇಳುತ್ತ, ಆಗಾಗ ಪ್ರತಿಕ್ರಿಯಿಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ರಾಮ ರಾವಣರ ಮಾತುಕತೆಗಳ ವಿವರವನ್ನೂ ಅವರು ನೀಡುತ್ತಾರೆ. ರಾಮನು ರಾವಣನ ತಲೆಯನ್ನು ಕತ್ತರಿಸಿದಂತೆ ಮತ್ತೆ ಮುಟ್ಟಕೊಳ್ಳುತ್ತಿರುತ್ತದೆ. ಅದು ರಾವಣನ ಮಾಯೆ. ಕೊನೆಗೆ ರಾಮನು ಮಾಯಾಹರ ಅಸವನ್ನು ಪ್ರಯೋಗಿಸಿ ಅವನ ಮಾಯೆಯನ್ನು ಭೇದಿಸಿ ಬ್ರಹ್ಮಾಸ್ತದ ಪ್ರಯೋಗದಿಂದ ವಧಿಸುತ್ತಾನೆ. ದೇವತೆಗಳು ಹೂಮಳಿಗರೆಯತ್ತಾರೆ. ಈ ಅಂಕವನ್ನು ರಾವಣವಧವೆಂದು ಹೆಸರಿಸಲಾಗಿದೆ.

ಹತ್ತನೆಯ ಅಂಕದ ವಿಷ್ಣಂಭಕದಲ್ಲಿ ಲಂಕಿಯ ಪ್ರವೇಶ. ತನ್ನ ಗತಿಯು ಹೀಗಾಯಿತೆಂದು ಗೋಳಿದುವ ಲಂಕಿಯನ್ನು ಸಮಾಧಾನ ಪಡಿಸಲು ಅಲಕೆಯು ಬರುತ್ತಾಳೆ. ರಾವಣಾದಿ ದುಷ್ಪರ ಸಲುವಾಗಿ ಶೋಕಸಬೇಕಾಗಿಲ್ಲ, ವಿಭೀಷಣನ ಆಳ್ಳಕೆಯಲ್ಲಿ ಸಂಶೋಷಣಿಂದಿರಬಹುದೆಂಬ ಮಾತನ್ನು ಕೇಳಿ ಲಂಕಿಯು ಸಮಾಧಾನ ಹೊಂದುತ್ತಾಳೆ. ಅಲಕೆಗೆ ಕುಬೇರನ ಅನುಗ್ರಹದಿಂದ ದಿವ್ಯದೃಷ್ಟಿಯು ಪ್ರಾಪ್ತವಾಗಿರುವುದರಿಂದ ಅವಳು ಅಲ್ಲಿಂದಲೇ ಸೀತೆಯ ಅಗ್ನಿಪ್ರವೇಶವನ್ನೂ ರಾಮನ ಪ್ರಯಾಣದ ಸಿದ್ಧತೆಗಳನ್ನೂ ವರ್ಣಿಸುತ್ತಾಳೆ. ರಾಮನನ್ನು ಅಯೋಧ್ಯೆಗೆ ಕಳುಹಿಸಲು ಪುಷ್ಟಕ ವಿಮಾನ ಬಂದಿದೆ. ರಾಮನ ಆಗಮನವಾರ್ತೆಯನ್ನು ತಿಳಿಸಲು ಹನುಮನನ್ನು ಮುಂದೆ ಕಳಿಸಿದ ಸಂಗತಿಯನ್ನೂ ತಿಳಿಸಲಾಗಿದೆ.

ಅಂಕದ ಆರಂಭದಲ್ಲಿ ರಾಮನು ವಿಮಾನಯಾನಕ್ಕೆ ಸಿದ್ಧನಾಗಿ ಸೀತೆ, ಲಕ್ಷ್ಮಿ, ತ್ರಿಜಟಿ, ಸುಗ್ರೀವ, ವಿಭೀಷಣರೊಂದಿಗೆ ಪ್ರವೇಶಿಸುತ್ತಾನೆ. ವಿಮಾನರಾಜ ಪುಷ್ಟಕವಿಗೆ ನಮಿಸುವಂತೆ ಸೂಚಿಸಿ ವಿಮಾನವನ್ನು ಏರುತ್ತಾರೆ. ರಾಮನು ಯುದ್ಧಾರ್ಥಿಯನ್ನು ತೋರಿಸಿ ವಿಮಾನಕ್ಕೆ ಮೇಲೆ ಹೋಗುವಂತೆ ವಿನಂತಿಸುತ್ತಾನೆ. ಮೇಲಿನ ಪ್ರದೇಶಗಳನ್ನು ಪರಿಚಯಿಸಲು ಇಂದ್ರನ ಆದೇಶದಂತೆ ರತ್ನಶೇಖರನು ಬರುತ್ತಾನೆ. ವಿಮಾನವು ಹಿಮಾಲಯ, ಕೈಲಾಸ, ಮಂದರ, ಮೇರು ಮುಂತಾಗಿ ದಿವ್ಯ ಲೋಕಗಳನ್ನು ಸುತ್ತಾಡಿ

ಚಂದ್ರಲೋಕದ ವರಗೆ ಹೋಗಿ ಮರಳಿ ಭೂಮಿಗೆ ಬರುತ್ತದೆ. ಸೇತು, ಮಲಯು, ರೋಹಣ ಮುಂತಾದವುಗಳ ವರ್ಣನೆಯ ನಂತರ ಅಗಸ್ತ್ಯಮದಲ್ಲಿ ಇಳಿದು ಮನಿಗಳನ್ನು ಕಂಡು ಆಶೀರ್ವಾದವನ್ನು ಪಡೆದು ಮುಂದೆ ಬರುತ್ತಾರೆ. ಕೇರಳ, ಆಂಧ್ರ ಪ್ರದೇಶಗಳನ್ನು ನೋಡಿ ಕಾವೇರಿಯನ್ನು ಕರ್ನಾಟಕದಲ್ಲಿ ಕಂಡು, ಮಹಾರಾಷ್ಟ್ರಕ್ಕೆ ಹೋಗಿ ನರ್ಮದೆಗೆ ನಮಿಸಿ, ಲಾಟಿ, ಮಾಲವ, ಉಜ್ಜಿಲಿನಿ, ಪಾಂಚಾಲ, ಕಾನ್ಯಕುಬ್ಜ, ಪ್ರಯಾಗ, ವಾರಾಣಸಿ, ಮಿಥಿಲಾ ಮುಂತಾದವುಗಳನ್ನು ದರ್ಶಿಸಿ ಅಯೋಧ್ಯೆಗೆ ಬಂದು ವಿಮಾನದಿಂದ ಇಳಿಯುತ್ತಾರೆ. ಭರತ, ರತ್ನಪ್ರಾಯ, ವಸಿಷ್ಠರು ಸ್ವಾಗತಿಸುತ್ತಾರೆ. ಪಟ್ಟಾಭಿಷೇಕ ಜರುಗುತ್ತದೆ. ಕುಬೇರನ ಬಳಿಗೆ ರಾಮನು ವಿಮಾನವನ್ನು ಅವನ ಯಾಚನೆಯ ಮೇರೆಗೆ ಕಳುಹಿಸಿಕೊಡುತ್ತಾನೆ. ಭರತವಾಕ್ಯದೊಂದಿಗೆ ನಾಟಕವು ಸಮಾಪ್ತವಾಗುತ್ತದೆ.

ಕಥಾಸಮೀಕ್ಷೆ

ರಾಜಶೇವಿರನ ಕೃತಿಗೆ ವಾಲ್ಯೇಕ ರಾಮಾಯಣವೇ ಆಕರ ಗ್ರಂಥವಾಗಿದ್ದರೂ ಕಥೆಯಲ್ಲಿ ಕವಿಯು ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ. ಈ ಬದಲಾವಣೆಗಳಿಂದ ವಿನೋತನ ರಾಮಾಯಣವೇ ನಿರ್ಮಿತವಾಗಿದೆಯಂದರೆ ತಪ್ಪಿಲ್ಲ. ಜಾನಕಿ ಸ್ವಾಯಂಪರದಲ್ಲಿ ರಾವಣನ ಉಪಸ್ಥಿತಿ, ಧನುವನ್ನು ಎತ್ತಿಯೂ ಹೆದೆಯೇರಿಸದೆ ಬಿಸಾಡಿ ಅದನ್ನು ಅಪಮಾನಿಸುವುದು, ರಾವಣ ಪರಶುರಾಮರಲ್ಲಿ ಪರಶುವಿನ ವಿಷಯದಲ್ಲಿ ವಿವಾದ. ರಾವಣನು ಸೀತೆಯನ್ನು ವರಿಸಿದವನನ್ನು ಕೊಂಡು ಅವಳನ್ನು ಅಪಹರಿಸುವೆನಂದು ಪ್ರತಿಜ್ಞೆ ಮಾಡುವುದು, ರಾವಣನು ಸೀತಾಸ್ವಾಯಂಪರವನ್ನು ನಾಟಕರೂಪದಲ್ಲಿ ನೋಡುವುದು, ಲಕ್ಷ್ಮಣನು ವೈಷ್ಣವ ಧನುವಿಗೆ ಹೆದೆಯೇರಿಸಿ ಉಮಿಳೆಯನ್ನು ಪಡೆಯುವುದು, ದಶರಥನು ದೇವಲೋಕದಿಂದ ಮಿಥಿಲಿಗೆ ಬರುವುದು, ಯಂತ್ರದ ಸೀತೆಯ ವೃತ್ತಾಂತ, ಶೂಪರ್ಣಾಖೆಯ ಮೂಗನ್ನು ಅಯೋಧ್ಯೆಯ ಪರಿಸರದಲ್ಲಿಯೇ ಕತ್ತರಿಸುವುದು, ದಶರಥ ಕೃಕೇಯಿಯರ ಅನುಪಸ್ಥಿತಿಯಲ್ಲಿ ಮಾಯಾಮಯ ಶೂಪರ್ಣಾಖೆಯರು ಅವರ ರೂಪ ಧರಿಸಿ ರಾಮನನ್ನು ಕಾಡಿಗೆ ಕಳುಹುವುದು, ರಾಮನು ಅದು ತಿಳಿದರೂ ವನಕ್ಕೆ ಹೋಗುವುದು, ಭರತನು ಅಯೋಧ್ಯೆಯಲ್ಲಿದ್ದಾಗಲೇ ರಾಮನು ವನಕ್ಕೆ ಹೋಗುವುದು, ರಾಮನು ವನಕ್ಕೆ ಹೋಗಿ ಎಷ್ಟೂ ಕಾಲದ ನಂತರ ದಶರಥ ಕೃಕೇಯಿಯರು ದೇವಲೋಕದಿಂದ ಬರುವುದು, ಸುಮಂತ್ರನು ನರ್ಮದೆಯ ವರಗೆ ರಾಮಾದಿಗಳನ್ನು ಅನುಸರಿಸುವುದು, ಸೀತಾಪಹರಣವೃತ್ತಾಂತದಲ್ಲಿ ರಾಮನೇ ಜಿಂಕೆಯನ್ನು ತರಲು ತಾನಾಗಿ ಹೋಗುವುದು, ಲಕ್ಷ್ಮಣನು ಸೀತೆಗೆ ನಿಂದಿಸಲು • ಅವಕಾಶಕೊಡದೆ ತಾನಾಗಿಯೇ ಖುಷಿಪತ್ತಿಯರ ವಶಕ್ಕೆ ಸೀತೆಯ ರಕ್ಷಣೆಯ ಹೊಸೆ ಹೋರಿಸಿ ಹೋಗುವುದು, ದಶರಥನು ಪ್ರಯಾಗದಲ್ಲಿ ಪ್ರಾಣತ್ಯಾಗದ ನಿರ್ಧಾರವನ್ನು ಮಾಡುವುದು, ಸೇತುಬಂಧನದಲ್ಲಿ ರಾವಣನು ತೊಂದರೆ ಕೊಡುವುದು, ಯಂತ್ರಸೀತೆಯ ಶಿರಚ್ಛೇದ, ಸಿಂಹನಾದನ ಪ್ರಕರಣ, ತುಲಾದ್ವಾತ, ಯಮಪುರುಷನ ವೃತ್ತಾಂತ, ರಾಮರಾವಣರ ಯುದ್ಧವನ್ನು ನೋಡಲು ದಶರಥ ಇಂದ್ರರು ಬರುವುದು, ಅಯೋಧ್ಯೆಗೆ ಮರಳ

ಬರುವಾಗ ವಿವಿಧ ಸ್ಥಳಗಳ ವರ್ಣನೆಯೇ ಮುಂತಾಗಿ ಹಲವಾರು ಬದಲಾವಣೆಗಳು ಕಿಕ್ಕಿರಿದಿವೆ.

ಈ ಬದಲಾವಣೆಗಳಲ್ಲಿ ಅತ್ಯಂತ ಮಹತ್ವದ್ದಂಡರೆ ರಾವಣನಿಗೆ ಸೀತೆಯ ಮೇಲೆ ಮೊದಲಿನಿಂದಲೇ ಪ್ರೇಮ ಹುಟ್ಟಿತೆಂಬುದು. ಸೀತೆಯನ್ನು ಮಿಥಿಲೆಯಲ್ಲಿ ಕಂಡ ನಂತರದಲ್ಲಿ ಅವನು ಅವಳ ಪ್ರೇಮಿಯಾಗುತ್ತಾನೆ. ಅವಳನ್ನು ಸೇರುವುದೇ ಜೀವನದ ಪರಮಗುರಿಯನ್ನಾಗಿಸಿಕೊಳ್ಳುತ್ತಾನೆ. ಹುಟ್ಟಣಾಗುತ್ತಾನೆ. ಸೀತಾಸ್ವಯಂಪರ ನಾಟಕವನ್ನು ನೋಡುವಾಗಿನ ಪ್ರತ್ಯೇಕಿಯಗಳು, ಅವಳಿಗಾಗಿ ಅವನು ಹಂಬಲಿಸುವ ರೀತಿಯನ್ನು ಚಿತ್ರಿಸಲು ಕವಿ ಒಂದು ಅಂಕವನ್ನೇ ಮೀಸಲಾಗಿರಿಸಿದ್ದಾನೆ. ಶೂರ್ಪಣಾಖ್ಯಯ ನಾಸಾಚ್ಛೇದಕ್ಕೂ ಸೀತಾಪಹರಣಕ್ಕೂ ಇರುವ ಸಂಬಂಧವನ್ನು ಇಲ್ಲಿ ಕಾಣಲಾಗುವುದಿಲ್ಲ. ಅವನಿಗೆ ಸೀತೆಯನ್ನು ಕಂಡಾಗಿನಿಂದ ಅವಳನ್ನು ಅಪಹರಿಸುವ ಯೋಚನೆಯಿತ್ತೆಂದು ಕವಿಯು ಹೇಳುತ್ತಾನೆ. ಆದರೆ ತಡೆಯುವುದಕ್ಕೆ ಕಾರಣ ಅವಳ ವಿವಾಹಕ್ಕಿಟ್ಟ ಪಣ. ಸುಲಭವಾಗಿ ಧನುಭರಂಗವನ್ನು ಮಾಡಬಹುದಾಗಿದ್ದ ರಾವಣ ಅದು ತನ್ನ ಪರಾಕ್ರಮಕ್ಕೆ ಕುಂದೆಂದು ತಿಳಿದು ಬಿಸಾಡುತ್ತಾನೆ. ಬದಲಿಗೆ ಪಣದಲ್ಲಿ ಗೆದ್ದು ಸೀತೆಯನ್ನು ಮದುವೆಯಾದವನನ್ನು ಕೊಂಡು ಅವಳನ್ನು ಪಡೆಯುವುದು ರಾವಣಕ್ಕೆ ಭೂಷಣವೆಂದು ತಿಳಿಯುತ್ತಾನೆ.

ಹಾಗೆಯೇ ಮೂಲ ರಾಮಾಯಣದಲ್ಲಿ ದಶರಥನು ಸೀಜಿತ; ಕೃಕೇಯಿಯು ರಾಜ್ಯಲೋಭಿ. ಅವರಿಭ್ರಮೂ ಇಲ್ಲಿ ನಿರಪರಾಧಿಗಳು. ಅದೆಲ್ಲ ಮಾಯಾಮಯ ಶೂರ್ಪಣಾಖ್ಯಯರ ಕೃತ್ಯವೆಂದು ನಿರೂಪಿಸುವ ಮೂಲಕ ದಶರಥ ಕೃಕೇಯಿಯರನ್ನು ಮೇಲೆತ್ತಿದ್ದಾನೆ. ರಾಮನಿಗೆ ಮಾಯಾವಿಗಳ ಕೃತ್ಯವೆಂದು ಗೊತ್ತಾದರೂ ನಿಧಾರವನ್ನು ಬದಲಿಸಿದಿರುವುದು ರಾಮನ ಬಗೆಗೆ ಗೌರವವನ್ನು ಹೆಚ್ಚಿಸುತ್ತದೆ. ರಾಮಾಯಣದಲ್ಲಿ ದ್ವ್ಯಾದಷ್ಟಿಂತ ಸೀತಾಪಹರಣ ವೃತ್ತಾಂತವನ್ನು ಬೇರೆ ಮಾಡಿರುವುದು ಸೀತೆಯ ಪಾತ್ರವನ್ನು ಮೇಲೆತ್ತುತ್ತದೆ.

ಈ ನಾಟಕಕ್ಕೆ ಕವಿಯು ಬಾಲರಾಮಾಯಣವೆಂದು ಕರೆದಿದ್ದಾನೆ. ಇದು ಯಾಕಂಬ ಬಗೆಗೆ ವಿವರಕೆಯಿಲ್ಲ. ಇದು ಬಾಲಕರಿಗಾಗಿ ಬರೆದ ರಾಮಾಯಣ ಖಂಡಿತಪಾಗಿಯೂ ಅಲ್ಲ. ಇದು ಬಾಲವೆನಿಸಿದ್ದು ಹೇಗೆಂಬುದು ನಮ್ಮ ಉಳಿಗೆ ಬಿಟ್ಟಿದ್ದು. ರಾಮಾಯಣ ಕಥೆಯನ್ನು ಸಂಕ್ಷಿಪ್ತವಾಗಿ ನಿರೂಪಿಸಿದ್ದನ್ನು ಇದು ಸೂಚಿಸಬಹುದು. ನಿರೂಪಣಾ ವಿಧಾನದಲ್ಲಿಯ ಹೊಸತನವನ್ನು ಲಕ್ಷಿಸಬಹುದು. ಅದನ್ನು ವಿನೂತನ ರಾಮಾಯಣವೆಂದು ಕರೆಯಬಹುದು. ರಾಮಾಯಣಕ್ಕೆ ಬಾಲವಾದುದು ಅಂದರೆ ಮೂರಕವಾದುದು ಎಂಬ ಅರ್ಥದಲ್ಲಿಯೂ ಇರಬಹುದು. ಈ ಎಲ್ಲ ಅರ್ಥಗಳನ್ನು ಸೂಚಿಸುವ ಉದ್ದೇಶವೂ ಇರಬಹುದು. ನಮಗಂತೂ ಅದು ವಿನೂತನ ರಾಮಾಯಣವೆನಿಸುತ್ತದೆ. ರಾಮಾಯಣದಲ್ಲಿ ಕಳಂಕಿತರೆಂದು ಗುರುತಿಸಲ್ಪಟ್ಟವರೆಲ್ಲ ಇಲ್ಲಿ ನಿಷ್ಠಳಂಕಾಗಿದ್ದಾರೆ.

ಮೂಲದ ಕಥೆಯನ್ನು ಕವಿಗಳು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುವುದು ಸಂಸ್ಕೃತ ನಾಟಕಗಳಲ್ಲಿ ಪರಂಪರೆಯೇ ಆಗಿದೆ. ನಾಟಕವಿರುವುದು ಕಥೆಯನ್ನು ನಿರೂಪಿಸುವುದಕ್ಕಲ್ಲ. ಕಥೆಯನ್ನು ತಿಳಿಯಲು ಬಯಸುವವರು ಮೂಲಗ್ರಂಥವನ್ನು

ಅವಲಂಬಿಸಬೇಕೆನ್ನವುದು ಅವರ ಹೋರಣೆ. ರಾಜಶೇಖರನು ಅದೇ ಪರಂಪರೆಯಲ್ಲಿ ಬಂದವನು. ತನ್ನ ಹಿಂದಿನವರಾದ ಕಾಲಿದಾಸ, ಭವಭೂತಿಯರನ್ನು ಅನುಸರಿಸುತ್ತಾನೆ. ಅವರಿಬ್ಬರ ಪ್ರಭಾವಕ್ಕೂ ಒಳಗಾಗಿದ್ದಾನೆ. ಭವಭೂತಿಯ ‘ಮಹಾವೀರ ಜರಿತ’ ಹಾಗೂ ‘ಲುತ್ತರಭಾಮಚರಿತ’ಗಳಂತೂ ತುಂಬ ಪ್ರಭಾವಿಸಿದೆ. ತನ್ನನ್ನು ಭವಭೂತಿಯ ಅವಶಾರವೆಂದು ಕರೆದುಕೊಳ್ಳುವುದನ್ನು ನೇನೆಯಬಹುದು. ಆದರೆ ಅದನ್ನು ಏರಿದ ಅಧ್ಯತ್ವಾದ ಸ್ವಜನತೀಲತೆಯನ್ನು ಅವನಲ್ಲಿ ಕಾಣಬಹುದು.

ಸಾಹಿತ್ಯ ಚರಿತ್ರೆಯಲ್ಲಿ ಕೆಲವೊಮ್ಮೆ ಉನ್ನತಿಯ ಕಾಲ, ಅವನತಿಯ ಕಾಲ ಎಂದೆಲ್ಲ ವಿಭಜಿಸುವುದುಂಟು. ಅದು ಅಷ್ಟೂಂದು ಸೂಕ್ತವಲ್ಲವೆಂದು ನನ್ನ ಭಾವನೆ. ಕಾಲವು ಬದಲಾದಂತೆ ಸಾಹಿತ್ಯ ಮಾರ್ಗವೂ ಬದಲಾಗುತ್ತದೆಯೆಂಬುದು ಒಮ್ಮೆವ ಮಾತು. ಅದಕ್ಕೆ ತಕ್ಕಂತೆ ವಿಮರ್ಶೆಯ ಮಾನದಂಡಗಳೂ ಬದಲಾಗುತ್ತವೆ. ಕಾವ್ಯವೆಂದರೆ ಹೀಗೇ ಇರಬೇಕು, ನಾಟಕವೆಂದರೆ ಹೀಗೇ ಇರಬೇಕು ಎಂಬ ಪೂರ್ವಕಲ್ಪನೆಯನ್ನಿಟ್ಟುಕೊಂಡು ನೋಡಿದಾಗ ಮೌಲ್ಯಮಾಪನವು ಸಮರ್ಪಕವಾಗಿಕ್ಕಿಲ್ಲ. ಕವಿಗೆ ಸಲ್ಲಬೇಕಾದ ನ್ಯಾಯ ಸಿಗಲಿಕ್ಕಿಲ್ಲ. ಇದು ರಾಜಶೇಖರನ ನಾಟಕಕ್ಕೂ ಆಗಿದೆಯನ್ನಬಹುದು. ಭಾಸ, ಕಾಲಿದಾಸರ ನಾಟಕಗಳಿಗೆ ಹೋಲಿಸಿ ಅವನ ನಾಟಕವನ್ನು ಹಾಗಿಲ್ಲವಾದುದರಿಂದ ಕಡಿಮೆ ತರಗತಿಯದೆಂದು ಭಾವಿಸುವುದು ಸರಿಯನಿಸಲಿಕ್ಕಿಲ್ಲ.

ಹಾಗೆ ನೋಡಿದರೆ ಸಂಸ್ಕೃತ ನಾಟಕಗಳಲ್ಲಿ ಕಾವ್ಯಗೂಪ ಕಾಲಿದಾಸನಿಂದಲೇ ಪ್ರತಿಷ್ಠಿತವಾಯಿತ್ತನ್ನಬಹುದು. ಭಾಸನ ನಾಟಕಗಳಲ್ಲಿ ಅಷ್ಟಾಗಿ ಕಾಣಿದ ಕಾವ್ಯತತ್ಕತೆ ಕಾಲಿದಾಸನಲ್ಲಿದೆ. ಅನಂತರದಲ್ಲಿ ನಾಟಕವು ಕಾವ್ಯತತ್ಕತೆಗೆ ಹೆಚ್ಚಿನ ಒತ್ತು ಕೊಡಲಾರಂಭಿಸಿತು. ಭವಭೂತಿ, ಹರ್ಷ ಮುಂತಾದವರನ್ನು ಗಮನಿಸಬಹುದು. ಇದರ ಪರಾಕಾಷ್ಟತೆಯನ್ನು ರಾಜಶೇಖರನಲ್ಲಿ ಕಾಣುತ್ತೇವೆ. ಅವನು ‘ಭಾಲರಾಮಾಯಣ’ದಲ್ಲಿ ಕಾವ್ಯವನ್ನು ಪರಮೋಚ್ಚೆ ಸ್ಥಾನದಲ್ಲಿಟ್ಟು ದೃಶ್ಯವನ್ನು ಅದರ ಅಡಿಯಾಳಾಗಿಸಿದ್ದಾನೆ. ಹತ್ತು ಅಂಕಗಳ ನಾಟಕದಲ್ಲಿ ಸುಮಾರು ಒಲ್ರೆ ಶ್ಲೋಕಗಳಿವೆ. ಅವನ ಗದ್ಯವೂ ಅಷ್ಟೇ ಕಾವ್ಯಮಯವಾಗಿದೆ. ಅಪ್ರಗಳ ನಾದಮಾಧುರ್ಯ ಅನುಪಮವಾದುದು. ಅವನ ನಾಟಕದಲ್ಲಿ ಕ್ರಿಯೆಗೆ ಪ್ರಾಧಾನ್ಯವಿಲ್ಲವೆಂಬ ಆಳ್ಕೆಪವಿದೆ. ಅದು ನಿಜವೂ ಹೌದು. ಆದರೆ ಕುಸುರಿ ಕೆಲಸ ಅಧ್ಯತ್ವಾಗಿದೆ. ಅವನ ಲೋಕಾನುಭವ, ದೇಶಪರಿಜ್ಞಾನ, ಮುರಾಣಜ್ಞಾನಗಳು ಬೆರಗು ಹುಟ್ಟಿಸುವಂಥವು. ವರ್ಣನೆಯಲ್ಲಿ ನಿಸ್ಸಿಮು. ರಾಮನ ವನಗಮನದ ವರ್ಣನೆ, ಸೀತಾಸ್ಯಯಂವರದಲ್ಲಿ ಬಂದ ರಾಜರ ವರ್ಣನೆ, ಲಂಕೆಯಿಂದ ಬರುವಾಗ ವಿವಿಧದೇಶ, ನದಿ, ಪರ್ವತ, ದಿವ್ಯಲೋಕಾದಿಗಳ ವರ್ಣನೆಗಳಲ್ಲಿ ಅವನ ಸೂಕ್ತಜ್ಞತೆ, ಕಲ್ಪನಾವೈಭವಗಳನ್ನು ಕಾಣಬಹುದು. ವಿವಿಧಪ್ರದೇಶಗಳನ್ನು ಕುರಿತ ಅವನ ಸೂಕ್ತಜ್ಞನ ಮತ್ತು ವರ್ಣನಾ ವೈದಿಗ್ಯಗಳು ಅವನು ಭುವನಕೋಶವಿದ್ಯೆಯಲ್ಲಿ ಆಚಾರ್ಯನೆಂಬುದನ್ನು ತೋಪರ್ವಡಿಸುತ್ತವೆ.

ರಾಜಶೇಖರನು ಕರ್ಣೋಪಕಥನಗಳಲ್ಲಿ ನಿರ್ಮಿಸಿದ್ದಾನೆ. ವಾಗ್ದೈದ್ಗಾ ಅವನ ವಿಶೇಷತೆ. ಸಂವಾದಗಳನ್ನು ಬೆಳಸುವುದರಲ್ಲಿ ಪ್ರಮೀಳೆ. ಉತ್ತರ ಪ್ರತ್ಯುತ್ತರಗಳನ್ನು ಹೆಣೆಯವಲ್ಲಿ ಜತುರ. ಎರಡನೆಯ ಅಂಕದಲ್ಲಿ ಬರುವ ರಾವಣ ಪರಶುರಾಮರ ವಾದ, ನಾಲ್ಕನೆಯ

ಅಂಕದಲ್ಲಿನ ರಾಮ ಪರಶುರಾಮರ ಸಂವಾದ ಮುಂತಾದವು ಉದಾಹರಣೆಯ ವಾದವುಗಳಾಗಿವೆ. ಈ ಸಂವಾದಗಳಲ್ಲಿ ಹೊರಣಿಕ ಇತಿವ್ಯತ್ಗಳನ್ನು ಜೋಡಿಸುವ ಕ್ರಮವು ವಿಶ್ವವಾದುದು.

ವಿಸ್ತಾರವಾದ ನಾಟಕದಲ್ಲಿ ಕಥಾಂಶಗಳನ್ನು ಜೋಡಿಸಲು ವಿಷ್ಣಂಭಕಗಳನ್ನು ಬಳಸುವುದು ಅನಿವಾರ್ಯ. ಹಾಗಾಗಿ ಪ್ರತಿಯೊಂದು ಅಂಕವೂ ವಿಷ್ಣಂಭಕವನ್ನು ಹೊಂದಿದೆ. ಆದರೆ ಈ ವಿಷ್ಣಂಭಕವೂ ಅತ್ಯಂತ ಆಕರ್ಷಕವಾಗುವಂತೆ ಮಾಡಿದ್ದು ಕವಿಯ ಕೆತಲ. ಮೊದಲನೆಯ ಅಂಕದಲ್ಲಿ ಮನುಷ್ಯ ರಾಕ್ಷಸರ ನಡುವೆ ಸಂವಾದ ನಡೆದರೆ ಎರಡನೆಯ ಅಂಕದಲ್ಲಿ ಭೃಗಿರಿಟಿಯಂಬ ಪ್ರಮಥ ಮತ್ತು ನಾರದರಲ್ಲಿ ಸಂವಾದ ನಡೆಯುತ್ತದೆ. ನಾರದನ ಕಲಹಕ್ತಿಯತೆಯನ್ನು ಕವಿ ವರ್ಣಿಸುವ ಬಗೆಯು ಜಮತ್ಯಾರಿಕವಾಗಿದೆ. ಮೂರನೆಯ ಅಂಕದಲ್ಲಿ ಎರಡು ಹದ್ದುಗಳು ಕಢೆ ಹೇಳುತ್ತವೆ. ನಾಲ್ಕನೆಯ ಅಂಕದಲ್ಲಿ ವಟು ಮತ್ತು ಉಪಾಧ್ಯಾಯರು ಬರುತ್ತಾರೆ. ಇದನೆಯ ಅಂಕದಲ್ಲಿ ಮಾಯಾಮಯ, ಮಾಲ್ಯವಂತರು ಬಂದರೆ ಆರನೆಯ ಅಂಕದಲ್ಲಿ ಶಾರ್ಚಣಾವಿಯು ಅವರೊಂದಿಗೆ ಸೇರಿಕೊಳ್ಳುತ್ತಾಳೆ. ಏಳನೆಯ ಅಂಕದಲ್ಲಿ ಇಬ್ಬರು ವೈತಾಲಿಕರ ಮೂಲಕ ರಾಮನ ಕಥೆಯನ್ನು ಸೂಗಸಾಗಿ ಹೇಳಿಸಿದ್ದಾನೆ. ಎಂಟನೆಯ ಅಂಕದಲ್ಲಿ ಸುಮಾರಿ ದುಮುಕಿಬಿರು ಬಂದರೆ ಒಂಭತ್ತನೆಯ ಅಂಕದಲ್ಲಿ ಯಮಪುರುಷ ಚಿತ್ರಗುಪ್ತರ ಪ್ರವೇಶವಿದೆ. ಹತ್ತನೆಯ ಅಂಕದಲ್ಲಿ ಲಂಕೆ ಮತ್ತು ಅಲಕಾನಗರಗಳನ್ನು ಪಾತ್ರವಾಗಿಸಿದ್ದಾನೆ. ಹೀಗೆ ಅವನ ವಿಷ್ಣಂಭಕಗಳು ಪಾತ್ರ ವೈವಿಧ್ಯದಿಂದ ಗಮನ ಸೆಳೆಯುತ್ತವೆ.

‘ಭಾಲರಾಮಾಯಣ’ದಲ್ಲಿ ಪಾತ್ರಗಳ ಸಂಖ್ಯೆ ದೊಡ್ಡದು. ಸುಮಾರು ಎಪ್ಪತ್ತನಾಲ್ಕುರಷ್ಟು ಪಾತ್ರಗಳವೆ. ಅಂತೆಯೇ ಅವನು ಬಳಸಿದ ಭಂದೊಬಂಧಗಳಲ್ಲಿಯೂ ಸಾಕಷ್ಟು ವೈವಿಧ್ಯವಿದೆ. ಸುಮಾರು ಇರಷ್ಟು ವ್ಯತ್ಗಳನ್ನು ಪ್ರಯೋಗಿಸಿದ್ದಾನೆ. ಅವನಿಗೆ ತುಂಬ ಶ್ರಿಯವಾದ ವ್ಯತ್ಪಂದರೆ ಶಾರ್ಚಣಲವಿಕ್ರೀಡಿತ. ಅವನು ಹೆಚ್ಚು ಪ್ರಯೋಗಿಸಿದ ವ್ಯತ್ಗಳು: ಶಾರ್ಚಣಲ ವಿಕ್ರೀಡಿತ ೨೦ಇ, ವಸಂತತಿಲಕಾ ಇಟಿ, ಅನುಪ್ಪಭ್ರೋ ಇಲ, ಸ್ರಗ್ಂರಾ ಇಲ, ಮಂದಾಕ್ರಂತಾ ಇಲ, ಮಾಲಿನೀ ಇಲ, ಆಯಾರ್ ಇಟ, ಪ್ರಭೀ ಇ, ವಂತಸ್ಥ ಇಲ ಹಾಗೂ ಇಂದ್ರಪಜ್ಞಾ ಇ. ಇತರ ವ್ಯತ್ಗಳನ್ನು ಇನ್ನೂ ಕಡಿಮೆ ಸಂಖ್ಯೆಯಲ್ಲಿ ಬಳಸಿದ್ದಾನೆ. ಅವನ ಶಾರ್ಚಣಲವಿಕ್ರೀಡಿತದ ಬಗ್ಗೆ ಪ್ರಸಿದ್ಧಿಯಿದೆ:

ಶಾರ್ಚಣಲವಿಕ್ರೀಡಿತರೇವ ಪ್ರಶ್ನಾತೋ ರಾಜಶೇವಿರಃ

ಶಿವಿರೀವ ಪರಂ ವಕ್ರೇಃ ಸೋಲ್ಲೇಖ್ಯರುಜ್ಞಶೇವಿರಃ ॥

ಜಮತ್ಯಾರಪೂರ್ವಾದ ಸೂಕ್ತಮಾಲೆಯನ್ನು ಮುಡಿದ ಶಿರದಂತೆ ಉನ್ನತವಾದ ಶಿವಿರವ್ಯಳ್ಳ ಪವರತದಂತೆ ಶಾರ್ಚಣಲವಿಕ್ರೀಡಿತಗಳಿಂದಲೇ ರಾಜಶೇವಿರನು ಪ್ರಶ್ನಾತೋಗಿದ್ದಾನೆ.

ಮಧುಮಧುರವಾದ ಶಬ್ದಪಾಕದ ರಚನೆಯಲ್ಲಿ ಅವನು ಸಿದ್ಧಹಸ್ತ. ಪ್ರಸಾದಗುಣ ಭರಿತವಾದ ಅವನ ರಚನೆಗಳು ನಿರ್ಮಿಸುವ ಸುಮಧುರ ವಾತಾವರಣವು ಸಾಟಿಯಿಲ್ಲದ್ದು. ಆ ಅರ್ಥದಲ್ಲಿ ಅವನನ್ನು ಶಬ್ದಕವಿಯೆಂದು ಕರೆಯುತ್ತಾರೆ. ವೈದಭೀರ್ಶ್ಯಲಿಯಲ್ಲಿ ಅವನು ಸಿದ್ಧಪಡಿಸಿದ ರಸಪಾಕದ ರುಚಿಯು ಅನ್ಯಾದ್ಯತವಾದುದು. ಮೂಲಕೃತಿಯ ಸೊಬಗನ್ನು

ಇನ್ನೊಂದು ಭಾಷೆಗೆ ಅನುವಾದಿಸಲು ಅಸಾಧ್ಯ ಅದನ್ನು ಮೂಲದಲ್ಲಿಯೇ
ಅನುಭವಿಸಬೇಕು.

ಅವನ ಭಾಷೆಯ ಸೌಂದರ್ಯವನ್ನು ಅಸ್ವಾದಿಸಲು ಕೆಲವು ಶೈಲೀಕಗಳನ್ನು
ಗಮನಿಸಬಹುದು -

ಭೃಂಗಿರಿಟಿಯು ಶಿವನ ಮಹಿಮೆಯನ್ನು ಹೇಳುತ್ತಾನೆ -

ನಗ್ನಿಷ್ಪತ್ತಿ ತಂ ನಮಂತಿ ವಿಬುಧಾಃ ಸಂವೀತದಿವ್ಯಾಂಶುಃ
ಪ್ರೀತೋ ಯಾತಿ ವ್ಯಷ್ಟೇಽ ವಾರಂಗತಸ್ತಂ ವಾಸವಃ ಸೇವತೇ ।
ಭೂಷಾ ತಸ್ಯ ನೃಗಾಂ ಕವಾಲಶಕಲಾಃ ಸ್ಮೋತಾ ಧನೇಶಃ ಸ್ವಯಂ
ದೋರ್ಜತಸ್ಯ ಪರಂ ಪದಂ ಸ ಭಗವಾನ್ ಶಂಭುವಿಭುತ್ಸ್ಯಜ ॥ ೨-೪

ರಾವಣನು ವ್ಯೇದೇಹಿಯ ದರ್ಶನಾನಂತರದಲ್ಲಿ ತನ್ನ ಸ್ಥಿತಿಯನ್ನು ಬಣ್ಣಿಸುತ್ತಾನೆ -

ನ್ಯಂಚತ್ಪುಂಚಿತ್ತಮನ್ನಾಖಿಂ ಹಸಿತವತ್ಸಾಕ್ಷಾತ್ಮಾಕೇಕರಂ
ವ್ಯಾಪ್ತತಂ ಪ್ರಸರತಸಾದಿ ಮುಕುಲಂ ಸತೇಮ ಕಂಪಂ ಸ್ಥಿರಮ್ ।
ಉದ್ ಭೂರ್ಭೂಂತಮವಾಂಗವ್ಯತ್ವಿಕಚರಂ ಮಜ್ಜತರಂಗಾಕುಲಂ
ಚಕ್ಷುಃ ಸಾಕ್ಷಿ ಜ ವರ್ತತೇ ರಸವಾದೇಕ್ಯೇಕಮನ್ಯಾಸಿಯಮ್ ॥ ೨-೫

ಇಲ್ಲಿ ರಾವಣನ ಇಪ್ಪತ್ತು ಕಣ್ಣಗಳಲ್ಲಿ ಬೇರೆಬೇರೆ ಭಾವಗಳು ತುಂಬಿದ್ದನ್ನು
ಪಟ್ಟಿಮಾಡಿದ ಪರಿಯನ್ನು ಗಮನಿಸಿ.

ಸೀತಾಸ್ವಯಂವರಕ್ಕೆ ಬಂದ ಸುಶ್ರುತನೆಂಬ ರಾಜನ ಪರಾಕ್ರಮವನ್ನು ಪ್ರತಿಹಾರಿಯು
ವರ್ಣಿಸುತ್ತಾನೆ -

ವಾಸೋ ಜಾಂಬವಪಲ್ಲವಾನಿ ಜಫನೇ ಗುಂಜಾಸ್ಯಜೋ ಭೂಷಣಂ
ಹಸಸ್ಸ್ವಿಕದಾನಮಂಚಲವಿಧಿಧಾತಿದ್ರವೋ ಮಂಡನಮ್ ।
ಉತ್ತಂಸಃ ಶಿತಿಕಂರಿಂಭಲತಿಕಾ ವೇಷೋಽಯಮಲ್ಲೈದಿನಸ್ಯ -
ರಸ್ಯಾರಾತಿವಧಾಜನೇನ ಶಬರೀಸಂವಾಸತಃ ಶಿಕ್ಷಿತಃ ॥ ೨-೬

ಇದು ಮನ್ಯಧನ ಸ್ತುತಿ -

ಕರ್ಮಾರ ಇವ ದಗ್ಭೋಕ್ಕಾಶಕ್ಕೆಮಾನ್ ಯೋ ಜನೇ ಜನೇ ।
ನಮಃ ಶೃಂಗಾರ ಬೀಜಾಯ ತಸ್ಯ ಕುಸುಮಧನ್ಯನೇ ॥ ೨-೭
ಇದೇ ಅರ್ಥದ ಶೈಲೀಕವನ್ನು ಮಹುಷನು ಶಾವ್ಯಪತಾತದಲ್ಲಿ ವಿಶೇಷೋಕ್ತಿ
ಅಲಂಕಾರಕ್ಕೆ ಉದಾಹರಣೆಯಾಗಿ ಸ್ವಲ್ಪ ಪಾಠಾಂತರದೊಂದಿಗೆ ಉದಾಹರಿಸುತ್ತಾನೆ -

ಕರ್ಮಾರ ಇವ ದಗ್ನಿಂದಾಗಿ ಶಕ್ತಿಮಾನ್ ಯೋ ಜನೇ ಜನೇ ।
ನಮೋಽಸ್ತವಾಯ್ವಿಯಾಯಂ ತಸ್ಯ ಮಕರಕೇತವೇ ॥ ೧೦-೪೫

ಕರ್ಮಾರದಂತ ಸುಟ್ಟು ಹೋಗಿದ್ದರೂ ಪ್ರತಿಯೊಬ್ಬರಲ್ಲಿಯೂ ಯಾವನು ಶಕ್ತಿಶಾಲಿಯಾಗಿದ್ದಾನೆಯೋ ಅಂಥ ಅಪ್ರತಿಹತಪರಾಕ್ರಮಿಯಾದ ಮಕರಕೇತನನಿಗೆ ನಮಸ್ಕಾರ.

ಅಯೋಧ್ಯೇಯಿಂದ ವನಕ್ಕೆ ಹೊರಟ ಸೀತೆಯ ಬಗಗೆ ಸುಮಂತ್ರನು ಹೇಳುತ್ತಾನೆ -

ಸದ್ಯಃ ಮರೀಪರಿಸರೇಂದರಿಂದಾಗಿ ಶಿರೀಷಮೃದ್ಜಿ
ಗತ್ತಾ ಜವಾತೀಚತುರಾಣಿ ಪದಾನಿ ಸೀತಾ ।
ಗನ್ಯಮಸ್ತಿ ಕೆಯದಿತ್ಯಸಕ್ಯದ್ ಬ್ರಾಹ್ಮಣ
ರಾಮಾಶ್ರೂಣಾಃ ಕೃತವತೀ ಪ್ರಥಮಾವತಾರಮ್ ॥ ೪-೩೪

ಈ ಶ್ಲೋಕವನ್ನು ಕುಂತಕನು ತನ್ನ ‘ಪಕ್ಷೋತ್ತಿ ಜೀವಿತ’ದಲ್ಲಿ ಉದಾಹರಿಸಿ ಒಮ್ಮೆ ವನವು ಎಷ್ಟು ದೂರವಿದೆ? ಎಂದು ಸೀತೆಯು ಕೇಳಿದಾಗ ರಾಮನ ಕಣ್ಣಿನಲ್ಲಿ ನೀರು ಬರುತ್ತದೆಯಾದ್ದರಿಂದ ‘ಅಸಕ್ತಾ’ - ಮತ್ತೆಮತ್ತೆ ಎಂಬ ಪದದ ಬದಲು ‘ಅವಶಮ್’ ಎಂಬ ಪದವನ್ನು ಪ್ರಯೋಗಿಸಿದ್ದರೆ ಇನ್ನೂ ರಸಮಷ್ಟಿಯೊಂದಿಗುತ್ತಿತ್ತು ಎಂದಿದ್ದಾನೆ. ಇದು ಅತ್ಯಂತ ರಮಣೀಯವಾಗಿದ್ದರೂ ಸ್ವಲ್ಪ ಅವಧಾನ ತಪ್ಪಿದ್ದರಿಂದ ಇನ್ನೂ ಉತ್ತಮಪಡಿಸುವ ಅವಕಾಶ ತಪ್ಪಿತೆಂದು ಅಭಿಪ್ರಾಯ.

ಬ್ರಹ್ಮನು ತಪಸ್ಸು ಮಾಡುತ್ತಿರುವನೆಂಬುದನ್ನು ಕೇಳಿದ ರಾಮ ಹೇಳುತ್ತಾನೆ -

ಲಕ್ಷ್ಯಿಂ ವಕ್ಷಿ ಕೌಸ್ತುಭಸ್ತುಕಿನ ಪ್ರೇಮ್ಯಾ ಕರ್ಯಾತ್ಯಜ್ಯತೋ
ದೇಹಾಧೀಕವಹತಿ ತ್ವಿವ್ಯಾಪಗುರುಗೋರ್ತಾರೀಂ ಸ್ವಯಂ ಶಂಕರಃ ।
ಶಂಕೇ ಪರಂಜಸಂಭವಸ್ತು ಭಗವಾನದ್ವಾಪಿ ಬಾಲ್ಯಾವಧೀಃ
ಸರ್ವಾಂಗಪ್ರಣಾಯಾಂ ಪ್ರಿಯಾಂ ಕಲಯಿತುಂ ದೀಪರ್ಣಂ ತಪಸ್ಸಪ್ಯತೇ ॥ ೧೦-೪೭

ಇಲ್ಲಿನ ಉತ್ತೇಷಿಯ ಸ್ವಾರಸ್ಯವನ್ನು ಗಮನಿಸಿ.

ಇಂಥ ನೂರಾರು ಮೋಹಕವಾದ ಶ್ಲೋಕಗಳನ್ನು ಉದಾಹರಿಸಬಹುದಾದರೂ ಗ್ರಂಥ ವಿಸ್ತಾರಭಯದಿಂದ ಇಷ್ಟನ್ನೇ ಉದಾಹರಿಸಿದ್ದೇನೆ. ಅನ್ನ ಬೆಂದಿದೆಯೋ ಇಲ್ಲವೋ ಎಂದು ತಿಳಿಯಲು ಕೆಲವು ಅಗುಳುಗಳನ್ನು ಪರಿಕ್ಷಿಸಿದರೆ ಸಾಕು.

“ರಾಜಶೇಖರನಿಗೆ ಕಣಾಟಕರ ಪರಿಚಯವಿದ್ದಂತ ಕಾಣುತ್ತದೆ. ಆದ್ದರಿಂದ ಅವರ ವಿಚಾರಗಳನ್ನು ಅಲ್ಲಲ್ಲಿ ನಿದೇಶಿಸುತ್ತಾನೆ; ಒಟ್ಟನ್ ಮೇಲೆ ಅವು ಕನ್ನಡಿಗರಿಗೆ ಸಂತೋಷವಾಗುವಂತೆಯೇ ಇವೆ” (ಸಂಸ್ಕೃತ ನಾಟಕಗಳು - ಎ. ಆರ್. ಕೃಷ್ಣಶಾಸ್ತ್ರ. ಮ. ಅಂಗಿ)

೮. ಅಖಿಂಡಿತಪ್ರಸರಾ ಹಿ ಮರುಷಕಾರಾಃ ಕೋಣಾನಾಂ. ೮-೩.

೯. ಕಣಾಂಚೋ ಯತ್ ಯತ್ಯೈವ ವಿಕ್ಷಿಪಂತಿ ದೃಶೋ ದಿತಿ ।

ವಿಕ್ಷಿಪಾಗ್ರೇಸರಃ ಕಾಮಸ್ತತ ತತ್ಯೈವ ಧಾವತಿ ॥ ೧೦-೪೨

ರಾಜಶೇಖರನ ಬಗೆಗ ತುಂಬ ಮೆಚ್ಚುಗೆ ನನಗಿದೆ. ಅವನ ನಾಟಕವನ್ನು ಮತ್ತೆ ಮತ್ತೆ ಓದಬೇಕೆನಿಸುತ್ತದೆ. ನನಗೆ ಹಿಡಿಸದಿರುವುದು ಅವನು ರಾಮನನ್ನು ರಸಿಕನನ್ನಾಗಿಸಿದ್ದು. ಹತ್ತನೆಯ ಅಂಕದಲ್ಲಿ ರಾಮ ಒಂದೊಂದು ಪ್ರದೇಶವನ್ನು ವರ್ಣಿಸುವಾಗಲೂ ಅಲ್ಲಿಯ ಹೆಂಗಳ ರತಿ ಕುಶಲತೆಯ ಕುರಿತು ಹೇಳುತ್ತಾನೆ. ಜೆನ್ನಾಗಿಯೇ ಹೇಳುತ್ತಾನೆ. ಆದರೆ ರಾಮನ ಬಾಯಿಂದ ಈ ಮಾತುಗಳನ್ನು ಹೇಳಿಸದಿದ್ದರೆ ಇನ್ನೂ ಒಳ್ಳೆಯದಿತ್ತ ಎನಿಸುತ್ತದೆ.

ರಾಜಶೇಖರ ಒಬ್ಬ ಮಹಾಕವಿ. ಅವನ ನಾಟಕವು ಒಂದು ಸುಂದರ ಕಾವ್ಯ ಅದು ರಂಗಪ್ರಯೋಗಕ್ಕೆ ಒಗ್ಗುತ್ತದೆಯೋ ಇಲ್ಲವೋ ಬೇರೆ ಮಾತು. ಹಾಗೆ ಪ್ರಯೋಗಿಸುವುದಿದ್ದರೂ ಒಂದು ದಿನ ಸಾಲಲಿಕ್ಕಿಲ್ಲ. ಈ ಕಾಲದಲ್ಲಿಂತೂ ವಾರಗಟ್ಟಳೆ ಬೇಕಾದೀತು. ಆದರೆ ಸಹ್ಯದಯನಾದ ಓದುಗನಿಗೆ ನಾಟಕವು ಅಭಿನೀತವಾಗಿಯೇ ಆನಂದವನ್ನು ಕೊಡಬೇಕಿಲ್ಲ. ಹಾಗಾಗಿಯೇ ಭಾರತೀಯ ಕಾವ್ಯ ಏಮಾಂಸಕರು ರಂಗಪ್ರಯೋಗವನ್ನು ನಾಟಕದ ಅವಶ್ಯಗುಣವೆಂದು ಹೇಳುವುದಿಲ್ಲ. ಕಾವ್ಯವು ಹೇಗೆ ಮನೋರಂಗದಲ್ಲಿ ಆಸ್ತಾಧ್ಯವಾಗುವುದೋ ಹಾಗೆ ನಾಟಕವೂ ಕೇವಲ ಪರಣದಿಂದ ರಸೋತ್ಪತ್ತಿಯನ್ನು ಮಾಡಬಲ್ಲುದು. ಸಾಧಾರಣವಾದ ನಾಟಕಕ್ಕೆ ಅಭಿನಯಾದಿಗಳ ಅನಿವಾರ್ಯತೆಯಿರುತ್ತದೆಯೇ ಹೊರತು ಮಹಾನಾಟಕಕ್ಕಿಲ್ಲ. ಹಾಗೆ ನೋಡಿದರೆ ಮಹಾನಾಟಕವನ್ನು ಅಷ್ಟೇ ಸಮರ್ಥವಾಗಿ ರಂಗಕ್ಕೆ ತರುವುದು ಸಂಟನಿದೇಶಕರಿಗೆ ಒಂದು ಸವಾಲಾಗಿರುತ್ತದೆ. ಇದನ್ನು ಅರಿಸ್ತಾಟಲ್, ಚಾಲ್ಫ್ ಲ್ಯಾಂಬನೇ ಮುಂತಾದವರೂ ಪ್ರತಿಪಾದಿಸಿದ್ದಾರೆ. ಈ ದೃಷ್ಟಿಯಿಂದ ರಾಜಶೇಖರನಿಗೆ ಆಧುನಿಕ ಕಾಲದಲ್ಲಿ ಸಿಗಬೇಕಾದ ಪ್ರಸಿದ್ಧಿ ಸಿಕ್ಕಿಲ್ಲ. ಇನ್ನೂ ಮೇಲಾದರೂ ಸಿಗಲೆಂದು ಹಾರ್ಯಕೆ.

ಅರಿಕೆ

ಈ ನಾಟಕದ ಬಗ್ಗೆ ನನ್ನ ಗಮನ ಸೆಳಿದವರು ಕೆ.ವಿ. ಅಕ್ಷರ ಅವರು. ಅವರಿಗೆ ನಾಟಕವನ್ನು ಮೂಲದಲ್ಲಿ ಓದಿಸಿ ಕೇಳಬೇಕೆಂಬ ಆಸೆಯಾಯಿತು. ಅದಕ್ಕೆ ಕಾರಣವಾದುದು ಡೇವಿಡ್ ಶುಲ್ಕನ್ ಅವರ ಸಂಪಾದಕತ್ವದಲ್ಲಿ ರಚಿತವಾದ ಸಂಸ್ಕೃತ ಕಾವ್ಯದ ಮೇಲಿನ ಕೃತಿ. ಅವರ ಮಾತುಗಳನ್ನು ಕೇಳಿದ ನನಗೂ ನಾಟಕವನ್ನು ಆದ್ಯಂತವಾಗಿ ಪರಿಶೀಲಿಸುವ ಯೋಚನೆ ಬಂತು. ಡಾ. ಗಂಗಾಸಾಗರ ರಾಯ ಅವರ ಹಿಂದೀ ಅನುವಾದ ಸಮೀತವಾದ ಕೃತಿಯನ್ನು ತರಿಸಿ ಓದಿದೆ. ಹೆಗ್ಗೋಡಿನಲ್ಲಿ ಅನೇಕರು ಒಟ್ಟಾಗಿ ಓದಿದೆವು. ಅದನ್ನು ಅನುವಾದಿಸುವ ಹೊಣ ಹೊರಿಸಿದರು. ನಾನು ಹಿಂದೆ ಕಾವ್ಯ ನಾಟಕಾದಿಗಳನ್ನು ಅನುವಾದಿಸಿದವನಲ್ಲ. ಶಾಸ್ತ್ರಗ್ರಂಥಗಳ ಅನುವಾದವನ್ನು ಮಾತ್ರ

ಮಾಡಿದವನು. ಹಾಗಾಗಿ ಧೈಯ ಸಾಕಾಗಲ್ಲ. ಆದರೆ ಅಕ್ಕರ ಬಿಡಲ್ಲ. ಉತ್ತಾಹ ತುಂಬಿದರು. ಅಂತೂ ಇಂತೂ ಮೂರು ಅಂಕಗಳ ಅನುವಾದವನ್ನು ಮುಗಿಸಿ ಬೇರೆ ಕೆಲಸಕ್ಕೆ ತೊಡಗಿದ್ದೆ.

ಅಪ್ಪು ಹೊತ್ತಿಗೆ ಪ್ರಸಿದ್ಧ ನಾಟಕ ನಿದೇಶಕ ಜಂಬೆ ಚಿದಂಬರ ರಾವ್ ಅವರ ಕಿವಿಗೆ ಈ ನಾಟಕದ ಸುದ್ದಿ ತಲುಪಿತು. ಅವರು ರಾಷ್ಟ್ರೀಯ ನಾಟಕಶಾಲೆಯ ವಿದ್ಯಾರ್ಥಿಗಳಾಗಿ ಈ ನಾಟಕದ ಸೀತಾಸ್ತಯಂವರದ ಭಾಗವನ್ನು ಕೇಳಿದರು. ಅದನ್ನು ರಂಗಕ್ಕೆ ತರುವುದಾಗಿ ಹೇಳಿದರು. ಅನುವಾದದ ಬಗೆಗೆ ಸದಭಿಪ್ರಾಯವನ್ನು ಕೊಟ್ಟರಲ್ಲದೆ ಮೂರನೆಯ ಅಂಕವನ್ನು ರಂಗದ ಮೇಲೆ ಪ್ರದರ್ಶಿಸುವಲ್ಲಿ ಯಶಸ್ವಿಯೂ ಆದರು. ನನಗೆ ಅನುವಾದವನ್ನು ಮುಂದುವರಿಸುವ ಧೈಯ ಬಂತು. ಅಕ್ಕರ ಆಗಾಗ ಒತ್ತಾಯಿಸುತ್ತಿದ್ದರು. ಇಂಥಿಂದೂ ನಾಟಕವನ್ನು ಕನ್ನಡಿಗರಿಗೆ ಪರಿಚಯಿಸಬೇಕೆಂಬುದು ಅವರ ಆಸೆ. ನನಗೆ ಈಗಲೂ ಅನುವಾದದ ಬಗೆಗೆ ಸಮಾಧಾನವಿಲ್ಲ. ರಾಜಶೇವಿರನನ್ನು ಇನ್ನೊಂದು ಭಾಷೆಗೆ ತರುವಾಗ ಬಹಳಪ್ಪು ಕಳೆದು ಹೋಗುತ್ತದೆ. ಮೂಲಕೃತಿಯನ್ನು ಓದಲಾರದವರಿಗೆ ಅಷ್ಟಾದರೂ ಪರಿಚಯವಾಗುತ್ತದ್ದಲ್ಲ ಎಂಬ ವಿಜಾರವನ್ನು ಬಿಟ್ಟರೆ ಈ ಅನುವಾದ ಮತ್ತಾವ ನಿರೀಕ್ಷೆಯನ್ನೂ ಇಟ್ಟಿಕೊಂಡಿಲ್ಲ. ಇದು ಒಳ್ಳೆಯ ಅನುವಾದಕ್ಕೆ ದಾರಿ ಮಾಡಿಕೊಟ್ಟರೆ ನನಗೆ ತೈಪ್ಪಿ.

ನಾಟಕದಲ್ಲಿ ಶೈಲೀಕಗಳ ಸಂಖ್ಯೆ ಬಹಳ. ಅವೆಲ್ಲವನ್ನೂ ಪದ್ಯರೂಪಕ್ಕಿಳಿಸಿದ್ದರೆ ಚೆನ್ನಾಗಿತ್ತನಿಸಿತ್ತು. ಅನಂತರ ಭಯವೂ ಆಯಿತು. ಪದ್ಯವನ್ನು ಸ್ವತಂತ್ರವಾಗಿ ರಚಿಸುವುದಕ್ಕಿಂತ ಅನುವಾದ ಕಷ್ಟಕರವೆನಿಸಿತೋಡಿತು. ಅರ್ಥಕ್ಕೇಶಕ್ಕೆ ಕಾರಣವಾಗಬಹುದಾದ ಪದ್ಯಕ್ಕಿಂತ ಗಡ್ಡವೇ ಮೇಲೆಂದು ಗಡ್ಡದಲ್ಲಿ ಹೇಳಲು ಪ್ರಯತ್ನಿಸಿದ್ದೇನೆ. ಆದರೂ ಪದ್ಯರಚನೆಯ ಚಾಪಲ್ಯ ಬಿಡಲ್ಲ. ಅಲ್ಲಲ್ಲಿ ಪದ್ಯರೂಪದಲ್ಲಿ ಗೀಚಿದ್ದೇನೆ. ಅದನ್ನು ಸಹಿಸಿಕೊಂಡಾರೆಂಬ ವಿಶ್ವಾಸ. ಹೊಸಗನ್ನಡದಲ್ಲಿಯೇ ಬರೆದದ್ದರಿಂದ ಅರ್ಥಕ್ಕೇಶಪೋದ ಗುವುದಿಲ್ಲವೆಂದು ಭಾವಿಸಿದ್ದೇನೆ.

ಮುಸ್ತಕದ ಪ್ರಕಾಶನದ ಹೊಣ ಅಕ್ಕರ ಪ್ರಕಾಶನದ್ದು. ಪ್ರಕಾಶನದ ವಿವಿಧ ಹಂತಗಳಲ್ಲಿ ಸಹಕರಿಸಿದವರಲ್ಲಿರೂ ನನ್ನ ಕೃತಜ್ಞತೆಗಳು ಸಲ್ಲಿತವೆ. ವಿಶೇಷವಾಗಿ ಕೆ.ವಿ. ಅಕ್ಕರ ಅವರಿಗೆ. ಓದುಗರ ಪ್ರತಿಕ್ರಿಯೆಗಳಿಗೆ ಸ್ವಾಗತ.

ರಾಜಶೇಖರ ಪ್ರತಿಷ್ಠಿ

ಯಾಯಾವರಃ ಪ್ರಾಜ್ಞವರೋ ಗುಣಜ್ಞರಾಶಂಸಿತಃ ಸೂರಿಸಮಾಜವಯ್ಯಃ ।

ನೃತ್ಯತ್ವದಾರಂ ಭಣಿತೇ ರಸಸ್ಥಾ ನಟಿವ ಯೆಂಬ್ರಿಧರಸಾ ಪದಶ್ರೀಃ ॥

ಸೋಧ್ಯಲ

ಯಾಯಾವರನು ಪ್ರಾಜ್ಞರಲ್ಲಿ ಶ್ರೇಷ್ಠನಂದು ಗುಣಗ್ರಹಿಗಳಾದ ವಿದ್ವತ್ತಮೂಹವು ಪ್ರಶಂಸಿಸುತ್ತದೆ. ರಸಮಯವಾದ ಅವನ ಉದಾತ್ತವಾದ ರಸಭರಿತವಾದ ಸೂಕ್ತಗಳು ರಸಾವೇತ ಭರಿತಳಾದ ನಟಿಯ ಸೋಗಸಾದ ಪಾದಗಳಂತೆ ನರ್ತಿಸುತ್ತವೆ.

ಸಮಾಧಿಗುಣಾಶಾಲಿನ್ಯಃ ಪ್ರಸನ್ನಪರಿಪತ್ತಿಮಾಃ ।

ಯಾಯಾವರ ಕವೇವಾಚಚೋ ಮುನೀನಾಮಿವ ವೃತ್ತಯಃ ॥

ಧನಪಾಲ ತಿಲಕಮಂಜರೀ

ಸಮಾಧಿಗುಣಸಂಪನ್ವಾದ ಪ್ರಸಾದಗುಣಾದ ಪರಿಪಾಕವ್ಯಳ ಯಾಯಾವರ ಕವಿಯ ಉಕ್ತಗಳು ಸಮಾಧಿಯನ್ನು ಹೊಂದುವ ಸ್ಥಭಾವದ ಪ್ರಸನ್ನತೆಯ ಪರಿಪಕ್ತತೆಯನ್ನ ಸಾಧಿಸಿದ ಮುನಿಗಳ ವೃತ್ತಿಯನ್ನು ಹೋಲುತ್ತಿವೆ.

ಸೌಜನ್ಯಾಂಕುರಕಂದ ಸುಂದರಕಥಾಸವರ್ಣಸ್ತ ಸೀಮುಂತಿನೀ

ಬಿತ್ತಾಕರ್ಣಾಂಕಮಂತ್ರ ಮನ್ಯಧಸರಿತ್ಯಲ್ಲಿಂದೀಲ ವಾಗ್ದಾಳಭ ।

ಸೌಭಾಗ್ಯಕ್ರನಿವೇತ ಪೇಶಲಗಿರಾಮಾಧಾರ ಧೈಯಾಂಬುಧೇ

ಧರ್ಮಾದಿದ್ರುಮರಾಜಶೇಖರ ಸಶೇ ಧೈಯಾಸಿ ಯಾಮೋ ವಯಮ್ ॥

ಅಭಿನಂದ ಸುಭಾಷಿತಾವಲಿ

ಸೌಜನ್ಯದ ಚಿಗುರಿನ ಬೇರು, ಸುಂದರ ಕಥೆಗಳ ಸವರ್ಣಸ್ತ, ಚೆಲುವಿನ ಚೆನ್ನೆಯರ ಚಿತ್ತವನ್ನು ಸೆಳಿಯಿವ ಮಂತ್ರ, ಮದನತೊರಿಯ ತೆರಿ, ವಾಣಿಗ ವಲ್ಲಭ, ಸೌಭಾಗ್ಯದ ಏಕ್ಯಕ ನಿವಾಸ, ಮಧುರಮಾತುಗಳಾಧಾರ, ಧೈಯಾಸಾಗರ, ಧರ್ಮಾದಿದ್ರುಮ ರಾಜಶೇಖರನೆ, ಮಿತ್ರ ನಿನ್ನನ್ನು ಕಂಡೆವು. ಹೋಗಿಬರುತ್ತೇವೆ.

ಗಿರಃ ಶ್ರವ್ಯಾ ದಿವ್ಯಾ ಪ್ರಕೃತಿಮಧುರಾ ಪ್ರಾಕೃತಧುರಾಃ

ಸುಭವ್ಯೋಽಪಭ್ರಂಶಃ ಸರಸವಚನಂ ಭೂತವಚನಮ್ ।

ವಿಭಿನ್ನಾಃ ಪಂಥಾನಃ ಕಿಮುಹಿ ಕಮನಿಯಶ್ಚ ತ ಇಮೇ

ನಿಬಧ್ಘಾಃ ಯಸ್ತ್ವಾಂ ಸ ಎಲು ನಿವಿಲೋಕಸ್ಯಾಸ್ನಾ ಕವವೈ

ಬಾ.ರಾ. ೧-೧೧

ಶ್ರವ್ಯವೂ ದಿವ್ಯವೂ ಆದ ಪದಗಳು, ಸಹಜಸುಂದರವಾದ ಪ್ರಾಕೃತ, ಭವ್ಯವಾದ ಅಪಭ್ರಂಶ, ಸರಸವಾದ ಪ್ರಶಾಚೀಭಾಷೆ ಇಲ್ಲವೂ ಬೇರೆ ಬೇರೆ ಮಾರ್ಗಗಳು. ಅಲ್ಲೇನೋ ರಮೇಶೇಯತೆಯದೆ. ಅವಲ್ಲವನ್ನು ಅರಿತು ಈ ಕವಿವರನು ಪ್ರಬಂಧಗಳನ್ನು ರಚಿಸಿದ್ದಾನೆ.

ಪಾಠ್ಯವರಗ್ಗೆ

- | | | |
|------------------------------------|---------------------------------|--------------------------|
| - ಸೂತ್ರಧಾರ | - ಶಿಷ್ಟ | - ಕರ್ಮಾರಚಂಡ |
| - ಪಾರಿಪಾಶ್ಚ | - ಚಿತ್ರಿಶಿಂಡ (ಹದ್ದು) | (ವೈತಾಲಿಕ) |
| - ಶುನಃಶೇಷ | - ಸುವೇಗಾ (ಹೆಣ್ಣು ಹದ್ದು) | - ಚಂದನಚಂಡ |
| - ರಾಕ್ಷಸ | - ಕೋಹಲ (ನಾಟ್ಯಾಚಾರ್ಯ) | (ಮತ್ತೊಬ್ಬ ವೈತಾಲಿಕ) |
| (ಅಪಸವೇಷದಲ್ಲಿ) | - ವಿಶ್ವಾಮಿತ್ರ | - ಸುಗ್ರೀವ |
| - ರಾವಣ | - ರಾಮ | - ಹನುಮಾನ್ |
| - ಪ್ರಹಸ್ತ | - ಲಕ್ಷ್ಮಿ | - ಗಂಗಾ |
| - ಜನಕ | - ಪ್ರತಿಹಾರಿ (ಜನಕನಿಗೆ ಸಂಬಂಧಿಸಿದ) | - ಯಮುನಾ |
| - ಶತಾನಂದ | - ಹೇಮಪ್ರಭಾ (ಸೀತೆಯ ಸಶಿ) | - ಸಮುದ್ರರಾಜ |
| - ಸೀತೆ | - ವೈತಾಲಿಕ (ಜನಕನ) | - ಕಪಿತ್ರ (ರಾಕ್ಷಸ) |
| - ಸವಿಯರು (ಇಬ್ಬರು) | - ಮಾಲ್ಯವಂತ (ರಾವಣನ ಮಂತ್ರಿ) | - ದಧಿತ್ರ (ರಾಕ್ಷಸ) |
| - ಭೃಂಗಿರಿಟಿ | - ಸಿಂಧೂರಿಕಾ (ಯಂತ್ರ ಜಾನಕಿಯ ಸಶಿ) | - ಸಿಂಹನಾದ (ರಾವಣನ ಮಗ) |
| - ನಾರದ | - ಧಾತ್ರೇಯೀ (ಯಂತ್ರ ಜಾನಕಿಯ ದಾದಿ) | - ದುಮುಖ |
| - ಪ್ರತಿಹಾರಿ | - ಪ್ರಭಂಜಿನಿಕಾ (ರಾವಣನ ದಾಸಿ) | - ಸುಮುಖ |
| - ಮಾರ್ಯಾಮಯ | - ಶಾಪಣಿಣಾ (ರಾವಣ ತಂಗಿ) | - ತ್ರಿಜಟಾ |
| (ರಾಕ್ಷಸ) | - ಸುಮಿತ್ರಾ | - ಕರಂಕ (ರಾಕ್ಷಸ) |
| - ಮಾರರ | - ಕೌಸಲ್ಯಾ | - ಕಂಕಾಲಕ (ರಾಕ್ಷಸ) |
| (ಪರಶುರಾಮನ ಶಿಷ್ಟ) | - ರಘುದ್ವಂತ | - ಯಮಪುರುಷ |
| - ಜಾಮದಗ್ನ್ಯ | - ರಘುಂಜನಿಕಾ (ರಾವಣನ ದಾಸಿ) | - ಚಿತ್ರಗುಪ್ತ |
| (ಪರಶುರಾಮ) | - ಶಾರಣಿ | - ಮರುಹಾತ (ಇಂಡ್ / ಪುರಂದರ) |
| - ಭವಭೂತಿ (ವಟು) | - ಶಾರಣಿ | - ಚಾರಣ |
| - ಉಪಾಧ್ಯಾಯ | - ಶಾರಣಿ | - ಚಾರಣೀ |
| - ಮಾತಲಿ (ಇಂದ್ರಸಾರಧಿ) | - ಶ್ರೀಕೀರ್ತಿ | - ಲಂಕಾ |
| - ದಶರಥ | - ಸುಮಿತ್ರಾ | - ಅಲಕಾ |
| - ಸೌದಾಮಿನೀ (ಇಂದ್ರನ ರಥದ ಭಾಮರಧಾರಿಣಿ) | - ಕೌಸಲ್ಯಾ | - ರತ್ನಶೇಖರ (ವಿದ್ಯಾರ್ಥರ) |
| - ಪ್ರತೀಹಾರ (ಜನಕನ ಸೇವಕ) | - ವಾಮದೇವ (ಖುಷಿ) | - ಅಗಸ್ತ್ಯ |
| - ಯಚೀಕ | - ಸುಮಂತ್ರ | - ಲೋಪಾಮುದ್ರಾ |
| (ಪರಶುರಾಮನ ಅಜ್ಞ) | - ರತ್ನಶಿಂಂಡ | - ವಸಿಷ್ಟ |
| - ಯಲಸ್ತ್ರ (ರಾವಣನ ಅಜ್ಞ) | (ಜಟಾಯುವಿನ ದೂತ) | - ಭರತ |
| | - ವಿಭೀಷಣ | - ಶತ್ರುಘ್ನ |

ಮೊದಲನೆಯ ೫೦ಕ

ಯಾವುದು ಪ್ರಸಾದಗೂಣಕ್ಕೆ ಹಾತ್ಯೆಯನಿಸಿದೆಯೋ, ಯಾವುದನ್ನು ಸೂಕ್ತಿರಚನೆಯು ಅಲಂಕರಿಸಿದೆಯೋ, ಯಾವುದು ಕರ್ಣವೆಂಬ ಬೋಗಸೆಯಿಂದ ಪುಡಿಯಬಹುದಾದ ಮಥುರವಾದ ರಸ ಭರಿತವಾಗಿದ್ದು ಸ್ವಾದು ವಸ್ತುಗಳಲ್ಲಿ ಆದ್ಯವೆನಿಸಿದೆಯೋ, ಯಾವುದು ವಿದ್ಯೇಶ ಆತ್ಮವೆನಿಸಿದೆಯೋ, ಯಾವುದು ಅಧರೂಪದ ಶರೀರವಾಗಿ ಪರಿಣಮಿಸಿದೆಯೋ ಅಂಥ ಕವಿವರೇಣುಂದ ಸೇವಿತವಾದ ವಾಣಿಯ ಗುಂಘನಕ್ಕೆ ಜಯವಾಗಲಿ.

(ನಾಂದಿಯ ಕೊನೆಯಲ್ಲಿ ಸೂತ್ರಧಾರ ಗಡಿಬಿಡಿಯಿಂದ ಮುಂದೆ ಬಂದು ವಿನಯದಿಂದ ಕ್ಯಾಚೋಡಿಸಿ)

ಸೂತ್ರಧಾರ: ಅಯ್ಯಾ, ರಘುಪುಲಕ್ಕೆ ಏಕೈಕ ತಿಲಕನೆನಿಸಿದವನು ಮಹಾರಾಜ ಮಹೇಂದ್ರಪಾಲ; ಲಕ್ಷ್ಮಿಯೆಂಬ ಹೆಣ್ಣಾನೆಯನ್ನು ಅವನ ತೋಳೆಂಬ ಕಂಬಕ್ಕೆ ಕಟ್ಟಲಾಗಿದೆ. ಅವನ ಅಪ್ಪಣಿಯಂತೆ ಈ ಸಭೆ ಸೇರಿದೆ. ಸಭಾಸದರಲ್ಲಿ ಈ ಗುಣನಿಧಿಯ ಬಿನ್ನಹ ಹೀಗಿದೆ. ನಾಣ್ಯಾಚಾರ್ಯ ಧೂತಿಂಲನು ಫೋಟಿಸಿದ್ದು ತಮಗೆಲ್ಲ ತಿಳಿದಿದೆ –

ವೀರಾದ್ಭತರಸ ತುಂಬಿದ ಕೃತಿಯಲ್ಲಿ ಲೋಕೋತ್ತರವಾದ ಕೌಶಲವನ್ನು ತೋರಿದವನನ್ನು ನೈತ್ಯ ಮತ್ತು ನಾಟ್ಯದಲ್ಲಿ ಪರಿಣತಯಾದ ನನ್ನ ಮಗಳು ಹಷಟದಿಂದ ವರಿಸುವಳು.

ಇದನ್ನು ಕೇಳಿ ದಕ್ಷಿಣಾಪಥದಿಂದ ರಂಗವಿದ್ಯಾಧರ ಬಂದು ಪರೀಕ್ಷೆ ಕೊಟ್ಟ ಆದರೆ ತೇಗ್ರೆದೆಯಾಗಲಿಲ್ಲ. ಈಗ ನಾನು ಬಂದಿದ್ದೇನೆ.

ನನ್ನನ್ನೂ ಪರೀಕ್ಷೆ ಮಾಡಬೇಕಾಗಿ ವಿನಂತಿ. (ಕಿವಿಗೊಟ್ಟು ಆಕಾಶದತ್ತ) ಏನು? ಲಜ್ಜಿತನಾದ ಕಣಾರಟ ದೇಶದವನು ಕಣಾರಟದೇಶದವರ ಹೌರುಷವು ಸರ್ವತ್ರ ವ್ಯಾಪಿಸಿದೆಯಂದು ಮಯಾದೆ ಏರಿ ಹೇಳಿದನೆ? ಹಾಗೇ -

ಇವಳನ್ನು ಯಾರೇ ಮದುವೆಯಾಗಲಿ ಅವನ ಎದುರಿನಲ್ಲಿಯೇ ಇವಳನ್ನು ಹೊತ್ತೊಯ್ದುತ್ತೇನೆ; ಹೆಸ್ತಿನಿಂದಾಗುವ ಅವಮಾನವನ್ನು ದಾಢಿಕಾತ್ಯನು ಸಹಿಸಲಾರ.

(ಕೃಷ್ಣಾದಿಸಿ) ಆದ್ದರಿಂದ ನಾನೂ ನಿವೇದಿಸುತ್ತೇನೆ. ಒಂದುವೇಳೆ ನಾನು ಇವಳನ್ನು ಮದುವೆಯಾದರೆ -

ಅಪಹೃತಾದ ಅವಳು ದ್ವೀಪಾಂತರದಲ್ಲಿದ್ದರೂ ಮರಳ ತರುತ್ತೇನೆ. ಇದು ನಿಜ. ಹೆಂಡತಿಯ ಅಪಹರಣವಾಗಿದ್ದರೆ ಅವಳನ್ನು ತರಲು ಮರುಷನಿಗೆ ಸಮುದ್ರಲಂಘನವೂ ದೊಡ್ಡದಲ್ಲ.

(ಯೋಚಿಸಿ) ಮತ್ತೇನಿದು?

ಪಾರಿಪಾಠ್ಯಕ: (ಪ್ರವೇಶಿಸಿ) ಇದು ಅದು.

ಸೂತ್ರಧಾರ: ಮಾರಿಷ, ಏನಿದು?

ಪಾರಿಪಾಠ್ಯಕ: ಭಾವ, ಮಹಾರಾಜನ ಆದೇಶಪತ್ರ, ನೀನೇ ಓದು.

ಸೂತ್ರಧಾರ: (ಹೇದದಿಂದ) ಆರಂಭಿಸಿದ್ದ್ಯಂದು; ಆಗುತ್ತಿರುವುದಿನೊಂದು. ಬಿಸಿಲನ್ನು ಬಯಸಿದರೆ ಮೋಡ ಹಚ್ಚಿದಂತೆ. (ಯೋಚಿಸಿ) ಕಾಯೇರ್ಚ್ಚುವಿಗೆ ವಿಫ್ಫಾಗಳು ಸಹజವಲ್ಲವೇ? (ವಿಚಾರಿಸಿ) ಕುಗ್ಗದಿರುವುದೇ ಸಿದ್ಧಿಗೆ ಮೂಲ. (ನಿಶ್ಚಯಿಸಿ) ಹಾಗೇ ಆಗಲಿ. (ಪ್ರಕಾಶ) ಮಾರಿಷ, ಬೇರೆಬೇರೆ ಭಾವಗಳ ತಾಕಲಾಟದಿಂದ ಮನಸ್ಸು ಒಂದೆಡೆ ನಿಲ್ಲುತ್ತಿಲ್ಲ. ನೀನೇ ಓದಿಬಿಡು.

ಪಾರಿಪಾಠ್ಯಕ: (ಓದುತ್ತಾನೆ) ಕಾಮದೇವನು ಕ್ರಮವಾಗಿ ವಿಲಾಸ ಹಚ್ಚಿದ ಯಾವನನ್ನು ರಸಾತಲಕ್ಕೆ ಅಟ್ಟುತ್ತಾನೆ?

ಸೂತ್ರಧಾರ: ಎಲಾ, ಇದು ಪ್ರತ್ಯೋತ್ತರ! ಹಾಗಾದರೆ ಮಹಾರಾಜನ ಈ ಆದೇಶವು ನನಗೆ ಪ್ರಿಯವಾದುದು. ಆದ್ದರಿಂದ ನಾನೇ ಓದುತ್ತೇನೆ. (ತೆಗೆದುಹೊಂಡು ಓದುತ್ತಾನೆ.) ನಿಭರಣುಗುರುವಾದ ರಾಜಶೇವಿರನು ವಾಲ್ಯೋಚಿಯ ಕಥೆಯನ್ನು ಅನುಸರಿಸಿ ರಚಿಸಿರುವನೆ? ಇದೆಂಥ ಭಾವಾಚಿತ್ರ? (ಸ್ವರ್ಗತ) ಏನನ್ನು ಸೂಚಿಸುತ್ತಿದೆ? (ಚಿಂತಿಸಿ) ಬಾಲರಾಮಾಯಣ! (ವಿಚಾರಿಸಿ) ಇದನ್ನು ಪ್ರದರ್ಶಿಸಬೇಕು ಎಂಬ ಸೂಚನೆಯಿರುವಂತಿದೆ.

- ಪಾರಿಪಾಠ್ಯಕ:** ಆಹಾ, ಆಶ್ವಯ್ಯ! ಆಶ್ವಯ್ಯ! ಬರೆದಿದ್ದೇ ಒಂದು; ಓದುವುದೇ ಇನ್ನೊಂದು.
- ಸೂತ್ರಧಾರ:** ದೃವಾನುಕೂಲವಿದ್ದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ. ಯಾಕೆಂದರೆ ಆರಂಭಿಸಿದ್ದಕ್ಕೆ ಪ್ರಭುವಿನ ಆದೇಶವು ಅನುಕೂಲಕರವಾಗಿದೆ.
- ಪಾರಿಪಾಠ್ಯಕ:** ಸುದೈವದಿಂದ ಗಂಗೆ-ಯಮುನೆಯರು ಮೊದಲು ಬೇರೆಬೇರೆ ಯಾಗಿದ್ದರೂ ಅನಂತರ ಒಂದಾದಂತೆ ಬೇರೆಬೇರೆ ಕಾರ್ಯಗಳು ಒಂದೇ ಅದವು.
- ಸೂತ್ರಧಾರ:** (ಹಷಟ್-ದಿಂದ) ಈಗಲಾದರೋ-
- ಉದಾರಚರಿತಳಾದ ಪತ್ತಿ ಅವಂತಿಸುಂದರಿಯ ವಿಜಾನವು ಕುಲಕ್ಕೆ ತಿಲಕವಾಗಿದೆ; ಯಾಯಾವರವಂತಿದ ಕವಿರಾಜತೇವಿರನ ಕೀರ್ತಿ ದಿಕ್ಕುದಿಕ್ಕುಗಳಲ್ಲಿ ಅರಳಿ ಘಲಿಸಿದ; ರಾಮನಾಮದ ವಿಷ್ಣುವಿನ ಧೀರೋದಾತ್ರ ಚರಿತ ಮರಯುತ್ತಿದೆ; ಇದು ಕಾವ್ಯರೂಪದಲ್ಲಿರುವ ಮತ್ತೊಂದು ಕಾಮಧೇನವೇ ಆಗಿದೆ.
- ಪಾರಿಪಾಠ್ಯಕ:** ಮುನಿವರನಾದ ವಾಲ್ಯಿಕಿಯ ಪ್ರತ್ಯಕ್ಷಬಾಗಿ ಕಂಡು ರಚಿಸಿದ್ದ ರಾಮಚರಿತ. ಅಲ್ಲಿ ಈ ಕವಿಯು ಹೆಚ್ಚಿನದೇನನ್ನು ತೋರಿಸಲು ಹೊರಟಿದ್ದಾನೆ?
- ಸೂತ್ರಧಾರ:** ಮಾರಿಷ, ಕೆಲವರಲ್ಲಿ ಕೆಲವು ನೈಮಣ್ಯವಿರುತ್ತದೆ; ಎಲ್ಲರೂ ಎಲ್ಲವನ್ನೂ ತಿಳಿದಿರುವುದಿಲ್ಲ.
- ಪಾರಿಪಾಠ್ಯಕ:** ಭಾವ, ಹೇಳುವುದಿಷ್ಟೆ - ವಾಲ್ಯಿಕಿ ಮಹಷ್ಟೆಯು ಪ್ರತಿಯೊಂದನ್ನೂ ಪ್ರತ್ಯಕ್ಷಬಾಗಿ ಕಾಣಬಲ್ಲವನು; ಅವನ ದಿವ್ಯದೃಷ್ಟಿಗೆ ಕಾಣಿಸ್ತು ಮಣಿಗಳಿಗೆ ಕಂಡೀತೆ?
- ಸೂತ್ರಧಾರ:** ಮಾರಿಷ, ಹಾಗೆ ಹೇಳುವಂತಿಲ್ಲ -
- ಸುಂದರಿಯ ಮುಖಿಂದನ್ನಲ್ಲಿ ಕುಮಲದಳದಿಂದ ನಿರ್ಮಿತವಾದ ನೇತ್ರವಿದೆ; ಸುಕವಿಗಳ ನಾಲಿಗೆಗಳಲ್ಲಿ ಸಾರಸ್ಪತನೇತ್ರವಿದೆ.
- ಮೇಲಾಗಿ ಇವನು ಪ್ರಜಾಶಾಲಿ. ವಸ್ತುವಿನ ವಿಶೇಷತೆಗಳನ್ನು ತೋರುವಲ್ಲಿ ಪ್ರತ್ಯೇಗಿಗೆ ಗಡಿಯಿಲ್ಲ. ಮಹಾಮಂತ್ರಿಮತ್ರನಾದ ಅವನೇ ಹೇಳಿದ ಸೂಕ್ತಿಯು ಹೀಗಿದೆ -
- ವಿಸ್ತಾರವಾದುದು ಭೂಮಿ; ಅದನ್ನು ನೊರಾಯ ಯೋಜನೆಗಳ ವಿಸ್ತಾರವಾದ ಸಮುದ್ರ ಸುತ್ತುವರಿದಿದೆ; ಸದಾ ಸಂಚಾರಿಯಾದ ಸೂರ್ಯ ಗಗನವನ್ನು ಅಳಿಯುತ್ತಾನೆ; ಹೀಗೆ ಪ್ರಪಂಚದ ಸಮಸ್ತ ಪದಾರ್ಥಗಳಿಗೂ ಪರಿಮಿತಿಯದೆ. ಆದರೆ ಸಜ್ಜನರ ಪ್ರತ್ಯೇಕಿಯ ಪ್ರಕಾಶಕ್ಕೆ ಸೀಮಾರೇಖೆಯೇ ಇಲ್ಲ.
- ಪಾರಿಪಾಠ್ಯಕ:** ಹಾಗಾದರೆ ಅವರಿಗೆ ನಮಸ್ಕರಿಸಬೇಕು.

ಸೂತ್ರಧಾರ: ಸ್ವತಃ ಅವನೇ ನಮಸ್ಕರಿಸುತ್ತಾನೆ.

ಯೋಗೀಂದ್ರ, ಭಂದಷ್ಟಿನದ್ರಘಾರ, ರಾಮಾಯಣಮಹಾಕವಿ, ಪ್ರಾಚ್ಯ ಪ್ರಾಚೀತಸಾದ ವಾಲ್ಯಿಕಿ ಮನಿಯ ಜಯಿಸುತ್ತಾನೆ.

ಪ್ರಬಂಧದ ಪ್ರರಂಭದಲ್ಲಿ ಆ ಕವಿಯು ಹೇಳಿದ ಮಾತು ಹೀಗಿದ -

ಭಾರತೀಯರಿಗೆ ಕಲ್ಯಾಣವಾಗಲಿ. ಇದು ವಿಸ್ತಾರವಾದ ವಸ್ತು; ಹೇಳುವುದು ಕಿಂಚಿತ್ತು. ಸಜ್ಜನರೆ, ಗಮನವಿಟ್ಟು ಕೇಳಿ; ಕೈ ಜೋಡಿಸಿದ್ದೇನೆ. ಅಥವಾ ಈ ವಿನಯದ ಮಾತುಗಳಿಕೆ? ನನ್ನ ಮಾತಿನಲ್ಲಿ ಸೂಕ್ತಾಮೃತವಿದ್ದರೆ ಅದರಿಂದ ಸಜ್ಜನರು ತಾವಾಗಿಯೇ ತೃಪ್ತರಾಗುತ್ತಾರೆ. ಹಾಗಿರುವಾಗ ನಾನು ಬೇಡುವುದು ದೈಸ್ಯವಲ್ಲವೇ?

ಎಲ್ಲ ಭಾಷೆಗಳಲ್ಲಿ ಪ್ರವೀಣನಾದ ಆ ಕವಿಯು ಹೇಳುತ್ತಾನೆ -

ಕೇಳುವುದಕ್ಕೆ ಹಿತವಾದ ದೇವವಾರೆ; ಸಹಜಸುಂದರವಾದ ಪ್ರಾಕೃತ; ಭವ್ಯವಾದ ಅಪಬ್ರಂಶಭಾಷೆ; ಸರಸರಚನೆಯುಳ್ಳ ಪೃಶಾಚೀನುಡಿ - ಇವುಗಳಲ್ಲಿ ಒಂದೊಂದರ ದಾರಿಯೂ ಬೇರೆಬೇರೆ; ಪರಮರಮಣೀಯ. ಈ ಎಲ್ಲವನ್ನೂ ಚೆನ್ನಾಗಿ ನಿರ್ವಹಿಸಬಲ್ಲವನೇ ಶ್ರೇಷ್ಠ ಕವಿ.

ಈ ಪ್ರಬಂಧದ ಮಹತ್ವವನ್ನು ಅವನೇ ಹೇಳಿದ್ದಾನೆ -

ಭಾಲರಾಮಾಯಣದಿ ದೋಷಗಳು ಬಹಳಿಂದು ಹೇಳುವಾ ಸುಮತಿಯಲ್ಲಿ

ಕೇಳಬೇಕಿದರಲ್ಲಿ ಚತುರ ಹೇಳೈ ಭಣಿತಿಗುಣವಿರುವದೋ ಇಲ್ಲವೆಂದು

ಅಸ್ತಿಯೆಂದರೆ ಸ್ವತ್ಸ್ವ ನೀನೋದು ಇದ ಮತ್ತೆ ನಮ್ಮಾರು ಕಾವ್ಯಗಳನು

ಇಲ್ಲವೆಂದರೆ ಇರಲಿ ಬಹುಕಾಲ ನಟವಟುಗಳಾಸ್ಯದಲಿ ಜಜರದ ಕಾವ್ಯಕಂಥ

ಪಾರಿಪಾಶ್ವಕ: ಭಾವ ಈ ಕವಿಯ ಬಗೆಗೆ ನಿನಗೂ ಮಹಾರಾಜನಿಗೂ ಇಷ್ಟ್ವಾಂದು ಆದರವಿದೆಯಾದ ಕಾರಣ ಕೇಳುತ್ತೇನೆ - ಇವನು ಯಾವ ಗೋತ್ರವನ್ನು ಅಲಂಕರಿಸಿದ್ದಾನೆ? ಯಾವ ಹೆಸರನ್ನು ಪಾವನ ಗೊಳಿಸಿದ್ದಾನೆ?

ಸೂತ್ರಧಾರ: ಅಯ್ಯಾ ಗಗನಸಾಗರ ಮಾರೀಕ್ಕಣಾದ ಸೂರ್ಯನನ್ನು ಕುರಿತು ಕೇಳುತ್ತಿರುವಿಯಲ್ಲ?

ಈ ಮಹನೀಯನು ಯಾಯಾವರ ವಂಶದವನು. ಅದರಲ್ಲಿ ಗುಣಗಳಾಗಳೇ ಮೂರ್ತಿವೆತ್ತೆ ಅಕಾಲಜಲದನಿದ್ದನು; ಶ್ರವಣಪುಟ ಹೇಯವಾದ ಮಾತುಗಳ ಸುರಾಸಂದನು ಅದೇ ವಂಶದವನು; ಅಲ್ಲಿಯೇ ತರಲ, ಕವಿರಾಜನೇ ಮುಂತಾಗಿ ಅನೇಕ ಪ್ರಸಿದ್ಧ ಕವಿಗಳು ಮತ್ತಿದರು. ಅವರಲ್ಲರನ್ನು ಎಣಿಸಲು ಸಾಧ್ಯವಿಲ್ಲ.

ಮಹಾರಾಷ್ಟ್ರ ಚೂಡಾಮಣಿಯನಿಸಿದ ಈ ವಂಶದ ಅಕಾಲಜಲದನಿಂದ ನಾಲ್ಕನೇಯವನಾದ ದದ್ರುಕ ಮತ್ತು ಶೀಲವತೀಯರ ಪುತ್ರನೇ ಉಪಾಧ್ಯಾಯ ರಾಜಶೇಖರ; ಇಪ್ಪು ಹೇಳಿದರೆ ಸಾಕಾಗಲಿಕ್ಕಿಲ್ಲ (ನನಪಿಸಿಕೊಂಡಂತೆ) ಆಹಾ! ಕವಿಯು ತನ್ನ ಬಗೆಗೆ ರಮ್ಯವಾಗಿ ಶುಭಾಶಂಸಯನ್ನು ಹೇಳಿಕೊಂಡಿದ್ದಾನೆ -

ವೇದವಿದ್ಯೆಯಂಬ ಲತೆಗ ತಾಯಿಬೇರು; ಕವಿಗಳ ನಾಲೀಗೆಯಂಬ ಎವೆ ಇಕ್ಕಡ ವಾಜ್ಞಾಯನೇತ್ತೆ; ಬೇಡಿದವರಿಗೆ ಬೇಕಾದುದನ್ನು ಕೊಡುವವರು ಆ ವಾಗ್ನೇವಿ. ಅವರು ನನ್ನಲ್ಲಿ ಸದಾ ನೆಲಿಸಿರಲಿ.

ಅದಲ್ಲದೆ ಈ ಸೂಕ್ತಯನ್ನು ಹೇಳಿದ್ದಾನೆ -

ರಸನಾದೇವಿಯೆ, ಈ ರಾಜಶೇಖರಕವಿಯು ತಾನಾಗಿ ನಿನ್ನನ್ನು ಬೇಡುತ್ತಿದ್ದಾನೆ. ನಿನ್ನ ತುದಿಯಲ್ಲಿ ಸರಸ್ವತೀ ದೇವಿಯನ್ನು ಸಮಗ್ರವಾಗಿ ಧರಿಸು. ಸ್ತುತ್ಯವಾದ ತನ್ನ ವಂಶದ ಮುಕ್ತಾಮಣಿಯಾದ, ಶತ್ರುವಿದ್ಧಂಸಕನಾದ ರಾಮನ ವಿಪಯಿದಲ್ಲಿ ನನ್ನ ಪ್ರತಿಭೆ ಕುಂಠಿತವಾಗಿದೆ. ದ್ಯುಪಯೋಗರಿಂದ ವಾಣಿಯ ಸ್ಥರಣವಾದರೆ ಅವನ ಚರಿತೆಯನ್ನು ವರ್ಣಿಸಿಯೇನು.

ಪಾರಿಷಾಷ್ಟಕ:

ಸೂತ್ರಧಾರ:

ಹಾಗಾದರೆ ವರ್ಣಿಸುವುದಿಲ್ಲವೇನು?

ದೃವಜ್ಞರು ವರ್ಣಿಸಿದ್ದನ್ನು ನೀನು ಕೇಳಿಲ್ಲವೇ? -

ಹಿಂದೊಬ್ಬ ಕವಿಯಿದ್ದ ಮತ್ತುದಲ್ಲಿ ಮತ್ತಿದವ
ಭರ್ತ್ಯಮೇಂತನೆ ಆಗಿ ಬುವಿಗೆ ಮರಳ
ಭವಭೂತಿ ನಾಮದಲ್ಲಿ ಮರುಮಟ್ಟ ಪಡೆದವನು
ರಾಜಶೇಖರನೆನಿಸಿ ನೆಲಿಸಿರುವನಿಂದು

ಅಲ್ಲದೆ ಸಭ್ಯನಾದ ಶಂಕರವರ್ಮನ ವರ್ಣನೆಯನ್ನು ಕೇಳಿಲ್ಲವೇ?
ಕರ್ಣರಸಾಯನವನ್ನು ಪಾನಮಾಡಲು,

ಸಜ್ಜನರಿಗೆ ಸಮೃತವಾದ ಮಾತುಗಳನ್ನು ರಚಿಸಲು, ಉತ್ಸುಪ್ತವಾದ ವ್ಯಕ್ತಿಯನ್ನು ಹೊಂದಲು, ರಸಪ್ರವಾಹದ ಚರಮ ಸೀಮೆಯನ್ನು ತಲುಪಲು, ಜೀವನವ್ಯಕ್ತಿಯ ಮಧುರಫಲವನ್ನು ಸವಿಯಲು ನಿಮಗೆ ಇಚ್ಛೆಯಿರುವುದಾದರೆ, ರಾಜಶೇಖರಕವಿಯ ಅಮೃತವರ್ಣಿಣಿಯಾದ ಸೂಕ್ತಗಳನ್ನು ಆಲೀಸಿರಿ.

ಅಲ್ಲದೆ -

ಅವನು ಆಪನ್ನಾತ್ಮಿಕರ; ಪರಾಕ್ರಮಧನ; ಸೌಜನ್ಯದ ಸಮುದ್ರ; ತ್ಯಾಗಿ;
ಸತ್ಯವೆಂಬ ಸುಧೆಯ ಪ್ರವಾಹವನ್ನು ಸುರಿಸುವ ಚಂದ್ರ; ಜನರಿಗೆ ಶ್ರೀಯ;
ಕವಿಗಳಿಗೆ ಗುರು; ಗುಣರತ್ನಗಳಿಗೆ ರೋಹಣಗಿರಿ; ರಥಾಕುಲಶ್ರೇಷ್ಠನಾದ
ಮಹೇಂದ್ರಪಾಲನಿಗೆ ಗುರು; ಇಂಥ ಕವಿಯನ್ನು ಏನೆಂದು ವರ್ಣಿಸಲಿ?

(ನೇಪಢ್ಟದಿಂದ ಗೀತೆ)

ಮೃಗಧರಮಂಡಲ ತ್ಯಜಿಸುತ್ತ ಪಕ್ಷಕೆ
ಸರಿದಿಹ ದೇವಗಣ
ಮರುಗುತ ಹೇಳ್ಳುದು ಚಂದ್ರನ ದುರ್ದೇಸೆ
ರಾಹುವು ಹಿಡಿದಿಹನ

ಸೂತ್ರಧಾರ: (ಕೇಳಿ) ಮಹಾರಾಜನ ಆದೇಶವನ್ನು ಕೇಳಿದ ಕುಶಿಲವರು ಶುನಬೇಫನ
ಪ್ರವೇಶ ಸೂಚಕವಾದ ಧ್ರುವಾಗೀತೆಯನ್ನು ಆರಂಭಿಸಬಿಟ್ಟರೇನು? (ವಿಚಾರಿಸಿ)
ಧ್ರುವಾಗೀತೆಯ ನಾಟಕದ ಪ್ರಾಥಮಿಕ ಪ್ರಾಣವಾಗಿದೆಯಲ್ಲವೇ? ಹಾಗಾಗಿ
ಧ್ರುವಾಗೀತೆಯು ನಾಟಕವಿಧಾನದಲ್ಲಿ ಹಾತ್ರಗಳನ್ನು ಪ್ರವೃತ್ತಿಗೊಳಿಸುತ್ತದೆ;
ಸಾಮಾಜಿಕರ ಮನಸ್ಸಿಗೆ ಮುದ ನೀಡುತ್ತದೆ ಮತ್ತು ರಸೋಪಸ್ಥಿಪನೆಯನ್ನು
ಮಾಡುತ್ತದೆ.

ಆದ್ದರಿಂದ ಬಾ, ನಾವೂ ಕೂಡ ಮುಂದಿನ ಕಾರ್ಯಕ್ರೆ ಸಿದ್ಧರಾಗೋಣ.

(ನಿಷ್ಟಮಣಿ)

ಇದು ಆಮುಖ

(ಶುನಬೇಫನು ಪ್ರವೇಶಿಸುತ್ತಾನೆ)

ಶುನಬೇಫ: ಪ್ರಾತೇಕಾಲದ ಸ್ವಾನದ ಸಮಯದಲ್ಲಿಯೆ ಯಜ್ಞ ಮಾಡುವವನನ್ನು
ನೋಡುವ ಇಕ್ಷ್ವಾಯಿತು. ಸಂಧಾರವಂದನೆಯನ್ನು ಮಾಡುತ್ತ ಹೊತ್ತೆ
ಹೆಚ್ಚಾಯಿತು. (ಮೇಲೆ ನೋಡಿ) ಈ ಸಮಯದಲ್ಲಿ ಸೂರ್ಯನ
ಹಿತವಾದ ಹೊಂಗಿರಣಗಳು ಎಷ್ಟೂಂದು ಸುಂದರ! –

ಮುಂಜಾನೆಯಲ್ಲಿ ಮರದ ಎಳೆ ಚಿಗುರುಗಳು ಹವಳದಂತಾಗಿವೆ;
ಮೂರುಲೋಕವೆಂಬ ಅರಮನೆಯ ಅಂಗಣದ ಕರದೀಪಿಕೆಗಳಿವು; ದಿನವೆಂಬ
ಗಜರಾಜನ ಕೆಂಬಣ್ಣದ ಕರ್ಣಭಾಮರಗಳವು ಎಂಬಂತೆ ಕೋಮಲವಾದ
ಸೂರ್ಯ ಕರಣಗಳು ಪಸರಿಸುತ್ತಿವೆ.

(ನೇನಹಿಸಿಕೊಂಡು)

ಆಗಸದಲ್ಲಿ ಅಗ್ರೇಸರನಾಗಿ ಚರಿಸುವ ಜ್ಯೋತಿಯೇ ಮರಾಠಿಪುರಷನಾದ ಪೂಜನ್; ಇವನಿಗೆ ಯಾಜ್ಞವಲ್ಕ್ಯನು ಶಿಷ್ಯನಂತೆ; ಅವನಿಗೆ ಯೋಗಿಯಾದ ರಾಜಾ ಜನಕನು ಶಿಷ್ಯ.

ರಾಕ್ಷಸರಿಂದ ರಕ್ಷಿತಯನ್ನು ಪಡೆಯಲು ಜೀವಧ ಶ್ರೀರಾಮಚಂದ್ರ; ಅವನನ್ನು ಕರೆತರಲು ತಾತ ವಿಶ್ವಾಮಿತ್ರ ಸಿದ್ಧಾರ್ಥಮುದಿಂದ ಅಯೋಧ್ಯೆಗೆ ಹೋಗಿದ್ದಾನೆ. ಅವನ ಪರಮಾರ್ಥನಾದ ಶ್ರೋತ್ರಿಯ ಕ್ಷತ್ರಿಯ ಮಹಾರಾಜ ಸೀರಂಜ್ಜಿ ಜನಕನು ಯಜ್ಞಕ್ಷಾಗಿ ಆಮಂತ್ರಿಸಿದ್ದಾನೆ. ಹಾಗಾಗಿ ತನ್ನ ಪ್ರತಿನಿಧಿಯಾಗಿ ನನ್ನನ್ನು ಕಳುಹಿಸಿದ್ದಾನೆ. ಯಜ್ಞದ ಸಮಯ ಸಮೀಪದಲ್ಲಿಯೇ ಇದೆ. ಹಾಗಾಗಿ ನಾನು ತಲುಪುವ ಹೊತ್ತಿಗೆ ಯಜ್ಞಪ್ರ ಮುಗಿದು ಅವಬ್ಧವಾಗುತ್ತಿರುಬಹುದೆಂದು ನನ್ನ ಖಾತ್ಯೆ. ರಾಜನ ಯಜ್ಞಪ್ರ ಸುಖಿವಾಗಿ ಸಮಾಪ್ತಗೊಂಡಿತೆ? ಎಂದು ಕೇಳಿದರೆ ಗುರುವಿನ ಆಜ್ಞೆಯನ್ನು ಧಿಕ್ಷರಿಸಿದ ಅಪರಾಧಿಯು ನಾನಾಗಲಿಕ್ಷಿಲ್ಲ (ಎಂದು ನಡೆಯುತ್ತಾನೆ).

(ತಾಪಸವೇಷದ ರಾಕ್ಷಸನ ಪ್ರವೇಶ)

ರಾಕ್ಷಸ:

(ಸ್ವಗತ) ಮಾಲ್ಯವಂತ ನನ್ನನ್ನು ಕಳುಹಿಸಿದ್ದಾನೆ. ಕೌಶಿಕನ ವೃತ್ತಾಂತವನ್ನು ತಿಳಿಯಬೇಕು. ಹಾಗೆಯೇ ನಿಮಿ ವಂಶದ ರಾಜರ ನಗರವಾದ ಮಿಥಿಲೆ ಮತ್ತು ರಘುವಂಶದ ರಾಜರ ರಾಜಧಾನಿಯಾದ ಅಯೋಧ್ಯೆಗೂ ಹೋಗಬೇಕೆಂದು ಅಪ್ಪಣಿ ಮಾಡಿದ್ದಾನೆ.

ನನ್ನನ್ನು ಕುಲಪುತ್ರಕ ಎಂದು ಪ್ರಸನ್ನನಾಗಿ ಕರೆದು ಆದೇಶವನ್ನು ನೀಡಿದ್ದಾನೆ-ಧೂಜರ್ಣಟಿಯ ಧನುವಿಗೆ ಹೆದೆಯೇರಿಸಿದವನು ಜನಕನ ಮಗಳಾದ ಸೀತೆಗೆ ವರನಾಗುತ್ತಾನೆಂಬ ಸಂಗತಿಯು ಮಹಾರಾಜನಾದ ದಶಾನನನ ಕಿವಿಗೆ ಬಿದ್ದಿದೆ. ಭೂಮಂಡಲದ ಚಾರರ ಮೇಲಿನ ಅಧಿಕಾರವೆಲ್ಲ ಮಹಾರಾಜನ ಸೋದರಿಯಾದ ಶೂಪರ್ಜಾಯಿಗೆ ಸೇರಿದ್ದು. ಇಂಥ ರಾಜಕಾರ್ಯಗಳನ್ನೆಲ್ಲ ಸಂಪನ್ಮೂಲಿಸುವವರು ಅವಳು. ಯೋಗ್ಯವಾದುದನ್ನೇ ಮಾಡುತ್ತಾಳೆ. ಪ್ರಭುವಿನ ಇಚ್ಛೆಯನ್ನು ಅನುಸರಿಸುವುದೇ ಸೇವಕರ ಸಿದ್ಧಿವ್ಯಾಪ್ತಿ ಮಹಾರಾಜನಾದ ರಾಜಣನು ಸೀತೆಯನ್ನು ಬಯಸಿ ಮಿಥಿಲೆಗೆ ಹೊರಡುವ ಬಯಕೆಯನ್ನು ಹೊಂದಿದ್ದಾನೆ. ಹೆಚ್ಚೆನು ಹೇಳಲಿ? ಬಾವಿನ ಮೇಲೆ ಬೋಕ್ಕೆಯೆದ್ದಂತೆ ಹೊರಡಲು ಸಿದ್ಧನಾದ ರಾಜಣನ ಶಂಕರನ ಶಿಷ್ಯ, ಪಾವಕತಿಯ ಧರ್ಮಪುತ್ರನಾದ ಭಾಗ್ಯವನಲ್ಲಿ ಪರಶುವನ್ನು ಕೇಳಿಕೊಂಡು ಬರುವುದಕ್ಕೆ ಮಾಯಾಮಯನನ್ನು ಕಳುಹಿಸಿದ್ದಾನೆ. ಇದು ಸಮಂಜಸವಲ್ಲವೆಂದು ನನಗನಿಸುತ್ತದೆ. ಯಾಕೆಂದರೆ -

ಮೃದುತ್ತ ಮತ್ತು ಕಾರಿಣಗಳಿಂದ ಕೂಡಿದ ರಾಜನೀತಿಯ ನೀರೆರೆದ
ತರುವಿನಂತೆ ಫಲಿಸುತ್ತದೆ. ಭಲ ಕಪಟಗಳಿಂದ ಕೂಡಿದ ರಾಜ್ಯಶಾಸನವು
ಗುಪ್ತಚರರ ಸರವಿಲ್ಲದ ಸಾಧ್ಯವಿಲ್ಲ. ಲಕ್ಷ್ಮಿಯನ್ನು ಒಲಿಸಿಕೊಳ್ಳಲುಪ್ರದು ಕಪ್ಪ
ಜಾಗರೂಕನಾಗಿರದಿದ್ದರೆ ಬಿಟ್ಟು ಹೋಗುತ್ತಾಳೆ.

(ವಿಚಾರಿಸಿ)

ಅಮಾತ್ಯನ ಸಲಹೆಯನ್ನು ಧಿಕ್ಕರಿಸಿ ನಡೆಯುವ ರಾಜನ ಮಂತ್ರಿಪಕ್ಷಕ್ಕೆ
ಧಿಕ್ಕಾರವಿರಲಿ. ರಾಜನು ಮನಬಂದಂತೆ ಎಲ್ಲಿಲ್ಲ ಏನೇನೂ ಮಾಡುತ್ತಾನೆ;
ಅದನ್ನು ಸರಿಪಡಿಸುವುದಕ್ಕೆ ಮಂತ್ರಿಗಳು ಒದ್ದಾಡುತ್ತಾರೆ.

(ಯೋಚಿಸಿ) ಮುಂದೆ ಬರಲಿರುವ ಆಪತ್ತಿಗೆ ಮೊದಲು
ಪ್ರತೀಕಾರವನ್ನು ಮಾಡಬೇಕೆಂದು ನೀತಿಜ್ಞರು ಹೇಳುತ್ತಾರೆ. ಆದ್ದರಿಂದ
ಮೊದಲು ಸೀತೆಯ ವೃತ್ತಾಂತಕ್ಕೆ ಪ್ರತಿವಿಧಿಯನ್ನು ಮಾಡಬೇಕು.
ಆದ್ದರಿಂದ ಭದ್ರಮುಖನೂ ಮೇನಕಾಕಾಮುಕನೂ ತ್ರಿಶಂಕು
ಯಾಜಿಯೂ ಆದ ಕ್ಷತ್ರಿಯ ಬಾಹ್ಯಣನ ವೃತ್ತಾಂತವನ್ನು ತಿಳಿದು ಬಾ.
ಅವನು ಸಿದ್ಧಾಶ್ರಮದಿಂದ ಹೊರಟಿದ್ದಾನ್ನಂದು ಕೇಳಿದ್ದೇವೆ. ಅವನಿಗೆ
ದಶರಥ ಮತ್ತು ಸೀರಧ್ವಜರು ಮಿಶ್ರಿತ. ಅವನು ದಶರಥನಲ್ಲಿಗೆ
ಹೋದಧ್ವಾದರೆ ನಾನು ಬೇರೊಂದು ನೆವಡಿಂದ ದಶಕಂತನ
ಪ್ರಯಾಣವನ್ನು ನಿಲ್ಲಿಸಲು ಪ್ರಯಿತ್ತಿಸುತ್ತೇನೆ. ಆ ವಿಶ್ವಾಮಿತನು
ರಾಕ್ಷಸರಿಗೆ ಸಹಜ ಶತ್ರು. ಪ್ರತ ಹಾಗೂ ಏರಪ್ರತಗಳಲ್ಲಿ ಸಮರ್ಥ.
ದಶರಥನೂ ಅಂಥವನೇ. ಜನಕನು ಹಾಗಲ್ಲ. ಯೋಗಿ; ಶಾಂತ;
ದಾಂತ. ಹಾಗಾಗಿ ನಾನು ಮಿಥಿಲೆಗೆ ಹೋಗಿ ಅವನನ್ನು ಶೀಪ್ಯಾವಾಗಿ
ಹುಡುಕುತ್ತೇನೆ. ಅನಂತರ ರಘುಗಳ ರಾಜಧಾನಿಯಾದ ಅಯೋಧ್ಯೆಗೆ
ಹೋಗುತ್ತೇನೆ. (ವಿಚಾರಿಸಿ) ಅಂಥವರ ಸೇವಕರೂ ಹಾಗೆಯೇ
ಇರಬೇಕಲ್ಲವೇ? ಅದಕ್ಕಾಗಿ ತಾಪಸವೇಷವನ್ನು ಧರಿಸಿದ್ದೇನೆ. ಆದರೂ
ಮಹಿಂಗಾಳಿಗೆ ಹೆದರಿಕೊಂಡೇ ನಡೆಯಬೇಕು. (ಮುಂದೆ ನೋಡಿ)
ಏನು ತಾಪಸನೇ? (ಗುರುತಿಸಿ) ಇವನು ವಿಶ್ವಾಮಿತನ ಧರ್ಮಪುತ್ರನಾದ
ಶುನಃಶೇಷನಲ್ಲವೇ? ಒಳೆಯದು. ಇವನ ಮೂಲಕವೇ ಸುದ್ದಿ
ತಿಳಿದಿತು. (ಹತ್ತಿರಹೋಗಿ) ಭಗವನ್, ಅಭಿವಂದಿಸುತ್ತೇನೆ.

ಇವ್ವಾರ್ಥಸಿದ್ಧಿರಸ್ತು.

ಮೂಜ್ಞರೆ, ಏಳು ಹೆಚ್ಚೆ ಒಟ್ಟಾಗಿ ನಡೆದುದರಿಂದ ಸ್ವೇಹ ಮಣಿದೆ; ಅದು
ನನ್ನನ್ನು ವಾಚಾಳನನಾಗಿಸಿದೆ. ಆದ್ದರಿಂದ ಏನನ್ನೋ
ಕೇಳಬೇಕೆಂದಿದ್ದೇನೆ.

ಬ್ರಹ್ಮನ್, ಕೇಳಿ.

ವಿದ್ವಾಸ್ವಾತಕರಂತೆ ಕಾಣುತ್ತಿದ್ದೀರಿ. ಆದರೆ ಈ ಸಾಧ್ಯಾಯಕ್ಕೆ
ವಿಫ್ಫಾವಲ್ಲಿಂದ?

ಶುನಃಶೇಷ:

ರಾಕ್ಷಸ:

ಶುನಃಶೇಷ:

ರಾಕ್ಷಸ:

- ಶುನಃತೇಷಃ: ಗುರುವಿನ ಆದೇಶ.
 ರಾಕ್ಷಸಃ: ನಿಮ್ಮ ಗುರುಗಳಾರು?
 ಶುನಃತೇಷಃ: ಭಗವಾನ್ ವಿಶ್ವಾಮಿತ್ರರು.
 ರಾಕ್ಷಸಃ: (ಸ್ವರ್ತ) ಇರಲಿ. ಇವನನ್ನು ಸಿಟ್ಟಿಗೇಳಿಸುತ್ತೇನೆ. ಸುಪ್ತ, ಮತ್ತ, ಹುಟತ ರಿಂದ ಸತ್ಯವನ್ನರಿಯಬೇಕು. (ಪ್ರಕಾಶ) ಹೌದು. ಈ ವಿಶ್ವಾಮಿತ್ರನೆಂದರೆ ಯಾರು?
 ಶುನಃತೇಷಃ: ಏನು? ಬೇರೆ ದ್ವೀಪದಿಂದ ಬಂದಿರುವಿರೇನು? ವಿಶ್ವಾಮಿತ್ರರ ಬಗ್ಗೂ ಗೊತ್ತಿಲ್ಲವೇ?
 ದಕ್ಷಿಣ ದಿಕ್ಕಿನಲ್ಲಿ ಸತ್ಯಜಿತಗಳನ್ನು ಸಾಫಿಸಿ ನಕ್ಷತ್ರಗಳ ಸ್ಥಾನವನ್ನು ಸ್ವಜಿಸಿದ, ಸಮಸ್ತ ಯಜ್ಞಭಾಗಗಳನ್ನು ದೇವತೆಗಳು ಅಪಹರಿಸಿದಾಗ ನವೀನವಾದ ಹವ್ಯವನ್ನು ನಿರ್ಮಿಸಿದ. ವಾಸಿಷ್ಠರ ಶಾಪವನ್ನು ವ್ಯಧರ್ಗರ್ಣಗೊಳಿಸಿದ, ಇಂದ್ರನಿಂದ ವಿಮುಖಿನಾಗಿ ಮಹಾಯಜ್ಞದ ಮೂಲಕ ತ್ರಿರಂಕ ಮಹಾರಾಜನಿಗೆ ಆಕಾಶದ ಮಧ್ಯದಲ್ಲಿ ಸ್ವರ್ಗವನ್ನು ಸೃಷ್ಟಿಸಿದ ಮಹನೀಯರು ಅವರು.
- ಅಷ್ಟೇ ಅಲ್ಲ -
- ಅವರು ಕ್ಷತ್ರ ಬ್ರಹ್ಮಮಹಾನಿಧಿ; ರಾಜರನ್ನು ಮುನಿಗಳನ್ನೂ ಜಯಿಸಿದವರು; ಧನಸ್ಸ ಹಾಗೂ ಸ್ವರಾಗಳನ್ನು ಒಂದು ಪವಿತ್ರವಾದ ಕರಗಳಿಳ್ಳವರು; ಬ್ರಹ್ಮದೇವನೇ ಅವರನ್ನು ಏಳನೆಯ ಬ್ರಹ್ಮಜ್ಞಯನ್ನಾಗಿಸಿದ; ಮೂರುತೋಕಕ್ಕೂ ತಿಲಕದಂತಿರುವವರು ನಮ್ಮ ಗುರು ವಿಶ್ವಾಮಿತ್ರರು; ಅವರ ವಿಷಯವೂ ತಿಳಿದಿಲ್ಲವೇ?
- ಈಗ ಯಜ್ಞಾಧಿಕ್ಷಿತರಾದ ಅವರು ರಾಕ್ಷಸರ ಭಯದಿಂದ ರಕ್ಷಿಯನ್ನು ಪಡೆಯುವ ಸಲುವಾಗಿ ರಾಮಭರ್ತನನ್ನು ಕರೆತರಲು ಅಯೋಧ್ಯೆಗೆ ಹೋಗಿದ್ದಾರೆ.
- ರಾಕ್ಷಸಃ: (ಭಯದಿಂದ) ಪೂಜ್ಯರೆ, ಸಿಟ್ಟಾಗಬೇಡಿ. ಈ ವಿಷಯ ನನಗೆ ತಿಳಿಯದ ಹಾಗೆ ಹೇಳುವ ತಪ್ಪ ಮಾಡಿದ್ದಲ್ಲ. ವಟುವಿಗೆ ಸಹಜವಾದ ಚಾಪಲ್ಯದಿಂದ ತಪ್ಪಿದೆ. ರಂಭೆಯನ್ನು ಸ್ತಂಭಿತಗೊಳಿಸಿದ ಭಗವಾನ್ ವಿಶ್ವಾಮಿತ್ರನ್ನು ತಿಳಿಯಿದವರಿದ್ದಾರೆಯೇ? (ಸ್ವರ್ತ) ಮಾಡಬೇಕಾದನ್ನು ಮಾಡಿಯಾಯಿತು. ಈಗ ಗುಪ್ತಚರನ ಕಾರ್ಯದ ಸಮಯ. (ಪ್ರಕಾಶ) ಗುರುಗಳ ಆದೇಶದಂತೆ ತಾವು ಯಾವಕಡೆಗೆ ಹೊರಟಿದ್ದೀರಿ?
- ಶುನಃತೇಷಃ: ಮಿಥಿಲಾನಗರಕ್ಕೆ.
 ರಾಕ್ಷಸಃ: ಅಲ್ಲೇನು ವಿಶೇಷ?
 ಶುನಃತೇಷಃ: ನಮ್ಮ ಗುರುಗಳ ಮಿತ್ರನಾದ ಜನಕ ಯಜ್ಞ ಮಾಡುತ್ತಿದ್ದಾನೆ. ಮುನಿಗಳಿ, ತಾವು ಬೇರೆ ದೇಶದವರಂತೆ ಕಾಣುತ್ತಿದ್ದೀರಿ. ಎಲ್ಲಿಂದ ಬಂದಿರಿ?
 ರಾಕ್ಷಸಃ: (ಸ್ವರ್ತ) ಇರಲಿ. ಹೀಗೆ ಹೇಳೋಣ (ಪ್ರಕಾಶ) ರೋಹಣಪರ್ವತದ ತಪ್ಪಲಿಗೆ ಅಲಂಕಾರಭೂತವಾದ ಅಗಸ್ತ್ಯಮಂದಿಂದ.

- ಶುನಃಶೇಷ:** (ಸಾಭಿಪ್ರಾಯದಿಂದ) ಈ ಅಗಸ್ತ್ಯರು ಯಾರು?
- ರಾಕ್ಷಸ:** (ನಕ್ಕು) ಮೊಜ್ಞರೆ, ಈಗ ಪ್ರತೀಕಾರವಾಯಿತು. ತನ್ನ ತೇಜಸ್ಸಿನಿಂದ ಸಮುದ್ರವನ್ನೇ ಒಣಗಿಸಿದ ಅಗಸ್ತ್ಯರನ್ನು ತಿಳಿಯದವರು ಯಾರು? ವಿಂದ್ಯಪರ್ವತದ ಬೆಳವಣಿಗೆಯನ್ನು ತಗ್ಗಿಸಿದ, ಸಮುದ್ರವನ್ನು ಒಂದೇ ಬೊಗಸೆಯಲ್ಲಿ ಪಾನಮಾಡಿದ, ವಾತಾಟಿಯನ್ನು ಜೋಂ ಮಾಡಿಕೊಂಡ, ಲೋಪಾಮುದ್ರೆಯ ಹೃದಯಶ್ರಿಯನಾದ, ಶ್ರೀಲೋಕಗುರುವಾದ, ಮಾಣಿಕ್ಯಪರ್ವತದ ತಪ್ಪಲಿನಲ್ಲಿ ತ್ರಯೀವಿಧೀಗೆ ಆಶ್ರಯನಾದ, ತಪ್ಮೋನಿಧಿಯಾದ ಅಗಸ್ತ್ಯ ಮಹಣಿಯನ್ನು ತಿಳಿಯದವರಾರು?
- ಶುನಃಶೇಷ:** ಪರಸ್ಪರರ ಗುರುಗಳನ್ನು ನಿಂದಿಸಿದ್ದರಿಂದ ಇಬ್ಬರೂ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕಾಯಿತು.
- ರಾಕ್ಷಸ:** ಹಾಗಾದರೆ ಅಫಮರ್ಚಣಕ್ಕೆ ಅನುಮತಿಯನ್ನು ನೀಡಬೇಕು.
- ಶುನಃಶೇಷ:** ಗುರುವಿನ ಆದೇಶವನ್ನು ಪಾಲಿಸಿದ ಮೇಲೆ ನಾನೂ ಪ್ರಾಯಶ್ಚಿತ್ತಕ್ಕೆ ಯಶ್ಚಿಸುತ್ತೇನೆ. ಆದರೆ ನಿಮ್ಮಲ್ಲಿ ಕೇಳುವುದುಂಟು.
- ರಾಕ್ಷಸ:** ಅಪ್ಪಣಿಯಾಗಲಿ.
- ಶುನಃಶೇಷ:** ಲಂಕೆಯ ಸಮೀಪದಲ್ಲಿರುವ ಆ ಆಶ್ರಮದಲ್ಲಿ ದಶಕಂತನ ಸುದ್ದಿ ಯೇನಾದರೂ ಇದೆಯೆ?
- ರಾಕ್ಷಸ:** ಶಿವಧನಸ್ಸಿಗೆ ಹೆದೆಯೇರಿಸಿ ರಾಷಣನು ಸೀತೆಯನ್ನು ವರಿಸುತ್ತಾನೆಂಬ ಸುದ್ದಿಯೇನೂ ಇಲ್ಲ.
- ಶುನಃಶೇಷ:** (ನಕ್ಕು ತನ್ನಲ್ಲಿ) ಎಲಾ! ಕ್ಷುದ್ರವಿಭಾರದ ಕಾರಣದಿಂದ ಹೃದಯದ ಭಾವ ವನ್ನು ಹೊರಿಗಿಡುವ ರಾಕ್ಷಸನಂತೆ ಇಡ್ಡಾನಲ್ಲ! ಇದು ಯುತ್ಕಿಯುತ್ಕೇ ಆಗಿದೆ. ಅಯೋನಿಜಕನ್ನೇ ಅವಳು; ಇವನು ಜಗತ್ತನ್ನೇ ಗೆದ್ದವ. ಶಿವನ ಧನುವಿಗೆ ಹೆದೆಯೇರಿಸಿ ಮದುವೆಯಾಗಲಿಕ್ಕಿಲ್ಲವೆ? (ಪ್ರಕಾಶ) ತಾಪಸನೆ, ಮಿಥಿಲೆಯನ್ನು ಪ್ರವೇಶಿಸುವುದಕ್ಕೆ ಅನುಮತಿಸಬೇಕು.
- ರಾಕ್ಷಸ:** ನಾನೂ ಕೂಡ ಕಾರ್ಯವಶದಿಂದ ಇಲ್ಲಿಂದ ಹೊರಟು ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುತ್ತೇನೆ.
- (ಇಬ್ಬರೂ ನಿಷ್ಕಾಮಿಸುವರು)

ವಿಷ್ಣಂಭಕ

(ರಾಷಣ ಮತ್ತು ಪ್ರಹಸ್ತರು ಮಷ್ಟಕ ವಿಮಾನದಲ್ಲಿ ಪ್ರವೇಶಿಸುತ್ತಾರೆ)

- ರಾಷಣ:** ಶಿವಧನುವಿಗೆ ಹೆದೆಯೇರಿಸುವ ಕಾರ್ಯದಲ್ಲಿ ಹಲವಾರು ಜನರು ವೀರಪ್ರತಿವನ್ನು ತೋರಿದರು. ಅದನ್ನು ಈ ತೋಳುಗಳಿಂದ ಮೇಲೆತ್ತಿ ಹೆದೆಯೇರಿಸಿ ಅಯೋನಿಜಯಾದ ಜಾನಕಿಯನ್ನು ಪಡೆಯಬೇಕಾಗಿದೆ. ಆ

ಕಾರಣದಿಂದ ಮುದಗೊಂಡ ನನ್ನ ಇಪ್ಪತ್ತು ಕಳ್ಳುಗಳು ಅರಳಿದ ತಾವರೆ ತುಂಬಿದ ವನದಂತಾಗಿವೆ.

ಪ್ರಷ್ಟ: (ಎಲ್ಲೆಡೆ ನೋಡಿ) ಇದೇನು? ಮಹಾರಾಜನಾದ ದಶಕಂತನ ದರ್ಶನವನ್ನು ಬಯಸಿ ದೇವಗಣವು ಗಗನವನ್ನು ವ್ಯಾಪ್ತಿಸಿದೆ! (ತಿರಸ್ಥಾರದಿಂದ) -

ಅಗ್ನಿ, ನಿನ್ನ ಉರಿ ಹೆಚ್ಚಾಗುತ್ತದೆ; ಅದನ್ನು ಕಡಿಮೆ ಮಾಡಲು ಮಳಿಸುರಿಸುವ ಮೋಡಗಳ ಹಿಂದೆ ನಿಲ್ಲು. ಎಲಾ ಗ್ರೀಷ್ಮ ನೀನು ಹೇಮಂತನ ಪಕ್ಷದಲ್ಲಿ ನಿಂತು ನಿನ್ನ ತೇಜವನ್ನು ಕಡಿಮೆಗೊಳಿಸು. ಆದ್ಯತ್ರೇ, ನಿಮ್ಮ ತಾಪವನ್ನು ತಗ್ಗಿಸಲು ಜಲಾರ್ಥಪ್ರಭೇಯನ್ನು ಧರಿಸಿ. ತ್ರಿಧೂವನವಿಜಯಿಯಾದ ಶ್ರೀದಶಕಂತ ಮಹಿಷತ್ಯಿಯ ಅನ್ಯರ ಪ್ರತಾಪವನ್ನು ಸಹಿಸುವುದಿಲ್ಲ.

ರಾವಣ: (ಉತ್ಸುಕತೆಯಿಂದ) ಆಕಾಶವ್ಯಕ್ತದ ಮಷ್ಟವಾದ ಮಷ್ಟಕವೇ, ನಿನಗೊಂದು ಮಾತ್ರ -
ಸೇವೆಗಂಡ್ಯತಂದ ವಿಮಾಧರ ವಿಮಾನಗಳ ಸೀಮಂತ ನೀನೆನಿಸಿ ಮನೋಜವವ ಮೀರಿದ ವೇಗದಿಂದ ಮುನ್ನಡೆದು ಅಧ್ಯತದ ಹರಧನವು ಮತ್ತೆ ಭೂಜಾತೆಯಿರು ತಾವಿರುವ ಜನಕರಾಜನ ರಾಜಧಾನಿ ಮಿಥಿಲೆಗೆ ಹೋಗಬೇಕು

ಪ್ರಷ್ಟ: ಏನು? ಮಹಾರಾಜನು ಈಗಲೂ ಉತ್ಸಂತಿತನಾಗಿರುವನೆ? ಗಗನಸಾಗರ ನೌಕಿಯನಿಸಿದ ವಿಮಾನರಾಜನು ಜನಕಮಂದಿರದ ಬಳಿಯಿಳಿದ್ದಾನೆ. ಇರಲಿ. ಮಹಾರಾಜನ ಆಗಮನವನ್ನು ಸೀರಧ್ವಜನಿಗೆ ನಿವೇದಿಸುತ್ತೇನೆ -
ಎಡದ ಕೈಗಳಿಂದ ಶಿರಕ್ಕಿ ಭೂಷಣಾಪ್ರಾಯವಾಗಿದ್ದ ಕೂದಲನ್ನು ಬಲವಾಗಿ ಹಿಡಿದು, ನಿತ್ಯಾಪಟ್ಟದಿಂದ ಶಸ್ತ್ರಪ್ರಯೋಗದಲ್ಲಿ ಪಟ್ಟಿವೆನಿಸಿದ ಬಲದ ಕೈಗಳಿಂದ ಕಂತಪಂಕ್ತಿಯನ್ನು ಕತ್ತಲಿಸುವುದು ಭಗವಾನ್ ಶಂಕರನ ಪ್ರಸನ್ನತೆಯ ಪ್ರಾಣಿಗೆ ಉಚಿತ ಉಪಚಾರವೆಂದು ತಿಳಿದ ಯಾವ ರಾವಣನ ಇಪ್ಪತ್ತು ತೋಳುಗಳು ಹಾಗೂ ಹತ್ತು ತಲೆಗಳು ಮನಸ್ಸಿನ ತೋಷವನ್ನು ಹೆಚ್ಚಿಸಿದವೋ

ಅಂಥ ಸ್ತುಯಂ ಗ್ರಹಣಾದುರ್ವರ್ತಿತನಾದ ದಶಾಸ್ಯಮು ಪರಾಮಾರ್ಘಕವಾಗಿಯೇ ನಿನ್ನ ಕನ್ನೆಯನ್ನು ಯಾಚಿಸುತ್ತಿದ್ದಾನೆ. ಇವನೊಂದಿಗೆ ನಿಮಿತ್ತಪೂರ್ವಕವಾದ ಸಂಧಿಯನ್ನು ಅನುಭವಿಸು. ಭೂಮಿಯಿರುವ ವರೆಗೂ ನಿಮಿವಂಶವು ವರ್ಧಿಸಲಿ.

(ಕಿವಿಗೊಟ್ಟು ಕೇಳಿ) ಏನು? ಮರಾಣಬ್ರಹ್ಮವಾದಿಯೂ ಯಾಜ್ಞವಲ್ಪ್ತಶಿಷ್ಟನೂ ಆದ ರಾಜಷ್ರೀ ಜನಕನು ಮರೋಹಿತನಾದ ಶತಾನಂದನೊಡನೆ ಈ ಕಡೆಗೆ ಬರುತ್ತಿರುವನೆ?

(ಇಬ್ಬರೂ ಏಮಾನದಿಂದ ಇಳಿಯುವರು)

(ಜನಕ ಮತ್ತು ಶತಾನಂದರ ಪ್ರವೇಶ)

ಜನಕ: ನೂರಾಯ ಮಾರ್ಗಗಳಿಳ್ಳ ವೇದಗಳ ಮೀಮಾಂಸೆಯನ್ನು ಮಾಡಬಲ್ಲವನೂ ಬ್ರಹ್ಮಸಾಕ್ಷಾತ್ಕಾರವನ್ನು ಹೊಂದಿದವನೂ ಆದ ವಿಶ್ವಾಮಿತ್ರ ಮಹಾಮುನಿಯ ಹೃದಯದಲ್ಲಿ ನಮಗೆ ಸ್ಥಾಪನ್ಯ ದೂರತೆದೆ. ಆದ್ದರಿಂದ ಕಷಾಯಪಾನದಿಂದ ಪರಿತ್ವಾದ ನಮ್ಮ ಬುದ್ಧಿ ಸಮಾಧಿಸ್ಥಿಯಿಂದ ವಿಚಲಿತಗೊಂಡಿದೆ. ಅಷ್ಟೇ ಅಲ್ಲ, ಸಂಗೀತದ ಸರವಿಲ್ಲದೆ ನತಿಸುತ್ತಿದೆ.

ಶತಾನಂದ: ರಾಜಷ್ರೀ, ಸೂರ್ಯ ಪ್ರತಿಷ್ಟ, ನಿನ್ನ ಗುರುವಾದ ಯಾಜ್ಞವಲ್ಪ್ತರ ಆಶೀರ್ವಾದದ ಪ್ರಭಾವದಿಂದ ಭಗವಾನ್ ವಿಶ್ವಾಮಿತ್ರರೂ ನಿನ್ನಲ್ಲಿ ಸ್ನೇಹವನ್ನು ಹೊಂದಿದ್ದಾರೆ.

(ಪ್ರಹಸ್ತನು 'ಎದದ ಕ್ಯಾಂಡ' ಇತ್ಯಾದಿ ಹಿಂದಿನ ಮಾತುಗಳನ್ನೇ ಹೇಳುತ್ತಾನೆ)

ಜನಕ: (ಕೇಳಿ) ಅಯ್ಯೋ! ತಪಸ್ಸು ಮಾಡುವವನಿಗೆ ಕೊಡ ವಿಷ್ಣುವಿಲ್ಲದ ಸುಖವಿಲ್ಲ. ಯಾಕೆಂದರೆ ಸೀತೆಯನ್ನು ಬಯಸಿ ರಾವಣನು ಮನೆಗೆ ಬರುತ್ತಿದ್ದಾನೆ.

ಶತಾನಂದ: ಅಹಾ! ಆಶ್ಚರ್ಯ! ಒಂದು ಪ್ರಬಲವಾದ ದೋಷವಿದ್ದರೆ ಸಾಕು, ಗುಣಗಳ ರಾಶಿಯೇ ಕೆಟ್ಟಿಹೋಗುತ್ತದೆ. ಹೇಗೆಂದರೆ -

ಈ ರಾವಣನಾಕ್ಷೇ ಇಂದ್ರನಿಗೆ ಶಿಶಾಮಣಿ; ಶಾಸ್ತಿಗಳು ಇವನಿಗೆ ನರೀನ ನೇತ್ರಗಳು; ಭೂತಪತಿ ಜಿನಾಕಿಯ ಪರಮಭಕ್ತಿ; ದಿವ್ಯವಾದ ಲಂಕಾಪುರಿಯು ವಾಸ್ತವ್ಯದ ಸ್ಥಾನ; ಬ್ರಹ್ಮವಂಶಸಂಭೂತ; ಅಹಾ, ಇವನು ರಾವಣ (ಲುಂಕಷೇಷಕ); ಇಲ್ಲವಾಗಿದ್ದರೆ ಇಂಥ ವರನು ಸಿಗಲು ಸಾಧ್ಯವೇ? ಎಲ್ಲ ಕಡೆಗಳಲ್ಲಿಯೂ ಇಲ್ಲಗುಣಗಳು ಇರುವುದಿಲ್ಲವಲ್ಲ!

ಜನಕ: ಮೂಜ್ಞರೆ, ಸೀತೆಯನ್ನು ಯಾಚಿಸಿ ಮನೆಗೆ ಬಂದ ರಾವಣನಿಗೆ ಏನೆಂದು ಉತ್ತರಿಸೋಣ.

ಶತಾನಂದ: ರಾಜಷ್ರೀ, ಬಹಳ ಹಿಂದೆಯೇ ಉತ್ತರಿಸಿಯಾಗಿದೆಯಲ್ಲವೇ?

ಜನಕ: ಪೂಜ್ಯರೆ? ಉತ್ತರಿಸಿದ್ದ ಯಾರು?

ಶತಾನಂದ: ಭಗವಾನ್ ಶಂಕರ.

ಜನಕ: ಏನೆಂದು?

ಶತಾನಂದ: ತನ್ನ ಧನಸ್ಸು.

- ಜನಕ:** (ನಿಟ್ಟುಸಿರು ಬಿಟ್ಟು)
ಹರಗಿರಿಯ ಕರದಿಂದಲೆತ್ತಿರುವನವನು
ಹೆದೆಯನೇರಿಸಬಹುದು ಶಿವಧನುವಿಗಿವನು
ನಿಮಿವಂತಸಂಬಂಧಕವ ಯೋಗ್ಯನಲ್ಲ
ಎಂಬ ಚಿಂತಯು ಮನವ ಹೀಡಿಸುವುದಲ್ಲ
- ಶತಾನಂದ:** ರಾಜಷ್ಟ್ರ, ವಿಷಾದಪಡಬೇಡ. ತನ್ನ ಪಾಠಿಗಳಿಗೆ ತ್ರಿಯವಾದ
ಧನುವನ್ನು ಪಾರ್ವತಿಪತಿಯ ಅನುಗ್ರಹಿಸಿದ್ದಾನೆ. ಸೀತೆಗೆ ಯಾರನ್ನು
ವರನನ್ನಾಗಿಸಬೇಕೆಂಬುದು ಅವನ ಇಚ್ಛೆ ಅದು ಏನೆಂದು ನಮಗೆ
ತಿಳಿಯದು. ಆದರೆ ಪ್ರಜಂದ ಪರಾತ್ಮಮಿಯಾದ ರಾಷ್ಟ್ರನು ಕೂಡ
ಅವನ ಇಚ್ಛೆಯನ್ನು ಬದಲಿಸಲಾರೆಂಬುದು ತಿಳಿದಿದೆ. ಆದ್ದರಿಂದ
ದುರ್ಬಾಗಿರ್ಯಾಗಿದ್ದರೂ ಮುನಿಪುತ್ರನಾದ ಅವನನ್ನು
ಯಥೋಚಿತವಾಗಿ ಸತ್ಯರಿಸೋಣ. ಹೋಗೋಣ. ಬಾ.
(ಮೇಲೆದ್ದು ಹೋಗುವರು)
- ಜನಕ:** (ಮುಂದೆ ನೋಡಿ) ಮುಲಸ್ತ್ರಸಂತಾನವನ್ನು ಕಾಣುತ್ತಿರುವ ಭಾಗ್ಯದಿಂದ
ಸಂತಸವಾಗುತ್ತಿದೆ. ಲಂಕೇಶ್ವರನು ಇತ್ತು ದಯಮಾಡಿಸಬೇಕು. ಇದೋ
ಆಸನ, ಆಸಿನನಾಗಬೇಕು.
- (ಎಲ್ಲರೂ ಕುಳಿತುಕೊಳ್ಳುವರು)
- ಶತಾನಂದ:** ತಾವು ಯಾರಿಗೆ ಮುತ್ತಿರುವ ದಿವ್ಯಮರುಷರೂ ಆಗಿದ್ದೀರಿ. ಯಾವ
ರೀತಿಯಲ್ಲಿ ಆಧಿಕ್ಯವನ್ನು ನೀಡೋಣ? -
ಎತ್ತನ್ನೋ ಆದನ್ನೋ ತ್ಯೋತ್ತಿಯನ ಸಲುವಾಗಿ ಭೇದಿಸುವುದು ಕ್ರಮ.
ದಿವ್ಯಮರುಷನಿಗೆ ಸುಕ್ಷಮ ಮತ್ತು ಸುಗಂಧದ್ರವ್ಯಗಳನ್ನು ಸಮರ್ಪಿಸಲಾಗುತ್ತದೆ.
- ರಾಷ್ಟ್ರ:** ಬ್ರಹ್ಮಿಂ, ನಮನ್ನು ಸತ್ಯರಿಸುವುದು ಹೀಗೆ -
ಪಾರ್ವತಿಯ ಕುಚಗಳನ್ನು ಹರದಿಂದ ಹಿಡಿಯುವಲ್ಲಿ ನಿಮಿಣಾದ
ಮರಹರನ ಕರದಲ್ಲಿ ಸಾವಿರ ಶರತ್ತಾಲ ನೆಲೆಸಿದ, ಸುರರ ಸಾರಸತ್ಯದಿಂದ
ನಿರ್ಮಿಸಿದ, ಮೃಧಿಲಿಯ ಕ್ರಯಶುಲ್ಕವಂಜನಿಸುವ ಧನುವನ್ನು ಇಲ್ಲಿಗೆ
ತರುವುದು.
- ಬ್ರಹ್ಮ:** ಅಯೋನಿಜೆಯಾದ ಸೀತೆಯೊಂದಿಗೆ ಧನುವು ಬರಲಿ.
- ರಾಷ್ಟ್ರ:** (ಆಶಾಭರಿತನಾಗಿ ಸ್ವಗತ) ಕಣ್ಣಿನಂದಕೆ ನೈದಿಲೆಯು ನಿಮಾರ್ಲ್ಯವನೆಸಲು ಚಂದ್ರಮ
ರಾಸನಪ್ಪನು ವೇಗದ ಸೇಗಸಿಗೆ ಹೇಳಿಕೆ ತನುವಿಗೆ ವಿಭ್ರಮ
ಕರಗಳಪ್ಪತ್ತನ್ನು ಜೋಡಿಸಿ ಬೇಡುತ್ತಿರುವನು ರಾಷ್ಟ್ರ
ಮನವೆ ನಯನದ ಮಿತ್ರನಾಗಿರು ನೋಳ್ಳಿ ಸೀತೆಯನೀ ದಿನ

- ಶತಾನಂದ:** ರಾವಣ, ಇದೋ ಮಹೇಶ್ವರನ ಧನುವು ಬಂದಿತು.
- ರಾವಣ:** (ತನ್ನಲ್ಲಿ) ಮಹೇಶ್ವರನ ಧನುವು ಪ್ರಕಟಗೊಂಡಿತು; ಇನ್ನೂ ಮನ್ಯಧನ ಧನುವು ಪ್ರಕಟಗೊಂಡಿಲ್ಲವಲ್ಲ!
- ಶತಾನಂದ:** ವಜ್ರಾಖಾತದಿಂದ ಸಂಚೋರ್ಣತವಾದ ಸುವರ್ಣಗಿರಿಯ ಚೂರ್ಣಪ್ರಭಿಗೆ ಸಮಾನವಾದ ಕಾಂತಿಯಳ್ಳಿ, ಕಿರಣಸಮೂಹದ ಕಾರಣದಿಂದ ಮೂರು ಲೋಕದವರ ದೃಷ್ಟಿಗೆ ಕಷ್ಟಾಗುತ್ತಿರುವುದನ್ನು ತಿಳಿದು ಸಂಕುಚಿತಗೊಳಿಸಿಕೊಂಡಿರುವ, ಸ್ವೇಚ್ಛೆಯಿಂದ ಭೀಷಣವಾದ ಭಗವಾನ್ ರುದ್ರನ ಧನುಷ್ಪತ್ವ ದಿಗಂತವನ್ನು ಹಿಂಗಲವರ್ಣದ್ವಾಗಿಸುತ್ತಿದೆ.
- (ನೇಪಢ್ಟದತ್ತ) ಯಾರಲ್ಲಿ ಕಂಚುಕಿ, ಕನ್ನಾಂತಃಮರದಿಂದ ಜನಕ ನಂದನೆಯನ್ನು ಕರೆತನ್ನಿಂದ
- (ನೇಪಢ್ಟದಿಂದ) ಇಲ್ಲಿದ್ವಾಳಿ! ಇಲ್ಲಿದ್ವಾಳಿ!
- (ಸೀತೆಯ ಇಬ್ಬರು ಸಂಪನ್ಮೂಲಿಗೆ ಪ್ರವೇಶಿಸುತ್ತಾಳೆ)
- ಸೀತೆ:** (ಭಯ ಮತ್ತು ಉಲ್ಲಾಸದಿಂದ) ಅಹಾ! ರಾಕ್ಷಸನೆಂದು ಹೇಳಿದಾಗ ಭಯವೂ ಆಗುತ್ತಿದೆ; ಸುತ್ತೂಹಲವೂ ಉಂಟಾಗಿದೆ.
- ಸಮಿಗೆ:** ರಾಜಕುಮಾರಿ, ರಾಕ್ಷಸನೆಂದು ತಿರಸ್ಕಾರ ಬೇಡ. ಇವನು ರಾಕ್ಷಸ ಚಕ್ರವರ್ತಿ!
- ಸೀತೆ:** ಇದು ಇನ್ನೂ ಉದ್ದೇಗವನ್ನುಂಟು ಮಾಡುತ್ತದೆ.
- ಸಮಿಗೆ:** ಏನು ಹೇಳುತ್ತಿರ್ದಿರುತ್ತಿದ್ದೀರು? ಇವನು ಇಲ್ಲಿಗೇಕೆ ಬಂದ?
- ಸಮಿಗೆ:** ಶಿವಧನುವಿಗೆ ಹೆದೆಯೇರಿಸಲು.
- ಸಮಿಗೆ:** ರಾಜಕುಮಾರಿಯನ್ನು ಮದುವೆಯಾಗಲೆಂದು ಹೇಳಬೇಕಲ್ಲವೇ?
- ಸಮಿಗೆ:** ಚಪಲಸ್ಥಭಾವ ನಿನ್ನದು. ಶಿವನೋ ಶಿವನಿಂದ ವರಪಡದವನೋ ಅಲ್ಲದೆ ಬೇರೆಯವರು ಹೆದೆಯೇರಿಸಲು ಸಾಧ್ಯವೇ?
- ಸೀತೆ:** (ಸ್ವರ್ಗ) ಅಹಾ, ಸಮಿಯ ಮಾತು ಮೋಡವಿಲ್ಲದ ಮಳಿಯಂತೆ ನಮ್ಮದಿಯನ್ನು ತಂದಿತು.
- (ಎಲ್ಲರೂ ಪರಿತ್ಯಾಸಿಸುವರು)
- ಸೀತೆ:** (ಮುಂದೆ ನೋಡಿ) ಸಮಿ, ಒಂದೇ ಆಸನದ ಮೇಲೆ ಎಷ್ಟೂಂದು ಜನ ಕುಳಿತಿದ್ದಾರೆ? ಇವರು ಯಾರು?
- ಸಮಿಯರು:** ಹತ್ತು ತಲೆ, ಇಪ್ಪತ್ತು ಕೈಗಳಿರುವ ಇವನು ಒಬ್ಬನೇ ಅಲ್ಲವೇ?
- ಸೀತೆ:** ತಂದೆ ಮತ್ತು ಶತಾನಂದರ ನಡುವೆ ಹೂರುತ್ತೇನೆ.
- ರಾವಣ:** (ಉತ್ತರಕೆಯಿಂದ ನೋಡಿ, ಸ್ವರ್ಗ) ಇವಳಿ ಸೌಂದರ್ಯವು ಮೂರುಲೋಕದಲ್ಲಿಯೇ ಅತಿಶಯವಾದುದು; ಮನ್ಯಧನನನ್ನು ಉಜ್ಜೀವಿಸುವಂಥದು -

ಇಂದುವಂಜನಲಿಪ್ತನಾದನು ಜಡತೆ ಹೊಂದಿತು ಹರಿಗಳ ನಯನ
ಮಸುಕು ಹಿಡಿಯಿತು ಹವಳಕೆಂಪಿಗೆ ಕರ್ಗಾಯಿತು ಕನಕದಾವರ್ಣ
ಪರುಷವನಿಸಿವ ಈಕದ ಕಂರದಿ ಹೊಮ್ಮುವಾ ಕಲಕಲಗಳು
ಸೀತೆಯಿದುರಿಗೆ ನವಿಲಗರಿಗಳು ಮರಲೆಗಳ ತೆರನಾದವು

ಮಾಡುವ ಕೆಲಸಗಳನ್ನು ವಿವೇಚಿಸಿ ಮಾಡುವವನಿಗೆ ಕೆಲವು ಮಾತ್ರ
ರುಚಿಸುತ್ತವೆ. ಯಾಕೆಂದರೆ -

ಈ ಪ್ರಪಂಚದ ಸಾರವಸ್ತಗಳೆಲ್ಲವನ್ನೂ ಸಂಗೃಹಿಸಿ ಬ್ರಹ್ಮ ಈ
ನೀಳಲೋಚನೆಯನ್ನು ಸ್ವಜಿಸಿದ; ಅನಂತರ ಮನಸ್ಸಿನಲ್ಲಿರುವ ಮನ್ಯಫಾನನ್ನು
ಇವಳ ರಕ್ಖಣಿಗೆಂದು ನೇಮಿಸಿದ; ಅದಕ್ಕಾಗಿ ಆ ಮದನ ಎಲ್ಲ ಕಡೆಗಳಿಂದಲೂ
ನನ್ನ ಮೇಲೆ ಹರಿತವಾದ ಶರಿಗಳನ್ನೇಸೆಯುತ್ತಿದ್ದಾನೆ.

ಶತಾನಂದ: ಮುಲಸ್ಯವಂದನ, ಇದೋ ಇಲ್ಲಿ ಧನು; ಅಲ್ಲಿ ಸೀತೆ.

ರಾವಣ: ಇದು ಆ ಧನು; ಇವನು ಆ ರಾವಣ. ಹಾಗಿರುವಾಗ ದಶಕಂತನನ್ನು
ಅಪಮಾನಿಸುವ ಅಗೋರವದ ಮಾತೇಕೆ? -

ಹರ, ಗಿರಿಜೆ, ಹೇರಂಬ, ಷಣ್ಣಿಬಿ, ನಂದಿಯೇ ಮೊದಲಾದ ಪ್ರಮಥಗಣ
ದಿಂದ ತುಂಬಿತ್ತು ಕೈಲಾಸ. ಅದನ್ನು ತನ್ನ ತೋಳುಗಳಿಂದ ಎತ್ತಿದ್ದ ಈ
ರಾವಣನ ಪ್ರಭಂಡ ದೋರ್ಧಂಡಗಳ ಬಲವನ್ನು ಈ ಜೀರ್ಣಧನುವೇನು
ಪರೀಕ್ಷಿಸೀತು?

ಪ್ರಹಸ್ತ: (ಸ್ವರ್ಗತ) ಈ ಧನುವಿಗೆ ಶಂಕರನಲ್ಲದೆ ಬೇರೆಯವರು ಹೇದೆಯೇರಿಸಿಲ್ಲ.
ಇದು ಹೇಗೆ? (ಯೋಚಿಸಿ) ಪರಾಕ್ರಮದ ಪರೀಕ್ಷೆಯಲ್ಲಿ ಮಹಾರಾಜ
ನೆದುರು ಮಹಾದೇವನಾದರೂ ಏನು? ಅಲ್ಲದೆ -

ಸುರರ ಸತ್ಯದ ಸಂಗ್ರಹದಿಂದ ನಿರ್ವಿತವಾದುದು ಈ ಧನು; ನಾವು ಹರನ
ಕಿಂಕರರು; ಆರೋಪಣವು ಸುಕರ.

ರಾವಣ: (ದೋಷದಿಂದ ಧನುವನ್ನು ತೆಗೆದುಕೊಂಡು)

ನನ್ನ ದೋರ್ಧಂಡದಿಂದ ಪ್ರಭಂಡವೇಗದಲ್ಲಿ ಧನುವಿನ ತುದಿಗೆ
ಗುಣಗ್ರಂಥಿಯನ್ನು ಜೋಡಿಸುವಾಗ ಉಂಟುಭಾಗವು ಲಟ್ಟನೆ
ಮುರಿಯುತ್ತಿರುವಾಗ ಹೊರಡುವ ಭಯಂಕರವಾದ ರಣತ್ಯಾರವು ಕಲ್ಪಾಂತದ
ಪ್ರಲಯಕಾಲದಲ್ಲಿ ಪರಿಭ್ರಮಣ ಮಾಡುತ್ತಿರುವ ರುದ್ರನ
ದಮರುಗತಾದನದಿಂದ ಹೊರಡುವ ಘೋರನಿನಾದದಂತೆ ಗಂಭೀರವಾಗಿ
ದೇವತೆಗಳ ಕಿವಿಗೆ ಅಪ್ಪಳಿಸಿ ಆಕಾಶಮಂಡಲವನ್ನೆಲ್ಲ ವ್ಯಾಪಿಸುವಂತಾಗಲಿ.

- ಶತಾನಂದ:** (ದೂರಸರಿದು) ಅಹಾ! ರಾವಣನ ಗರ್ವಗರಿಮೆಯೇ! ಶತಾನಂದನಾದ ನನ್ನ ಮನಸ್ಸಿಗೂ ಏನಾಗುವುದೆಂಬ ನಿಶ್ಚಯವಾಗುತ್ತಿಲ್ಲ. ತಿವನ ಧನುವಿಗೆ ಹೆಡೆಯೇರಿಸುವುದು ಕಪ್ಪ; ಆದರೆ ರಾವಣನ ತೋಳ್ಳಲ ಅಸಾಧ್ಯ.
- ಜನಕ:** (ಸ್ವರ್ಗತ) ಭಗವಾನ್ ಭಗರ್, ನಿನ್ನ ಧನುವಿನಲ್ಲಿ ಉಪಸ್ಥಿತನಾಗು. ಅದರಿಂದ ನನ್ನ ಮಗಳು ಜನಕಕುಲಕ್ಕೆ ಅಲಂಕಾರವಾಗಿರಲಿ. ಅಳಿಯನು ಮೂರುತೋಕವಿಜಯಿಯಾದರೂ ಇವನನ್ನು ಅಳಿಯನೆನ್ನುವುದಕ್ಕೆ ನಾಚಿಕೆಯಾಗುತ್ತದೆ.
- ಸೀತೆ:** (ತನ್ನಾಳಗೆ ನಮಿಸುತ್ತೆ) ತಾಯಿ ಭೂದೇವಿ, ಪ್ರಸನ್ನಾಗು. ಮೊದಲು ನಿನ್ನಾಳಗೆ ನನ್ನನ್ನು ಸೇರಿಸಿಕೊ.
- ಸವಿಯರು:** (ಆಶಾಶದತ್ತ ನೋಡಿ) ಭಗವಾನ್ ಕಾಮದೇವ, ನಿನಗೆ ನಮಸ್ಕಾರ. ರಾಕ್ಷಸನ ಮೇಲೆ ಕುಸುಮಭಾಣವನ್ನು ಪ್ರಯೋಗಿಸಬೇಡ.
- ಪ್ರಹಸ್ತ:** (ಗರ್ವದಿಂದ) ಅಹಾ! ಎಲ್ಲರಿಗೂ ಯಾವಾಗಲೂ ಭಾಗ್ಯಚಕ್ರವು ಸಮಾನವಾಗಿರುವುದಿಲ್ಲ -
- ಎಲ್ಲೆ ಕೋದಂಡವೆ, ತೊಟ್ಟಕಂಕಣದ ಕಿರೀಕಣಿ ನಾದ ಹೊರಡುತ್ತಿರುವ ಪಾರ್ವತಿಯ ಎಡಗೈ ಹಾಗೂ ಸರ್ವಕಂಕಣಭಾಷಿತನಾದ ತಿವನ ಬಲಗ್ರಂಗ ಎಳಿತವನ್ನು ತಡೆದುಕೊಂಡೆ. ಈಗ ಕೈಲಾಸಪರ್ವತವನ್ನೈಡಿ ರಾವಣನ ಭೂಜಸಮಾಹವೆಂಬ ಯಂತ್ರದಿಂದ ಬಂಧಿತನಾದ ನೀನು ಎಷ್ಟೇ ಗಟ್ಟಿಗಾಗಿದ್ದರೂ ತಡೆದುಕೊಳ್ಳಲಾರೆ.
- ಇರಲಿ, ಪಾತಾಲವಾಸಿಗಳನ್ನೂ ಅಂಬರವಾಸಿಗಳನ್ನೂ ಎಚ್ಚರಿಸುತ್ತೇನೆ.
- (ಕಿಳಗೆ ನೋಡಿ)
- ಸ್ಥಿರಭಾಗು ಭೂದೇವಿ; ಶೇಷ ನೀನಿವಳನ್ನು ಧರಿಸು; ಎಲೆ ಕೂರ್ಮ ಇವರಿಬ್ಬರನ್ನು ನೀನು ಧರಿಸು; ದಿಗ್ರಂತಿಗಳಿ ಮೂವರನ್ನೂ ಆಧರಿಸಿ; ರಾವಣನು ಹರಧನುವಿಗೆ ಈಗ ಹೆಡೆಯೇರಿಸುತ್ತಾನೆ.
- (ಮೇಲೆ ನೋಡಿ)
- ಅರುಣನೆ, ಕ್ಷಣಿಕಾಲ ಕುದುರೆಗಳನ್ನು ಸಂತೇಸು; ಮಾವುತ, ಐರಾವತದ ಕಂಠಗ್ರಂಥಿಯನ್ನು ದೃಢಗೊಳಿಸು; ದೇವತೆಗಳೆ, ನಿಮ್ಮ ಕಿವಿಗಳನ್ನು ಮುಚ್ಚಿಕೊಳ್ಳಿ. ರಾವಣನು ಪ್ರಚಂಡವಾದ ಭೂಜಗಳಿಂದ ತಿವಧನುವನ್ನೈಡಿ ಹೆಡೆಯೇರಿಸುವಾಗ ಅದು ಮುರಿಯುವಾಗ ಹುಟ್ಟುವ ಶಬ್ದವು ಭೂಪ್ರೇಮಗಳ ಅಂತರಾಳದಲ್ಲಿ ಮಾರ್ಡನಿಸುವಾಗ ಯಾರಿಗೆ ತಾನೆ ಭಯವಾಗಲಿಕ್ಕಿಲ್ಲ?
- ರಾವಣ:** ಅಹಾ, ನಾನು ಆಜಾಳ್ಳಿಸಿದ್ದೇ ತಡ, ನನ್ನ ಕೈಗಳು ಗಗನವನ್ನು ಗೆಲ್ಲುವ ಶೀಯಿಯಲ್ಲಿ ತೋಡಿವೆ -

ಒಮ್ಮೆಲೆ ಹಿಡಿಯುವ ತವಕದಿಂದ ತಲ್ಲಿನವಾದ ಎಡಗಡೆಯ ಹತ್ತು
ತೋಳುಗಳು ಒಂದರೊಡನೊಂದು ಸ್ವರ್ಥಿಸುತ್ತ ಒಟ್ಟಿಗೆ ಹಿಡಿದಿವೆ;
ಹೆದೆಯೇರಿಸುವ ಕಾರ್ಯವು ಅಪೂರ್ವವಾಗಿರುವುದರಿಂದ
ಸೇವಾತತ್ತ್ವರವಾಗಿರುವ ಬಲತೋಳುಗಳು ತಾನುತಾನೆಂದು ಸ್ವರ್ಥಿಸುತ್ತ
ಆಗಸದಲ್ಲಿ ಚಲಿಸುತ್ತಿವೆ.

(ಯೋಚಿಸಿ ತಿರಸ್ಯಾರ ಮತ್ತು ಅನುತಾಪದಿಂದ) ವಿಚಾರ
ವಿಮರ್ಶೆಗಳಲ್ಲದೆ ಕಾರ್ಯಕ್ಕೆ ತೊಡಗುವುದು ಅವಮಾನಕ್ಕೆ ನೆಲೆ.
ಸಾಮಾನ್ಯರಂತೆ ಅಸಾಮಾನ್ಯನಾದ ರಾಖಣನು ಕೂಡ ಪಣವನ್ನು ಗೆದ್ದು
ಮದುವೆಯಾಗಲು ಬಯಸುವುದೆ? ಇದೆಲ್ಲದರಿಂದ ಆಗಬೇಕಾ
ದುದೇನು?

ಕೈಲಾಸವನ್ನೆತ್ತುವುದು, ಸ್ವಕಂಠವನವನ್ನು ಭೇದಿಸುವುದು, ಇಂದ್ರನನ್ನು
ಕಾರಾಗಾರಕ್ಕಾಟ್ಟಿಸುವುದು, ಪುಷ್ಟಕಾಪರಣ - ಇಂಥವುಗಳೆಲ್ಲ ಕೇವಲ
ಲೀಲಿಗಳಾಗಿರುವ, ದುರ್ಮಾದಿಂದಂಡನ್ನು ಸಚಿವನನ್ನಾಗಿ ಪಡೆದ ಈ
ಲಂಕೆಶ್ವರನು ಹುಳು ಹಿಡಿದ ಜೀರ್ಣಧಂಡನವನ್ನು ಹೆದೆಯೇರಿಸಿದರೇನು?
ಮುರಿದು ಹಾಕಿದರೇನು?

(ಎಂದು ತಿರಸ್ಯಾರದಿಂದ ಎಸೆಯುವನು)

ಸಖಿಯರು: ರಾಜಕುಮಾರಿ, ನಿನ್ನ ಸೌಭಾಗ್ಯ! ರಾಖಣನು ನಿನ್ನ ವಿವಾಹ ಮಂಗಲದ
ಜೊತೆಗೆ ಧನುವನ್ನೂ ಬಿಟ್ಟು

ಸೀತೆ: (ಸಮಾಧಾನಗೊಂಡು) ಹೃದಯವೇ, ಭಾಗ್ಯವೂ ಕಾಮದೇವನೂ ನಿನಗೆ
ಅನುಕೂಲವಾಗಿದ್ದಾರೆ.

ಶತಾನಂದ: ಲಂಕೆಶ್ವರ, ನೀನು ಪರಮತಿವಭಕ್ತ; ಹೀಗೆ ಅನುಭಿತವನ್ನೆಸಗಬಹುದೆ?

ಜನಕ: (ಕೋಪದಿಂದ ಮೇಲೆದ್ದು)

ಹರಧಂಡನವನ್ನು ತಿರಸ್ಯಾರಿಸಿದ್ದನ್ನು ನೋಡುತ್ತಿರುವಂತೆ ಉಕ್ಕೇರುವ
ಕ್ಷೋಧಾರೇಗದಿಂದ ವೇದೋಪನಿಷತ್ತುಗಳ ಸೇವೆಯ ಅನುರಾಗ ತೂಲಿತು;
ಯಾಜಾಪ್ಲಾನು ಗುರುವೆಂಬುದು ಮರೆಯಿತು. ವೃದ್ಘಾಪ್ಯವು ಕೂಡ ಮನಸ್ಸನ್ನು
ತಡೆಯುತ್ತಿಲ್ಲ. ಜರಾಜೀರ್ಣವಾದ ನನ್ನ ಕೈಗಳು ಒಮ್ಮೆಗೇ ಚಾಪವನ್ನೂ
ಶಾಪಜಲವನ್ನೂ ಹಿಡಿಯಲು ಕಾತರಗೊಂಡಿವೆ.

(ವಿಚಾರಿಸಿ ನೇಪಢ್ಯದತ್ತ ನೋಡಿ) ಯಾರಲ್ಲಿ? ಧನುಸ್ಸು, ಧನುಸ್ಸು!
(ಸೇವಕನು ಬಿಲ್ಲನ್ನು ತಂದಿದುವನು. ಜನಕನು ಸೊಂಟಕಟ್ಟಿ ಬಿಲ್ಲನ್ನು
ಹಿಡಿಯುವನು)

ರಾಖಣ: (ಕೋಪ ಮತ್ತು ಉಪಹಾಸದಿಂದ) ಕೈಯಲ್ಲಿ ಹಿಡಿದ ಜಪಮಾಲೆ ಕಿವಿಯ
ಅಭರಣವಾಗಿದೆ; ವೃದ್ಘಾಪ್ಯದಿಂದ ಜೊತುಬಿದ್ದ ಹುಬ್ಬು ಮೇಲೇರಿದೆ;

ಸೊಂಟಕ್ಕೆ ಸುತ್ತಿದ ನಾರುಡೆಗೆ ಜನಿವಾರವನ್ನು ಬಿಗಿದಿದ್ದಾನೆ; ಕೈಯಲ್ಲಿ ಬಿಲ್ಲು! ಅಹಾ, ಯೋಗಿಯಾದ ಜನಕನ ವಿರಕ್ತವಾದ ಮನಸ್ಸು ಕೋಪಗೊಂಡಿದೆ.

- ಜತಾನಂದ:** ಆಕ್ಷಯ! ನನ್ನ ಯಜಮಾನನು ಅಶ್ವಂತ ಪ್ರಭಾವಶಾಲಿ! ವೃದ್ಧಾಪ್ಯದಿಂದ ಇವನ ಕೈಗಳು ಬಯಸಿದಂತೆ ಚಲಿಸುವುದಿಲ್ಲ; ಆದರೆನು? ರಜ್ಜುವು ತಾನಾಗಿ ಧನುವಿನ ತುದಿಯನ್ನು ಸೇರುತ್ತಿದೆ; ಬಾಣವು ತಾನಾಗಿ ಗುರಿಸೇರಲು ಸಿದ್ಧವಾಗಿದೆ. ನಿಜಕ್ಕೂ ಇದು ತಪಸ್ಸಿನ ಪರಮ ಪ್ರಕ್ರಿಯೆ!
- ಸೀತೆ:** ಅಯ್ಯಾ, ಧಿಕ್ಕಾರಿ! ಧಿಕ್ಕಾರಿ! ಸದಾಶಾಂತಪ್ರತನಾಗಿದ್ದ ತಂದೆಯು ಕೂಡ ಬಿಲ್ಲನ್ನು ಎತ್ತಿದ್ದಾನಲ್ಲಿ! ಇದು ಚಂದ್ರನು ಬೆಂಕಿಯನ್ನು ಸುರಿಸಲು ಹೊರಟಂತಿದೆ.
- ತ್ರುಕ್ಕಣ:** ಆ; ಕ್ಷತ್ರಿಯಾಧಮ! ವೃಥ್ರಾವ್ಯಧಿ! ರಾವಣನ ಎದುರು ಬಿಲ್ಲನ್ನು ಹಿಡಿದ ನಿನಗೆ ಅವನ ಚಂದ್ರಹಾಸವೇ ಶಿಕ್ಷೀಯನ್ನು ಕೊಡುತ್ತದೆ.
- ರಾವಣ:** (ದೊಡ್ಡದಾಗಿ ನಕ್ಷು ಉಪಹಾಸದಿಂದ) ಮುಳು ಹಿಡಿದು ಮುಕ್ಕಾಡ ಶಂಕರನ ಹಳೆ ಬಿಲ್ಲನು ಭುಜಬಿಲದ ಮದದಿಂದ ಕೆಳಗೆಸೆಯಲದನು ನಾನು ಸಹಿಸಲಾರದ ಜನಕ ಕಾಳಗಕೆ ನಿಂತಿರುವನು ವದನಗಳಿಂದ ನಕ್ಷುಬಿಡಿ ಕಂಡಸಮ ಯುದ್ಧವನ್ನು
- ಜನಕ:** ಮುಲಸ್ತಾಪತ್ರ ರಾವಣ, ಶಸ್ತವನ್ನು ಹಿಡಿ. ನಿನ್ನ ದುಷ್ಪಮಾವನ್ನು ಪರಮಪೂರ್ವಾದ ಈ ಜನಕ ಸಹಿಸಲಾರ.
- ರಾವಣ:** ಅಹಾ, ಸೀತೆಯ ಮೇಲಿನ ಶ್ರೀತಿಯು ನನ್ನನ್ನು ತಣ್ಣಾಗಿಸಿದೆ. ಇಲ್ಲವಾದರೆ ಇಂಥ ಮಾತುಗಳನ್ನು ಕೇಳಿ ದಶಕಂತನು ಸಹಿಸುವುದುಂಟೆ? (ಕೋಪದಿಂದ)
- ಇವನು ಯಾಜಕ; ವೃದ್ಧ; ಭಾರೀ ಮಾವ; ಬ್ರಹ್ಮತಲ್ಲಿನಮನ; ಗುಣವಂತ. ಇವುಗಳಲ್ಲಿ ಒಂದೊಂದೂ ಕ್ಷಮೆಗೆ ಯೋಗ್ಯ ಹಾಗಿದ್ದರೂ, ಕೈಗಳೆ, ನಿಮಗೆ ಚಂದ್ರಹಾಸವನ್ನು ಹಿಡಿವ ಬಯಕೆಯೇಕೆ?
- ಜನಕ:** ರಾವಣ, ಈ ಕಡೆ ಬಾ. ನಿನ್ನನ್ನು ಪ್ರಹರಿಸುತ್ತೇನೆ. (ನೇಪಢ್ಣದಲ್ಲಿ) ಎಲ್ಲೆ ಜನಕ, ಸಿಬ್ಬಮಾಡಬೇಡ. ನೀನು ಶಸ್ತವನ್ನು ತ್ಯಜಿಸಿದವನು ಯಾಜ್ಞವಲ್ಲಿರ ಶಿಷ್ಟ; ಕ್ಷೋಧಿಸೋಧಿಬೇಡ. ಮೇತಿ ಮಾಗಿದಿರುವ ಕ್ಷತ್ರಿಯರಿಗೆ ಇದು ಯೋಗ್ಯ ನಾವು ತಲೆತಗ್ರಿಸುವಂತಾಯಿತು. ಶರವನ್ನು ಹಿಂತಿಗೆ.
- ಜನಕ:** ಬಾಲಷ್ಟ, ಶುನಿತೇಷ, ಇದೋ ನೀನೆಂದಂತೆ ಶಸ್ತವನ್ನು ಕೆಳಗಿಟ್ಟೇ (ಹಾಗೇ ಮಾಡಿ) ಈ ಪ್ರಪಂಚದಲ್ಲಿ ರಾಕ್ಷಸರು ಇರಬಾರದು. ಅದಕ್ಕಾಗಿ

ಶಾಮೋದಕವನ್ನು ವಿಸರ್ಜಿಸುತ್ತೇನೆ. (ಎಂದು ಕಮಂಡಲವನ್ನು
ತೆಗೆದುಕೊಳ್ಳುತ್ತಾನೆ)

ಶತಾನಂದ: ಅಯ್ಯಾ ಭಗವಾನ್ ಸೂರ್ಯದೇವನಿಂದ ಪಡೆದ ನಿರವಧಿಯಾದ
ಬ್ರಹ್ಮಜ್ಞನ ಹಾಗೂ ತಮೋರಾತಿಯನ್ನು ವ್ಯಯಿಸುವುದೇಕೆ?
ಶಾಮೋದಕವನ್ನು ಉಪಸಂಹರಿಸು.

ಜನಕ: ಮಾಜ್ಯರಾದ ವಿಶ್ವಾಮಿತ್ರ ಧರ್ಮಪುತ್ರರಾದ ಶುನಃಶೇಷ ಹಾಗೂ
ಗುರುಗಳಾದ ಶತಾನಂದರೇ -

ರಾಕ್ಷಸರಾಜನಾದ ರಾವಣನು ಹರಧನುವನ್ನು ಅವಮಾನಿಸಿದ್ದಾನೆ. ಇದಕ್ಕೆ
ಪರಿಹಾರವೇನೆಂಬುದನ್ನು ಗುರುಗಳಾದ ನೀವೇ ಹೇಳಿ. ನೀವು ಹೇಳಿದಂತೆ
ಮಾಡುತ್ತೇನೆ.

ರಾವಣ: ಮಿಥಿಲೀಶ, ಸಿಟ್ಟಿನಿಂದೇನು? ಭುಜಬಲದಿಂದ ಏರಾವಣವನ್ನು ಗೆದ್ದ
ರಾವಣ ನಾನು -

ಕಂಠಗಳ ಕತ್ತರಿಸಿ ಶಂಕರನನ್ನೊಲ್ಲಿಸಿರುವ ನನ್ನದುರಿಗೆ ಸರ್ವಾಸ್ತಗಳೂ
ತಪಸ್ಸಗಳೂ ವ್ಯಧರ್.

ನಿನು ಸಂಬಂಧಜ್ಯೇಷ್ಠ; ಬ್ರಹ್ಮವಿದ್ಯಾವರಿಷ್ಠ. ನಿನ್ನನ್ನು ಕ್ಷಮಿಸಿದ್ದೇನೆ.

ಸಹಿಯರು: (ಮರೆಮಾಡಿಕೊಂಡು) ಹತಾಶ, ನಿನ್ನ ಮಾತುಗಳನ್ನು ಜನಕ
ಕುಲದೇವತೆಗಳು ತಡೆಯಲಿ.

ಶತಾನಂದ: ನಿಶಾಚರ ಚಕ್ರವರ್ತಿ, ವ್ಯಧರ್ ಗಳಹಬೇದ. ಹರಧನುವನ್ನು
ಬಗ್ಗಿಸಿದವನು ಈ ಮಾತುಗಳನ್ನಾಡಿದರೆ ಚಂದ. ನೀನಲ್ಲ.

ರಾವಣ: ಏನು? ಏನಂದೆ ನೀನು? ವ್ಯಧರ್ವಾಗಿ ಗಳಹಬೇಡವೆಂದಲ್ಲವೇ?
(ವಿಚಾರಿಸಿ) ನನಗೆ ಯಾವುದು ಉಚಿತವಾದಿತ್ತು?

ಇದು ಮಹಿಳ ಪರಿಷತ್ತು; ಈ ರಾಜನು ವ್ಯಧ; ಸಿತೆಯನ್ನು ಪಡೆಯುವ
ಪ್ರಬಲವಾದ ಇಕ್ಕೆಯಿಳ್ಳವನು ಈ ರಾವಣ. ತಮ್ಮ ಬಾಹುಬಲದಿಂದ
ದೀಪ್ತವಾದ ವೀರಸಮಾಜದಲ್ಲಿ ಬಲಾತ್ಮಾರ್ದಿಂದ ಹರಣಮಾಡುವ
ವಿನೋದವು ರಾಕ್ಷಸರಾಜನಿಗೆ ಪ್ರತಿಸ್ತವನಿಸಿತ್ತು.

(ಸಂಭ್ರಮದಿಂದ) ರಾಕ್ಷಸರಾಜನು ಮಾಡುವ ಪ್ರತಿಜ್ಞೆಯನ್ನು ಕೇಳಿರಿ,
ಕೇಳಿರಿ -

ಭಾರಮಿ, ಅಂತರಿಕ್ಷ ಮತ್ತು ಸ್ವರ್ಗಗಳೆಂಬ ಮೂರು ಲೋಕಗಳಲ್ಲಿರುವವರಲ್ಲಿ
ಯಾರೇ ಆಗಲಿ, ಹರನ ಧನುವಿನ ಪುದಿಗಳನ್ನು ಬಗ್ಗಿಸಿ ಹೆದೆಯೇರಿಸಿ
ರೇಂಕಾರ ದ್ವಿನಿಯ ಭುವನವನ್ನೆಲ್ಲ ವ್ಯಾಪಿಸುವಂತೆ ಮಾಡಿ ಜಾನಕಿಯನ್ನು
ವರಿಸುವನೋ ಅವನ ಕಂಠದ ಎಲುಬಾಗಳನ್ನು ಕತ್ತರಿಸಿದ್ದರಿಂದ ಹುಟ್ಟಿದ

ರಣತ್ವಾರ ಧ್ವನಿಯಿಂದ ಮುಖಿರಿತವಾದ ನನ್ನ ಚಂದ್ರಹಾಸವು ಅವನ ರಕ್ತವನ್ನ ಆಸ್ತಾದಿಸುವುದು.

(ನೇಪಢ್ಯಾದಲ್ಲಿ ಕಲಕಲ ಧ್ವನಿ)

ರಾಮಃ: ಪ್ರಹಸ್ತ, ಭಯಂಕರವಾದ ಗುಡಗಿನ ಗರ್ಜನೆಯನ್ನು ಮೀರಿಸಿದ ಪ್ರಚಂಡ ಗರ್ಜನೆ ಅಕಸ್ಮಾತ್ತಾಗಿ ಕೇಳುತ್ತಿದೆ. ಇದೇನು?

ತ್ರೈಹಸ್ತಃ: ಮಹಾರಾಜ, ತಮ್ಮನ್ನು ಹಿಂಬಾಲಿಸಿದ ನಮ್ಮ ಸೇನೆಯ ಗರ್ಜನೆ ಭುವನವನ್ನೆಲ್ಲ ವ್ಯಾಪಿಸುತ್ತಿದೆ.

ವೃತ್ತಾಲಿಕಃ: (ನೇಪಢ್ಯಾದಲ್ಲಿ) ಮಾರುಲೋಕದ ಅಧಿಪತಿಯಾದ ಲಂಕೇಶ್ವರನಿಗೆ ಜಯವಾಗಲಿ. ಮಧ್ಯಾಹ್ನದ ಸಂಧ್ಯೆಯು ಸುಖಿಕರವಾಗಲಿ. ಈಗಲಾದರೂ –

ಹೆಡೆಯ ನಾಳದಲ್ಲಿ ಅಡಗಿದ ಹಾವು ಚಂದನವೈಕವನ್ನು ಸುತ್ತುತ್ತಿದೆ;
ಭಾಯಾತರುವಿನ ಬುಡದಲ್ಲಿ ಚಮರೀಮೃಗವು ನವೆಯನ್ನು ಕಳೆಯುತ್ತಿದೆ;
ಉಪ್ಪೈಯನ್ನು ತೊರೆದ ಮಾನಿನಿಯು ಬಿಸಿಲತಾಪಕ್ಕೆ ಬಳಲಿದ ಪತಿಯನ್ನು
ಅಪ್ಪುತ್ತಿದ್ದಾಳೆ; ಕಸ್ತೂರೀಮೃಗವು ಮಾಚೇಪತ್ರೀಯ ಹೊದೆಗಳನ್ನು ಮೇಯಲು
ತೊರೆಯಬಳಿ ಸಾರಿದೆ.

ರಾಮಃ: ಹಾಗಾದರೆ ನಾವೂ ಕೂಡ ನಿಸರ್ಗರಮಣೀಯವಾದ ಮಿಥಿಲೆಯ ಸಮೀಪದ ಶ್ರೀದಾಭೂಮಿಗಳಲ್ಲಿ ಎರಡು ಮೂರು ದಿನಗಳವರೆಗೆ ವಿಹರಿಸೋಣ. ಆದ್ದರಿಂದ ಸೇನಾಪತಿಗಳಿಗೆ ಆಜ್ಞಾಧಿಸು –

ಎಲೆವಳ್ಳಿಯು ಸುತ್ತಿದ ಎಳೆಯ ಅಡಕೆಯ ಮರದ ಕೆಳಗಡೆ ಬಾಳೆಯೆಲೆಯ ದೊನ್ನೆಯಲ್ಲಿ ಎಳನೀರನ್ನು ಸುರುವಿಕೊಂಡು ಪುಟಿಯುತ್ತ, ಶ್ರೀಜಿಸುತ್ತಿರುವ ಕೋಗಿಲೆಗಳ ಗುಂಬಿನಿಂದ ಹೊರಡುವ ಕುಹಪುಹೂ ನಾದದಿಂದ ವಿನೋದಿಸುತ್ತ ನಮ್ಮ ಸೈನಿಕರು ತಮ್ಮ ರಮಣೀಯರೊಂದಿಗೆ ಆಕಾಶಗಮನದ ಶ್ರಮವನ್ನು ಕಳೆಯುವ ವನಗಳನ್ನಾಶಯಿಸಲಿ.

(ಎಲ್ಲರೂ ನಿಷ್ಪತ್ತಿಸುವರು)

ಇಲ್ಲಿಗೆ 'ಪ್ರತಿಜ್ಞಾಪೋಲಸ್ತು'ವೆಂಬ ಮೊದಲನೆಯ ಅಂತ ಮುಗಿಯಿತು.

ಎರಡನೆಯ ಅಂಕ

(ಭೃಂಗಿರಿಟಿಯ ಪ್ರವೇಶ)

ಭೃಂಗಿರಿಟಿ:

(ನಡೆದಾಡತ್ತ ತನ್ನನ್ನು ನೋಡಿಕೊಳ್ಳುತ್ತ) ಹ್ಯಾಯ್, ಒಂದೊಂದ್ ಸಲ
ರೂಪ ವಿಕಾರವಾಗಿದ್ದರೂ ಒಳಿತಾಗುತ್ತದೆ. ಯಾಕೆಂದರೆ -

ಶಿವ ಪಾರ್ವತಿಯ ಮದುವೆ ನಡೀತಿತ್ತ; ನಾನೋ ಎಲಬು ಮತ್ತು ನರದ
ಮಾಲೆ ಹಾಕ್ಕಂಡಿದ್ದೆ. ಚಾಮುಂಡಿ ತಾಳ ಹಾಕ್ಕಿರ್ಬಾಗ ನಾನು ಕುಶೇಲಿಕ್ಕೆ ಶುರು
ಹಜ್ಜೆ. ನಾನು ಕುಶೇಯೋದನ್ನು ನೋಡಿದ್ದೇ ನೋಡಿದ್ದು ಪಾರ್ವತಮ್ಮ ನಾಚಿಕೆ
ಬಿಟ್ಟು ನಗಾಡಿದ್ದೇ ನಗಾಡಿದ್ದು ಹಾಂಗಾಗಿ ಆವಕ್ಷಿಂದ ಇವತ್ತು ವರಗ್ಗ ನಮ್ಮ
ದೇವಿಗೆ ನನ್ನಂತೆ ಭಾಳ ತ್ರೀತಿ.

(ಮತ್ತೆ ನೋಡಿ ಉಪಹಾಸದಿಂದ) ನಮ್ಮೊಡೆಯ ಮೂರ್ಲೋಕಕ್ಕೂ
ಒಡೆಯ. ಅವನ ಆಳು ನಾನು. ನನ್ನ ವೇಷ ಎಂಥಾ ಕೆಮ್ಮೆತ್ತಿಂದು
ಅಂದ್ರೆ -

ಒಂಟಗಳೆ, ಹೊದಿಕೆಗೊಂದು ನಾರಬಟೆ, ರುದ್ರಾಕ್ಷಮಾಲೆ, ಜಟಿ, ತ್ರಿಶೂಲ
ಮತ್ತೆ ಮೈಮೇಲೆ ವಿಭೂತಿಪಟ್ಟಿ - ಇದು ಭೃಂಗಿರಿಟಿ ವೇವ.

(ಯೋಚಿಸಿ) ನಮ್ಮೊಡೆಯಂದಾದ್ದು ಎಂಥಾ ವೇಷ? -

ಬತ್ತಲೆ ಮೈ; ಹಾವಿನ ಕಡಗ; ಕ್ಯಾಯಲ್ಲಿ ಕಪಾಲ; ರುಂಡದ್ದೇ ಮಾಲೆ;
ನಂದಿವಾಹನ; ಮೈತುಂಬ ಬೂದಿ; ಉಮಾಪತಿಯ ಆಚರಣೆ ಯಾರಿಗೂ
ಅಂತಪಾರ ಹತ್ತಲಿಕ್ಕಿಲ್ಲ.

ಅಥವಾ ಅವ ಲಿಂಗರೂಪ್ತಲ್ಲಿ ಕಾಣುಕೊಂಡವ; ಭೃರವ ರೂಪದವ; ತುಂಬುರನ ನೆಂಟ; ಉಮಾಪತಿ; ಅರ್ಥನಾರೀಶ್ವರ; ಚಂದ್ರತೇಖಿರ; ಯಮನಿಗೆ ಯಮ; ಕಾಲಕೂಟ ತಿಂದವ; ಇಂದ್ರನ ಭುಜವನ್ನು ಅಲುಗಾಡದ ಹಾಗೆ ಮಾಡುವ; ದಕ್ಷನ ಯಜ್ಞ ನಾಶ ಮಾಡುವ; ಮನ್ಯಾಧನಾಶಕ; ತ್ರಿಪುರಹರ; ಅಂಧಕಾಸುರಮಥನ - ಹೀಗೇ ಅವು ಲೀಲೆ ಭಾಳಮ್ಮೆ ಆ ಶಿವನ ಕಾರ್ಯ ಎಂಧದ್ದು ಎನ್ನುವುದನ್ನು ತಿಳಿಯಲಿಕ್ಕೆ ಬ್ರಹ್ಮ ವಿಷ್ಣು ಅಂತವರಿಂದ್ದೇ ಆಗುವುದಿಲ್ಲ, ಅಂದ ಮೇಲೆ ಈ ಭೃಂಗಿರಿಟಿಯಿಂದ ಆಗಲಿಕ್ಕುಂಟಿ? ಹಾಗೇ -

ಇವನು ಬೆತ್ತಲಾಗಿ ನಿಂತಿರುವಾಗ ದಿವ್ಯವೇಷಭಾಷಣ ತೊಟ್ಟ ದೇವತೆಗಳು ಕೈಮುಗ್ನ ನಿಂತಿರ್ತಾರೆ; ಅಂದ ಸಂತೋಷದಿಂದ ಎತ್ತಿನ ಮೇಲೆ ಹೋಗ್ತಾ ಇದ್ದೆ ಆನೆ ಮೇಲೆ ಕೂತ ಇಂದ್ರ ಸೇವ ಮಾಡ್ತಾನೆ; ಅವನ ಕೃಯಲ್ಲಿ ಮನುಷ್ಯರ ತಲೆಬುರುಡೆ ಆಭರ್ಣ; ಧನಾಧಿಪತಿ ಕುಬೇರ ಅವನ ಸ್ಥಾತ್ರ ಮಾಡ್ತಾನೆ; ಆ ಶಂಖ ದೇವ ಬಿಡತನ ಸಿರಿತನ ಎರಡಕ್ಕೂ ಆಸರೆ.

ಅದಿರಲೆ. ಅಪ್ಪತೆ ಕೊಟ್ಟಿಂತೆ ಕೆಲ್ಲ ಮಾಡ್ತೇನೆ. (ಪರಿಕ್ರಮಿಸಿ ನೋಡಿ) ಎಲಾ ಇದೇನು? ಜಗತ್ಗಂಟಿ ನಾರದ. ಅಥವಾ -

ಹಿಂದೆ ಲಿಂಗೋದ್ಭವದ ಹೊತ್ತಲ್ಲಿ ಬ್ರಹ್ಮ ಮತ್ತು ವಿಷ್ಣು 'ನಾ ಹೆಚ್ಚು', 'ನಾ ಹೆಚ್ಚು'. ಅಂತ ಜಗತ್ ಮಾಡ್ತಾ ಇರ್ಬಾಗ ಈ ಮುನಿ ಹೋಗ್ದ ಬಂದವ. ಅಂದ ಮೇಲೆ ಇವ ಜಗತ್ಗಂಟಿ ಆಗದ ಇರಲಿಕ್ಕುಂಬ?

(ಯೋಚಿಸಿ) ಒಳ್ಳೆದು. ಅವು ಸುದ್ದಿ ಇವು ಹತ್ತೇ ಕೇಳುವ. (ಹೋಗುತ್ತಾನೆ)

(ಅವನು ಹೇಳಿದಂತೆ ನಾರದನು ಪ್ರವೇಶಿಸುತ್ತಾನೆ)

ನಾರದ: (ಯೋಚಿಸಿ) ಸ್ವಭಾವವನ್ನು ಏರಲಾಗದೆಂದು ಹೇಳುವುದು ಸತ್ಯ ಸತ್ಯ ಯಾಕಂದರೆ -

ಮದೋಸ್ತನಾದ ಯಾವನು ಯುದ್ಧವನ್ನು ಮಾಡಿದ? ಯಾವನು ಯುದ್ಧ ಮಾಡುತ್ತಿದ್ದಾನೆ? ಯಾವನು ಯುದ್ಧ ಮಾಡಲಿರುವನು? ಈ ರೀತಿಯಲ್ಲಿ ನನ್ನ ಮನಸ್ಸು ವ್ಯಾಗಾಗಿರುತ್ತಲೇ ಕಾಲ ಕಳಿದು ಹೋಗುತ್ತದೆ.

ಅಲ್ಲದೆ -

ಉಗಾಮು ತುಂಡಾದ ಕುದುರೆಗಳು ದಿಕ್ಕೆಟ್ಟಿರಬೇಕು; ಲಿಂಗದ ಹೊಡಿತಕ್ಕ ಅನೆಗಳು ಎಚ್ಚರದಪ್ಪಬೇಕು; ಡಾಕಿನಿಯರು ಬೊಬ್ಬಿ ಹೊಡಿಯತ್ತಿರಬೇಕು; ಯೋಧರು ಓದುತ್ತಿರುವ ಭಯಂಕರ ತಾಂಡವವಿರಬೇಕು; ಇಂಥ ಯುದ್ಧವನ್ನು ಕಾಣುವುದಕ್ಕಾಗಿ ಮೂರುಲೋಕಗಳನ್ನೂ ಸುತ್ತುತ್ತಿರುತ್ತೇನೆ.

(ಚಂತಿಸಿ) ಅಲ್ಲದೆ -

ಯಾವುದಾದರೂ ವಿಷಯದ ಮೇಲೆ ಅತಿಯಾದ ಅಸ್ತೀಯಿದ್ದರೆ ಇತರ ವಿಷಯಗಳು ನಗಣ್ಯಾವಾಗಿಬಿಡುತ್ತವೆ; ಅದೊಂದೇ ಮುಖ್ಯಾವಾಗಿ ಬಿಡುತ್ತದೆ. -

ಪ್ರಚಂಡವಾದ ಯುದ್ಧವನ್ನು ನೋಡುವುದೇ ನನ್ನ ಪಾಲಿಗೆ ಪರಬ್ರಹ್ಮ; ಅದೇ ತಪಸ್ಸು; ಅದೇ ಯಜ್ಞ; ಅದೇ ಸ್ವಾಧ್ಯಾಯ; ಅದೇ ಜಪ.

ಒಂದು ವ್ಯಾಸನವಿದ್ದರೆ ಆ ವಸ್ತುವಿಲ್ಲವಾದರೆ ಅದರ ಪ್ರತಿಕೃತಿಯಾದರೂ ವಿನೋದಕ್ಕೆ ಸಾಕಾಗುತ್ತದೆ -

ವೀರರ ಯುದ್ಧವು ದೂರಯಿದೆ ಮೋದರೆ
ಉಗುರು ಕಡಿಯುವಾ ಸವತಿಯರ
ಜಗತ್ ನೋಡುವನಧವಾ ಕೇಳುವೆ
ಮನದ ವಿನೋದಕೆ ನಾನವರ

ಅಲ್ಲದೆ -

ಲಾವಕ, ತಿತ್ತಿರಿ, ಕೋಳಿ, ಟಗರು, ಕೋಣ ಇವುಗಳ ಜಗತ್ವನನ್ನು
ನೋಡಿದರೂ ಏಷ್ಟು ಬ್ರಹ್ಮ ಕಲಹದ ಸಮಯದಲ್ಲಿ ಪ್ರಕಟಗೊಂಡ ಈ
ನಾರದನಿಗೆ ಶೈತ್ಯಿಂಯಾದಿತು.

ಅಲ್ಲದೆ -

ವೀರರ ಶಸ್ತ್ರಗಳ ಸಂಸ್ಥೋಟ, ಆನೆಗಳ ದಂತಪ್ರಕಾರ, ವ್ಯಾಪ್ತಗಳ
ನಖನಿಭೀಕರಿಸಿದಗಳಿಂದಲೂ ನಾರದನಿಗೆ ಸಂತಸವೇ.

(ತನ್ನನ್ನು ತೋರಿಸಿಕೊಳ್ಳುತ್ತ) ಅಲ್ಲದೆ -

ವಿಷ್ಣುವು ಮೋಹಿನಿಯಾದ; ಗಿರಿಶನು ಕಂದಪರಹರನಾದ; ಇಂದ್ರನು
ನೂರೆಯನ್ನೇ ಆಯುಧವಾಗಿಸಿಕೊಂಡು ವೃತನನ್ನು ಕೊಂಡ;
ಪಾರ್ವತೀದೇವಿಯು ಸೌಮ್ಯ ರೂಪವನ್ನು ತೊರೆದು ಚಂಡಿಯಾದಳು;
ಅದ್ಲುಪೂ ಕಲಹತ್ತಿಯನಾದ ಈ ನಾರದನ ಲೀಲೆಯೇ ಆಗಿದೆ.

ಈಗ ನನ್ನ ಬಯಕೆ ಸಿದ್ಧಿಸುವಂತಿದೆ. ಪರಶುರಾಮನ ಬಳಿ
ವೇದಾಭಾಸವನ್ನು ಮಾಡುತ್ತಿರುವ ಮಾರರನಿಂದ ತಿಳಿದ ಸುದ್ದಿ ಇದು
- ಪರಶುವನ್ನು ಕೇಳಲು ಹೊರಟ ರಾವಣ ಹಾಗೂ ಶಿವಧನುವಿಗೆ
ಅವಮಾನಿಸಿದವನನ್ನು ಶಿಕ್ಷಿಸಲು ಹೊರಟ ಪರಶುರಾಮ ಇವರಿಬ್ಬರೂ
ಮಿಥಿಲೆಗೆ ಹೊರಟಿದ್ದಾರೆ. (ಯೋಚಿಸಿ) ಆದ್ದರಿಂದ ನಾನೂ ಅಲ್ಲಿಗೆ
ಹೋಗಿ ಅವರ ಸಿಟನ್ನು ಕೆರಳಿಸಿ ಉಹಂಗೂ ಮೀರಿದ ಯುದ್ಧವನ್ನು
ನೋಡುತ್ತೇನೆ. (ಪರಿಕ್ರಮಿಸುತ್ತಾನೆ.)

- ಭ್ರಂಗಿರಿಟಿ:** (ವೇಗವಾಗಿ ನಡೆದುಬಂದು) ದೇವರ್ಶಿ ನಾರದರಿಗೆ ಸ್ವಾಗತ.
ನಾರದ: ಮಹಾದೇವನ ಸೇವಕನಾದ ಭ್ರಂಗಿರಿಟಿಯಲ್ಲವೇ? (ಬಳಿಬಂದು)
 ಭ್ರಂಗಿರಿಟಿ ನಿನಗೆ ಮಂಗಳವಾಗಲಿ. ಯಾವ ಕಡೆಗೆ ಹಯೊ?
ಭ್ರಂಗಿರಿಟಿ: ವೀರರಲ್ಲಿ ಹೆಚ್ಚನವರಾದ ಪರಶುರಾಮ ರಾವಣರು ಇರುವಲ್ಲಿ.
ನಾರದ: ಅಯ್ಯಾ ಪ್ರಮಥತ್ವೇಷ್ಟ, ಸರಿಯಾಗಿ ನೆನಪಿಸಿದೆ. ಅವರಿಭ್ರಂಗಿರಿ ಯಾರು
 ಹೆಚ್ಚು ವೀರರೆಂಬುದನ್ನು ಹೇಳುತ್ತೀಯಾ?
ಭ್ರಂಗಿರಿಟಿ: ರಾವಣ ಮತ್ತು ಪರಶುರಾಮರ ವೀರಪ್ರತ ಚಯೋಯಲ್ಲಿ ತುಂಬ
 ವ್ಯಾತ್ಸವಪುಂಟು -
 ಪರಶುರಾಮ ಹಟ್ಟಿಂದ ಮುನಿಮಗ; ಇಷ್ಟತ್ತೊಂದು ಬಾರಿ ಕ್ಷತ್ಯಿಯರನ್ನು
 ಕೊಂಡವ; ತಾಯಿ ಕೊಂಡ ಪಾಪ ಮಾಡ್ಡವ; ವೇದವೇದಾಂಗ ಎಲ್ಲ ತಿಳ್ಳು
 ಅಧರದ ದಾರಿ ತೋರ್ಣೋ ಗುರು; ಭೂಮಿನೆಲ್ಲ ಗೆದ್ದು ದಾನಕೊಟ್ಟವ; ಒಂದು
 ಮುಷ್ಟಿ ನವಣೆ ಅವನ ಹೊಟ್ಟಿಗೆ ಆಹಾರ; ಸೋಮಯಾಗ ಮಾಡ್ಡವ; ಅವು
 ದೊಡ್ಡನ ಅಳತೆಗೆ ಸಿಗುವಂಥದ್ದಲ್ಲ; ಹೇಳೋದೆ ಕಷ್ಟ
ನಾರದ: ಅಯ್ಯಾ ಚಂದ್ರತೇವಿರಮಿತ್ರ, ರಾವಣನೂ ವೀರಪ್ರತಚಯೋಯಲ್ಲಿ
 ಯಾರನ್ನೂ ಮೀರಿಸಿಯಾನು -
 ನಿನಗೆ ದಿವ್ಯದೃಷ್ಟಿಯಿದೆಯಲ್ಲವೇ? ತರೆದು ನೋಡು. ಈ ರಾವಣನಿಗೆ
 ಸಮಾನರಾದವರು ಮೂರುಲೋಕಗಳಲ್ಲಿ ಯಾರಾದರೂ ಇದ್ದಾರೆಯೇ?
 ಶಿವನಿಗೆ ನಮಸ್ಕರಿಸಲೆಂದು ತನ್ನ ಸಮಸ್ತ ಶಿರಗಳನ್ನೂ ಒಮ್ಮೆಗೇ
 ಕತ್ತರಿಸಿದವನು ಅವನು; ಅಂಥವರು ಹಿಂದೆ ಇರಲಿಲ್ಲ; ಈಗ ಇಲ್ಲ; ಮುಂದೆ
 ಹುಟ್ಟಲಿಕ್ಕಿಲ್ಲ. ಅದನ್ನು ಕಂಡು ಮೂರುಲೋಕಗಳನ್ನೂ ಕೊಡಬಲ್ಲ ಶಿವನು
 ವರಪ್ರಾಣ ಸಮಯದಲ್ಲಿ ನಾಡಿಕೊಂಡನಲ್ಲವೇ?
ಭ್ರಂಗಿರಿಟಿ: ನಾರದರೆ, ತಾವು ಹೇಳಿದ್ದು ಸರಿಯೆ. ಯಾಕಂಡ್ರೆ -
 ಒಬ್ಬ ಕೈಲಾಸ ಪರಮತಾನ ಕೈಯಿಂದ ಎತ್ತಿದೆ; ಇನ್ನೊಬ್ಬ ಕ್ರಿಂಚಪರಮತಾನ
 ಬಾಣದಿಂದ ಸೀಳಿದ; ಒಬ್ಬ ತನ್ನ ವಸತಿಗೆ ಕುಬೇರನಿಂದ ಲಂಕೇನ ಸೆಳದ;
 ಇನ್ನೊಬ್ಬ ಸಮುದ್ರದಿಂದ ಕೊಂಕಣಾನ ಪಡದ; ಒಬ್ಬ ಯುದ್ಧದಲ್ಲಿ
 ಇಂದ್ರಸನ್ನ ಗೆದ್ದು; ಇನ್ನೊಬ್ಬ ಕಾರ್ತಿಕೇಯನ್ನ ಗೆದ್ದು; ಹಾಗಾಗಿ ಇಬ್ಬರೂ
 ಪರಾಕ್ರಮದಲ್ಲಿ ಸಮಯೇ. ಜಯಲಕ್ಷ್ಮಿ ಇಬ್ಬರ ನಡುವೆ ಇದ್ದಾರೆ.
ನಾರದ: (ಹರಷದಿಂದ ಕೈ ಎತ್ತಿ)
 ಇದು ನೇತೃರಾಸಾಯನ! ದೇವತ್ವಸಿದ್ಧಿಯ ಮಹಾಮಂಗಲ! ತರೆದ ಮೋಕ್ಷದ
 ಬಾಗಿಲು! ನನ್ನ ಮನೋವಿನೋದಕ್ಕೆ ದಿವೈಷಧಿ! ಸ್ವರ್ಗದ ಹೆಂಗಳಿಯರಿಗೆ
 ನೂತನಪತಿಯನ್ನು ಪಡೆಯುವ ಉತ್ಸವಕ್ತೆ! ಅವರೊಂದಿಗೆ ದೇವತಗಳಲ್ಲ
 ಬಂದಿದ್ದಾರೆ. ಎಲ್ಲರೂ ರಾಮ ರಾವಣರ ಯುದ್ಧವನ್ನು ನೋಡಿರೆಂದು ಈ
 ನಾರದನು ಘೋಜಿಸುತ್ತಾನೆ.

ಭೃಗಿರಿಟ: ಅಯ್ಯಾ ಜಗತ್ತಾಗಂಟಿ, ಅಪ್ಪೊಂದು ಸಂಭ್ರಮ ಬೇಡ. ಶಂಕರ ಭಗವಂತ ಅಪ್ಪಕೆ ಮಾಡಿದ್ದ ನಿನ್ನ ಬಯಕೆ ವಿರುದ್ಧ. ಅವನಿಗೆ ತನ್ನ ಬಿಲೀಗೆ ಅವ್ಯಾನ ಆದ ಬೇಸರ ಇಲ್ಲ. ಪರಶುರಾಮ ಮತ್ತು ರಾವಣರ ಸಿಟ್ಟನ್ನು ತಳೆಸಿಪುದಕ್ಕೆ ನನ್ನ ಕಳಿಸಿದ್ದು.

ನಾರದ: (ವಿಷಾದದಿಂದ ಸ್ವರ್ಗ) ಅಯ್ಯೋ, ಕಷ್ಟ! ನನ್ನ ಕುತೂಹಲವ್ಯಕ್ತದ ವೋಳಕೆಯೆ ಮುರಿದು ಹೋಯಿತು. ರಾಮ ರಾವಣರ ಯುದ್ಧ ನಿಂತುಹೋಯಿತು. ಹಾಗಾದರೆ ಅಯ್ಯೋಧ್ಯೇಗೆ ಹೋಗಿ ರಾಮ ರಾವಣರ ಯುದ್ಧದ ಬಗಗೆ ಯೋಜನೆ ಹಾಕಲೇ? ಅಥವಾ ರಾಮ ರಾಮರ ನಡುವೆ ಯುದ್ಧವನ್ನು ಯೋಜಿಸಲೇ? (ಪ್ರಶಾಶ) ಭೂಲೋಕ ಭುವಲೋಕ ಸುವಲೋಕಕಳಲ್ಲಿರುವವರು ಮಹಾದೇವನ ಆದೇಶವನ್ನು ಧಿಕ್ಷರಿಸುವಂತಿಲ್ಲ. ಆದ್ದರಿಂದ ನಾನು ಬ್ರಹ್ಮಲೋಕಕ್ಕೆ ಹೋಗುತ್ತೇನೆ.

ಭೃಗಿರಿಟ: ನಾನೂ ನನ್ನ ಕಾಯ್ದುಕ್ಕಾಗಿ ಹೋಗ್ಗೇನೆ
(ಇಬ್ಬರೂ ನಿಷ್ಟಮಿಸುವರು)

ಮಿಶ್ರವಿಷ್ಟಂಭಕ

(ರಾಖ್ಯ ಹಾಗೂ ಪ್ರತಿಹಾರಿಯರ ಪ್ರವೇಶಿಸುವರು.)

ರಾವಣ: ಅವಳ ಮುಖವನ್ನು ಕಂಡ ಮೇಲೆ ಚಂದ್ರನ ಹಂಬಲವೆಲ್ಲಿ? ಅವಳ ನಗೆಯಿದ್ದರೆ ಸುಧೆಯೇಕೆ? ಅವಳ ನೇತ್ರಗಳ ಮುಂದೆ ಸ್ವಾದಿಲೆ ಸೋಲುತ್ತದೆ; ಅವಳ ವಾಸೀಯ ಮುಂದೆ ಜೇನು ವ್ಯಘಟ; ಅವಳ ಮೈತ್ರಾಂತಿಯಿದುರು ಸುವರ್ಣಾವ ವರ್ಣಾಹೀನ; ಹೆಚ್ಚೆನು ಹೇಳಲಿ? ಅವಲ ಮುಂದೆ ಬ್ರಹ್ಮನು ಸೃಜಿಸಿದ ವಸ್ತುಗಳು ಪುನರುತ್ತಿಗಳಂತೆ ನೀರನ್.

ಪ್ರತಿಹಾರಿ: (ಮನಸ್ಸಿನಲ್ಲಿ) ಇದೇನು? ಈಗಲೂ ಅದೇ ಚಿತ್ರಭಿತ್ತಿ; ಅದೇ ಚಿತ್ರಕರ್ಮವು ದಶಾನನನಲ್ಲಿ ಧೃಥವಾಗಿ ನೆಲಸಿದೆಯಲ್ಲ! ಕಾಮದೇವನು ಇಂದ್ರನ ಮೇಲಿನ ಪಕ್ಷಪಾತವನ್ನು ವಿಸ್ತರಿಸಿದಂತೆ ಕಾಣುತ್ತದೆ. (ಆಕಾಶದತ್ತ ಸೋಡಿ) ಅಯ್ಯಾ ಕಾಮದೇವ, ನೀನು ರಾವಣನ ಅರಮನೆಯಲ್ಲಿ ಇಂದ್ರ ಪಕ್ಷಪಾತವನ್ನು ವಿಸ್ತರಿಸಿದ್ದು ನಿನಗೆ ಅನುರೂಪ ಮತ್ತು ಉಚಿತವೇ ಆಗಿದೆ. ಆದ್ದರಿಂದಲೇ ಇಬ್ಬರನ್ನೂ ಹೀಡಿಸುವ ನಿನಗೆ

ಲಜ್ಜೆಯಿಲ್ಲ. ಇರಲಿ. ಒಂದು ಕಾರ್ಯವನ್ನು ಮತ್ತೊಂದು ಕಾರ್ಯವು ಮರೆಸುತ್ತದೆ. (ಪ್ರಕಾಶ) ಮಹಾರಾಜ, ಮಾಯಾಮಯನು ಭಾಗಿಲಿನಲ್ಲಿ ನಿಂತಿದ್ದಾನೆ.

ರಾವಣ: (ಕೇಳಿಸಿಕೊಳ್ಳಬೇಕು) ಅಯ್ಯಾ ಮನ್ಯಾದ, ನೀನು ತುಂಬ ಉದ್ದಃ; ನನ್ನ ಮೇಲೂ ಬಾಣವನ್ನು ಪ್ರಯೋಗಿಸುತ್ತಿರುವೆ -

ಬಾಣಗಳನು ಎನ್ನಮೇಲೆ ಬಿಡುತ್ತಲೀರುವೆ ಮನ್ಯಾದ
ಆದರೂನು ಸುರರ ನಡುವೆ ನೀನೆ ಶ್ರಯನು ಸಂತತ
ಆಗಲಕ್ಕೂ ಎನ್ನಮೇಲೆ ಬಿಡುವ ತರಗಳೆಲ್ಲವು
ಅವಳ ಮೇಲೆ ಪ್ರಕರಿಸಿಂಬೆ ಜಂದ್ರಬಾಂಧವ

ಪ್ರತಿಹಾರಿ: (ಹೀಳಿದ್ದನ್ನೇ ಹೇಳುತ್ತಾನೆ)

ರಾವಣ: ಅಹಾ! ಈ ಕಾಮದೇವನ ವ್ಯಾಪಾರವು ಒಂದೇ ಬಗೆಯದಲ್ಲ; ಹಲವು ಬಗೆಯಾದು. ಯಾಕೆಂದರೆ ಆ ವ್ಯೇದೇಹಿಯನ್ನು ಕಂಡಮೇಲೆ -

ರಸವಶವಾದ ನನ್ನ ಒಂದೊಂದು ಕಣ್ಣಿ ಬೇರೆಬೇರೆ ಶ್ರಯೆಯಲ್ಲಿ ತೊಡಗಿದೆ.
ಒಂದು ಭಾಗಿದೆ; ಮತ್ತೊಂದು ಸಂಕುಚಿತವಾಗಿದೆ; ಒಂದು ಮೇಲ್ಮೈವಾಗಿದೆ;
ಮತ್ತೊಂದು ನಗಸ್ತಿದೆ; ಒಂದು ಚಕ್ಷಿತಗೊಂಡಿದೆ; ಮತ್ತೊಂದು
ಅಧರತೆರಿದಿದೆ; ಒಂದು ಮೂರ್ಖ ತರಿದಿದೆ; ಮತ್ತೊಂದು ಪಸರಿಸುತ್ತಿದೆ;
ಒಂದು ಪ್ರಸನ್ನವಾಗಿದೆ; ಮತ್ತೊಂದು ಮುಕುಲಿತವಾಗಿದೆ; ಒಂದು
ಪ್ರೇಮಯುಕ್ತವಾಗಿದೆ; ಮತ್ತೊಂದು ಚಂಚಲಗೊಂಡಿದೆ; ಒಂದು ಸ್ಥಿರವಾಗಿದೆ;
ಮತ್ತೊಂದರ ಹುಬ್ಬು ಮೇಲೇರಿದೆ; ಒಂದು ಗಾಬರಿಗೊಂಡಿದೆ; ಮತ್ತೊಂದು
ಕಡೆಗಣ್ಣಾಗಿದೆ; ಒಂದು ವಿಕಿತವಾಗಿದೆ; ಮತ್ತೊಂದು ಮುಳುಗುತ್ತಿದೆ
(ಒಳಸೇರುತ್ತಿದೆ) ಒಂದು ತರಂಗಾಪಲವಾಗಿದೆ; ಮತ್ತೊಂದು ನೀರು
ಸುರಿಸುತ್ತಿದೆ.

ಪ್ರತಿಹಾರಿ: (ಸ್ವರ್ಗತ) ಇವನಿಗೆ ಮಂಡೋದರಿಯ ಮೇಲಿನ ಸ್ವೇಹ ಮಂದವಾಗಿದೆ;
ಸೀತೆಯ ಕುರಿತು ಆಲಾಪವು ನಡೆದಿದೆ. ಸಹವಾಗಿಯೇ
ಅಸಹನೀಯವಾದುದು ಪರಶುರಾಮನ ನಾಮ; ಅದನ್ನು ಹೇಳಿ
ಸೀತಾವೇಶವನ್ನು ಕಡಿಮೆ ಮಾಡುತ್ತೇನೆ. (ಪ್ರಕಾಶ) ಪರಶುರಾಮನ
ಕಡೆಯಿಂದ ತಿರುಗಿ ಬಂದಿರುವ...

ರಾವಣ: ಮಾಯಾಮಯನು ಶಾಡಲೇ ಬರಲಿ.

ಮಾಯಾಮಯ: (ಪ್ರವೇಶಿಸಿ)

ಪ್ರಭೂ ಈ ಕಡೆ ದೃಷ್ಟಿ ಬೀರಿ ಮಾಯಾಮಯನನ್ನು ಅನುಗ್ರಹಿಸು.

ರಾವಣ: ಪರಶುರಾಮನಲ್ಲಿ ಪರಶುವನ್ನು ಹೇಳಿದ್ದಕ್ಕೆ ಅವನು ಹೇಳಿದ್ದೇನು?

ಮಾಯಾಮಯ: ತ್ಯುಲೋಕ್ಯಮಣಿಯಾದ ಪರಶುರಾಮನ ವೃತ್ತಾಂಶವನ್ನು ಆಲಿಸಬೇಕು -

ಪೌಲಸ್ತನಾದ ರಾಷಣನು ಪ್ರೇಮದಿಂದ ಯಾಚಿಸುತ್ತಿದ್ದಾನೆಂಬುದನ್ನು ಹೇಳಿ ಸಂತಸವಾಯಿತು. ಆದರೆ ಶಂಕರನ ಪ್ರಸಾದವಾದ ಪರಶುವನ್ನು ಬೇರೆಯವರಿಗೆ ಕೊಡಲಾಗದೆಂದು ತಿಳಿಸುವುದಕ್ಕೆ ವಿಷಾದವಾಗುತ್ತದೆ. ಆ ರಾಷಣಿಗೆ ನನ್ನೀ ಮಾತನ್ನು ತಿಳಿಸು - ನಾನು ಗೆದ್ದ ಪ್ರತ್ಯಿಯನ್ನು ಬ್ರಾಹ್ಮಣಿಗೆ ದಾನವಾಗಿ ಕೊಟ್ಟಿ ಸ್ವರ್ಗ ಮತ್ತು ಪಾತಾಳಗಳಲ್ಲಿ ಯಾವುದನ್ನು ಗೆದ್ದು ಕೊಡಬೇಕೆಂದು ನೀನು ಹೇಳು.

ರಾಷಣ: ಆ ಪರಶುರಾಮನು ಸ್ವರ್ಗ ಪಾತಾಳಗಳನ್ನು ಗೆದ್ದುಕೊಡುವವನಾದುದು ಯಾವಾಗ? ರಾಷಣನು ಅದನ್ನು ಪಡೆಯುವವನಾದುದೆಂದು? ಇರಲಿ. ನೀನು ಅವನಿಗೆನು ಹೇಳಿದೆ?

ಮಾಯಾಮಯ: ರಾಜ್ಞಸೇಶ್ವರ, ನಾನು ಹೇಳಿದ್ದನ್ನು ನಿರ್ವೇದಿಸುತ್ತೇನೆ -

ಅಯ್ಯಾ ಭಾಗವತಪಟವೇ, ಭಗವಾನ್ ಶಂಕರನು ನಿನ್ನ ಗುರು; ಹಾಗೆಯೇ ನೀನು ಇಪ್ಪತ್ತೊಂದು ಬಾರಿ ಭೂಮಿಯನ್ನು ಗೆದ್ದೆ. ಆದರೂ ನೀನು ಈಗಲೇ ಕೊರಳಿಗೆ ಕೊಡಲಿಯನ್ನು ಕಟ್ಟಿಕೊಂಡು ರಾಷಣನ ಎದುರಿಗೆ ಬಂದು ಕೈಕಟ್ಟಿ ನಿಲ್ಲತಕ್ಕಿದ್ದು.

ರಾಷಣ: ಭಲಾ! ಇಂಥ ಕಟೋಕ್ತಿಯನ್ನಾಡಿದೆಯೂ? ಮುಂದೆ?

ಮಾಯಾಮಯ: (ಮೌನವಾಗಿ ನಿಲ್ಲುವನು)

ರಾಷಣ: ಬೇರೆಯವರು ಹೇಳಿದ್ದನ್ನು ಹೇಳುವುದಲ್ಲವೇ? ಧೃಯರ್ವಾಗಿ ಹೇಳು.

ಮಾಯಾಮಯ: ಮಹಾರಾಜ, ಸ್ವಾಭಾವಿಕವಾಗಿಯೆ ಬ್ರಾಹ್ಮಣರು ಬಡಾಯಿಕೋರರು. ಮಹಾರಾಜರು ಕೇಳಿದ್ದರಿಂದ ಹೇಳುತ್ತೇನೆ -

ಕೊಡಲಾಗದ ಪರಶುವನ್ನು ಯಿದ್ದಕ್ಕಾಗಿ ಕೇಳುವುದಲ್ಲದೆ, ಶಿವಧನುವಿಗೆ ಹೆದೆಯೇರಿಸಬಯಸಿದ ಆ ಹಿಂಬಣೆ ಹೇಳು - ನಿನ್ನ ಭೂಜತರುವಿಂದವನ್ನು ನನ್ನ ಪರಶುವು ಸಹಸರಾರದು.

ರಾಷಣ: (ಕ್ಷೋಧ-ಹಾಸಗಳಿಂದ) ಬ್ರಾಹ್ಮಣರು ಸ್ವಾಭಾವಿಕವಾಗಿಯೇ ಬಡಾಯಿ ಕೋರರೆಂದು ಸರಿಯಾಗಿಯೆ ಹೇಳಿದ್ದೀಯೆ. ಬಡಕ್ಕಿತ್ತಿಯರನ್ನು ಗೆದ್ದು ಉದ್ಘಟನಾದ ಆ ನೀಚಮುನಿಯು ಚಪಲತೆಯ ಪರಿಣಾಮವನ್ನು ಅನುಭವಿಸುತ್ತಾನೆ.

ಮಾಯಾಮಯ: ಆ ಬ್ರಾಹ್ಮಣನು ಮೂರುಯೋಕಗಳಲ್ಲಿಯೂ ತನಗೆ ಸಮಾನನಾದ ಪರಾಕ್ರಮಿಯೇ ಇಲ್ಲವೆಂದು ದರ್ಶಿಸಿದ ಮೇರೆಯುತ್ತಿದ್ದಾನೆ.

ರಾಷಣ: ಆ ಬ್ರಾಹ್ಮಣವೀರನು ಈಗಲ್ಲಿದ್ದಾನೆ?

ಮಾಯಾಮಯ: (ಸ್ವರ್ಗತ) ಮಹಾರಾಜನಿಗೆ ಸಿಟ್ಟು ಬಂದಿರುವಂತಿದೆ. ಸೇವಕರಾದವರು ಪ್ರಾಣ ಹೋದರೂ ಅನುಚಿತವಾದ ಮಾತುಗಳನ್ನು ಹೇಳಬಾರದು.

(ಪ್ರಶಾಸ)

ಯಜ್ಞವಿಧಿಗಳಲ್ಲಿ ತಜ್ಞನಾದ ಕಾಶ್ಯಪನಿಗೆ ಭೂಮಿಯನ್ನೆಲ್ಲ ದಕ್ಷಿಣೆಯಾಗಿ ಕೊಟ್ಟು, ಭಗವಾನ್ ವಿಷ್ಣುವು ತಯನಿಸುವ ಸಮುದ್ರದ ಜಲವನ್ನು ಬಾಣಗಳಿಂದ ಒಣಗಿಸಿ, ಏಲಕ್ಕಿ, ತೆಂಗು, ಕಂಗು, ನಾಗವಲ್ಲಿ ಮತ್ತು ಬಾಳಿಗಳಿಂದ ರಮೇಶೀಯವಾದ ಸಾಗರಗಭದಲ್ಲಿನ ವನಗಳಲ್ಲಿ ವಾಸಮಾಡುತ್ತಾನೆ.

- ರಾವಣ:** ಹಾಗಾದರೆ ಅದು ಮಿಥಿಲೆಯಿಂದ ಲಂಕೆಗೆ ಹೋಗುವಾಗ ಸಮೀಪದಲ್ಲಿದೆ.
- ಮಾಯಾಮಯ:** ಮಹಾರಾಜ, ಸ್ವಭಾವತಃ ಕೋಚಿಷ್ಠನಾದ ರೇಣುಕಾತ್ಯಜನು ಇಲ್ಲಿಗೆ ಬಂದಿದ್ದಾನೆಂದು ಉಹಳೆ.
- ರಾವಣ:** ಹಾಗಾದರೆ ನಮಗೆ ಇನ್ನೂ ಸಂತೋಷ.
(ತರೆಯಲ್ಲಿ)
- ಭೃಗುಶೈಷ್ಫೃ: ಶಂಕರನ ಬಾಲತಿಷ್ಟ; ಪರಶುಮಿನ ಅಗ್ನಿಗೆ ಸಮಸ್ತಕ್ರತೀಯರನ್ನು ಆಮುತಿಯಾಗಿ ಅರ್ಪಿಸಿದವ; ಅಂಥ ಪರಶುರಾಮ ಮುನಿಯು ಶಿವಧನುವನ್ನು ತಿರಸ್ಕರಿಸಿದವನ ಮೇಲೆ ಮನಿದು ಬರುತ್ತಿದ್ದಾನೆ. ಎಲ್ಲಿ ರಾವಣ? ತನ್ನ ಚಂದ್ರಹಾಸವನ್ನು ಹಿಡಿಯಲಿ.
- ಮಾಯಾಮಯ:** ಇದು ನಿಜ.
- ರಾವಣ:** ಕಂದಪರ್ವನ ಕಾರಣದಿಂದಾದ ಭುಜದ ತುರಿಕೆಯನ್ನು ಅವನು ಕಳೆಯುತ್ತಾನೆ.
- (ತರೆಯಿಂದ ಮತ್ತುದೇ ಮಾತು)
- ಮಾಯಾಮಯ:** ಸಮಾನವಾದ ಹಸ್ತಗಳ ಆಸ್ಥಾಲನದಿಂದ ಮುರಜದ ಮಂಜುಳ ನಾದವನ್ನು ಹೊರಡಿಸುತ್ತ ತನ್ನಾಗಮನವನ್ನು ಸುಂದರವಾದ ನಿನಾದ ದಿಂದ ಸೂಚಿಸುತ್ತ ಪರಶುರಾಮನು ಬರುತ್ತಿದ್ದಾನೆ.
(ಅನಂತರ ಬಾಣವನ್ನು ಶಿರಿಗಿಸುತ್ತ ಬಿಲ್ಲನ್ನು ಹಿಡಿದ ಭಾಗವ ಹಾಗೂ ಮಾತರರು ಪ್ರವೇಶಿಸುತ್ತಾರೆ)
- ಮಾತರ:** ಅಹಾ ಭೃಗುವಂಶಕ್ಕೆ ಸೇರಿದ ಮಹನೀಯನೇ ಇವನು! ಸ್ವಯಂ ಪರಬ್ರಹ್ಮನಾದ ಗಿರೀಶನೇ ಇವನ ಗುರು.
ಹಾಗೆಯೇ ಅಗಣಿತ ಸತ್ಯನಾರದಿಂದ ಭೀಷಣವೂ ರಮೇಶೀಯವೂ ಆದುದು ಮಹಾತ್ಮರ ಆಕೃತಿ. ಹಾಗೆಯೇ -
ಈ ಮುನಿವರನು ಸಾಧುವಾಗಿರುವಂತೆ ವೀರನೂ ಹೌದು; ಇವನ ಚರಿತೆ ಮುದಕರವಾದಂತೆ ಭಯಂಕರವೂ ಹೌದು. ಸರ್ವರಾಜನಿಂದೊಂದಿಗೊಳಿದ ಹಾಲ್ಡಲಂತೆ; ತೇಜೋಮಯನೂ ತಾಪದಾಯಕನೂ ಆದ ಮಾತಾರಂಡನಂತೆ.

(ಯೋಚಿಸಿ) ಸರಿ. ಹೀಗೆ ಮಾಡೋಣ. (ಪ್ರಕಾಶ) ಮೊಜ್ಞ ಭಾಗ್ವತರೆ, ಚ್ಯಾವನನೇ ಮೊದಲಾದವರ ವಚನ ಪರಂಪರೆಯ ಸಂಕೋಲೆಯನ್ನು ಮುರಿದೋಗೆ ಅದಕ್ಕೆ ವಿಪರೀತವಾದ ಕ್ರಮವನ್ನು ಅನುಸರಿಸುತ್ತಿದ್ದಿರಲ್ಲ. ಇದೇಕೆ?

ಜಾಮದಗ್ನಿ: (ಕೇಳಿಸಿಕೊಳ್ಳಬವನಂತೆ ನೆನಪಿಸಿಕೊಳ್ಳುತ್ತ) ಅಹಾ! ತಾಯಿ ಪಾರ್ವತಿಯ ನನ್ನ ಮೇಲೆ ತೋರಿದ ಅನುಗ್ರಹವು ದೊಡ್ಡದು -

ಚೆಲಕರ್ಮವು ಮುಗಿದಮೇಲೂ ತಾತನು ನಿರ್ವೇಧಿಸಿದರೂ ತಾಯಿ ರೇಣುಕೆಯ ಕೂದಲುಗಳನ್ನು ಬೆಳಿಯಲು ಬಿಟ್ಟಳು; ತಾಯಿ ಭವಾನಿಯು ಶಿವನನ್ನು ಧರವಿಟ್ಟು ಜಡೆಯನ್ನಾಗಿಸಿದಳು.

ಮಾತರ: ಮೊಜ್ಞ ಭಾಗ್ವತರೆ, (ಹಿಂದಿನ ಮಾತನ್ನೇ ಮತ್ತೆ ಹೇಳುತ್ತಾನೆ) ಮಹಾಬ್ರಾಹ್ಮಣ, ನೀನು ಹೇಳುವುದೇನು? ನೀನು ಏರವೃತತಚಯ್ಯ ಯನ್ನು ತಿಳಿದಿಲ್ಲ. ಯೋಗಮಾರ್ಗವನ್ನು ತಿಳಿಯದವನಿಗೆ ಅದು ಪ್ರಾಣ ಶ್ರಿಯಕರವಾಗಿದೆ; ಹೆಚ್ಚಿಹೆಚ್ಚಿಗೂ ಬ್ರಹ್ಮಾಂದಪ್ರದವಾಗಿದೆ. ನೋಡು -

ನಾನು ಬಿಲ್ದಿದ್ದೆಯನ್ನು ಕಲಿಯುವ ಸಮಯದಲ್ಲಿ ಷಟ್ಕಾಳಿನ ಅಸೂಯೆಯನ್ನು ಲೆಕ್ಕಿಸದೆ ಮಾತೆ ಪಾರ್ವತೀದೇವಿಯು ಕೆದರಿದ ಕೂದಲನ್ನು ಸರಿಪಡಿಸುತ್ತ ನೆತ್ತಿಗೆ ಮುತ್ತನ್ನು ಕೊಟ್ಟಳು. ಇಂದು ಆ ಗುರುವಿನ ಧನುಂಗಿ ರಾವಣನಿಂದ ಅಪಮಾನವಾಯಿತಂದು ತಿಳಿದೂ ಈ ಭಾಗ್ವತನು ಸಹಿಸಿದನೆಂದರೆ ಇದನ್ನು ಕೇಳಿದ ಗಣಗಳು ನಗುತ್ತಿರುವಾಗ ಶಿವನು ತಲೆಯನ್ನು ತಗ್ಗಿಸಲಿಕ್ಕಿಲ್ಲವೇ?

ಮಾತರ: ಶಿಷ್ಯನ ಮೇಲೆ ತಮಿರುವ ವಾತ್ಸಲ್ಯವನ್ನು ತಿಳಿದವನಾದುದರಿಂದ ಕೇಳಿದನಷ್ಟೇ? ಆಚಾರ್ಯರೇ ಪ್ರಮಾಣ.

(ಇವನು ಭಾಗ್ವತತ್ವಾಂಶಾದಿಯಾಗಿ ಹೇಳುವನು)

ರಾವಣ: ಸಾಧ್ಯಾ! ಸಾಧ್ಯಾ! ನೀನು ಚಂದ್ರತೇವಿರ ಶಿಷ್ಯನೆಂಬುದು ನಿಜ -

ಭಾಗ್ವತ, ತ್ರಿಲೋಕ ತಿಲಕನಾದ ನಿನಗೆ ಜನ್ಮಕೊಟ್ಟ ರೇಣುಕೆಯ ಮಾತ್ರ ಏರಮಾತೆಯೇನು? ಇಂದ್ರನ ಆಸೆಯ ಕುಂಭಸ್ಥಳವನ್ನು ಪ್ರಜಂಡ ವೇಗದಿಂದ ಖಂಡಿಸಿ ಮೇರದ ತೀಕ್ಷ್ಣಧಾರೆಯ ಚಂದ್ರಹಾಸವು ನನ್ನದೆಂಬುದನ್ನು ಗೋಸಲಿಲ್ಲವೇನು?

ಜಾಮದಗ್ನಿ: ಮುಲಸ್ತಮತ್ತ, ಯಮನ ಕೈನ್ಯಧಮೋಽವಾದ ಹಾಸವನ್ನು ವಿಘಲಗೊಳಿಸಿದ, ಶಂಕರನನ್ನು ಪ್ರಸನ್ನಗೊಳಿಸುವುದಕ್ಕಾಗಿ ತನ್ನ ಕಂಠಮಂಡಲವನ್ನು ತುಂಡರಿಸಿದ ಇದೇ ಚಂದ್ರಹಾಸವೇ ಆಕಸ್ಮಿಕವಾಗಿ ನನಗೆ ಏರವೃತವನ್ನು ಕೊಡುವಂಥದಲ್ಲವೇ?

- ರಾವಣ:** ಹೊದು. ಇದು ಸ್ವಭಾವತಃ ಕರಾಳವಾದುದು. ಇದರ ಪ್ರಭಾವದಿಂದಲೇ ಸ್ವರ್ಗ, ಮತ್ತು ಪಾತಾಲ ಲೋಕಗಳು ನನ್ನ ಪದತಲದಲ್ಲಿ ಹೊರಳಾಡುತ್ತಿವೆ.
- ಜಾಮದಗ್ನಿ:** ಲಂಕೇಶ್ವರ, ಚಂದ್ರಹಾಸವು ಈ ತೆರನಾದುದೆ?
- ಆದರೆ ಇದನ್ನು ಸೋಧಿದಾಗ ನನ್ನ ಅಥವಾ ಬೇರೆಯವರ ಕಂಠವು ಕತ್ತರಿಸಿ ಹೋಗಬಹುದೆಂಬ ಭಯದಿಂದ ನಡುಕವೇ ಹುಟ್ಟುತ್ತಿಲ್ಲವಲ್ಲ!
- ರಾವಣ:** ಭಾರ್ಗವ, ಹಾಗೆ ಹೇಳಬೇಡ. ನಡೆದುಹೋದ ಸಂಗತಿಗಳ ವಿಷಯದಲ್ಲಿ ಸಾಕ್ಷಿಗಳು ಇಲ್ಲವಾದರೆ ನಂಬುವುದು ಕಷ್ಟ -
ನಾನು ಇದೇ ಚಂದ್ರಹಾಸದಿಂದ ಕಂಠವೆಂಬ ತರುಸಮಾವಷನ್ನು ಕತ್ತರಿಸಿ ಹಾಕಿದೆ. ಆಗ 'ಚುಸ' ಎಂಬ ದನಿಯೊಂದಿಗೆ ಶಿರಗಳು ಕೆಳಗುರುಳಿದವು, ಮುಖ ಬಾಡಲಿಲ್ಲ; ಕಣ್ಣಗಳಲ್ಲಿ ನೀರು ಬರಲಿಲ್ಲ; ಗದ್ದದಕಬ್ಬಿ ಹೊರಡಲಿಲ್ಲ; ಹುಬ್ಬಿ ಹೊಂಕಲಿಲ್ಲ; ಇದಕ್ಕೆ ಭಗವಾನ್ ಶಂಕರನೇ ಸಾಕ್ಷಿ.
- ಜಾಮದಗ್ನಿ:** ಆತ್ಮಹತ್ಯೆಯ ಮಹಾಪಾಪ. ಅದನ್ನೇ ಆತ್ಮಪ್ರಶಂಸನೆಗೆ ಬಳಸುತ್ತಿರುವೆ. ನಿನ್ನ ವೇದಜ್ಞಾನ ಇಷ್ಟೇ ಏನು? ಕೇಳಿ -
ಅಸುಯಾರ್ಜಿತಿ ತೇ ಲೋಕ ಅಂಧೇನ ತಮಸಾವತಾಃ।
ತಾಂಸ್ತೇ ಮೃತ್ಯಾಭಿಗಳ್ಭಂತಿ ಯೇ ಕೇ ಚಾತ್ಮಹನೋ ಜನಾಃ॥
- ಯಾರು ಆತ್ಮಾತಿಗಳೇ ಅವರು ಅಸುಯಾರ್ ಎಂಬ ಗಾಥಾಂಧಕಾರದಿಂದ ತುಂಬಿದ ಲೋಕವನ್ನು ಸೇರುತ್ತಾರೆ.
- ರಾವಣ:** ಎಲಾ ಕ್ಷತ್ರಿಯಕ್ಕನೇಯ ಮಗನೆ, ಬ್ರಾಹ್ಮಣನಂತೆ ಧರ್ಮಜಿಜ್ಞಾಸೆ ಮಾಡುತ್ತ ತ್ರಿವೇದಿಯಾದ ನನ್ನನ್ನು ಹಂಗಿಸುತ್ತಿರುವೆಯಾ? ಅದಕ್ಕೆ ರಾಜಾರಾವಣನು ದಂಡವನ್ನು ವಿಧಿಸುತ್ತಾನೆ.
- ಜಾಮದಗ್ನಿ:** (ನಕ್ಕು) ಅಹಾ! ರಾಜನ ವರ್ಣಾಶ್ರಮಪ್ರಾವೀಣ್ಯವೇ! ನೀನು ನನಗೆ ಕಲಿಸುತ್ತಿರ್ಯೋ? -
- ಜನಸಾಮಾನ್ಯರ ಜಾತಿಯ ನಿರ್ಣಯ ತಾಯಿಯಿಂದಲಕ್ಕು ವೇದವನರಿತಿಹ ಮಹಿಳೆ ವರ್ಣವು ತಂದೆಯಿಂದ ಬಂಕು ಇದು ಧರ್ಮನಿರ್ಣಯ.
- ರಾವಣ:** ಹಾಗಾದರೆ ಹಾಗೆಯೇ ಆಗಲಿ.
- ಜಾಮದಗ್ನಿ:** ಉಲ್ಲೇಖ ಬೆಳಕಿಂದ ದಾವಾಗ್ನಿತೇಜವು ಕುಂದುವುದಿಲ್ಲ. ಆದ್ದರಿಂದ -
ಈ ಪರಶು ವಿಷ್ವಾಂಗಧರಹರನ ಕರಸ್ತರ್ವದಿಂದ ಪವಿತ್ರವಾದುದು; ಗಜಾಸುರನ ವಥಗಳಿಗೆ ವೈಘಾನಿಕಮುದ್ರೆಯನ್ನು ಕೊಟ್ಟ ಶಸ್ಗರು; ಇದರ ಹರಿತವಾದ ಧಾರೆಯಿಂದ ಹೊರಡುವ ಭೀಕರವಾದ ಬಿಂಶಿಯ ಕಿಡಿಗಳು ಸೋಕಿದರೆ ಸಾಕು ಚಂದ್ರಹಾಸಾದಿಗಳೆಲ್ಲ ಒಮ್ಮೆಗೇ ವಿಲಯ ಹೊಂದುತ್ತವೆ.

- ರಾವಣ:** (ನಪ್ಪ) ಇದು ನನ್ನ ಚಂದ್ರಹಾಸವನ್ನು ನಾಶಪಡಿಸುವ ಕುತಾರಪೋ? ಇದನ್ನು ಶಿವನು ನಿನಗೆ ಕೊಟ್ಟಿದ್ದು ‘ವಿಂಡ’ ಎಂಬ ಅಮಂಗಲಕರವಾದ ಹೆಸರಿದ್ದುದಕ್ಕೆ ಇದು ತಪಸ್ಸು ಮಾಡುವಾಗ ಸಮಿಧೆ, ಕಟ್ಟಿಗೆಗಳನ್ನು ತರುವುದಕ್ಕೆ ಉಪಯುಕ್ತವಾದ ಸಾಧನ.
- ಜಾಮದಗ್ನ್ಯ:** ನೀನು ಹೇಳಿದ್ದು ನಿಜ ರಾವಣ. ಭಗವಾನ್ ಭವಾನೀಶಂಕರನಿಂದ ದತ್ತವಾದ ಪರಶುವು ತಪಸ್ಸು ಮಾಡುವಾಗ ಸಮಿತ್ತು ಕಟ್ಟಿಗೆಗಳನ್ನು ತರುವ ಸಾಧನ. ಹಾಗೆಯೇ ಕೊಪಗೊಂಡಾಗ ಪ್ರಚಂಡ ಮಂಡರನ್ನು ದಂಡಿಸುವ ಸಾಧನವೂ ಹೌದು.
- ರಾವಣ:** ಭಾಗವ, ಅದು ವಿಂಡಪರಶುವಿನ ಕರದಲ್ಲಿದ್ದಾಗ ಹಾಗಿತ್ತು. ಆಧೇಯಕ್ಕೆ ಗುಣ ಬರುವುದು ಆಧಾರದಿಂದ. ಮುತ್ತಿನಚಿಪ್ಪಿನಲ್ಲಿ ಬಿದ್ದ ನೀರು ಮುತ್ತಾಗುತ್ತದೆ.
- ಜಾಮದಗ್ನ್ಯ:** ರಾಕ್ಷಸರಾಜ, ಅದು ಸಾರ್ವತ್ರಿಕವಲ್ಲ. ನೀರಿನಲ್ಲಿ ಕಾಣುವ ಸೂರ್ಯ ಬಿಂಬವನ್ನು ಕೂಡ ನೋಡುವುದು ಕಷ್ಟ. ಪರಶುರಾಮನ ಕ್ಯೇಸೇರಿದ್ದರೂ ಶಂಕರನ ಪರಶುವು ದುರ್ವಿವಾರವೇ ಆಗಿದೆ.
- ರಾವಣ:** ಅದು ನಿಜವೆಂದೇ ಕಾಣುತ್ತದೆ. ಅದು ದುರ್ವಿವಾರವಲ್ಲಿದ್ದರೆ ರೇಣುಕಯ ತಲೆಯನ್ನು ಕಡಿಯುವಾಗ ಸ್ವಜ್ಞಂದವಾಗಿರುತ್ತಿರಲಿಲ್ಲ. ಅಯ್ಯಾ ಬ್ರಹ್ಮಬಂಧು -
- ಪಾರ್ವತೀದೇವಿಯ ವಿಲಾಸಮುಕುರವಾಗಿದ್ದ, ಗಜಾಮರನ ಶಿರೋಮರೀಯನ್ನು ಖಂಡರಿಸಿದ ಪರಶು ರೇಣುಕಯ ನೆತ್ತರಿನಿಂದ ಲಿಪ್ತವಾದುದನ್ನು ಕಂಡಾಗ ಅದರ ಅವಸ್ಥೆಯನ್ನು ಕಂಡು ಎಂಥವನಿಗಾದರೂ ಕರುಣೆ ಮಟ್ಟಲಿಕ್ಕಿಲ್ಲವೇ?
- (ಯೋಚಿಸಿ) ಅಯ್ಯಾ ನೀಲಲೋಹಿತ ಶಿಷ್ಯ, ಹೆತ್ತಾಯಿಯಲ್ಲಿಯೂ ಪರಾಕ್ರಮವನ್ನು ಮೇರೆದ ನಿನ್ನ ಕ್ಷತ್ರಿಯಧರ್ಮವು ವಿನೋಽನವಾದುದೇ ಸರಿ. ಹಾಗಿದ್ದರೂ ಜನರು ನಿನ್ನನ್ನು ಗೌರವಿಸುತ್ತಾರೆ. ಲೋಕದ ಆಚರಣೆಯು ಸ್ವತಂತ್ರವಾದುದು ಅಥವಾ ಮಹಾಪರುಷರ ಸೇವೆಯನ್ನು ಮಾಡಿದರೆ ದುಷ್ಪಿಗೂ ಬೇಕಾದ್ದು ಸಿಕ್ಕುತ್ತದೆಯೆನಿಸುತ್ತದೆ. ಯಾಕೆಂದರೆ -
- ದೇವತೆಗಳು ಚಂದ್ರಪೋಳಿಯ ಪಾದಗಳಿಗೆ ಮಣಿಯತ್ತಾರೆ; ಅಂಥ ಶಿವ ನಿನಗೆ ಗುರು. ಹಾಗಲ್ಲಿದ್ದರೆ, ಮಾತೃಹತ್ಯಾಪಾತಕಿಯಾದ ನಿನಗೆ ಬ್ರಹ್ಮವಚಸ್ಸಿಗಳ ಸಮೀಪದಲ್ಲಿ ಸಾಫನವಿರುತ್ತಿತ್ತೆ?
- ಅಲ್ಲದೆ -
- ಧನುಂಬಿದ್ವಾಗ್ಯರು ತ್ರಿಮುರಹರ ಶಿವ ನಿನ್ನ ಆಚಾರ್ಯ; ನಿನ್ನೊಂದಿಗೆ ಸ್ವಧರ್ಮಸೀಕಾರಿ ಕೀರ್ತಿ; ಕಸ್ತದ ಭಯಕ್ಕಂಜಿದ ಸಮುದ್ರ ಬಿಟ್ಟು ಕೊಟ್ಟಿ ನೆಲ ನಿನ್ನ ಸದನಭೂಮಿ; ಇದನ್ನೆಲ್ಲ ಗೆದ್ದುದು ನಿನ್ನ ಪರಾಕ್ರಮ; ಅದರಿಂದೇನು?

ರೇಣುಕೆಯ ಕಂಠವನ್ನು ಕತ್ತರಿಸಿದ್ದ ನಿನ್ನ ಹೊಡಲಿ; ನಾಚಿದ ಚಂದ್ರಹಾಸ ಕೇಳುತ್ತಿದೆ ಸ್ವಧೈರುನ್ನ ಹೇಗೆ ಹೊಡಲಿ?

ಜಾಮದಗ್ನ್ಯಃ ಸ್ವಭಾವತಃ ಅಡೆತಡಯಿಲ್ಲದ ಭಾಗವನ ಬಗಗೆ ತಿಳಿದಿಲ್ಲವೆನ್ನಲು ನಾಚಿಕೆಯಾಗುವುದಿಲ್ಲವೇ? -

ರೇವಾನದಿಯ ಒಡಲನಲ್ಲಿ ಹಲವು ಹೆಂಗಳೆಯರು ತಮ್ಮ ಹಸ್ತಯಂತ್ರದಿಂದ ಜಿಮ್ಮೆಟಿರುವ ನೀರಬಳ್ಳಿಯೋದನೆ ಅಬವಾದುತ್ತಿದ್ದ ಕಾರ್ತವೀರ್ಯ ಮಾಡಿದ್ದು ನೆನಬಿದೆಯಿ? ಆ ತೋಳಿಗಳನ್ನು ಕದನದಲ್ಲಿ ಹೊಡಲಿಯ ವೇಗದಿಂದ ಕತ್ತರಿಸಿದವನು ರಾಮನೆಂಬ ಗಾಳಿಸುಬ್ಧಿಯೂ ರಾವಣ, ನಿನ್ನ ಕಿವಿಗಳಿಗೆ ಮುಕ್ಕೆಲ್ಲವೇ?

ಪ್ರತಿಹಾರಿ: (ಸ್ವರ್ಗತ) ಹೀಗೋ! ಇವನು ರಾಕ್ಷಸರಿಗೂ ರಾಕ್ಷಸನಾಗಿ ಕಾಣುತ್ತಾನೆ. ಮನುಷ್ಯನಿಂದ ರಾವಣನು ಸೋತನೆಂಬುದು ಸುಭಾಷಿತ ಮಾತ್ರ, ಅವನು ಯಂತ್ರಿಕರುತ್ತಾದ ಜಮದಗ್ನಿಯನ್ನು ಕೊಂಡುದರಿಂದ ಯುದ್ಧ ಮಾಡಬೇಕಾಯಿತು. ಅದಕ್ಕೆ ವ್ಯಧಿವಾದ ದೋಷಾರೋಪಣ ಬೇಡ. (ಯೋಚಿಸಿ) ಶಸದಿಂದ ನಿಗ್ರಹಿಸಬೇಕಾದಾಗ ಸಮಾಧಾನದ ಮಾತ್ರಗಳಿಂದ ಪ್ರಯೋಜನವಿಲ್ಲ. (ಕೈಯೆತ್ತಿ) ಭಾಗವ, ಭಾಗವ, ಒಂದೇಸಮನೆ ಬಡಬಡಿಸಬೇಡ. ನಿಶಾಚರಪತಿಯಾದ ರಾವಣನು ನಿರಾಯುಧರ ಮೇಲೆ ಕೈಯೆತ್ತುವುದಿಲ್ಲ. ನಿನ್ನ ವೀರಪ್ರತಿದ ಉತ್ಕಷ್ಟವು ನಿರ್ವಿಘ್ನವಾಗಿದೆಯಾದರೆ -

ಸಹಜಭಯಂಕರವಾದ ಶಿವನ ಪರಶು ಅಥವಾ ಗರುಡವಾಹನ ವಿಘ್ನವಿನ ಉನ್ನತ ಧನು ಯಾವುದನ್ನು ಬೇಕಾದರೂ ಮೇಲೆತ್ತು. ಯಾಕೆಂದರೆ ನನ್ನ ಕೈ ಚಂದ್ರಹಾಸವನ್ನು ಹಿಡಿಯಲು ಹಾತೋರೆಯಿತ್ತಿದೆ.

ಜಾಮದಗ್ನ್ಯಃ ಏನು? ರಾಮನಾದ ನನ್ನಲ್ಲಿಯೂ ಈ ಮಾತನಾಡುತ್ತೀಯಾ? ವಡವಾಗ್ನಿಗೆ ಸಮುದ್ರ ಜಲವನ್ನು ಕುಡಿಯಲು ಹೇಳಬೇಕೇ?

ಕೈಲಾಸ ಪರ್ವತದ ತಪ್ಪಲಿನಲ್ಲಿ ಮತ್ತು ಶಿಷ್ಪರ ನಡುವೆ ಯುದ್ಧ ನಡೆದಿತ್ತು. ಸುರರೂದನೆ ಸ್ವತಃ ಹರನೇ ಸೋಡಲಿಕ್ಕೆ ಬಂದಿದ್ದು; ಮಧ್ಯಾತ್ರಿಕೆ ವಹಿಸಿದ್ದು. ಆಗ ಗಣಸೇನೆಯೋಡನೆ ಗಣನಾಥ ಕಾರ್ತಿಕೇಯರಿಭೂರನ್ನೂ ಗೆದ್ದವನು ನಾನು. ನನ್ನಲ್ಲಿ ದಶಕಂತ ನಿಸ್ನಂಧವರೆಲ್ಲ ಕುಂತಗತಿಯಾಗುವುದು ನಿಶ್ಚಯ.

ರಾವಣ: (ನಷ್ಟ) ಗುರುವಿಗೆ ಹೊಡಬೇಕಾದ ದಕ್ಷಿಣೆಯನ್ನು ಗುರುಮತ್ತನಿಗೆ ಕೊಟ್ಟಿ ಗುರುವನ್ನು ಕಂಡಂತೆಯೇ ಗುರುಮತ್ತನನ್ನು ಕಾಣಬೇಕಿಂಬುದನ್ನು ಆಚರಿಸಿದೆ!

ಜಾಮದಗ್ನ್ಯಃ ನಿನ್ನಂತೆ ಎಲ್ಲರೂ ವೇದಾರ್ಥಮಾರ್ಗದಲ್ಲಿ ನಿಪೂರಲ್ಲ. ಯಾಕೆಂದರೆ ಗುರುವಿನಂತೆ ಗುರುಮತ್ತನನ್ನು ಕಂಡವನು ನೀನು. ನಾವು ಶಾಸ್ತ್ರ ದೃಷ್ಟಿಯಳಿವರಲ್ಲ. ಅದಕಾಗಿ ಹೇಳುತ್ತೇನೆ -

ನಲಕೂಬರನಿಗೆ ನೀನು ತಂದೆಯಂತೆ ವಂಡ್ಯ ರಂಭೇ ಕುಬೇರನಂತೆ ನಿನಗೂ ಸೊಸೆ; ಮುಂದಿನ ಮಾತು ಹೃದಯದಿಂದ ಕಂಠಕ್ಕೆ ಬರುವುದಿಲ್ಲ; ಇದರಲ್ಲಿ ದೋಷವೇನಾದರೂ ಇದ್ದರೆ ರುದ್ರ ದೇವನನ್ನು ನನೆಯುತ್ತೇನೆ.

ರಾವಣ: ಪರಾಕ್ರಮಿಯಾದವನ ಮೇಲೆ ಏನೇನೋ ಅಪವಾಹಗಳಿರುತ್ತವೆ -

ಗಣೇಶನು ಯುದ್ಧಕ್ಕೆ ಸನ್ಯಾಸಾದಾಗ ನಂದಿಗೆ ಆನಂದವನ್ನಿಂದ ಚಂದ್ರಶೇಖರನಿಗೆ ನೀನು ಶ್ರಿಯನೆಂಬ ಕಾರಣದಿಂದ ಕಾರ್ತಿಕೇಯನು ನಿನ್ನನ್ನು ಬಿಟ್ಟು, ಅದು ನಿನಗೆ ತಿಳಿಯಲ್ಲ. ಸ್ವಂದನನ್ನು ಗೆದ್ದನೆಂದು ತಿಳಿದೆ. ಅಲ್ಲವೇ?

ಜಾಮದಗ್ನಿ: ನೀರು ಹೊಗದ ಸ್ಥಳವಿಲ್ಲ; ದುಷ್ಪಿಂಗ ಹುಳುಕಿಲ್ಲದ್ದ ಕಾಳುವುದಿಲ್ಲ. ಹಾಗಾಗಿ ನೀನು ಭಾಗ್ಯವನ ಮಾತನ್ನೂ ವಿಮರ್ಶಿಸುತ್ತಿರುವೆ. ನೋಡು ನೋಡು -

ಶಿವನೇ ತಂದೆ; ಗಿರಿಜಯೇ ತಾಯಿ. ಆದರೇನು? ಯುದ್ಧದಲ್ಲಿ ಸ್ವಂದ ಬೆನ್ನು ತೋರಿದ. ಅದಕ್ಕೆ ಸಾಕ್ಷಿ ಅವನ ನವಿಲು. ಬಾಣಸಮಾಹಗಳಿಂದ ತುಂಡಾದ ಚಂದ್ರಿಕೆಗಳಳ್ಳಿ ಗರಿಗಳು ಕಾಳುತ್ತವೆ.

ರಾವಣ: ಬುದ್ಧಿಯಳ್ಳವರು ಯಾರೂ ಕಣ್ಣಿಗೆ ಕಾಳುವುದನ್ನು ಬಿಟ್ಟು ಅದರ ಬಗೆಗೆ ಉಂಟಿಸುತ್ತಿರುವುದಿಲ್ಲ. ಆದ್ದರಿಂದಲೇ ಮತ್ತೆ ಮತ್ತೆ ಅದನ್ನೇ ಹೇಳುತ್ತಿರುವೆ.

ಜಾಮದಗ್ನಿ: ರಾಕ್ಷಸರಾಜ, ಅಪಕಾರಿಯಾದರೂ ನನಗೆ ನೆನಪಿಸುವ ಮೂಲಕ ಉಪಕಾರವನ್ನೇ ಮಾಡಿದೆ -

ದರ್ಜದಿಂದ ನನ್ನನ್ನು ಅವಗಣಿಸಿ ಶಿವಧನುವನ್ನು ಧಿಕ್ಷರಿಸಿದೆ; ಸ್ವರ್ಗದ ವಂದಿಗಳಿಗೆ ಅಸೂಯೆಯನ್ನು ಹುಟ್ಟಿಸಿದ ಬಲಿಪೂರ್ವಾದ ನಿನ್ನ ಕರಗಳನ್ನು ತೋರಿಸು. ಕಡಗವನ್ನು ತೋರಿಸುವ ನಿನ್ನ ಕರಗಳನ್ನು ಈ ರಾಮ ಕತ್ತರಿಸಿ ಹಾಕುತ್ತಾನೆ. ಕೋಪದಿಂದ ಕಳಿಗುಂದಿದ ದೇವಿಯ ಮುಖಿಚಂದ್ರವು ಕಳಿಗಟ್ಟಿರುವೆಂತೆ ಮಾಡುತ್ತಾನೆ.

ಅಧವಾ ಒಬ್ಬನು ಅಪರಾಧವೆಸಗಿದರೆ ಅದಕ್ಕೆ ಸಹಕರಿಸಿದವರೆಲ್ಲ ಅಪರಾಧಿಗಳಾಗುತ್ತಾರೆ -

ಲೀಲೆಯಿಂದ ಚಂದ್ರಶೇಖರನ ಗಿರಿಯನ್ನೆತ್ತಿದ, ಯುದ್ಧದಲ್ಲಿ ಚಂದ್ರಹಾಸವನ್ನು ಧರಿಸ ಬಯಸಿದ, ರಂಭೇಯನ್ನೆಟಿದಾಗ ಜೋಡಿಕಮಲಗಳಿಂತೆ ಕಂಡ, ಆ ತೋಳುಗಳ ತುದಿಗಳನ್ನು ಕುತಾರದಿಂದ ಕತ್ತರಿಸಿದಾಗ, ಇಲ್ಲಿ ನಾಲಮಾತ್ರಪುಳಿದ ಹೂವುಗಳನ್ನು ಸ್ವರ್ಗದಲ್ಲಿ ಮೋಣಿಸಲಿ.

- ರಾವಣ:** ನಿನ್ನಂಥ ಶಿಷ್ಟನನ್ನು ಪಡೆದ ಶಿವನು ಸನಾಥನಾದ; ಪಾರ್ವತಿಯೇವಿಯು ಸಹ ಅವಶ್ಯಕನಿಂದ ತಗ್ಗಿಸಿದ ತಲೆಯನ್ನು ಮೇಲೆತ್ತುತ್ತಾಳೆ. (ವಿಚಾರಿಸಿ)
- ಇಂದ್ರನನ್ನು ಸರೆಹಿಡಿದ ಮಹ್ಯಕವನ್ನು ಸೆಳಿದಿರುವ ನನ್ನ ಮೊದಲ್ಲಿ ಮೂಡಿರುವುದು ಅಪ್ರಯಾಸ; ಬತ್ತಳಿಕೆ ಬಿಲ್ಲು ಹೊಡಲಿ ನಾರುಡ ಜಪಸರಗಳನ್ನು ಧರಿಸುವ ಮುನಿಪರ ಭಾಗವನು ನನಗೆ ಎದುರಾಳಿ!
- ಜಾಮದಗ್ನ್ಯ:** ಬಲಿಯ ಹೆಂಡಿರಿಂದ ಪರಾಕ್ರಮ ಪರಿಕ್ಷೇಗೊಳಗಾದವನು ನನ್ನನ್ನು ವಟುವೆಂದು ಹೀಗಳಿಯುವುದು ಬಲುಚಂದ! - ದಶಮುಖ, ನಿನಗೆ ಸುತಲದ ಯಾತ್ರೆಯ ನೆನಪಿದೆಯೇ? ಬಲಿಯ ಅರಮನೆಯಲ್ಲಿ ಸ್ವೇದಿಗಂಗಳ ಬೆಲುವಿನ ನಗೆಬೀರುವ ಹೆಂಗಳು ಕರರಂಗಸ್ಥಳದಲ್ಲಿ ವಕ್ತವಾದ್ಯದ ಚತುರಿಚತ್ತದ ಲಯಕ್ಕನುಸಾರವಾಗಿ ಕುಣಿಸಿದ್ದು?
- ರಾವಣ:** ಎಲ್ಲ ನೆನಪಿದೆ. ಕರುಣೆಯಿಂದ ಕಾಪಾಡಬೇಕಾದ ಹೆಂಗಳಿಯರ ವಿಷಯದಲ್ಲಿ ರಾವಣನು ಪರಶುರಾಮನಂತೆ ಪೌರುಷವನ್ನು ಮೆರೆಯುವವನಲ್ಲ.
- ಜಾಮದಗ್ನ್ಯ:** ಈ ಭಾಗವನು ರಾವಣನಂತೆ ಪಶುಗಳಿದುರಿನಲ್ಲಿಯೂ ಪೌರುಷ ಹೀನನಲ್ಲ. ನಿನ್ನನ್ನೇ ಕೇಳುತ್ತೇನೆ -
- ಇಂದ್ರಮತ್ತನಾದ ವಾನರವಾಲೀಯು ನಿನ್ನನ್ನು ತನ್ನ ಕಂಕುಳಗುಹೆಯಲ್ಲಿಟ್ಟುಕೊಂಡು ಪ್ರತಿಯೋಂದು ಸಮುದ್ರದಲ್ಲಿಯೂ ಮುಳುಕುಹಾಕಿ ಸಂಧ್ಯಾವಿಧಿಯನ್ನು ಮಾರ್ಪಣಿಸಿದ. ರಾವಣ, ಆ ಹೊತ್ತಿನಲ್ಲಿ ಅವನ ಬಾಹುಯಂತ್ರದಲ್ಲಿ ಸಿಲುಕಿದ ನಿನಗೆ ಉಸಿರಾಡಲೂ ಕಷಪಾಗಿ ನಿನ್ನ ಮುಖಿವೆಂಬ ಕಾಡು ಬಾಡಿಹೋಗಿ ಗೋಳಾದುತ್ತಿದ್ದೆಯಲ್ಲವೇ?
- ರಾವಣ:** (ಕ್ಷೋಧದಿಂದ ನಕ್ಕು) ಅವಿವೇಕಿಗಳು ಕೇಳಿದ್ದೆಲ್ಲ ನಿಜವೆಂದು ತಿಳಿಯುತ್ತಾರೆಯೇ ಹೊರತು ವಿವೇಕಿಗಳಲ್ಲ. ನೋಡು, ನೋಡು -
- ಶಿವನ ಅರ್ಥವು ಹೆಣ್ಣು, ಇನ್ನಾರ್ಥವು ಗಂಡು ಎಂದು ತಿಳಿದು ಅವನ ಧನುವಿನ ಬಗೆಗೆ ತಿರಸ್ಕಾರ ಮೂಡಿತು; ಮೂರುತೋಕವನ್ನೂ ಗೆದ್ದ ಏರ ಈ ದಶಕಂಧರ; ಅಂಥವನಿಗೆ ವಟುವಿನಲ್ಲಿಯೋ ಮರ್ಕಟನಲ್ಲಿಯೋ ಆಸಕ್ತಿಯಿರುವುದುಂಟಿ?
- ಜಾಮದಗ್ನ್ಯ:** ಅಯ್ಯಾ ರಾವಣ, ಅದು ಹೇಗೇ ಇದ್ದರೂ ಈ ಭಾಗವನು ಅಂಥ ಏರರತ್ನಗಳ ಮಟ್ಟಿನ ಬಗೆಗೆ ಅಸಹ್ಯ ಪಡಲಾರ -

ಲೋಕೋತ್ಸರ ಚರಿತೆಯಿಂದ ಪುರುಷನಿಗೆ ಪ್ರತಿಷ್ಠೆ ಬರುತ್ತದ್ದಲ್ಲದೆ ಕುಲದ ಕಾರಣದಿಂದ ಉನ್ನತಿಕೆ ಬರಲಾರದು. ಕಲಶದಿಂದ ಜನಿಸಿ ಬಂದ ಅಗಸ್ಟ್ ಮುನಿಪತಿ ಸಾಗರವನ್ನು ಕುಡಿದ ಲೀಲೆಯಿಂದ ಕೇರ್ತಿ ಪಡೆದ.

ರಾವಣ: ಎಲಾ ಕಟ್ಟಬಾಯಭಟ್ಟ, ದುಷ್ಪಮುನಿಯೆ, ಶ್ರೀವಾಚಾರ್ಯ ವಿಡಂಬಕನೆ, ರೇಣುಕಯ ಶಿರಸ್ಸನ್ನು ಶಸ್ತ್ರಧಾರೆಗೆ ಅತಿಧಿಯನ್ನಾಗಿಸಿದವನೆ, ಮೂರಧಾಭಿಷಿಕ್ತರಾಜರ ನೆತ್ತರಿನಿಂದ ವಿಶ್ವತಪರಣವನ್ನು ಕೊಟ್ಟವನೆ, ಕೃತಿಯ ಹೆಂಗಳ ಗಭರಪಾತಕೆ ಕಾರಣನಾದ ಪಾತಕೆಯೇ, ಇದೋ ಈ ದಾನನನ ಭುಜಮಂಡಲಗಳ ಸಾಮರ್ಥ್ಯವನ್ನು ತೋರುತ್ತೇನೆ -

ರೇಣುಕಯ ರಿಪವಾದ ನಿನ್ನ ಕಂಠವನ್ನು ಕಮಲನಾಳದ ಹಾಗೆ ಕತ್ತರಿಸಿ ಬಳಿಕ ಈ ಚಂದ್ರಹಾಸ ಕರವಾಲವು ಮತ್ತೆ ಪ್ರಾಯಿಕ್ಕಿತವನ್ನು ಮಾಡಿಕೊಳ್ಳುತ್ತದೆ.

ಅಧ್ಯಾತ್ಮ -

ಏರಾವತದ ಕುಂಭಸ್ಕಳದ ಮೇಲೆ ಸೂರಾರು ಹೊಡೆತಗಳ ಲಿಖಿಯಿಂದ ವಿಜಯಪ್ರಶ್ನಿಯನ್ನು ಬರದ ಚಂದ್ರಹಾಸವಲ್ಲಿ? ಶಸ್ತ್ರವನ್ನು ಹಿಡಿದ ತುಳ್ಳಬ್ರಾಹ್ಮಣನಾದ ನೀನಲ್ಲಿ? ನಿನ್ನ ಎಡಗಿಂಡಿಕಿರುಬೇರಳನಿಂದ ಹೊರಬಂದ ಉಗುರುತುದಿಯಿಂದ ವೇದಘೋಷವನ್ನು ಮಾಡುತ್ತಿರುವ ನಿನ್ನ ತಲೆಯನ್ನು ಕುತ್ತಿಗೆಯಿಂದ ಎತ್ತಿಬಿಟ್ಟೇನು.

ಜಾಮದಗ್ನ್ಯ: ಎಲಾ ಮನರುತ್ತಿಕಾರಿ, ದುರಾಚಾರಿ, ನೀಜನಿಶಾಚರ, ಬ್ರಹ್ಮಕುಲಕಲಂಕ, ಪಾತಕರಸಿಕ, ಸುಬೇರವ್ಯೇರಿ, ರಂಭಯನ್ನಪ್ಪಲು ಬಯಸಿದವನೆ, ಪಾವತಿಯ ಪ್ರಥಾಮ ಪರಿಹಾರಿಯೆ, ನಿನ್ನ ಭುಜಮಂಡಲದ ಸಾಮರ್ಥ್ಯಸಾರವನ್ನು ತೋರಿಸು.

ರಾವಣ: (ನಕ್ಕು) ತನ್ನ ಪರಾಕ್ರಮದ ಅಳತೆಯಿಂದಲೇ ಭಾಗ್ಯವನು ರಾವಣನ ಪರಾಕ್ರಮವನ್ನೂ ಅಳಿಯತ್ತಿದ್ದಾನೆ. (ನೇಪಣ್ಡುದತ್ತ ನೋಡಿ) ಪುಷ್ಟಕ, ಈ ಕಡೆ ಬಾ.

ಪುಷ್ಟಕ: ಇದೋ ಬಂದಿದ್ದೇನೆ.

ರಾವಣ: ಮೇಲೇರುತ್ತೇನೆ. (ಹತ್ತಿಳಿಯುವುದನ್ನು ಅಭಿನಯಿಸುವನು) ಅಹಾ, ವೀರಪ್ರತಿದಿನ ರೂಢಿಯನ್ನು ಸ್ವಲ್ಪ ಮುರಿದಂತಾಯಿತು.

ಜಾಮದಗ್ನ್ಯ: ನಾನು ಪಾದಚಾರಿಯಾದರೇನು ರಾವಣ ಏರಿ ಪುಷ್ಟಕದಲ್ಲಿ ಕುಳಿತು ಕಾದು ನೀ ರಣ ಕೆಳಗೆ ಬೀಳ್ಳ ಮೇಲಕೆಳ್ಳ ಬಾಣಜಾತವ ನೋಡಲಮರ ಸತಿಯರೆಲ್ಲ ಸಮರಚೋದ್ಯವ

ರಾವಣ: ಇದು ನಿನಗೆ ಅಭ್ಯಾಸವಿಲ್ಲದ ಸಮರ. ಅದಕ್ಕಾಗಿ ಅನುಕಂಪೆ.

- ಜಾಮದಗ್ನಿ:** ಶಂಕರನ ಅನುಕಂಪೆಯನ್ನು ಅಪೇಕ್ಷಿಸದವನು ನಾನು. ನನ್ನ ಮೇಲೆ ಅನುಕಂಪೆಯನ್ನು ತೋರುವೆಯಾ? ನಿನ್ನ ಮಂದಬುದ್ಧಿಯನ್ನು ಕಂಡರೆ ಕರುಹೆಯುಕ್ಕಿತ್ತಿದೆ. ಮತ್ತೆ ಹೇಳುತ್ತೇನೆ ಹೇಳು -
- ಅಭಾಸಕ್ಕೆ ತಕ್ಷಂತೆ ನಿನ್ನಂಥವರ ಬಾಣಗಳು ಚಲಿಸುತ್ತವೆ.
ಶಂಕರಿಷ್ಟನ ಶರಗಳು ಎಲ್ಲ ದಿಕ್ಕಾಗಲ್ಲಿಯೂ ಶ್ರಮಿಸುತ್ತವೆ.
- ರಾವಣ:** ಹಾಗಾದರೆ ಭಗವಾನ್ ಶಂಕರನೇ ನಿನ್ನನ್ನು ಕಾಪಾಡಲಿ.
(ಶಿಷ್ಯರೊಂದಿಗೆ ಮಲಸ್ತ್ರ್ಯ ಯಚೀಕ ಮತ್ತು ಭೃಂಗಿರಿಂಗಳ ಪ್ರವೇಶ)
- ಶಿಷ್ಯ:** (ಮುಂದೆ ತೋರಿಸಿ ಆಶ್ಚರ್ಯದಿಂದ) ಇದೇನು? ಆಕಾಶದಲ್ಲಿ ವಿಮಾನಗಳ ಸಾಲು ವೇಗವಾಗಿ ದೂರದೂರ ಓಡುತ್ತಿದೆಯಲ್ಲ! ಇಡಿಯಾಗಿ ಎದ್ದು ಬೆಂಕಿಯ ಜ್ಞಾಲೆಗಳ ರಾಶಿಯಿಂದ ವಿಚಿತ್ರವಾದ ಬೆಳೆಹು ಚಿಮ್ಮಿ ತತ್ವಾಲದಲ್ಲಿ ತಾಪ ಹುಟ್ಟಿ ಹೊಳಪು ಹೆಚ್ಚಿದ ಪತಾಕೆಯ ದಂಡಗಳಿವೆ; ಯಂತೇಚ್ಚವಾಗಿ ಭೀಷಣವಾದ ಜ್ಞಾಲೆಗಳು ಬೀಳುತ್ತಿವೆ; ಅವು ತಾಕಿದಾಗ ಮತ್ತಿಷ್ಟು ಹೊಳೆಯಿತ್ತವೆ; ಅಗ್ನಿರಾಶಿಯ ಮಧ್ಯದಲ್ಲಿ ಸಿಲುಕಿರುವ ಧ್ವಜಪಟಲಗಳು ವಿಸ್ತರಿಸುತ್ತಿವೆ; ಅತ್ಯಂತ ತಾಪವಿದ್ದರೂ ಬಾದದ ಆರ್ದ್ರಕಂಪಮಲದಂತೆ ಹಾಗೂ ಉರಿದು ಹೋಗದ ಬಂಗಾರದ ರಕ್ತಕರುಲಗಳಿಂದ ವಿಮಾನಗಳು ಶೋಭಿಸುತ್ತಿವೆ.
- ಯಚೀಕ:** ವಿಮಾನಗಳ ಅಂಗಣಕ್ಕೆ ಮಣಿಚಿಕಿತ್ವಾದ ಮುಖ್ಯಗೆ; ಅದರ ನಡುವೆ ರತ್ನಾಲಿಕಿತವಾದ ಕಿಂತಿ; ಅಲ್ಲಿ ಕುತ್ತಿಗೆಯ ಪರ್ಗಾ ಕಾಣಬಹುದಾದ ಹಂಗಳಿಯರು; ಅವರು ಭಯಚಿಕಿತ್ವಾದ ನೋಟಗಳನ್ನು ಬೀರುತ್ತಿದ್ದಾರೆ. ಯಾಕಿಂದರೆ ಬಾನೆಲ್ಲಪೂ ಏಂಚಿನಿಂದ ತುಂಬಿಹೋಗಿರುವಂತೆ ಭಾಸವಾಗುತ್ತಿದೆ. ಆದ್ದರಿಂದ ರಾಮ ರಾವಣರಿಂದ ಅಗ್ನಿವರ್ಷವನ್ನು ಕರೆಯುವ ದಿವ್ಯವಾದ ಆಗ್ನೇಯಾಸ್ತ್ರಗಳನ್ನು ಪ್ರಯೋಗಿಸಿದ್ದಾರೆಂಬುದನ್ನು ಬಿಟ್ಟೆ ಬೇರೇನಿದೆ?
- ಮಲಸ್ತ್ರ್ಯ:** (ವಿಶೇಷವಾಗಿ ಗಮನಿಸಿ) ಮತ್ತು, ನಿನ್ನ ತರ್ಕವು ಸರಿಯಾಗಿದೆ -
- ಇಲ್ಲಿ ಹನೆನ್ನಂದು ಧನುಸ್ತ್ರ್ಯಗಳ ಲೇಂಕಾರ ಹೇಳುತ್ತಿದೆ - ಒಂದೆಡೆಗೆ ಒಂದು; ಮತ್ತೊಂದೆಡೆಗೆ ಹತ್ತು, ಇವನು ಪರಶುರಾಮ; ಅವನು ರಾವಣ. ಒಬ್ಬನ ಕೈಗೆ ಎಳೆಯ ದಭೇಗಗಳು ಶ್ರಿಯ; ಮತ್ತೊಬ್ಬನ ಕೈಗಳಿಗೆ ಅವರವಧುಗಳ ಕೇಳರಾಶಿಯು ಶ್ರಿಯ. ಅವರು ಯುದ್ಧಕ್ಕೆ ಸಿದ್ಧರಾಗಿದ್ದಾರೆ.
- ಶಿಷ್ಯ:** (ಒಂದೆಡೆ ನೋಡಿ) ನೋಡಿ, ನೋಡಿ. ಈ ಕಡೆ ಆನೆಗಳು ಇಳಿದು ಬರುತ್ತಿವೆ; ಅಪ್ಯಾಗಳ ಹಂಭಸ್ತಭದ್ರ ಪೂರ್ವಭಾಗದಲ್ಲಿ ಸಿದ್ದಾರ ಲೇಪನ ಶೋಭಿಸುತ್ತಿದೆ; ದೊಡ್ಡದಾದ ದೇಹ; ವಿಸ್ತಾರವಾದ ಸೊಂಡಿಲುಗಳಿಂದ ಭಯಂಕರ; ಮದಜಲವು ಧಾರೆಧಾರೆಯಾಗಿ ಸುರಿದು ದಾರಿಯ ಧೂಳು ಅಡಗಿದೆ;

ಕಂತಕಂದರದಿಂದ ಮೇಘಗಳ ಗರ್ಜನೆಯನ್ನು ಏರಿಸುವ ಪಂಚಾನಾದ ಹೊರಡುತ್ತಿದೆ.

ಖಚೀಕ: ಭದ್ರ, ದಾಕ್ಷಾಯಣ, ರಾವಣನು ವಾರಣಾಸ್ತವನ್ನು ಅಭಿಮಂತ್ರಿಸಿ ದ್ವಾನೆಂಬುದು ಸ್ಪಷ್ಟ -

ಹೆಚ್ಚಿದ ಅಹಂಕಾರ ಮತ್ತು ಅವಶ್ಯಕಳಿಂದ ಕಂತದಿಂದ ಗಲಗಲ ತಬ್ಬವನ್ನು ಹೊರಡಿಸುತ್ತಿರುವ, ದಿಂಡಿಮವನ್ನು ಬಾರಿಸಿದ್ದರಿಂದ ಉತ್ತಾಪಯುತ್ತವಾದ, ಸಂಗ್ರಹ ಸನ್ನಾಹತ್ರೀಯಿಯಿಂದ ರುಚಿರವಾದ, ಮಾಪುತರ ಅಂಪುತರ ಕಲೆಗಳುಳ್ಳ, ಶೋಭಾಯಮಾನವಾದ ಆಸೆಗಳ ಹಿಂದುಗಳು ಜಲಬಿಂದುಗಳನ್ನು ದಿಕ್ಷುಗಳಲ್ಲಿ ತುಂಬತ್ತು ಧ್ವಜಗಳೊಂದಿಗೆ ಇಳಿಯುತ್ತಿವೆ.

ಶಿಷ್ಯ: ಈ ಕಡೆಯಿಂದ ಬಾಲದ ತುದಿಯನ್ನು ಮೇಲೆತ್ತಿ ಗಗನವನ್ನು ಚುಂಬಿಸುತ್ತಿರುವ, ಗಂಭೀರವಾದ ನಾಸಿಕದಿಂದ ಘರ್ ಘರ್ ತಬ್ಬವನ್ನು ಹೊರಡಿಸುತ್ತ ಕಂತರೂಪದ ಗುಹೆಯ ಒಳಗಿನವರೆಗೆ ವಿಸ್ತೃತಿಸುತ್ತಿರುವ ಕಂತಪುಳ್ಳ, ಮಿಂಚಿನರಾಶಿಯಿಂತೆ ಹಿಂಗಲವರ್ಣದ ಚಾಲೆಯನ್ನು ಗುಳುವ ದೃಷ್ಟಿಯಳ್ಳಿ ನೋಡುವುದಕ್ಕೆ ಕಷ್ಟಕರವಾದ, ಸಿಂಹಗಳ ಸಮೂಹವು ಇದ್ದಕ್ಕಿದ್ದಂತೆ ಇಳಿದು ಬರುತ್ತಿದೆ!

ಮಲಸ್ತ್ರು: ವಾರಣಾಸ್ತಕ್ಕೆ ಪ್ರತಿಯಾಗಿ ಭಾಗ್ರವನು ಪಂಚಾನನಾಸ್ತವನ್ನು ಅಭಿಮಂತ್ರಿಸಿದ್ದಾನೆ -

ಗುಲಗುಂಜಯರಾಶಿಯಂತೆ ಕಂಪಾದ ಕಂಗಳು; ವಿಕಟವಾದ ಕೇಸರಗಳ ಅಲುಗಾಟಪುಳ್ಳ ಕಂತ; ಹೊಳೆಯುವ ಬಳ್ಳಿವರ್ಣದ ಶರೀರ; ಭೀಕರವಾದ ನಂಬಿರಾಶಿ; ಶಿಶಾತ್ಮೇಶೀಯಿಂದ ರೌದ್ರ; ಕಂತದಿಂದ ಭಯಂಕರವಾದ ಘರ್ ಘರ್ ಎನ್ನುವ ಗರ್ಜನೆಯ ಅಭ್ಯರ್ಥಿ; ಇಂಥ ಸಿಂಹಗಳ ಸಮೂಹದ ಆಭರಣದಿಂದ ಅಂತರಿಕ್ಷವೆಲ್ಲ ತುಂಬಿದೆ.

(ಎಲ್ಲರೂ ಆಶ್ಚರ್ಯದಿಂದ) ಬನ್ನಿ ಬನ್ನಿ ಅವರ ಬಳಿಗೆ ಹೋಗೋಣ (ಶಿಷ್ಯನನ್ನು ಹೊರತುಪಡಿಸಿ ಇತರರು ಕೈ ಎತ್ತಿ)

ಭಾಗ್ರವ ನಿಲ್ಲಿ; ಯುಧ್ಯವನ್ನು ನಿಲ್ಲಿಸು. ರಾವಣ, ನಿನ್ನ ಹತ್ತೂ ಬಿಲ್ಲುಗಳನ್ನು ತ್ಯಜಿಸು. ನಿಮ್ಮಿಭ್ರ ಹೋರಾಟವನ್ನು ಭಗವಾನ್ ಶಂಕರನು ಒಪ್ಪುವುದಿಲ್ಲ.

ರಾವಣ: (ವಿಷಾದದಿಂದ) ಉರಿಯಲಾರಂಭಿಸಿದ ಕಾಳಿಜ್ಞನ ಮೇಲೆ ಜಡಿಮಳಿ ಸುರಿಯಿತು. (ವಿಚಾರಿಸಿ)

ಈ ಭಾಗ್ರವ ಮುನಿ ಹಾಗೂ ರಾಜುಸೇಂದ್ರ ರಾವಣರಿಭ್ರರೂ ಏರರು; ಯಶಸ್ವಿನ ತರುವಿನ ಎರಡು ಶಾಶೀಗಳು. ಅವರದನ್ನು ಮೂರುಲೋಕಗಳಲ್ಲಿ

ಒಂದು ಮಾಡಲು ಹೇರಣಿವನು ನಾನು. ಅದನ್ನು ಶಿವನು
ಬಯಸುವುದಿಲ್ಲವೇಕೆ?

ಜಾಮದಗ್ಗು:

(ಅವಜ್ಯಾಯಿಂದ) ಗುರುವಿನ ಧನುವನ್ನು ತಿರಸ್ತರಿಸಿದ್ದಾನೆ; ಆದರೆ ನನ್ನನ್ನು
ವೀರವರ್ಗದಲ್ಲಿ ಗೋಸುತ್ತಾನೆ. ಇವನೂ ಭೃಗಿರಿಟಿ! ಸಾಕ್ಷಾತ್ ಪಶುಪತಿಯ
ಆಜ್ಯಾಯನ್ನು ತನ್ನ ಮಾತಿನಿಂದ ತಿಳಿಸಿದ್ದಾನೆ. ಏನು ಮಾಡಲಿ? ಅಥವಾ
ಬಾಲ್ಯಾದುವಂತೆ ಭೂಮಿಯನ್ನು ಯಾಚಿಸಲೆ? ಅದರಿಂದ ಬಿಲ್ಲು ಹಾಗೂ
ಪರಶುಗಳಿರಡೂ ಕಾಲಾಗ್ನಿರುದ್ರನ ಅತಿಧಿಗಳಾಗಲಿ.

(ಇತರರು ಹಿಂದೆ ಹೇಳಿದ್ದನ್ನೇ ಹೇಳುತ್ತಾರೆ)

ರಾವಣ: ಭಾರ್ಗವ, ಭಾರ್ಗವ, ಮಹಾದೇವನ ಆದೇಶದಿಂದ ಮಿತ್ರನಾಗಿರ್ದಿಯೆ.
ಹೋಗುವುದಕ್ಕೆ ಅನುಮತಿಯೆ?

ಜಾಮದಗ್ಗು:

ನೀನು ಹೇಳಿದಂತೆ ಮಿತ್ರನಾಗಿರ್ದಿಯೆ. ಕಳುಹಿ ಕೊಡುತ್ತೇನೆ.
ಸಂತೋಷ! ಸಂತೋಷ!

(ನೇಪಢ್ಯದಲ್ಲಿ)

ಭಗವಾನ್ ಭಾರ್ಗವ, ಬ್ರಹ್ಮಜಳ್ಳನಿಯಾದ ಯಾಜಾವಲ್ಳಾನು ಬ್ರಹ್ಮ
ಜಳ್ಳನವನ್ನು ಪಡೆಯಬಯಸುವ ಮೈತ್ರೀಯಿ ಹಾಗೂ ಲೋಕ
ಮಾರ್ಗದಲ್ಲಿ ನಡೆಯಬಯಸುವ ಕಾತ್ಯಾಯನಿಯರೂಂದಿಗೆ ವಾಸಿಸುತ್ತ
ನಿನಗೆ ಸಂದೇಶವನ್ನು ಕಳುಹಿಸಿದ್ದಾನೆ –

ದೇವದೇವನಾದ ಮಹಾದೇವನ ಶಿಷ್ಯಾದ ನೀನು ನಮ್ಮ ಅತಿಥಿ. ನಾವು
ಸಪತ್ನಿಕರು; ಅಗ್ನಿಹೋತ್ರಿಗಳು. ಇಲ್ಲಿ ವಾಸಿಸುತ್ತಿದ್ದೇವ. ಆದ್ದರಿಂದ ಭಾರ್ಗವ,
ನೀನು ನಮ್ಮ ಮನಗೆ ಆಗಮಿಸು. ಶಿಷ್ಯಮಂಡಲಿಯು ಅವರಿಗಿಷ್ಠಾದ
ಅನಧ್ಯಾಯವನ್ನು ಹೊಂದಿ ಸಂಪೂರ್ಣಿಸಲಿ!

ಜಾಮದಗ್ಗು:

ಸೂರ್ಯ ಶಿಷ್ಯನ ಅಪೇಕ್ಷಾಯಂತಾಗಲಿ. (ಎಲ್ಲರೂ ನಿಷ್ಠಾಮಿಸುವರು)

ಇಲ್ಲಿಗೆ ‘ಪರಶುರಾಮರಾವಣೀಯ’ವೆಂಬ ಎರಡನೆಯ ಅಂಕ
ಮುಗಿಯಿತು.

ಮೂರನೆಯ ಅಂಕ

(ಹಂಡುಗಳ ಜೋಡಿಯ ಪ್ರವೇಶ)

ಚತೃತೀವಿಂದ: ತೀಯೆ, ಸುವೇಗೆ, ಪಕ್ಷಿರಾಜನಾದ ಗರುಡ ನಮ್ಮ ಕುಲದ ಮೂಲಮರುಷ; ಅವನು ಭಗವಾನ್ ವಿಷ್ಣುವಿನ ಚಿಹ್ನೆಯಿಳ್ಳವನು; ಹುಟ್ಟಿನಿಂದಲೇ ಸರ್ವಗಳಿಗೆ ವೈರಿ; ಅಮೃತವನ್ನು ತಂದ ಕಾರಣ ಅವನ ಪರಾಕ್ರಮ ಪ್ರಸಿದ್ಧ. ಇಂಥ ವಂಶದಲ್ಲಿ ಧುರಂಧರನೆನಿಸಲಿರುವ ಪುತ್ರನನ್ನು ಬಸುರಿನಲ್ಲಿ ಹೊತ್ತವಳು ನೀನು. ರಾಕ್ಷಸರ ಮಾಂಸವನ್ನು ಸವಿದು ನೆತ್ತರನ್ನು ಕುಡಿಯುವ ನಿನ್ನ ಬಯಕೆ ಈಡೇರುವ ಕಾಲ ಬಂದಿದೆ.

ಸುವೇಗೆ: ಚತೃತೀವಿಂದಕ, ಮುಲಸ್ಯಕುಮಾರ ರಾವಣನು ಮೂರುಲೋಕಮಲ್ಲ; ರಾಕ್ಷಸರಕ್ಕ; ಅವನು ಪ್ರಸನ್ನನಾಗಿರುವಾಗ ನನ್ನ ದೋಹದವು ಕಷ್ಟಕರವಲ್ಲವೇ?

ಚತೃತೀವಿಂದ: ತೀಯೆ, ರಾವಣನು ನೀನು ಹೇಳಿದಂತೆ ಇರ್ದುದು ನಿಜ. ವರದಾಯಕಿಯಾದ ಭವಾನಿಯು ಹಣ್ಣೆಂಬ ಕಾರಣಕ್ಕೆ ನಮಸ್ಕಾರ ಮಾಡದ ಅವನ ಉನ್ನತಿಕೆಗೆ ಕಮಲಸಂಭವನಾದ ಬ್ರಹ್ಮನೇ ಮಾನದಂಡ.

ಸ್ವರ್ಗಮತ್ಯಪಾತಾಳಗಳಿಲ್ಲ ಅವನ ಶೌರ್ಯಕ್ಕೆ ಸಾಕ್ಷಿಗಳು; ಆ ದಶಕಂತನನ್ನು ಬಿಟ್ಟು ಬೇರೆಯವರನ್ನು ಹೊಗಳಲು ನಾಮತ್ತೇನೆ.

ಆದರೆ

- ಸುವೇಗೆ:** ಬಳ್ಳಿಯಲ್ಲಿ ಮುತ್ತು ಬೆಳೆವ ಕಾಲ ಕಳಿದಿದೆ ಚಿಟ್ಟನಲ್ಲಿ ಮುತ್ತು ತೋರ್ಚ ಕಾಲ ಬಂದಿದೆ ಯಾಕೆಂದರೆ ತಾಟಕೆಯ ವಧೆಯಾಯಿತೆಂದು ಕೇಳಿದ ಮೇಲೆಯೂ ರಾವಣನು ತನ್ನ ಪ್ರಚಂಡವಾದ ದೋರ್ದಂಡಕ್ಕೆ ತಕ್ಕಂತೆ ಅಜರಿಸುತ್ತಿಲ್ಲ. ಹೌದೆ! ಗರುಡವಂಶಾಲಂಕಾರ, ತಾಟಕಿ ಸುಂದಸುಂದರಿಯಲ್ಲವೇ? ಅವಳ ವಧೆ ಹೇಗಾಯ್ದು? ಹೇಳಿ.
- ಚಿತ್ರುಷಿವಿಂದ:** ಪ್ರಿಯೆ, ಕೇಳಿ. ಒಮ್ಮೆ ವಿಶ್ವದ ಮಿತ್ರನಾದ ಭಗವಾನ್ ವಿಶ್ವಾಮಿತ್ರನು ಯಜ್ಞರಕ್ಷಕೆಗಾಗಿ ದಶರಥನ ಮಕ್ಕಳಾದ ರಾಮಲಕ್ಷ್ಮಿರನ್ನು ಅಯೋಧ್ಯೆಯಿಂದ ಸಿದ್ಧಾರ್ಥಮಕ್ಕೆ ಕರೆತಂದ. ಯಜ್ಞವನ್ನು ಆರಂಭಿಸಿದ. ಉದಾತ್ಮವು ಸಾಮವನ್ನು ಉದ್ದರಿಸುತ್ತಿದ್ದ; ಹೋತ್ತವು ಮಂತ್ರಗಳನ್ನು ಪರಿಸುತ್ತ ಆಹತಿಗಳನ್ನು ನೀಡುತ್ತಿದ್ದ; ಅಧ್ಯಯುರವು ತನ್ನ ಕರ್ಮಗಳಲ್ಲಿ ನಿರತನಾಗಿದ್ದ; ಯಜಮಾನನು ದಿವ್ಯವಾದ ಮಂತ್ರಗಳನ್ನು ಅನುಸರಿಸುತ್ತಿದ್ದ; ಬ್ರಹ್ಮನು ಎಲ್ಲವನ್ನೂ ಸರಿಯಾಗಿ ಏಕೀಸುತ್ತಿದ್ದ. ಆಗ ಇದ್ದಕ್ಕಿದ್ದಂತೆ ಬೆಳಕೊಂದು ಜ್ಞಲಿಸಿತು; ಅದು ಕಾಗ್ಜಲ್ಲ; ವಜ್ರದ ಹೊಳಪಲ್ಲ; ಚಂದ್ರನ ತಿಂಗಳಲ್ಲ; ಸೂರ್ಯನ ಬೆಳಕೂ ಅಲ್ಲ.
- ಸುವೇಗೆ:** ಆಷ್ಟರ್ಯಾ! ಆಷ್ಟರ್ಯಾ! ಮುಂದೆ?
- ಚಿತ್ರುಷಿವಿಂದ:** ಅನಂತರ, ದಿಕ್ಷುದಿಕ್ಷುಗಳಿಂದ ಹಂಡಿರು ಮಕ್ಕಳೊಂದಿಗೆ ಬಂದಿದ್ದ ಮುನಿಗಳು ಭಯಭೀತರಾಗಿ ಬೊಬ್ಬೆಯಿಟ್ಟರು –
- ಆಗ ಭಯಂಕರಳಾದ ತಾಟಕೆಯು ಬಂದಳು; ರಕ್ತ ಮೆತ್ತಿದ ಮುಖಿ; ಜಂಕೆಯ ತುಂಡು ತುಂಬಿದ ಬಾಯಿ; ತುತ್ತ ತುತ್ತ ತುಂಬಿ ಉಬ್ಜಿದ ಗಲ್ಲಿ; ಗಲ್ಲಿಗಳ ಅಲಗಾಟಕ್ಕೆ ಜಗತ್ತು ನಡುಗುತ್ತದೆ; ಕ್ಯಾರ್ಯಲ್ಲಿ ಏರಡು ಶವ; ಅವಳು ಹಲ್ಲು ಕಡಿಯುವಾಗ ಹುಟ್ಟಿಪ ದನಿಯೇ ಭಯಂಕರ.
- ಸುವೇಗೆ:** ಭಯಂಕರಲ್ಲಿ ಭಯಂಕರಳು ಆ ಪಾಬಿ! ಮುಂದೆ?
- ಚಿತ್ರುಷಿವಿಂದ:** ಅನಂತರ ಭಗವಾನ್ ಕೌಶಿಕನು ರಾಮನಿಗೆ ಅವಳನ್ನು ಕೊಲ್ಲಲು ಆದೇಶಿಸಿದನು.
- ಸುವೇಗೆ:** ಭಗವಾನ್ ಕೌಶಿಕನು ಕಷ್ಟದ ಕೆಲಸಕ್ಕೆ ತೊಡಗಿದನಲ್ಲವೇ?
- ಚಿತ್ರುಷಿವಿಂದ:** ಅನಂತರ ರಾಮನಿಗೆ ಹೆಣ್ಣನ್ನು ಕೊಲ್ಲುವ ಕುರಿತು ಜಿಜ್ಞಾಸೆ ಹುಟ್ಟಿತು. ಅವನು ವಿನಯದಿಂದ ಹೇಳಿದನು – ಪೂಜ್ಯರೆ, ಇವಳು ರಾಜ್ಯಸಿಯಾದರೂ ಹೆಣ್ಣಿ. ಇವಳ ಮೇಲೆ ನಿಮ್ಮ ಶಿಷ್ಯನಾದ ನಾನು ಬಾಣವನ್ನು ಪ್ರಯೋಗಿಸುವುದು ಸರಿಯೆ? ತಪಸ್ಸಿಗಳಲ್ಲಿ ಯಾರಿಗಾದರೂ ಆದೇಶ ನೀಡಿದರೆ ಮಂತ್ರಗಳಿಂದ ಇವಳನ್ನು ನಿವಾರಿಸಬಹುದು.
- ಸುವೇಗೆ:** ಆಹಾ, ರಾಮನು ಸರಿಯಾಗಿ ಹೇಳಿದನಲ್ಲವೇ? ಮುಂದೇನಾಯಿತು?
- ಚಿತ್ರುಷಿವಿಂದ:** ಆಗ ಒಂದೇ ಜನ್ಮದಲ್ಲಿ ಬಾಹ್ಯಣ ಹಾಗೂ ಕೃತಿಯಭವವನ್ನು ತಳೆದ ಆ ಮಹಷ್ಟ್ ವಿಶ್ವಾಮಿತ್ರನು ಹೇಳಿದನು –

ಕಾಳರಾತ್ರಿಯಂತೆ ಫೇರೆರರುಳಿನಾಕೆ ಅವಳ ಒಗ್ಗೆ ಹೆಣ್ಣು ಎಂಬ ಶಂಕೆಯೇಕೆ? ಮೂರುಪೋಕದೊಳಿಗಾಗಿ ತಾಟಕಿಯನು ತಾತ, ತಾಡಿಸು

- ಸುವೇಗೆ:** ಮುಂದೇನು?
- ಚಿತ್ರೀಖಿಂಡ:** ಮುನಿಯ ಮಾತು ಮುಗಿಯುತ್ತಿರುವಂತೆ ರಾಮನ ಕಾಮುಕದಿಂದ ಹಾವಿನ ಹೆಡೆಯಂತೆ ಭೀಷಣವಾದ ಬಾಣಗಳ ಮಳೆ ಸುರಿಯಿತು. ಲಕ್ಷ್ಮಣ ಹೇಳಿದ -
- ಬಾಣಗಳ ಮಳೆ ಅಂಗಾಂಗಗಳ ಮೇಲೆ ಸುರಿಯುತ್ತಿದ್ದಂತೆ ಎರಡು ಶೋಳುಗಳು ಕತ್ತರಿಸಿ ಅವನಿಯಲ್ಲಿ ಬಿಧ್ಯಪು; ಕರುಳು ಹೊರ ಚಿಮ್ಮಿಪು; ಯಕ್ಕುತ್ತ ತುಂಡಾಯ್ಯ; ರಕ್ತಧಾರೆಯ ಹರಿದು ಜರ್ಮು ಸುಲಿದಿತ್ತ; ಆಯ್ ರಾಮನ ಬಾಣ ಅವಳ ಪ್ರಾಣವನ್ನು ಸೇಳಿದಿತ್ತ.
- ಸುವೇಗೆ:** ರಾಮನು ಬಾಲಕನಾಗಿದ್ದರೂ ತರುಣನಿಗೆ ಉಚಿತವಾದ ಕಾರ್ಯವನ್ನು ಮಾಡಿದ. ಮುಂದೇ?
- ಚಿತ್ರೀಖಿಂಡ:** ಅನಂತರ ತ್ರಿಶಂಕುವಿನ ಶೋಕವನ್ನು ಶಮಿಸಿದ ಕೌಶಿಕನು ಸುಂದಾಸುರನ ಮಡದಿಯ ವಧೆಯಿಂದ ಪ್ರಸನ್ನನಾಗಿ -
- ಕೃಶಾಶ್ವನಿಂದ ಮಂತ್ರಸಮೇತವಾಗಿ ಪಡೆದಿದ್ದ ಜ್ಯಂಭಕಾಸ್ತಗಳನ್ನೂ ಶ್ರೇಷ್ಠವಾದ ಧನುಷೇದವನ್ನೂ ರಾಮಲಕ್ಷ್ಮಣರಿಗೆ ಕೊಟ್ಟಿಸು.
- ಸುವೇಗೆ:** ಭರತಮಾತಾಮಹನಾದ ಆ ಮುನಿಯ ಉಚಿತವಾದುದನ್ನೇ ಮಾಡಿದನು. ಮುಂದೇ?
- ಚಿತ್ರೀಖಿಂಡ:** ಆ ಮೇಲೆ ಶಕುಂತಲೆಯ ತಂದೆಯಾದ ಕೌಶಿಕನು ಸುಕೇತುವಿನ ಮಗಳಾದ ತಾಟಕೆಯ ವಧೆಯಿಂದ ಪರಾಕ್ರಮದ ಪರೀಕ್ಷೆಯನ್ನು ಮುಗಿಸಿ ಧನುಷೇದವನ್ನು ಪಡೆದ ರಾಮ ಲಕ್ಷ್ಮಣರನ್ನು ಜೊತೆಗೆ ಕರೆದುಕೊಂಡು ಏಧಿಲೆಗೆ ನಡೆದನು. ಅಲ್ಲಿ ಶಿವಧನುಸ್ಥಿಗೆ ಹೆದೆಯೇರಿಸುವ ಮೂಲಕ ಸೀತೆಯನ್ನು ಪಡೆಯುವ ಸ್ವಯಂವರ ವಿರುದ್ಧಿತ್ತ.
- ಸುವೇಗೆ:** ಮುಂದೇನು?
- ಚಿತ್ರೀಖಿಂಡ:** ಅನಂತರ ಸೂರ್ಯನಿಗಿಂತ ತೇಜಸ್ಸಿಯಾದ ಮಾರೀಚ ಹಾಗೂ ಸದಾ ಬಾಹುವನ್ನು ಎತ್ತಿಕೊಂಡಿರುವ ಸುಬಾಹುಗಳಿಂಬ ತಾಟಕೆಯ ಮಕ್ಕಳು ತಾಯಿಯ ವಧೆಯ ಪ್ರತೀಕಾರಕಾಗಿ ದಾರಿಯನ್ನು ಅಡ್ಡಗಟ್ಟಿದರು.
- ಸುವೇಗೆ:** ದುಷ್ಪರಾಕ್ಷಸಿಯ ಮಕ್ಕಳು; ಹಾಗೆ ಮಾಡುವುದು ಸ್ವಭಾವಕ್ಕೆ ಸಹಜವೇ. ಅವರಿಗೇನಾಯ್ತು?
- ಚಿತ್ರೀಖಿಂಡ:** ಅವರ ತಾಯಿಗಾದದ್ದೇ ಆಯಿತು.
- ಧನುವಿನಿಂದ ವೇಗವಾಗಿ ಬಾಣವನ್ನು ಎಸೆಯಲು ಸುಭಾಮ ಎರಡು ತುಂಡಾದ; ರಾಮನ ಬಾಣದ ಗಾಳಿಗೆ ಮಾರೀಚ ಸಮುದ್ರದ ತಟವನ್ನು ಸೇರಿದ.

- ಸುವೇಗೆ:** ರಾಕ್ಷಸರ ಕುಲಕ್ಕಯಾರಿಯಾಗಿದೆ ರಾಮಚರಿತೆ.
- ಚತುರ್ಥಿಖಂಡ:** ಆದ್ಯರಿಂದ ರಾಕ್ಷಸರ ಮಾಂಸ ರಕ್ತಗಳ ಸೇವನೆಯ ಬಯಕೆಯನ್ನು ಮಾರ್ಪಣಿಕೊ.
- ಸುವೇಗೆ:** ನಾಥಾ, ಹೀಗೆ ಹೇಳುವುದರಿಂದ ಪಕ್ಷಿಶೈಯರಲ್ಲಿ ಸುವೇಗೆಯೇ ಭಾಗ್ಯವಂತಳೆಂದು ನಿರೂಪಿಸಿದೆ. ಮತ್ತೊಂದನ್ನು ಕೇಳಲೇ?
- ಚತುರ್ಥಿಖಂಡ:** ಶ್ರಿಯೆ, ಅಪ್ಪಣಿ ಮಾಡು.
- ಸುವೇಗೆ:** ರಾಷ್ಟ್ರ ಅವಮಾನವನ್ನು ಸಹಿಸಿಕೊಳ್ಳುವ ಸ್ವಭಾವದವನಲ್ಲ. ಈಗ ಅವನ ಸ್ವಿತಿಯೇನು?
- ಚತುರ್ಥಿಖಂಡ:** ಸುಪುತ್ರಿನೇ, ಎಲ್ಲರನ್ನೂ ಅವಮಾನಿಸುವ ರಾಷ್ಟ್ರಾನು ಅವಮಾನವನ್ನು ಸಹಿಸುವನೇ? ಆದರೆ ಸೀತೆಯ ವಿರಹದ ದುಃಖವು ಅಪರಾಧಿಯಾಗಿದೆ. ಸೂರ್ಯನು ಹಿಮದ ರಾಶಿಯನ್ನು ಬಿಟ್ಟು ಜೀರ್ಣಲ್ಲ ಕಡೆ ಪ್ರಚಂಡನಾಗಿರುತ್ತಾನಲ್ಲವೇ?
- ಸುವೇಗೆ:** ಸೀತಾವಿರಹತಪ್ತನಾದ ರಾಷ್ಟ್ರಾನು ತನ್ನ ಮನಸ್ಸಿನ ವಿನೋದಕ್ಕಾಗಿ ಏನು ಮಾಡುತ್ತಿದ್ದಾನೆ?
- ಚತುರ್ಥಿಖಂಡ:** ಲಂಕಾಮರಿಯ ತ್ರಿಕೂಟಾಚಲದ ಮೇಲೆ ಪಕ್ಷಿರಾಜ ರತ್ನತಿಖಂಡ ನಿದ್ಯಾನಲ್ಲವೇ? ನಿನ್ನ ಮೈದನ ಅವನು; ಅವನು ನಿವೇದಿಸಿದ್ದಾನೆ.
- ಸುವೇಗೆ:** ಏನೆಂದು?
- ಚತುರ್ಥಿಖಂಡ:** ಅವನು ಹೇಳುತ್ತಾನೆ -
- ಸೀತೆಯ ಮುಖಿದಂತಿರುವ ಚಂದ್ರ, ನಯನಗಳನ್ನು ಹೋಲುವ ಸ್ವೇದಿಲೆ, ಅವಳ ಹಾಸವನ್ನು ಹೋಲುವ ಕಮಲದ ಚಿಗುರು - ಹೀಗೆ ಸರಿಸಮಾದ ವಸ್ತುಗಳನ್ನು ನೋಡುತ್ತ ರಾಷ್ಟ್ರಾನು ಲಂಕೆಯಲ್ಲಿ ವಿರಹದ ಬಾಧೆಯನ್ನು ಕಳೆಯುತ್ತಿದ್ದಾನೆ.
- ಹೀಗೆ ಮನಸ್ಸನ್ನು ಬೇರೆದೆ ತೊಡಗಿಸಿಕೊಂಡು ರಾಷ್ಟ್ರಾನು ಕಾಲ ಕಳೆಯುತ್ತಿದ್ದಾನೆ. ಇತ್ತೇ ಇಂದ್ರನ ಆದೇಶದಂತೆ ಭರತಾಚಾರ್ಯನು ಸೀತಾಸ್ತಯಂವರ ವೆಂಬ ನೂತನ ನಾಟಕವನ್ನು ರಚಿಸಿದ್ದಾನೆ. ದೇವತೆಗಳ ಸಭೆಯಲ್ಲಿ ಅದರ ಪ್ರದರ್ಶನವಾಗಿದೆ. ಅದನ್ನು ರಾಷ್ಟ್ರಾನಿಗೆ ತೋರಿಸಲು ಬ್ರಹ್ಮನು ಆದೇಶಿಸಿದ್ದಾನೆ. ಅಂತಹೀ ಅಪ್ಪರೆಯರೊಂದಿಗೆ ಭರತನ ನೂರು ಮತ್ತು ಲಂಕೆಗೆ ಕಳುಹಿಸಲಾಗಿದೆ.
- ಸುವೇಗೆ:** ಹಾಗಾದರೆ ಭಾ. ನಾವಿಟ್ಟೂ ನಮ್ಮ ರಾಜ್ಯದ ರಾಜಧಾನಿಯಾದ ವಿಂಧ್ಯಪರ್ವತಕ್ಕೆ ಹೋಗಿ ಗೂಡಿನಲ್ಲಿ ಕುಳಿತು ದೋಹದವನ್ನು ಮಾರ್ಪಣೋ (ನಿಷ್ಕಮಣ)

ಮಿಶ್ರವಿಷ್ಟಂಭಕ

(ರಾವಣ ಮತ್ತು ಪ್ರಹಸನ್ ಪ್ರವೇಶಿಸುವರು)

- ರಾವಣ:** (ಕಾಮೋತ್ಸುಕತೆಯನ್ನು ಅಭಿನಯಿಸುತ್ತ) ಹೃದಯವೇ, ಸುದ್ಯೇವದಿಂದ ಸೀತೆಯ ಪ್ರತಿಕೃತಿಯನ್ನು ಕಂಡು ವರ್ಧಿಸುತ್ತಿರುವೆ. (ತೆರೆಯಲ್ಲಿ) ಮೂರುಲೋಕದ ಒಡೆಯನಾದ ರಾವಣೇಶ್ವರನಿಗೆ ಜಯವಾಗಲಿ. ಸಾಯಂಕಾಲದ ಸಂಧ್ಯೆಯು ಸುವಿಕರವಾಗಲಿ. ಈ ಸಮಯವಾದರೋ -
- ಕೆಂಬಣ್ಣದ ಕಿರಣಗಳೊಳಿಯನೆಂದೆ ಸೇರಿಸುತ್ತ ರವಿಯು ಅಸ್ತ್ರಗಿರಿಯನ್ನು ಚುಂಬಿಸಲು ಹೊರಟಿದ್ದಾನೆ; ಗಾಳಿಯೇಗದಿಂದ ಕಮಲದ ಧೂಳಿಯು ಕೊಡೆಯಂತಾಗಿದೆ; ಬೆಳಕು ಮಂದವಾದ ನೇಸರನು ಶರಥಿಗೆ ಇಳಿಯುತ್ತಿದ್ದಾನೆ
- ರಾವಣ:** ಭಾಗ್ಯವಶದಿಂದ ದಿನವು ಕಳೆಯಿತು. ಪ್ರಹಸ್ತ, ಬ್ರಹ್ಮನು ಕಳುಹಿಸಿದ ಮುನಿಗಳನ್ನು ಬರಮಾಡು.
- ಪ್ರಹಸ್ತ:** (ನೇಪಡ್ಯದತ್ತ ನೋಡಿ) ಭರತಪುತ್ರರೆ, ರಾಕ್ಷಸರಾಜನಾದ ರಾವಣನು ನಾಟಕವನ್ನು ನೋಡಲು ಸಿದ್ಧನಾಗಿದ್ದಾನೆ. ನೀವು ಪ್ರದರ್ಶಿಸಿರಿ.
- (ಚೋಹಲನು ಪ್ರವೇಶಿಸಿ)
- ಕರ್ಮಾರದಂತೆ ಸುಷ್ಟು ಹೋದರೂನು
ಜನಜನಗಳಲ್ಲಿ ಶಕ್ತಿಶಾಲಿಯೆನಿಪನಾತನು
ಶೃಂಗಾರಕೆಲ್ಲ ಮೂಲನಾತ ಕುಸುಮಧನ್ಯನು
ಅವನ ಪಾದವನಜಕಾನು ಎರಗುತ್ತಿರುವೆನು
- ರಾವಣ:** ಇದು ನಾಂದಿ. ಇನ್ನು ಪ್ರಸ್ತಾವನೆ.
- ಚೋಹಲ:** ಮಾಜ್ಯನಾದ ಪರಮೇಷ್ಠಿಯ ಪ್ರಥಮಮಾನಸಮತ್ತ ಭರತಾಚಾರ್ಯ ಅವನಿಂದ ರಚಿತವಾದ ನೂತನವಾದ ಕೃತಿ ಸೀತಾಸ್ತಯಂವರ. ಅದನ್ನು ಈಗ ಪ್ರಯೋಗಿಸಬೇಕಾಗಿದೆ. ಅವನು ಕಮಲಸಂಭವನಾದ ಬ್ರಹ್ಮನಿಂದ ನಾಟ್ಯವೇದದ ಶಿಕ್ಷಣವನ್ನು ಪಡೆದಿದ್ದಾನೆ. ತನ್ನ ಪೌರಣ್ಯದಿಂದ ಪರಮೇಶ್ವರನನ್ನು ಸಂತೋಷಪಡಿಸಿ ಅವನು ಪ್ರದರ್ಶಿಸಿದ ಲಾಸ್ಕ ತಾಂಡವಗಳಲ್ಲಿ ಕುಶಲನಾಗಿದ್ದಾನೆ. ಇಂಥ ನಾಟ್ಯಾಚಾರ್ಯನು ರಚಿಸಿದ ನಾಟಕವನ್ನು ಲಕ್ಷ್ಮೀಸೌಖ್ಯ ನೋಡಬೇಕು. ಯಾಕೆಂದರೆ -
- ಇದು ಹಲವು ಕವಿಗಳಿಗೆ ಪೇಯ; ನೀಳನೇತ್ರಿಗಳಿಗೆ ದೃಶ್ಯ; ಈ ಸೀತಾಸ್ತಯಂವರ ನಿಮಗಾಗಿಯೇ ರಚಿತವಾಗಿದೆ.
- ರಾವಣ:** ಇದೇನು? ಅಸಂಬಧವಾದ ಪ್ರಸ್ತಾವನೆ. ಈ ರಾವಣನಿರುವಾಗ ಸೀತೆಯನ್ನು ಮತ್ತಾರು ವರಿಸಿಯಾರು? (ವಿಮರ್ಶಿಸಿ) ಇರಲಿ. ಕವಿಗಳು ನಿರಂಪುಕಮತಿಗಳಲ್ಲವೇ?

ಕೋಹಲ: (ಸುತ್ತಲೂ ಸೋಡಿ) ಲಂಕೇಶ್ವರ ಸಭಾಸದರೆ, ಮಾಜ್ಞಾನಾದ ಭರತನು ಹೇಳುತ್ತಾನೆ - ವೈದಭೀರ್ ಶೈಲಿಯ ಕಿವಿಗಳಿಗೆ ಮಥುರವಾದ ಲೇಪ್ತ; ಸೂಕ್ತಮುದ್ರೆಗಳಿಂದ ಶೋಭಿತವಾದ ವಸ್ತುವಿನಾಯಾಸವು ಹೃದಯವನ್ನು ಸೆಳೆಯುತ್ತದೆ; ಅನುಪಮವಾದ ಪ್ರಾಣಿಮೆಟಿಂದ ಕೂಡಿದ ಪ್ರಸಾದ ಗುಣವು ರಸವನ್ನು ಸೃಜಿಸುತ್ತದೆ; ಸಜ್ಜನರ ಸಂದರ್ಭ ಸಂಪದವೇ ಮತಿವಂತರಿಗೆ ಸರಸ್ವತಿಯ ನಿವಾಸವಾಗಿದೆ.

ಸುವರ್ಣಾಬಂಧಂಧಿಂದ (ಸುವರ್ಣ=ಗಂ. ಬಂಗಾರ ವಿ. ಉತ್ತಮವಾದ ವರ್ಣಾಕ್ಷರ ಬಂಧ) ಶೋಭಿತವಾದ, ಕಾಂತಿಯಕ್ತವಾದ ವೃತ್ತರಂಜಿತವಾದ (ವೃತ್ತ=ಗಂ. ವೃತ್ತಾಕಾರದ, ವಿ. ಅಕ್ಷರವೃತ್ತವೇ ಮೊದಲಾದ ಭಂದೋಬಂಧಗಳು) ಮುತ್ತಿನಂಥ ಕಾವ್ಯವನ್ನು ಬುಧರೆ ನೀವು ಕಿವಿಗೊಟ್ಟು ಕೇಳಿ.

(ನೇಪಷ್ಟುದಲ್ಲಿ ಗೀತೆ)

ಹರಧನು ದಮನವ ಗಯ್ಯಲಿಕಿಂದು
ತಾನಿಳಂಡಿದೆ ಶರದ್ಯತುವಿಂದು
ಪ್ರಕಟಿತವಾಗಿದೆ ರಾಮಕಮಲ ತಾ
ಕೌಶಿಕನಮೋದ ಲಕ್ಷ್ಮಿನಾನಂದ

ಕೋಹಲ: ರಾಮಲಕ್ಷ್ಮಿನೊಡನೆ ಭಗವಾನ್ ವಿಶ್ವಾಮಿತ್ರರ ಪ್ರವೇಶವನ್ನು ಸೂಚಿಸುವ ಧ್ರುವಾಗೀತೆಯನ್ನು ಭರತಪುತ್ರರು ಪ್ರಾರಂಭಿಸಿದರೇನು? ಹಾಗಾದರೆ ನಾನೂ ಕೂಡ ಮುಂದಿನ ಕಾರ್ಯಗಳಿಗೆ ಸಿದ್ಧಾಗುತ್ತೇನೆ. (ನಿಷ್ಪತ್ತಮಣ)

(ವಿಶ್ವಾಮಿತ್ರ ರಾಮ ಲಕ್ಷ್ಮಿರ ಪ್ರವೇಶ)

ವಿಶ್ವಾಮಿತ್ರ: ಅಹಾ, ಜನಕನ ಮನಸ್ಸು ತತ್ತ್ವಜ್ಞಾನದಲ್ಲಿ ತೊಡಗಿಕೊಂಡಿದೆ ಅಥವಾ ಅವನು ಯಾಜ್ಞವಲ್ಲಿನಿಂದ ಯಜುವೇದವಿಜ್ಞಾನಸಂಪನ್ಮಾಗಿದ್ದಾನೆ.

ರಾಮ: ಗುರುಗಳೇ, ಯಾಜ್ಞವಲ್ಲಿರಿಂದ ಶುಕ್ಲಯಜುವೇದದ ಜ್ಞಾನವನ್ನು ಪಡೆದ ಮೇಲೆಯೂ ಜನಕನು ವನವನ್ನು ಸೇರಲಿಲ್ಲವೇಕೆ?

ವಿಶ್ವಾಮಿತ್ರ: ಮಗು ದಾರಶಿ ರಾಮ, ವತ್ಸ ಲಕ್ಷ್ಮಿ, ಆ ಜನಕ ಮಹಾರಾಜನು ರಾಜ್ಯವೆಂಬ ಆಶ್ರಮದಲ್ಲಿರುವ ಮಹಾಮುನಿಯೆಂದು ತಿಳಿಯಬೇಕು -

ಪಾವನವನದಿ ನಿವಾಸವು ಮತ್ತು ಹರಿಣಗಳೊಡನಾಟ

ಪ್ರತಿದಿನ ಹಣ್ಣಗಳೂಟ ಪವತ್ತ ಕಲ್ಲೇ ಹಾಸಿಗೆಯು

ಎಲ್ಲವ ಬಿಟ್ಟುವ ಬಯಸುವುದಿಷ್ಟೇ ಬದುಕಿನ ಸಾಮಗ್ರಿ

ಮನದೋಳಗುಪ್ರಮಾವಿರುತ್ತಿರುವಾತೆಗೆ ಅಡವಿ ಮನೆಗಳೊಂದೆ

ರಾಮ: ನಿಜ. ಹಾಗಿಲ್ಲದವನು ಅಂಥ ರಹಸ್ಯವನ್ನು ತಿಳಿಯಲಾರನೆನ್ನುತ್ತಾರೆ.

- ರಾವಣ:** (ಅಕ್ಷೇಪದಿಂದ) ಇವನು ದಶರಥಮತ್ತ ರಾಮ! ತಾಟಕಿಯನ್ನೂ ಅವಳ ಮುಕ್ತಳನ್ನೂ ನಿಗ್ರಹಿಸಿದವನು! (ಮುನಿಯನ್ನದ್ದೇಶಿ) ಈ ಕೃತಿಯ ಬ್ರಾಹ್ಮಣನ ಅಭಿಚಾರ ಸ್ಯೇಪುಣ್ಣಾಗೇ! ನನ್ನ ಪರಿವಾರದವರ ಮೇಲೆಯೂ ಈ ಕೃತಿಯ ಕುಮಾರನು ಎರಗುವ ಬಾಲಿಶತೆಯನ್ನು ತೋರಿದ್ದಾನೆ.
- ಲಕ್ಷ್ಮಣ:** (ಮುಂದೆ ನೋಡಿ) ಧನುಷ್ಣನ್ನು ಪಣವಾಗಿಟ್ಟ ಸ್ವಯಂವರಮಂಟಪಕ್ಕೆ ಬಂದಿದ್ದೇವ -
- ಬಂಗಾರದ ಗೆಜ್ಗಳನ್ನು ಕಟ್ಟಿದ ತೋರಣಾಗಳಿಂದ ನಿನಾದ ಹೊರಡುತ್ತಿದೆ; ಬಣ್ಣಬಣ್ಣಿದ ಮುಂಗಳ ಬೆಳಕಿನ ಕಿರಣಗಳು ಪಸರಿಗಳ ಕಾಮನಬಿಲ್ಲನ್ನು ಸೂಚಿಸುತ್ತಿವೆ; ರಾಗರು ಏರಿ ಕುಳಿತ ಮಂಚವು ಉಪರಿಗೆಯಂತೆ ತೋಭಿಸುತ್ತ ಆಕಾಶಭಾರಿಗಳು ಕೆಳಮುವಿಮಾಡಿ ನೋಡುವಂಥ ಸೋಗಸು ತಂಬಿದೆ.
- ವಿಶ್ವಾಮಿತ್ರ:** (ಸುತ್ತಲೂ ನೋಡಿ)
- ತ್ರಿಪುರವಿಜಯಿಹರನ ಧನುವು ಇಲ್ಲಿದೆ; ಅಲ್ಲಿ ಜನಕರಲ್ಲಿ ಮತ್ತು ಯೋಗಿಗಳಲ್ಲಿ ಅಗ್ರಾಣಿದ್ದಾನೆ; ನಿಮಿಗಳಿಗೆ ಧರ್ಮಬಂಧು ಮರೋಹಿತ ಶತಾನಂದ ಇಲ್ಲಿದ್ದಾನೆ; ಅಲ್ಲಿ ಯಜ್ಞಭೂಮಿಯಿಂದ ಮೇಲೆದ್ದು ಬಂದ ಸೀತೆ.
- (ಅನಂತರ ಹಿಂದೆ ಸೂಚಿಸಿದಂತೆ ಉಪವಿಷ್ಟರಾದ ಜನಕ ಶತಾನಂದ ಸೀತೆ ಪ್ರತಿಹಾರಿ ಮತ್ತು ಧಾತ್ರಿಯರ ಪ್ರವೇಶ.)
- ಶತಾನಂದ:** ಅಯ್ಯಾ ಸೀರದ್ದಿಜ, ತಾಟಕಿಯ ಕುಟುಂಬವನ್ನು ನಿಗ್ರಹಿಸಿದ ರಾಮಭದ್ರನನ್ನು ಇಂದು ಕಾಣುವಾಗ ದಶರಥನ ಬಾಲ್ಯದ ನೆನಪಾಯಿತು -
- ಅವನೂ ಕೂಡ ಏನೇ ಮೂಡದ ಹರಯದಲ್ಲಿ ಇಂದ್ರನಿಗೆ ಮಿತ್ರನಾಗಿ ದೃಕ್ಕೆ ದಾನವರನ್ನು ನಿಗ್ರಹಿಸಿ ಅಮರಾವತಿಯನ್ನು ಸುರಕ್ಷಿತಗೊಳಿಸಿದ್ದು.
- ಜನಕ:** ನಿಜ ಸೂರ್ಯವಂಶದವರ ಪರಾಕ್ರಮಕ್ಕೆ ವಯಸ್ಸಿನ ಹಂಗಿಲ್ಲ.
- ಶತಾನಂದ:** ಹೇಮಪ್ರಭೇ, ರಾಜಕುಮಾರಿಯ ಶಿವಧನುವಿನ ಹತ್ತಿರವಿರಲಿ. ಸ್ವಯಂವರವು ಆರಂಭವಾಯಿತು.
- (ಸೀತೆ ಮತ್ತು ದಾಸಿಯರು ಹಾಗೇ ಮಾಡುವರು)
- ವಿಶ್ವಾಮಿತ್ರ:** ವಸ್ತೆ ಲಕ್ಷ್ಮಣ, ಸೂಚಿಸಿದಂತೆ ಜನಕರಾಜನ ಆಸನದ ಬಳಿಯಿರುವ ಮಂಚದ ಮೇಲೆ ರಾಮನನ್ನು ಕುಳಿರಿಸು; ನೀನೂ ಬಳಿಯಲ್ಲಿಯೆ ಕುಳಿತುಕೊ. ಜನಕನು ನೋಡಲಿ.
- (ರಾಮಲಕ್ಷ್ಮಣರು ಹಾಗೇ ಮಾಡುತ್ತಾರೆ)

ರಾಮ: (ಸ್ವರೂಪ) ಅಹಾ! ಇವಳೇ ಸೀತೆಯಲ್ಲವೇ! ಭಗವತೀ ಭೂದೇವಿಯೇ ಇವಳ ತಾಯಿ; ಯಾಗಭೂಮಿಯೇ ಪ್ರಸೂತಿಗೃಹ; ಹರಧನುವಿಗೆ ಹೆದೆಯೇರಿಸುವವನೇ ವರ. (ಆಸೆಯಿಂದ ನೋಡಿ) –
ಕುಂಭವಿಭಾಗವ ಶೋಪುದಿವಳಿದೆ ಹೂಳುವಿಕೆಿತವಲ್ಲವು
ಪಡೆಯದಾಗಿವೆ ಬಯಸಿದಂದವನೇ ನಿತಂಬಗಳಂದಿಗು
ನೇತ್ರ ಲೀಲೆಯ ತೋಪುದಾದರು ಸ್ಥಿರವಿಲಾಸವು ಕಾಣದು
ಹರಯ ಮೊದಲಡಿಯಿಡುವ ಕಾಲದಿ ಚೆಲುವು ಬೇರಿಹುದು
(ಯೋಚಿಸಿ) ಹೃದಯವೇ ಇಂದನಿಂದ ಮನ್ಯಧನ ಶಾಸನಕ್ಕೆ ತಡೆಯೇ ಇಲ್ಲವೇನಿಸುತ್ತದೆ. ನೋಡು –

ಅವನು ಅಲಕ್ಷ್ಯದಿಂದ ಹಿಡಿದ ಬಿಲ್ಲು ಕಜ್ಞನದೇ ಆಗಿರಲೆ ಬಿಡಿರಿನದೇ ಆಗಿರಲೆ,
ಹೊಡೆಯುವ ಬಾಣವು ಮಾವಿನಧ್ಯಾಗಿರಲಿ ಅಥವಾ ಕಜ್ಞಾಧ್ಯಾಗಿರಲಿ
ಸೀತೆಯಲ್ಲಿ ಯೋವನವು ವಿಜ್ಞಂಭಿಸ್ತಿರುವ ವರೆಗೆ ಮದನನು ಶೈಷ್ವ
ಬಿಲ್ಲಾರನೇ ಆಗಿರುತ್ತಾನೆ. (ಚಿನ್ನಾಗಿ ನೋಡಿ) ಸಂಕಲ್ಪ ವಿಕಲ್ಪ ಹಾವಾವ
ವಿಲಾಸ ವಿಘ್ರಹಗಳ ವಿವಿಧ ಭಂಗಿಗಳು ಇವಳ ಹರಯಕ್ಕೆ ಆಭರಣಗಳಾಗಿ
ಹಗಲೀರುಳೂ ನೇಲಿಸಿರುತ್ತವೆ.

ಉದ್ದನೆಯ ಕೇಶಪಾಠಗಳನ್ನು ತಿದ್ದಿ ಗುಂಗುರುಗೊಳಿಸುವುದು, ಹೆರಬುಹಾಕುವ
ಹಲವು ಬಗೆಗಳನ್ನು ಕಲಿವ ಶ್ರೀತಿ, ದಂತಗಳಿಗೆ ಬಳ್ಳಿ ಹಚ್ಚುವುದು, ನೀವೀ
ಬಂಧನ, ಮುಖ್ಯಗಳ ಲಾಸ್ಯದ ಅಭಾಸ, ನೋಟದಲ್ಲಿ ವಕ್ತೆ, ವಾರೀಯಲ್ಲಿ
ವೈದಿಗ್ರಾಹ ಶಿಕ್ಷಣ ಇವೆಲ್ಲ ಬಾಲ್ಯ ಕೆಳಿದು ಹರಯಕ್ಕೆ ಕಾಲಿಟ್ಟಿ ಲಲನೆಯರಲ್ಲಿ
ಪ್ರತಿಕ್ಷೇಪಾವ್ಯಾಂ ಅನಿವಾರಣೀಯ ವಿಲಾಸಗಳಾಗಿವೆ.

ರಾಮಣ: ಈ ಮೈಧಿಲಿಯ ಹೃದಯಕ್ಕೆ ವಿಶಲ್ಯ ಕರಣಿಯಾದ ಜೀವಧಿಯಿನಿಸಿದ್ದಾಳೆ.
ಅದ್ದರಿಂದ ನನ್ನ ಎಲ್ಲ ಕಣ್ಣಾಗಳಿಂದಲೂ ನೋಡುತ್ತೇನೆ. (ದೀಪ್ರಕಾಲ
ನೋಡಿ) ಅಹಾ –

ಲಲಿತವಹ ಧರ್ಮಿಲ್ಲ; ಪರಿಶ್ರಷ್ಟ ಮುಗುಳುನಗೆ; ನೀಳವಾಗಿಹ ನೇತ್ರ; ಜಂಜಲಿಪ
ಹುಬ್ಬಗಳು; ಪಾಶದಂತಿಹ ಕೊಂಫೆ; ಹರವಾದ ಹಣಕೆ; ತುಟಿಗುಂಟು ಕೆಂಬಳ್ಳಿ;
ಕನಕವಣಿದ ಕಂತ; ಉನ್ನತದ ಎದೆಭಾಗ; ಬಯಸುವಂಥದು ಸೂಂಟ;
ಜೋಡಿಗಳಿಂಬಳ್ಳಿ ನೀವು ಹತ್ತು ಭಾಗಗಳಾಗಿ ಮೈಧಿಲಿಯ ಬಹುಕಾಲ
ನೋಡುತ್ತಿರಿ.

(ಸೀತೆಯನ್ನು ನೋಡುತ್ತು ಉನ್ನಾದದಿಂದ)

ಅಂಗನೆಯೆ ನೋಟಗಳ ಬೀರಿತ್ತ ಬೀಳಲಾ ಕಮಲಗಳ ಮೊತ್ತ
ಸುಟಿಗೊಳಿಸು ತುಟಿಬಳ್ಳಿ ಬಿಳಿದಾಗಿ ಹೋಗಲಾ ಹವಳ ತಾನ್ತ್ರಿ
ಬೆಂಜಮಾತ್ರ ಮೈದೊರು ಕರಿದಾಗಿ ಹೋಗಲಾ ಕಾಂಚನದ ಗಾಡಿ
ನಸುಮಾತ್ರ ಮೊಗವೆತ್ತು ಬಾಂದಳದಿ ಕಾಂಬುದವ ಜಂದ್ರಮರ ಜೋಡಿ

ಕ್ರಿತಿಹಾರಿ: (ರಾಜರನ್ನು ನೋಡಿ ಸ್ವಗತ) ಅನುಪಮ ಸುಂದರಿಯರ ನೆರವು ಪಡೆದು ಕಾಮದೇವನು ಕಾಮುಕರನ್ನು ವಂಚಿಸುವನೆಂಬುದು ನಿಜ -

ಜೋರಾಗಿ ನಗುತಿಹನೊಬ್ಬಿ; ಗುನಗುನಿಸುತ್ತಿರುವನು ಮತ್ತೊಬ್ಬಿ;
ಆಸೆಗಳ್ಲಿನ ನೋಟ ಬೀರುವನೊಬ್ಬಿ; ಮೈಡೊಂಕು ಮಾಡುವನು
ಮತ್ತೊಬ್ಬಿ;
ಹಾರದ ತುದಿ ಹಿಡಿದೆನನ್ನೊಬ್ಬಿ ಹರುಷದಿ ಗಣಿಸುವ
ಕರದಿಂದಲಿನ್ನೊಬ್ಬಿ;
ಹೊಸದಾಗಿ ಹೆಣ್ಣನ್ನು ಕಾಂಬುದೆ ಗಂಡಿಗೆ ಕಾಮೋನ್ನಾದಕ್ಕೆ
ಕಾರಣವು

(ದೊಡ್ಡ ದನಿಯಿಂದ)

ಕ್ಷತ್ರಿಯ ರಾಜರೆಲ್ಲರೂ ಜನಕಮಹಾರಾಜನು ವಿಧಿಸಿದ ಪೂರ್ವನ್ನು ಕೇಳಬೇಕು.
ಯಾವ ಹರಧನುವನ್ನೆತ್ತುವಲ್ಲಿ ದಶಕಂರನ ಶಕ್ತಿಯ ಕುಂತಿತವಾಯಿತೋ ಅಂಥ
ಧನುವನ್ನೆತ್ತಿ ಬಾಗಿಸಿ ಹೆದೆಯನ್ನೇರಿಸಬಲ್ಲವಿನಿಗೆ ತ್ರಿಭುವನಜಯಲಷ್ಟ್ಯೆಯಿನಿಸಿದ
ಮೈಧಿಲಿಯು ಮದದಿಯಾಗುತ್ತಾಗೆ.

ರಾವಣ: (ಹೈನ್ರಿಧ ಹಾಸಗಳೊಂದಿಗೆ) ಎಲಾ ಸುಖ್ಯಾರ ಕವಿ ಮೂಡ, ಕೈಲಾಸ
ಪರವತವನ್ನು ಅಂಗ್ಯೇಯಲ್ಲಿ ಕುಣಿಸಿದ ಈ ರಾವಣನ ತೋಳುಗಳು
ಹಳೆಯ ಬಿಳಿಗೆ ಹೆದೆಯೇರಿಸುವಲ್ಲಿಯೂ ಕುಂತಿತವಾದವೇನು? ಇವನು
ತಾನೇ ಮೇಧಾವಿಯಿಂದುಕೊಂಡ ಮೂರಿ!

ಹೇಮಪ್ರಭಿ: ಸಬಿ, ಜಾನಕಿ, ಧನುವನ್ನೆತ್ತುವ ಕಾರ್ಯ ಆರಂಭವಾಯಿತು. ನಿನ್ನ
ಸುಂದರ ರೂಪವನ್ನು ನಿರ್ಮಿಸಿದ ಬ್ರಹ್ಮನ ಕೌಶಲ್ಯಪು ಸಫಲವಾಗಲಿ;
ಕುಸುಮಕೋದಂಡನ ಕೋದಂಡಯೋಗ್ಯವಾದ ಪರಿಶ್ರಮವು
ಸಾಧ್ಯಕವಾಗಲಿ.

ಕ್ರಿತಿಹಾರಿ: (ಮುಂದೆ ನೋಡಿ ಸ್ವಗತ) ಅರೆ! ಮೋದಲಿಗೆ ನರಕಾಸುರನು
ಮೇಲೆದ್ದನಲ್ಲ!

ಪ್ರಾಗ್ನೇತಿಪಡ ದೊರೆ ನರಕಾಸುರ; ವರಾಹರೂಪಿಯಾದ ವಿಷ್ಣು ಹಾಗೂ
ಭೂರ್ಯೇವಿಯರ ಕುಮಾರ; ಗಂಥಮೃಗಗಳು ಆಶ್ರಯಿಸಿದ ಕೃಷ್ಣಾಗುರುತರುವಿನ
ತಲದಲ್ಲಿ ಕುಳಿತು ದೇವತಾಸ್ತ್ರಯರು ಅವನ ಯತ್ಕೋಗಿತೆಯನ್ನು ಹಾಡುತ್ತಾರೆ.

ಅಲ್ಲದೆ -

ಇವನು ಯುದ್ಧಯಾತ್ರೆಗೆ ಹೊರಟನೆಂದರೆ ಸಾಕು ಮೋಳಿಗುವ ವಾದ್ಯಗಳ
ರಭಸಕ್ಕೆ ಮದವೇರಿ ಜಲಧಾರೆಯನ್ನು ಸುರಿಸುತ್ತ ಯುದ್ಧದುಡುಗೆ ತೋಡಿಸಿದ
ಆನೆಗಳ ಹಿಂಡಿನ ದರ್ಪ ಇಮ್ಮಡಿಸಿ, ಅವುಗಳ ಭಾರಕ್ಕೆ ಭಾಮಾ ತಗ್ಗುವುದು;
ಪರಿಕರಗಳು ಸದಿಲಗೊಂಡು ಕೂರ್ಮರಾಜನ ಮಾಂಸಗ್ರಂಥಿಗಳು
ಜಜರಿತವಾಗಿ ಕಂಗಾಲಾಗುತ್ತಾನೆ.

ಹೇಮಪ್ರಭಿ: ಸಬಿ, ಕಾಮದೇವನಂತೆ ಕಾಣುವ ಕಾಮರೂಪೇಶ್ವರನಿವನು; ನಿನ್ನ ತಾರುಣ್ಯಾಯುತ್ಕ ಕಟಾಕ್ಷಗಳನ್ನು ಆ ಕಡೆ ಹರಿಸು.

ಹೀತೆ: ಅಯ್ಯೋ, ದೇವತೆಗಳ ವೈರಿಯಾದ ರಾಕ್ಷಸನಲ್ಲವೇ?

ಹೇಮಪ್ರಭಿ: ಸಬಿ, ದುಃಖಿಸಬೇಡ. ತಿವಧನುವನ್ನು ರಕ್ಷಣು ಎತ್ತಲಾರ.

ಪ್ರತಿಹಾರಿ: ಅಹಾ, ತಿವನ ಮಹಿಮೆಯೇ! ಈ ಭೂಮಿಪುತ್ರ ನರಕಾಸುರನಾದರೂ -
ಪ್ರಜಂಡದೋರ್ವಂಡಚರಿತನಾದರೂ ತಿವನ ಮಹಿಮೆಯನ್ನು ಕುರಿತು ಚಂತಿಸಿ ವಿಸ್ತೃಯಗೊಂಡು ಧನುವನ್ನೆತ್ತಲು ಮೇಲೆದ್ದು ಮತ್ತೆ ಕುಳಿತುಬಿಟ್ಟಿ

ರಾವಣ: ಭೂಮತ್ತನಿಗೆ ಧಿಕ್ಕಾರಿ! ಧಿಕ್ಕಾರಿ! ಕಾರ್ಯವನ್ನು ಆರಂಭಿಸಿ ಅರ್ಥಕ್ಕೆ ನಿಲ್ಲಿಸುವುದು ಅಭಿಮಾನಿಗೆ ಅಪಕೀರ್ತಿಗೆ ಕಾರಣ.

ಪ್ರತಹಸ್ತ: ಮಹಾರಾಜ, ಎಲ್ಲರೂ ದಶಾನನರಲ್ಲ.

ಪ್ರತಿಹಾರಿ: (ಬೇರೆಡೆ ನೋಡಿ ಸ್ವರ್ಗ) ಅಹಾ, ಇವನು ಪಾಂಡ್ಯರಾಜ!

ಮಲಯಿಗಿರಿಯ ಲತಾಕುಂಜಗಳಲ್ಲಿ ಶಬರಿಯರು ಇವನ ಕೀರ್ತಿಯನ್ನು ಹಾಡುವುದನ್ನು ಕೇಳಿದ ನಾಗಕನ್ಯೆಯರು ಗೀತೆಗಳನ್ನು ಕಟ್ಟಿ ಹಾಡುತ್ತಾರೆ;
ಇವನು ಶ್ರೀಷ್ವಪುಲದವನು; ಪಾಂಡ್ಯರಾಜ; ಅನುಪಮೆಯಾದ ತಾಮುಪರ್ವೀ ಬಳಿಬಂದು ಮುತ್ತುಗಳನ್ನು ಕೊಡುತ್ತಾಳೆ; ಅಂದ ಮೇಲೆ ಮತ್ತೇನು ಹೇಳುವುದುಂಟು?

ಅಲ್ಲದೆ-

ಇವನು ವಾಣಿಯನ್ನು ಪರಪದಿಸಿಕೊಂಡವನು; ಸಜ್ಜನರ ರೂಖಿ;
ಸುರಸುಂದರಿಯರಿಗೆ ವಲ್ಲಭ; ಇವನ ಸೌಂದರ್ಯಕ್ಕೆ ಕಾಮನಿಯರಿಗೆ
ಮತ್ತೇರುತ್ತದೆ; ಮುಷ್ಣಿಗಳಿಂದ ಯಶಸ್ವಿ; ಹೀಗೆ ಸಹಜಗುಣಸುಂದರನಾದ
ಇವನಲ್ಲಿ ಒಂದೇ ದೋಷ. ದಾನ ಮಾಡುವಾಗ ಹಾತ್ತುಪಾತ್ರವಿವೇಚನೆಯಿಲ್ಲ.

ಹೇಮಪ್ರಭಿ: ಸಬಿ, ಇವನು ಪಾಂಡ್ಯರಾಜ; ಅರಳಿದ ಮಧೂಕಪುಷ್ಟ
ಪಾಂಡುವರ್ಣದ ಕಾಂತಿಯನ್ನು ನಾಚಿಸುವ ಕರ್ಮೋಲಿ! ಇವನ
ಮುಖಕುಮಲದ ಮೇಲೆ ಕಮಲದ ಸುತ್ತ ಸುತ್ತುವ ದುಂಬಿಯಂತಿರುವ
ನಿನ್ನ ದೃಷ್ಟಿಯನ್ನು ಹಾಯಿಸು.

ಹೀತೆ: ಇವನು ದ್ರುವಿಡಚೂಡಾಮಣಿ.

ಪ್ರತಿಹಾರಿ: (ಮುಖಮಣಿ ನಕ್ಕು)
ರಭಸದಿಂದಲಿವನು ಬಂದು ಹರನ ಧನುವ ತೆಗೆದುಕೊಂಡು
ನಾಚಿಕೊಂಡು ತಲೆಯ ತಗ್ಗಿಸಿ ಬಿಟ್ಟಿ ಮೋದ ಶಿರವ ಬಾಗಿಸಿ

- ರಾಮೋ:** ಅಹಾ, ದ್ರುವಿಡಾಧಿಪತಿಯು ಬಿಟ್ಟು ಹೋಗುವುದಕ್ಕೆ ಒಳ್ಳೆಯ ಕಾರಣವನ್ನು ಕೊಟ್ಟಿ.
- ಪ್ರತಿಹಾರಿ:** (ಬೇರೆದೆ ಸೋದಿ) ಅರೆ! ಇವನು ಮಾಹಿಷ್ಯತಿಯ ಒಡೆಯ - ಅತ್ಯಿಯ ನೇತ್ರವೆಂಬ ಶುಕ್ತಿಯಲ್ಲಿ ಬಂದ ಮುತ್ತು ಚಂದ್ರ; ಅವನೇ ಹೈಹಯರಿಗೆ ಮೂಲಮರುಷ; ಅಲ್ಲಿ ಜನಿಸಿದವನು ಅಜುರ್ವನ; ಅವನು ತನ್ನ ತೋಳುಗಳಿಂದ ನರ್ಮದೆಯನ್ನು ಕಟ್ಟಿನಿಲ್ಲಿಸಿದ; ಆಗ ಬಂದ ರಾವಣನ ದರ್ಪವನ್ನು ನಾಶಮಾಡಿದ; ಆ ಅಜುರ್ವನನ ಪುತ್ರ ಇವನು; ಇವನಿಗೆ ಮೇಘನಾದನನ್ನು ಗೆಲ್ಲುವ ಬಯಕೆ.
- ರಾಮೋ:** ಎಲಾ ಮುದಿರಾಜನ ಪ್ರತಿಹಾರಿಯೆ, ಕೆಟ್ಟ ಮಾತುಗಳನ್ನಾಡುವ ನಿನ್ನನ್ನು ರಾವಣನು ಕ್ಷಮಿಸಿದರೂ ಮಗ ಮೇಘನಾದನ ನಿಂದೆಯನ್ನು ಕೇಳಿದ ಚಂದ್ರಹಾಸವು ಸಹಿಸಲಾರದು. (ಖಿಡ್‌ವನ್ನು ಸೆಳೆಯುವನು)
- ಪ್ರಹಂಸ್:** ಮಹಾರಾಜ, ಮುನಿಗಳು ಪ್ರದರ್ಶಿಸುತ್ತಿರುವ ನಾಟಕ ಇದು. ಪರಾಕ್ರಮ ತೋರುವ ಕಾಲವಲ್ಲ.
- ಪ್ರತಿಹಾರಿ:** ಮಾಹಿಷ್ಯೀ ನಗರಿಗೆ ಮೇಕಲಕ್ಷ್ಯ ನರ್ಮದೆಯೇ ಒಡ್ಡಾಂ; ಅಲ್ಲಿ ಸೂರ್ಯನು ತಾಪಶೂನ್ಯ; ಅದು ಕೃತ್ಯೀಯ ಯಶೋವತಂಸ; ಕಲಚೋರಿಗಳ ಕುಲರಾಜಧಾನಿ; ಅದನ್ನು ಪಾಲಿಸುವಾತ ಈತ.
- ಅಲ್ಲಿದೆ -**
- ಇವನು ಯುದ್ಧಕ್ಕೆ ಹೊರಟಾಗ ಅಶ್ವಸ್ಯೇನ್ದ್ರ ವಿರದಿಂದೆಂದ್ರ ಧೂಳ ಆಗಸವನ್ನು ಮುಚ್ಚಿದುವುದೋ ಎಂಬ ಭೀತಿಯಿಂದ ಮರುತರಾಯನ ಮಡದಿಯರು ಎವೆ ಮುಳ್ಳುಗಳೆಡೆ ಎಡಬಿಡದೆ ಒತ್ತಾಗಿ ಜೋಡಿಸಿದ ಕೈಗಳಿಂದಲೇ ಕೇಳುಗಳನ್ನು ಮುಚ್ಚಿಕೊಳ್ಳುವರು.
- ಹೇಮಪ್ರಭಿ:** ಗುರು ಹಿರಿಯರಲ್ಲಿ ವಿನಮ್ರಳೆ, ನರ್ಮದೆಗೆ ಏಕೈಕ ಅಲಂಕಾರವನ್ನಿಸಿದ ಮಾಹಿಷ್ಯತಿಗೆ ಅರಸ ಇವನು; ಅವನ ಮೇಲೆ ರೆಪ್ಪೆಗಳು ವಿಡಿಯುತ್ತಿರುವ ಧವಲ ವಿಶಾಲ ಹಾಗೂ ಲಾವಣ್ಯದಿಂದ ರಕ್ತನೀಲವಾದ ಕಟ್ಟಾಕ್ಷಗಳನ್ನು ಬೀರು.
- ಸಿತೇ:** ಕೃತ್ಯಿಯ ಕುಲದ ಕುಮಾರನಾಗಿದ್ದರೂ ಪರಶುರಾಮನ ಪರಾಕ್ರಮದಿಂದ ಅಪಮಾನಿತನಲ್ಲವೇ?
- ಪ್ರತಿಹಾರಿ:** (ಸ್ವಾಗತ) ಅಹಾ! ಹೈಹಯಕುಲಕುಮಾರನ ಗರ್ವಗರಿಮೆಯೇ! - ಭುಜಬಲದ ಮದದಿಂದ ಮರೆಯುವೀ ಏರವರನು ಹರಧನುವನಾದರಿಸಿ ಹೆಡೆಯನೇರಿಸಲೊಲ್ಲನು
- ಪ್ರಹಂಸ್:** ಮೂಡ, ದಶಕಂರನನ್ನು ಅನುಕರಿಸುವೆಯಾ? ಆದರೆ ಮಹೇಂದ್ರನನ್ನು ಬಂಧಿಸಲಿಲ್ಲ.

ಪ್ರತಿಹಾರಿ: (ಬೇರೆಡೆ ನೋಡಿ) ಒಹೋ, ಈ ಕಡೆ ಚೇದಿರಾಜನಿದ್ದಾನೆ! -

ಸೀತಾಸ್ತಯಂವರಕ್ಕೆ ಮೂಲವಾದ ಧನುವನ್ನು ಧರಿಸಿ ವಿಭುವಾದ ಪರಮತಿವನು ಮೂರು ಮರಗಳನ್ನು ದಹಿಸುತ್ತಿರುವಾಗ ಆ ಪುರದ ತುಳಿಕೊಂಡು ಬುವಿಗುದರಿ ಪುರವಾಯಿತು; ಆ ಮರವನ್ನಾಳುವ ಚೇದಿದೇಶದ ತಿಲಕನೇ ಈ ಭೂಪ.

ಅಲ್ಲದೆ -

ಕೈಚಾಚಿ ಬಕುಲಪುಷ್ಟದ ಗಂಧವೆಷ್ಟಂಬುದನ್ನು ಅಳೆಯಬಲ್ಲವ, ಸತಿಪತಿಯ ಸುರತದಲ್ಲಿ ಸುಖಿಸಂಪ್ರಯೆಷ್ಟಂದು ತಿಳಿಯಬಲ್ಲವ, ಚಂದ್ರಮನ ತಿಂಗಳನ್ನು ಬೋಗಸೆಯಲ್ಲಿ ತುಂಬಿಕೊಂಡು ಬೇಕಾದಪ್ಪು ಕುಡಿಯಬಲ್ಲವ ಯಾವಣಾದರೂ ಇಧರೆ ಇವನ ಗುಣಗಳನ್ನು ಹೊಗಳಲಾದಿತು.

ಹೇಮಪ್ರಭಿ: ಅಮಂದವಾದ ಮದನಮದದ ದಾನವು ಪ್ರಕಟಗೊಳ್ಳುತ್ತಿರುವ ಫಾಲಪುಳ್ಳ ಬಾಲೆ, ಕಡೆಗಣ್ಣ ಲೀಲೆಯಲ್ಲಿ ಕಾಲಿಮೆಯು ಕರಗಿಹೋಗಿ ಚಂದ್ರಮನ ಬಿಳುಪನ್ನು ಬೆಳಗಿಸುವ ದೃಷ್ಟಿಕಾಂತಿಯಿಳ್ಳ ಕಟಾಕ್ಷದಿಂದ ದಶಾಂತೀಶ್ವರನನ್ನು ವೀಕ್ಷಿಸು.

ಶಿತೇ: ಇವನು ನರ್ಮದೆಯು ಅಲಂಕರಿಸಿದ ದೇಶದ ಅರಸನಲ್ಲವೇ?

ಪ್ರತಿಹಾರಿ: ಕಣ್ಣಿಹಾಯಿಸಿ ಮಾನಿ ಗಿರೀಶಕೋದಂಡವನು ಅಳೆದುಕೊಂಡ ತಕ್ಣಾದಿ ಮುಣ್ಣಿಯನು ಮೇಲೆತ್ತಿ ಭುಜಗಳನು ಮುಣಿಕೊಂಡ

ರಾವಣ: ಅಹಾ, ಜಾಣ ಈ ಮೇಕಲಪತಿ; ಅರಿತಿದ್ದಾನೆ ತನ್ನ ಮಿತಿ.

ಪ್ರತಿಹಾರಿ: (ಬೇರೆಡೆ ನೋಡಿ, ಸ್ವರ್ಗತೆ) ಒಹೋ, ಸಿಂಹಳರಾಜ ಇಲ್ಲಿದ್ದಾನೆ -

ಸಮೃದ್ಧಸಮುದ್ರ ಹಾಗೂ ರೋಹಣಾರ್ಥಿಗಳೇ ಇವನ ಕೋಶಗಳು; ಕಾಮವೃಂಜಪದಗಳಿಂದ ಕೂಡಿದ ಮಾತುಗಳನ್ನಾಡುತ್ತ ಇವನು ಮೃದುವಾಗಿ ನಗುತ್ತಿದ್ದರೆ ಅಂತೆ ಪುರದ ಹೆಂಗಳೆಯರಿಗೆ ವಿಲಾಸದ ಭಂಡಾರವೇ ತೆರೆದಂತಾಗಿ ಶ್ರೇತಿಯುಕ್ತದೆ.

ಅಲ್ಲದೆ -

ಅವನ ಪ್ರಭಂಡವಾದ ವಿಧ್ಯಂಡಂಡ ಹೊಡತದಿಂದ ಸತ್ತವರು ದೇವತೆಗಳಾಗುತ್ತಾರೆ; ಅಲಕ್ಷ್ಯದಿಂದ ಅಸವೇಸದರೂ ವೈರಿಗಳು ವ್ಯಾಪುಲಗೊಂಡು ಪಲಾಯನ ಮಾಡುತ್ತಾರೆ; ವೈರಿಗಳಲ್ಲದ ಸಂಗ್ರಾಮ ಮಾರ್ಗವು ಶಾನ್ಯಾಗುತ್ತದೆ; ಅಲ್ಲಿ ಸಂಸ್ಕಾರವರ್ತದಿಂದ ಇನ್ನೂ ಸಾಯದಿರುವ ಮುಂಡಗಳು ಕುಶಿಯುತ್ತಿರುತ್ತವೆ; ಸತ್ಯ ದೇವತೆಗಳಾಗಿರುವರು ಹೂಮಳಿಗರೆಯುತ್ತ ಮೃತರಾದ ತಾವೇ ಭಾಗ್ಯವಂತರೆಂದುಕೊಳ್ಳುತ್ತಾರೆ.

- ಹೇಮಪ್ರಭಿ:** ಅಸಂಮಾಣ ಯೋವನಾರೋಹಣಾರಂಭೆ, ಇವನು ರೋಹಣಿಗೆ ಪರಮೇಶ್ವರ; ಇವನನ್ನೊಮ್ಮೆ ನೋಡು; ಕ್ಷಣಿಕಾಲವಾದರೂ ಆಕಾಶದ ಅರ್ಥಭಾಗದಲ್ಲಿ ವಿಕಸಿತಕರುಗಳ ಮಾಲೆ ಮೂಡಲಿ.
- ಸೀತೆ:** ಇವನು ಕೊಸ್ತುಭಗ್ನಾತ್ರದ ರತ್ನವನ್ನು ಶಿರದಲ್ಲಿ ಅಲಂಕಾರವಾಗಿ ಧರಿಸಿದ್ದಾನೆ.
- ಪ್ರತಿಹಾರಿ:** ಇವನ ಮನಸ್ಸು ಸಂಶಯಗ್ರಸ್ತವಾಗಿದೆ; ಹಾಗಾಗಿ ಹಿಂದೆ ಮುಂದೆ ನೋಡುತ್ತಿದ್ದಾನೆ -
- ಶಿವನ ಕೋದಂಡವ ನೋಡುವ ತಾನೊಮ್ಮೆ
ಮತ್ತೊಮ್ಮೆ ತನ್ನ ತೋಳಿಗಳ
ಹೋಗುವುದಾಕಡೆ ಬರುತ್ತಿಹುದೀಕಡೆ
ನೂರಾರು ಬಾರಿಯ ಕಳ್ಳು
- ರಾವಣ:** ಸಿಂಹಳರಾಜನಿಗೆ ಸಂಶಯವೆ? ಸಂಶಯಾತ್ಮನು ವೀರಪ್ರತಿಯಾಗಲಾರ.
- ಪ್ರತಿಹಾರಿ:** (ಬೇರೆದೆ ನೋಡಿ ಸ್ವರ್ಗತ) ಒಹೊ, ಮಧುರಾನಾಥನೆ! (ಪ್ರಕಾಶ) -
- ಕಂಸ, ಪ್ರಲಂಬ, ವೃಷ, ಕೇಶಿ ಮುಂತಾದ ಖಳಿರನ್ನು ಸಂಪರಿಸುವುದಕ್ಕಾಗಿ
ಮಹಾವಿಷ್ವಾಪು ಅವಶರಿಸುವನೆಂದು ಪುರಾಣ ಕವಿಗಳು ಹೇಳಿದ್ದನ್ನು
ಕೇಳಿದ್ದೇನೆ. ಅಂಥ ಮಧುರೆಯನ್ನಾಳುವ ದೊರೆ ಇವನು.
- ಅಲ್ಲದೆ -
- ಆಕಾಶದಲ್ಲಿ ಕಾಳಿವ ಮೋಡದ ತುಳಿಕೊಂದು ಜಗದ ಕಳ್ಳಿಗಳಿಗೆ ಲೇಷ್ಟೆ;
ಕದಂಬಗಳಿಗೆ ಪುಷ್ಟಿರೋ ಕಾರಣ; ನವಿಲುಗಳ ನಾಟ್ಯಕ್ಕೆ ಪ್ರೇರಕ; ಅದು ಈ ವಿಜಗೀಷುವಿನ ಯುದ್ಧದ ವೇಷವನ್ನು ಕಳಚಿಸುವಂಥದ್ದು; ಇವನ ಮಿತ್ರ ಹಾಗೂ ಶತ್ರುವನಿತೆಯಿರಿಗೆ ಏಕಾಲದಲ್ಲಿ ಕಂಬುಕವನ್ನು ಕಳಿಕುವ
ಆನಂದೋತ್ಸವ.
- ಹೇಮಪ್ರಭಿ:** ಸಹಜವಾಗಿ ಸವಾರಗಸುಂದರಿ ಸೀತೆ, ಇವನು ಮಧುರೆಗೆ ವಿಕ್ಕೆ ಅಲಂಕಾರ. ಅವನ ಕಡೆ ದೃಷ್ಟಿ ಹಾಯಿಸು; ಅನುಪಮವಾದ ರೂಪವನ್ನು ನೋಡು.
- ಸೀತೆ:** ವೃಂದಾವನದಲ್ಲಿ ವಿಕರಿಸುವ ದುರ್ಲಿತಿನಿವನು!
- ಪ್ರತಿಹಾರಿ:** ಧನುರ್ವಿದ್ಯಾಪರಿಣಾತನಾಗಿದ್ದರೂ ಇವನು ಉದಾಸೀನನಾಗಿದ್ದಾನಲ್ಲ (ಪ್ರಕಾಶ)
- ಈ ಭೂಪನು ಹರಧನುವಿಗೆ ಹೆದೆಯೇರಿಸಲಿ ಬಿಡಲಿ ಇವನ ಮಣಿಬಂಧದಲ್ಲಿ
ಕಾಳಿವ ಕರೆಗಳಂತೂ ಬಿಲ್ಲಾರನೆಂಬುದನ್ನು ಸೂಚಿಸುತ್ತಾವೆ.
- ರಾವಣ:** (ಉಪಹಾಸದಿಂದ) ಮಹಾಧನುರ್ವಿನಾದ ಮಧುರಾನಾಥನು
ಹರಧನುವನ್ನೆತ್ತುವಲ್ಲಿ ಪರಮಪ್ರೀಣನಲ್ಲವೆಂಬುದು ಹೇಗೆ?

- ಪ್ರತಿಹಾರಿ:** (ಬೇರೆದೆ ನೋಡಿ ಸ್ವರ್ಗ) ಒಮ್ಮೋ, ಅವಂತಿಯ ಅರಸ. (ಪ್ರಕಾಶ) ವಿರಕ್ತಿಯಲ್ಲಿ ರಕ್ತನಾದ ದೇವ ಶಂಕರ ಮತ್ತು ತ್ಯೈಲೋಕ್ ಲೀಲಾಗುರುವನಿಸಿದ ಮರಣಾಜ್ಞ ಇಭ್ರಾ ವೈರವನ್ನು ಹೊರಿದು ಒಂದೇ ಕಡೆ ವಸತಿ ಮಾಡುವ ಅಪೇಕ್ಷೆಯಿಂದ ಈ ಮರಿಯಲ್ಲಿ ನೆಲಿಸಿದ್ದಾರೆ; ಆ ಮರಕ್ಕಿ ಶಿಖಾನದಿಯ ಜಲವೇ ಪರಿಷಿ; ಅಂಥ ಅವಂತಿಗೆ ಅರಸನಾಗಿ ಹೊರಿಯುತ್ತಿರುವವನು ಈ ಸತ್ಯವುತ್ತ.
- ಅಲ್ಲದೆ -
- ವೀರಲಕ್ಷ್ಮಿಯ ವೇಣಿಬಂಧವೋ? ಭುಜವೆಂಬ ಭುಜಂಗಮದ ಹೆಡೆಯೋ?
ಶತ್ರುಗಳಿಗೆ ಮೃತ್ಯುದೇವನ ಭೂಪತಾಕೆಯೋ? ಮಹಾಸ್ಯಾಸ್ಯವೆಂಬ ನದಿಯ ತರಂಗವೋ? ಹ್ರೇಧಾಗಿಯ ಹೋಗೆಯಸಾಲೋ? ಸುರಯುವತಿಯರ ಕೆಕ್ಕೊಣಿವೆಂಬ ದೀರ್ಘವಾದ ಶೃಂಬಿಲಾದಾಮವೋ? ಲಕ್ಷ್ಮಿಯ ವಿಲಾಸಮಾರ್ಗವಾದ ಕಡೆಗಳ್ಲಿನ ನೋಟವೋ ಎನ್ನುವಂತೆ ಪ್ರತಿಯೊಂದು ಯಾದ್ಯದಲ್ಲಿಯೂ ಇವನ ಜಯಶಾಲಿಯಾದ ವಿಧ್ಯಾಪು ವಿಜ್ಞಂಭಿಸುತ್ತದೆ.
- ಹೇಮ:** ರಥಚಕ್ರದಂತ ವಿಶಾಲವಾದ ನಿತಂಬವುಳ್ಳ ತರುಣೀಯೆ, ವಿಶಾಲಾ ನಗರಿಯಲ್ಲಿ ಮಾತ್ರ ಅನುರಾಗವುಳ್ಳ ಇವನತ್ತೆ ಮಂಡಲಾಕಾರವಾಗಿ ತಾಂಡವವಾದುವ ಕಲೆಯಲ್ಲಿಕುಶಲವಾದ ಭೂಲತೆಯುಳ್ಳ ದೃಷ್ಟಿಯನ್ನು ಬೀರು.
- ಹೀತೆ:** ತ್ರಿಪುರದಹನದ ಸಾಫಿದಲ್ಲಿರುವ ಮಹಾಕಾಲನೆಂದು ಪ್ರಸಿದ್ಧನಾದ ತಿವನ ಹೆಸರಿನಿಂದ ಅಂಕಿತಗೊಂಡ ಲಲಾಟಪಲಕವುಳ್ಳವನಲ್ಲವೇ ಇವನು?
- ಪ್ರತಿಹಾರಿ:** (ಸ್ವರ್ಗ) ಏನು? ಇವನು ಧನುವಿಗೆ ಹೆಡೆಯೇರಿಸಲು ಮನಮಾಡುವುದಿಲ್ಲವೇ? -
- ಹರಚಾಪವನ್ನು ಕಡೆಗಳ್ಲಿನಿಂದ ನೋಡಿ, ಕತ್ತನ್ನು ಹೊರಳಿಸಿ ಮಿತ್ರರೊಡನೆ ಮಾತಿನಲ್ಲಿ ತಪ್ಪಣಾಗಿಬಿಟ್ಟು
- ರಾವಣ:** ಅಯ್ಯಾ ಕುಶಸ್ಥಲೀನಾಥ, ಲೆಕ್ಕವಿಲ್ಲದಪ್ಪ ಹಳೆಯಕಾಲದ ಧನು ಇದು; ಅದನ್ನು ಎತ್ತುವ ನಿಶ್ಚಯವನ್ನೂ ಮಾಡಲಾರದಾದೆಯಾ?
- ಪ್ರತಿಹಾರಿ:** ಒಮ್ಮೋ, ಕುಧಕ್ಕೆತಿಕಾಧಿಪತಿ! (ಪ್ರಕಾಶ) -
- ರಾಸವ ಸ್ವರಿಸುವ ಸರಸತಿಯು ತಾನೆಲ್ಲಿ ವಾಸವ ಗ್ರೇವಳೊ ಅವ ದೇಶವು ಕಾಮದೇವನ ಲೀಲೆಗಳಿಗೆದಯನಿಪುಂಡೊ ಜಾಣ ಹೆಂಗಳ ಓರನೋಟದ ತೋಫೆ ಪಥದೊಳಗೆಲ್ಲಿಯೋ ಅದುವೆ ಕುಂಡನನಗರಿಗಿವನಧಿಪತಿಯು ತಾನೆನಿಸಿರ್ಫನು
- ಅಲ್ಲದೆ -

ರೂಪಗಳಾಧಾರವಾದ ಬ್ರಹ್ಮ; ಚತುರ ಜೀವ್ಯಗಳಿಗೆ ತವರುಮನೆ; ಹೃದಯಮೋಹನಕಾರಿಯಾದ ಕಂದಪರ್ವನನ್ನು ಕರೆವಿದ್ದೆ; ರಾಗಿಗಳಿಗೆ ಮುಕ್ತಿಹೇತು. ಯುದ್ಧರಂಗದಲ್ಲಿ ಇವನ ಹೆಸರನ್ನು ಕೇಳಿದೊಡನೆ ಓಪುವ ವೈರಿಗಳಿಗೆ ದೇವತ್ವ ದೊರಿಯದ ಹೊಸ ವರನನ್ನು ಪಡೆಯುವಾಸೆಯಿಂದ ಸಿಂಗರಿಂಖೊಂಡ ಸ್ವರ್ಗದ ಸುಂದರಿಯರ ಅಲಂಕರಣವು ವ್ಯಾಧವೆನಿಸುತ್ತದೆ.

ಹೇಮಪ್ರಭಿ: ಸ್ವಿಗ್ರಹಾಮುಲವಾದ ಮೋಡದಂತೆ ಗುಂಗುರು ಮುಂಗುರುಳಿನ ತರಳಿ, ಇವನು ಕುಂತಲೇಶ್ವರ; ನಿನ್ನ ವಿಶಾಲವಾದ ಕಣ್ಣಿಗಳ ಪ್ರಮಾಣಕ್ಕೆ ತಕ್ಷಂತೆ ಇರುವಪ; ಕಣ್ಣಂಬ ನೋಡಿ ಕಂಗಳ ನಿರ್ಮಾಣವನ್ನು ಸಾಧ್ಯಕ ಪಡಿಸಿಕೊ.

ಸೀತೆ: ಇವನು ಮಹಾರಾಷ್ಟ್ರೀಷ್ಠಿ
ಪ್ರತಿಹಾರಿ: (ಸ್ವರ್ಗತ) ಪ್ರಕೃತಿಪರಾಧಿನಚರಿತನಿವ (ಪ್ರಕಾಶ) -
 ಹರಕಾಮೂರ್ತಿವನ್ನುತ್ತಲು ಪರಿಜನ
 ಪ್ರೇರಿಸುತ್ತಿರುವರು ಇವನನ್ನು
 ಕುಂತವಿದ್ಯೆಯಲ್ಲಿ ಹೊಂತಕಾರಿ ತಾನೆಂಬುದ
 ಬಾಕ್ಷಿಸುತ್ತಿರುವನು ಕುಳಿತಲ್ಲಿ

ರಾವಣ: ಭಾ! ಇವನು ಪುಟ್ಟಮುಕ್ತಳಂತೆ ನಡೆದುಕೊಂಡನಲ್ಲ!
ಪ್ರತಿಹಾರಿ: (ಬೇರೆಡೆ ನೋಡಿ ಸ್ವರ್ಗತ) ಒಹೊ, ಇವನು ಕಾಂಚೀಪುರದ ಪ್ರಭು -
 ಕಾಮವರನ ನೇತ್ರಗ್ರಿಯೊಳುದಿಸಿದ ವಂಶದಿ ಜನಿಸಿದನೀ ಕುವರ |
 ಕುಲೀನಪ್ರವರ |
 ಶ್ರೀಲೋಕಭವನಕೆ ಭೂಷಣವೀತನ ಸತ್ಯೀಕ್ರಿ |
 ಕಾಂಚೀಪುರಪತಿ | ಬೆಳಗುವನೀ ರೀತಿ

ಅಲ್ಲದೆ -

ಇವನು ಚಂಡತರವಾದ ವಿಧ್ಯಪ್ರಪರಣಾಷ್ಟಿಯ; ಯುದ್ಧರಂಗದಲ್ಲಿ ಇವನನ್ನು ಎದುರಿಸಿದವರು ಸ್ವರ್ಗಲೋಕದಲ್ಲಿ ಹೂಮಾಲೆಯನ್ನು ಧರಿಸಿ ಸಂತಸ ಪಡೆಯುತ್ತಾರೆ; ಇವನೆಸದ ಕ್ಷರಪ್ರವೆಂಬ ಬಾಣಿಗಳ ಪ್ರಹಾರಿದಿಂದ ಸತ್ಯ ದೇವತೆಗಳಾದ ವೈರಿಗಳು ಇನ್ನುಳಿದವರ ಮೇಲೆ ದುಂಬಿಗಳು ಸುತ್ತುತ್ತಿರುವ ವಾರಿಜಾತ ಮಷ್ಟಗಳ ವೃಷ್ಣಿಯನ್ನು ಸುರಿಸುತ್ತಾರೆ.

ಹೇಮಪ್ರಭಿ: ನವಕಾಂಚನದ ಕಾಂಚೀದಾಮುದ ಅಲಂಕಾರ ಧರಿಸಿದ ಕಾಂಚೀ ಪ್ರದೇಶದವರೆ, ಇವನು ಕಾಂಚೀದೇಶದ ಅರಸ; ಅವನ ಮುಖಿಂದ್ರನ ಮೇಲೆ ಮದನಬಾಣದ ಸೃಷ್ಟಿಯನಿಸಿದ ನಿನ್ನ ದೃಷ್ಟಿಯನ್ನು ಬೀರು.
ಸೀತೆ: ಇವನು ಚಂದ್ರಶೇವಿರನ ಅನುಗ್ರಹವುಳ್ಳ ಕುಲಕ್ರಮಾಗತವಾದ ವ್ಯಾಘರ್ಧ ಧ್ವಜವನ್ನು ಹೊಂದಿದ್ದಾನೆ.

- ಪ್ರತಿಹಾರಿ:** (ಸ್ವರ್ಗತ) ಇವನು ಇಂದ್ರಾಣಿಯ ಶಾಪವು ಅಪ್ರಮಾಣೀಕೃತವಾದಂತೆ ಸುಮೃದ್ಧಿರುವನಲ್ಲ! (ಪ್ರಕಾಶ)
- ರಾವಣ:** ಜಾಪಾರೋಪಣ ಗಯ್ಯಿದೆ ನಿತಿಪ ಸೀತಾ ಪರಿಣಯದಿ ರೋಷಕಾಯಿತ ನೇತ್ರದಿ ನೋಳ್ಳರು ಭೂಭೂಜರೀದಿನದಿ
- ರಾವಣ:** (ಕ್ಷೋಧದಿಂದ) ಎಲಾ ಮರ್ಯಾದಗೆಟ್ಟಿವನೆ, ಸ್ವಯಂವರದ ಪಣವನ್ನು ಮುರಿದ ನೀನು ಇಲ್ಲಿರಲು ಯೋಗ್ಯನಲ್ಲ. (ಯೋಚಿಸಿ ಲಜ್ಜೆಯಿಂದ) ನಾನೂ ಹಾಗೇ ಅಲ್ಲಿಂದ?
- ಪ್ರಹಸ್ತ:** ಸ್ವಯಂವರದ ನಿಬಂಧನೆಯನ್ನು ಭೇದಿಸಲು ಬಯಸಿ ಅಂಗಾಂಗಳು ಮುಲಕಗೊಂಡುದನ್ನು ಕಂಡು ರಾವಣ ಕೋಪಗೊಂಡ. ಅನಂತರ ಇದು ನಾಟಕವೆಂಬುದನ್ನು ತಿಳಿದು ಶಾಂತನಾದ.
- ಪ್ರತಿಹಾರಿ:** (ಬೇರೆಡೆ ನೋಡಿ ಸ್ವರ್ಗತ) ಒಹೊ, ವೀರಶೃಂಗಾರಲಲೀತಲಂಪಟ ಲಾಟೇಶ್ವರ! (ಪ್ರಕಾಶ)-
- ಭುವನಬಂಧುವಾದ ಕಾರ್ತಿಕೇಯನು ಸಂಧ್ಯೆಗಿಂದ ಬೋಗಸೆಯಲ್ಲಿ ಜಲವನ್ನು ಹಿಡಿದಿರುವಾಗ ಪ್ರತಿಮೆಯಿಂದ ಹುಟ್ಟಿದ ಮುನಿ ಚುಲುಕ್ಕ; ಅವನ ವಂಶಕ್ಕೆ ತಿಲಕಪೂರ್ಯನಾಗಿರುವವನು ಲಾಟರಾಜ.
- ಅಲ್ಲದೆ -
- ಜಗದೇಶ ವೀರ ಲಾಟರಾಜನು ಗೆದ್ದ ಶತ್ರುಗಳ ಮನೆಯನ್ನು ಹೊಕ್ಕಾಗ ಕೊರಳಿನಲ್ಲಿ ಚಿಲುವಾಗಿ ಅಲುಗಾಡುತ್ತಿರುವ ಮುತ್ತಿನ ಮಾಲೆಗಳನ್ನು ಧರಿಸಿದ ವಾರಾಂಗನೆಯರನ್ನು ಕಂಡನು; ಅವರೋ ಅತಿಶಯ ವಿಲಾಸದಿಂದ ದುಂಬಿಗಳು ತುದಿಯಲ್ಲಿರುವ ಕೇತಕೇಕುಸುಮದಂಥ ಕಂಗಳಿಂದ ತೃತ್ಯಿಯಾಗುವ ವರೆಗೆ ಇವನನ್ನೇ ನೋಡುತ್ತಿದ್ದರು.
- ಹೇಮಪ್ರಭಿ:** ಅಷ್ವಮಿಯ ಚಂದ್ರನಂತೆ ಚಂದರ ಲಲಾಟಪುಳ್ಳವನು ಲಾಟೇಶ್ವರ; ಬಿಳಿ, ಕೆಪ್ಪು ಹಾಗೂ ಹವಳದಂತೆ ಸ್ವಚ್ಛವಾದ ಕಾಮನಬಿಲ್ಲಿನ ಕಾಂತಿಯನ್ನು ಮೀರಿಸಿದ್ದೈ ನಿನ್ನ ಕಟಾಕ್ಷ; ಅದನ್ನು ಅವನೆಡೆಗೆ ಕಳುಹಿಸು.
- ಸೀತೆ:** ಇವನು ಪ್ರತಿದಿನವೂ ಅಲಂಕರಣದಲ್ಲಿಯೇ ಆಸಕ್ತ.
- ಪ್ರತಿಹಾರಿ:** (ಸ್ವರ್ಗತ) ಇವನು ಸ್ವಭಾವತಃ ಮಾಯಾವಿ. (ಪ್ರಕಾಶ)
- ರಾವಣ:** ಒರೆಸುವ ನೆಪದಲಿ ಚಾಚಿದನಿವ ತಾ ಕರವನ್ನು ಹಿಡಿಯಲು ಇಲ್ಲ ಬಿಡಲೂ ಇಲ್ಲ ಧನುವನ್ನು
- ರಾವಣ:** ನಿಜ. ಶೃಂಗಾರಲೀಲಾಲಂಪಟ ಈ ಲಾಟ; ಇವನನ್ನು ವೀರನೆಂದು ಕರೆಯುವುದೇಕೆ?
- ಪ್ರತಿಹಾರಿ:** (ಬೇರೆಡೆ ನೋಡಿ, ಸ್ವರ್ಗತ) ಒಹೊ ಇವನು ಕುಶಸ್ಥಲಿಯ ಅರಸ-

ವಿಶ್ವಾಮಿತನು ಬ್ರಾಹ್ಮಣನಾಗುವುದಕ್ಕಿಂತ ಮೊದಲಿನದು ಈ ಕುಲ; ಲೋಕವಿಶ್ವತನಾದ ಸುಶ್ರುತ ಆದಿಪರುಷ; ಅವನು ಮನುಜರ ಮೇಲಿನ ಕರುಡೆಯಿಂದ ಚಿಕಿತ್ಸಾಶಾಸವೆಂಬ ಅಮೃತವನ್ನು ವರ್ಣಿಸಿದ; ಅವನ ಸೇನಾಪತಿಗಳು ದಿಗ್ರೀಶಗಳಲ್ಲಿ ಕೇರಿಸ್ತಂಭಗಳನ್ನು ನೆಟ್ಟರು.

ಅಲ್ಲದೆ -

ಸೊಂಟದ ಬಟ್ಟೆ ನೇರಿಳಿಸೊಮ್ಮೆ; ಗುಂಜಯ ಸರವೇ ಆಭರಣ; ಸ್ವಸ್ಥಿತಪತ್ತವೇ ಮುಚ್ಚುವ ಸೆರಗು; ಶಿಲೆಗಳ ರಸವೇ ಸಿಂಗಾರ; ನವಲಿನಗರಿಯೇ ಕಣಾಫರಣ; ಕೆಲವೇ ದಿನಗಳಲೇ ವೇಷ ಧರಿಸುವುದನ್ನರಿಸಿಯಿರು ಕಲೆತರು ಶಬರಿಯರೂಡನಾಡಿ

ಹೇಮಪ್ರಭಿ: ಮುಖ್ಯಾತ್ಮದ ಮಧ್ಯದೇಶದವರೆ, ಮಧ್ಯದೇಶದ ದೊರೆಯೀತ. ಕುತೂಹಲದಿಂದ ಅರಳಿದ ಕಣ್ಣಿನ ಮೋಗದಾಕ ನೀನು ಅವನನ್ನು ಕಾಣು.

ಸೀತೆ: ಮಂದರಾಚಲದಿಂದ ಆಂದೋಲಿತವಾದ ಕ್ಷೀರಸಾಗರದಿಂದ ಹುಟ್ಟಬಂದ ಧನ್ಯಂತರಿಯ ಅವಶಾರನಾದ ದಿವೋದಾಸನ ಪ್ರಥಮ ಶಿಷ್ಯ ಇವನು!

ಪ್ರತಿಹಾರಿ: ಎಡಗ್ರ್ಯಾಯಿಂದ ಶಿವಧನುವನ್ನೇನೋ ಎತ್ತಿದ; ಮತ್ತೊಂದು ಕೈಯಿಂದ ಹೆದೆಯನ್ನೇರಿಸಲಾರ; ಬಿಡಲೂ ಆರ.

ರಾವಣ: (ನಕ್ಕು) ಹಹ್ಮಾ, ಧನುವೇದ ಕುಶ್ರುತ ಸುಶ್ರುತ, ಬೇರೆ ಬೇರೆ ರೋಗಗಳಿಗೆ ಮದ್ದಮಾಡು, ಶಿವಧನುವಿಗಲ್ಲ.

ಪ್ರತಿಹಾರಿ: (ನಾಲ್ಕು ಕಡೆ ನೋಡಿ) ಎಲ್ಲ ರಾಜರೂ 'ನಾನು ಮೊದಲು, ನಾನು ಮೊದಲು' ಎನ್ನತ್ತೆ ಶಿವಧನುವನ್ನೆತ್ತಲು ಸಿದ್ಧರಾಗಿದ್ದಾರಲ್ಲ! -

ಇವನು ಪ್ರಚಂಡ ವಿಧ್ಯಧಾರಿ ಓಂತ್ರನರೇಶ; ಇವನು ಮಗಧೇಶ; ಇವನು ಕಾಂಚೋಜರಾಜ; ಇವನು ಸೌರಾಷ್ಟ್ರಾಜ; ಇವನು ಶಕರಾಜ; ಇವನು ನೇಪಾಲರಾಜ; ಇವನು ಆಂದ್ರದ ಅರಸ; ಸಭೆಯಲ್ಲಿರುವ ನೃಪರಿಗಳ್ಲ ಸೀತೆಯ ಮೇಲೆ ಪ್ರೀತಿ; ಶಿವಧನುವಿನ ಬಗೆಗಿ ಕುತೂಹಲಗಳು ತಂಬಿವೆ.

ಹೇಮಪ್ರಭಿ: ಒಂದೆಡೆ ಜರುಗಿದ ಹಾರಲತೆಯ ಅಲಂಕಾರವಳ್ಳ ಘನಸ್ತನಿಯೇ, ಘನಗಜರನೆಯಿಂತೆ ಪ್ರಚಂಡ ಗಂಭೀರ ಭೀಷಣವೂ ಸಮಸ್ತ ಭೂಮಂಡಲಕ್ಕೆ ಮಂಡನವೆನಿಸಿದ ಪರಾಕ್ರಮಶಾಲಿಗಳಾದ ಮಹಿಷತಿ ಗಳಿವರು. ಸಂಚರಿಸುವ ಭ್ರಮರಗಳ ಚುಂಚುವಿನ ಮೇಲಿನ ಶಿವೆಯಿಂತೆ ಚಂಚಲವಾದ, ಕಮಲಗಭ್ರದಲ್ಲಿರುವ ಪತ್ರಾಕಾರವಾದ ದೊನ್ನೆಯಿಂತೆ ತಿಯಂಚವಾದ ಹಾಗೂ ಕಿವಿಗೆ ಆಭರಣವೆನಿಸಿದ ನಿನ್ನ ಚೆಪಲವಾದ ನೇತ್ರಗಳಿಂದ ಸ್ವೇಚ್ಛೆಯಿಂದ ನೋಡು.

- ಸೀತೆ:** ಸಮಸ್ತ ರಾಜರ ಮಾನವನ್ನು ವಿಂಡಿಸುವಂಥದು ವಿಂಡಪರಶುವಿನ ಶರಾಸನ; ಅದನ್ನಾರೋಪಿಸುವ ಆಡಂಬರಕ್ಕೆ ತೊಡಗಿ ಲಜ್ಜೆಗೇಡಾಗು ತೀರುವುದೇಕೆ?
- ಬ್ರಹ್ಮಿಹಾರಿ:** ಕೆಲವು ರಾಜರು -
- ಇದನ್ನು ಏಕಾಗ್ರಚಿತ್ತದಿಂದ ಧ್ಯಾನಿಸಬೇಕೇ ಹೊರತು ಮುಟ್ಟಬಾರದು ಎಂದು ಭಾವಿಸಿ ಹರಧನುವಿಗೆ ಭಕ್ತಿಯಿಂದ ನಮಿಸುತ್ತಿದ್ದಾರೆ.
- ಇನ್ನು ಕೆಲವರು -
- ಧನುವನ್ನಾರೋಪಿಸುವುದಕ್ಕಾಗಿ ರಭಸದಿಂದ ಧಾವಿಸಿ ಎತ್ತುತ್ತಾರೆ; ಭಾರಕ್ಕೆ ಕುಸಿದು ಮೊಣಕಾಲಾರಿ ನೆಲದ ಮೇಲೆ ಬೀಳುತ್ತಾರೆ!
- ರಾವಣ:** ಹರಧನುವನ್ನೆತ್ತಲಾರದ ಇವರೆಲ್ಲ ಪರಾತ್ಮಿಗಳ ಗಣನೆಯಲ್ಲಿ ತಮ್ಮನ್ನು ಇಲ್ಲವಾಗಿಸಿಕೊಂಡರು.
- ಬ್ರಹ್ಮಿಹಾರಿ:** (ಸ್ವರ್ಗತ) ಇದೇನು? ಕ್ಷತ್ರಿಯರಲ್ಲರೂ ಕ್ಷಾತ್ರೋಚಿತವಾದ ಚಾಪಾರೋಪಣ ಕರ್ಮದಲ್ಲಿ ಅಸಮರ್ಥರಾದರು. ಇವರಲ್ಲಿ ಸತ್ಯಸಾರವು ಗಣನೆಗೆ ನಿಲುಕದ ಸೂರ್ಯಕುಲದ ಕುಮಾರನೂ ಇದ್ದಾನೆ. ಅಫ್ವಾ ಅವನಿದ್ದರೇನು?
- ವಜ್ರದ ಮಣಿಯನ್ನು ಸೀಳುವಲ್ಲಿ ಲೋಹದ ಸೂಜಿಯೇ ಮುರಿಯುವಾಗ ಹೆಣ್ಣಿನ ಉಗುರುವಿನಿಂದ ಗೀರಿ ಸೀಳಲಾದಿತೆ? (ಯೋಚನಿ)
- ಇರಲಿ. ಹಾಗಿದ್ದರೂ ಇವನನ್ನು ಹೊಗಳುವುದೇ ಸರಿ. ವೀರಸಂತಾನದ ಸತ್ಯವು ಗಣನೆಗೆ ಸಿಗಲಾರದು.
- ರಾವಣ:** ಲಂಕೇಶ್ವರನಾದ ನಾನು ಅನಾದರದಿಂದ ಚಾಪವನ್ನು ಆರೋಪಿಸಲಿಲ್ಲ; ಇತರ ರಾಜರು ಅಸಮರ್ಥರಾದರು. ಇದರಿಂದ ಹರಧನುವು ಸೂಕ್ತರಬೀಕು. (ಧನುವನ್ನುದ್ದೇಶಿಸಿ) ಎಲಾ ಹಳೆಯ ಬಿದಿರಿನ ಸೀಳಿನ ನಿಮಾರಣಾವೆ -
- ಹರಕಾರ್ಮಕವೇ, ನಾನು ಬಿಟ್ಟದ್ದೇನೆಂದು ನೀನು ತಾನು ಗಟ್ಟಿಗನೆಂದು ತಿಳಿದು ಸೂಕ್ತಬೀಡ. ನಿನ್ನನ್ನು ಮುರಿಯುವ ಸಾಮರ್ಥ್ಯ ತನ್ನ ಮುಂಗೃಹಿಯವ ಭಲದಂಕನಾದ ಈ ದಶಕಂತನು ಇಲ್ಲಿದ್ದಾನೆ. (ಎಂದು ಏಳಲು ಬಯಸುತ್ತಾನೆ)
- ಬ್ರಹ್ಮ:** ಮಹಾರಾಜ, ಇವಳು ಜಾನಕಿಯಲ್ಲ; ಅದು ಹರಧನುವೂ ಅಲ್ಲ.
- ರಾವಣ:** ಮತ್ತೇನಿದು?
- ಬ್ರಹ್ಮ:** ಇದು ನಾಟಕ.
- ಬ್ರಹ್ಮಿಹಾರಿ:** ಅಂಬರಮಣಿಯಹುದೀತನ ಬಿಂಬ ಜಲವದು ಜನಿಸುವುದಿವನಿಂದ ರಾತ್ರಿಯೋಳಿತನು ತನ್ನಯ ತೇಜವನಿಡುವನು ಅಗ್ನಿಯ ತಿಖಿಗಳಲ್ಲಿ ಹಿಮಕರ ಬೆಳಗುವ ನಿತಿಯೋಳಿಗೇತನ ಕಿರಣಗಳನು ತಾ ಪಡೆಯುತ್ತ

ಮರಾಣಮರುಷನು ಭಾಸ್ಕರದೇವ ಅವನಿಗೆ ನಮನವ ಸಲ್ಲಿಸುವೆ

ಅವನಿಂದ ವೈವಸ್ತತಮನು ಜನಿಸಿದ; ಅವನು ಮನುಜರಾಜರಿಗೆ ಮೂಲ;
ಅದೇ ವಂಶದಲ್ಲಿ ಸಗರ ಮತ್ತು ಭಗೀರಥರು ಜನಿಸಿದರು; ಒಬ್ಬ ಅಗೆದು
ಸಗರವನ್ನು ನಿರ್ಮಿಸಿದ; ಇನ್ನೊಬ್ಬ ಅಲ್ಲಿ ದೇವಗಂಗೆಯನ್ನು ತುಂಬಿಸಿದ.

ಸಾವಿತ್ರಮನುವಿಂದ ಮಹತ್ತಾದ ಕುಲದಲ್ಲಿ ಜನಿಸಿದ ಹಾರ್ಥಿವರಲ್ಲಿ
ಮಹಾರಧನಾದ ದಶರಥ ಈಗ ಭೂಮಂಡಲವನ್ನಾಳ್ತಿದ್ದಾನೆ; ಅವನ ಮಗ
ಶೀರಾಮ; ಮಷ್ಪಾದ ಹೆಗಲು; ನೀಳವಾದ ಕಂಗಳು; ತನ್ನ ಗುಣಗಳಿಂದ
ಅಯೋಧ್ಯೆಯ ಜನರಿಗೆ ಶ್ರಯ; ಮಹಾಮುನಿ ವಿಶ್ವಾಮಿತನು ಬಿಲ್ಲಿದ್ಯುಮಿ
ಸಾರಸರ್ವಸ್ವವನ್ನು ಇವನಿಗೆ ವಿತರಿಸಿದ್ದಾನೆ.

ರಾಮ: ವತ್ಸ ಲಕ್ಷ್ಮಣ, ಇವನು ನನ್ನನ್ನು ನಿರ್ದೇಶಿಸುತ್ತಿದ್ದಾನಲ್ಲವೇ?
ವಿಳೋಣವೇ?

ಲಕ್ಷ್ಮಣ: ವಿಳೋಣ. (ಮಂಚದಿಂದ ಇಳಿಯುವ ಅಭಿನಯವನ್ನು ಮಾಡುವರು)
ಪ್ರತಿಹಾರಿ: ಸಾಧು ರಾಮಭಾರತ ಸಾಧು! ನಿಜಕ್ಕೂ ಮಾತಾರಂಡಕುಲಕ್ಕೆ ನೀನು
ಭೂಷಣ.

ರಾಮಣ: ಸಾಧು, ಕ್ಷತ್ರಿಯಬಾಲ ಸಾಧು! ನಿನ್ನ ಅಭಿಮಾನದ ಗಂಟು
ಭದ್ರವಾಗಿದೆ; ನಿಶ್ಚಯವು ಅಸೀಮವಾಗಿದೆ. ಮನುಷ್ಯರಲ್ಲಿ ನಿನ್ನ
ತಾಯಿಯೊಬ್ಬಕ್ಕೇ ಮಗನನ್ನು ಪಡೆದವಳು.

ವಿಶ್ವಾಮಿತ್ರ ಜನಕರು: ರಾಮನು ದಿಲೀಪ ದಶರಥರನ್ನು ಮೀರಿಸಿದ ಕಾರ್ಯವನ್ನು
ಕೈಗೊಂಡ.

ಹೇಮಪ್ರಭಿ: ರಾಮನು ಕಿರಿಯನಾದರೂ ಚರಿತ್ರೆಯಲ್ಲಿ ರಾಜರೆಲ್ಲರಿಗಿಂತ ಹಿರಿಯ.
ಶತಾನಂದ: ವಿಶ್ವಾಮಿತ್ರಿಷ್ವನಾದ ರಾಮನು ಅತ್ಯಂತ ಸಾಹಸಿ. ಯಾಕೆಂದರೆ -

ಶಂಕರನ ಕೃಗಳ ಬಲವಾದ ಹಿಡಿತವನ್ನು ತಡೆದುಕೊಂಡು ಗಟ್ಟಿನವನ್ನು
ತೋರಿದ ಧನು ಇದು; ಹಿಡಿದ ಕೆಲವನ್ನು ಕೊನೆಮುಟ್ಟಿಸಿಯೇ ವಿರಮಿಸುವ
ಕುಲಕ್ಕೆ ಸೇರಿದವನು ರಾಮ. ಧನುವಿಗೆ ಹೆದೆಯೇರಿಸಲು ಹೊರಟಿದ್ದಾನೆ.
ಇದರಿಂದ ಸೂರ್ಯಕುಲವು ತಕ್ಷಾಡಿಯನ್ನೇರಿದಂತಾಗಿದೆ.

ಪ್ರತಿಹಾರಿ: ಕುಮಾರನು ಹರನಿಗೂ ಗಿರಿಜೆಗೂ ನಮಸ್ಕರಿಸಿದ; ಬಿಲ್ಲನ್ನು ಕೈಗೆ
ತೆಗೆದುಕೊಳ್ಳಲು ಹೊರಟಿದ್ದಾನೆ; ಏನಾದೀತೋ ತಿಳಿಯದು.

ಹೇಮಪ್ರಭಿ: ಭಗವಾನ್ ಶಂಕರನೆತ್ತಿದ ಧನು ಇದು; ಇವನಾದರೋ ಸಿಂಹದ
ಮರಿಯಂತೆ ಬಿಲಿಷ್ಪಾದ ಬಾಹುವ್ಯಳ್ಳವನು; ಭುಜದಂಡಕ್ಕೆ
ಭೂಷಣವಾದ ಈ ಕಾರ್ಯವು ದುಷ್ಪರವಾದಿತೆ?

ರಾಮ: (ಪ್ರದಕ್ಷಿಣ ಹಾಕುತ್ತ)

ವೃದ್ಧೇಹಿಯ ವರಬೀಜಗೆ | ಸುರಸಾರದಿ ನಿರ್ಮಿತಗೆ |
ತಿಮುರವಿನಾಶಗೆ ಹರಚಾಪಕ ನಮಿಪೆ ||

(ಬಲಪೂರ್ವಕವಾಗಿ ತೆಗೆದುಕೊಂಡು)

ವತ್ಸ ಲಕ್ಷ್ಮಣ, ನನ್ನ ವರದೂ ಭುಜಗಳ ಆಕ್ರಮಣಕ್ಕೆಳ್ಳಿಗಾದ ಮೇಲೆ ಬಿಲ್ಲು
ಮುರಿಯುವುದೂ ಹೆದೆಯು ಹರಿಯುವುದೂ ನಿರೀಕ್ಷಿಸು.

- ರಾಘಾ:** ಇದು ನಟನ ಅಭ್ಯರ್.
- ಲಕ್ಷ್ಮಣಾ:** ಶಂಕರನು ತನ್ನ ಕೈಗಳಿಂದ ಎಳೆದುದನ್ನು ಸಹಿಸಿದ ಬಿಲ್ಲು ಇದು;
ಹಾಗಿರುವಾಗ ಆಯ್ದಿನಿಗೆ ಸಂದೇಹವೇಕೆ?
- ರಾಮ:** ಹಾಗಾದರೆ ಹೆದೆಯೇರಿಸುತ್ತೇನೆ.
- ರಾವಣಾ:** ಇದೂ ಕೂಡ ನಟನು ಹೆದರಿಸುವಂತೆಯೇ.
- ಪ್ರತಿಹಾರಿ:** (ನಾಲ್ಕು ಕಡೆ ನೋಡಿ)
ಹೇಗೆ ಹೇಗೆ ರಾಮ ಶಿವಧನುವಿನ ತುದಿಗೆ ಹೆದೆಯೇರಿಸುತ್ತೇನೆ ನಡೆದನೋ ಹಾಗೆ
ಹಾಗೆ ರಾಜರಲ್ಲರ ಮುಖಿಗಳು ಬುಡದಿಂದ ಕಂದುತ್ತ ಬಂದವು.
- ಲಕ್ಷ್ಮಣಾ:** ನಾಚಿದ ರಾಜರ ಮುಖಿಗಳು ಕಂದಿದ್ದ ಮಾತ್ರವಲ್ಲ -
ಆಯ್ದನು ಶಿವಧನುವನ್ನೆತ್ತಿದಾಗ ರಾಜರಲ್ಲ ಮುಗುಳ್ಳಿಗೆ ಬೀರಿದರು;
ಹೆದೆಯೇರಿಸಲು ಹವಣಿಸಿದಾಗ ಕೈತಟಿಗೆ ಗಹಗಿಸಿದರು; ಎಳಿಬಿಗುರಿನಂಥ
ಬೆರಳುಗಳನ್ನಲ್ಲಿಗಿಸುತ್ತ ಹೆದೆಯನ್ನೇರಿಸಿದಾಗ ಬಾಡಿದರು; ಶಿಂಜನಿಯನ್ನೆಳ್ಳಿದಾಗ
ಬಿಲ್ಲಿನ ಗಿಳ್ಳು ಮುರಿದಾಗ ಕುಳಿತಲ್ಲೇ ಮೂಳೆ ಹೋದರು.
- ಪ್ರತಿಹಾರಿ:** (ಒಮ್ಮೆಲೇ ನೋಡಿ) ಎಳೆದದ್ದು ಮಾತ್ರವಲ್ಲ, ಮುರಿದೂ ಹೋಯಿತು.
(ದೊಡ್ಡಾಗಿ)
ಮಂದಮಾರುತನ ಸ್ವರ್ವಾದರೂ ಶಭ್ದ ಮಾಡುವ ಬಿಲ್ಲಿನ ಹೆದೆ; ಕ್ಷತ್ರಿಯರ
ವಧೆಯನ್ನು ವ್ರತವಾಗಿಸಿಕೊಂಡ, ಕ್ರಿಂಚ ಪರವತವನ್ನು ಭೇದಿಸಿದ
ಪರಶುರಾಮನು ಮಂಡಲಾಕಾರವಾಗಿ ಬಾಗಿಸಿದ ಧನು ಇದು; ಹಿಂದೆಂದೂ
ಸೋಲನ್ನು ಕಾಣಿದ ಆ ಧನುವು ಸಮಸ್ತರಾಜರ ಎದುರಿನಲ್ಲಿ ರಾಮನು
ಹೆದೆಯೇರಿಸಿ ಶೇಂಕಾರವನ್ನು ಮಾಡುತ್ತಿರುವಾಗ ಉಂಕಾರದೊಂದಿಗೇ ಮುರಿದು
ಹೋಯಿತು.
- ರಾವಣಾ:** ಇದು ಕವಿಗಳ ವಚನಕಾಮಧೇನು; ಇಲ್ಲದ ವಸ್ತುವನ್ನೂ ಹುಟ್ಟಿಸುತ್ತದೆ.
- ವಿಶ್ವಾಮಿತ್ರ:** ಮಿತ್ರ ಜನಕ, ರಾಮಂಬಂದ್ರನು ನನ್ನ ಶಿಷ್ಯನಾದುದರಿಂದ ನನ್ನಲ್ಲಿದ್ದ
ಧನುವೇದವಿದ್ದೆಯು ಸಾರ್ಥಕವಾಯಿತು -
- ರಾಮನು ತನ್ನ ಭುಜಬಲದಿಂದ ಶಿವಧನುವಿನ ಹೆದೆಯನ್ನೆಳ್ಳಿದಾಗ ಅದು
ತುಂಡಾಗಿ ಬಿಲ್ಲಿನ ಗಿಳ್ಳುಗಳು ಮುರಿದುಹೋದವು; ಆಗ ಹೊರಟ ಉಂಕಾರವು
ಹರಡುತ್ತಿರುವಂತೆ ಸಪ್ತವಾತಾಳಾಪತ್ತಿಗಳು ಭಯಬೀತರಾದರು; ದೇವತೆಗಳ
ಸಮಾಹವು ಎಲ್ಲಿಡೆಯಿಂದಲೂ ಕೇಳಿ ಕಿಮುಚ್ಚೊಂಡಿತು; ದಿಗ್ರಿಗಳ
ಗಂಡಸ್ತಲವೈಂದೆ ಮದಜಲವು ಸುರಿಯತೋಡಿತು.

ಶತಾನಂದ: ಆಶ್ವಯ್! ಆಶ್ವಯ್! ರಾಮಭದ್ರನ ಚರಿತವು ಭವಾನೀವಲ್ಲಭನ ಚರಿತವನ್ನು ಮೇರಿಸಿದೆ. ಹಾಗೆಯೇ -

ಸಂಸಾರದ ರಕ್ಷಾವಿಧಿಗಿದು ಓಂಕಾರವೋ
ಅರಿಗಳ ಅಂತಕೆ ಮೊರಟಿಹ ಅಂತಕನ ಅಷ್ಟಾಸವ್ಯೋ
ಕೀರ್ತಿಯ ಪಸರಿಸುತ್ತಿರುವ ನಗಾರಿಯ ನಿಬಿಡನಿನಾದವ್ಯೋ
ರಾಮನ ಬಾಹುಯಂತ್ರದ ಬಲದಿಂದ ತುದಿಯು ಬಾಗಿ
ಮೌರ್ಯಾಯಿನ್ನೆಂಬುವಾಗ ಗೀಳ್ಳು ತುಂಡಗಿ
ಹುಟ್ಟಿದ ಓಂಕಾರವೇ ಅವನಿಗೆ ಮೊದಲ ಸ್ತುತಿಪಾಠವಾಗಿದೆ.

ಜನಕ: ಭಗವಾನ್ ಶಂಕರನಿಗೆ ನಮಸ್ಕಾರ -

ವಿಶ್ವದಲ್ಲಿ ಭೂಪರಿಂಗೆ ಹರಿಯದಾದ ಹಿರಿಯ ಕಾರ್ಯ
ಗೃಹಿನೀಗೆ ಕಿರಿಯ ರಾಘವ
ಹರನ ಧನುವು ಮುರಿಯಿತೆಂದು ಮನಕೆ ಕುಗ್ಗು; ದೇರೆತನಳಿಯ
ಎಂಬ ಹಿಗ್ಗು ಎದೆಯ ತುಂಬಿದೆ

ಶೀತೇ: ಸಶಿ ಹೇಮಪ್ರಭ, ಭಗವಾನ್ ಶಂಕರನ ಧನುವು ಮುರಿದು
ಹೋಯಿತು!

ಹೇಮಪ್ರಭಿ: ನನ್ನ ಗೆಳತಿಯ ಮದುವೆ ಆಗಿಹೋಯಿತು!

ರಾವಣ: (ಜೋರಾಗಿ ನಕ್ಕು) ಬುದ್ಧಿವಂತರಾದವರು ಅಲ್ಲ ವಿಷಯಗಳಿಗೆ
ತಲೆಕೆಡಿಸಿಕೊಳ್ಳುವುದಿಲ್ಲ.

ಎಳೆಯನಾದ ರಾಮ ತಿವನ ಹಳೆಯ ಬಿಲ್ಲನ್ನು ತಾವರೆ ದೇಟನಂತೆ ಮುರಿದು
ಹಾಕಿದ. ಇದರಿಂದ ಮೂರುಹೋಕಗಳಲ್ಲಿ ಕೀರ್ತಿಪತಾಕೆಯನ್ನು ಹಾರಿಸಿದ
ರಾಕ್ಷಸರಾಜ ರಾವಣ ಯಶಸ್ವಿಗೆ ನಸುವಾದರೂ ಕಸರು ಬರುವುದುಂಟಿ?

ರಾಮ: (ಗಂಟಲು ಕಟ್ಟಿದಂತೆ)

ಕೌಶಿಕರು ಸೂಚಿಸಿದರೆಂದು ತಿವಧನುವಿಗೆ ಹೆದೆಯೇರಿಸಲು ಹೊರಟಿ. ನನ್ನ
ಭೂಜಬಲದಿಂದ ಬಲವಾಗಿ ಬಗ್ಗಿಸಿ ಹೆದೆಯೇರಿಸಿದಾಗ ಮುರಿದು ಹೋಯಿತು.
ಈಗ ಜನಕ ಮಹಾರಾಜನು ನಾಬಿ ತಲೆತಗ್ಗಿ ರುದ್ರದೇವನಿಗೆ ಏನು
ಹೇಳುವನೂ ತಿಳಿಯದು.

ಲಕ್ಷ್ಮಣ: ಅಹಾ ಪ್ರಯತ್ನಶೀಲರಲ್ಲಿ ಎಷ್ಟೊಂದು ಅಂತರ!

ಹರಧನುವು ಭಂಗಗೊಂಡುದನ್ನು ಕಂಡು ಎಲ್ಲರೂ ಪುಲಕದಕಂಬುಕವನ್ನು
ಧರಿಸಿದ್ದಾರೆ; ಆದರೆ ಆಯ್ದನು ಮಾತ್ರ ಗದ್ದರಕೆಂಠನಾಗಿ ಮೂರಿನಮೇಲೆ
ದೃಷ್ಟಿಯನ್ನಷ್ಟು ಅದೇನನ್ನೊಂದು ಚಿಂತಿಸುತ್ತಿದ್ದಾನೆ.

- ವಿಶ್ವಾಮಿತ್ರ:** ದಿಲೀಪನ ಕುಲಕ್ಕೆ ಭೂಪಣನಾದ ದಶರಥನ ಮಗ ಇವನು. ಅಂದಮೇಲೆ ಹೇಳಬೇಕೆ?
- ಶತಾನಂದ:** ಮಹಾರಾಜ ಸೀರಧ್ವಜ, ಯಥೋಚಿತವಾದುದನ್ನು ಮಾಡಬೇಕು. ವೈದೇಹಿಯನ್ನು ರಾಮಭರ್ತನಿಗೆ ಅರ್ಪಿಸು.
- ಜನಕ:** (ಮಂಜಾರೋಹಣವನ್ನು ಅಭಿನಯಿಸುತ್ತ ನಡೆದು) ಹರಧನುಭಂಗವ ಗಯ್ಯತ ಗೆಲಿದಿಹ ಭುಜಬಲದಿಂದಿವಳ ಪಾಣಿಯೋಳಿ ವೈದೇಹಿಯ ಏಡಿಯ್ಯ ನೆಲಿಸಲಿ ಪದ್ಧವು ಪದ್ಧದಲ (ಎಂದು ಪಾಣಿಯನ್ನು ಪಾಣಿಯಲ್ಲಿದುವನು)
- ರಾವಣ:** (ಕ್ಷೋಧದಿಂದ) ಆ! ಅಲೀಕದುವಿರಿದ್ದನ್ನ ಕ್ಷತ್ರಿಯವಟು! ಇವನು ಲಂಕೇಶ್ವರನಾದ ನನ್ನದುರಿನಲ್ಲಿಯೇ ಸೀತೆಯ ಕೈ ಹಿಡಿಯುತ್ತಿದ್ದಾನೆ. ಇದು ವಿಂಡಿತ ಕೂಡದು. (ಪಳಲು ತೊಡಗುತ್ತಾನೆ)
- ಪ್ರಹಸ್ತ:** (ನಕ್ಕೆ ಸ್ವರ್ಗತ) ರಂಗಭೂಮಿಯ ಮೇಲೆ ಮಿಥ್ಯಾ ಜಾನಕಿಯ ಕೈಯನ್ನು ಮಿಥ್ಯಾರಾಮನ ಕಯ್ಯಲ್ಲಿಟ್ಟಿ ಇದನ್ನು ನೋಡಿ ಇದ್ದಕ್ಕಿದ್ದಂತೆ ಲಂಕಾಪತಿಯ ಕಣ್ಣಗಳು ಕೆಂಪಾಗಿವೆ; ಕೈಗಳಿಗೆ ಆಯುಧಗಳು ಬಂದಿವೆ; ಹಲ್ಲಗಳನ್ನು ಕಟಕಟನೆ ಕಡಿಯುತ್ತಿದಾನೆ. (ಪ್ರಕಾಶ)
- ರಾವಣ:** ರಾಕ್ಷಸೇಶ್ವರ, ನಾಟಕವು ಮುಗಿದಂತಿದೆ. ಆದ್ದರಿಂದ ನಟರ ಅಭಿನಯ ಚಾತುರ್ಯವನ್ನೂ ರಸವೃದ್ಧಿಯನ್ನೂ ಭಾವಿಸು.
- ರಾವಣ:** (ನನಪಿಸಿಕೊಂಡು ಲಜ್ಜೆಯಿಂದ) ಇದು ನಾಟಕವೇ? ನಾನು ಸುಮ್ಮನೆ ಸಿಟ್ಟಾದ (ಪ್ರಕಾಶ) ಗೆಳಯ ಪ್ರಹಸ್ತ, ದಶಕಂತನ ಪ್ರತಿಜ್ಞೆಯು ನೆನಪಿದೆಯಷ್ಟೇ?
- ಪ್ರಹಸ್ತ:** ಮಹಾರಾಜ, ನೆನಪಿದೆ. ಯಾರು ಹರಧನುವಿಗೆ ಹೆದೆಯೇರಿಸಿ ಜಾನಕಿಯನ್ನು ವರಿಸುವರೋ ಅವನನ್ನು ಕೊಂಡು ಜಾನಕಿಯನ್ನು ವರಿಸುತ್ತೇನೆ ಎಂದಲ್ಲವೇ?
- ರಾವಣ:** ಇನ್ನು ಅದನ್ನು ಅನುಷ್ಠಾನಕ್ಕೆ ತರಬೇಕು. (ದ್ವಿತೀಯ ಪಾಪಧಳಿ)
- ವೈತಾಲಿಕ:** ಮಹಾರಾಜ ಸೀರಧ್ವಜ ಜನಕನಿಗೆ ಜಯವಾಗಲಿ; ನಿಮ್ಮ ಹಾಗೂ ಅಳಿಯನಾವ ರಾಮಭರ್ತನ ಸಾಯಂಸಂಧ್ಯೆಯು ಸುವಿಕರವಾಗಲಿ – ವೇದಮೂಲಾಯಾದ ಭಾಸ್ಕರನು ಕಮಲಗಳಿಗೆ ಮುದುಡುಪುದಕ್ಕೆ ಆದೇಶವನ್ನು ಕೊಟ್ಟಿ, ಹೌಳಿದಂತೆ ಕೆಂಪಾಗಿ, ತಾಪವನ್ನು ತೊರೆದು, ಅಸ್ತಗಿರಿಯತ್ತ ಹೊರಟಿದ್ದಾಗಿ; ಮಾಂಜಿಷ್ಟಸೂತ್ರದಂತೆ ಕೆಂಬಣ್ಣದ ಕಿರಣಗಳಿಂದುರು ನಾಲಕ್ಷಿತಿಂದ ರಮ್ಯಕಾಂತಿಯ ಕತ್ತಲೆಯು ಮುಸುಕ್ತಿದೆ.

ಅಲ್ಲದೆ -

ಹಗಲಿನ ವರನಿಗೆ ಸಂಧ್ಯೇಯೆ ವಧುವು
ವಿವಾಹದಗ್ನಿಯು ತಾನೀ ಭಾನು
ಬೆಳಗುವ ತಾರಾ ನಿವಹವೆ ತಾನು
ಲಾಜಾಕ್ತತೆಗಳೆ ಆಗಿಹವಿನ್ನು

(ಮತ್ತೆ ನೇಪಡ್ಯುದಿಂದ)

ಮಹಾರಾಜ, ದೇವಿಯರು ವಿನಂತಿಸುತ್ತಿದ್ದಾರೆ -

ಜನಕಕುಲದ ವಧುಗಳೆಲ್ಲ ಸಿದ್ಧರಾಗಿದ್ದಾರೆ; ವಿವಾಹವಿಧಿಗೆ ಯೋಗ್ಯವಾದ
ದಿನವೂ ಹೌದು. ಆದ್ಯಲಿಂದ ಕೌಶಿಕ್ಯಪದೀಕ್ಷೆಯನ್ನು ಕೈಗೊಳ್ಳಲು ಮತ್ತಿಯಾದ
ಸೀತೆ ಹಾಗೂ ರಾಮಭರ್ತರನ್ನು ಕಳುಹಿಸಿಕೊಡು.

ಜನಕ: ಕಳುಹಿಸಿಕೊಡುತ್ತೇನೆ; ನಾನೂ ಬರುತ್ತೇನೆ. (ಪ್ರತಿಹಾರಿಯ ಕೆವಿಯಲ್ಲಿ)
ಇದು ಹೀಗೆ.

ಪ್ರತಿಹಾರಿ: ಸಜ್ಜನರ ಸಮಾಜದಲ್ಲಿ ಸಂಗತರಾದ ನರೇಂದ್ರರಲ್ಲಿ ಸೀರಧ್ಯಜಮಹಾರಾಜನು
ಕರಜೋಡಿಸಿ ವಿನಂತಿಸುತ್ತಿದ್ದಾನೆ-ತಾವೆಲ್ಲರೂ ಪುರದ ಗೋಪರದ ಬಳಿಯಲ್ಲಿ
ವಿವಾಹಮಹೋತ್ಸವ ಮುಗಿಯುವ ವರಗೆ ಉಳಿದುಕೊಂಡು ನಮ್ಮೆ
ಆತಿಧ್ಯಾವನ್ನು ಸ್ವೀಕರಿಸಬೇಕು.

(ಎಲ್ಲರೂ ನಿಷ್ಠಾಮಿಸುವರು)

ಇಲ್ಲಿಗೆ 'ಸೀತಾಸ್ವಯಂವರ'ವೆಂಬ ಗಭಾರಂಕ ಮುಗಿಯಿತು.

ರಾವಣ: (ಅಲೋಚಿಸಿ)

ಶಂಕರನು ತೃಜಿಸಿದ್ದ ಜೀರ್ಣಧನುವನ್ನು ರಾಮ ಮುರಿದನೆಂಬ ಕಾರಣದಿಂದ
ರಾಜಸಭೆಯಲ್ಲಿ ಅವನ ಕೀರ್ತಿ ಸುಮೃಸುಮೃನೆ ಹರಡಿತು; ಶಿವನ ಶರಾಸನದ
ಅಂತರೆಯಾದ ಕೀರ್ತಿ ಸುಮೃಸುಮೃನೆ ಮುದುಡಿತು; ಆ ದಶರಥಕುಮಾರ
ಸುಮೃಸುಮೃನೆ ನನ್ನ ಕೋಪಕ್ಕೆ ಗುರಿಯಾದ.

(ಸೀತೆಯನ್ನು ನೆನಪಿಸಿಕೊಳ್ಳತ್ತಾನೆ.)

ಅವಳ ಮುಖವನ್ನು ಕಂಡಮೇಲೆ ಚಂದ್ರನ ಹಂಬಲವೆಲ್ಲಿ? ಅವಳ
ನಗೆಯಿಲ್ಲದರೆ ಸುಧ್ಯೇಯೇಕೆ? ಅವಳ ನೋಟಕ್ಕೆ ಕಮಲ ಸೋಲುತ್ತದೆ;
ಅವಳ ಮಾತಿನ ಮುಂದೆ ಜೇನು ವ್ಯಘಟ; ಅವಳ ಮೈಕಾಂತಿಯ
ಮುಂದೆ ಸುವರ್ಣ ವರ್ಣಹೀನ; ಹೆಚ್ಚೆನು ಹೇಳಲಿ? ಅವಳ ಮುಂದೆ
ಬ್ರಹ್ಮನು ಸೃಜಿಸಿದ ವಸ್ತುಗಳೆಲ್ಲ ಪುನರುಕ್ತಿಯಂತೆ ನೀರಸ.

ಪ್ರಕಷ: ಮಹಾರಾಜ, ನಾಟಕವು ಮುಗಿಯಿತು. ಆದ್ದರಿಂದ ಬ್ರಹ್ಮನು ಕಳುಹಿದ
ಮುನಿಗಳನ್ನು ಕಳುಹಿಸಿಕೊಡೋಣ. ಮಹಾರಾಜನೂ ಮನೆಯೊಳಕ್ಕೆ
ಪ್ರವೇಶಿಸಬೇಕು.

(ನಿಷ್ಠಮಣ)

ಇಲ್ಲಿಗೆ 'ವಿಲಕ್ಷ್ಯಲಂಕೇಶ್ವರ' ಎಂಬ ಮೂರನೆಯ ಅಂಕ ಮುಗಿಯಿತು.

ನಾಲ್ಕನೇಯ ಅಂಕ

(ಉಪಾಧ್ಯಾಯ ಮತ್ತು ವಟಗಳ ಪ್ರವೇಶ)

- ವಟ:** ಮಾಜ್ಯ ಉಪಾಧ್ಯಾಯರೆ, ನಾನು ಭವಭೂತಿ. ತಮ್ಮ ಪಾದಕ್ಕೆ ನಮಸ್ಕರಿಸುತ್ತಿದ್ದೇನೆ. ತಮ್ಮ ಶಿಷ್ಟನಾಗಲು ಬಂದಿದ್ದೇನೆ ವಿದ್ಯಾವಂತನಾಗು. (ತೆಂದುನ್ನು ಮುಟ್ಟಿ) ಮಗೂ ಭವಭೂತಿ, ನಿನಗೆ ಉಪನಯನವೇ ಮುಂತಾದ ಸಂಸ್ಕಾರಗಳು ಎಲ್ಲಾಯಿತು? ನನ್ನ ಶಿಷ್ಟನಾಗಲು ಎಲ್ಲಿಂದ ಬಂದೆ?
- ಅಧ್ಯಾತ್ಮಾ:** ಭಗವಾನ್ ಭಾಗವರ ಬಳಿಯಿಂದ.
- ಅಧ್ಯಾತ್ಮಾ:** ಭಗವಾನ್ ಭಾಗವರ ಸಾಕ್ಷಾತ್ ಶಂಕರನಿಂದ ಧನುರ್ವಿದ್ಯೇಯನ್ನೂ ಹದಿನಾಲ್ಕು ವಿದ್ಯಾಸ್ಥಾನಗಳ ರಹಸ್ಯವನ್ನೂ ತೀಳಿದವರು. ಹಾಗಿರುವಾಗ ಅವರನ್ನು ಬಿಟ್ಟು ಬೇರೊಬ್ಬ ಆಚಾರ್ಯನ ಬಳಿಗೆ ಹೋಗುವುದುಂಟೆ? ಉಂಟಿಸಲೂ ಆಗುವುದಿಲ್ಲ.
- ವಟ:** ಉಪಾಧ್ಯಾಯರೆ ಕರ್ತೃಗೆ ಕಾಣುತ್ತಿರುವಾಗ ಉಹೆಯು ಬೇಕೆ?
- ಅಧ್ಯಾತ್ಮಾ:** ಹೇಗೆ?
- ವಟ:** ಅವರು ಮಹಿಂಗಳೇನೂ ಹೌದು. ಆದರೆ ಯಾದ್ದು ಮಾಡುವುದರಲ್ಲಿ ತುಂಬ ಆಸಕ್ತಿ.
- ಅಧ್ಯಾತ್ಮಾ:** ಅವರಿಗೆ ಆಯುಧ ಪಿಶಾಚಿಯು ಹಿಡಿದದ್ದು ತಾಯಿಯ ಕುಲದಿಂದ. ಜೀವನವಿಡೀ ಹೃದಯದಿಂದ ಹೋರಗೆ ಹೋಗುವುದಿಲ್ಲ.

ವಚು: ಇವು ಶತ್ರುಗಳ ಅನೆಗಳ ಕಿವಿ ಮತ್ತು ಪಕ್ಷೆಗಳಿಗೆ ತಲ್ಲಿಗಳಾದ ಭಲ್ಲೆಗಳು; ಇವು ಮಹಾರಧಿಕರ ದರ್ಶನವನ್ನು ದೂರಮಾಡುವ ಸ್ಥಿರಪ್ರಗಳು; ಅಸಮಾನವಾದ ಸಮರಾರಂಭದಲ್ಲಿ ಅರಿವೀರರ ರಕ್ತದ ಬಣ್ಣದ ನಾರಾಚಗಳು; ವೈರಿಗಳ ಬಿಲ್ಲು, ಬಾಣ, ದ್ವಿಜಸ್ತಂಭವೇ ಮುಂತಾದವುಗಳನ್ನು ಕತ್ತರಿಸಿ ಹಾಕುವ ಕಾಂಡಗಳು; ಸಾವಿರ ಸಂಖ್ಯೆಯ ಚತುರಂಗಬಲವನ್ನು ಮೂರ್ಭೆಗೊಳಿಸಿ ಅವರ ಅಂಗಾಂಗಗಳನ್ನು ಕತ್ತರಿಸಿ ಹಾಕುವ ಭೇರಿಕೆಗಳು; ಇವು ಕ್ಷತ್ರಿಯ ಸಮೂಹವನ್ನು ನಿಮೂರ್ಳಿಗೊಳಿಸಬಲ್ಲ ಬಾಣಸಮೂಹಗಳು ಎಂದೆಲ್ಲ ಹೇಳುತ್ತೇ ಬಾಣದ ರಾತ್ರಿಯನ್ನು ನನ್ನ ತಲೆಯ ಮೇಲೆ ಹೋರಿಸುತ್ತಿರುವಾಗ ವಿದ್ಯೇಯನ್ನು ಕಲಿಯುವುದು ಹಾಳಾಗಿ ಹೋಗುವುದರ ಜೊತೆಗೆ ನನ್ನ ಶರೀರವೂ ಹಾಳಾಗಿಹೋಯಿತು. ಗಣಪತಿಯಂತೆ ದಪ್ಪಗಿದ್ದ ನಾನು ಭೃಗಿರಿಣಿಯಂತೆ ಪ್ರೇತವಾಗಿದ್ದೇನೆ. ನಿನ್ನ ಸಂಜೆ ದಾರರಧಿ ರಾಮನು ಹರಧನುವನ್ನು ಮುರಿದ ಸುದ್ದಿಯನ್ನು ಕೇಳಿ ಅವನೊಡನೆ ಯಾದ್ವಕ್ಕೆ ನಿರ್ಧರಿಸಿದ್ದಾರೆ. ತಾವೇ ಆಲೋಚಿಸಿ ನಾನಾ ರೀತಿಯ ಶಸ್ತರಾತ್ಮಿಯನ್ನು ಸಂಗ್ರಹಿಸಿಟ್ಟಿದ್ದಾರೆ. ಆ ಹೂರೆಯನ್ನು ನಾನು ಹೂರಲಾರೆನೆಂದು ತಿಳಿದು ಮಧ್ಯರಾತ್ರಿಯಲ್ಲಿ ಕಳ್ಳಹೆಚ್ಚಿಯನ್ನಿಡುತ್ತ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ. ನನಗೆ ನೀವೇ ಉಪಾಧ್ಯಾಯರಾಗಬೇಕೆಂದು ಕೇಳಲು ಬಂದಿದ್ದೇನೆ.

ಉಪಾಧ್ಯಾಯ: ಸ್ವರ್ಗಕ್ಕೆ ಹೋಗಿಬರಲು ಸಮರ್ಥರಾದ ಮುನಿಗಳ ಬಾಯಿಂದ ಕೇಳಿದ ಮಾತು ಇದು - ಭಾಗವನ ಯುದ್ಧೋದ್ಭೋಗವನ್ನು ತಿಳಿದ ಇಂದ್ರ ದಶರಥನನ್ನು ಸತ್ಯರಿಸಿ ಕಳುಹಿಸಿಕೊಟ್ಟಿದ್ದಾನಂತೆ. (ಆಲೋಚಿಸಿ) ಇಬ್ಬರು ರಾಮರಲ್ಲಿ ಎಪ್ಪೊಂದು ಅಂತರ! ವೃಧಾವಸ್ಥೀಯಲ್ಲಿರುವ ಪ್ರೈಥ ಪರಾಕ್ರಮಿಯಾದ ಮುನಿಮಂಗವನೊಬ್ಬ; ಎಂಬೇವರೆಯರಲ್ಲಿರುವ ಕ್ಷತ್ರಿಯ ಕುಮಾರನಿನೊಬ್ಬ, (ವಿಚಾರಿಸಿ) ಅಹಾ! ಒಮ್ಮೆ ಮಾತ್ರ ನೋಡಿದ್ದರೂ ಅವನು ನನ್ನ ಕಣ್ಣದುರಿಗಿರುವಂತೆ ಕಾಣುತ್ತಿದ್ದಾನೆ! ಅಹಾ -

ಇವನು ಹಿರಿಯ ಧನುಧಾರಿ; ಕೆಂಬಣ್ಣದ ಕರಗಳಿಂದ ಹೋಸದಾಗಿ ಧನುವನ್ನು ಧರಿಸಿದವ ಅವನು; ಇವನು ಕ್ಷತ್ರಿಯವರ್ಗವನ್ನು ನಿಗ್ರಹಿಸಿದವ; ಅವನು ತಾಟಕೆಯನ್ನು ತಾಡಿಸಿದವ; ಇವನ ಕಿವಿಯಲ್ಲಿ ಹಣ್ಣಾದ ಬಿಳಿಯ ಕೂದಲು; ಅವನು ಹಾಲುಗಲ್ಲದ ಹಸುಳಿ. ಅಂಥವನ ಜೊತೆಗೆ ಹೋರಾಡಲು ಬಯಸಿದ ಭಾಗವನಿಗೆ ನಾಟಕೆಯಾಗುವುದಿಲ್ಲವೇ?

ವಚು: ಗುರುಗಳೇ, ಪರಶುರಾಮರು ಅಪ್ಪೊಂದು ಪರಾಕ್ರಮಿಗಳಾಗಿದ್ದರೂ ಶಿವಧನುವಿಗೆ ಹೆದೆಯೀರಿಸಲಿಲ್ಲವೇಕೆ?

ಉಪಾಧ್ಯಾಯ: ಅವನು ಧನುವೇದದಲ್ಲಿ ಪರಿಣತ; ಜೊತೆಗಾರರು ಪ್ರೌತ್ಸಾಹಿಸಿದರು. ಅದಕ್ಕೆ ಅವನು ಹೇಳಿದ್ದು ಹೀಗೆ -

ಗುರುವಿನ ಹೆಸರನ್ನು ಹೇಳಬಾರದು; ಆ ಗುರುವಿನಿಂದ ನಾನು ಧನುರ್ವಿದ್ಯೆಯ ರಹಸ್ಯವನ್ನು ಅರಿತೆ. ಅಂಥ ನಾನು ಧನುವಿಗೆ ಹೆದೆಯೇರಿಸಲು ಸಮರ್ಪನು ಹೊದಾದರೂ ಅಂಗಿಕರಿಸಿದ್ದು ವ್ಯಾಖಾನಸ್ವರೂಪನ್ನು ಹಾಗಿರುವಾಗ ಸೀತೆಯ ಪಾಠೀಗ್ರಹಣಕ್ಕೆ ಪೂರ್ವಾಗಿಟ್ಟಿ ಬಿಲ್ಲಿಗೆ ಹೆದೆಯೇರಿಸುವುದು ಹೇಗೆ?

- ವಟು:** ಭಾಗ್ರವ ಮತ್ತು ರಾಮರ ನಡುವಿನ ಯುದ್ಧದಲ್ಲಿ ಯಾರಿಗೆ ಜಯಪತಾಕೆ ದೊರೆತೀತು? ನೀವೇನು ಹೇಳುತ್ತೀರಿ?
- ಉಪಾಧ್ಯಾಯ:** ಭದ್ರ ಭವಭೂತಿ, ಏನು ಹೇಳಲಿ? ಇಬ್ಬರ ಪರಾಕ್ರಮವನ್ನೂ ಯೋಚಿಸಿದಾಗ ನನ್ನ ಮನಸ್ಸು ಸಂದೇಹದ ಉಯ್ಯಾಲೆಯನ್ನೇರಿದೆ –
ಸಮರದೊಳ್ಳೋವರ್ನು ಜಯಿಸಿದ ಕಂಕರ ಸೂನುವಿಗೆದುರಾಗಿ
ಹೂವಿನ ತರದೊಳಗನ್ನು ಮುರಿದಿಹನನುಪಮ ಧನುವನು ತಾ
ಮೋಗಿ
- ಬಲುಭಟರಿಂತಿಪರೀವರು; ಗಿರಿಜಾವಲ್ಲಭನೋಲುಮೆಯ
ಪಡೆದವರೆ
- ವಶವಹಳಿಂಬೆನು ಜಯಿಸಿ ಕಾಳಗಕಣದೊಳಗೊಳ್ಳಿಗೆ
(ತರೆಯಲ್ಲಿ)

ಅತ್ಯಿ, ಮುಲಹ, ಮುಲಸ್ತ್ರು, ಪ್ರತಿಥಿ, ಸುಗೀಧ, ಶಾಂಡಿಲ್ಯ, ಕುಂಡಿನ, ವಿಭಾಂಡಕ,
ಕಾಣ್ಣ, ವಸಿಪ್ಪ, ಯಮರೇ ಯುದ್ಧಭೂಮಿಯಲ್ಲಿ ಹೆಚ್ಚಿಯಿಡಿ. ಇಲ್ಲವಾದರೆ ಈ
ನಾರದನು ಶಾಪಕೊಟ್ಟಿ ನಿಮ್ಮನ್ನು ಸುಟ್ಟಬಿಟ್ಟಿನ್ನು.

ಇಂದ್ರ, ವಿನಾಯಕ, ಅಗ್ನಿ, ಸೂರ್ಯ, ವಿಶಾಖಿ, ವರುಣ, ಚಂದ್ರ, ದಂಭ,
ಮೃತ್ಯು ಕಿನ್ನರರಾಜ, ಪರಮಾನ, ರುದ್ರ ರಾಮ ಪರಶುರಾಮರ ಯುದ್ಧವನ್ನು
ನೋಡಲು ಬನ್ನಿ

ರತ್ನಪ್ರಭೆ, ರಜನಿ, ಚಿತ್ರಲೇಖಿ, ಲವಂಗಿ, ಸೌದಾಮಿನಿ, ಭ್ರಮರಿ, ಸುಂದರಿ,
ದೇವಸೇನೆ, ರಂಭೆ, ಘೃತಾಚಿ, ಕಲಕಂತಿ, ಸುಕಂತಿ ಮುಂತಾದ ಅಪ್ಸರೆಯರಲ್ಲ
ಮೋಗಿ ರಾಮಭದ್ರನನ್ನು ನೋಡಿ.

ಮಾಯಾವನಿ, ವಿಹಗವೇಗ, ಕೃಪಾಣಕೇತು, ಜೀಮೂತವಾಹನ, ಕವಿಂಜಲ,
ಹಂಸನಾದ, ವಿದ್ಯಾಪತಂಸ, ತಿಲಕೋತ್ತರ, ಕೇಲಿಸಾರ ಮುಂತಾದ ವಿದ್ಯಾಧರರೆ
ಬೇಗ ಬನ್ನಿ ರಣಭೂಮಿಗೆ ಹೋಗೋಣ.

ಹೇಮವರ್ಣ, ಮಲೀಶೇಖಿರ, ಚಿತ್ರಭಾಮ, ವೀಕ್ಷಾವಿನೋದ, ಮದವಲ್ಲಭ,
ರಕ್ತಕರೆ, ಕ್ರೀಡಾಪುಮಾರ, ಕನಕಾಂಗದ, ರುದ್ರಹಾಸ ಮುಂತಾದ ಸಾರಣರೆ,
ಯುದ್ಧವನ್ನು ನೋಡುವ ಆಸೆಯಿದ್ದರೆ ಬನ್ನಿ

- ಉಪಾಧ್ಯಾಯ:** ಮಗೂ ಭವಭೂತಿ, ಕಲಹಪತೂಹಲೆಯಾದ ನಾರದಮುನಿಯು
ಮಹಾರ್ಣ, ದೇವ, ಅಪ್ಸರೆಯರೇ ಮುಂತಾದವರನ್ನು ಪ್ರಸನ್ನನಾಗಿ

ಕರೆಯುತ್ತಿದ್ದಾನೆ. ನಡೆ, ನಾವೂ ಹೋಗೋಣ. ನಾರದಮನಿಯನ್ನು
ಅನುಸರಿಸೋಣ.

(ನಿಷ್ಠಾಮೂ)

ಮಿಶ್ರವಿಷ್ಟಂಭಕ

(ಅನಂತರ ಮಾತಲೀಯ ಸಾರಭ್ಯದಲ್ಲಿ ರಥದ ಮೇಲೆ ಕುಳಿತ ದಶರಥನು
ಪ್ರವೇಶಿಸುವನು. ಅವನಿಗೆ ನಾರಿಯರು ಜಾಮರ ಬೀಸುತ್ತಿರುತ್ತಾರೆ.)

ದಶರಥ:

(ಸುತ್ತಲೂ ನೋಡಿ) ದೇವದಾರು ವ್ಯಕ್ತದ ಅರಳಿದ ಹೂಗುಷ್ಟುದಂತೆ
ಅರ್ಜಣವರ್ಣದಿಂದ ಕಂಗೊಳಿಸುವ ಗಗನಾಂಗಣಕ್ಕೆ ಬಂದಿದ್ದೇವೆ.
(ಯೋಚಿಸಿ) ಅಹಾ, ಮುಂಜಾನೆಯ ಸಮಯದಲ್ಲಿ ಆಕಾಶವು
ಎಷ್ಟೂಂದು ಸೋಗಸಾಗಿದೆ! -

ಆಕಾಶಮಂಡಲಕ್ಕೆ ಭೂಷಣನಾಗಿರುವವನು ಸೂರ್ಯ. ಅವನ ಕಿರಣಗಳು
ಮೇಲೂ ಕೆಳಗೂ ಪರಿಸ್ತಿ ಭೂಪ್ರೋಮಗಳ ಅಂಧಕಾರವನ್ನು
ತೊಲಗಿಸುತ್ತಿವೆ. ಗಗನಗಂಗೆಯ ಗಭರ್ಡಲ್ಲಿ ಅರವಿಂದದ ದಳಗಳು
ಹರಡಿಹೊಳ್ಳುತ್ತ ಅರಳುತ್ತಿವೆ.

ವಪ್ಪೈದೆಯನ್ನಾಡಿ ದಂಡದ ತುದಿಯ ತುಂಡಾದ, ಪ್ರಭಮ ಸಂಚರಣೆಯ
ಸಮಯದಲ್ಲಿ ಇಂಡಿಮ ಧ್ವನಿಗೆ ಸಮನಾದ ಥೀಂಕಾರವನ್ನು ಮಾಡುತ್ತ
ಹೊರಟಿರುವಾಗ ಮಾಪ್ತತರು ಇತರ ಗಜಗಳನ್ನು ಗಗನ ಮಾರ್ಗದಿಂದ
ದೂರಸರಿಸುತ್ತಿರುವಾಗ ತನ್ನ ಜಫನದ ವರಿಗೆ ಸೂಂಡಿಲನ್ನು ತೂಗುತ್ತ
ಬರಾವತವು ಸುರಗಂಗೆಯಲ್ಲಿ ಸ್ವಾನಕ್ಕೆ ಹೊರಟಿದೆ.

(ಸೃಜನವನ್ನು ಅಭಿನಯಿಸಿ) ಮಾತಲಿ, ದೇವೇಂದ್ರನು ಆದೇಶಿಸಿದ್ದಾನೆ -
ಗಳಿಯ ದಶರಥ, ನೀನು ಮಿಥಿಲೆಗೆ ಹೋಗು. ನನಗೆ ಜಾರರು ಹೇಳಿದ
ಸುಧಿ, ಮಿಥಿಲೆಯಲ್ಲಿ ಸೀತಾಸ್ಯಾಯಂವರ ನಡೆಯುತ್ತಿದೆಯಂತೆ. ಶಿವ
ಧನುವಿಗೆ ಹೆದೆಯೇರಿಸುವುದು ಪಣ. ಆ ಧನುವಿಗೆ ಹೆದೆಯೇರಿಸುವಲ್ಲಿ
ಭೂಮಂಡಲದ ಸಕಲ ರಾಜರೂ ವಿಫಲರಾದಾಗ -

ಪರವರ್ತರಾಜನೇ ಅಂಗವಾಗಿರುವ, ಶಿವನ ವಲಯವಾದ ಸರ್ವವೇ
ರಜ್ಞವಾಗಿರುವ, ವಿಷ್ಣುವೇ ಬಾಣವಾಗಿದ್ದ, ಕಷ್ಟದಿಂದ ಸಾಧಿಸಬೇಕಾದ
ಶ್ರೀಪುರವೇ ಗುರಿಯಾಗಿದ್ದ ಹಾಗೂ ತೈಲೋಕ್ಕೆ ಗುರುವಾದ ಶಂಕರನೇ
ಧನುಧರನಾಗಿದ್ದ ಯಾವ ತೇಜೋಮಯವಾದ ಧನುವಿತ್ತೋ ಅದನ್ನು

ರಾಮಭದ್ರನು ತನ್ನ ಕೈಗಳಿಂದ ಬಾಗಿಸುತ್ತಿರುವಾಗ ಭಯಂಕರವಾದ ಶಬ್ದವನ್ನು ಮಾಡುತ್ತ ಮುರಿದು ಹೋಯಿತು.

ಇದನ್ನು ಕೇಳಿದ ಪರಶುರಾಮನು ತನ್ನ ಗುರುವಿಗೆ ಅವಮಾನ ವಾಯಿತೆಂದು ತಿಳಿದು ರಾಮನನ್ನು ದಂಡಿಸಲು ಹೊರಟಿದ್ದಾನಂತೆ. ಆದ್ದರಿಂದ ನೀನು ಕರೆಯಿದ್ದರೂ ಅಲ್ಲಿಗೆ ಹೋಗು. ಮಾತಲಿ, ಹೇಳಿ. ಇಂದ್ರನು ಭಾಗ್ಯವನ ಚರಿತವನ್ನು ತುಂಬ ಗೌರವಿಸುವನೆ?

ಮಾತಲಿ: ಅವನನ್ನು ಗೌರವಿಸುವನೇ ಇಲ್ಲವೋ ನೀನೇ ನನ್ನ ಮಾತನ್ನು ಕೇಳಿದಮೇಲೆ ಹೇಳಿ -

ದೇವರಾಜನು ಕೂರುವಲ್ಲಿ, ಮಲಗುವಲ್ಲಿ, ವಿಮಾನದಲ್ಲಿ, ಜೈತ್ರರಥದಲ್ಲಿ ಎಲ್ಲೆಲ್ಲಿ ನೋಡಿದರೂ ಭಾಗ್ಯವನ ಹಿಂದಿನ ಚರಿತದ ಜಿತ್ತಗಳೇ ತುಂಬಿವೆ. (ಬೆರಳು ತೋರಿಸಿ) ಇಲ್ಲಿ ನೋಡು. ಪರಶುರಾಮನ ಪರಾಕ್ರಮವೆಂಬ ಮಹಾನಾಟಕದ ಪ್ರಶಸ್ತಿಯಿದೆ. ಇದು ಅವನು ಶಿವನಲ್ಲಿ ಧನುರ್ಜೀದರ ಅಭ್ಯಾಸ ಮಾಡುತ್ತಿರುವ ಚಿತ್ರ.

ದಶರಥ: ಇದು ವಿಶಾಲವಾದ ಶಿಲೆಗಳಿಂದ ಕೂಡಿದ ಪರವತ. ಹಿಮದಿಂದ ಸ್ವಚ್ಛವಾಗಿ ಕಾಣುತ್ತದೆ. ಹಿಮಾಲಯವಲ್ಲವೇ?

ಮಾತಲಿ: ಹೌದು. ರುದ್ರನ ಆವಾಸಸ್ಥಾನವಾದ ಹಿಮಾಲಯವೇ ಇದು. ಇದು ನೋಡು. ಇಲ್ಲಿಯೇ ಅವನು ಧನುರ್ಜೀಯನ್ನು ಕಲಿತದ್ದು.

ದೇವವ್ಯಂದ ಸುವಂಧ್ನೀತನೆ ದೇವದೇವ ತ್ರಿಯಂಬಕ
ಇಲ್ಲಿ ನಿಂದಿಹ ಬಿಲ್ಲುವದ್ಯೇಯ ನೀಡಲೆಂದಾಚಾಯಿಕ
ದೂರ ನಿಂದಿಹರಲ್ಲಿ ಶಿರವನು ಬಾಗಿ ಕಾತರದಿಂದಲಿ
ಗಣಪ ಷೇಳುವಿ ರಾಮ ಮುಖ್ಯರು ಪ್ರತಿಗಳಿಂದದಲಿ

ದಶರಥ: ಅಹಾ! ಭಗವಾನ್ ಚಂದ್ರಶೇಖರನನ್ನು ಗುರುವಾಗಿ ಪಡೆದ ಭಾಗ್ಯವ ರಾಮ ಮನುಜಮುನಿಗಳಲ್ಲಿ ಪರಮಧನ್ಯ!

ಸೌಧಾಮಿನಿ: ಉಪದೇಶವನ್ನು ಪಡೆದ ಶಸ್ತ್ರೀಧಾಪಣವು ಇಲ್ಲಿದ್ದಾನೆ. ದೂರದಲ್ಲಿರುವ ಲಕ್ಷ್ಯವನ್ನು ಭೇದಿಸುವ ರಾಮನ ಪ್ರಪರಣ ಕೌಶಲ್ಯವು ಇಲ್ಲಿ ಚಿತ್ರಿತವಾಗಿದೆ.

ಮಾತಲಿ: ಅಹಾ! ಪ್ರಜ್ಞೇಯಲ್ಲಿ ಎಷ್ಟೊಂದು ತಾರತಮ್ಯ!

ಪಿನಾಕಿಯ ಸಮನಾಗಿ ಉಪದೇಶವಿತ್ತ; ಅಭ್ಯಾಸವನ್ನು ಸಮವಾಗಿಯೇ ಮಾಡಿದರು; ಆದರೂ ಭಾಗ್ಯವನು ಇತರರನ್ನು ಮೇರಿಸಿದ. ಕ್ರಿಯೆಗಳು ದ್ರವ್ಯಕ್ಕೆ ತೊಡವುಗಳಲ್ಲವೇ? (ಕ್ರಿಯೆಗಳಿಂತ ದ್ರವ್ಯಕ್ಕೆ ಹಚ್ಚಿಸಿದು.)

(ಮುಂದೆ ನೋಡಿ) ಭಗವಾನ್ ಶಂಕರನು ಸ್ವೇಚ್ಛೆಯಿಂದ ನಡೆಯುವವ ನಾದರೂ ಮಧ್ಯಸ್ಥನಾಗಿದ್ದಾನೆ. ಹಾಗಾಗಿ

ಗಜಮುಖಿ ಷಟ್ಕಾವಿರಿಭೂರು ಇರಲು
ಪ್ರೇಮವ ಬಗೆಯಿದೆ ಶಂಕರಗುರುವು
ಪ್ರಾಜ್ಞತ್ವಯನು ದೇವ ಸರ್ವಭೂಷಣನು
ಭೂರು ಕುಲಜನ ಬೆನ್ನ ತಟ್ಟಿತಲಹನು

(ಮುಂದೆ ನೋಡಿ) ದಿಕ್ಕು ದಿಕ್ಕುಗಳಲ್ಲಿ ಬಾಣಗಳನ್ನು ಪ್ರಯೋಗಿಸಿ
ತುಂಬುತ್ತಿರುವ ಶಂಕರನ ಶಿಷ್ಯರಲ್ಲಿ ಪರಸ್ಪರ ಸ್ಥರ್ರ ವರ್ವಾಚ್ಯಿದೆಯಲ್ಲ!
(ಮತ್ತೆ ನೋಡಿ) ಧನುವಿರ್ವದ್ಯಾಪರಿಣಿಯ ಹರಿತು ಕಲಹ
ಆರಂಭವಾಗಿದೆ.

ದಶರಥ: ಇದಕ್ಕಾಗಿಯೋ! -

ದ್ವಂದ್ವ ಯುದ್ಧದ ಅರಂಭವಾಗುತ್ತಿದೆ. ಮುನಿಕುಮಾರನಾದ ರಾಮನ ಹುಬ್ಬ
ಗಂಟಿಕ್ಕಿದೆ; ಕೈ ಬೆರಳುಗಳಿಂದ ಧನುವೈಂಕಾರವನ್ನು ಮಾಡುತ್ತಿದ್ದಾನೆ. ಅದರಿಂದ
ಆರು ಮುಖ ಹಸ್ನೆರಡು ಕಿವಿಗಳಿರುವ ಷಟ್ಕಾವಿನ ಕಿವಿಗಳು ಕಿವುಡಾಗುತ್ತಿವೆ.
ಆದರೆನು? ಎರಡು ಕೈಗಳಿಂದ ಹಸ್ನೆರಡು ಕಿವಿಗಳನ್ನು ಮುಚ್ಚಿಕೊಳ್ಳಲಾರೆ!

ಸೌದಾಮಿನಿ: ಸಮರಾಂಗಣದ ಸಮೀಪದಲ್ಲಿದೆ ಕೈಲಾಸಪರ್ವತ. ಅಲ್ಲಿ ಭಗವಾನ್
ವೃಷಭಲಾಂಭನನು ಕಾರ್ತಿಕೇಯನ ಮಾತೆಯೊಂದಿಗೆ ಕುಳಿತು
ನಂದಿಯ ಮೊದಲಾದ ಸೇನಾಪತಿಗಳ ರಕ್ಷಣೆಯಲ್ಲಿರುವ ಕುಮಾರ
ಹೇರಂಬರು ಪರಶುರಾಮನೊಡನೆ ಇಡ್ಡಿದ್ದ ಹಾಗೆ ಯುದ್ಧಕ್ಕೆ
ಸಿದ್ಧರಾದುದನ್ನು ನೋಡು ತ್ತಿದ್ದಾನೆ.

ಮಾತಲಿ: ನೋಡುತ್ತಿರುವುದಷ್ಟೇ ಅಲ್ಲ. ತನ್ನ ಬುಧಿಬಲದಿಂದ ಬೆಳಿದ ಶಿಷ್ಯನನ್ನು
ನೋಡಿ ಪ್ರಸನ್ನನಾಗಿದ್ದಾನೆ -

ಮತ್ತು ಮತ್ತು ಶಿಷ್ಯರಲ್ಲಿ ಧನುವಿರ್ವದ್ಯೆಯಲ್ಲಿ ಪರಿಣಿತರು ಯಾರು?
ವಿನಯಚರುರು ಯಾರು? ಅದನ್ನು ತಿಳಿಯುವುದಕ್ಕಾಗಿ ಪಾರ್ವತಿಯ
ಕರಕುಮಳಗಳ ನೆರವಿನಿಂದ ಸುಕಿ ಪರವತದ ಉನ್ನತ ಶಿವರವನ್ನೇರಿದ್ದಾನೆ.
ಅಲ್ಲಿಂದ ಕುತ್ತಿಗೆಯನ್ನು ಕೆಳಗೆ ಚಾಚಿ ಬಿಟ್ಟ ಕಣ್ಣಿನ ನೆಟ್ಟ ನೋಟದಿಂದ
ನೋಡುತ್ತಿದ್ದಾನೆ.

ದಶರಥ: ಅತ್ಯಂತ ಪ್ರಸನ್ನನಾಗಿದ್ದಾನೆ. ಯಾಕೆಂದರೆ -

ನಂದಿಯು ಪ್ರಸನ್ನನಾದ; ಚಂಡ ಚಂಡಚರಿತೆ ತೋರಿದ; ಅವಹೇಳನದಿಂದ
ಚಂದ್ರ ಚಂಡಚಲಿಸದ; ದ್ವಿರದಾಸ್ಯನ ಹಾಸ್ಯ ಹೆಚ್ಚಿದೆ; ಘಂಟಾಮುಖಿನಿಗೆ ಆವೇಶ;
ಭೃಂಗಿರಿಟಿ ಗಿರಿಗಟ್ಟಿ ಹೊಡೆಯುತ್ತಿದ್ದಾನೆ; ಗೋಗಳು ಪಲಾಯನ ಮಾಡುತ್ತಿವೆ;
ಪ್ರತಿದಿನೆನ್ನಲ್ಲಿಯೂ ಪ್ರಪರಸುತ್ತಿರುವ ಪರಶುರಾಮನನ್ನು ಉಮೆಯ ಜೋತಿಗೆ
ಪ್ರೇಮದಿಂದ ಪರಮತಿವ ನೋಡುತ್ತಿದ್ದಾನೆ.

ಮಾತಲಿ: ಈ ಕಡೆ ನೋಡು. ಹಾಸ್ಯ ಮತ್ತು ಅದ್ಭುತ ರಸಗಳ ವಿಷಯ ಇಲ್ಲಿದೆ -

ಎರಡು ಕೃಯೋಳಗೆತ್ತಿ ಧನುವನು ಬಾಣ ವರ್ಜವ ಸುರಿಸುತ್ತ
ಸೊಂಡಿಲಿಂದಲಿ ಪರಶು ಹಿಡಿಯುತ್ತ ದಂತ ಕೃಂಬಿಲೆಯಲುಗಿಸಿ
ಮೋರ ಮುಸುಕನು ಕಿವಿಗಳಿಂದಲೆ ಹರಿದು ಕಿಟ್ಟು ಬಿಸಾಡುತ್ತ
ಕೋಪಗೊಂಡಿಹ ದುಂಡಿರಾಜನ ಕದನ ಮೋಹಕವೆನಿಸಿದೆ

ಮನಷ್ಯ ಮತ್ತು ಆನೆಯ ಕ್ರಿಯೆಗಳು ಮಿಶ್ರವಾಗಿರುವ. ರುದ್ರನ ನೇತ್ರಗಳ
ಕ್ರಿಯೆಗಳನ್ನು ಅನುಕರಿಸುವ ಹೇರಂಬನ ರಣವ್ಯಾಪಾರಕೇಳಿಯು
ದುರ್ಭರವಾಗಿದೆ.

ಸೌದಾಮಿನಿ: ಗಣೇಶನ ಯುದ್ಧದಿಂದ ಕೆರಳಿದ ಭಾಗವನ ಹೊಡತಕ್ಕ ಗಣಗಳೆಲ್ಲ¹
ಹಾರಿಹೋಗಿ ರಣಭೂಮಿ ಗುಡಿಸಿದಂತಿದೆ.

ದಶರಥ: ಸರಿಯಾಗಿ ಹೇಳಿದ ಸೌದಾಮಿನಿ, ಸರಿಯಾಗಿ ಹೇಳಿದೆ-

ಓದುತ್ತಿಹರು ಪ್ರಮಥರೆಲ್ಲ ರಜತಗಿರಿಯ ಬಿಟ್ಟು ಬೆದರಿ
ನಂದಿ ಭೃಂಗಿರಿಟಿಯರೆಲ್ಲಮುರಿದ ಬಿಲ್ಲನಿಟ್ಟು ಚಿದುರಿ
ದುಂಬಿವಿಂದು ಬೆದರುತಾನೆಮೋಗನ ಮುಖವ ಬಿಟ್ಟು ತರಳಿ
ಕಾರ್ತಿಕೇಯ ನಗುತ ಶರವಚೊಂಡು ನಿಂತ ಧುರಕೆ ಕೆರಳಿ

(ಮುಂದೆ ನೋಡಿ) ಇದೇನು? ಭಾಗವನ ಎದುರಿಗೆ ಅಕ್ಷರಮಾಲೆ!
(ಓದುತ್ತಾನೆ)

ತ್ರಿಪುರ ಹರನ ಕುವರ ನೀನು; ಅವನಿಗೇ ಶಿವ್ಯ ನಾನು; ಅದು
ಸಮಾನವಾಗಿರುವಾಗ ಧನುವೇದ ವಿದ್ಯೇಯಲ್ಲಿ ನೀನು ಅಧಿಕನಾಗುವುದು
ಹೇಗೆ? ಒಂದು ವೇಳೆ ಆಧೀಯದ ಗುಣವು ಆಧಾರವನ್ನು ಅವಲಂಬಿಸಿ
ಹೆಚ್ಚಾಗುವುದಾದರೆ, ಸ್ವಂದ ಧನುವನ್ನು ಹಿಡಿ. ತಾರತಮ್ಯದ
ನಿರ್ಣಯವಾಗಿಹೋಗಲಿ.

ಮಾತರಿ: ಮಹಾರಾಜ, ಮುಂದೆ ನೋಡು. ಷಟ್ವಿಲಿನೊಂದಿಗೆ ಗಜಮುಖನೂ
ಎದುರಾಗಿದ್ದಾನೆ. ಭಾಗವನೋ ತನ್ನ ಬೆಳಕಿನಿಂದ ಗುಹೆಯ
ಕತ್ತಲೆಯನ್ನು ಕಳೆಯುವ ಪಾಶುಪತಾಸ್ತವನ್ನು ತೆಗೆದುಕೊಂಡು
ಪ್ರಸನ್ನನಾಗಿಯೇ ಎದುರಾಗಿದ್ದಾನೆ.

ದಶರಥ: ಇಲ್ಲೇನು ಅಕ್ಷರಗಳು? (ಓದುತ್ತಾನೆ)

ಕ್ರೋಧದ ಅಭಿವೃಕ್ಷೀಗೆ ಅನುರಾಗವಾದ ನಿರಂತರವಾದ ಅಭ್ಯಾಸವುಳ್ಳ ನನ್ನ
ಭುಜಬಲಕ್ಕೆ ಯುತ್ತವಾದ, ಶಂಕರಿಷ್ವನಿಗೆ ಯೋಗ್ಯವಾದ, ದೇವತೆಗಳಲ್ಲಿ
ಆತಂಕ ಮಟ್ಟಿಸುವ ಬಾಣ ಇದು. ನನ್ನ ಬಿಲ್ಲನಿಂದ ಹೊರಟಿರುವ ಈ ಶರವು
ಕಾರ್ತಿಕೇಯನ ಕಂತವನ್ನು ಕತ್ತಲಿಸಲೂ ಸಮರ್ಥವಾಗಿದೆ.

ಮಾತರಿ: ಈ ನಡುವೆ ಇಲ್ಲೇನಾಗುತ್ತಿದೆ? -

ಕಾರ್ತಿಕೇಯನ ಮೇಲೆ ನಸುಗೋಪದಿಂದ ಭಾಗವರಾಮನು ಶಂಕರಶರವನ್ನು
ಧನುವಿಗೆ ಜೋಡಿಸುತ್ತಿರ್ದಂತೆ ಜಾರುತ್ತಿರುವ ವಸ್ತುಗಳನ್ನು ಸಾವರಿಸಿಕೊಳ್ಳುತ್ತ.

ಒಡ್ಡಾಣವು ಸಡಿಲ್ಲುತ್ತಿರುವಂತೆ, ಗಲೀಬಿಲಿಗೊಂಡ ಗೆಜ್ಜೆಗಳ ಸದ್ಯಗಳೊಂದಿಗೆ
ಮೃಡಾನಿಯು ನಡುವೆ ಬಂದಳು!

ದಶರಥ: ಉದ್ದರ್ತ ಸ್ವಭಾವದ ರಾಮನು ಎಷ್ಟೊಂದು ವಿನೀತನಾಗಿದ್ದಾನೇ! ಇವನ
ನಡತೆಯು ಲೋಕಾತೀತವೇ ಸರಿ.

ಚಿಗುರಿನಂತಿಹ ಕರವನೆತ್ತುತ ರಾಮ ಷಣ್ಣಿ ಮಧ್ಯದಿ
ಪರ್ವತಾತ್ಮಕೆ ನಿಲಲು ಕಾಣುತ ಭೃಗುಜನಾಕ್ಷಣಾದಿ
ಶರವ ಹಿಂತೆಗಿಯುತ್ತ ಧನುವನು ಭೂಮಿಯೊಳು ತಾನಿಟ್ಟಿನು
ನಮಿಪ ಜಟಿಗಳು ಒರಸೆ ಪಾದವನೊಡನೆ ಹಕೆಯನ್ನಿಟ್ಟಿನು

ಸೌಧಾಮಿನಿ: ಪರಶುರಾಮನ ಮೇಲೆ ಚಂದ್ರಶೇಖರನ ಕೃಪೆ ದೊಡ್ಡದು. ಧರಣೀಂದ್ರ,
ಅಲ್ಲಿ ನೋಡು.

ದಶರಥ: (ನೋಡಿ)

ಸುಮೇರು ಪರ್ವತವನ್ನ ವಿಂಡಿಸುವಾಗ ತುಂಡಾದ ಕೊಡಲಿ ಇದು. ಶಿವನು
ವಿಂಡಪರಶುವೆನಿಸಿದ್ದು ಇದರಿಂದ. ಅದನ್ನು ವಿಜಯಿಯಾದ ಅಂಜಲಿ
ಬಧ್ವಾದ ರಾಮನಿಗೆ ಕೊಡುತ್ತಿದ್ದಾನೆ.

ಹಾಗೆಯೆ ಹದಿನಾಲ್ಕು ವಿದ್ಯೇಗಳನ್ನು ಅವನಿಗೆ ಅನುಗ್ರಹಿಸಿದ. ಮಹಾತ್ಮರು
ಪ್ರಸನ್ನರಾದರೆ ನೂರಾರು ರೀತಿಯಲ್ಲಿ ಮಂಗಲವು ಉಂಟಾಗುತ್ತದೆ.

ಸೌಧಾಮಿನಿ: ಅನಂತರದಲ್ಲಿ ಅವನನ್ನು ಪರಶುರಾಮನೆಂದು ಕರೆಯುತ್ತಿರಬೇಕು.
ಮಾತರಿ: ಅದೋ ಮುಂದೆ ನೋಡು-

ಶಂಖವಿನ ಬಳಿಗನು ಶಸ್ತ್ರವಿದ್ಯೆಯ ಕೆಲೆಯಲೆಂದ್ಯೆದುತ್ತಿರಲು
ನೋಡಿಯವಹೇಳನದಿ ದಾರಿಯನು ಮುಚ್ಚತ್ತು ಕೈಂಚಗಿರಿಯು
ಭಾಗ್ಯವನು ಪರ್ವತದಿ ಮಾಡಿಹನು ಮಾಗ್ಯವನು ಬಾಣವೇಸೆದು
ಅದುವೆ ಹಂಸದ್ವಾರ ಸಾಗುವವು ನಾಕೆದಾ ಹಂಸಗಳು ದಾರಿವಿಡಿದು

ಇಲ್ಲಿ ಮುಂದೆ ನೋಡು. ಅತಿಶಯವಾದ ಹಿತ್ಯಭಕ್ತಿಯಳ್ಳ ರಾಮನು
ರೇಣುಕೆಯ ತಲೆಯನ್ನು ಕಡಿದ.

ದಶರಥ: ಶಾಂತಂ ಪಾಪಂ! ಮಾತರಿ, ಜಮದಗ್ನಿಯ ಮಗನಾಗಿದ್ದೂ ಎಂಥ
ಪ್ರಮಾದವನ್ನೇಸಗಿದ!

ತಂದೆಗಿಂತಲು ಮಿಗಿಲು ತಾಯಿ ಸಾವಿರಪಾಲು
ಗೌರವಕೆ ಪಾತ್ರಳಹಳು
ತಂದೆಯಾಡಿದ ಮಾತಿನಿಂದೇತಕಾ ರಾಮ
ರೇಣುಕೆಯ ಕೊರಳ ಕಡಿದ?

ಅಥವಾ ನಿರಪರಾಧಿಯ ವರ್ಣಣನ್ನು ಆದೇಶಿಸಿದ ಜಮದಗ್ರಿಯೂ
ಪ್ರಮಾದವಸಗಿದ. (ಚಿಂತಿಸಿ) ಪರಶುರಾಮನಿಗೆ ಇದೂ ನೆನಪಾಗ
ಲಿಲ್ಲವೇ?

ಕಾರ್ಯಕಾರ್ಯವ ತಿಳಿಯದ ಮತ್ತನು
ಹಾಡಿಯ ತಪ್ಪಿರಲು
ಗರ್ವದಿ ಮರವವ ಗುರುವೇ ಆದರು
ತ್ವಜಸಲು ವಿಧಿಯಿರಲು

ಸೌಧಾಮಿನಿ: ಭಗವಾನ್ ಪರಶುರಾಮನು ಅಂಥ ಆದೇಶವನ್ನು ಕಿವಿಯಿಂದ
ಕೇಳಿದ್ದಾದರೂ ಹೇಗೆ? ಕೇಳಿದ ಮೇಲೆ ಅನುಚಿತ ಕಾರ್ಯವನ್ನು
ಮಾಡಿದ್ದಾದರೂ ಹೇಗೆ?

ಮಾತರಿ: ನಂತರ ಮುಂದೆ ನೋಡು -

ದಶರಥ: (ನೋಡಿ) ಮನಃ ಅವನ ತಾಯಿಯ ಜೀವ ತಳಿದುದು ಹೇಗೆ?

ಮಾತರಿ: ಆಶ್ವಯ, ಆಶ್ವಯ!

ಹರಷ್ಯೋಂದ ಒತನ ಬಳಿಗೆ ಪರಶುರಾಮ ಹೋಗಿ
ತಾಯಿ ಬದುಕಲೆಂದು ವರವ ಬೇಡಿಕೊಳ್ಳಲಾಗಿ
ಅಲ್ಲಿವರೆಗು ಬೇರೆಯಾಗಿ ಬಿಂದ್ಯ ತಾಯ ರುಂಡ
ವೇಗವಾಗಿ ಬಂದು ಸೇರಿತಲ್ಲ ತನ್ನ ಮುಂದ

ಸೌಧಾಮಿನಿ: ಕೂಡಲೇ ಬದುಕಿಸಿದ ಕಾರ್ಣಿ ಮಾತೆಯ ಶಿರಜ್ಝೀದವೂ
ಶೋಭೆಯನ್ನು ತಂದಿತು.

ದಶರಥ: ತಾಯಿಯ ತಲೆ ಕತ್ತರಿಸಿದ ರಾಮ ತಂದೆಯ ವರದಿಂದ ಮನಃ ಜೋಡಿಸಿದ.
ಇದು ವಿಚತ್ತಬರಿತ್ತ, ಈ ಅಧ್ಯಂತರಿತ್ಯಾಯನ್ನು ಮಾತಿನಿಂದ ಹೇಳಲು ಕೂಡ
ನಾಟ್ಯತ್ವದ್ವಿಷಯ. ಅಥವಾ ಮಹಾತ್ಮರ ಚರಿತ್ರೆ ಅಚಂತ್ಕ ಅವರಿಗೆ ನಮಸ್ಕಾರ.

ಮಾತರಿ: ಇದೋ ಮತ್ತೊಂದನ್ನು ನೋಡು.

ದಶರಥ: ಒಹ್, ಇವನು ಸಾವಿರತೋಳಿನ ಪ್ರಜಂಡದೋರ್ಧರಂಡ ದುಸ್ಹಕ
ಪರಾಕ್ರಮಿ ಕಾರ್ತವೀರ್ಯನಲ್ಲವೇ?

ಮಾತರಿ: ಇಷ್ವಾಮೋರ್ ಪವಿತ್ರಿತವಾದ ಆಶ್ರಮಕ್ಕೆ ಕಾರ್ತವೀರ್ಯ ಬಂದ. ಬಂದ
ಅತಿಥಿಯನ್ನು ಮುನಿಪತಿ ಜಮದಗ್ರಿ ಕಂಡ. ಅವನನ್ನು ಪೂಜಿಸುವುದಕ್ಕೆ ನಿಂದ.
ಆಗ ರಾಜನಿಗೆ ಕಂಡದ್ದು ಕಾಮಧೇನುವಿನ ಕಂಡ. ಅದನ್ನು ಅಪಹರಿಸಲೆಂದು
ಮುಂದೆ ಬಂದ. ಗೋಗ್ರಹಣವನ್ನು ತಡೆಯಲು ಬಂದ ಮುನಿಯನ್ನು ಕೊಂಡ.

ಸೌಧಾಮಿನಿ: (ಮುಂದೆ ನೋಡಿ ವಿಚಾರಿಸುತ್ತ) ಸಾವಿರ ತೋಳಿನ ಅಜ್ಞನನು
ಕ್ಷತ್ರಿಯ ಕುಲಕ್ಕೆ ಅನುಚಿತವಾದ ಕಾರ್ಯವನ್ನು ಮಾಡಿದ.
ಮೂರ್ಖಿತನಾದ ಪತಿಯ ಪ್ರಾಣರಕ್ಷಣಗೆಂದು ಪತಿಯನ್ನಪ್ಪಿಕೊಂಡ

ಪತಿಪ್ರತಾಗ್ನಿಯಾದ ರೇಣುಕೆಯ ಮೇಲೆಯೂ ವಿಧ್ಯಾದಿಂದ
ಪ್ರಹರಿಸಿದ!

ದಶರಥ: ದೊಡ್ಡವರೂ ಎಂಥ ತಪ್ಪ ಮಾಡುತ್ತಾರೆ! ಸಾಂಸಾರಿಕ ಭೋಗದ
ಬಯಕೆ ದುರಾಶಯನ್ನು ಹುಟ್ಟಿಸುತ್ತದೆ.

ಮಾತಲಿ: (ಮುಂದೆ ನೋಡಿ) ಇಲ್ಲಿದ್ದಾನೆ ಮಹಾವೀರ ಭಾಗವ. ಬೆನ್ನಿಗೆ ಬಿಗಿದ
ಬತ್ತಳಿಕೆ; ಪರಮೇಶ್ವರನು ಉಪದೇಶಿಸಿದ ಧರ್ಮ; ಸಜ್ಜಾಗಿದ್ದಾನೆ
ನಡೆಸಲು ಕಾಮುಕಕರ್ಮ; ಉರಿಯುತ್ತದೆ ಪರಶುವಿನ ಬೆಂಕಿ;
ಸಮರದಿಂದ ದೇವತೆಗಳನ್ನು ತೋಡ ಪಡಿಸಿದವ; ಮುನಿಗಳಿಗಲ್ಲಿ
ವೃತ್ತಾಂತವನ್ನು ತಿಳಿಸಿ ಸಾಕ್ಷಾತ್ ಷಣ್ಣಿವಿನಿಗೂ ಬೆದರದ ಭಾಗವನು
ಶಿವನ ಸೇವೆಯಿಂದ ನಿವೃತ್ತಾಗಿ ಬಂದಿದ್ದಾನೆ. ಇದೇನು? ಇವನ
ಮುಂದೆ ವರ್ಣಾವಲಿಯಿದೆ! (ಇದುತ್ತಾನೆ)

ಜಮದಗ್ಗಿ ಮುನಿಯು ವಿದ್ಧಾಂಸ; ಸಪತ್ನಿಕ; ವೃದ್ಧ; ನೀವಾರವೇ ಅವನ
ಆಹಾರ; ಸತ್ಯಜಾಹನನಿಧಿ; ಹೋಮಧೇನುವಿನ ಸಲುವಾಗಿ ಆಯಧವನ್ನು
ಹಿಡಿಯುವವನು; ಎಲ್ಲ ದುಷ್ಪಕ್ಷಿಯನೆ, ಅಂಥ ನನ್ನ ಶಾಂತನಾದ
ತಂದೆಯನ್ನು ಕೀರ್ತಿತೇಷಣನ್ನಾಗಿಸಿದೆ. ನಿನ್ನ ಸಾವಿರ ಭುಜಗಳಿಗೆ ಧಿಕ್ಕಾರ!
ಧಿಕ್ಕಾರ!

ನಿರಪರಾಧಿಯಾದ ನನ್ನ ತಾಯಿಗೆ ಮೂರು ಬಾರಿ ಹೊಡೆದ ಹೃತಯನನ್ನು
ಕೊಲ್ಲುತ್ತೇನೆ. ಇಷ್ಟಹೊಂದು ಬಾರಿ ಭೂಮಿಯನ್ನು ಸುತ್ತಿ ಕ್ಷತ್ರಿಯಸಂತಿಯನ್ನು
ನಿಮ್ಮಾಲಮಾಡುತ್ತೇನೆ.

ತಮೋಧನರೆ, ನಿಮ್ಮ ಮಾತು ನಿದೋಽಷವಾಗಿದೆ. ನನ್ನ ಕೋಪವು
ಬೇರೆ ರೀತಿಯಲ್ಲಿ ತಣೆಯವುದು ಸಾಧ್ಯವೇ? ಹುಡುಕಿ ಹೇಳಿ. ನಾವು
ಪರಾಧಿನರು.

ಚ್ಯಾವನವಂತದಲ್ಲಿ ಜನ್ಮ ತಾಪಸರ ಪ್ರತಿವಿಧಿ. ಕಾಮಹರನಿತಿ ಸಂಸ್ಕಾರದಿಂದ
ಶುದ್ಧಿ, ಭೂತದಯೆ ಪರಮಧರ್ಮವೆಂಬ ತತ್ತ್ವದ ಜ್ಞಾನ ಎಲ್ಲವೂ
ಮಾತ್ಯವಧೆಯಿಂದ ಮುಕ್ತಿದ ಕೋಪಾಗ್ನಿಯಲ್ಲಿ ಭಸ್ಯವಾಯಿತು.

ಪರಶುರಾಮನು ಸತ್ಯಪ್ರತಿಷ್ಠಾ -

ಬಿಲ್ಲಹಗ್ಗದಿಂದ ಕಟ್ಟಿ ಲಂಕೇಶ್ವರನನ್ನು ಎಳೆದುತಂದು ಅವನ ಗೆಳೆಯರೆಲ್ಲ
ದೃಸ್ಯದಿಂದ ಬೇಡಿಕೊಳ್ಳುವಂತೆ ಮಾಡಿದವ ಕಾರ್ತ್ಯವೀರ್ಯ; ಅವನನ್ನು
ಬಿಡುವಾಗ ಕಿವಿಯಲ್ಲಿ ಹೇಳಿದ್ದನ್ನು ರಾವಣ ಬಹುಕಾಲ ಮರೆಯಲ್ಲಿ. ಅಂಥ
ಅಜ್ರಾನನ ಭುಜವನವನ್ನು ಕೋಪಗೊಂಡ ರಾಮ ಹೆಗಲ ಬುಡಿದಿಂದ
ಕತ್ತರಿಸಿಹಾಕಿ ಸ್ತಂಭದಂತೆ ಉನ್ನತವಾದ ಕೀರ್ತಿಸಂಪತ್ತಿ ಅವನನ್ನು
ಮೇರಿಸಿದ.

ಸೌದಾಮಿನಿ: ನಿಜವಾಗಿ ಪರಶುರಾಮನು ಭ್ರೀರವರೂಪವನ್ನು ಧರಿಸಿದ ಶಿವನ ಶಿಷ್ಟನೇ ಹೊರತು ಸದಾಶಿವನ ಶಿಷ್ಟನಲ್ಲ. ಇಲ್ಲವಾದರೆ ಕಾರ್ತವಿಯನ ತೋಳುಗಳನ್ನು ಕಡಿಯುವುದರಲ್ಲಿ ಪರಾಕ್ರಮ ತೋರುತ್ತಿದ್ದನೆ?

ದಶರಥ: ಶಿಭುವನತಿಲಕ ರಾಮ ಇಪ್ಪತ್ತೊಂದು ಬಾರಿ ಕೃತಿಯರನ್ನು ಸಂಹರಿಸ ಯಜ್ಞವನ್ನು ಮಾಡಿ ಗುಂಪಂತನಾದ ಕಶ್ಯಪನಿಗೆ ದಾನವಾಗಿ ಕೊಟ್ಟ ಪತೆಹೀನರಾದ ಕೃತಿಯ ಸೀಯರ ಕಣ್ಣೀರಬಾವಿಯಲ್ಲಿ ಸಾನ್ಯ ಮಾಡಿ ತನ್ನ ತಂಡರೆ ತಪರಣವನ್ನು ನೀಡಿದ.

(ಮುಂದೆ ನೋಡಿ) ಅಹಾ! ಭಾಗ್ವತಮಂಗವನ ಅತಿಶಯವಾದ ಪರಾಕ್ರಮದಿಂದಾಗಿ ರಾಜರ ಅವಸ್ಥೆ ಹೀಗಾಯಿತು-

ಪ್ರಾಣಭಿಕ್ಷೆಯ ಬೇಡುತ್ತಿರುವರು ಸ್ವಪರು ಪತ್ತಿಮುಖಿದಲಿ
ಕೊಡಲೀಯಸ್ತರ ಕೊರಳ ಕಡಿಯಲು ಕಾಲಹಿಡಿವರು ಭರದಲಿ
ಹೆಣ್ಣುಚೇಷವ ಧರಿಸಿ ದಪ್ಪಣ ಹಿಡಿದು ಬಾಗುತ ಕೆಲಬರು
ಹಳೆಯ ಬಟ್ಟಿಯ ಹೊತ್ತು ಮನೆಮನೆಯಲಯುತಿರುವರು ಹಲಬರು

ಮಾತಲಿ: (ಮುಂದೆ ನೋಡಿ) ಇದು ಪರಮತಿವನ ಶಿಷ್ಟನ ಅತ್ಯದ್ಭುತ ಜರಿತೆ -

ಸಾಗರವೆ ಒಡ್ಯಾವಾಗಿರುವ ಪೈಲಿಯನು
ಯಾಚಿಸಿದ ಬ್ರಾಹ್ಮಣನಿಗಿತ್ತು
ಬಾಣಹತಿಯಲ್ಲಿ ಬುವಿಯ ಸಿಂಧುವಿಂದಲಿ ಬಿಡಿಸಿ
ನೆಲಸಿಕೊಂಡಿಹನಲ್ಲಿ ಶಂಭುಶಿಷ್ಟ
ಜಯಪರಶುವಿಂದವನು ಕತ್ತರಿಪ ಸಮಧೆಯನು
ತಪವ ಚರಿಸುತ್ತಿರುವ ಮುಕ್ಕಾಗಿ

ದಶರಥ: ಮತ್ತೆನು? ಆ ಶಂಭುಶಿಷ್ಟನ ವೀರಪ್ರತಿದಿನ ಆರಂಭ ಮುಕ್ತಾಯಗಳ ನಿವಾಹಕೆಯು ಹೇಗಿದೆ?

ಸೌದಾಮಿನಿ: ಅತ್ಯಂತ ಪ್ರಭಾವಶಾಲಿಗಳು ಎರಡು ಎಂದು ಹೇಳುತ್ತಾರೆ - ಶಂಕರನ ಹಣೆಗಣ್ಣಿನ ಅಗ್ನಿಯೋಂದು; ಮತ್ತೊಂದು ಶಿವನಿಂದ ಪಡೆದ ಧನು ವೇದವೆಂಬ ರಹಸ್ಯಜಲದಿಂದ ಪ್ರತಾಪವು ಜಿಗುರಿದ ಪರಶುರಾಮ.

ದಶರಥ: (ಸುತ್ತಲೂ ನೋಡಿ) ಆಯಿ, ಮಾತಲಿ, ಮಹಾವೀರನ ಚರಿತ್ರೆಯನ್ನು ನೋಡುವುದರಲ್ಲಿ ಮನಸ್ಸು ತೊಡಗಿದ್ದರಿಂದ ಮತ್ತಾವುದೂ ಹೊಳೆಯುತ್ತಿಲ್ಲ. ಈಗ ನಾವು ಇರುವ ಅಂತರಿಕ್ಷಲೋಕ ಯಾವುದು?

ಮಾತಲಿ: ಇಂದ್ರನಗರಿಯಿಂದ ಏಳನೆಯದು ಭೂಲೋಕ. ಅದಕ್ಕಿಂತ ಮೊದಲು ವಾಯುಸ್ವಂಧವಿದೆ. ಹತ್ತಿರದಲ್ಲಿಯೇ ಭೂಮಿಯಿದೆ. (ರಥದ ವೇಗವನ್ನು ಅಭಿನಯಿಸಿ) ಇದು ವಿದೇಹನಗರ; ಇದೇ ಜನಕನ ಅರಮನೆ. ಈಗ ದಶರಥ ಮಹಾರಾಜನು ರಥದಿಂದ ಇಳಿದು ನನಗೂ ಸೌದಾಮಿನಿಗೂ

ಸ್ವರ್ಗಗಮನಕ್ಕೆ ಅಪ್ಪಣಿ ಶೊಡಬೇಕು. ಇದೋ ಮಿಥಿಲೇಶ್ವರನ ಪ್ರತಿಹಾರಿಯ ನಿನ್ನನ್ನು ಗುರುತಿಸಿ ಸ್ವಾಗತಿಸಲು ಎದ್ದು ನಿಂತಿದ್ದಾನೆ.

ದಶರಥ: (ರಥಧಿಂದಿಳಿದು) ಆಯ್ ಮಾತಲಿ, ಭರ್ತೆ ಸೌಧಾಮಿನಿ, ಹೋಗಿಬನ್ನಿ (ಪ್ರವೇಶಿಸಿ) ಮಹಾರಾಜ ದಶರಥನು ಇತ್ತೆ ಬರಬೇಕು; ಇತ್ತೆ ಬರಬೇಕು.

ದಶರಥ: (ಪರಿಕ್ರಮಿಸುತ್ತ) ಅಯ್ಯಾ ಪ್ರತಿಹಾರಿ, ರಾಮಭರ್ತನ ವಿವಾಹವು ಸಂಪನ್ಮೂಲಾಯಿತೆ?

ಪ್ರತಿಹಾರ: ವಿವಾಹವು ಮುಗಿದಿದೆ. ಅಷ್ಟೇ ಅಲ್ಲ, ಪ್ರಯಾಣಕ್ಕೆ ಸಿದ್ಧನಾಗಿದ್ದಾನೆ. ಹೀಗಾಗೆ ಮಹಾರಾಜ ಜನಕ, ಮಹಾರ್ಜ ವಿಶ್ವಾಮಿತ್ರ, ರಾಮಭರ್ತ, ಲಕ್ಷ್ಮಣ, ಸೀತೆ, ಹೇಮಪ್ರಫೆಯರು ಆಸ್ಥಾನ ಮಂಟಪದಲ್ಲಿದ್ದಾರೆ.

ದಶರಥ: ಹೃದಯವೇ, ಉತ್ತಂಠಯೇಕೆ? ವಧೂ ಸಮೇತನಾದ ರಾಮಭರ್ತನನ್ನು ನೋಡು. (ಪ್ರವೇಶಿಸುವರು)

(ಹಿಂದೆ ಹೇಳಿದ ಜನಕನೇ ಮುಂತಾದವರು ಕುಳಿತುಕೊಂಡು ಪ್ರವೇಶಿಸುವರು)

ಶತಾನಂದ: (ಸೀತೆಯ ಗಲ್ಲಿವನ್ನು ಮೇರೆತ್ತಿ)

ಭೂಮಿದೇವಿಯೇ ಪದೆದ ತಾಯಿಯು ಯೋಗಿಜನಕನು ತಂದೆಯು ಜನ್ಮಾವನೆ ತಾಯಿ ಮೈಥಿಲಿ ನಿನಗೆ ನುಡಿಯಲೆ ನೀತಿಯು ಸ್ವೇಚ್ಛಿಂದಲೆ ಹೇಳ್ತೇ ಮತ್ತಿದ ಸರಿಗೆ ಪಟಿಯೇ ದ್ಯುವಾ ಬೇರೆ ಧರ್ಮವ ತೋರೆದು ರಾಮನ ನೆರಳಿಸಂತಯೆ ಬಾಳ್ಳಿದು

ಸೀತೆ: (ನಾಚುವಳು)

ಜನಕ: ಮಗಳಿ ವ್ಯಾದೇಹಿ, ಕುಲಪುರೋಹಿತರು ಹೇಳಬೇಕಾದುದನ್ನು ಹೇಳಿದ್ದಾರೆ. ಆದರೂ ಮತ್ತುವಾತ್ಸಲ್ಯವು ನನ್ನಿಂದ ಹೇಳಿಸುತ್ತಿದೆ -

ಗೃಹಪತಿ ಬಂದಾಗ ನೀನೆದ್ದು ನಿಲುವುದು ವಿನಯದಿ
ನುಡಿಯುವುದು
ಕುಳಿತಿರೆ ಚರಣದಿ ದೃಷ್ಟಿಯನಿಡುವುದು ತಾನೆ ಸೇವಯ ಮಾಳ್ಳಿದು
ಮಲಗಿದ ನಂತರ ಮಲಗುವುದೇಳುವ ಮೊದಲೇ ತಾನೇಳುವುದು
ಹದಿಬದೆ ಧರ್ಮವು ಹೇಳ್ಳಿರು ಹಿರಿಯರು ನುಡಿದೆ ಮಗಳಿ
ತಿಳಿದಿಹುದು

ಶತಾನಂದ: ಜಾನಕಿ, ಸಂದರ್ಭಕ್ಕೆ ತಕ್ಕೆ ಶಿಕ್ಷಣ ಹೀಗೆ -

ಪತಿಯಲ್ಲಿ ಸಹಜನಡೆ ಹಿತವು ನಾದಿನಿಯರಲೆ ಅತ್ಯೇ ಮಾವಂದಿರಲೆ
ಭಯಭಕ್ತಿಯಿರಲೆ
ಸ್ವೇಚ್ಛ ಬಂಧುಗಳಲ್ಲಿ ವಾತ್ಸಲ್ಯ ಪರಿಜನದಿ ಇರಲಿ ನಗುಮುಖ
ಸವತಿಯರ ಮಧ್ಯದಲ್ಲಿ

ಪತಿಯ ಸ್ವೇಷಿತರಲ್ಲಿ ಮಾತಿನಲ್ಲಿ ಪರಿಹಾಸ ವಿನ್ನತೆಯ ತುಂಬಿರಲ್ಲಿ
ತದ್ದೇಪ್ಯಾಳಲ್ಲಿ
ಪತಿಯ ವಶಗೈಯಲ್ಲಿ ಹೆಂಗಳಿಗೆ ಹಿತವಾದ ಮಧ್ಯದುವೆ ವಿನಯವತಿ ನಿನಗೆ
ತಿಳಿದಿರಲ್ಲಿ

- ಸೀತೆ: (ಅಳುವಳು)
 ಜನಕ: (ನಿಟ್ಟಿಸಿರು ಬಿಟ್ಟು)
- ಸೀತೆ, ಕಣ್ಣೀರ ಸುರಿಸದಿರು. ಮುಗುದೆ ನೀನು; ಗುರು ಯಾಜ್ಞವಲ್ಮೀನಿಂದ
ತತ್ತ್ವವಸ್ತುರಿತವನು ನಾನು. ಆದರೂ ಸಂಸಾರದೊಳಗಿರುವ ಮನಸು.
ವಿಶ್ವಾಮಿತ್ರ ಮಹಾಮುನಿಯ ಎದುರಿನಲ್ಲಿಯೂ ಕಣ್ಣಾಗಳಲ್ಲಿ ನೀರು ತುಂಬಿದೆ.
ಆದರಿಂದ ಲಜ್ಜಾತನಾಗಿದ್ದೇನೆ. ಮತ್ತೆ ಹೇಳುವುದೇನು?
- ಶತಾನಂದ: ಭಗವಾನ್ ವಿಶ್ವಾಮಿತ್ರನು ಲಜ್ಜೆಗೆ ಕಾರಣನೇ? ಅದು ಹೇಗೆ?
ನೋಡಲ್ಲಿ—
- ಸೀತೆಯನ್ನುಗಲುವ ದುಃಖಿಂದ ಹುಟ್ಟಿದ ಸಂಸಾರಿಯಾದ ನಿನ್ನ ಮಾತುಗಳನ್ನು
ಕೇಳಿತ್ತು ವಿಶ್ವಾಮಿತ್ರ ಮುನಿಯ ಮನಸ್ಸು ಕೂಡ ಬಾಪ್ಪಾಳಿಂದ ದ್ರವಿಸುವರಂತಿದೆ.
- ರಾಮ: (ಸ್ವರ್ಗತ) ಇದೇನು? ಇವಳು ಅಳುತ್ತಿದ್ದಾಳೆ! (ನೋಡಿ)
 ಒಳಗೊಳಿಗೆ ಹಿಡಿದಿಟ್ಟಕ್ಕೊಂಡ ಬಾಪ್ಪುವಾಹವು ಮಟಬಂಧವು
ಸಡೆಲಗೊಂಡು ಚಂಚಲ ತಾರಕೆಗಳುಳ್ಳ ಕಣ್ಣಾಗಳನ್ನು ತುಂಬಿ, ದಟ್ಟವಾಗಿ
ಎವೆಗಳ ಕೊನೆಯ ವರಗೆ ಪಸರಿಸಿ ಸುಂದರ ಸ್ತೋತ್ರವಾಗಿ ಇಳಿದು ಕಂತದ
ವರಗೆ ತಲುಪಿವೆ.
- (ಯೋಚಿಸಿ) ರೋದಿಸುತ್ತಿದ್ದರೂ ಹೇಗೋ ಸಮಾಧಾನ ಮಾಡಿ
ಕೊಂಡಳು. ಹೇಗಾದರೂ ಸಮಾಧಾನಗೊಳ್ಳುವುದೇ ಮನುಷ್ಯ ಪ್ರಕೃತಿಯ
ಮಾಧ್ಯಾಯ.
- ಸೀತೆ: ಅಪ್ಪಾ, ಉಮಿಫಳಿ, ಮಾಂಡವಿ, ಶ್ರುತಿಕೀರ್ತಿಯರು ಬರುತ್ತಾರಲ್ಲವೆ?
 ಜನಕ: ಹೌದು, ಅವರು ಕೂಡ ನಿನೆಲ್ಲಂದಿಗೆ ಬರುತ್ತಾರೆ.
 ಹೇಮಪ್ರಭಿ: ಭಗವಾನರು ನಿನಗೆ ಉಪದೇಶಿಸಿದ್ದಾರಲ್ಲವೆ?
- ಶತಾನಂದ: ಜಾನಕಿಯು ಅತ್ಯಂತ ಮುಗ್ಧಿ.
- ಪ್ರತಿಹಾರಿ: ಮಹಾರಾಜ, ನಿನ್ನ ಸಂಬಂಧಿಯಾದ ದಶರಥ ಮಹಾರಾಜನು
ಇಂದ್ರನ ರಥದಿಂದ ಇಳಿದು ಬಂದಿದ್ದಾನೆ. ಅವನನ್ನು ಎಲ್ಲರೂ
ಎದ್ದುನಿಂತು ಸಾಗುತ್ತಿಸಲು ಬಿನ್ನಹ.
- (ಎಲ್ಲರೂ ಎದ್ದುನಿಂತು ಸಾಗುತ್ತಿಸಿ ಕೂರುವರು)
- ಜನಕ: ಮರಂದರ ಸವಿ, ನನ್ನ ಸಂಬಂಧಿ,

ದಶರಥ: ತಾನಿಲ್ಲದೆ ಮದುವೆ ನಡೆಯಿತೆಂದು ಮನಸ್ಸಿನಲ್ಲಿ ಭಾವಿಸಬೇಡ. ಸ್ವಯಂ ವಿಶ್ವಾಮಿತ್ರ ಮುನಿಯ ಸಾನ್ಯಾಸಿತ್ವ.

(ನೇಪಢ್ಟದಲ್ಲಿ)

ಪ್ರತಂಡ ಚಂದ್ರಚೂಡನ ಘಣಾಘಲಕತಟಕ್ಕೆ ಅಲಂಕಾರವೆನಿಸಿದ
ಅಸಮಯದಲ್ಲಿ ಜಗತ್ತನ್ನು ಸುಷ್ಯಾರುಹಬಲ್ಲ ಜಗನ್ಸಂಡಲಕ್ಕೆ ಮಂಡನವೆನಿಸಿದ
ಕಾದಹೊನ್ನಿನ ಮುಡಿಗಳನ್ನು ಹೋಲುವ ಕಿಡಿಗಳನ್ನು ದಿಕ್ಕುದಿಕ್ಕಿನಲ್ಲಿ
ಬೀರುತ್ತಿರುವ
ಶಿವನ ಮೂರನೆಯ ಕಣ್ಣಿನ ಬೆಂಕಿಯೇ ಮೃತಳಿದು ಬಂದಂತೆ
ವೇಗವಾಗಿ ಬರುತ್ತಿರುವ ಇವನು ಯಾರು?

ಮತ್ತಲ್ಲದೆ -

ಹೆಡೆಯೀರಿದ ಬಿಲ, ಪರಶುವು ತೂರೀಯೋಳ
ಬಾಣಗಳ್ಯಾದಿವೆ ಕೈಯೋಳಗೆ
ಜಪಸರ ವಲಯವು ಜಚಿ ಜನಿವಾರವು
ಜಿಂಕಿಯ ಚರ್ಮವು ಮೃಯೋಳಗೆ
ಕಾರೆನೆ ಮುನಿವರ ಭಾಗ್ವತ ಬರುತ್ತಿಹ
ರೋಷಾವೇಶದಿ ನಿಶ್ಚಯವು
ವೀರಶಾಂತಗಳ ಸಂಗಮಚೆಂಬುದೆ
ರೂಪವ ತಾಳಿಹ ತೆರನಿಹನು

ದಶರಥಜನಕರು: ಮಾಜ್ಯ ಶತಾನಂದರೆ, ಭಾಗ್ವತರು ಅತಿಧಿಗಳಾಗಿದ್ದಾರೆ. ಅತಿಧಿಸತ್ಯಾರಕ್ಕೆ ಸಿದ್ಧರಾಗಿರಿ.

ಶತಾನಂದ: ಇವನು ಸಮರಶ್ರಾಧ್ಯಕರ್ಮಕ್ಕೆ ಅತಿಧಿ.

ರಾಮ: ತಮ್ಮ ಲಕ್ಷ್ಮಿ, ಈ ಪರಶುರಾಮನು ಸಕಲಮುನಿಜನವಂದ್ಯಸೂ ಮಹಾಪರಾಕ್ರಮಿಯಿಂದೂ ಕೇಳಿದ್ದೇವೆ. ಅವನನ್ನು ಕಾಣುವ ಯೋಗ ಬಂದಿದೆ.

ಲಕ್ಷ್ಮಿ: ಅಣ್ಣಿ, ನೋಡುವುದಷ್ಟೇ ಅಲ್ಲ, ಅನುಭವಿಸುವ ಯೋಗವೂ ಇದೆ.

ಶಿತೇ: (ಮರೆಮಾಡಿಕೊಂಡು) ಗೆಳತಿ ಹೇಮಪ್ರಭ, ಪರಶುರಾಮನು ಶಿವನ ಶಿಷ್ಯನೆಂದು ಕೇಳಿದ್ದೇನೆ. ಅದರಿಂದ ಕುತೂಹಲದ ಬಳ್ಳಿ ಚಿಗುರಿದೆ; ಕ್ಷತ್ರಿಯಪುಲಾಂತಕನೆಂದು ಕೇಳಿ ಅದು ಭಯದ ಬೆಂಕಿಗೆ ಸಿಲುಕಿದಂತಿದೆ.

ಹೇಮಪ್ರಭಿ: ಪರಶುರಾಮನ ದರ್ಶನದಿಂದ ಕುತೂಹಲ; ಶಿವಧನುವನ್ನು ಭಂಗಿಸಿದ ರಾಮನ ಪುರಿತಾಗಿ ಭಯಗಳು ಸಹಜ.

(ರೋಷ ಸಂಭ್ರಮಗಳಿಂದ ಪರಶುರಾಮನ ಪ್ರವೇಶ)

ಜಾಮದಗ್ಗು: ಇದೇನು? ಇದ್ದಕ್ಕಿದ್ದ ಹಾಗೆ ಭೂಮ್ಯಂತರಿಕ್ಷಗಳನ್ನೇಲ್ಲ ತುಂಬಿರುವ ಭಯಂಕರವಾದ ಶಬ್ದ ಅಕಾರಣವಾಗಿ ಕೇಳುತ್ತಿದೆಯಲ್ಲ! (ಕಿವಿಗೊಟ್ಟು

ಆಕಾಶದತ್ತ ನೋಡಿ) ಏನು ಹೇಳುತ್ತಿದ್ದೀರಿ? ದಶರಥಪುತ್ರನಾದ ರಾಮನು ಶಿವನ ಧನುವಿಗೆ ಹೆದೆಯೇರಿಸಿ ಎಳೆಯುವಾಗ ಧನುವ ತುಂಡಾಗಿ ಹುಟ್ಟಿದ ಕಬ್ಬವೇ? (ವಿಷಾದದಿಂದ) -

ವಜ್ರಾಫಾತದ ಕಲೆಯಳ್ಳಿ ಇಪ್ಪತ್ತು ತೋಳುಗಳ ರಾವೊ ಇಂದ್ರನನ್ನೇ ಧಿಕ್ಕರಿಸಿದವ. ಈ ಧನುವಿನಲ್ಲಿ ಕುಂಠಿತಗೊಂಡಿತು ಅವನ ಬಲ. ಅಂಥ ಧನುವನ್ನು ಚೊಡಾಧಾರಿಯಾದ ಬಾಲಕನಾದ ರಾಮ ಭಂಗಿಸಿದನೇ? ನನಗೆ ಧಿಕ್ಕಾರವಿರಲಿ. ಪರಶುವಿಗೂ ರುದ್ರನಿಗೂ ನಮಸ್ಕಾರ.

(ಯೋಚಿಸಿ) (ತನ್ನನ್ನು ನಿದರ್ಶಿಸಿ) ಈ ಪರಶುರಾಮನು ಸತ್ಯಪ್ರತಿಜ್ಞೆ ಪ್ರತಿಜ್ಞಾತವಾದುದನ್ನು ಗುರುಗಳ ಎದುರಿನಲ್ಲಿ ಹೇಳುತ್ತಾನೆ. ಗುಣ ದೋಷಗಳು ಒಟ್ಟಿಗೆ ಬಂದರೆ ಅವುಗಳಲ್ಲಿ ದೊಡ್ಡದು ಯಾವುದೋ ಅದನ್ನು ಸಾಧಿಸಬೇಕೆಂದು ಹೇಳುತ್ತಾರೆ. (ಕೈ ಜೋಡಿಸಿ ಆಕಾಶದತ್ತ ನಿಟ್ಟಿಸಿ)

ಚ್ಯಾವನಾದಿ ಇತ್ಯಗಳಿ. ಈ ರಾಮನ ನುಡಿಯನ್ನು ಕೇಳಿ - ನಾನು ನಿಮ್ಮ ಆಜ್ಞೆಯನ್ನು ಉಲ್ಲಂಘಿಸುತ್ತಿಲ್ಲ. ಆದರೆ ಶಿವಧನುಭಂಗವಾಗಿದೆ. ಇಪ್ಪತ್ತೊಂದು ಬಾರಿ ಕೃತ್ಯಾರ್ಥನ್ನು ಸಂಹರಿಸಿದ ಪರಶುರಾಮನು ಇಪ್ಪತ್ತರದನೆಯ ಬಾರಿ ಆ ಕೆಲಸವನ್ನು ಮಾಡಬೇಕಾಗಿ ಬಂದಿದೆ.

(ಅಚೀಚಿ ಓಡಾಡಿ ಧನುಭಂಗವನ್ನು ದರ್ಶಿಸಿದಂತೆ ಅಭಿನಯಿಸಿ) ಹಾ ಶಂಕರ ಕರಾಂದೋಲನದುರ್ಬಲೀತ, ಹಾ ತ್ರಿಪುರದಹನದಂಬರಹರಕರ್ಮಕರ್ಮಾರ, ಹಾ ಗೀರಾವಾಂಜಾಸಾರಪರಮಾಣು ನಿರ್ವಿತ, ಹಾ ದುಜರ್ಣನಜನಕಸದನದುರ್ನಿರ್ಕ್ಷೇಪ, ಹಾ ನತಸಕಲನಾಕಪಿನಾಕ, ನಿನ್ನನ್ನು ಈ ಸ್ಥಿತಿಯಲ್ಲಿ ನೋಡುವಂತಾಯಿತೆ? ಸಾಮಾನ್ಯವಾದ ಜೇಡರಬಲೀಯಿಂದ ಮದ್ದಾನೆಯು ಕಟ್ಟುವೋಡೆದಂತೆ, ಸೂಜಿಯ ಮೌನೆಯಿಂದ ವಜ್ರಕ್ಕೆ ತೂತು ಕೊರೆದಂತೆ ಆಯಿತೆ! ಯಾಕೆಂದರೆ -

ಪರಿಯ ಪ್ರಾರಣವೆಂದು ಪ್ರೇಮದಲ್ಲಿ ಪಾವತಿಯು ಚೂಜಿಸಿದ ಆದರದೂಳಾ ನಂದಿ ವಾಸುಕಿಯ ಪೂರೆಯನ್ನು ಹೊದಿಸಿದ ತ್ರಿಪುರೇಂಧನವ ಸುಟ್ಟ ಮನುಮಧಾರಿಯ ಧನುವ ಶಿಷ್ಯ ನಾನಿರುವಾಗ ರಾಮನೆಂಬವನೊಬ್ಬು ಮುರಿದಿರುವನು

(ಕ್ಷೋಧಗರ್ವಗಳಿಂದ ಸುತ್ತಲೂ ನೋಡಿ) ಪರಶುರಾಮನು ದೂರ ಹೋದುದರಿಂದ ಜಗತ್ತು ವೀರರಹಿತವೆಂದು ತಿಳಿದ ವೀರಂಮನ್ಯರೆ, ಕ್ಷಣಾಕಾಲ ಗಮನವಿಟ್ಟು ಕೇಳಿ -

ಪಂಚಚೊಡಾಲಂಕೃತನಾದ ಆ ಹಸುಳಿಯಲ್ಲಿ? ನಿತ್ಯವೂ ಅಕುಂತವಾದ ಬಾಣಗಳಿಯಿಂದ ಬೃಹತ್ತಾದ ಕ್ರಿಂಬಾಧ್ರಿಯನ್ನೇ ಸೇಳಿದ ಈ ಮುನಿಯಲ್ಲಿ?

ಅದ್ದರಿಂದ ಈ ಸ್ವಯಂವರಕ್ಕೆ ಬಂದ ಸಮಸ್ತ ರಾಜರಿಗೂ ಹೇಳುತ್ತಿದ್ದೇನೆ -
ನಿಮಲ್ಲಿ ಕ್ಷತ್ಯಿಯಿದ್ದರೆ ಕುಢಣಾದ ಪರಶುರಾಮನಿಂದ ರಾಮನನ್ನು
ಕಾಪಾಡಿಕೊಳ್ಳು

(ಕಿವಿಗೊಟ್ಟಿ ಆಕಾಶದಲ್ಲಿ) ಅಗ್ನಿಗೆ ಅಗ್ನಿಯೇ ಜೀವಧ; ರಾಮನಿಗೆ
ರಾಮನೇ ರಕ್ಷಕ. ರಘುಕುಲವನ್ನು ರಕ್ಷಿಸಲು ಬೇರೆಯವರ ಪರಾಕ್ರಮ
ಬೇಕಿಲ್ಲವೆನ್ನುತ್ತಿರಾ? (ಯೋಚಿಸಿ) ತಂಕರ ಶಿಷ್ಟಣಾದ ರಾಮನು
ದಾಳಿಯಿಟ್ಟಮೇಲೆ ರಘುಕುಲವನ್ನು ಸ್ವಪರಾಕ್ರಮವಾಗಲಿ ಪರಪರಾಕ್ರಮ
ವಾಗಲಿ ರಕ್ಷಿಸಲಾರದು. ಅಹಾ, ಕಾಲವೆಟ್ಟಿ ಬದಲಾಗಿದೆ. ಹಿಂದೆ ಕೇಳಿದ
ಮಾತುಗಳನ್ನು ಈಗ ಕೇಳಬೇಕಾಗಿದೆ; ಹಿಂದೆ ನೋಡಿದಿದ್ದುದನ್ನು ಈಗ
ನೋಡಬೇಕಾಗಿದೆ. (ವಿಷಾದದಿಂದ) ಇದು ಸಹಿಸಲಾರದ ಅವಮಾನ
(ಕೃಯೆತ್ತಿ)

ಕಾರ್ತಿಕೇಯನ ವಾಹನವಾದ ನವಿಲಿನ ಮಂಜ್ಞವನ್ನು ಕತ್ತರಿಸಿದೆ. ಅವನ ತಂದೆ
ಕೊಟ್ಟಿ ಪರಶುವನ್ನು ಧರಿಸಿದೆ. ಈಗ ಧನುಭಾಗಂಗ್ರಹ ರಾಮನಂಬ ಬಾಲ ಆ
ಹೆಸರನ್ನು ಅಪವರಿಸುತ್ತಿದ್ದಾನೆ. ಆದರೂ ಬದುಕಿರುವ ಈ ರಾಮನಿಗೆ ಧಿಕ್ಕಾರಿ!

(ಕಿವಿಗೊಟ್ಟಿ ಆಕಾಶದಲ್ಲಿ) ಏನು ಹೇಳುತ್ತಿದ್ದಿರಿ? ಆ ದಾಶರಥಿಯು
ಧನುವಿಗೆ ಹದೆಯೇರಿಸಿದ್ದನಾಗುಲಿ ಮುರಿದುದನಾಗುಲಿ ಕಂಡು
ವಿಸ್ಯಯಗೊಂಡು ವರ್ಣಿಸದಿದ್ದವರು ಯಾರು ಎಂತಿಲ್ಲಾ? (ಆಕ್ಷೇಪ
ಮೂರ್ವಕವಾಗಿ) ಏನು? ವರ್ಣಿಸದಿದ್ದವರು ಯಾರು ಎಂತಿಲ್ಲಾ?
ಎಲ್ಲರೂ ಕೇಳಿ -

ಶಂಕರಚಾಪವ ಭಂಗಿಸಿದಾತನನಮನಮೋದಿಸಿದವನ
ಪರಿಸಿದಾತನ ನೋಡಿರುವಾತನ ಕೇಳಿದ ಹೇಳಿದನ
ಭಗ್ರತಪ್ರಾಣದಿ ಲಭಿಸಿಹ ಪರಶುವ ತಿರುಗಿಸಿ ಗರಗರನೆ
ಎಲ್ಲರ ಕಂಠದ ನಾಳವ ಕಡಿದೀಡಾಡುವ ನಾನೋಡನೆ

(ರಭಸದಿಂದ ಪರಿಕ್ರಮಿಸಿ) ವಿದೇಹರಾಜನ ಅಂತಃಪುರದಲ್ಲಿ
ಸಂಚರಿಸುವ ಕುಬ್ಜ ವಾಮನ ಕಿರಾತ ವರ್ಷವರ ಸೌವಿಲ್ಲಕರೆ,
ದಾಶರಥಿ ರಾಮ ಎಲ್ಲಿದ್ದಾನೆ? ಭಾಗವನು ಬರುತ್ತಿದ್ದಾನೆ -

ಕ್ಷತ್ಯಿಯರ ಕಂಠಗಳ ಕತ್ತರಿಸಿ ಹರಿದ ರಕ್ತದಿಂದ ಮೂರು ಸರೋವರಗಳನ್ನು
ನಿರ್ಮಿಸಿ ತೆಗ್ಗಳಿಗೆ ತಪ್ರಣಾವನ್ನು ಕೊಟ್ಟಿ ಗುಹನ ಸಹಪಾರಿಯಾದ ಈ
ರಾಮನು ಧೂಜಾಟಯ ಚಾಪವನ್ನು ಭಂಗಿಸಿದ ತನ್ನದೇ ಹೆಸರಿನ ರಾಮನನ್ನು
ಹುದುಕುತ್ತಿದ್ದಾನೆ.

ರಾಮ: ತಮ್ಮ ಲಕ್ಷ್ಮಣ, ದೂರದಿಂದ ಸ್ವಪ್ಷವಾಗಿ ಕಾಣುತ್ತಿಲ್ಲವಾದರೂ
ದೊಡ್ಡದನಿಯಿಂದ ಕೋಪಾಟೋಪದಿಂದ ಅಭ್ಯರಿಸುತ್ತ ಬರುತ್ತಿರುವವನು
ಭಾಗವನೆಂದು ತೋರುತ್ತಿದೆ.
(ಜಾಮದಗ್ಗುನು ಪ್ರವೇಶಿಸುವನು)

- ರಾಮ:** (ವೇಗವಾಗಿ ಬಳಿಸಾರಿ) ಭಗವಾನ್ ಭಾಗವತ, ದಯಮಾಡಿ ಪ್ರಸನ್ನನಾಗು. ಸದಾಚಾರವೆಂದು ತಿಳಿದು ರಾಮನು ನಮಸ್ಕರಿಸಬಯಸಿದ್ದಾನೆ.
- ಜಾಮದಗ್ನು:** (ನಕ್ಕು) ಈ ಭಾಗವತನು ನಮಸ್ಕಾರದಿಂದ ಸಂತೃಪ್ತನಾಗುವುದಿಲ್ಲ. ಗುರುವಾದ ಹರನ ಧನುವನ್ನು ಭಂಗಿಸಿದ್ದು ದೊಡ್ಡ ಅಪರಾಧ. ಕೇಳಿಲ್ಲವೇ?
- ಕಾಲಕಂಧರ ಕಾಲಕಾಲ ಮಹೇಶ್ವರನ ವರತಿಷ್ಟ ಸಹಜವಿರಕ್ತ ಭಾಗವತ ನಾನು. ರಾಜಮಂಡಲದ ನಡುವೆ ನನ್ನ ಗುರುವಿನ ಧನುವಿಗೆ ಹೆದೆಯೇರಿಸಿ ಬಲದಿಂದ ಮುರಿದವನು ನೀನು. ಅಂಥ ಚಂಡ ಭೂಜದಂಡಮಂಡಿತನಾದ ನೀನು ಈ ಪ್ರಜಂಡತೇಜಃಃಂಡನಾದ ರಾಮನೋದನೆ ಯುದ್ಧವನ್ನು ಕೊಡಬೇಕು.
- ರಾಮ:** (ವಿನಯದಿಂದ) ನಿಮ್ಮ ಮಕ್ಕಳಂಥವರು ನಾವು. ಬಾಲಿತಬುದ್ಧಿಯ ಬಾಲರಲ್ಲಿ ಕೋಪವೇ? ತಮೋನಿಧಿಗಳಾದ ತಾವು ನೋಡಬೇಕು -
- ತಿವನ ಧನುವಿನ ದುರ್ಬಲತೆಯನ್ನೂ ನನ್ನ ಭೂಜಬಲವನ್ನೂ ಸರಿಯಾಗಿ ಅಳೆಯಲಾಗಲಿಲ್ಲ. ಹಾಗಾಗಿ ತಪ್ಪಾಯಿತು. ಪರಶುರಾಮರು ದಯವಿಟ್ಟು ಈ ಚಾಪಲ್ಯವನ್ನು ಮನ್ಮಿಸಬೇಕು. ಮಕ್ಕಳಾಟಿಕೆಯಿಂದ ಹಿರಿಯರು ಸಂತೋಷಗೊಳ್ಳುತ್ತಾರಂಜ್ಞಿ
- ಜಾಮದಗ್ನು:** ನಾನು ತಮೋನಿಧಿಯೇ ಹೊರತು ಶಾರ್ಯನಿಧಿಯಲ್ಲವೇನು? ತನ್ನ ವರ್ಣನೆಯನ್ನು ಮಾಡಿಕೊಳ್ಳುತ್ತ ಗರ್ವದಿಂದ ನನ್ನನ್ನು ಲಘುವಾಗಿಸಿದ ರಾಘವ, ನಾನೇನು ಮಾಡಬಲ್ಲಿನೆಂಬುದನ್ನು ಕೇಳು -
- ಶಿವಧನುಭಂಗವನ್ನು ಮಾಡಿದವನನ್ನು ಅಮರವಂದ್ಯವಾದ ಪರಶುವಿನಿಂದ ಕತ್ತರಿಸಿ ನಿಬಿಡನಾಡಿಂಚಕ್ಕಸುಮಾಹದ ನಾಳಗಳಿಂದ ರಕ್ತಧಾರೆಯು ಪ್ರವಹಿಸುತ್ತಿರುವ ರುಂಡವನ್ನು ಮುಂಡಿದಿಂದ ಬೇರ್ಪಡಿಸುತ್ತೇನೆ.
- ರಾಮ:** ಕೊಡಲಿ ನಿಮ್ಮ ಕಯಲ್ಲಿದೆ; ರಾಮನ ತಲೆ ನಿಮ್ಮ ವಶದಲ್ಲಿದೆ; ಗುರುವೆ, ನಿನ್ನ ಆಜ್ಞೆಯನ್ನು ತಡೆಯುವವರಾರು? ಯಥೇಷ್ಪವಾಗಿ ಮನಸ್ಸಿಗೆ ಬಂದಂತೆ ಮಾಡಬಹುದು.
- ಜಾಮದಗ್ನು:** ಪ್ರೇತನಾಧನ ಆತಿಧ್ಯವನ್ನು ಬಯಸುವವನು ಯಾರು?
- ರಾಮ:** (ಕೈಜೋಡಿಸಿ) ಭೃಗುಭವನೆ ಭಕ್ತಿಯೋಳು ರಾಮ ನಿನಗೆರಿಗಿ ಜೀಡುವನು ಮನವ ಮೃದುಗೋಳಸಯ್ಯ ಶಮಗೋಳಸು ಕೋಪವನ್ನು ಹರದಿಂದಲ್ತಿತಿದ್ದರು ಕೊಡಲಿಯನು ಕೆರಳದಿಹ ನಾನು ಬ್ರಾಹ್ಮಣರೆ ಗುರುಗಳೇ ರಘುಕುಲಕೆ ತಿಳಿದಿರೇನು

ಜಾಮದಗ್ನ್ಯ: (ನಕ್ಕು) -

ರುಧ್ರಾಂಶಿಯ ಧರ್ಮಪತ್ರ, ಶರಪ್ರಹಾರದಿಂದ ಕೈಂಚಾದ್ರಿಯನ್ನು
ಭಿನ್ನಗೊಳಿಸಿದ, ಸ್ವಂದನನ್ನು ಅವಸ್ಥಂದಗೊಳಿಸಿದ, ರಂರಂಸಿಕ ಕ್ಷತ್ರಿಯವಿನಾಶದ
ರುದ್ರಲೀಲೆಯನ್ನಾಡಿದ, ಭೂಮಂಡಲವನ್ನು ನೂತನವಾಗಿ ಧಾನವಿತ್ತ,
ಬಾಣಮುಖಿದಿಂದ ಸಮುದ್ರವನ್ನು ಹಿಂದೆ ಸರಿಗೆ ಆಶ್ರಮವನ್ನು
ನಿರ್ಮಿಸಿಕೊಂಡ, ಶ್ರೀಕಂಠನ ಶ್ರೇಷ್ಠಿಷ್ಟ, ಧನುರ್ವಿದ್ಯಾಪರಿಣಾದ ಈ
ರೇಣುಕಾಸುತನು ಬ್ರಾಹ್ಮಣನೇ ಸರಿ.

ಶತಾನಂದ: ಶ್ರೀಕಂಠಶಿಷ್ಟನು ವೀರವರ್ಗವರಿಷ್ಟನೆಂಬುದನ್ನು ಹೇಳುವುದರಲ್ಲೇನಿದೆ?
ಆದರೆ ಈ ಭಾಗವತನು ಈ ರಾಜಕುಮಾರನ ಮೇಲೇನಾದರೂ
ಧನುವನ್ನು ಧಾರಣ ಮಾಡಿದರೆ ಅದು ಅಪರಾಧವಾದಿತು.
ಹೆಡೆಬಿಭಿಡ ಹಾವನ್ನು ನೋಡದಿದ್ದರೆ ಅದು ಅವನದೇ ತಪ್ಪ.
ಯಾಕೆಂದರೆ -

ಇವನು ನನ್ನ ಲಜ್ಜೆ, ಶಿವನಧನು ಮತ್ತು ತನ್ನ ಜೀವನವನ್ನು ಕರ್ಮಾರದಂತೆ
ಸುಟ್ಟುಹಾಕುತ್ತಾನೆ.

ಜನಕ: ಶಸ್ತರಸಂನ್ಯಾಸವನ್ನು ಮಾಡಿದವನಾದರೂ ನಾನು ಪುನಃ ಶಸ್ತರವನ್ನು
ಹಿಡಿಯುವ ಸಮಯ ಬಂದಿದೆ. (ನೇಪಥ್ಯದತ್ತ ನೋಡಿ) ಯಾರಿದ್ದೀರಿ?
ಧನು, ಧನು.

(ಸೇವಕನು ಬಿಳಿನ್ನು ತಂದು ಇರಿಸಿ ಹೋಗುವನು)

ಜನಕ: (ಬಿಳಿನ್ನು ಕೈಗೆತ್ತಿಕೊಂಡು)

ಎಲ್ಲೆ ಕಾಮುರುವೆ, ಶಸ್ತರವನ್ನು ತ್ಯಜಿಸಿದ್ದನಾದರೂ ರಾವಣನು
ಶಿವಧನುಗಪಮಾನವನ್ನು ಮಾಡಿದಾಗ ನಿನ್ನನ್ನು ಹಿಡಿದಿದ್ದು ರಾಮನಿಗಾಗಿ
ನಿನ್ನನ್ನು ಮತ್ತೆ ಹಿಡಿಯುತ್ತಿದ್ದೇನೆ. ವಶನಾಗಿದ್ದರೂ ಅವನ ವಿಷಯದಲ್ಲಿ
ಅನುಚಿತವಾದ ವೃವಹಾರವು ನಡೆಯುತ್ತಿದೆ.

(ಸಮಾಧಾನ ಮಾಡಿಕೊಂಡು)

ದಿವ್ಯಾಸ್ತವಿದ್ಯೆಯೆ, ನಿನಗಿದೋ ಜನಕನ ನಮನ
ನನ್ನ ಪ್ರಾಚೀನ ಧನುವನಲ್ಲಿ ನೆಲೆಯಾಗು.
ನನ್ನದುರಿನಲ್ಲಿಯೆ ಪರಶುರಾಮನು ರಾಮನನ್ನಪಮಾನಿಸುತ್ತಿದ್ದಾನೆ.
ಆದ್ದರಿಂದ ಬಾಣಗಳಿಂದ ನೀನೆ ಪ್ರಹರಿಸು.
ವೃದ್ಧಾಷ್ಟ ನನ್ನನ್ನು ತಡೆಯುತ್ತಿದೆ.

ದಶರಥ: ಸಂಬಂಧಿ ಜನಕ, ನೀನು ಶಸ್ತರವನ್ನು ಹಿಡಿದು ಬೇಕವಾಯಿತು.
ಸಾಹಸದ ಅವಶಾರವೆನಿಸಿದ ಅಳಿಯನನ್ನು ಅಪಮಾನಿಸುವುದೇಕೇ?
ನೋಡು -

ದಿನಕರನ ಕುಲದಲ್ಲಿ ಜನಿಸಿದವ ಈ ಪುತ್ರ; ಧನುರ್ವಿಂದ್ಯೇಯ
ರಹಸ್ಯವನ್ನರುಹಿದನು ಮಹಾನುಭಾವ ವಿಶ್ವಾಮಿತ್ರ; ಅವನಿಗೆ ಏಕೈಕರಿಷ್ಟ
ಇವನು; ಶಿವಧನುವಿನಲ್ಲಿ ಕಂಡಿರುವ ಇವನತುಲವಿಕ್ರಮವನ್ನು; ಅವನು
ಪರಾಜಿತನಾದರೆ ಏರಪ್ರತಕ್ಕೆ ಸ್ವರ್ವಿಯಿನ್ನೋಣ.

ವಿಶ್ವಾಮಿತ್ರ: ಮಹಾರಾಜ ಸೀರಂಧ್ರಜ, ನಿನ್ನ ಸಂಬಂಧಿಯಾದ ದಶರಥನು ಹೇಳಿದ್ದು
ಸರಿಯಾಗಿದೆ. (ಬಿಲ್ಲನ್ನು ಸೆಳೆದುಕೊಂಡು)

ಭಾಗವ, ರಾಮನು ನನಗೆ ಶಿಷ್ಟ; ನೀನು ನನಗೆ ಮೊಮ್ಮೆಗೂ; ಎಡಗೈ ಹಾಗೂ
ಬಲಗೈಗಳಲ್ಲಿ ಕಾರ್ಯತಃ ವಿಶೇಷವೇನಿದೆ? ಶಿವನು ನಿನಗೆ ದಿವಾಸ್ತಗಳನ್ನು
ಕೊಟ್ಟಿ; ನಾನು ಇವನಿಗೆ ಕೊಟ್ಟಿ ಆಧ್ಯರಿಂದ ನಿನ್ನಲ್ಲಿ ಬೇಡಿಕೊಳ್ಳುತ್ತೇನೆ - ಈ
ಕಲಪವನ್ನು ಬಿಟ್ಟು ಸಜ್ಜನರಂತೆ ವರ್ತಿಸು.

ಜಾಮದಗ್ನು: ಅಯ್ಯಾ, ತಾಯಿಯ ಸೋದರಮಾವ, ನಿನಗೂ ಶಂಕರನಿಗೂ
ವೃತ್ಯಾಸವಿಲ್ಲವೆಂಬುದು ನಿಜವಾರದೂ ನಿನ್ನ ಶಿಷ್ಟನಾದ ಕ್ಷತ್ರಿಯ
ಕುಮಾರನಿಗೂ ಕ್ಷತ್ರಿಯ ಕುಲಾಂತಕನಾದ ಶಂಭುತಿಷ್ಠಿನಿಗೂ
ವೃತ್ಯಾಸವಿಲ್ಲವೇ?

ಶತಾನಂದ: ಪರಶುರಾಮನ ಮಾತಿಗೆ ತಡೆಯೇ ಇಲ್ಲ; ಹಿರಿಯರೂ ಲೆಕ್ಕಿಸ್ತಿಲ್ಲ.
ಜಾಮದಗ್ನು: ಅಯ್ಯಾ ಸ್ವಪ್ರಯತ್ನದಿಂದ ಬ್ರಾಹ್ಮಣನಾದವನೆ, ಶಸ್ತ್ರಹಣದ ಅಧಿಕಾರವು
ಸಂಬಂಧವನ್ನು ಲೆಕ್ಕಿಸುವುದಿಲ್ಲ.

ರಾಮ: ಬ್ರಹ್ಮಣಿ ಭಾಗವ, ಹಿರಿಯರನ್ನೂ ತಿರಸ್ಕರಿಸುವ ಶಸ್ತ್ರಹಣಾದಿ
ಕಾರವೆಂಧದು?

ಜಾಮದಗ್ನು: (ಹುಬ್ಬಿಗಂಟಿಕ್ಕಿ) ಎಲಾ ಕ್ಷತ್ರಿಯ ಹಿಳ್ಳಿಯೇ, ವಾಚಾಳಿಯಾಗಿರುವೆ -
ತುಂಡು ಮಾಡಿದ ರುದ್ರಧನುವಿಗೆ ನಿನ್ನ ತಲೆಯನು ಜೋಡಿಸಿ
ರುಂಡಧಾರಣವುತ್ವವ ಕೊಂಡ ಕಪಾಲಿಯಲ್ಲಿಗೆ ಒಯ್ಯಿಸು

ರಾಮ: ಮಾಜ್ಞರೆ, ಎಲ್ಲರಿಗೂ ಶೋಕ ತರುವ ರೋಷಾವೇಶದ ಮಾತೇಕೆ?

ತ್ಯಜಿಸಿರುವ ಸಕಲವನು, ಹಿರಿಯ ವಯದೊಳಗಿರುವೆ, ಸಪ್ತಮನು
ಬ್ರಹ್ಮನಿಗೆ

ಶಂಭುವಿಗೆ ಶಿಷ್ಟನಹೆಯೆಂದು ರಾಮನು ಮಣಿಯೇ ವಿನಯದಲೆ
ನಿನ್ನ ಪದಕೆ
ಭೀಕರದ ಹುಬ್ಬಿಗಳ ಗಂಟಕ್ಕಲುದ ನಾನು ಸಹಿಸಿಕೊಂಡಿರುವೇನೇನು?
ಏರಪ್ರತ ಧರಿಸಿರಲು ಗುರುವು ನಾಚುವ ತರದಿ ಗ್ರಯುವವನಲ್ಲ
ನಾನು

ಜಾಮದಗ್ನು: ಮುಂದೇನು?
ರಾಮ: ಮುಂದೆ ಇದು -

ಯಾವನಿಗೆ ಜಂದುವೊಲಿಯೆ ಆಜಾಯ್‌ನೊ
ಯಾವನು ಕಾರ್ತಿಕೇಯನ ಸಹಪಾತಿಯೋ
ಯಾವನ ವೀರಚರಿತಯನ್ನು ಲೋಕವೆಲ್ಲ ಕೊಂಡಾಡುವುದೋ
ಆ ನಿನ್ನ ಕೋದಂಡವಿದ್ಯೆಯನ್ನು ಈ ರಾಮನು
ವಿಜೃಂಭಿಸುವ ಜೃಂಭಕಾಸ್ತಗಳನ್ನು ಪ್ರಕಟಿಸುವ ಧನುವಿನಿಂದ
ಉಪೇಕ್ಷೆಯಿಂದ ನೋಡುವನು.
ಕಾತ್ಯೇಜದ ಆಶ್ರಯವನ್ನು ಪಡೆಯುವುದಿಲ್ಲ.

ಜಾಮದಗ್ಗ್ರಹ: ಸಾಧು! ಕ್ಷತ್ರಿಯಬಾಲ, ಸಾಧು! ಸಾಧು ಕೌಶಿಕಿಷ್ಠ ಸಾಧು! ತಾಟಕೆಯ
ಕುಟುಂಬತಾಡಕ ಸಾಧು! ಭಗ್ನಭಗ್ನಭಾಣಾಸನ ಸಾಧು! ಸಾಧು
ರ್ಯಾಣಿಕೇಯರಣರಸಿಕ ಸಾಧು! ಆದರೆ -

ಸಮಸ್ತಸಾರನಿಮಿತ್ತವಾದ ಶಿವನು ಪರಿತ್ಯಜಿಸಿದ ಧನುವನ್ನು
ಭಂಗಗೊಳಿಸಿದೆನೆಂಬ ಗರ್ವ ಬೇಡ. ಅಹಂತಿ ಸತ್ಯಾಲಿಯಾದ ವೈಕುಂಠ
ಧನುವಿದು. ನಿನ್ನಲ್ಲಿ ಕತ್ತಿಯಿದ್ದರೆ ಹೆದೆಯೇರಿಸು.

(ಬಿಲ್ಲನ್ನು ಕೊಡುವನು)

ಲಕ್ಷ್ಮಣ: (ಮುಂದೆ ಬಂದು ಬಿಲ್ಲನ್ನು ತೆಗೆದುಕೊಂಡು) ಆಯ್, ಆಯ್,
ಆಯ್ ಜಾನಕಿಯ ಲಾಭವೆಂಬ ಪಣವುಳ್ಳ ಶಂಕರನ ಶರಾಸನವನ್ನು
ಆರೋಪಿಸಿದವನು ನೀನು ಹಾಗಿರುವಾಗ ಭುಜಬಲದಿಂದ
ಆರೋಪಿಸಬಹುದಾದ ವೈಷ್ಣವಧನುವಿಗೆ ಹೆದೆಯೇರಿಸಲು
ಪದಾತಿಯಾದ ಲಕ್ಷ್ಮಣ ನಿರಲು ಆಯ್ನು ಅಧಿಕಾರಿಯಲ್ಲ.

ಹಿತೆ: (ಸ್ವರ್ಗತ) ವಶ್ತ ಲಕ್ಷ್ಮಣ, ರಘುಕುಲಕ್ಕೆ ಉಚಿತವಾದ ನಡತೆಯನ್ನು
ಹೊಂದಿದ ನೀನು ಸುಲಕ್ಷಣಾಗಿರುವೆ.

ವಿಶ್ವಾಮಿತ್ರ: ಹಿರಿಯನಾದ ರಾಮನು ಶಿವಧನುವನ್ನು ಭಂಗಗೊಳಿಸಿದ ಮೇಲೆ
ಕಿರಿಯನಾದ ಲಕ್ಷ್ಮಣನು ವೈಷ್ಣವಧನುವಿಗೆ ಹೆದೆಯೇರಿಸುವುದು
ಅಥವಾ ಭಂಗಗೊಳಿಸುವುದು ಯೋಗ್ಯವೇ ಸರಿ.

(ಲಕ್ಷ್ಮಣನು ಹೆದೆಯೇರಿಸುವನು)

ಶತಾನಂದ: ವೈಷ್ಣವದ ಧನುವಿಂಗೆ ಲೀಲೆಯಲ್ಲಿ ಲಕ್ಷ್ಮಣನು
ದೋರ್ದಂಡವನ್ನಿಟ್ಟು ಬಾಗಿಸಲು ನಾರಿಯನು
ಪುಟ್ಟದ ಶತಾನಂದ ಶಬ್ದದಲ್ಲಿ ಹೆದೆಯೇರಿಸಲ್ಪೂರ್ಗಳು
ಮೊದಲ ರಾಮನ ಪದನಚಂದ್ರನಲ್ಲಿ ಕಾಲಿಮಯು
ಕಾಲಿದಲು ಮತ್ತೊವರ್ವ ರಾಮಚಂದ್ರನ ಮುಖದಿ
ಕುಮುದವನವಿಸ್ತುರದ ತಿಂಗಳು ತುಂಬಿದುದೇನೆಂಬೆನು

ವಿಶ್ವಾಮಿತ್ರ: ಯೋಗಿ ಜನಕ, ಗಳಿಯ ದಶರಥ, ಲಕ್ಷ್ಮಣ ಇಕ್ಕಾವು ಕುಲಕ್ಕೆ ಲಕ್ಷ್ಮಣ;
ರಾಮನ ತಮ್ಮನೆಂಬುದನ್ನು ತೋರಿಸಿಬಿಟ್ಟು.

- ಹೇಮಪ್ರಭಿ:** ಸಶಿ ಜಾನಕಿ, ನಿನ್ನ ಪತಿಯಂತೆಯ ಮೈದುನನೂ ಪರಾಕ್ರಮಿ ಯೆಂಬುದನ್ನು ನೋಡು. ಅಣ್ಣನು ಶಿವಧನುವನ್ನು ಮುರಿದರೆ ತಮ್ಮನು ವೈಷ್ಣವಧನುವಿನ ವಿನಾಶವನ್ನು ಮಾಡುವುದು ಸಮುಚ್ಚಿತವೆಂದು ಆಡಿದ್ದನ್ನು ಮಾಡಿ ಹೋರಿಸಿದ.
- ಜನಕ:** ಹರಧನುವಿಗೆ ಹೆದೆಯೇರಿಸಿದಾತಗೆ ಸೀತೆಯ ಕೊಡುವುದು ಪೂರ್ವಿತ್ತ ವೈಷ್ಣವಧನುವಿಂಗೂ ಮೂರ್ಚಿಯೆಂಬುದು ಘೋಷಿತವಲ್ಲದ ಪರಾವಾಯ್ಯ.
- (ಕ್ಯೆಯ್ತಿ) ಸಂಬಂಧಿ ದಶರಥ, ನನ್ನ ಮಗಳಾದ ಉಮಿಳೆಯು ಲಕ್ಷ್ಮಣನಿಗೆ ಬಹುಮಾನವಾಗಲಿ.
- ದಶರಥ:** ಹಾಗೇ ಆಗಲಿ.
- ವಿಶ್ವಾಮಿತ್ರ:** ಹುಶರಜ್ಞನ ಹುಮಾರಿಯರಾದ ಮಾಂಡವಿ ಶ್ರುತಿಕೀರ್ತಿಯರು ಭರತ ಶತ್ರುಘ್ನರಿಗೆ ಮಡದಿಯರಾಗಲಿ.
- ಶತಾನಂದ:** ಇದು ನಮಗೆ ಅತ್ಯಂತ ಶ್ರಿಯ.
- ಜಾಮದಗ್ನೃ:** ಈ ದಶರಥನ ಮಕ್ಕಳಿಬ್ಬರೂ ಸೋಕ್ಕಿ ಹೋಗಿದ್ದಾರೆ. ಆದ್ದರಿಂದ ಮಿಥಿಲೆಯ ಬಳಿಯಲ್ಲಿರುವ ಸಮರ ಯೋಗ್ಯವಾದ ಪ್ರದೇಶಕ್ಕೆ ಹೋಗೋಣ (ನೇಪಥ್ಯದತ್ತ ನೋಡಿ) ಮಾತರ, ನನ್ನ ಧನುವೆಲ್ಲಿ?
- ಶಿಷ್ಟ:** (ಪ್ರವೇಶಿಸಿ) ಇದೋ ಧನುಸ್ಸು.
- ಜಾಮದಗ್ನೃ:** (ತೆಗೆದುಕೊಂಡು)
- ಈ ಭೂಮಿಯ ಮೇಲಿ ರಾಮಲಕ್ಷ್ಮಣರಿಲ್ಲದಂತೆ ಮಾಡಿ ಗುರುವಿನ ಮಳಿದಿಂದ ಮುಕ್ತನಾಗಿ ನನ್ನ ಆಶ್ರಮಕ್ಕೆ ಹೋಗುತ್ತೇನೆ.
- ರಾಮ:** ಭಾಗವಾನ ಭಾಗವ -
- ಕರದೊಳಗೆ ಧನುವಿದೆ; ಬತ್ತಳಕೆಯ ತುಂಬ ಬಾಣವಿದೆ. ಹಾಗಿರುವಾಗ ಬರಿಯ ಬಾಯ ಡಂಬರವೇಕೆ? ನಿನ್ನ ಕೀರ್ತಿಗೆ ತಕ್ಷಂತೆ ತ್ರಾಂವನ್ನು ಹೋರಿಸು.
- (ಪರಿಕ್ರಮಿಸಿ ಎಲ್ಲರೂ ಹೋಗುವರು)
- ಇಲ್ಲಿಗೆ 'ಭಾಗವಭಂಗ'ವೆಂಬ ನಾಲ್ಕನೇಯ ಅಂಕ ಮುಗಿಯಿತು.

ಷಾದನೆಯ ಅಂಕ

ಮಾರ್ಯಾಮಯ: (ಪ್ರವೇಶಿಸಿ ಪರಿಶುರಮಿಸುತ್ತ) ಅಹಾ ವಿಧಿಯೆ, ನಿನ್ನ ಜರಿತೆ ಸಹಜವಾಗಿಯೆ ಸ್ವಚಂದವಾಗಿದೆ; ಜಂಪ್ರನಲ್ಲಿ ಕಳಂಕವನ್ನಿಟ್ಟೆ;
ರಾಘಣನಲ್ಲಿ ವಿಪರೀತಬುದ್ಧಿ; ನಿನ್ನ ರೀತಿಯೇ ವಿಚಿತ್ರ, ಆ ರಾಘಣನು
ಅಪ್ಪಕೆ ಮಾಡಿದ್ದಾನೆ - ರಘುವಂಶದವರ ರಾಜಧಾನಿಯಾದ
ಅಯೋಧ್ಯೆಗೆ ಹೋಗು. ಶಿವಧನುವನ್ನು ಭಂಗಿಸಿ ಜಾನಕಿಯನ್ನು ಪಡೆದ
ಗರ್ವದಿಂದ ಮೆರೆಯುತ್ತಿರುವ ರಾಮನನ್ನು ಕುರಿತು ಹೀಗೆ ಹೇಳು -

ರಾಮ, ಧನುವಿಗೆ ಹೆದೆಯೇರಿಸುವ ಹಣವನ್ನು ಗೆದ್ದ ಕಾರಣದಿಂದ
ಮೃಧಿಲಿಯು ನಿನ್ನವಳಾದಳಿಂಬ ಮೋಹವನ್ನು ಬಿಡು. ಅವಳನ್ನು ಮೊದಲೇ
ಬಯಸಿದ ಮೂಲೋರ್ಕಾಚೊಡೆಯನಾದ ನನ್ನವಳಾಗಿರುತ್ತಾಳೆ.

ರಾಜಪತ್ರ, ನೀನು ರಾಜ್ಯಸರಾಜನ ಪ್ರತಿಜ್ಞೆಯನ್ನು ಕೇಳಿರಬೇಕು. ಧನುವಿಗೆ
ಹೆದೆಯೇರಿಸಿದವನು ಯಾರೇ ಆದರೂ ಅವನನ್ನು ಕೊಂಡು
ಸೀತೆಯನ್ನು ಪಡೆಯುತ್ತೇನಂಬುದೇ ಪ್ರತಿಜ್ಞೆ ಮಾರ್ಯಾಮಯ ಇದನ್ನು
ನೀನು ಅವನಿಗೆ ತಿಳಿಸು. ಅವನು ತಾನಾಗಿಯೇ ಸೀತೆಯನ್ನು
ಒಟ್ಟಿಸುತ್ತಾನೆ. ಹಾಗೆ ಒಟ್ಟಿಸಿದ ಮೇಲೆ -

ಮುರಾರು ಲೋಕವನ್ನು ಲೀಲಾಜಾಲವಾಗಿ ಗೆದ್ದು ಸುರಾಸುರಾನ್ನು ತನ್ನ
ವಶದಲ್ಲಿಟ್ಟಿಕೊಂಡ ನನ್ನ ಜರಿತೆಯನ್ನು ತಿಳಿಸು. ಅದನ್ನು ಕೇಳಿದ ಜಾನಕಿಯು
ತನ್ನ ಪತಿಯಾದ ರಾಮನಲ್ಲಿ ದ್ವೇಷ ಹಾಗೂ ನನ್ನ ಬಗೆಗೆ ಶ್ರೀತಿಯನ್ನು

ಹೊಂದುತ್ತಾಳೆ. ಯಾಕೆಂದರೆ ಹೇಳಿಕ್ಕು ಗುಣವನ್ನು ಪಡೆಯುವ ಆಸೆಯಿಂದ ಹೆಂಗಳ ಪ್ರೇಮ ಚಂಚಲವಾಗುತ್ತದೆ.

(ಯೋಚಿಸಿ) ಸಹಜವಾಗಿಯೇ ವಸಿಸ್ತೇ ವಿಶ್ವಾಮಿತ್ರರಿಗೆ ರಾಕ್ಷಸರನ್ನು ಕಂಡರಾಗದು. ಅವರ ರಕ್ಷಣೆಯಲ್ಲಿರುವ ರಾಮನಿಗೆ ಹೇಳುವುದು ಹೇಗೆ? ಇದು ಕಾಲಕೂಟ ವಿಷವನ್ನು ನುಂಗಿದಂತೆ ಅಥವಾ ಯಾವ ದಾಡೆಯನ್ನು ಎಳೆದಂತೆ ಆಯಿತಲ್ಪಾರೆ? (ವಿಚಾರಿಸಿ) ಇರಲಿ. ಈ ಅಸಮಂಜಸ ವ್ಯವಹಾರವನ್ನು ನೀತಿನಿರ್ಮಣನಾದ ಮಾಲ್ಯವಂತನಿಗೆ ನಿರ್ವೇದಿಸುತ್ತೇನೆ. ನಮ್ಮ ಬುದ್ಧಿನ್ನಾಕೆಯು ಹೊಯ್ದುಡುವಾಗ ಬುಕ್ಕಾಗೇಯನ್ನು ಹಿಡಿಯುವವನು ಅವನೇ ಅಲ್ಲವೇ? (ಪರಿಕ್ರಮಿಸಿ ನೋಡಿ) ಎಲಾ ಅಮಾತ್ಯ ಮಾಲ್ಯವಂತನು ಏನೋಂ ಯೋಚಿಸುತ್ತ ಪತ್ರವನ್ನು ಹಿಡಿದುಕೊಂಡು ನಿಂತಿದ್ದಾನೆ. (ನೋಡಿ) ಬಹುಶಃ ಮಹಾರಾಜ ರಾವಣನ ದುರ್ನಿರ್ಧಿಪರಂಪರೆಯನ್ನು ಕುರಿತೇ ಚಿಂತಿಸುತ್ತಿರದೇಕು. ನೈದಿಲೆಯ ವನಕ್ಕೆ ಸೂರ್ಯಕಿರಣಗಳ ಸ್ವರ್ಚವನ್ನು ಬಿಟ್ಟು ಬೇರೆ ವ್ಯಾಧಿಯಿದೆಯೆ?

ಪರರ ಸುಖಿದಲಿ ತಮ್ಮ ಸುಖಿವನು
ದುಃಖಿದಲಿ ದುಃಖಿವನು ಕಾಂಬರು
ಕಾವ್ಯವನು ರಚಿಸಿರುವ ಕವಿಗಳು
ನೀತಿವಿದರಹ ಮಂತ್ರಿಜನಗಳು

(ಹಿಂದೆ ಹೇಳಿದಂತಿರುವ ಮಾಲ್ಯವಂತನ ಪ್ರವೇಶ)

ಮಾಲ್ಯವಂತ:

ಮಿಥಿಲಾಪುರದಲ್ಲಿರುವ ಭಾರನು ಪತ್ರವನ್ನು ಕಳಿಸಿದ್ದಾನೆ. ನೋಡೋಣ (ತೆರೆದು ಓದುತ್ತಾನೆ). ಸ್ವಾಸ್ಥಿ ಲಂಕೆಯ ಮತಿವಂತ ಮಾಲ್ಯವಂತನಿಗೆ ಮಿಥಿಲೆಯಿಂದ ಚರನು ವಿನಯಿಂಫಾರ್ವಕವಾಗಿ ನಿರ್ವೇದಿಸುತ್ತಿದ್ದಾನೆ. ಮತ್ತೆಲ್ಲ ಕ್ಷೇಮ -

ಸೀತಾಸ್ಯಯಂವರದ ವಿಧಿಯಾದ ಶಿವಧನುವನ್ನು ರಾಮನು ಭುಜಬಲದಿಂದ ಮಂಡಲಾಕಾರವಾಗಿಸಿ ಮುರಿದು ಹಾಕಿದ. ಇದನ್ನು ಕೇಳಿದ ಶಂಕರಿಷ್ವನಾದ ಪರಶುರಾಮನು ಕೋಪಾಗ್ನಿಯಿಂದ ಉರಿಯುತ್ತ ಮಿಥಿಲೆಗೆ ಬಂದ.

ಇದು ನಿಮಗೆ ತಿಳಿದ ಸಂಗತಿಯೇ ಆಗಿದೆ. ಅವರಿಬ್ಬರಲ್ಲಿ ಭಯಂಕರವಾದ ಯುದ್ಧ ನಡೆಯಿತು. ಈ ಯುದ್ಧದಲ್ಲಿ -

ಕ್ಷತ್ರಿಯರ ನಾಶಕ, ಚಕ್ರವರವಂತಜ, ಶಂಭುತ್ವಿಷ್ಠ ಹಾಗೂ ವ್ಯಧನಾದ ಪರಶುರಾಮನನ್ನು ವಿಶ್ವಾಮಿತ್ರಿಷ್ಠ ದಶರಥಪತ್ರ, ಕ್ಷತ್ರಿಯತ್ವೇಷ್ಠ ಮತ್ತು ಬಾಲಕನಾದ ರಾಮನು ಗತಿಭೇದಿಯಾದ ಬಾಣದಿಂದ ವಿಜಯಿಯಾದನು.

(ಅಲೋಚಿಸಿ) ದೊಡ್ಡ ಸುದ್ದಿ (ಯೋಚಿಸಿ) ಅವನ ಮದದಿಯಲ್ಲಿ ರಾಕ್ಷಸರಾಜನು ಅನುರಕ್ತನಾಗಿದ್ದಾನೆಂಬುದು ಸುಖಿದಾಯಕ ಸಂಗತಿ ಯೆಲ್ಲವೆಂದು ನನ್ನ ತರ್ಕ.

ಮಾಯಾಮಯ: (ನೋಡಿ) ಪತ್ರವನ್ನು ಓದಿ ಮುಗಿದಿದೆ. (ಪರಿಕ್ರಮಿಸಿ) ಕಿರಿಯಜ್ಞ, ಮಾಯಾಮಯನು ನಮಿಸುತ್ತಿದ್ದಾನೆ.

ಮಾಲ್ಯವಂತ: ಭದ್ರ, ಸುಖವೇ? ಮಹಾರಾಜ ರಾವಣನೇನು ಮಾಡುತ್ತಿದ್ದಾನೆ?

ಮಾಯಾಮಯ: ಬ್ರಹ್ಮವಂಶದಲ್ಲಿ ಹುಟ್ಟಿದವನು ಮಾಡಬಾರದ್ದನ್ನು.

ಮಾಲ್ಯವಂತ: ಏನು?

ಮಾಯಾಮಯ: ಅಪ್ರಕಾರಿಯಂತೆ. (ಆದೇಶವನ್ನು ಓದುವನು).

ಮಾಲ್ಯವಂತ: (ನಕ್ಕೆ) ಬುದ್ಧಿವ್ಯಧನು ಮೊದಲು ಅನಧಿವನ್ನು ಗ್ರಹಿಸುತ್ತಾನೆ. ಅನಂತರ ದುರ್ಯೋಗವು ಫಟಿಸುತ್ತದೆ. ಶಿವಧನುವನ್ನು ತಿರಸ್ಕರಿಸಿದಾಗಲೇ ದಶಕಂತನು ಸೀತೆಯನ್ನು ಅಪಹರಿಸುವ ಯೋಜನೆಯಲ್ಲಿದ್ದಾನೆಂದು ಬುದ್ಧಿಯ ಕಣ್ಣೆನಿಂದ ಕಂಡಿದ್ದೆ.

ಮಾಯಾಮಯ: ಮುಂದೇನು?

ಮಾಲ್ಯವಂತ: ಅನಂತರ ನಾನು ಮಂಡೋದರಿಯ ತಂದೆಯೂ ಮಾಯಾವಿಗಳಿಗೆ ಗುರುವೂ ಆದ ಮಯನ ಶ್ರಿಯಶಿಷ್ಯನಾದ ವಿಶಾರದನಂಬ ಯಂತ್ರಕಾರನನ್ನು ಕರೆಸಿಕೊಂಡೆ. ಸೀತೆಯ ಪ್ರತಿಕೃತಿಯನ್ನು ಮಾಡುವಂತೆ ಆದರದಿಂದ ನಿಯೋಜಿಸಿದೆ. ಅವನು ಆದೇ ರೀತಿಯಲ್ಲಿ ಮಾಡಿದ್ದಾನೆ. ಅದು ರಾವಣನನ್ನು ವಂಚಿಸಲಿಕ್ಕಾಗಿ.

ಧಾರುನಿರ್ಮಿತ ಯಂತ್ರಜಾನಕಿ ಸೂತ್ರದಿಂದಲೀ ಚಲಿಪಟು ರಾವಣನ ವಂಚಪಟು ಬಾಯೋಳಿಗ್ರಿಪ್ ಸಾರಿಕೆ ಸುಜಿಯೋಟು

ಮಾಯಾಮಯ: (ಕುತೂಹಲದಿಂದ) ಅಜ್ಞಾ, ಯಂತ್ರಜಾನಕಿಯ ಹೇಗಿದ್ದಾಳೆಂದು ನೋಡಿದ್ದೀರ್ಯಾ?

ಮಾಲ್ಯವಂತ: ಮಾಯಾಮಯ, ನೋಡಿದ್ದೇನೆ. ನಿಜವಾದ ಜಾನಕಿಯಂತೆಯೇ ಇದ್ದಾಳೆ. ಆ ಕಾರಣದಿಂದಲೇ ಸೀತೆಯ ದಾದಿಯಾದ ಸಿಂಧೂರಿಕೆಯನ್ನೂ ಮಾಡಲಾಗಿದೆ. (ತಲೆಯನ್ನು ಮುಟ್ಟಿಕೊಂಡು) ಆಧ್ಯರಿಂದ ಮಹಾರಾಜನ ಮಿಥಿಲಾಗಮನ, ವಿಷ್ಣುಗಳ ಉಪಶಮನ, ಸೀತೆಯಿಂದ ರಾವಣನ ಪ್ರಶಂಸೆ, ಕೃತಕೋಪಾಯದಿಂದ ಪ್ರೇಮೋಪ್ತ್ತಿಯೇ ಮುಂತಾದವುಗಳನ್ನು ಸತ್ಯವಾಗಿಸಲು ಈ ಸಮಯದಲ್ಲಿ ಅವನಿಗೆ ಹೇಳಬೇಕು-ರಾಕ್ಷಸರಾಜ, ಅವಳು ಬೇರೆಯವನನ್ನು ಮದುಪೆಯಾಗಿದ್ದರೂ -

ಮೂರುಲೋಕ ವಿಜಯದಿಂದ ಹುಟ್ಟಿದಂಥ ಉದಾರವಾದ ಗುಣಗಳಿಂದ ಮನಸಿನೋಳಿಗೆ ಅನುರಾಗ ಮಾಡಿದಾಗಲೂ ಅನುಷ್ಠಾಯಿಲ್ಲವಾದ್ದರಿಂದ ತಲೆಬಾಗಿ ನಿನ್ನ ಕರವನ್ನು ಹಿಡಿಯಲು ನಿರಾಕರಿಸುತ್ತಾಳೆ.

- ಮಾಯಾಮಯ:** ಇದರಿಂದ ರಾವಣನು ತಿಳಿಯುವನೆ?
- ಮಾಲ್ಯವಂತ:** ಮಾತಿನಿಂದ ತಿಳಿದಾನು. ಮನಸ್ಸಿನಿಂದಲ್ಲ. (ಇಬ್ಬರೂ ನಗುವರು) ಹಾಗೆ ನಂಬಿದಮೇಲೆ ತೋರಿಸಬೇಕು.
- ಮಾಯಾಮಯ:** ಹೀಗೆ ಮಾಡಿದ್ದರಿಂದ ಪ್ರಯೋಜನವೇನು?
- ಮಾಲ್ಯವಂತ:** ಪ್ರಯೋಜನವನ್ನು ಕೇಳು. ಸೀತೆಯ ಪ್ರತಿಕೃತಿಯನ್ನು ನೋಡಿ ರಾವಣನು ಪ್ರತೀಭನೆಗೊಳಗಾಗುತ್ತಾನೆ. ಪ್ರತೀಭನೆಯಿಂದ ಕಾಲಲಾಭವಾಗುತ್ತದೆ. ಸಮಯಲಾಭವು ನೀತಿಜ್ಞರಿಗೆ ಪ್ರಯೋಗಗಳನ್ನು ಸ್ಥಟಗೊಳಿಸಲು ಅವಕಾಶ ಚೊಡುತ್ತದೆ. ಕಾರ್ಯಸಿದ್ಧಿಯು ಪ್ರಯೋಗವನ್ನು ಅವಲಂಬಿಸಿದೆ.
- ಮಾಯಾಮಯ:** ಆಯ್ದನ ಅಪ್ಪಣಿಯಂತೆ.
- ಮಾಲ್ಯವಂತ:** ವಿಶ್ವಾಸವನ್ನು ಮಟ್ಟಿಸಲು ಪ್ರಯೋಗಕಾಲವನ್ನು ವಿಳಂಬಿಸಬೇಕಾಗಿದೆ.
- ಮಾಯಾಮಯ:** ಆಯ್ದನ ಆದೇಶದಂತಾಗಲಿ.
- ಮಾಲ್ಯವಂತ:** ಹಾಗಾದರೆ ಅಭಿವೃತ್ತಿ ಸಿದ್ಧಿಗಾಗಿ ನೀನು ತರಳು. ನಾನು ಕೂಡ ಮಂತ್ರಿಮಂಡಪದಲ್ಲಿರುತ್ತೇನೆ.

ವಿಷ್ಣಂಭಕ

(ಅನಂತರ ರಾವಣ, ಪ್ರಹಸ್ತ ಮತ್ತು ಚಾಮರಧಾರಿಗಳಿಯರು ಪ್ರವೇಶಿಸುವರು.)

- ರಾವಣ:** ಪರಮತಿವನ ಶ್ರೀತಿಗಾಗಿ ಶಿರಗಳನ್ನು ಕಡಿದು ಹೋಮಿಸಿದೆ; ಬಿಲ್ಲಿನ ಹಗ್ಗದಿಂದ ಇಂದನನ್ನು ಬಂಧಿಸಿ ಬಾಗಿಲ ಅಗುಳಿಯ ಮೇಲಿಟ್ಟಿ; ಕುಟೀರನಿಂದ ವಿಶ್ವಾತಿಧಿಯಾದ ಪುಷ್ಟಕವನ್ನು ಸೆಳಿದೆ; ಆದರೆ ಜಾನಕಿಯನ್ನು ನೋಡಿದಾಗ ಆದಪ್ಪ ಸಂತೋಷವು ಅದಾವುದರಲ್ಲಿ ಆಗಲಿಲ್ಲ.
- (ಚಿಂತಿಸಿ) ಹೃದಯಿಂದ, ಮಾಯಾಮಯನಾಡಿದ ಅಮೃತಸದ್ಯತ ವಚನಗಳನ್ನು ಮರೆಯಬೇಡ -
- ಸೌಧದೊಳುಂಡ್ರೇಗ, ಬೇಡಾಯಿತು ಧ್ಯಾನ, ತಿಂಗಳನಲ್ಲಿ ದ್ರೋಷವು ಚಿತ್ರುಕೆಲೇಸದನ ದ್ವಾರಕಂಬುವಳಿಕೆ ವೇಷಪವೆ ವಿಷವೆಂಬಳು ಕಮಲದೆಲಿಯ ಹಾಸಿಗೆಯ ಮೇಲೆ ಮಲಗಿಹೊಂಡಿರುವಳು ಯಾವಾಗಲೂ ಚಿತ್ತದಿ ನಿನ್ನ ಮೂರ್ತಿಯ ಕೆತ್ತಿ ರಮಿಸುತ್ತ ದಿನವನ್ನು ಕಳೆಯುವಳು ಆದ್ದರಿಂದ ಪ್ರಹಸ್ತ, ಕೂಡಲೇ ಜಾನಕಿಯ ಬರಲಿ. ಶ್ರಿಯಜನ ಸಮಾಗಮ ಮಹೋತ್ಸವಕ್ಕೆ ಕಾಲಹರಣ ಯೋಗ್ಯವಲ್ಲ. (ನಿಷ್ಪ್ರಮಿಸಿ ಸೀತೆ, ಸಿಂದೂರಿಕೆ ಹಾಗು ಮಾಯಾಮಯರೊಂದಿಗೆ ಪ್ರವೇಶಿಸುವನು).

ಮಾಯಾಮಯ: ಇದೋ ಇಲ್ಲಿದ್ದಾಳೆ.

ರಾವಣ: ಇವರೇ ಅವಳು (ವಿಭಾವಿಸಿ)

ಇವಳ ಕಣ್ಣಗಳೊ ನೀರಿಲ್ಲದ ಬೆಳಿದ ವಿಶಾಲ ಕಮಲ; ಮುಖವೆಂಬುದು ಚಂದ್ರನಿಗೆ ವಿತ್ತ; ಹುಬ್ಬಿಗಳೊ ಮನುಧನ ತೋರ್ಜಾ; ಮುಗುಳನಗೆ ಲೀಲೆಯೆಂಬ ಬಳ್ಳಿಯ ಬಿಗುರು; ಇನಿದನಿಯ ನುಡಿಯ ಬೆಡಗಿಗೆ ಕೋಗಿಲೆಯ ದನಿ ಸುಳ್ಳಿ; ಅಹಾ! ಬ್ರಹ್ಮನ ವಿಶೇಷಜ್ಞಾನವು ಬಹಳ ಕಾಲದ ನಂತರ ಈ ಚಿತ್ರದ ನಿರ್ಮಾಣದಲ್ಲಿ ಫಲಿಸಿದೆ.

ಸಿಂದೂರಿಕೆ: ಮಹಾರಾಜ ದಶಾನನ, ಬಿಲ್ಲನ್ನೆತ್ತುವ ದಿನ ಜಾನಕಿಯು ನಿನ್ನ ಮುಖಗಳನ್ನು ಸ್ಥಳಮಾತ್ರ ನೋಡಿದ್ದಳು. ಇಂದು ಪುನಃ ನಯನಪೇಯವನ್ನು ಪಾನ ಮಾಡುತ್ತಿದ್ದಾಳೆ.

ರಾವಣ: ಭರ್ತೆ, ಕಾಮವಶರಾದವರನ್ನು ಸಂತ್ಯುವ ಪರಿ ನಿನಗೆ ಚೆನ್ನಾಗಿ ಗೊತ್ತು.

ಸಿಂದೂರಿಕೆ: ರಾಕ್ಷಸ ಚಕ್ರವರ್ತಿಯಲ್ಲಿ ಬೇರೊಂದು ವಿನಂತಿಯಿದೆ.

ರಾವಣ: (ಉಲ್ಲಾಸದಿಂದ) ಹೇಳು. ಇಪ್ಪತ್ತು ಕೆವಿಗಳಿಂದಲೂ ಕಣಾರ್ಮೃತವನ್ನು ಸವಿಯುತ್ತೇನೆ.

ಸಿಂದೂರಿಕೆ: ವಿಜ್ಞಾಪಿಸುತ್ತಿದ್ದೇನೆ -

ಮುಗ್ಧ ಚಂದ್ರಿಕೆಯನ್ನು ರೇಳ್ಯಿಯ ದುಕೂಲವನ್ನು ಹೊಡ್ದು ಕಳೆಯುತ್ತಾಳೆ; ಪಂಚಮದಿಂಚರವನ್ನು ಹೊರಿಸಿಸುವ ತನ್ನ ಕಂರಣಾಲದ ಮೇಲೆ ಕೊಪಗೊಳ್ಳುತ್ತಾಳೆ; ಆ ದಟ್ಟರಪ್ಪೆಯ ಸೀತೆಗೆ ನಿನ್ನ ಕಥೆಯನ್ನು ಕೇಳುವುದನ್ನು ಬಿಟ್ಟು ಬೇರಾವುದರಲ್ಲಿಯೂ ಆಸಕ್ತಿಯಲ್ಲ; ಲೋಕವು ತಡೆಯಲ್ಲದೆ ಏನೇನೋ ಹೇಳುತ್ತಿದೆ. ನೀನೇನು ತಿಳಿಯುತ್ತಿರುವೆಯಿಂಬುದನ್ನು ಹೇಳು.

ರಾವಣ: (ಹಷಣದಿಂದ) ಮುಂದೆ? ಮುಂದೆ?

ಸಿಂದೂರಿಕೆ: ಅವಳ ಮದನ ತಾಪವನ್ನು ಆತ್ಮಿಯ ಗೆಳತಿಯರೂ ಕೈಯಿಂದ ಮುಟ್ಟಿ ಪರಿಣ್ಣಿಸುವುದಿಲ್ಲ; ಕ್ಯಾ ಸುದುವ ಭಯ. ನೀರು ಬಿಸಿಯಾಗುತ್ತದೆ. ಗಂಧಲೇಪನ, ಬೈಷಣಿಯೋಗಳು ವ್ಯಧಾವಾಗಿವೆ; ಕೊರಳಹಾರದ ಮುತ್ತುಗಳು ತಟತಟನೆ ಅರಳಿನತೆ ಒಡೆದು ಸಿಡಿಯುತ್ತಿವೆ.

ರಾವಣ: ಸೀತೆಯ ದಾದಿಯೆ, ಹಾಗಾದರೆ ಮೈಥಿಲಿಯ ನನ್ನ ಎದುರಿನಲ್ಲಿ ತಲೆತ್ತಿಗ್ಗಿಸಿಕೊಂಡಿರುವುದೇಕೆ?

ಸಿಂದೂರಿಕೆ: ಇದು ನವೀನ ಅನುರಾಗದ ಅಪರಾಧ; ನನ್ನ ಸವಿಯದಲ್ಲ -

ನಲ್ಲನ ಮೊದಲ ಕೂಟದಲ್ಲಿ ಮುಗ್ಧಲಲನೆಯರು ಮೈ ಭಾಗಿಸಿ ಕೊರಳನ್ನು ಹೊರಳಿಸಿ ಮೋಗವನ್ನು ತಿರುಗಿಸುತ್ತಾರಲ್ಲವೇ?

- ರಾವಣ:** ಏನು ಹೇಳುತ್ತಿರುವೆ? ಸೀತೆಯ ಶ್ರಿಯಸವಿಯಲ್ಲವೆ? ಕೇದಗೆ ಹೂವಿನ ಸಂಪರ್ಕದಿಂದ ಬಟ್ಟಿಗೂ ಪರಿಮಳವಲ್ಲವೆ? (ಸೀತೆಯನ್ನು ಉದ್ದೇಶಿಸಿ) ಜನಕರಾಜಕುಮಾರಿ, ನಿನಗೆ ಸ್ವಾಗತ.
- ಸೀತೆ:** (ಸವಿಯ ಕಿವಿಯಲ್ಲಿ) ಹೀಗೆ ಹೀಗೆ.
- ಸಂದೂರಿಕ:** ಲಂಕೇಶ್ವರ, ಜಾನಕಿಯ ನನ್ನ ಮೂಲಕ ವಿನಂತಿಸುತ್ತಿದ್ದಾಗೆ - ಮಂಡೋದರಿಯ ಶ್ರಿಯನ ದರ್ಶನಕ್ಕೆ ಸ್ವಾಗತ.
- ರಾವಣ:** (ಸ್ವಾಗತ) ಜಾನಕಿಗೆ ನನ್ನ ಮೇಲೆ ಪ್ರೀತಿಯಿರುವುದು ನಿಶ್ಚಯ. ಅಸೂಯಿಯ ಹೆಣ್ಣಿಗಳ ಪ್ರೇಮಭರವನ್ನು ಪ್ರುಕಟಿಸುತ್ತದೆ. (ನಕ್ಷೆ ಪ್ರಕಾಶ) ಜಾನಕಿ ಶ್ರಿಯನ ದರ್ಶನದಿಂದ ಎಂದು ಸಂತಸದಿಂದ ಹೇಳಬೇಕಳ್ವೇ? ಹೃದಯವೆ, ಮನೋರಘಣ ಮೇಲೆ ಇರುವೆಯಲ್ಲವೆ? -
- ಪ್ರೀತಿಯೊಮ್ಮೆಯವಾಗೆ ಸೊಗಸಿಲ್ಲವದಕ್ಕೆ
ಶ್ಯಾಮಪೂಂಡೆ ತೋಪ್ರ ನವಿಲ ಬೆನ್ನುಂತೆ
ಉಭಯರೂಪ ಪ್ರೇಮವಿರಲದು ನಿಜಕು ರಮ್ಯ
ಹೊಳಬಿಂದ ಸೆಳಿಂಥ ನವಿಲಗರಿ ಸಾಮ್ಯ
- ಸೀತೆ:** (ಸವಿಯ ಕಿವಿಯಲ್ಲಿ) ಹೀಗೆ ಹೇಳು.
- ಸಂದೂರಿಕ:** ಸವಿ, ಲಜ್ಜೆಯನ್ನು ಬದಿಗಿಟ್ಟು ನೀನೇ ಹೇಳು. ಸ್ವತ್ತಃ ದೂತಿಯಾದವರು ದೂತಿಯರಲ್ಲಿ ಶ್ರೇಷ್ಠ.
- ಸೀತೆ:** (ತಡತಡೆದು) ಲಂಕೇಶ್ವರನು ಹೇಳಿದಂತೆ. ಈ ವಿಷಯದಲ್ಲಿ ನಾನು ರಚಿಸಿದ ಮಾತುಗಳು ಹೀಗೆ -
- ರಮ್ಯಾದರು ಬೇಡ ಒಮ್ಮೆಯಿದ ಒಲವು
ಒಂದೆ ಬಣ್ಣಿದ ರೆಕ್ಕೆಯಿರುವಂಥ ನವಿಲು
ಇಕ್ಕೆಲೊಳಿಂದ ತರನಿರುವಂಥ ಶ್ರೀತಿ
ಸೊಗಸಾದ ಗರಿಯಂತೆ ಮನಗೊಳ್ಳ ರೀತಿ
- ರಾವಣ:** ಹಾಗಾದರೆ ಘನಪ್ರೇಮ ನಿಬಿಡಪ್ರೇಮಗಳುಳ್ಳ ದಶಕಂತ ಕೃತಾರ್ಥ.
- ಸೀತೆ:** ನಿಶ್ಚಯವಾಗಿಯೂ. ದಶಕಂತನು ಜಯಿತಾಲಿ -
- ಸಮಪ್ರೇಮರಸ ಸಮರೂಪಯೋವನಗಳು
ಸಮವಿಲಾಸಗಳು ಕೂಡಿರುವ
ಸಮಸುವಿ ಸಮದುಃಖವುವಂಥ ಜನಗಳು
ಸಮಪೂರ್ಣಿಗೆ ಮಾತ್ರ ದೊರೆಯುವವು
- ರಾವಣ:** ಅಹಾ! ಜಾನಕಿಯ ಮಾತು ಎಷ್ಟೂಂದು ಪಕ್ಷವಾಗಿದೆ -
- ಕಾಮದೇವನ ಏಕಮಾತ್ರ ಮಿತ್ರ ಈ ಪ್ರೇಮ; ಮಥುರ ಪದಾರ್ಥಗಳಲ್ಲಿ ಸರ್ವಶ್ರೇಷ್ಠ; ಪರಸ್ಪರ ರೂಪರಾಶಿಯನ್ನು ಮಿಥ್ಯೆಯಿಂದು ಸಿದ್ಧಗೊಳಿಸುವಂಥ

ಅವನಿಗೆ ಜಯವಾಗಲಿ. ಅವನ ಅನುಗ್ರಹದಿಂದ ಸವಿಯರ ವಿಚಿತ್ರವಾದ ವ್ಯಂಗ್ಯಕ್ಕಿಗಳನ್ನು ಅಲಟ್ಟಿಸಿ ದಂಪತಿಗಳು ಒಂದು ಪ್ರಪರದಲ್ಲಿ ನೂರಾರು ಭಾರಿ ಮಾನದ ಕಾರಣದಿಂದ ದೂರವಾಗಿ ಮತ್ತೆ ಹತ್ತಿರವಾಗುತ್ತಾರೆ.

ಸೀರೆದ್ದುಜತನುಜೆ ಸೀತೆ, ನಿನ್ನಲ್ಲಿ ವಿಜ್ಞಾಪನೆ -

ದೃಷ್ಟಿಲೀಲೆಯೊಳರಲು ಕೌಶಲ ನೋಡು ನನ್ನಪಟ್ಟು ಕಂಗಳನು
ನಿಬಿಡದಾಲೀಂಗನದಿ ಮನವಿರೆ ಕಾಂಬುದೀಭುಜಮಂಡಲವನಿನ್ನು
ಚುಂಬನದಿ ಒಲವಿರುವುದಾದರೆ ಜಾಣೆ ದಶವದನಗಳು ಕಾದಿವೆ
ಉಪಚರಣದಂತರ ಹಿರಿದು ರಾವಣ ರಾಮರಲ್ಲಿದ ತಿಳಿಯೆನ್ನೂಲವೆ
ಮತ್ತೆಲ್ಲದೆ ಲಂಕೆಯ ಸ್ವಾಮಿತ್ವವಿರುವುದರಿಂದ -

ನನ್ನ ಭುಜದಂಡಸಮಾಹದಿಂದ ದೇವತೆಗಳು ಪರಾಜಿತರಾಗಿದ್ದಾರೆ. ಅದರಿಂದ
ಅವರ ಹೆಂಡಿರು ಕೃಗಳನ್ನು ಜೋಡಿಸಿ ನಿನ್ನ ಪಾದಗಳಿಗೆರಗುವಾಗ ನಿನ್ನ
ಕಾಲುಗುರುಗಳ ತುದಿಯು ಅವರ ಶಿಶಾಮಣಿಯಂತೆ ಗೋಚರಿಸುತ್ತದೆ.

ಸೀತೆ: ನಿಜ, ದಶಾನನ, ಸೀಯರು ಮರುಪತ್ರೇಷ್ಠನ ಉತ್ಸರ್ವೇಯ
ವಿಷಯದಲ್ಲಿ ಪರಿಶಂಕೆಯೆಳ್ಳಿಪರಾಗಿರುತ್ತಾರೆ.

ರಾವಣ: ಸುಂದರಿ, ಈಗಲೂ ನಿನಗೆ ಸಂದೇಹವೇ? ಬಳಿಗೆ ಬಾ -

ಸುರಪತಿಯ ನಂದನದಿ ಮೇರುವಿನ ಶೃಂಗದೊಳು
ಚಂದ್ರಿಕೆಯು ಹರಡಿರಲು ಎಹರಿಸುವ ಮನವಿರಲು
ಲಂಕೇಶನದೆಹರಹಿನಿಂದ ಮಳಿಕಿಗೊಂಡು
ನಿಬಿಡ ಕುಚವನ್ನಿರಸು ಸೀತೆ ನೀನಪ್ಪಿಕೊಂಡು

(ಅಪ್ಪಿಕೊಂಡು ಆಶ್ಚರ್ಯದಿಂದ) ಇದೇನು? ಹೆಣ್ಣಿನ ಸ್ವರ್ವದಂತಿಲ್ಲವಲ್ಲ!
ಸುರಸತಿಯರಿಗಿಂತ ಏಗಿಲಾದ ರೂಪ
ಮುಟ್ಟಿದರೇನಿದು ಶಿಲೆಯ ಸ್ವರೂಪ
ಎನ್ನ ಬುದ್ಧಿಯನಿಂತು ಪರಿಕಿಸಲೆಂದು
ಜಾನಕಿಯನು ಸೃಷ್ಟಿಗೈದಿಪರಿಂದು

(ಮತ್ತೆ ಪರೀಕ್ಷಿಸಿ) ಎಲಾ ಸಾರಿಕೆಯನ್ನು ಬಾಯೋಳಗಿಟ್ಟು ಮಾಡಿದ
ಸೀತೆಯ ಪ್ರತಿಮೆ ಇದು. ಮಾಯಾಮಯನ ಬುದ್ಧಿವಂತಿಕೆಯಿಂದ
ಜಾನಕಿಯ ಪ್ರತಿಮೆಯಿಂದ ನಾನು ಮೋಸಹೋದೆ. ಹೋಗು. ನನ್ನ
ಮನೋವಿನೋದಕ್ಕಾಗಿ ಇದನ್ನು ಭವನದಲ್ಲಿರಿಸು.

(ಸೀತೆ ಸಿಂದೂರಿಕ ಮಾಯಾಮಯರು ನಿರ್ಗಮಿಸುವರು)

ರಾವಣ: (ಮದನಕಾರತರತೆಯನ್ನು ಅಭಿನಯಿಸುತ್ತು) ಪ್ರಭಂಜನ, ಲೀಲೋದ್ಯಾಸದ
ಮಾರ್ಗವನ್ನು ತೋರಿಸು. ಅಲ್ಲಿ ಹಗಲು-ರಾತ್ರಿಗಳು ಒಟ್ಟಿರುತ್ತವೆ;

ಸೂರ್ಯ ಚಂದ್ರರ ಉದಯವು ಏಕಾಲದಲ್ಲಾಗುತ್ತದೆ; ಎಲ್ಲ ಖುತ್ತಗಳನ್ನೂ ಏಕಾಲದಲ್ಲಿ ಬೇರೆಬೇರೆಯಾಗಿ ಅನುಭವಿಸಬಹುದು. ಅಲ್ಲಿ ಸೀತೆಯ ವಿರಹದ ದುಃಖವನ್ನು ಕಳೆದುಕೊಳ್ಳುತ್ತೇನೆ. ಪ್ರಪಂಚ, ಇಲ್ಲಿಂದ ಹೋಗಿ ಶೀತಲಪದಾರ್ಥಗಳನ್ನಿಲಿಸು. ಇತರವಸ್ತುಗಳನ್ನು ದೂರವಿರಿಸು.

ಪ್ರಪಂಚ: (ಪರಿಕ್ರಮಿಸುತ್ತ)

ಯಾರು ನೀನು ಜೈತನಿ? ಕಾಮದೇವನಲ್ಲಿ? ಚಂದ್ರನ ತಕ್ಕಿಯಿಪ್ಪು? ವಸಂತದ ಮಾರುತ ಹಿಂದಿರುಗಲಿ; ಹೋಗಿಲೆಯೆ, ನೀನು ಬಾಯಿಮುಷ್ಟಿ; ಮಹಾರಾಜನಾದ ರಾವಣನಲ್ಲಿ ನಿಮ್ಮ ಕಾರ್ಯ ಬೇಡ; ನಿಮ್ಮ ಪ್ರೈಡಿಮೆಯನ್ನು ಅಹಲ್ಯಾಜಾರನಾದ ಇಂದ್ರನಲ್ಲಿ ಸಫಲಗೊಳಿಸಿ.

(ನಿಷ್ಕಷ್ಟಮಣಿ)

(ನೇಪಢ್ಟದಲ್ಲಿ)

ರಾಮ ಬಿದು ಭಾಸ್ಕರನ, ವರುಣ ನಂದಿಸು ಅಗ್ನಿಯ ಮೋಡಗಳಿ ಒಟ್ಟಾಗಿ ಸೂಕ್ಷ್ಮ ಮುರಿಯಿರಿ ಗ್ರೀಷ್ಮನ ಹಿಮವಂತ ಚಂದ್ರ ಹಾಲ್ಡಲು ಹೇಮವಂತ ಮಂದಾಕಿನಿ ರಾಜಸೇವಯ ಸಮಯ ಮನೆಯಡಿಗೆ ಬೇಗ ಬನ್ನಿ

ಷ್ರುತಿಹಾರಿ: ಮಹಾರಾಜ ಇತ್ತ ಇತ್ತ ಬರಬೇಕು. ಇದೋ ಲೀಲೋದ್ವಾನ.

(ಇಭ್ರೂ ಪ್ರವೇಶಿಸುವರು)

ರಾವಣ: ಭದ್ರೇ, ಎಲ್ಲ ಖುತ್ತಗಳೂ ಅಲಂಕರಿಸಿದ ಉದ್ವಾನವನ್ನು ನೋಡುವ ಇಚ್ಛೆಯಾಗಿದೆ.

ಷ್ರುತಿಹಾರಿ: ಇದು ಗ್ರೀಷ್ಮ ಕೆಮಲವನಕ್ಕೆ ನೀರನ್ನು ಒಣಿಸಿವ ಮೂಲಕ ದಂಡನೆ; ಜಲಾರ್ಥಸುಂದರಿಯರ ಆಲಿಂಗನದಿಂದ ಕಾಮಿಗಳಿಗೆ ಅನುಷ್ಠಾನಿಸುವ ಕಾಲ.

ರಾವಣ: ಅಹಾ ಗ್ರೀಷ್ಮವೇ! ಈ ಕಾಲದಲ್ಲಿ -

ಮುಂಜಾನೆಯಲ್ಲಿ ತಾವರಣುವವು ನೆಲಮಟ್ಟಿ
ವಿರುವ ತಾವರೆಯ ಸಿರಿಮೋಗ್ನಿ
ನಡುರಾತ್ಮಿಯಲಿ ಚಂದ್ರನರಳಿಸುತ ಕಪ್ಪಾದ
ನೈದಿಲೆಗೆ ತಾ ತರುವ ಹಿಗ್ನಿ

ಜರಥನಾಗಿರೆ ಸೂರ್ಯ ಗ್ರೀಷ್ಮದಲ್ಲಿ ಕಾಮಿಗಳು
ತಂಪುವಸ್ತುಗಳನ್ನು ತಂದು
ಚಣದಲ್ಲಿ ಒಣಗುತ್ತಿರೆ ಸಂಸ್ಕರಣಗೊಳಿಸುವರು
ಸಲೀಲದಲ್ಲಿ ಹಸಿಗೊಳಿಸುತ್ತಂದು

ಅಲ್ಲದೆ -

ಕವಿಯಲ್ಲಿ ಅರಳದ ತಿರೀಪಕುಸುಮ; ತಿರದಲ್ಲಿ ಪಾಟಲವಣಿದ
ವಿಚಕಿತಮಾಲೆ; ಕಂಠದಲ್ಲಿ ವಿಶಾಲಮಾಲೆ; ಶರೀರದ ಮೇಲೆ ಕಮಲದ
ಮೂಲ; ಸ್ತನಪ್ರದೇಶದಲ್ಲಿ ಪರಿಮಳಭರಿತ ಚಂದನ ಜಲ; ನಯನಗಳಿಗೆ
ಮಾಂಜಷ್ಟುಳೈಪನ; ವ್ಯಾಮೇಲೆ ಚಂಚಲ ಜಲಾರ್ಥತೆ; ಇದು ಹರಿಣಾಕ್ಷಿಯರು
ಗ್ರೀಷ್ಮದಲ್ಲಿ ತೊಡುವ ವೇಷ.

(ತಾಪವನ್ನು ಅಭಿನಯಿಸಿ)

ಗ್ರೀಷ್ಮದಲ್ಲಿ ವರ್ಧಿಸಿದ ಸೂರ್ಯಕಿರಣಗಳ ತಾಪ ಮತ್ತು ಶ್ರೀಯ ವಿರಹದ
ತಾಪಗಳಿರುತ್ತಾ ಶಿಶಿರೋಪಚಾರಯೋಗ್ಯ ಒಟ್ಟೇಗೇ ಬಂದರೆ ಅಸಹನೀಯ.

ಮುಂದೆ ತೋರಿಸು

ಪ್ರತಿಹಾರಿ: (ಒಂದು ಹೆಜ್ಜೆ ನಡೆದು ನಿಂತು) ಬಾಂಧವರನ್ನೆಲ್ಲ ಸೇರಿಸುವ, ಪರಿಕರ
ಮಾರ್ಗವನ್ನು ತಡೆಯುವ, ಲಾಂಗಲೀಪುಪ್ಪಗಳಿಂದ ತೋಭಿತವಾದ,
ಪೂರ್ಣವಾಗಿ ವಿಕಸಿಸಿ ಉದುರುತ್ತಿರುವ ಕೇಸರಕುಸುಮಗಳಿಂದ
ತುಂಬಿದ ಮತ್ತು ಕಾಮದೇವನ ವಿಲಾಸವಿಕ್ರಮಗಳನ್ನು ಆರಂಭಿಸುವ
ವರ್ಷಾಕಾಲದ ಪುರಂಭ.

ರಾಮಃ: ಇದು ವರ್ಷ ಮತುವಲ್ಲವೇ? ಈ ಕಾಲವಾದರೂ

ಮೂರುಲೋಕಕ್ಕೂ ಜಿಂತಗೆ ವಿಷಯನಾದ ಕಾಮದೇವನ ಗುಣಗಳ
ಪ್ರತಿಕಾರದಲ್ಲಿ ಅಗ್ನಿಃ;
ನವಿಲುಗಳ ನರ್ತನಕ್ಕೆ ತೂರ್ಯ; ಹಂಸಗಳ ಪ್ರವಾಸಕ್ಕೆ ಪಟಹ;
ವೈದ್ಯಾಯಿಪರವರ್ತದಲ್ಲಿ ರತ್ನಾಂಕುರಗಳ ಉತ್ತಿಗೆ ಸ್ವಾವಾಚಕ; ಈ ಕಾಲದಲ್ಲಿ
ಮೇಘಗಳ ಗಂಭೀರಗಳನೆ ಭೂಮಾಕಾಶಗಳ ಅಂತರಾಳವನ್ನು ಆವರಿಸಿದೆ.

(ಉತ್ಪಂಥಯಿಂದ)

ನಿಲ್ಲು ನಿಲ್ಲು ಮಳೆರಾಯನೆ ಮಂಗಳ ನಿನಗೆ ವೇಳೆನಯ್ಯ
ನಿನ್ನ ಕೆಟ್ಟ ಪರಿವಾರದ ಕಾಟಕೆ ಶರ್ಣು ಬಂದನಯ್ಯ
ಲೆಕ್ಕವಿಲ್ಲವಾ ಮೋಡಕೆ ಅವರಹಿ ವಿರಹಿಯೆಂಬ ಮಾತು
ಸುಖಿಯೋ ದುಃಖಿಯೋ ಜನರೆಲ್ಲರನುತ್ತಂತೆಗೊಳಿಸುದಿಂತು

ಮುಂದೆ ತೋರಿಸು.

ಪ್ರತಿಹಾರಿ: (ಒಂದು ಹೆಜ್ಜೆ ನಡೆದು ನಿಂತು) ಇದು ನೀಲಕಮಲವನಗಳನ್ನು
ದ್ವಂಡಗೊಳಿಸುವ ಬಂಧೂಕಪುಪ್ಪಗಳಿಂದ ಇಂದ್ರಧನುಪ್ಯದ
ವರ್ಣವನ್ನುಂಟುಮಾಡುವ, ಕೇತಕಿಸುಗಂಧವನ್ನು ವಿರಲಗೊಳಿಸುವ,
ಸರೋವರ ಗಳನ್ನು ಸುಂದರಗೊಳಿಸುವ ಶರತ್ತಾಲ.

ರಾವಣ: ಅಹಾ ಶರತ್ -

ವಿಕಸಿತ ಕುಂಕುಮಕ್ಕೆಸರ ವಿಸರವೆ ಕಿವಿಗಳಾಭರಣ
ಹಂಸಸಮೂಹ ಸಮಾಗಮ ಶೋಭಿತ ನದಿನದಗಳ ಮುಲಿನ

ಅಲ್ಲದೆ -

ಕೃರವಗಳ ಮಥುಕಣಗಳನ್ನು ಬಲು ದೂರದೂರ ಒಯ್ಯಿ
ಅಂಚೆವಕ್ಷಿಗಳ ಕಂಠಕೂಜನಕೆ ರಾಗ ಲೇಪ ಕೊಡುವ
ಗಂಧ ಪೂರ್ಣ ಶೇಫಾಲಿವ್ಯಂದವನು ಬುಂಬಿಸಲ್ಪೆ ದುಂಬಿ
ಅಹ್ಲಾದಕಾರಿ ಕಲ್ಪಾರಕಾಗಿ ಬೀಸುವುದು ಶರದ ಗಾಳಿ

(ಅಭಿಲಾಷೆಯಿಂದ)

ನೀರಿನಲ್ಲಿ ಕಮಲವನು, ಗಗನದೊಳು ಚಂದ್ರನನು
ನದಿಗಳಲ್ಲಿ ದಡವನ್ನು ಹಂಸದಲ್ಲಿ ವಾಣಿಯನು
ಬೇರೆ ಬೇರೆಡೆಗಳಲ್ಲಿ ಅಂಗಗಳ ವಿಂಗಡಿಸಿ
ಸೀತೆಯನೇ ತೋರುತ್ತಿದೆ ಶರದಭುತ್ವವೇಸಿ

(ತಾಪವನ್ನು ಅಭಿನಯಿಸಿ) ಇದು ಶರತ್ ಎಂಬ ಹೆಸರಿನ ಗ್ರೇಷ್ಟ್
ಮುಂದೆ ತೋರಿಸು.

ಪ್ರತಿಹಾರಿ: (ಒಂದು ಹೆಚ್ಚೆ ಆಚೆಯಿಟ್ಟು) ಮಜ್ಜನ ಉನ್ನಜ್ಜನಲೀಲೆಯಿಂದ
ಅಭಿನಂದಿತವೆನಿಸಿದ, ಲೋದ್ರುಪುಷ್ಟಪರಾಗ ಪಿಂಜರಿತ ದಿಗಾಗವ್ಯಳ್ಳ,
ಕ್ರಿಂಬಪಕ್ಷಿಗಳ ಅನವರತಕೋಲಾಹಲ ತುಂಬಿದ ಸೀಮಾಂತವ್ಯಳ್ಳ
ಹೇಮಂತ.

ರಾವಣ: ಅಹಾ! ಹೇಮಂತ -

ಕಾಮನ ಬಿಲ್ಲಿಗೆ ಹೆದೆಯೆನಿಸಿದ ಮಥುಕರ ತಾ ತಳೆದಿರುವ
ಶ್ಯಾಮಲ ವರ್ಣದ ದ್ರಾವಿಡ ಯುವತಿಯ ಗಲ್ಲದ ಚೆಲ್ಲಿಕೆಯ
ವಿರಹದಿ ಬಳಲಿದ ಹಂಸಿಯ ಕಂಠದ ನಾಳದ ಪಾಂಡುತೆಯ
ತಳೆದಂತಿದೆ ಮೇಕ್ಕಾ ಕಮಲಿನಿ ಗಂಟುಗಂಟಿನಲ್ಲಿ ಶ್ವೇತತೆಯ

ಅಲ್ಲದೆ -

ಲಂಪಾಕ ದೇಶದ ನಾರಿಯರ ಕೇಶವಿನ್ಯಾಸವನ್ನು ಹರಡುತ್ತ, ಮೃಗಗಳನ್ನು
ಉಚ್ಯುಸಿತಗೊಳಿಸುತ್ತ, ಚಂದ್ರಭಾಗಾನದಿಯ ಸಲಿಲವನ್ನು ಗಾಢವಾಗಿ
ಬುಂಬಿಸುತ್ತ, ಭೂಜರಪತ್ರಗಳನ್ನು ಒರಾಗಿಸುತ್ತ, ಕಸ್ತೂರೀಮೃಗಗಳ
ಪ್ರಾಯದಿಂದ ಸುರಭಿತವಾದ, ಬಾಹ್ಯವ ದೇಶದ ಲಲನೆಯಿರಿಗೆ ಶ್ರಯವಾದ,
ಕುಂತಲದೇಶದ ಕಾಮಿನಿಯರೊಂದಿಗೆ ಕ್ರೀಡಿಸುವ, ಹಿಮಸ್ಕವಾದ ಹೇಮಂತದ
ಗಾಳಿಯ ಬೀಸುತ್ತಿದೆ.

(ತಾಪವನ್ನು ಅಭಿನಯಿಸಿ)

ಅಂಗಾಂಗಗಳಲ್ಲಿ ಹೊತ್ತುರಿವ ಕಾಮಾಗ್ನಿ
ತುಂಬಿರುವ ತಾಪ ನನ್ನ ಮೈಪುಂಬ;
ಅಯ್ಯಾ, ಹೇಮಂತವಾದರೇನು?
ಬಿರುಚೇಗೆಯಾಗಿಹುದಲ್ಲಿ!

ಮುಂದೆ ತೋರಿಸು.

ಪ್ರತಿಹಾರಿ: (ಒಂದು ಹೆಚ್ಚೆ ಆಚೆಗಿಟ್ಟು) ಇದು ಶೋಭೆಯನ್ನು ಹರಣಮಾಡುವ
ಶಿಶಿರ; ಇಲ್ಲಿ ಎಳೆಯ ದಮನಕತರುವು ಶೀತದಿಂದ ಪ್ರಸನ್ನ;
ನಿಬಿಡವಾಗಿ ಹಿಮಕಣಾಗಳು ಬೀಳುವ ಕಾರಣ ಆಲೀಂಗನಕ್ಕೆ ನಿರ್ವಿಷ್ಟ;
ಸೂರ್ಯಕಿರಣಗಳು ವರ್ಕವಾಗಿ ಬೀಳುತ್ತವೆ; ಚಂದ್ರ ಹಳೆಯ
ಕನ್ನಡಿಯಂತೆ ಮಸುಕಾಗಿರುತ್ತಾನೆ.

ರಾಷಣ: ಅಹಾ ಇದು ಶಿಶಿರ. ಇಲ್ಲಿಯಾದರೂ -

ಅಗ್ನಿಯ ಶಕ್ತಿಯ ದಾಹಕತ್ವಯ ದರ್ಶನದಿಂದಲೆಂಬಂತೆ ಜಲದಂತಾಗಿ
ಹೋಯಿತು; ನಿತ್ಯಪೂ ಅರಳುವ ಮರುವಕವು ಹೂ ತಳೆಯುವದನ್ನು
ನಿಲ್ಲಿಸಿತು. ಶೀತದಿಂದ ಬಳಲಿಯೋ ಎಂಬಂತೆ ಸೂರ್ಯನು ಆಗ್ನೇಯ ದಿಕ್ಕಿಗೆ
ಹೋಗುತ್ತಿದ್ದಾನೆ. ಹಿಮಕ್ಕೆ ಹೆದರಿದಂತೆ ಹಗಲು ಚಿಕ್ಕದಾಗಿದೆ.

ಅಲ್ಲದೆ -

ಹಂಗಳ ಮುಡಿಯಲ್ಲಿ ಮುಡಿದ ಮಾಲೆಯಲ್ಲಿ ಮುತ್ತಿನಮೇಗಳಿಲ್ಲ;
ಮನಸೆಗಳಲ್ಲಿರುವ ಮುದರಿಯರು ಸ್ಥಾನಗಳಿಗೆ ಪುಂಕುಮುಲೇಪನವನ್ನು
ಮಾಡಿಕೊಂಡು ಹೊಟ್ಟಿ ಕಾಳದಂತೆ ಮೈಮುಚ್ಚಿಕೊಂಡಿರುತ್ತಾರೆ. ಏರಡು
ಮೂರು ಬಟ್ಟಿಗಳನ್ನು ಧರಿಸಿರುತ್ತಾರೆ. ಮನಸುಂಬ ಅಗರುವಿನ ಧೂಮ
ತುಂಬಿರುತ್ತದೆ. ಇಂಥ ವಿಲಾಸದ ಪಸ್ತುಗಳಿಲ್ಲ ಮೂಳೆವಂತರ
ಲುಪಭೋಗವಾಗಿರುತ್ತವೆ.

(ಶೀತದಿಂದ)

ನಗರ ಪರಿಘದಂತೆ ದೀರ್ಘ ಬಾಹುದಂಡವೆನ್ನಿದು
ಕಲಭಕುಂಭಸ್ವಲವ ಹೋಲ್ಲಿ ಸ್ತುನದ ಶೋಭೆಯವಳಿದು
ಹಿಮದ ಕಣವ ಹೊತ್ತ ಗಾಳಿಯಿದುವೆ ಶಿಶಿರ ನಿನದು
ತ್ರಯವಿದೊಂದುಗೂಡಿ ರಾಷಣಿಗೆ ಕಷ್ಟ ದೊರೆವುದು

ಪ್ರತಿಹಾರಿ: (ಒಂದು ಹೆಚ್ಚೆ ನಡೆದು ನಿಂತು) ಇದೋ ಶ್ರೀಯಂಗು ಲತೆಗಳು
ಹರಡಿಕೊಂಡಿರುವ, ಪಲ್ಲವಗಳಿಂದ ತುಂಬಿದ ಅಶೋಕಲತೆಗಳಳ್ಳಿ,
ಉಷ್ಣ ಸ್ವರದಲ್ಲಿ ಹಾಡುವ ಶೋಗಿಲೆಯ ಕಂರಢ್ಣನಿಯಿಂದ ಕೂಡಿದ,
ಕುಟುಂಬಿಗಳಿಂದ ಜಟಿಲವಾದ ಮನ್ಮಾಗ ವೃಕ್ಷಗಳಿರುವ, ಹೂಬಿಟ್ಟು
ಮುರಿಯುತ್ತಿರುವ ಸೋಭಾಂಜನ ವೃಕ್ಷಗಳಳ್ಳಿ, ವಿರಹಿಗಳಿಗೆ ಮರಣದ
ಸಂದೇಹವನ್ನುಂಟುಮಾಡುವ ವಸಂತ ಮಾಸ.

ರಾವಣ: ಅಹಾ ವಸಂತ -

ಹಾಲಿನಂತೆಯೇ ಮುಗ್ಧಸುಂದರ ಹೂವ ಮಲ್ಲಿಗ ತಳಿದಿದೆ
ಪಾಹೀಕನಾರಿಯ ದಂತಪೂರುಂಡಿತರೂ ದಲದಿಂದಕೋಚವು ತುಂಬಿದೆ
ಭೃಮರಚೋಡಿಯ ಸುತ್ತುತಿರುವಾ ಕಿಂತುಕದ ಚಲು ಬೇರಿದೆ
ಕೆಂಪು ಮೊಗ್ಗಾಗಳಿಂದ ತುಂಬಿದ ಪಾಟಲಿಯ ಮರದಂದ ಬೇರೊಂದಾಗಿದೆ

ಅಲ್ಲದೆ -

ಈ ವಸಂತದಲ್ಲಿ ವಿರಹಿಣಿಯರ ಸವಿಯರು ತಮ್ಮ ಗೆಳತಿಯನ್ನು
ಕಾಪಾಡುವಾಸೆಯಿಂದ ಹೂವು ತೋರಿತೆಂಬ ಶಂಕೆಯಿಂದ ಮೊದಲು
ಮಾವಿನ ಹೂಗುಭ್ರವನ್ನು ಮುರಿಯುತ್ತಾರೆ.

(ಚೆನ್ನಾಗಿ ನೋಡಿ ಉತ್ತಂತೆಯಿಂದ) - ಸೀತೆಯ ಅಂಗಾಂಗಗಳ
ಚೆಲುವನ್ನು ಹೋಲುವುದರಿಂದ ಈ ವಸಂತದ ಶೋಭೆಯು
ಎರಡುಪಟ್ಟು ಶ್ರಿಯವಾಗಿದೆ. ಹೇಗೆಂದರೆ -

ಉವ್ವಾದಧರವನು ಹೋಲುವ ಮಧ್ಯಾಕವಿದೆ
ನೇತ್ರಪುತ್ರಲಕ್ಷ ಸಮನಾಗಿರುವುದು
ಹಲ್ಲಿಗಳು ಮಲ್ಲಿಗೆಗೆ ಜೊತೆಯಾಗ ತನುಗಂಧ
ಕೇಸರಕೆ ಕೆಳೆಯನಂದನಿಸಿರುವುದು
ವೃದ್ದೇಹಿಯಧರೋಷ ಪಾಟಲದ ಸೊಬಗಿಂಗೆ
ಸರಿಸಾಟಿ ವರ್ಣದಲ್ಲಿ ತಾನೆನ್ನಲ್ಲಿ
ಚಿತ್ರತರದಾಟಿಕೆಯ ವಸ್ತುಗಳನೆಲೆ ಜೈತ್ರೆ
ಮೊಂದಿ ವಲ್ಲಭ ಮತ್ತೆ ದುರ್ಭನಲಾ

ಪ್ರತಿಹಾರಿ: ಇಷ್ಟಾ ಸಾಕು. ಇವನು ಉತ್ತಂತೆಯನ್ನು ಹೆಚ್ಚಿಸುವಲ್ಲಿ ಧುರಂಧರ.

ರಾವಣ: (ಉತ್ತಂತೆಯನ್ನು ಅಭಿನಯಿಸುತ್ತ)
ಎಲೆ ಗ್ರೇಷ್ಮ, ಉತ್ತಂತೆಯನ್ನು ಹೆಚ್ಚಿಸುವ ಈ ವಸಂತನ ದಮನ
ಮಾಡು.

(ಸಂತಾಪವನ್ನು ಅಭಿನಯಿಸಿ)

ವರ್ಷವೇ, ನೀರನ್ನು ಸುರಿಸಿ ಗ್ರೇಷ್ಮವನ್ನು ನಿಲ್ಲಿಸು.

(ಉತ್ತಂತಿತನಾಗಿ)

ಶರದನೆ, ವರ್ಷದ ಆಟೋಪವನ್ನು ತಡೆ.

(ಮತ್ತೆ ತಾಪವನ್ನು ಅಭಿನಯಿಸುತ್ತು)

ಹೇಮಂತ ಶಿಶಿರರೆ ನೀವು ಒಟ್ಟಾಗಿ ಶರದನನ್ನು ನಿಯಂತ್ರಿಸಿ.

- ಪ್ರತಿಹಾರಿ:** ಮಹಾರಾಜ, ಎಲ್ಲ ಇತುಗಳನ್ನು ನೋಡಿದ್ದಾಯಿತು. ಈ ರತ್ನಶಿಲೆಯ ಮೇಲೆ ವಿಶ್ವಮಿಸಬೇಕು. ಇದಕ್ಕೆ ಮಕರಂದಯುಕ್ತವಾದ ಚಂದನದ ಬಿಂದುಗಳ ಲೇಪನವಿದೆ; ಸ್ವಯಂಚಾಲಿತ ಬೀಸಣಿಗೆಯಿದೆ; ಕನಕದಲ್ಲಿಯನ್ನು ತಿನ್ನುವಾಸೆಯಿಂದ ಬಂದ ಕಸ್ತುರೀಮೃಗಗಳ ನಾಭಿಕೋಶದ ಸುಗಂಧದಿಂದ ದಿಕ್ಕುಗಳಲ್ಲಿ ಸುವಾಸಿತವಾಗಿವೆ. ಇದು ಜಾನಕಿಯ ವಿರಹತಾಪವನ್ನು ನಿವಾರಿಸಲು ಉಪಯುಕ್ತವಾಗಿದೆ.
- ರಾವಣ:** ನೀನು ಬಯಸಿದಂತೆ ಆಗಲಿ. (ಸಹೇದದಿಂದ)
- ಬಳಲಿರುವ ಮುಖವೊಂದು ಬಾಡಿರುವುದಿನ್ನೊಂದು
ಜೋತು ಬಿಡ್ಡಹುದೊಂದು ನಡುಗುತ್ತಿಹುದಿನ್ನೊಂದು
ಆಕಳಿಪುದಿನ್ನೊಂದು ಅಳುತ್ತಿಹುದು ಮತ್ತೊಂದು
ಮೌನವಾಗಿಹುದೊಂದು ಧ್ಯಾನಪರ ಮಗದೊಂದು
ಘನಮಳಕ್ಕೊಂದರಲ್ಲಿ ನೀರು ಮತ್ತೊಂದರಲ್ಲಿ
ಹತ್ತುಮುಖಿಗಳು ಹತ್ತು ತರನಾದವಿಂದಿಲ್ಲ
ಜಾನಕಿಯ ದುರ್ವಿನಯದಿಂದ ಹಾ ಹೇಗೆ ತಾಳರಲ್ಲಿ
- ಪ್ರತಿಹಾರಿ:** (ಸ್ವರ್ಗ) ಕಾಮದೇವನು ಆಜ್ಞಾಪ್ರಸಿದಂತೆ. (ಪ್ರವೇಶವನ್ನು ಅಭಿನಯಿಸಿ)
- ರಾವಣ:** ಮಹಾರಾಜ, ಇದು ರತ್ನಬಿಚಿತ ಪಲ್ಲಂಗ; ಆಸೀನರಾಗಬೇಕು.
(ಕುಳಿತುಕೊಂಡು ಕ್ಷೋಧದಿಂದ) – ಬಿಡು ನನ್ನ ಹೊಡೆ ಅವಳಿಗೆ.
(ಅವಜ್ಞಾಯಿಂದ) ಅಥವಾ ಹೊಡೆಯದಿರು ನನಗೂ ಅವಳಿಗೂ.
(ಅನುಕಂಪಯಿಂದ) ಅಥವಾ ಅವಳಿಗೆತ್ತಿದ್ದ ಶರದಲೇ ಹೊಡೆವುದೆನಗೂ.
(ಅನುರಾಗದಿಂದ) ಅಥವಾ
- ಎಲವ್ರೋ ಮನ್ಯಧ ಸಜ್ಜಗೋಳಿಸು ಸಕಲಾಯುಧವ
ವಿಕಾಲದೊಳ್ಳಭಯರನು ಪ್ರಕರಿಸು.
ಅದರಿಂದ ನನ್ನಲ್ಲಿ ಮತ್ತೆ ಜಾನಕಿಯಲ್ಲಿ
ಪ್ರೇಮಪುದಿಸಲಿ ಸಮಾನವಾಗಿ.
- ಪ್ರತಿಹಾರಿ:** ಭದ್ರ, ತಿಥಿರೋಪಚಾರ ಸಾಮಗ್ರಿಗಳು ಬರಲಿ.
ದೇವ, ದೇವತೆಗಳು ಬಂದಿದ್ದಾರೆ. ತಿಥಿರೋಪಚಾರ ಸಾಮಗ್ರಿಗಳು ಬಂದಿವೆಯಿಂದು ನಿವೇದಿಸಿದ್ದಾರೆ. ತಮಗೆ ಅಭೀಪ್ಣವಾದುದು ಯಾವುದು?
- ರಾವಣ:** (ಮುಂದ ನೋಡಿ)
ಹಿಡಿಯಲಿ ಜಲಕುಂಭವ ಕರದಲಿ ಮಂದರವನಿತೆ ಕರವಿದಿಯಲಿ ಹಿಮಕಣವನು ಹಿಮವಂತನ ಪ್ರೀತೆ ಮಲಯನ ಸಿಯಲ್ಲಿದು ಚಂದನ ಮುತ್ತಿತ ಜಲವ ನೇಪಾಲನಶ್ವಿಯೆ ಬೀಸಲಿ ಹಿಡಿಯುತ ಚಾಮರವ

(ಸ್ವತ್ತ ತಾಪವನ್ನು ಅಭಿನಯಿಸಿ) ಸಾಕ, ನಿಲ್ಲಿಸಿ. ನೀವೆಲ್ಲ ಪರ್ವತಸೀರೆಯರು. ನಿಮ್ಮ ಅಂಗಸಾಮೀಪ್ಯದಿಂದ ತಾಪವು ಹಚ್ಚುವುದು ನಿಶ್ಚಿತ. (ಮತ್ತೊಂದೆಡ ನೋಡಿ)

ಯಾರ ಜನ್ಮವು ಪ್ರಚಂಡ ಮಾತ್ರಾಂದ ಸೂರ್ಯದೇವನಿಂದಾಯಿತೂ ಮತ್ತು ಮನ್ಮಥಾರಿಯಾದ ಚಂಡೀಶನಿಂದಾಯಿತೂ ಅವರೆಲ್ಲ ದೂರದಲ್ಲಿರಲಿ. ಯಾರು ಅಮೃತ, ಲಕ್ಷ್ಮಿ ಹಾಗೂ ಚಂದ್ರರೋಂದಿಗೆ ಕ್ಷೇರಣಾಗರದಿಂದ ಹುಟ್ಟಿ ಬಂದರೋ ಆ ಅಪ್ಸರೆಯರೆಲ್ಲ ನನ್ನ ಬಳಗೆ ಬರಲಿ.

ಅನಂತರ -

ರಂಭಯು ರಂಭಾದಲಗಳಿಂದ ಗಾಳಿ ಹಾಕಲಿ; ಹಾರೆಯು ತಾಪಶಾಂತಿಗೆ ಉಪಾಯವನ್ನು ಮಡುಕಲಿ; ಚಂದ್ರನಂತೆ ಚಂದದ ತಾರೆಯು ಚಂದನವನ್ನು ಲೇಪಿಸಲಿ; ಕಳಿತ ಬಾಳೆಯ ಪಣ್ಣಿನಂತೆ ಮತ್ತುಗಿನ ಪ್ರಮೇಣಬೆಯು ಕಮಲದ ಎಳೆಗಳನ್ನು ಹೊದಿಸಿ ನನ್ನ ಅಂಗಗಳನ್ನು ಕಾಪಾಡಲಿ; ಅಂಜುದೆಯು ತಾಲವ್ಯಂತವನ್ನು ಒಳಿಯಲಿ; ಮೇನಕೆಯು ನನ್ನದೆಯ ಮೇಲೆ ಕುಳಿತಿರಲಿ; ಮತ್ತಾರೂ ಬೇಡ.

(ಮತ್ತೆ ತಾಪಗೊಂಡು) ನಿಮ್ಮ ಶ್ರಿಯತಮರನ್ನು ನಾನು ಗೆದ್ದುದರಿಂದ ವಿರಹತಾಪ ನಿಮಗೆ. ನಿಮ್ಮ ಸಾಮೀಪ್ಯವೂ ತಾಪದಾಯಕವಾಗಿದೆ. ನಿಮ್ಮ ಉಪಚಾರದಿಂದೇನು? (ಬೇರೆಡೆ ನೋಡಿ)

ರತಿಯು ದೂರಮೋಗಲಿ; ಅವಳಿಗೆ ಅಂಗೋಪಚಾರ ಕ್ರಿಯೆ ಗೊತ್ತಿಲ್ಲ. ಚಂಡಿಯು ಮೂವತ್ತೇರಡು ಕೃಗಳಿಂದ ಚಾಮರಗಳನ್ನು ಹಿಡಿದು ಗಾಳಿ ಹಾಕಲಿ. ಕಮಲವನ್ನು ದೂರವಿಡಿ; ಸೂರ್ಯನ ಬಿಸಿಲೆಂದರೆ ಇದಕ್ಕೆ ಶ್ರಿಯ. ಸಮುದ್ರನು ತನ್ನ ಮಡದಿಯರಾದ ನದಿಗಳೊಂದಿಗೆ ಇಲ್ಲಿ ಬರಲಿ.

(ಹರಣದಿಂದ ನೋಡಿ)

ತಾಮೃಪರ್ಣಯೆ ಕಾಲುಗಳನೊತ್ತು ಬಾ;
ಮುರಲೆ ಕೈಯಿರಿಸು ಎದೆಮೇಲೆ
ಕಾವೇರಿ ಕಮಲಮಾಲೆಯ ಹರಡು;
ನಮ್ರದೆಯೆ ಬೀಸು ಗಾಳಿಯನು;
ಗೋದಾವರಿಯೆ ನೀ ನೀಡು ಚಂದನರಸವ;
ತಾಪಿ ತಾಪಶಮನಕೆ ಸೃಜಿಸು ಯಂತ್ರವಾರಿಯನು
ವಿರಹದಲಿ ಲಂಕೇಶ ಬೇಯುತ್ತಿಹನು
(ಮತ್ತೆ ಸಂತಾಪವನ್ನು ಅಭಿನಯಿಸಿ)

ಮದನ ತಾಪ ಶೀಡಿತನಾದ ನನ್ನ ಸಂಗದಿಂದ ಇವರೂ ಬೇಯುತ್ತಿದ್ದಾರೆ. (ಸಿಟ್ಟಿನಿಂದ) ಪ್ರಭಂಜನಿಕೆ, ನಾನು ಕೊಟ್ಟ ಸಲುಗೆ

ತಲೆಗೇರಿದ ಕಾರಣ ಇವರು ನನ್ನ ಆಜ್ಞೆಯನ್ನು ಲೆಕ್ಕಿಸುತ್ತಿಲ್ಲ. ಆದ್ದರಿಂದ ಕಿಂಕರರಿಗೆ ಅಪ್ಪಣಿ ಮಾಡು -

ಕಾಮಧೇನುವನ್ನು ಒಂದೆಡೆಯೂ ಬಿಡದೆ ಬಲವಾಗಿ ಬಡಿಯಿರಿ;
ಮಲಯಮಾರುತನನ್ನು ಗಟ್ಟಿಯಾಗಿ ಹಿಡಿದು ಹಗ್ಗಿದಿಂದ ಕಟ್ಟಿರಿ;
ರಾಗರಾಜನಾದ ಪಂಚಮನನ್ನು ಸರೆಮನೆಗೆ ತಳ್ಳಿರಿ; ಚಂದ್ರನನ್ನು ಕಲ್ಲಿನ
ಮೇಲಿಟ್ಟು ಕುಟ್ಟಿ ಮುಡಿ ಮಾಡಿರಿ.

(ಭಾಗಿಲ ಕಡೆ ನೋಡಿ) ದ್ವಾರದಲ್ಲಿ ಯಾರಿದ್ದೀರಿ?

ಪ್ರತಿಹಾರಿ: ವಾರುಣಿ, ಲಕ್ಷ್ಮಿ ಸರಸ್ವತಿಯರು.

ರಾವಣ: (ಅವಜ್ಞೆಯಿಂದ)

ವಾರುಣಿಯೇ ದೂರ ನಡೆ;
ವಿರಹಿಗಳಗೆಲ್ಲಿಯದು ರತ್ನಗಳ ಬಯಕೆ?
ಹಾಲ್ಲಿಡಲ ಕನ್ನೆಯಾಗಿರಲೇನು ಈ ಲಕ್ಷ್ಮಿ?
ಅಗ್ನಿಪತ್ರಿಯ ತರದಿ ದಾಹಕುಶಲೆ.
ಸರಸತಿಯೇ ವಾಜಾಲೆ ನೀ ನಡೆ ಮನೆಗೆ;
ವಾಕ್ಯಗೋಳಿಂಜಿ ಸಮಯವಲ್ಲ.
ಸೀತೆಯ ಪ್ರಸನ್ನತೆಯ ಹೊರತು ಇಂದನಗೆ
ಸತ್ಯಕೂ ಬೇರೆಲ್ಲು ಮನವಿಲ್ಲ.

(ಮೇಲೆ ನೋಡಿ ಸ್ವರ್ಗತ) ಆದರೂ ಹೀಗಿದೆ (ಪ್ರಕಾಶ) ದುಷ್ಪ
ದೇವತೆಗಳೆ, ಶಿರೋಪಚಾರಕ್ಕೆ ಆದೇಶ ನೀಡಿದರೂ
ಉಷ್ಣೋಪಚಾರವನ್ನು ಮಾಡುತ್ತಿದ್ದಿರಲ್ಲವೆ? ಸ್ವಭಾವತೆ ಕ್ರೋಧಿಯಾದ
ದಶಕಂತನನ್ನು ಮರೆತಿರಾ? (ಯೋಚಿಸಿ) ಅಥವಾ ನನ್ನ
ಅನುಗ್ರಹವನ್ನು ಇವರು ಬಯಸುತ್ತಿದ್ದಾರಲ್ಪೇ? ಅವರ ಬಗೆಗೆ
ಕರಿಣವಾಕ್ಯಗಳೇಕೆ? (ಜಲಾರ್ಥತೆಯನ್ನು ಅಭಿನಯಿಸಿ)

ಚಂದ್ರ, ಬೆಳ್ಳಂಗಳಿನ ಆರ್ಥತೆಯನ್ನು ನಿವಾರಿಸು; ಅದು ನನ್ನ ದೇಹಾಗ್ನಿಯಿಂದ
ಸುದುತ್ತಿದೆ. (ಸ್ವಾನವನ್ನು ಅಭಿನಯಿಸಿ) ಕ್ಷೀರಸಾಗರ, ಮದನಾಗ್ನಿಯಿಂದ ಹಾಲು
ಗಟ್ಟಿಯಾಗುತ್ತಿದೆ. (ಕಮಲೋಪಚಾರವನ್ನು ಅಭಿನಯಿಸಿ) ಸ್ವರ್ಂಖಮಲ,
ತಾಪವನ್ನು ದೂರಗೊಳಿಸಲು ನೀನು ಹಾಕಿದ ಮಾಲೆಯು ಸುಟ್ಟು
ಕರಕಲಾಗುತ್ತಿದೆ. (ಹಿಮಪಾತವನ್ನನುಭವಿಸಿ) ಹಿಮವಂತ, ನಿನ್ನ ಶ್ರೇಷ್ಠವಾದ
ಹಿಮಪಾತದ ಪ್ರಭಾವವು ಕಮಲಗಳ ಮೇಲಾದುದನ್ನು ಕಂಡಿದ್ದೇನೆ.

ಪ್ರತಿಹಾರಿ: ಅಯ್ಯಾ! ಕಾಮನು ವಾಮನಾಗಿದ್ದಾನೆ; ದ್ಯುಮಂತ ಪ್ರತಿಕೂಲವಾಗಿದೆ. ಈಗ
ಸುಂದರವಾದುದೂ ಉದ್ದೇಗಕಾರಿಯಾಗಿದೆ; ಶೀತವು ಉಷ್ಣವಾಗಿದೆ.

ರಾವಣ:

(ಅಭ್ಯರ್ಥನೆ ಅವಜ್ಞೆಗಳಿಗಾಂದಿಗೆ) -

ಆದಿತೇಷ, ನಿನ್ನ ಸಾರಿರ ಹೆಡೆಗಳಿಂದ ಚೈತ್ರವಾಯುವನ್ನು ಪಾನಮಾಡು. ರಾಹುವೆ, ಚಂದ್ರನಲ್ಲಿರುವ ಬೆಳ್ಳಿಂಗಳನ್ನೆಲ್ಲ ನಿನ್ನ ನಾಲಿಗೆಯಿಂದ ನೆಕ್ಕಿಬಿಡು; ಅದರಿಂದ ಅರಳಿದ ಸ್ವಾರ್ಥಿಗಳಿಲ್ಲ ಮುದುಡಿ ಹೋಗಲಿ. ತಿವನೆ ನಿನ್ನನ್ನು ಬೇಡುತ್ತಿದ್ದೇನೆ - ಮನುಧನನ್ನು ಅರ್ಥಮಾತ್ರ ಸುಟ್ಟ ನೀನು ಮಾರ್ಣಾವಾಗಿ ಸುಟ್ಟಿಬಿಡು.

(ಯೋಚಿಸಿ) ಇದೆನು? ನಾನು ತಾಪದಿಂದ ಬಳಲುತ್ತಿದ್ದರೂ ಇವರು ನನ್ನ ವೈರಿಗಳನ್ನು ಹೊರ್ತಾಗಿಸುವುದನ್ನು ಬಿಡುತ್ತಿಲ್ಲ. ಹಾಗಾದರೆ -

ವಾಯು, ತಡಮಾಡಬೇದ ಉಸಿರಾಟವನ್ನು ನಿಶ್ಚಯಿಬಿಡು. ರಾವಣನಲ್ಲಿ ಕುಟಿಲತೆಯಿ? ವರುಣ, ಕಣ್ಣಿರ ಧಾರೆಗಳನ್ನು ಕಡಿಮೆ ಮಾಡು; ಇದು ನಿನ್ನದೇ ಆಟ. ಅಗ್ನಿ, ಉರಿಯನ್ನು ಕಡಿಮೆ ಮಾಡು; ಜಗತ್ತಿನ ದಾಹಕ ಶಕ್ತಿಯು ನೀನಲ್ಲವೇ? ವಸಂತ, ಹಿಂದಿರುಗು; ಅದರಿಂದ ಮನುಧನು ಆಯುಧಹಿಂಸನಾಗಲಿ.

(ಸ್ವರ್ಗತ) ಹಾಗಾದರೆ ತಾಪಶಾಂತಿಗೆ ಉಪಾಯವಾದೂ ಯಾವುದು?

(ಯೋಚಿಸಿ) ಇದು ಆದೀತು -

ಎಲ್ಲೆ ಸಂವರ್ತ, ಆಲಿಕಲ್ಲುಗಳ ಮಳಿಗರೆದು ನನ್ನನ್ನು ಅಸ್ತವ್ಯಸ್ತಗೊಳಿಸು. ಕಲ್ಪಾಂತ ಮಾರುತಗಳೆ, ನೇವೆಲ್ಲ ಒಟ್ಟಾಗಿ ಬೀಸಣಿಗೆಯ ಕಾರ್ಯವನ್ನು ಮಾಡಿ. ಹಿಮಗಿರಿಯೆ, ನಿನ್ನ ಕೆಳಭಾಗವನ್ನು ಕಳಬೆಹಾಕಿ ಶ್ರೇಡಾವಾಪಿಯಾಗು. ಅಲ್ಲವಾದರೆ ಲಂಕೆಯೊಡೆಯನ ಮದನತಾಪವು ಶಮನವಾಗುವುದಿಲ್ಲ.

(ವಿಶೇಷತಾಪದಿಂದ ಮೇಲೆ ನೋಡಿ) ಅಲ್ಲದೆ -

ಭಾಲಚಂದ್ರನ ಕಿರಣಾಂತಿಯ ದಾರವಾಗಿಸುತ್ತ
ತಾರೆ ಬಿಂಬದ ಮುತ್ತುಗಳನಳವಡಿಸಿ ಹೋಗಿಸುತ್ತ
ಸೀತೆಯ್ಲಿದೆ ತಾಪಗೊಂಡಿಹ ರಾವಣೇಶ್ವರಗೆ
ಮಾಲೆ ನೂತನ ಮಾರ್ಗವೇನಿಸೆ ವಿಲಾಸವರ್ಥನೆಗೆ

ಅಧವಾ ಈ ಕ್ಷಮಾದ ನಕ್ಷತ್ರಮನೀಮಾಲೆಯಿಂದೇನು? ಆದ್ದರಿಂದ -

ಎರಡೂ ಕೈಗಳಿಂದ ಮುಣ್ಣಿಮೆಯ ಚಂದ್ರನನ್ನು ಹಿಡಿದು ಬಲವಾಗಿ ಹಿಂಡಿದರೆ ಅಮೃತರಸ ಸುರಿಯುತ್ತದೆ. ಅದನ್ನು ಮದನತಾಪದಿಂದ ಬಳಲುತ್ತಿರುವ ನನ್ನ ಅಂಗಗಳಿಗೆ ಲೇಖಿಸು. ರಾವಣನು ತನ್ನ ವ್ಯಾಧಿಗೆ ತಾನೇ ಚಿಕ್ಕೆಯನ್ನು ಬಲ್ಲ.

ಪ್ರತಿಹಾರಿ:

ಮಹಾರಾಜರಾದ ತಾವು ಚಿಕ್ಕೆಯನ್ನು ಮಾಡಿಕೊಳ್ಳುವುದೇನೋ ಸರಿ. ಆದರೆ ಬಡವಾಯಿ ಚಂದ್ರನ ಗತಿಯೇನು?

ರಾವಣ: ಅಥವಾ ಸೀತೆಯ ಮುಖವನ್ನು ಅನುಕರಿಸುವ ಚಂದ್ರನನ್ನು
ನಾಶಪಡಿಸಿದ್ದರಿಂದ ಪ್ರಯೋಜನವೇನು? (ಚಂದ್ರನ ಕುರಿತು
ಕರುತ್ತೇಯಂದ)

ಎಲ್ಲ ಚಂದ್ರ ಹಾದಪಯಂತ ಸೇವಾಕ್ರಮವನ್ನು ಬಿಡು; ಅಮೃತರಸಕ್ಕೆ ನೀನು
ಹಾತ್ರಯಾಗಿರುವೆ. ಆದರೆ ಲಂಕೇಶ್ವರನು ಪ್ರೇಮವೆಂಬ ಚಂದ್ರನಿಗೆ
ಹಾತ್ರವಾಗಿದ್ದಾನೆ. ಆದ್ದರಿಂದ ನನ್ನ ಮುಖಗಳ ಸಾಲನ್ನು ಸ್ವರ್ತಿಸಿದ ನಿಷ್ಪಿಸುರು
ನಿನ್ನ ಪ್ರಭಾವಂಡಲವನ್ನು ಸಂತಪ್ತಗೊಳಿಸಿತು.

(ಕಾಮವೇದನೆಯನ್ನು ಅಭಿನಯಿಸಿ)

ಎಲವ್ಯಾ ಕಾಮನೆ ಎನ್ನಮೇಲೂ ನಿನ್ನ ಭಾಜಾ ಪ್ರಯೋಗವೇ?
ಅಮರದಲ್ಲಣಿವನು ರಾವಣ ಮೂರ್ಖ ನಿನಗದು ತಿಳಿಯದೆ?
ಅಥವಾ ಇದುವೇ ಪಕ್ಷಪಾತವೇ ದಾಶರಥಿಯಲಿ ನಿನ್ನದು?
ಅದಕೆ ಪ್ರತೀಕಾರಕ್ಕೆ ಸಿದ್ಧಪ್ರ ಚಂದ್ರಹಾಸವು ನೋಡಿದು.

ಪ್ರತಿಹಾರಿ: ವಿಟಜನರ ಮಾನಸನಿವಾಸಿ; ವಿಶ್ವಮದ ಷಡ್ಯಂಜಯಕ್ಕೆ; ಸುರಾಪಾನದ
ಮತ್ತಿಗೆ ಸೂಗಸು ತರುವವ ಈ ಪಂಚಭಾಣ. ಅವನನ್ನು ಕೊಂಡ
ಮೇಲೆ ಸುರತವಿಜ್ಞಾನಕ್ಕೆ ತಿಳಾಂಜಲಿಯನ್ನು ಕೊಡುವುದೇ ಸರಿ.

ರಾವಣ: (ನೀರಸವಾಗಿ ನಕ್ಕಿ) ಮನ್ಯಧ್ರು, ನಾನೆಷ್ಟ ತಡೆದರೂ ನನ್ನನ್ನು
ಪ್ರಹರಿಸುತ್ತಿರುವೆ. ನಿನ್ನ ಅಂತರಂಗದ ಅರಿವಾಯಿತು -

ಅಂಗರಹಿತನೆನ್ನಮೇಲೆ ಕೋಪಗೊಂಡು ರಾವಣ
ವಿನ ಗ್ರೀವ ಚಂದ್ರಹಾಸ ಕಾಣದೆಂಬ ಕಾರಣ

ರಾವಣನು ಸರ್ವತ್ರ ಪ್ರಭಾವಶಾಲಿಯಿಂಬುದು ನಿನಗೆ ತಿಳಿದಿಲ್ಲವೇ?
(ಯೋಚಿಸಿ) ಅಥವಾ ನನ್ನ ಕೃಪೆಯಿಂದಲೇ ಈ ಬಡಪಾಯಿಯು
ಸೊಕ್ಕಿದ್ದಾನಲ್ಲವೇ? ಆದ್ದರಿಂದ ಇವನ ಅಪರಾಧವನ್ನು ಒಂದು ಬಾರಿ
ಕ್ಷಮಿಸುತ್ತೇನೆ. (ಮೇಲೆ ನೋಡಿ ಒಮ್ಮೆಲೇ ಎದ್ದು) -

ಪಾಕಶಾಸನ (ಇಂದ್ರ), ಮೋಡಗಳನ್ನು ತೊಲಗಿಸು. ಕಾರ್ತಿಕೇಯ, ನಿನ್ನ
ನವಿಲು ದೂರ ಹೋಗಲಿ. ಶತ್ರು, ದೊಡ್ಡ ದೊಡ್ಡ ಮಿಂಚುಗಳು ಮಿಂಚಿರಲಿ.
ವಿರಿಯಾದ ಲಂಕೇಶ್ವರ ಮಳೆಯನ್ನು ಸಹಿಸುವುದಿಲ್ಲ.

(ಮುಂದೆ ನೋಡಿ) ಇವರು ಯಾರು?

ಪ್ರತಿಹಾರಿ: ಮಹಾರಾಜ, ಸೇವೆಗೆಂದು ಬಂದ ಭುಜಂಗಗಳು ಕಾರೋಸಿಕೊಳ್ಳುತ್ತಿವೆ.

ರಾವಣ: ಪನ್ನಗಳೆ, ರೋಷಿಪ್ಪಸ್ತರೂಪ ನಿಮ್ಮದು. ಆದರೆ ಶ್ರಿಯತಮೆಯ ಜಡೆಯನ್ನು
ನಿಮ್ಮ ದೂಪ ಅನುಕರಿಸುತ್ತದೆ. ವಿಪಸ್ಸರೂಪಿಗಳನ್ನು ಕಂಡ ಕೃಪಾಣವು
ಅವಸರಿಸುತ್ತಿದೆ. ಆದರೆ ವೇಣಿಯನ್ನು ಅನುಕರಿಸುವ ನಿಮಗೆ ತಲೆಗಳು
ಬಾಗುತ್ತಿವೆ.

(ನಡೆದು ಮುಂದೆ ನೋಡಿ) ಇದು ಲೀಲಾ ಕಮಲವೇನು? -

ಹೊಸ ಮರಕತದ ಪಾತ್ರೆಯ ಕಾಂತಿಯನ್ನು ಹೋಲುವ ಎಲೆಗಳಿಂದ ಶೋಭಿಸುವ ಕಮಲನಿಯೆ, ನಿನಗೆ ನಮಸ್ಕಾರ; ಕಣ್ಣಿಂಬಿ ನಿನ್ನನ್ನು ನೋಡುತ್ತೇನೆ. ಹೋಳಬಳ್ಗಳ ಮಧ್ಯದಲ್ಲಿ ಬೆಳೆದ ಶ್ರಿಯಿಯ ಸ್ವರಗಳ ವಿಸ್ತಾರವಿಲ್ಲಿದೆ.

(ಬೇರೆಡೆ ನೋಡಿ) ಅಹಾ, ಬ್ರಹ್ಮ ವಿಮಾನವೇನಿಸಿದ ಹಂಸಗಳು ಇವು. ಸೀತೆಯ ನಡಿಗೆಯನ್ನು ಕದ್ದುಕೊಂಡು ಬಂದು ನನ್ನನ್ನು ರಂಜಿಸುತ್ತಿವೆ. (ಆಕ್ಷೇಪದೊಂದಿಗೆ) ಆ: ಹಾಲು ನೀರುಗಳನ್ನು ಬೇರೆಯಾಗಿಸಿ ತೋರುವ ಕುಶಲತೆಯನ್ನು ಹೊಂದಿದ ಹಂಸಗಳೆ, ನೀವು ಕಳ್ಳತನಕ್ಕಿಳಿಯಬಹುದೆ? (ಯೋಚಿಸಿ) ಇರಲಿ. ಬ್ರಹ್ಮದೇವನನ್ನೇ ಕೇಳುತ್ತೇನೆ -

ಹೇ ಪಿತಾಮಹ ತಡೆದು ನಿಲ್ಲಿಸು ಹಂಸಗಳ ನೀನು
ಕದ್ದುಕೊಂಡಿವೆ ಹರಿಣನೆತ್ರೆಯ ನಡೆಯ ಸೂಬಾಗನ್ನು
ಇಲ್ಲಿರೆ ಸೂಚಿಸುದು ಗ್ರಹಿಸಿದೇನ ನಾ ಮುಂದೆ
ದಂಡವಧಿಯನು ಮೊದಲು ನಿರ್ವಹಿಸಿದಾತ ನೀ ಹಿಂಡೆ

(ನೋಡಿ) ಇದೆನು? ನನ್ನನ್ನು ನೋಡಿದೂಡನಯೇ ನಿಂತುಬಿಟ್ಟವಲ್ಲ! ಬಹುಶಃ ನನ್ನ ಭಯದಿಂದ ನಡಿಗೆಯನ್ನು ಕಡಿಯುವುದನ್ನು ಬಿಟ್ಟಂತಿದೆ. ನಾನೂ ಬಿಟ್ಟಬಿಡುತ್ತೇನೆ. ಯಾಕೆಂದರೆ ಒಮ್ಮೆ ತಪ್ಪಿ ಮಾಡಿದವನು ತನ್ನ ತಪ್ಪನ್ನು ತಿದ್ದುಕೊಂಡರೆ ಅವನನ್ನು ಸಜ್ಜನನೆಂದೇ ತಿಳಿಯಬೇಕಂದು ಹೇಳುತ್ತಾರೆ. (ಬೇರೆಡೆ ನೋಡಿ) ಎಲಾ ಇಂದ್ರ, ನನ್ನ ಎದುರೇ ಸೀತೆಯನ್ನು ಆಲಿಂಗಿಸುತ್ತಿರುವಯೇನು? ಇವಳು ಮುನಿ ಪತ್ನಿಯಾದ ಅಹಲ್ಯೆಯಲ್ಲ. ಚಂದ್ರಹಾಸ, ಇಲ್ಲಿ ಬಾ, ಇಲ್ಲಿ ಬಾ, ಹೋಗು. ಇಂದ್ರನನ್ನು ಶಿಕ್ಷಿಸು.

ಪ್ರತಿಹಾರಿ: (ಎದುರು ನಿಂತು) ಮಹಾರಾಜ, ಇಲ್ಲಿ ಮಹೇಂದ್ರ ಎಲ್ಲಿದ್ದಾನೆ? ಸೀತೆ ಎಲ್ಲಿದ್ದಾಳೆ?

ರಾವಣ: (ಚೆನ್ನಾಗಿ ನೋಡಿ) ಅಯ್ಯಾ, ಸಾದ್ಯಶೈದಿಂದ ಮೋಸಹೋದೆ. ಇದು ಕಮಲಸರೋವರ; ಇಂದ್ರನಲ್ಲ. ಇದು ಜಲದಲ್ಲಿನ ಚಂದ್ರನ ಬಿಂಬ; ಸೀತೆಯಲ್ಲ.

ಪ್ರತಿಹಾರಿ: (ಸ್ವರ್ಗ) ಮತ್ತೊಂದೆಡೆಗೆ ಇವನ ಗಮನ ಸೆಳೆಯುತ್ತೇನೆ. (ಪ್ರಕಾಶ) ಮಹಾರಾಜ ದಶಕಂಧರನು ಈ ಕಡೆ ನೋಡಬೇಕು.

ರಾವಣ: (ಆಕ್ಷೇಪಮೂರ್ವಕವಾಗಿ) ಆ: ಹನ್ನಗಳನ್ನು ಶ್ರಿಯತಮೇಯನ್ನು ಪಾತಾಲಕ್ಕೆ ಒಯ್ಯಿತ್ತಿವೆ. ಗರುಡ, ಗರುಡ ಇವುಗಳನ್ನು ತಡೆ. ರಾವಣನಾದ ನನಗೂ ಸಹಾಯ ಬೇಕೆ? ಇವುಗಳನ್ನು ನಾನೇ ಓಡಿಸುತ್ತೇನೆ. (ನಡೆಯಲಾ ರಂಭಿಸುವನು)

ಪ್ರತಿಹಾರಿ: (ಪಾದದ ಮೇಲೆ ಬಿಡ್ಡು) ಇಲ್ಲಿ ಪನ್ನಗರಳೆಲ್ಲಿ? ಜಾನಕಿಯೆಲ್ಲಿ?

ರಾವಣ: (ನೋಡಿ) ನೀನು ಹೇಳಿದ್ದು ನಿಜ -

ಇದು ನೀರಿನ ಸುಳಿ; ನಾಗಗಳ ನಿವಾಸವಾದ ವಿಶಲವಲ್ಲ. ಇವು ತರಂಗ ಭಂಗಗಳು; ಸರ್ವಗಳಲ್ಲ. ಇದು ಭೃಂಗಗಳ ಸಾಲು; ಮುಂಗುರುಳಲ್ಲ. ಇಲ್ಲಿ ಕನಕಮಲವರಳಿದೆ; ಸೀತೆಯ ಮುಖವಲ್ಲ.

(ಅಲೋಚಿಸಿ) ಹಾಗಾದರೆ ಇಲ್ಲಿ ನೆಲದಾವರೆಯಿದೆ. ಇಲ್ಲಿಂದ ಮುಂದೆ ಶ್ರೇಡಿಸುವ ಆನೆ, ಜಂಕೆ, ಮತ್ತು ಪಟ್ಟಿಗಳಿಂದ ಕೂಡಿದ ನೀಲೋದ್ವಾನವಿದೆ. ಆ ಪ್ರದೇಶವನ್ನು ನೋಡೋಣ. (ಪರಿಕ್ರಮಿಸಿ ನೋಡಿ)

ಚಂಚಲನೋಟದ ಸಾರಂಗ, ಮಥುರಕಂರದ ಕೋಗಿಲೆ, ಸುಗಂಧ ಸ್ಕೃತಗಳ ಸರೋಜ ವಿಭೂತಿಗಳನ್ನು ದಿವ್ಯಗಜಗಳಿ, ನೀವೆಲ್ಲ ಯಾರ ಶಿಷ್ಟರೋ ಆ ನಿಮ್ಮ ಗುರುವಾದ ನನ್ನ ಶ್ರಿಯತಮೆಯು ಎಲ್ಲಿರುವಳಿಂದು ಹೇಳಿ.

(ನೋಡಿ) ಇವೆಲ್ಲವೂ ನನ್ನನ್ನು ನೋಡಿ ಭಯದಿಂದ ತಮ್ಮ ಕಾರ್ಯವನ್ನು ಮರೆತಿವೆ. ಐರಾವತವೊಂದು ಮದಮತ್ತವಾಗಿ ಕಾಗುತ್ತಿದೆ - ಇವನು ಶ್ರಿಯತಮೆಯನ್ನು ಅಪಹರಿಸಿದನೆನ್ನುವಂತಿದೆ. ಸರಿ. ಇವನನ್ನೇ ಕೇಳೋಣ -

ಕುಂಭಸ್ಥಳದಿ ಕುಚದ ಸೊಬಗ ಸೊಂಡಿಲಲ್ಲಿ ತೊಡೆಯ ಚೆಲುವ ನಡಿಗೆಯಲ್ಲಿಯವಳ ಬೆಡಗ ದಂತದಲಿ ಕರೋಲಕಾಂತಿಯ ಕಡ್ಡಿ ನೀನು ದಿವ್ಯಗಜವ ಮಂದಗಮನೆಯಿಂದಲಿವನು ತೋರಲವಳ ಕ್ಷಮಿಸಿ ಬಿಡುವೆ ಮತ್ತಿನಲ್ಲಿ ಗೈದ ಚೌಯಿವ

(ನೋಡಿ) ಏನು? ನನ್ನನ್ನು ಅಲಕ್ಷಿಸಿ ತನ್ನ ಪಶ್ಚಿಯಾದ ಅಭ್ಯರ್ಥಿನಲ್ಲಿಗೆ ಈ ಐರಾವತನು ಹೊರಡುತ್ತಿದ್ದಾನೆ. (ಆಕ್ಷೇಪದಿಂದ) ಅಯ್ಯಾ, ಕಾತ್ಯಾಯಿನಿಯ ಸಿಂಹಕಿಶೋರ, ಇವನಿಗೆ ಶಿಕ್ಷೆ ಕೊಡು. (ಯೋಚಿಸಿ) ಅಥವಾ ಇವನಿಗೆ ಈಗಾಗಲೆ ಶಿಕ್ಷೆಯಾಗಿದೆ -

ಈ ಐರಾವತದ ಕಂತಕೆ ಬಲವಾದ ಹಗ್ಗಿಂದ ಬಿಗಿದು ಕಾಲಿಗೆ ಸರಪಳಿಯನ್ನು ಕಟ್ಟಿ ಎಳೆದು ತಂದು ಬಾಗಿಲಿನಲ್ಲಿ ನಿಲ್ಲಿಸಲಾಗಿದೆ. ಅಂದಮೇಲೆ ಮತ್ತಾವ ದಂಡನೆ ಯಾಕೆ?

(ಮತ್ತೊಂದೆಡೆ ನೋಡಿ) ಅಹಾ, ಇದೇನು? ಪರ್ವ ದಿನವಲ್ಲಿದ್ದರೂ ಭೂಮಿಯ ಮೇಲೆ ಚಂದ್ರಗ್ರಹಣವಾಗಿದೆ. ಇದು ಅಧ್ಯತ್ವವೇ ಸರಿ...

ಪ್ರತಿಹಾರಿ: ಮಹಾರಾಜ, ಕೃಷ್ಣಪಕ್ಷದಲ್ಲಿ ಚಂದ್ರಗ್ರಹಣವು ಆಯಿತೆಂದರೆ ಸರಿಯಲ್ಲ.

ರಾವಣ:

ಪ್ರಭಂಜನಿಕೆ ನೀನು ಹೇಳಿದ್ದು ಸರಿ. (ಚೆನ್ನಾಗಿ ನೋಡಿ)

ಬೆಳ್ಳಿಗಿಂತಲು ಬಿಳಿಯ ಕಾಂತಿಯಿದು; ಬೆಳ್ಳಿಂಗಳಲ್ಲ
ನೀಲಕುವಲಯದಂಥ ಕಂಗಳವು; ಕಲಂಕವಲ್ಲ
ಸರಲ ಭುಜಂಗದ ತರನ ವೇಶೀಯಿದು; ರಾಮವಲ್ಲ
ಶ್ರಿಯತಮಯ ಮುಖವಿದುವೆ; ಚಂದ್ರನಲ್ಲ

(ಯೋಚಿಸಿ) ಸೀತೆಯ ಮುಖಚಂದ್ರವಾದರೂ ಎಲ್ಲಿದೆ? (ವಿಮರ್ಶಿಸಿ)
ತಿಳಿಯಿತು. ಸೀತೆಯನ್ನೇ ಧಾರ್ಮಿಸುತ್ತ ಅವಳ ಮುಖವನ್ನು ಕಾಳುತ್ತ
ಮೋಸಹೋಗುತ್ತಿದ್ದೇನೆ. (ಬೇರೆಡೆ ನೋಡಿ) ಓಹ, ಇದು ವಿಲಾಸ
ಮೃಗಳಲ್ಲಿ ಅಗ್ರಗ್ರಾಮಾದ ಸಮೀರಸಾರಂಗ. (ಚಿಂತಿಸಿ) ಇದು
ಜಾನಕಿಯ ನೋಟದ ಚೆಲುವನ್ನು ಕಂದಿದೆಯೇನು?

ಮಾರುತನೆ ನಿನ್ನ ಮೃಗ ಕಂಡಿರುವುದವಳ ನೋಟವನು
ಭೃತ್ಯನಪರಾಧಕ್ಕೆ ಸ್ಥಾಪಿ ಶಿಕ್ಷಣವಹ ತಿಳ ನೀತಿಯನ್ನು

(ಮುಂದೆ ನೋಡಿ) ಸರ್ವರಾಜ ವಾಸುಕಿ, ಇವನನ್ನು ಎಳೆದು
ಮುಕ್ಕಳಿಸು. ಅಥವಾ ಇವನಂತೆ ಚಂದ್ರನೂ ಅಪರಾಧಿಯಲ್ಲವೇ?
ಅವನನ್ನೂ ಗದರಿಸಬೇಕು -

ರಜನೀಕ, ಬಿಡು ನಿನ್ನ ಮೃಗಲಾಂಘನವ
ಶ್ರಿಯೆಯ ನೋಟವ ಕಂಡುದಕೆ ವಧಿಸಬೇಕದನು
ಧರಿಸದಿರು ನೀನು ಮತ್ತು ಬೆಷ್ಟವು
ಮುಂಡ, ದರಕಂರನಿಲ್ಲಿಯವ ಕಾಣದೇನು?

ರಾಮ, ರಾಮ ಮೃಗಲಾಂಘನನಾದ ಈ ಚಂದ್ರನನ್ನು ನುಂಗಿಬಿಡು.

ಪ್ರತಿಹಾರಿ:

ಲೀಲಾಕಮಲವನದಂತೆ ವಿಕಸಿತ ವರ್ಣದ ಚಂದ್ರ ಬೆಳೆದ
ಕರ್ಮಾರದಂತೆ ಬೆಳ್ಳಿನವನು. ಇವನೇ ಇಲ್ಲವಾದರೆ ಕೋಪಗೊಂಡ
ನಲ್ಲಿಯನ್ನು ಸ್ಥಾಪಿಯು ರಮಿಸುವುದು ಹೇಗೆ?

ರಾವಣ:

ಪ್ರಭಂಜನಿಕೆ, ಸರಿ. ಇವನು ಯಾವಾಗಲೂ ನನ್ನ ಅನುಗ್ರಹಕ್ಕೆ ಪಾತ್ರ,
ಆದ್ದರಿಂದ ಒಮ್ಮೆ ಇವನಿಗೆ ಶಿಕ್ಷಿಯನ್ನು ವಿಧಿಸುತ್ತೇನೆ -

ಎಲ್ಲೆ ಚಂದ್ರ ರಾವಣನ ಆಜ್ಞೆಯನ್ನು ಪಾಲಿಸು. ಜಂಕಿಯನ್ನು ಬಿಡು. ಹಾಗೆ
ಮಾಡಿದರೆ ನಿನ್ನ ಗುಣವು ದುಪ್ಪಕ್ಕಾಗುತ್ತದೆ. ಮೈಥಿಲಿಯ ನೋಟವನ್ನು
ಅಪಹರಿಸಿದ ದೋಷವು ಕಳೆದು ಹೋಗುತ್ತದೆ. ಜೊತೆಗೆ ನಿನ್ನ ಬಿಂಬವು
ಕಲಂಕರಿತವಾಗುತ್ತದೆ.

(ಮುಂದೆ ನೋಡಿ) ಜಾನಕಿ, ಜಾನಕಿ ನಿನಗೆ ನಾನು ಅಪಕಾರ
ಮಾಡಿದನೇ? ಹೀಗೇಕೆ ಅವಗುಂಭನವನ್ನು ಧರಿಸಿ ನಿಂತಿರುವೆ? ಅಥವಾ

ಒಳಗೆ ಸಂತಸದ ಸವಿಯ ಬಯಕ್ಕಿಡ್ದರೂ ವಿಲಾಸಕ್ಕಾಗಿ ಹೆಂಗಳಿ
ಯರು ಕೋಪವನ್ನು ತೋರುತ್ತಾರೆ. ಇವಳನ್ನು ಪ್ರಸನ್ನಗೊಳಿಸುತ್ತೇನೆ.
(ನಮಿಸುವನು)

ಪ್ರತಿಹಾರಿ: ಜಾನಕಿಯಲ್ಲಿದ್ದಾಳೆ?

ರಾವಣ: ಇವಳು ಇವಳು...

ಪ್ರತಿಹಾರಿ: ಎಲ್ಲಿದ್ದಾಳೆ?

ರಾವಣ: (ಕೈಯಲುಗಿಸುತ್ತೆ) ಅಯ್ಯೋ ನಾನು ಸತ್ತಿ -

ನಿರಂತರವಾಗಿ ಆವರಣದಲ್ಲಿರುವ ಯಾವುದೋ ಬಳ್ಳಿ ಇದು; ಕುಸುಮಗಳ
ಪರಿಮಳಕ್ಕೆ ಮುಕ್ಕಿಕೊಂಡಿದೆ ದುಂಬಿಗಳ ಹಿಂಡು. ಕೆಳಗಡೆಯಲ್ಲಿ ಹೊಸ
ಎಂಗಳ ಹಸಿರು ತುಂಬಿದೆ. ನೀಲವಸ್ತು ಅವಗುಂಠನ ಧರಿಸಿದ ಜಾನಕಿಯಲ್ಲ.

(ಬೇರೆದೆ ನೋಡಿ) ಇವು ಚಕೋರಪಟ್ಟಿಗಳು. ಅಹಾ! ಅನ್ನ
ಪಕ್ಷಿಗಳಿಗಿಂತ ವಿಲಕ್ಷಣವಾದ ಆಚರಣೆ ಇವುಗಳದು. ಇವು
ಬೆಳ್ಳಿಂಗಳನ್ನು ಕುಡಿಯುವ ಕೌಶಲ್ಯವನ್ನು ಹೊಂದಿವೆ.
(ಅವುಗಳನ್ನುದ್ದೇಶಿಸಿ) -

ಚಕೋರಗಳ ಮೇಲೆತ್ತಿ ಕುತ್ತಿಗೆಯ
ಬಾಯ್ದೆರೆದು ಕುಡಿದು ಬಿಡಿ
ಚಂದ್ರಮನ ಸ್ವಜ್ಯ ನಿಮ್ಮಕ್ಕೆ ಕಾಂತಿಗಳ
ಆಗಲಿ ಬಿಡಿ ಹರಿಣಲಾಂಭನ ತೇಜೋವಿಹೀನ
ಆಗಲಾದರು ಬದುಕಿಯಾರು ವಿರಹಿಜನ

ಧೂ ದರಿದ್ರ ಪಕ್ಷಿಗಳಿ -

ಕಾಮದೇವನ ಚರಿತವಿಭ್ರಮ ಸಂವಿಧಾನವನು
ಕಂಡಿಲ್ಲ ನೀವಾ ಜಾನಕಿಯ ಮೋಗದಂದಚಂದವನು
ಕಾಂತಿಸಂಪದಸೇವನಯ ಸೌಭಾಗ್ಯ ನಿಮಗೊಂದಗೆ
ಚಂದ್ರಿಕಾ ಹಾನದಲ್ಲಿ ಹರುಷವು ದೂರೆವುದೇ ನಿಮಗೆ

(ಮೂರು ಕತ್ತರಿಸಲ್ಪಟ್ಟ ಶೂಪರ್ಣಾವಿಯು ಅವಗುಂಠನವನ್ನು ಧರಿಸಿ
ಬೊಬ್ಬಿಡುತ್ತೆ ಬಂದು ಪಾದದ ಮೇಲೆ ಬೀಳುವಳು) ಅಣ್ಣಾ, ನೋಡು.
ತಕ್ಕಕನ ಹೆಡೆಯ ಮೇಲಿನ ರತ್ನವನ್ನು ಕಿತ್ತಂತೆ, ವಡವಾನಲನ
ಬಂಕಿಯನ್ನು ಕಲಕಿದಂತೆ ರಾವಣನ ತಂಗಿಯ ಮೇಲೆ ದೊಜಣ್ಣ
ನಡೆದಿದೆ.

ರಾವಣ: (ಅವಗುಂಠನವನ್ನು ಸರಿಸಿ, ಕೋಪದಿಂದ)

ಯಾವ ವೀರನು ಯಂದ್ರದಲ್ಲಿ ಭಯಗೊಂಡ ಇಂದ್ರನ ಮಡದಿಯಾದ ಶರಿಗೂ
ಪತಿಭಿಕ್ಷೆಯನ್ನು ನೀಡಿದನೂ ಅಂಥವನು ವೈದೇಹಿಯ ನೀಡಿದ
ಕೌಯಿಫ್ರೆತದಲ್ಲಿ ಮದನನಿಂದ ಪರಾಜಿತನಾದನೆಂದು ನನ್ನ ಬಗೆಗೆ

ಅವಜ್ಞೆಯುಂಟಾದರೇನು? ನಿನ್ನ ಮೇಲೆ ಕೂರಕ್ಕೃತವನ್ನೆಸಗಿದವನಿಗೆ ಇರಾವತೆದ ಮದಜಲಸ್ರಾವವನ್ನು ನಿಲ್ಲಿಸಿದ ಈ ನನ್ನ ಚಂದ್ರಹಾಸವೂ ನೆನಂಬಿಗೆ ಬರಲಿಲ್ಲವೇ?

ಆದ್ದರಿಂದ ತಂಗಿ, ಹೇಳು.

ಶೂರೋಖಿ: (ಸ್ವರ್ಗತ) ರಥುಕುಲದ ರಾಜಧಾನಿಯ ಸಮೀಪ ರಾಮಲಕ್ಷ್ಮಿರ ಬಳಿಗೆ ಅಭಿಸಾರಿಕೆಯಾಗಿ ಹೋಗಿ ಅವರು ಬಯಸದಿದ್ದರೂ ಬಲಾತ್ಮರಿಸಲು ಹೋಗಿ ಇಂಥ ಸ್ತಿರಿಯಾಯಿತೆಂಬುದನ್ನು ಅಣ್ಣನಿಗೆ ಹೇಗೆ ಹೇಳಲಿ? ಆದ್ದರಿಂದ ಹೀಗೆ ಹೇಳುತ್ತೇನ. (ಪ್ರಕಾಶ) ಅಣ್ಣ, ಅಯೋಧ್ಯೆಯಲ್ಲಿ ರಾಮನೆಂಬ ಕ್ಷತ್ರಿಯ ಕುಮಾರನಿದ್ದಾನೆ.

ರಾವಣ: (ಸ್ವರ್ಗತ) ಇದ್ದಾನೆ ಸೀತೆಯ ಪತಿ. (ಪ್ರಕಾಶ) ಅವನಿಂದೇನು?

ಶೂರೋಖಿ: ಅವನಿಗೊಬ್ಬಳು ಲೋಕಸುಂದರಿಯಾದ ಸೀತೆಯೆಂಬ ಮದದಿಯಿದ್ದಾಳೆ.

ರಾವಣ: (ಸ್ವರ್ಗತ) ಶ್ರೀಲೋಕಸುಂದರಿಯೆನ್ನುವ ಬದಲು ಲೋಕಸುಂದರಿಯೆನ್ನುತ್ತಾಳೆ. (ಪ್ರಕಾಶ) ಅದರಿಂದೇನು?

ಶೂರೋಖಿ: ಅವಳು ಲಂಕೇಶ್ವರನಿಗೆ ತಕ್ಷವಳಿಂದು ಅಪಹರಿಸಲು ಹೊರಟಿ. ಅವರು ನನ್ನನ್ನು ಕಾಪಾಲಿಕವ್ರತತಕ್ಷೆ ಯೋಗ್ಯಾಗುವಂತೆ ಮಾಡಿದರು.

ರಾವಣ: (ಸ್ವರ್ಗತ) ದಾಶರಥಿಯ ವಿನಾಶಕ್ಕೆ ಎರಡು ಕಾರಣಗಳು ದೊರೆತಂತಾಯಿತು. ಸೀತೆ ಮತ್ತು ಶೂರೋಖಿ. (ಪ್ರಕಾಶ) ತಂಗಿ, ದುಃಖಿಸಬೇಡ. ಅವನು ಪರಶುರಾಮನನ್ನು ಯಿಧಿದಲ್ಲಿ ಗೆದ್ದವನು. ಹಾಗಿದ್ದರೂ -

ಚಂಡೀಶನುಚ್ಛಂಡ ದಾಡೆಯೆಂಬ ಕರಗಸದಂತಿರುವುದೇ ಚಂದ್ರಹಾಸ. ಇದನ್ನೆತ್ತಿ ತೀಕ್ಷ್ಣ ಭರುಂಕರ ಪ್ರಪಾರದಿಂದ ತೋಳುಗಳ ಕತ್ತರಿಸಿ ಹುತ್ತಿಗೆಯ ಕಡಿದುರುಳಿಸಿ ಉದರದಲ್ಲಿ ಗರಗರನೆ ತಿರುಗಿಸಿ ನರಸಾಧಿಗಳನೆಲ್ಲ ಹರಿದೊಗೆದು ಚಟುಚಟನೆ ತಲೆಯೊಡೆದು ಧರಗೆ ಚಿಲ್ಲುವುದು ನೋಡಾ ಕ್ಷತ್ರಿಯ ಕುಮಾರಕನ್.

(ಪರಿಕ್ರಮಿಸಿ ನಿಷ್ಕಮಿಸುವರು)

ಇಲ್ಲಿಗೆ 'ಉನ್ನತ್ತದಶಾನನ'ವೆಂಬ ಬದನೆಯ ಅಂಕ ಮುಗಿಯಿತು.

ಆರನೆಯ ಅಂಕ

(ಶೂಪರ್ಣಾವಿ ಹಾಗೂ ಮಾಯಾಮಯರು ಪ್ರವೇಶಿಸುವರು)

ಶೂಪರ್ಣಾವಿ: ಆಯ್ದ, ನಿನಗೆ ಮಾತಾಮಹ ಮಾಲ್ಯವಂತನ ಮಂತ್ರಣವು ಗೊತ್ತಿದೆಯಲ್ಲವೇ? ಈ ಕಾರ್ಯಸಿದ್ಧಿಗೆ ರಾಮನಲ್ಲಿ ಬಧವೈರಪ್ಪಳ್ಳಿ ಶೂಪರ್ಣಾವಿ ಹಾಗೂ ಕುಲಪತ್ರಿನಾದ ಮಾಯಾಮಯರಿಭೂರೇ ಸಮರ್ಪರಂದು ನೇಮಿಸಿದ್ದೇನೆ ಎಂದು ನಿಯೋಜಿದ್ದಾನೆ.

ಮಾಯಾಮಯ: ಮಾನ್ಯ ಮಾಲ್ಯವಂತನ ಜಾಳತನವನ್ನು ಏನೆಂದು ಬಣ್ಣಿಸಲಿ?

ನಿತಿತಂತ್ರದಲ್ಲಿ ಕಾರ್ಯಸಿದ್ಧಿಗೆ ಬೇಕಾದುದು ಎರಡು - ಸಮಾನವಾದ ಕಾರ್ಯಯೋಗ ಹಾಗೂ ನಿಶ್ಚಲವಾದ ಪ್ರಭುತ್ವ.

ನಡೆ. ಮಾಲ್ಯವಂತನಲ್ಲಿಗೆ ಹೋಗೋಣ.

ಶೂಪರ್ಣಾವಿ: ಹಾಗೇ ಮಾಡೋಣ.

(ಪರಿಕ್ರಮಿಸಿ ಮುಂದೆ ನೋಡಿ)

ರಾಷ್ಟ್ರಸರಾಜ ರಾಜೀನ ಕಾರ್ಯಸಿದ್ಧಿಗೆ ಉಪಾಯವನ್ನು ಚಿಂತಿಸುತ್ತ ವಿಕಾಗ್ರಹಿತದಿಂದ ಆಯ್ದ ಮಾಲ್ಯವಂತ ಕುಳಿತಿದ್ದಾನೆ.

(ಮಾಲ್ಯವಂತನು ಪ್ರವೇಶಿಸುವನು)

ಮಾಲ್ಯವಂತ: (ನೆನಪಿಸಿಕೊಳ್ಳುವಂತೆ ಆಭಿನಯಿಸುತ್ತ) ಶೂಪರ್ಣಾವಿಗಾದ ವಿಕಾರವನ್ನು ಕಂಡು ಉತ್ತೇಜಿತನಾದ. ಆದರೂ ಅಯೋಧ್ಯೆಯ ಕಡೆ ಹೋದ

ಚಾರಿಗೆ ಆದೇಶವನ್ನು ಕೊಟ್ಟೆ ಅವರು || ನಾನು ಹೇಳಿದಂತೆ
ವೈದೇಹಿಯ ಸಂದೇಶವೆಂದು ಹೇಳಿದ್ದಾರೆ -

ಕಳುಹಿಸಿದೆ ಯಂತ್ರದಲಿ ನಿರ್ವಿಷಿ ಮರ್ಮಾಕೃತಿಯ
ಪ್ರೇಮವನು ಪರಿಕಿಸಲು ಬಯಸಿ ನಾನು
ಬಲುಬೇಗ ಬರುವ ನಾ ದಶಕಂತನಿಡಿಗಾಗಿ
ನಿಯತ ವಸತಿಯ ಗೈವತಲ್ಲಿರುವೆನು

(ಯೋಚಿಸಿ)

ಮಿಥ್ಯಾಸಂದೇಶದಿಂದ ವಂಚಿತನಾದರೂ ತಂಗಿಂಾದ ಭಂಗವನ್ನು ಕಂಡು
ಹುಟ್ಟಿದ ಆವೇಶವನ್ನು ಬಿಟ್ಟು ಸೀತಾಸಮಾಗಮದತ್ತ ಮನವಿತ್ತ ದಶಕಂತ.
ಬೇರೆಲ್ಲವನ್ನೂ ಧಿಕ್ಷರಿಸಿ ಮರೆಯುವುದು ಮನ್ಯಾಧನ ಆಜ್ಞೆ

(ಸ್ತುತಿಯನ್ನು ಅಭಿನಯಿಸಿ) ಕೈಕೇಯಿ-ದಶರಥರಿಗೇನಾಯಿತೆಂಬುದು
ತಿಳಿಯಲ್ಲಿವಲ್ಲ.

(ಬಳಗೆ ಬಂದು)

ಮಾಯಾಮಯ: ಆಯ್ದನಿಗೆ ಜಯವಾಗಲಿ.

ಶೂರ್ಪಣಾಖಿ: ಶಿರಿಯಜ್ಞನಿಗೆ ಜಯವಾಗಲಿ.

ಮಾಲ್ಯವಂತ: ಅಲ್ಲೇನು ಸುಧ್ದಿ?

ಮಾಯಾಮಯ: ಆಯ್ದನು ಆದೇಶಿಸಿದಂತೆ.

ಮಾಲ್ಯವಂತ: (ಹಷ್ಟದಿಂದ) ವಿಸ್ತಾರವಾಗಿ ಹೇಳು.

ಮಾಯಾಮಯ: ಅನಂತರ ಒಂದು ದಿನ ತ್ರೀಯನ ಮೇಲೆ ತ್ರೀತೀಯುಳ್ಳ ಆ ಕೈಕೇಯಿಯ
ಜೊತೆಗೆ ದಶರಥನು ಅಸುರರನ್ನು ಗೆದ್ದು ತನ್ನ ಮಿತ್ರನಾದ ಇಂದ್ರನಿಗೆ
ಸಂತೋಷವನ್ನುಂಟುಮಾಡಲು ಹೋದನು. ಆ ಸಮಯದಲ್ಲಿ ಅವರ
ರೂಪವನ್ನು ಧರಿಸಿ ಕನ್ನೆಡಿಲೆಯ ದಲದಂತ ಶ್ಯಾಮವರ್ಣದ
ರಾಮನನ್ನು ವಂಚಿಸಲು ನಾನು ಮತ್ತು ಶೂರ್ಪಣಾಖಿಯರು
ಹೋದೆವು. ಆಗ ದೇವತೆಗಳ ವಂದಿಯ ರೂಪ ಧರಿಸಿದ ರಾಕ್ಷಸನು
ಸ್ತುತಿಯನ್ನು ಹಾಡಿದನು -

ರಣದ ಮಧ್ಯದಿ ದುರುಳಧೈತ್ಯರ ನಿವಹವನು ನಿರೂಪಿಸಿ
ದಿಕ್ಕುದಿಕ್ಕುಗಳಲ್ಲಿ ಕೀರ್ತಿಯ ಕುಡಿಯ ತಾನಭಿವಧಿಸಿ
ಸುರಪನರಸಿಯ ಮೋಗದ ಚಂದ್ರಗೆ ನಗೆಯ ತಿಂಗಳನಿತಿಹ
ಸತಿಯನೋಡಗೂಡುತ್ತ ದಶರಥ ನೃಪತಿ ನಗರಕೆ ಬರುತ್ತಿಹ

ಮಾಲ್ಯವಂತ: ಮುಂದೇನು?

ಶೂರ್ಪಣಾಖಿ: ಅವನ ಮಾತುಗಳನ್ನು ಕೇಳಿದೊಡನೆ ನಗರದಲ್ಲಿ ವಾದ್ಯಫೋಂಪಗಳು
ಮೋಳಗೊಡಿದಿದ್ದು; ಗಂಧರ್ವರ ಗಾಯನಕ್ಕೆ ನರ್ತಕಿಯರು

ನತೀಂಸತೊಡಗಿದರು; ನಗರದಲ್ಲಿ ದ್ವಿಜ ಪತಾಕೆಗಳು
ಹಾರಾಡತೊಡಗಿದವು; ಎಲ್ಲೆಲ್ಲೂ ತೋರಣಗಳು ರಂಜಿಸಿದವು;
ಬಾಗಿಲುಗಳ ಎದುರಿನಲ್ಲಿ ಬಣ್ಣದ ಮಾಲಿಕೆಗಳು ಶೋಭಿಸಿದವು;
ಸ್ವಷ್ಟವಾದ ಬೀದಿಗಳಲ್ಲಿ ಚೋಕಗಳಲ್ಲಿ ರಂಗೋಲಿಗಳು ಸೂಬಗೇರಿಸಿದವು.

ಮಾಲ್ಯವಂತ: ಮುಂದೇನಾಯಿತು?

ಮಾಯಾಮಯ: ಅನಂತರ ಮಾಯಾಕ್ಯೇಯಿಯಾದ ಶೂಪರ್ಣಾಖೆ ಹಾಗೂ
ಮಾಯಾದಶರಥನಾದ ಮಾಯಾಮಯರು ತಮ್ಮತಮ್ಮ ಸಾಫಂಗಳನ್ನು
ಅಲಂಕರಿಸಿದರು. ಆಗ ಮಂಧರೆಯ ರೂಪವನ್ನು ಧರಿಸಿದ್ದ
ಶೂಪರ್ಣಾಖೆಯ ಪರಿಚಾರಿಕೆಯ ಬಂದು ನನ್ನಲ್ಲಿ ಹೇಳಿದಳು.

ಮಾಲ್ಯವಂತ: ಏನೆಂದು?

ಮಾಯಾಮಯ: ಇದು -

ಮಹಾರಾಜ, ಗಗನಯಾತ್ರೆಯಲ್ಲಿ ನನ್ನ ಜೊತೆಯಲ್ಲಿದ್ದ ಈ ಕ್ಯೇಯಿಗೆ ನೀನು
ಎರಡು ವರಗಳನ್ನು ಕೊಟ್ಟಿದ್ದೆ. ಅದನ್ನು ಈಗ ಇವಳು ಕೇಳುತ್ತಿದ್ದಾನ್ನಿ.

ಅದಕ್ಕೆ ಮಹಾರಾಜನು ಹೇಳಿದ್ದು ನಿಜ. ವರವು ಯಾವುದು? ಎಂದು
ಕೇಳಿದನು. ಅದಕ್ಕೆ ಮಂಧರೆಯು ಹೇಳಿದಳು -

ಮೊದಲನೆಯ ವರದಿಂದ ರಘುಗಳ ರಾಜ್ಯವು ನನ್ನ ಮಗನಿಗೆ ಸೇರಬೇಕು.
ಎರಡನೆಯ ವರದಿಂದ ರಾಮನು ಹದಿನಾಲ್ಕು ವರ್ಷ ವನದಲ್ಲಿರಬೇಕು.

ಮಾಲ್ಯವಂತ: (ಹರಣದಿಂದ) ಮುಂದೇನು?

ಶೂಪರ್ಣಾಖೆ: (ನಕ್ಕು) ಆಗ ಮಾಯಾಮಯನು ಎಷ್ಟು ಕರುಣಾಜನಕವಾಗಿ
ರೋದಿಸಿದನೆಂದರೆ ನಿಜವಾದ ದಶರಥನಿಂದಲೂ ಆಗಲಿಕ್ಕಿಲ್ಲ.
ಮರಗಳನ್ನು ಬಿಟ್ಟು ಉಳಿದವರೆಲ್ಲ ರೋದಿಸತೊಡಗಿದರು. ಆಗ
ಕರಗಿದ್ದವನ ಹೃದಯವು ಕಲ್ಲಿನದೆಂದು ತಿಳಿಯಬೇಕು.

ಮಾಲ್ಯವಂತ: (ನಕ್ಕು) ಭದ್ರ, ಮಾಯಾಮಯ ನೀನೇ ಹೇಳು. ಕವಿಯ
ಮುಖಿದಿಂದಲೇ ಕೇಳೋಣ.

ಮಾಯಾಮಯ: (ನಕ್ಕು)

ಆಯ್ ನಾನಳುಪುಡಕ್ಕೆ ಪ್ರಾರಂಭಿಸಿದೆ ಬಂದೇಸವನೆ
ಪರಿಸಿದೆ ಕಣ್ಣೀರ ಧಾರೆಯ ಪ್ರವಾಹವನ್ನು
ಬಲಗಡೆಗೆ ಧುಮುಕತ್ತು ದೇವಗಂಗೆಯ ತೆರದಿ
ಎಡಗಡೆಗೆ ಕಣ್ಣಲ್ಲಿ ಯಮನೆ ಸುರಿದಂತೆ

ಮಾಲ್ಯವಂತ: ಸ್ವಾಮಿಭಕ್ತನಿಗೆ ಅಧ್ಯವಾ ಚತುರನಿಗೆ ಅಸಾಧ್ಯವಾದುದೇನು?

ಮಾಯಾಮಯ: ಅನಂತರ ಕೊಟ್ಟ ಮಾತಿನಿಂತೆ ರಾಜಮತ್ತನನ್ನು ಹೊರಹಾಕಿದೆ. ಅವನು
ವನಕ್ಕೆ ಹೋಗಲು ಸಿದ್ಧನಾದ.

ಶೂಪರ್ಚಣಿಃ: ಅವನ ಪರಿವಾರವೆಂದರೆ ಲಕ್ಷ್ಮಣ ಮತ್ತು ಜಾನಕಿಯರು ಮಾತ್ರ. ಅವರೊಂದಿಗೆ ಯಾತ್ರೆಗೆ ಹೋದ.

ಮಾಯಾಮಯ: ಆಯ್ರ, ವೈರಿಯೇ ಆಗಿದ್ದರೂ ಶ್ರೀಪತಿಮರುಪರ ಉದಾತ್ತ ಚರಿತವು ಹೃದಯಿಂಗಮವಾಗಿರುತ್ತದೆ. ನೋಡು -

ಹುಟ್ಟಿನಿಂದಲೆ ಕ್ಷುರಕ್ತಮಗಳು ದೈತ್ಯರಿಗೆ ಸಹಜ
ಮತ್ತಲ್ಲಿ ಸೇರಿರೆ ಕಾರ್ಯಪರತೆಯ ಹೆಚ್ಚುವುದು ಕ್ರೈಸ್ತ
ತಂದೆಯಾಜ್ಞೆಯೋ ಎಂಬ ತೆರದಲೆ ರಾಮ ಮೋರಟಿರಲು
ಶೋಕವಾವರಿಸಿತ್ತು ಎನ್ನೂಳು ನೀರು ಸುರಿಯಿತು ಕಣ್ಣೂಳು

ಹಾಗೆಯೇ ದಶಕಂತಮಾತಾಮಹ,

ವನವಾಸಕಣಿಯಾಗಿ ಓತನಾಜ್ಞೆಯನು ಮೊತ್ತು
ನಿಜಗೃಹವ ಸುವಿವೇವ ಬಂಧುಗಳ ತೋರವಾಗಲು
ರಾಮಮುಖವನು ಸೇರ್ವ ಸಿರಿಯು ಸ್ಥಿರವಾಗಿತ್ತು
ಶರದಿಂದು ಕಳಿಯಂತೆ ಪದ್ಧದಂತಾದಿನದೊಳು

ಶೂಪರ್ಚಣಿಃ: ಅವನನ್ನು ವನಕ್ಕೆ ಹೊರಡಿಸಿದ ನಂತರ ನಾವು ನಿಜವಾದ ದಶರಥನು ಬರುವ ಶಂಕೆಯಿಂದ ಮರೆಯಾಗಿ ಜನರ ರೂಪವನ್ನು ಧರಿಸಿ ಮುಂದೇನಾಗುವುದೆಂಬುದನ್ನು ತಿಳಿಯಲು ಅಲ್ಲಿಯೇ ಇದ್ದೆವು. ಅನಂತರ ಯಾರೋ ದಶರಥ ಕೃಕೇಯಿಯರ ರೂಪವನ್ನು ಧರಿಸಿ ಬಂದು ರಾಮನಿಗೆ ಮೋಸಮಾಡಿದರೆಂಬ ಗುಸುಗುಸು ಸುದ್ದಿ ಜನರಲ್ಲಿ ಹರಡಿತು.

ಮಾಲ್ಯವಂತ: ಮುಂದೇನಾಯಿತು?

ಮಾಯಾಮಯ: ಅನಂತರ ವಾಮದೇವನೇ ಮೋದಲಾದವರು ನಿಜವಾದ ಸಂಗತಿಯನ್ನು ಹೇಳಿ ರಾಮನ ಪಾದವನ್ನು ಹಿಡಿದು ವನಕ್ಕೆ ಹೋಗಬೇಕಾಗಿಲ್ಲವೆಂದು ತಡೆದರು. ಆದರೆ ರಾಮನು ಅದಕ್ಕೆ ಒಪ್ಪಲಿಲ್ಲ. ಹೀಗೆ ಹೇಳಿದ -

ಯಕ್ಷನೂ ರಾಕ್ಷಸನೂ ರಘುಕುಲೇಶನೂ ಯಾರೆ ಆಗಿರಲಿ, ಅವನು ತಂದೆಯಿಂದು ತಿಳಿದೆ. ಅವನ ಆಜ್ಞೆಯನ್ನು ಪಾಲಿಸುತ್ತೇನೆ. ವನದಲ್ಲಿ ಹದಿನಾಲ್ಕು ವಶ್ವರಗಳನ್ನು ಸಮರ್ಪಕವಾಗಿ ಕಳಿದು ಭರತನಾಳುವ ನಾಡಿಗೆ ಮರಳುತ್ತೇನೆ.

ಇನ್ನು ಮುಂದಿನ ಉಳಿದ ಕಾರ್ಯಗಳು ಮಾತಾಮಹನಿಗೇ ಗೊತ್ತು.
(ಎಲ್ಲರೂ ನಿಷ್ಟಮಿಸುವರು)

ಮಿಶ್ರವಿಷ್ಟಂಭಕ

(ಅನಂತರ ಸಾರಥಿಯಾದ ಮಾತಲಿಯೊಂದಿಗೆ ದಶರಥ ಕೃಕೇಯಿಯರು ರಥಾರೂಢರಾಗಿ ಪ್ರವೇಶಿಸುವರು)

- ದಶರಥ:** ಆಯ್ ಮಾತಲಿ, ಅಯೋಧ್ಯೆ ಇನ್ನೆಪ್ಪು ದೂರವಿದೆ?
- ಮಾತಲಿ:** ಸರಯೂನದಿಯಿಂದ ಸುತ್ತುವರಿದ ಭೂಮಂಡಲ ಪ್ರದೇಶವು ಕಾಲುತ್ತಿದೆಯಲ್ಲ, ಅದೇ ಅಯೋಧ್ಯೆ (ರಥದ ವೇಗವನ್ನು ಅಭಿನಯಿಸುತ್ತಾನೆ)
- ಕೃಕೇಯಿ:** ಸರಯುವೆ, ನಿನಗೆ ನಮಸ್ಕಾರ. ಇದು ಮೊದಲು ಕಣ್ಣಗಳಿಗೆ ಅಮೃತದ ಗುಟುಕಾಗಿತ್ತು; ಈಗ ಹಾಲಾಹಲದ ತುತ್ತಾಗಿ ಕಾಲುತ್ತಿದೆ. ಅಯೋಧ್ಯೆಯನ್ನು ಕಂಡಾಗಲೂ ನನ್ನ ಮನಸ್ಸು ಇಷ್ಟೇಕ ಕಳುವಳಿಗೊಂಡಿದೆ? ಮಕ್ಕಳಾದ ರಾಮ, ಭರತ, ಲಕ್ಷ್ಮಣ, ಶತ್ರುಘ್ನ ಹಾಗೂ ಸೌಸಂದಿರಾದ ಸೀತೆ, ಮಾಂಡವಿ, ಶಾರ್ಮಿಳಿ ಮತ್ತು ಶ್ರುತಿಕೀರ್ತಿಯರನ್ನು ಕಂಡಾಗ ಕಳುವಳವು ಹೋದೀತು.
- ದಶರಥ, ಕೃಕೇಯಿ:** ಇಲ್ಲ ಸುಂದರ ಚೌಕಳು ದರೇದಂತಿವೆ; ವೈತಾಲಿಕರ ಸ್ತುತಿಗೀತಗಳು ವಿಶ್ವಮಿಸಿವೆ; ಮುರಜಗಳ ಮೊಳಗಿಲ್ಲ; ಹಾಡುಗಳು ಕೇಳುತ್ತಿಲ್ಲ; ಅಧ್ಯಯನ ನಿಂತಿದೆ; ಕವಿಗಳು ಸಮಸ್ಯಾಪೂರ್ತಿಯಿಂದ ನಿವೃತ್ತರಾಗಿದ್ದಾರೆ; ವಿದ್ವಾಂಸರ ವಾದ-ವಿವಾದಗಳ ಸುಳಿವಿಲ್ಲ. ಇದೇಕೆ ಅಯೋಧ್ಯೆ ಮೌನವ್ರತ ಧರಿಸಿದೆ?
- (ಇಂತಹ ವ್ಯಾಖ್ಯಾನ ಅಭಿನಯಿಸಿ)
- ಮಾತಲಿ:** ಮಹಾರಾಜ, ಅರಮನೆಯನ್ನು ಪ್ರವೇಶಿಸು. ನಾನು ಮಹಾಬಲಿಯಾದ ಮಹೇಂದ್ರನಲ್ಲಿಗೆ ಹೋಗುತ್ತೇನೆ.
- (ಹೋಗುವನು)
- ದಶರಥ:** (ಪರಿಕ್ರಮಿಸಿ) ಇಲ್ಲಿ ಯಾರಿದ್ದೀರಿ?
- (ತೆರೆಯಲ್ಲಿ) ನಾನು ಕಾಂಪಿಲ್ಲ, ಸೌವಿದಲ್ಲ.
- ದಶರಥ:** ಸುಮಂತ್ರ, ವಾಮದೇವರನ್ನು ಕರೆ.
- (ಪ್ರವೇಶಿಸಿ)
- ವಾಮದೇವ:** ಮಹಾರಾಜ ದಶರಥನಿಗೆ ಮಂಗಳವಾಗಲಿ. ವಾಮದೇವನು ಇಲ್ಲಿದ್ದಾನೆ.
- ದಶರಥ:** (ಕೇಳಿಸದವನಂತೆ) ಪುರದಲ್ಲಿ ಮೌನವೇಕೆ?
- ವಾಮದೇವ:** (ಕಟ್ಟೇರಿಸೊಂದಿಗೆ ಸ್ವಗತ)
- ವಾಸಿ, ನೀನೇಕೆ ಕುಳಿತಿರುವ ಮನಸ್ಯೊಳಗೆ ಬಾ ಜೀಗ ಹೋರಿಗೆ (ರಾಜನನ್ನು ಕುರಿತು)
- ದೇವ ಗಟ್ಟಿನೊಳಿಸಿಕೊ ಎದೆಯ ಒಣಿಸಿಲು ಬಣಿಯಲೀದೆ.

(ದಂಪತೀಯರು ಕಳವಳಗೊಳ್ಳುತ್ತಾರೆ)

ದೇವ ನಿನ್ನಯ ರೂಪಧಾರಿಯಪ್ಪಕೆಯಂತೆ

ಕಾವಿಬಟ್ಟೀಯನುಟ್ಟು ಜಟೆಧರಿಸಿ ಧನುವಿಡಿದು

ಶ್ರೀವನಿತಿ ಸೌಮೃತೀಯೋಡಗೂಡಿ ಶ್ರೀರಾಮನಾರಾಮವನು ಸೇರ್ವನು

(ಇಬ್ಬರೂ ಮೂರ್ಖಿಕರಾಗುವರು)

ವಾಮದೇವ: ಮಹಾರಾಜ, ಸಂತ್ಯೇಸಿಚೋ, ಸಂತ್ಯೇಸಿಚೋ. ದೇವಿ ಕೃಕೇಯಿ ಸಮಾಧಾನಹೊಂದು. ಸಮಾಧಾನ ಹೊಂದು.

ದಶರಥ: ಯಾವ ಕಾರಣದಿಂದ?

ವಾಮದೇವ: ಕೇಕಯಿ ರಾಜಕುಲಕ್ಕೆ ಅಪಯುತದ ಧೂಲಿಯ ಕವಿಯಲೆಂದು.

ಕೃಕೇಯಿ: ಮಗನಾದ ಭರತನ ದುರ್ವಡತೆಯ ಕಾರಣವಲ್ಲವಷ್ಟೇ? ಅಥವಾ ದಶರಥ ಮಹಾರಾಜನು ಅವನ ತಂದೆಯಿಂಬುದಕ್ಕಾಗಿಯಿ?

ವಾಮದೇವ: ಶಾಂತಂ ಪಾಪಂ! ಚಂದ್ರನಿಂದ ಬಿಸಿಲು ಬಂದಿತೆ?

ದಶರಥ: ಸ್ವಷ್ಟವಾಗಿ ಹೇಳು. ಕಳವಳಗೊಂಡಿದ್ದೇನೆ.

ವಾಮದೇವ: ಕೃಕೇಯಿಯು ಎರಡು ವರಗಳನ್ನು ಬೇಡಿದಳು; ನೀನು ಕೊಟ್ಟಿ,

ದಶರಥ: ಏನೆಂದು?

ವಾಮದೇವ: ಭರತನು ಯವರಾಜನಾಗಲಿ.

ಕೃಕೇಯಿ: ಅಯ್ಯ್ಯ, ಭಾಗ್ಯೀನಳಾದ ನಾನು ಸತ್ತೆ.

ದಶರಥ: ಏನು?

ವಾಮದೇವ: ಆ ರಾಮನು ಇಂದೇ ವನಕ್ಕೆ ಹೋಗಲಿ.

ದಶರಥ: ಅಯ್ಯ್ಯ ಕಷ್ಟ!

ಕಾಮಿನಿಗ ವಶ ವೃದ್ಧಭೂಪತಿಯೆಂಬಕೀರ್ತಿಯನಿಟ್ಟನ್ನಲ್ಲಿ

ದುರುಳತನದ ಕಲಂಕವಿರಿಸಿದ ಕೇಕಯಾಧಿಪ ಸುತೆಯಲಿ

ಅವಳ ಮತ ಸಮೃತವು ಭರತನಿಗೆಂಬ ದೋಷವ ಸುತ್ತಿದ

ಕವಿಯದಾರೋ ತಿಳಿಯ ರಘುಕುಲಕಿನತು ಕಲೆಯನು ಮೆತ್ತಿದ

ಆ ಕೃಕೇಯಿ ದಶರಥರು ಎಲ್ಲಿದ್ದಾರೆ?

ರಾಮಭರ್ತನನ್ನು ವನವಾಸಕ್ಕೆ ಕಳಿಸಿ ಪಲಾಯಿನ ಮಾಡಿದರು.

ಹಾಗಾದರೆ ನನ್ನ ಮಗ ರಾಮನನ್ನು ತಡೆಯಲಿಲ್ಲವೇ?

ವಾಮದೇವ: ನಡೆದಿರುವುದನ್ನೆಲ್ಲ ತಿಳಿ ಕಾಲು ಹಿಡಿದು ತಡೆಯಲು ಯತ್ನಿಸಿದರೂ ರಾಮನು ತನ್ನ ನಿಲುವನ್ನು ಸಡಿಲಿಸಲಿಲ್ಲ -

ಯಕ್ಕನೂ ರಾಕ್ಷಸನೂ ರಘುಕುಲತಿಲಕನೂ ಯಾರೆ ಆಗಿರಲಿ; ಅವನನ್ನು ತಂದೆಯಿಂದು ತಿಳಿದೆ. ಅವನ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತೇನೆ.

ಹದಿನಾಲ್ಕು ವರ್ಷಗಳ ವನವಾಸವನ್ನು ಸಮರ್ಪಕವಾಗಿ ಪೂರ್ಣವಿ
ಭರತನಾಳುವ ರಾಜ್ಯಕ್ಕೆ ಮರಳುತ್ತೇನೆ.

- ದಶರಥ:** ಅಯ್ಯ್ಯ, ಮಗೂ ರಾಮಚಂದ್ರ, ಹಿರಿಯರ ಆಜ್ಞೆಯನ್ನು ಪಾಲಿಸುವಲ್ಲಿ
ನಿನ್ನನ್ನು ಮೀರಿಸುವವರಿಲ್ಲವವ್ವ. ಕೈಕೇಯೀ ನೀನು ಸತ್ತ. ಬಹುಶಃ
ನೀನು ಅಪಕೀರ್ತಿದಾಯಕನಾದ ಚಾತಿಯಚಂದ್ರನನ್ನು ನೋಡಿರಬೇಕು.
ಕೈಕೇಯಿ: ರಾಮನ ಅತ್ಯೇಯೂ ಸೀತೆಯ ತಾಯಿಯೂ ಆದ ಭೂದೇವಿಯೇ,
ನನಗೆ ಅವಕಾಶವನ್ನು ಕೊಡು. ನಿನ್ನಲ್ಲಿ ಯಾಚಕಿಯಾಗಿ ಬೇಡುತ್ತಿದ್ದೇನೆ.
ರಘುಕುಲದ ವಧುಗಳಿಂದ ತಿರಸ್ಕರ್ತಳಾಗಿ ನಾನು ಬದುಕಲಾರೆ. ಅಯ್ಯ್ಯ
ಮಗೂ ಭರತ, ಅಸಾಧಾರಣವಾದ ಕಲಂಕ ಮೆತ್ತಿದ ಈ ಮುಖವನ್ನು
ನಿನಗೆ ತೋರುವುದಾದರೂ ಹೇಗೆ? ಹಾ! ತಂದೆ! ನೀನು ಶೋಕವನ್ನು
ಧರಿಸುವಂತಾಯಿತು. ಹಾ ಮಾತೆ ನೀನು ವಂಚಿತಳಾದೆ. ಹಾ ಕೌಸಲ್ಯೆ
ನಿನಗೆ ದುಃಖದ ಶೂಲ ನಟ್ಟಿತು. ಹಾ ಸುಮಿತ್ರ, ನೀನು ಜೀವಂತ
ತವವಾದೆ! (ಅಳುವಳು)

(ಅನಂತರ ಕೌಸಲ್ಯೆ ಸುಮಿತ್ರೆಯರು ಪ್ರವೇಶಿಸುವರು)

- ಕೌಸಲ್ಯೆ:** ಸವಿ ಸುಮಿತ್ರ, ದುಃಖಿಸಬೇಡ. ರಾಮನು ಸೂರ್ಯವಂಶದಲ್ಲಿ
ಹುಟ್ಟಿದವನು. ಹಿರಿಯರ ವೇಷಧಾರಿಗಳನ್ನು ಕೊಡ ಹಿರಿಯರಿಂದು
ತಿಳಿದು ಅವರ ಅಪ್ರಾಣಿಯನ್ನು ಪಾಲಿಸುವಂಥವನು. ಬಾಲನಾದ
ರಾಘವನು ಆ ಕಾರಣದಿಂದ ವೃದ್ಧರಾಘವರನ್ನು ಮೀರಿಸುವಂತೆ
ನಡೆದುಕೊಂಡ.
- ಸುಮಿತ್ರೆ:** ಅಕ್ಕೆ ನಿನ್ನ ಧ್ಯೇಯ ಅಸಾಮಾನ್ಯವಾದುದು. ಬಹಳ ಮಾತುಗಳು
ಬೇಡ. ಮೊದಲಿಗೆ ಅಸಹನೀಯವಾದ ದುಃಖದಿಂದ ಬಳಲುತ್ತಿರುವ
ಮಹಾರಾಜನನ್ನು ಸಂತೋಷೋಜ. (ಪರಿಕ್ರಮಿಸುವರು)
- ದಶರಥ:** (ಅವಸ್ಥಾನುಗುಣವಾಗಿ ಪರಿಕ್ರಮಿಸಿ) ಹೃದಯವೇ, ಕಂಗಳೊಂದಿಗೆ
ಇಂಗಿಹೋಗು. ಕೌಸಲ್ಯೆ ಸುಮಿತ್ರೆಯರು ಕಾಣುತ್ತಿದ್ದಾರೆ.
- ಕೈಕೇಯಿ:** ಹೃದಯದಲ್ಲಿ ದುಃಖ ಶಲ್ಯ ನಟ್ಟ ಕೌಸಲ್ಯೆ ರಾಮನನ್ನು ಅನುಸರಿಸುವ
ಲಕ್ಷ್ಯಾದ ಲಕ್ಷ್ಯಾನಿಂದ ಪವಿತ್ರಳಾದ ಸುಮಿತ್ರೆ, ರಾಮನ 'ವನವಾಸಕ್ಕೆ
ಕಾರಣಳಾಗಿ ಭರತನ ಅಪಯಶಕ್ಕೆ ಕಾರಣಳಾದ ಈ ಕೈಕೇಯಿಯು
ಸೀದು ಹೋಗಲಿ. (ಎಲ್ಲರೂ ಅಳುವರು)
- ದಶರಥ:** ಗೆಳೆಯ ವಾಮದೇವ, ಅದನ್ನು ಕೇಳಿ ಲಕ್ಷ್ಯಾನು ಏನು ಹೇಳಿದ?
ವಾಮದೇವ: ಲಕ್ಷ್ಯಾನ ಮಾತು ಎದೆಯುರಿಸುವಂಥದಾದರೂ ಪ್ರಭುವಿನ
ಆದೇಶವೆಂದು ಹೇಳುತ್ತಿದ್ದೇನೆ -
- ಶ್ರಿಯನಾದರೇನೆಮೈ ಇತ?
- ಅನುಚಿತವ ಗ್ರಂಥಾಡವನಂ ಶ್ವಜಪುದು.

ದುರಾಭಾರವಂ ಗೃಹ ಕ್ಯೇಸೇಯಿ
ದಂಡನೆಗೆ ಯೋಗ್ಯಾಳಮದು.
ಆಯ್ದಾದರು ಭರತ ಸೂರ್ಯಕುಲಕೆ
ಕಲಂಕಮಂ ತರುವನಾದೋಡೆ
ತೇಂಕಾರಯುತ್ತ ಧನುವಂ ಮೇಲೆತ್ತುವೆಂ ದಿಟಂ

ಸುಮಿತ್ರ: ಕುಮಾರ ಲಕ್ಷ್ಮಣಿಗೆ ಮಾಯಾಮಯ ಶೂಪರ್ಣಾಶೀಯರ
ವೃತ್ತಾಂತಗಳು ತಿಳಿದಿರಲ್ಲವೇ?

ದಶರಥ: ಅದಕ್ಕೆ ರಾಮನ ಉತ್ತರವೇನು?
ವಾಮದೇವ: ಇದನ್ನು ಹೇಳಿದನು -

ತಾತನ ಅದೇಶದಂತೆ ಪ್ರಕಮನಿಧಿಗಳಿರುವ ನಿತ್ಯೇಯಸದ ಧಾಮವನಿಸಿದ
ವನದಲ್ಲಿ ವಾಸ ಮಾಡುವುದೇನು ಮಹಾ? ತಂದೆಯು ಅಪ್ರಾಣ ಮಾಡಿದರೆ
ದೊಡ್ಡದೊಡ್ಡ ಪರವತಗಳನ್ನು ತಂದು ಸೇತುವೆಯನ್ನು ಏಕಾಂಗಿಯಾಗಿ ಕಟ್ಟಿ
ಸಮುದ್ರವನ್ನು ಲೇಳಾಜಾಲವಾಗಿ ದಾಟಿಯೇನು.

ದಶರಥ: ಸಹಜವಾಗಿಯೇ ಸುಕುಮಾರಿಯಾದ ಜಾನಕಿಯೇನೆಂದಳು?
ವಾಮದೇವ: ನಗರದ ವೃಧ್ಧ ವನಿತೆಯರು ಜಾನಕಿಗೆ ಹೇಳಿದರು- ಮಗಳೆ ಜಾನಕಿ.
ತಂದೆ ಹಾಗೂ ಮಾವಂದಿರು ಸ್ಥಾಪಿಸಿದ ಸ್ವಸ್ಥಾಷಿತಿಯುಳ್ಳದ್ದು ಈ
ಪ್ರದೇಶ. ಇಲ್ಲಿಯೇ ಇದ್ದು ರಾಮಭರ್ತನ ಆಗಮನವನ್ನು ನಿರೀಕ್ಷಿಸು.
ಆಗಭರ್ತೀಮಂತಿಕೆಯ ಸುಖದಲ್ಲಿ ಬೆಳೆದ ನಿನ್ನಂಥವರು ವಿಂದ್ರ
ಪರವತವನ್ನು ದಾಟುವುದು ಕಷ್ಟ ಎಂದು ಗದ್ದದ ಕಂಠದಿಂದ
ನುಡಿದರು. ಸೀತೆಯ ಗಂಟಲು ಕಟ್ಟಿತ್ತು. ಆದ್ದರಿಂದ ಅವಲು
ಮಾತನಾಡಲಿಲ್ಲ. ಬದಲಿಗೆ ಈ ಪತ್ರವನ್ನು ಬರೆದು ಕೊಟ್ಟಳು
(ಪತ್ರವನ್ನು ಕೊಡುವನು)

ಸುಮಿತ್ರ: (ತೆಗೆದುಕೊಂಡು ಓದುವಳು)

ರಾಜರಲ್ಲರು ಮಣಿವ ಚರಣದ ತಾತನಿಂದೆನಗೇನಿದೆ?
ಇಂದ್ರಸಧಾರಾಸನದಿ ಮಂಡಿಪ ಮಾವನಿಂದೆನಗೇನಿದೆ?
ಗುಡ್ಡಬೆಟ್ಟಗಳಿರುವ ವನಭೂವಿ ಎನಗೆ ಶ್ರಿಯಕರವೆನಿಸುದು
ರಾಮನಿರುವೆಡೆ ಚರಣಸೇವೆಯೇ ಸಂತಸವ ತಾ ತರುವುದು

ಕೌಸಲ್ಯ: (ತನ್ನನ್ನು ಸಂತ್ಯೇಸಿಕೊಳ್ಳುತ್ತೆ)

ತಂದೆಯಾಜ್ಞೀಯಂತ ರಾಮ ವನಕೆ ಮೋಗಲು
ಬೆನ್ನು ಹಿಂದೆ ಸೀತೆ ಸೌಮ್ಯತೀಯರು ನಡೆಯಲು
ಆನಂದ ಬಾಷ್ಟ ಸುರಿವ ಸಮಯವಿದುವೆಯಿನಿಸಿತು
ದುಃಖದಶ್ಚ ತುಂಬಿ ಕಣ್ಣ ಮೋಸ ಮಾಡಿತು

(ಯೋಚಿಸಿ ಕರುತ್ತಾಪೂರ್ಣ ತೋಷದಿಂದ)

ತಾಯ ಹರಯವ ಸೂರೆಗೊಂಬನ್ಯಸುತ್ತಿದ್ದರೇನಾಯಿತು?
 ರಾಮನೊಬ್ಜನೆ ಮತ್ತು ವಿಮಲ ರಘುಕುಲಕೆಂದು ಶ್ರುತವಾಯಿತು
 ಪಿತನಾಜ್ಯಾಯಂತೆ ರಾಜ್ಯವ ಬಿಟ್ಟು ಪನಕ್ಕೆದರಿರುವರೇನು?
 ವೃದ್ಧರಾಘವರಲ್ಲಿ ಈ ತರನ ನಡೆ ಕಾಳಬಹುದೆ ತಾನು?

- ದಶರಥ:** ವತ್ಸ ರಾಘವನು ಗೃಹಸ್ಥವೇಷವನ್ನು ತಾಪಸವೇಷದೊಂದಿಗೆ
 ವಿನಿಮಯ ಮಾಡಿಕೊಂಡುದೆಲ್ಲಿ?
- ವಾಮದೇವ:** ಮಾಲೀಯನು ಕಿತ್ತನೆದು ದಟ್ಟಕೂದಲನೆಲ್ಲ
 ಜಟಿಯಾಗಿಸಿದ ನಿನ್ನ ಮತ್ತು
- ದಶರಥ:** ಅಯ್ಯೋ, ಹೃದಯವೆ ಮತ್ತೂ ಕೇಳಬೇಕೇ?
- ವಾಮದೇವ:** ರೇತಿಮೆಯ ಬಟ್ಟೆಯನು ಬಿಂಜಹಾಕಿದನಿಲ್ಲ¹
 ನಾರುಬಟ್ಟೆಯ ರಾಮ ತೊಟ್ಟಿ
- ಕೃಕೇಯಿ:** ಪದ್ಮರಾಗಮಣಿಯ ಬಂಗಾರದ ಕವಚವನ್ನು ತೆಗೆದೂಗೆದು
 ತಾವರೆಯೆಲೆಯಲ್ಲಿ ಕಾಪಾಡಿದಂತಾಯಿತು.
- ವಾಮದೇವ:** ಇಲ್ಲಿ ಲಕ್ಷ್ಮಿ ಕೂಡ ಅಣ್ಣ ಕೃಗೊಂಡ ಪ್ರತವನ್ನು ಅನುಸರಿಸಿದ.
ದಶರಥ: ಮಗೂ ಲಕ್ಷ್ಮಿ. ನಿನ್ನ ಸನ್ನಡತೆಯಿಂದ ಮನಸ್ಸಿಗೆ ವಿಷಾದವೂ
 ಸಂತೋಷವೂ ಆಗಿದೆ.
- ವಾಮದೇವ:** ಇಲ್ಲಿ ಪತಿಯನ್ನನುಸರಿಸಿ ಹೊರಟ ಸೀತೆ ಅತ್ಯೇಯರಿಗೆ ವಂದಿಸಿದಳು.
ಕೃಕೇಯಿ: ಅತ್ಯೇಯಂದಿರಲ್ಲಿ ದುಭಾಂಗ್ಯಾಂದರೆ ನಾನೇ. ವನವಾಸಕ್ಕೆ ಹೊರಟ
 ರಾಮನ ಮಡದಿಯ ಪಾದವಂದನೆಯ ಭಾಗ್ಯಾಂದಿಂದ ವಂಚಿತಳಾದೆ.
- ವಾಮದೇವ:** ಇದು ಮತ್ತೊಂದು ವಿಷಾದ ಮತ್ತು ಹರಣಗಳ ಉತ್ತರಣದ ಸೀಮೆ –
 ಜನಕ ಮಹಾರಾಜನು ಅತ್ಯಂತ ತ್ರೀತಿಯಿಂದ ಯಾರ ಹೆರಳನ್ನು
 ಹಾಕಿದನೋ, ನಮಸ್ಕರಿಸುವ ಸಮಯದಲ್ಲಿ ಮೈತ್ರೇಯಿ
 ಯಾಜ್ಞವಲ್ಲಿಯ ಯಾರ ಶಿರವನ್ನು ಆಪ್ರಾಣಿಸಿದ್ದರೂ,
- ಕೃಕೇಯಿ:** (ಉತ್ತರಣಯಿಂದ) ಅವರಿಗೇನಾಯಿತು?
- ವಾಮದೇವ:** ಆ ಸುಂದರವಾದ ಕುಂತಲವ್ಯಳ್ಳ ಸೀತೆಯು ಕೂಡ ಜಟಿಯನ್ನು
 ಮಾಡಿಕೊಳ್ಳಲು ಹೊರಟಳು. ಆಗ ಗಲಿಬಿಲಿಗೊಂಡ ಲಕ್ಷ್ಮಿನು ಪಾದಕ್ಕೆ
 ಬಿಂದ್ಯ ತಡೆದನು.
- ಕೃಕೇಯಿ:** ಅಹಾ ಬದುಕಿದೆ! ಆಯ ವಾಮದೇವ, ನಾರುಮಡಿಯನ್ನುಡಲು
 ರಾಮಭರ್ನನು ಕೃಗಳನ್ನು ಚಾಚಿದಾಗ ವಧುವಾದ ಸೀತೆಯು
 ಏನೆಂದಳು?
- ವಾಮದೇವ:** ದೇವಿ, ಜನಕರಾಜನ ಮಗಳು ಮಾಡಬೇಕಾದುದನ್ನೇ ಮಾಡಿದಳು.
 ರಾಮನು ವಲ್ಲಾಲವನ್ನು ಧರಿಸಿದ್ದನ್ನು ಕಂಡು ಸೀತೆಯು ಕೂಡ
 ನಾರುಡೆಯನ್ನುಡಲು ಎದೆಯ ಬಳಿ ಹಿಡಿದಿದ್ದಳು. ಆಗ ಕೌಸಲ್ಯೆಯು

ಪಾದದ ಮೇಲೆ ಬಿಡ್ಡ ವಿರವನ್ನು ಆಘಾತಿಸಿ ನಾನಾ ರೀತಿಯಲ್ಲಿ ಶಪಥಗಳನ್ನು ಮಾಡಿ ತಡೆದಳು.

ದಶರಥ: ರಾಮಜನನಿ, ದೊಡ್ಡ ಉಪಕಾರವನ್ನು ಮಾಡಿದೆ .ಇಲ್ಲವಾದರೆ ಈ ದಶರಥನ ಹೃದಯವು ಸೀಳಿ ಹೋಗುತ್ತಿತ್ತು.

ವಾಮದೇವ: ಹೃದಯವನ್ನು ಸಂತೇಸಿಕೊಂಡಾಯಿತೆ? ಇನ್ನೂ ಕೇಳಬೇಕಾದುದು ಬಹಳಷ್ಟಿದೆ.

ಪತಿಯೊಡನೆ ಪೊರಟರುವ ಜಾನಕಿಯ ಕಂಡು
ಜೋತಿಗ್ರಹವಾಸೆಯನ್ನೂ ಮೀರಿಯ ತಳಿಯೆ
ಹಿರಿಯರೆಂದು ನಾಚಿ ಬಾಗಿಸುತ್ತ ತಲೆಯ
ಹುಬ್ಬಗಂಟಿಕ್ಕಿ ಲಕ್ಷ್ಮಿ ತಡೆದನವಳ

ದಶರಥ: ಏನು ಹೇಳಲಿ? ಸಚ್ಚರಿತೆಯಲ್ಲಿ ಲಕ್ಷ್ಮಿನು ರಾಮನ ಶಿಷ್ಟನಲ್ಲವೇ?
ಮುಂದೇನಾಯಿತು?

ವಾಮದೇವ: ಕರ್ಣಕುಂಡಲ ಬಿಟ್ಟು ಬಳಿಯನ್ನು ಕಳಚಿಟ್ಟು
ಹಾರವನು ತೆಗೆದಿಟ್ಟು ನೂಪುರವ ಬಿಟ್ಟಿಟ್ಟು
ಕಡಗವನು ತೂರೆಯತ್ತ ಒಡ್ಡಾಣಾಪುದುಗಿಸುತ್ತ
ನಿನ್ನನುಗ್ರಹವೆಂದು ತಲೆಯಲ್ಲಿ ಧರಿಸುತ್ತ
ಚೂಡಾಮನೆಯನೊಂದನಾ ಬಾಲೆ ತಾ ಪೊರಟಳು

ಅಲ್ಲದೆ -

ನನೆವೆ ನಿನ್ನನೆಲಿ ಚಕ್ಕೋರಿ ಮರೀವೆ ನಿನಗೆ ಚಾತಕಿ
ನವಲಿ ನಿನ್ನ ಕಂಡೆನಲ್ಲಿ ಸಾಕೆ ಮಾತು ಸಾರಿಕೆ
ಗಿಣಿಯೆ ಮರಿಯಬೇಡವನ್ನು ಮೋಗಿ ಬರುವೆ ಬೇಗದಿ
ಎನುತಲೆಲ್ಲ ಪಕ್ಷಿಗಳಿಗೆ ಪೇಳಿ ಮೋಪ ಸಮಯದಿ
ಕರ್ಣನೀರು ಸುರಿಯತಲ್ಲಿ ಘನವಿಷಾದದಿ

ಕೃಷ್ಣ: ನನ್ನ ಮಗಳಿಗೆ ಪಕ್ಷಿಗಳೊಂದಿಗೆ ಆಟವಾಡುವುದೆಂದರೆ ತುಂಬ ಶ್ರೀತಿ.

ವಾಮದೇವ: ಬೆಂಬಳಿಸಿದ ಹಂಸವನ್ನು ಹಂಜರದಲ್ಲಿ ಕೂಡಿದರು; ಹಿಂಬಾಲಿಸಿದ ಹರಿಣೆಯನ್ನು ಸಖಿಯರು ತಡೆದರು; ಸಾಕಿದ ಗಿಳಿಯ ಮಾತುಗಳತ್ತ ವ್ಯೇದೇಹಿಗಮನ ಹರಿಸಲಿಲ್ಲ - ಇದನ್ನು ಕಂಡು ನಗರದಲ್ಲಿ ರೋದಿಸದಿದ್ದವರು ಯಾರು? ಮರುಗದಿಧ್ವರು ಯಾರು?

(ಚಿಂತಿಸಿ) ಮಹಾರಾಜ, ಗಾಯಕ್ಕೆ ಉಪ್ಪು ಸುರಿದಂಥ ಇನ್ನೊಂದು ಮಾತು ರಾಜಕುಮಾರಿಯ ಬಾಯಿಂದ ಬಂತು -

ವಿಲಾಸವಾಚಿಯೆ ನಿನಗೆ ಮಂಗಳ; ಮರಳಿ ಬರುವೆನು ನೋಡಲು;
ಆಟದಂಗಣವೆ ತ್ವಜಿಸಿದನು ನಿನ್ನ; ಉಯ್ಯಾಲೆಯೆ ವಿದಾಯ ನಿನಗೆ;

ವಸ್ತಾಗಾರವೆ ನಿನಗೆ ಸಮಸ್ಯಾರ; ಹಾರಗಳೆ ನೀವು ಸುಖಿವಾಗಿರಿ;
ರಾಮನೊಡನ್ಯೇದುವೆನು ವನಕೆ ಈ ನಿಮ್ಮ ಪರಿಚಾರಿಕೆ

- ದಶರಥ:** ಅಯ್ಯೋ ರಘುಕುಲಚಂದ್ರ, ರಾಮಚಂದ್ರ! ದಿಲೀಪನ ಕುಲದ
ಚರಿತ್ರೆಯಲ್ಲಿ ಈ ವೈಪರೀತ್ಯವು ನಡೆದುದಾದರೂ ಹೇಗೆ?
- ವೃಷ್ಣಿ ದಶರಥನಿರುವ ಮನೆಯಲ್ಲಿ ಹಾಲಿಸುತ್ತ ಗಾಹಕಸ್ಥವ
ಹಾಲುಗ್ಲಿದ ಹಸುಳಿ ಹೊಂಡನು ಫೋರವಿಚಿನದ ವಾಸವ
- ವಾಮದೇವ:** ಗೆಳೆಯ ದಶರಥ, ರಾಮಭದನ ವನಗಮನ ಸಂಕಟದಲ್ಲಿ ನಾಗರಿಕರು
ದುಃಖಿಸಿದ ಪರಿಯನ್ನೇನು ಹೇಳಲಿ?
- ನಗರದ ಹೆಂಗಳಿಯರು ಎದೆ ಬಿಡಿದುಕೊಂಡು ಅಳುತ್ತಿರುವಾಗ ಮುತ್ತಿನ
ಸರಗಳು ಹರಿದು ಮುತ್ತಿಗಳುದುರುತ್ತಿರುವಾಗ ಕಣ್ಣೀರಹನಿಗಳಿಂಬ
ಸಂದೇಹವುಂಟಾಗುತ್ತಿತ್ತು; ಅವರ ಗೋಳಾಟವನ್ನು ಕೇಳಿ ಪಂಜರದಲ್ಲಿದ್ದ
ಗಿಳಗಳ ರಕ್ಷಣೆಗಳು ಜೋತುಬಿದ್ದವು; ಕತ್ತು ಕೊಂಕಿತು. ಅವು ಕರುಣಾಜನಕವಾಗಿ
ಚೇರತೊಡಗಿದವು.
- ದಶರಥ:** ಓ ನನ್ನ ಪ್ರಾಣಗಳಿ, ರಾಮನನ್ನು ಒಂಬಾಲಿಸಿಕೊಂಡು ಅವನಿರುವಲ್ಲಿಗೆ ಬೇಗ
ಬೇಗ ಹೋಗಿ. ಮುಪ್ಪಿನ ಮುದುಕನಾದ ದಶರಥನ ಕೃಂತಾಲುಗಳಿಗೆ ಆ
ರಕ್ತಿಯಾದರೂ ಎಲ್ಲಿದೆ?
- (ಸಂತಾಪವನ್ನು ಅಭಿನಯಿಸಿ) ರಾಮಜನನಿ ಕೌಸಲ್ಯೆ,
ಚಂದ್ರಹಾತಮಣಿಯ ಅಗ್ನಿರತ್ವವಾದುದು ಹೇಗೆ?
ಚಂದನ ಶೀತಲನಾದ ರಾಮನು ಕಾಗ್ಳಿಜ್ಞಾದುದು ಹೇಗೆ?
(ವಾಮದೇವವನ್ನು ಕುರಿತು) – ಗೆಳೆಯ ಮುಂದೇನಾಯಿತು?
- ವಾಮದೇವ:** ಅನಂತರದಲ್ಲಿ ಹಿಂಬಾಲಿಸಿ ಬರುತ್ತೇನೆಂದು ಹಟಹಿಡಿದ ಭರತನನ್ನು
ತನ್ನ ಪಾದುಕೆಯನ್ನು ಆರಾಧಿಸಲು ನಂದಿಗ್ರಾಮದಲ್ಲಿ ನಿಲ್ಲಿಸಿ, ರಾಜ್ಯವು
ಅರಾಜಕವಾಗಬಾರದೆಂದು ಶತ್ರುಘ್ನನಿಗೆ ಶಪಥಪೂರ್ವಕವಾಗಿ
ರಕ್ಷಣೆಯ ಹೊಣೆಯನ್ನು ಹೊರಿಸಿ ಅವರಿಗೆ ಸಲಹೆಯನ್ನು
ನೀಡುವಂತೆ ನಂಗೆ ಹೇಳಿ ನಿನ್ನ ಮಗನು ಸುಮಂತ್ರನನ್ನು ಮಾತ್ರ
ಪರಿವಾರವಾಗಿಸಿಕೊಂಡು ಹೊರಟು ಹೋದನು.
- (ಸುಮಂತ್ರನು ಪ್ರವೇಶಿಸುತ್ತಾನೆ)
- ಸುಮಂತ್ರ:** ರಾಮನು ಆಯಾರ್ವರ್ತವನ್ನು ಕಳೆದು ದಕ್ಷಿಣಕ್ಕೆ ಹೊರಟುವನಾಗಿ
ನನ್ನನ್ನು ಹಿಂದೆ ಕಳುಹಿಸಿದನು. ದೀರ್ಘವಾದ ತೀರ್ಘರ್ಯಾತ್ರೆಯನ್ನು
ಮಾಡಿ ಅಯ್ಯೋಧ್ಯೇಗೆ ಮರಳುತ್ತಿದ್ದೇನೆ. ಮಹಾರಾಜನಾದ ದಶರಥನು
ಸ್ವರ್ಗಲೋಕದಿಂದ ಮರಳಿದ್ದಾನೆಯೋ ಇಲ್ಲವೋ ತಿಳಿಯದು. (ರಾಜನ

ಪ್ರವೇಶವಾಗಿರುವುದನ್ನು ಕಂಡು) ಅಹಾ! ಮಹಾರಾಜನು ದೇವೇಂದ್ರ ನೆಡೆಯಿಂದ ಬಂದಿದ್ದಾನೆ. (ಬಳಿಬಂದು) ದಶರಥ ಮಹಾರಾಜನಿಗೆ ಮಂಗಳವಾಗಲಿ. ರಾಮಭದ್ರನು ಈ ಸುಮಂತನ ಮೂಲಕ ತನ್ನ ಅಭಿವಾದನಗಳನ್ನು ತಿಳಿಸಿದ್ದಾನೆ.

- ದಶರಥ:** (ಗಂಟಲು ಕಟ್ಟಿರುವನಂತೆ) ನನ್ನ ವರ್ತನು ವನವಾಸಪ್ರತಿವನ್ನು ಪೂರಣಗೊಳಿಸುವಂತಾಗಲಿ.
- ರಾಣಿಯರು:** ಲಕ್ಷ್ಮಿಣಿಸಮೀತನಾದ ರಾಮನು ಸಕಲತ್ತನಾಗಿ ಕುಶಲದಿಂದಿರುವನೆ?
- ಸುಮಂತ:** ಅವರ ಆಚರಣೆಯೇ ಜನಕ್ಕೆಲ್ಲ ಆಶೀರ್ವಾದವಾಗಿರುವಾಗ ಕುಶಲತೆಯ ವಿಷಯದಲ್ಲಿ ಕೇಳಬೇಕೆ?
- ದಶರಥ:** ಗೆಳೆಯ ಸುಮಂತ, ನನ್ನ ಮಕ್ಕಳು ಬೇರೆ ದೇಶದಲ್ಲಿ ಹೇಗೆದ್ದಾರೆಂದು ಹೇಳು.
- ಸುಮಂತ:** ಮಹಾರಾಜ, ಅಯೋಧ್ಯೆಯಿಂದಲೇ ಆರಂಭಿಸುತ್ತೇನೆ -
ನಮ್ಮ ನಗರದ ಬಳಿಯಲ್ಲಿರುವಾಗಲೇ ಶಿರೀಷಕೋಮಲೆಯಾದ ಜಾನಕಿಯು ಸರಸರನೆ ಮೂರಾಲ್ಯಾ ಹೆಚ್ಚೆ ನಡೆದುಕೊಂಡು ಹೋದಳು. ಅನಂತರ ಇನ್ನೆಷ್ಟು ದೂರ ಹೋಗಬೇಕು? ಎಂದು ರಾಮನನ್ನು ಮತ್ತೆ ಮತ್ತೆ ಕೇಳಿದಾಗ ರಾಮನ ಕಣ್ಣಗಳಲ್ಲಿ ಮೊದಲಬಾರಿಗೆ ಕಣ್ಣೀರು ಸುರಿಯಿತು.
- ರಾಣಿಯರು:** ವತ್ತೆ ಜಾನಕಿ, ಕ್ರೀಡಾಭೂಮಿಯ ಮರೀಖಿಚಿತ ನೆಲಗಟ್ಟಿನ ಮೇಲೆ ನಡೆಯಬೇಕಾದವಳು ನೀನು! ಸಾಮಾನ್ಯರಂತೆ ನಡೆದಾಡಬೇಕಾಗಿ ಬಂತಲ್ಲ!
- ದಶರಥ:** ಅಯ್ಯ್ಯಾ ವಿಧಿಯು ಅತ್ಯಂತ ಕ್ಷಾರಿ. ಮಾಲತೀಕುಸುಮಗಳಿಂದ ನೆಲಗಟ್ಟಿನ್ನು ನಿರ್ವಿಸಲಾಗುವುದಿಲ್ಲ. ಮುಂದೇನು?
- ಸುಮಂತ:** ನಗರದ ಪರಿಸರವನ್ನು ಕಳೆದುಹೋದಮೇಲೆ -
ಕರಿಣವಾದ ಕಲ್ಲುನೆಲದ ಮೇಲೆ ಸೀತಾದೇವಿಯ ಕಷ್ಟದಿಂದ ನಡೆಯುತ್ತಿರುವುದನ್ನು ಕಂಡು ರಾಮನ ಇಷ್ಟಕ್ಕೆ ವಿರುದ್ಧವಾಗಿದ್ದರೂ ಲಕ್ಷ್ಮಿಣಿ ಅವನಿಗೆ ಹೇಳಿ ಅರ್ಥದಾರಿಯಲ್ಲಿ ವಾಸ್ತವ್ಯವನ್ನು ಮಾಡಿದನು.
- ಕೃಕೀಯಿ:** ಸೌಮ್ಯ ಮುಖಿದ ಲಕ್ಷ್ಮಿಣಿನು ಸಂಭರ್ವವನ್ನರಿತು ಯೋಗ್ಯವಾದ ಸಲಹೆಯನ್ನೇ ನೀಡಿದ. ಅವನ ಬಗೆಗೆ ಹೇಳುವುದೇನು?
- ಸುಮಂತ:** ಅಲ್ಲಿ ದರ್ಭೇಯ ಹಾಸುಗೆಯ ಮೇಲೆ ರಾತ್ರಿಯನ್ನು ಕಳೆದು ಮುಂಜಾನೆಯಲ್ಲಿಯೇ ಮನಃ ಅಲ್ಲಿಂದ ಹೊರಟರು.
ಜಾನಕಿಯ ಮಾರ್ಗದಲ್ಲಿ ನಡೆದುಹೋಗುತ್ತಿರುವುದನ್ನು ಕಂಡು ಪಢಿಕವನಿತೆಯರು ಕಣ್ಣೀರು ಸುರಿಸುತ್ತೇ ಕಲ್ಲು ಮಜ್ಜು ತುಂಬಿದ ನೆಲ; ಮೆಲ್ಲಗೆ ನಡೆ; ಮೇಲೆ ಸುಡು ಬಿಸಿಲು; ಸರಗಿನಿಂದ ತಲೆಯನ್ನು ಮುಚ್ಚಿಕೊ ಎಂದೆಲ್ಲ ಉಪದೇಶ ಮಾಡಿದರು.

ಕೆಲದಿನಗಳ ಪ್ರಯಾಣ ಮಾಡಿ ಗಂಗಾನದಿಯ ಆಚೆಯ ದಡವನ್ನು ಸೇರುವ ಸಂಕಲ್ಪ ಮಾಡಿದರು. ಒಂದೇಸವನೆ ನಡೆದು ಬಳಲಿದ ಸೀತೆಯು ಗದ್ದೆಯನ್ನು ಕಾಯುತ್ತಿದ್ದ ಹೆಂಗಳೆಯರನ್ನು ಕಂಡು ಸೀಯರ ಸ್ವಭಾವಕ್ಕೆ ತಕ್ಷಂತೆ ಸುಲಭವಾಗಿ ವಿಶ್ವಾಸಹೊಂದಿ ದಾರೀಯನ್ನು ಕೇಳಿದಳು. ಅದಕ್ಕೆ ಅವರು ಹೇಳಿದರು -

ಮುಂದೆ ಜೆಂಗಳು ಒಣಗುತ್ತಿರುವ ಗದ್ದೆಗಳಿವೆ; ಅದರ ಮುಂದೆ ಕಮಲಗಳು ಅರಳಿರುವ ಸರೋವರಗಳು ದಾರಿಯನ್ನು ಅಲಂಕರಿಸುತ್ತವೆ; ಅದರ ಮುಂದೆ ನೇಗಿಲಿನಿಂದ ಉತ್ತರ ಗದ್ದೆಗಳು ಮಲ್ಲಿನ ಪರಿಮಳವನ್ನು ಬೀರುತ್ತವೆ; ಅಲ್ಲಿಗೆ ಸಮೀಪದಲ್ಲಿ ದೇವಗಂಗೆಯ ಪ್ರವಾಹವು ಕಣ್ಣೆಗೆ ಕಾಣುತ್ತದೆ.

- ರಾಣಿಯರು:** ಏನು? ವ್ಯಧರಾದ ಮಹಣ್ಣಗಳು ವರ್ಣಿಸುತ್ತಿದ್ದ ನಮ್ಮ ಮಾವಂದಿರಲ್ಲಿ ಹಿಂದಿನವನೆನಿಸಿದ ಭಗೀರಥನ ಜಯಪತಾಕೆಯನಿಸಿದ ಗಂಗಾನದಿಯ ತೀರದಲ್ಲಿ ರಾಘವಕುಟುಂಬವಿದೆಯೆ? ಮುಂದೆ?
- ಸುಮಂತ್ರ:** ಅನಂತರ ರಾತ್ರಿಯ ಸಮಯದಲ್ಲಿ ನದಿಯ ಬಳಿ ಹೋಗಿ ನಾವೆಯನ್ನೇರಿದರು.
- ಕೃಕೇಯಿ:** ಭಗವತಿ ಭಾಗೀರಥಿ, ಭಗೀರಥನು ಆರಾಧಿಸಿದ್ದನ್ನು ನನಪಿಸಿಕೊಂಡು ಸುಖವಾಗಿ ದಾಟುವಂತೆಸಗು.
- ದಶರಥ:** (ಅವಸರದಿಂದ) ಅಯ್ಯಾ ಸುಮಂತ್ರ, ದೋಃಯ ಮೇಲೆ ಅಂಬಿಗಿನಿದ್ದನೆ?
- ಸುಮಂತ್ರ:** ಏನು ಹೇಳುತ್ತೇಯೆ? ಲಕ್ಷ್ಮಾಮಿತ್ರ ನಿಪಾದರಾಜ ಗುಹನೇ ನಾವಿಕನಾಗಿದ್ದ.
- ಕೌಸಲ್ಯ:** ಮುಂದೇನಾಯಿತು?
- ಸುಮಂತ್ರ:** ಚಂದ್ರನನ್ನೇ ತಿಲಕವಾಗಿಸಿಕೊಂಡ ಶಂಕರನ ತಿರದಲ್ಲಿ ಕ್ರೀಡಿಸುವ. ಸ್ವರ್ಗ ಮತ್ತು ಪಾತಾಲಗಳನ್ನು ಕಟ್ಟುವ ಸೂತ್ರವೆನಿಸಿದ ಆ ದೇವಗಂಗಾನದಿಯನ್ನು ಉತ್ತರಿಸಿ ಕಣ್ಣಗಳಲ್ಲಿ ನೀರು ತುಂಬಿಕೊಂಡು ಗಂಗೆ ಯಮನೆಯರ ಮಧ್ಯದ ಭೂಮಿಯ (ಅಂತರ್ಭೇದಿ) ನಿವಾಸಿಗಳ ಸ್ಥಾನವನ್ನು ತಲುಪಿದರು.
- ರಾಣಿಯರು:** ಅಹಾ ಅವರು ಸುಂದರವಾದ ಪ್ರದೇಶವನ್ನು ಸೇರಿದರು!
- ಸುಮಂತ್ರ:** ಅನಂತರ ಪ್ರಯಾಗದ ಪಶ್ಚಿಮಭಾಗದಲ್ಲಿ ಒಂದು ರಾತ್ರಿ ನೆಲೆ ನಿಂತು ಯಮುನಾ ನದಿಯನ್ನು ದಾಟಿ ನಾನಾ ಧಾತುಗಳಿಂದ ಚಿತ್ರಿತವಾದ ಚಿತ್ರಕೊಟವನ್ನು ಸೇರಿದರು.
- ದಶರಥ:** ದೇವಿ ಕೌಸಲ್ಯೆ ಸುಕೋಮಲೆಯಾದವರು ರಾಜಕುಮಾರಿ ಸೀತೆ; ಚಿತ್ರಕೊಟದ ಅರಣ್ಯಗಳೂ, ನಡೆದಾಡುವುದಕ್ಕೆ ಕಷ್ಟಕರ!
- ಸುಮಂತ್ರ:** ಅಲ್ಲಿ

ಮನ್ನ ಕಲ್ಲುಗಳಿಂದ ಹೊಸದಾದ ಕುಟೀರವನ್ನು ಕಟ್ಟಿಕೊಂಡರು; ಲಕ್ಷ್ಮಣನು ಹಣ್ಣ ನೀರುಗಳನ್ನು ತರುತ್ತಿದ್ದ; ಮಾತುಕರೆಗಳನ್ನಾಡುತ್ತ ಬಾಂಧವರನ್ನು ನೆನಪಿಸಿಕೊಳ್ಳುತ್ತ ಬಹುಕಾಲ ವಾಸಮಾಡಿದರು.

ಅಲ್ಲದೆ -

ನಾರು ಬಟ್ಟೆಯೆ ಉಡುಗೆ ತೊಡುಗೆ; ಜಿಂಕೆ ಚರ್ಮವೆ ಹಾಸು ಹೊಡಿಕೆ; ಗುಹೆಯೆ ಮನೆ; ದಟ್ಟ ಎಲೆಗೆ ಬಾಗಿಲು; ಕಂದ ಮೂಲ ಕುಸುಮ ಘಲಗಳ ಭೋಜ್ಯ; ನಿನ್ನ ಮಕ್ಕಳ ವನವಾಸವುತ್ತ ಹೀಗೆ ನಡೆಯಿತು.

ಕೌಶಲ್ಯ:

ಆಯ್, ವನವಾಸಿಯಾದ ಸೀತೆಯ ಪವಿತ್ರವಾದ ಗೃಹಿಣೀತ್ವ ಹೇಗೆಯಂದು ಹೇಳು.

ಸುಮಂತ್ರ:

ಅದನ್ನು ನಿವೇದಿಸುತ್ತೇನೆ -

ಅತ್ಯುಂತ ರುಚಿಕರವಾದ ಘಲವನ್ನು ತನ್ನ ಪತಿಗೆ ನೀಡುತ್ತಾಳೆ; ಅನಂತರದಲ್ಲಿ ಲಕ್ಷ್ಮಣನಿಗೆ; ಅನಂತರದ್ದು ಕಾಯಿಯಾಗಲಿ ಹಣ್ಣಾಗಲಿ ರಸವಿರಲಿ ಇಲ್ಲದಿರಲಿ ಉಳಿದ ಹಣ್ಣನೇನ್ನ ಗಡ್ಡೆಯನೇನ್ನ ತಾನು ತಿನ್ನುತ್ತಾಳೆ.

ಕೌಶಲ್ಯ:

ಮಗೂ ಸೀತೆ, ಮಹಾರಾಜ ಕುಮಾರಿಯಾದ ನೀನು ಸಹಜದರಿದ್ರವಾದ ಗೃಹಿಣೀತ್ವವನ್ನು ಎಲ್ಲಿ ಕಲಿತೆಯೆ?

ದಶರಥ:

ದೇವಿ, ದೃವವೇ ಕಲಿಸುತ್ತದೆ.

ಸುಮಂತ್ರ:

ಇದು ಮತ್ತೊಂದು ಹೃದಯದ್ವಾಪಕವಾದ ಸಂಗತಿ. ಅದನ್ನು ನಿವೇದಿಸುತ್ತಿದ್ದೇನೆ. ಅದೇನೆಂದರೆ ದುರ್ಗಮವಾದ ದಾರಿಗಳಲ್ಲಿ ನಡೆಯುತ್ತಿರುವಾಗ -

ರಾಮನು ಜೀಂಟಿಯಾಡಿ ತಿರುಗಿ ಬಂದಾಗ ಸೀತೆಯು ಗೆಡಿಡಿಯಿಂದ ಪಳ್ಳತ್ತಿದ್ದಳು; ಆಗ ಅವಳ ಉತ್ತರೀಯವು ಜಾರುತ್ತಿತ್ತು; ಅವಳು ಧನುವನ್ನು ಎದೆಗಾನಿಸಿಕೊಂಡು ನಿಖಲವುಕ್ಕೆ ಆನಿಸಿ ಪ್ರಸನ್ನಾಗಿ ಮರಳಿ ಬಂದು ತನ್ನ ಸರಗಿನಿಂದ ರಾಮನ ಮುಖಿದಲ್ಲಿನ ಕಣ್ಣರೆಪ್ಪೆಗಳನ್ನು ಬಾಗಿಸುವಂತೆಸಗುವ ಧೂಳಿಯನ್ನು ಒರೆಸುತ್ತಿದ್ದಳು.

ದಶರಥ:

ಅನಂತರ?

ಸುಮಂತ್ರ:

ಅನಂತರ ಜಾನಕಿಯನ್ನು ಅಪಹರಿಸಲೆಳಸಿದ ವಿರಾಧನನ್ನು ಕೊಂಡು, ಇಂದ್ರನ ಮಗನಾದ ಜಯಿಂತನು ಕಾಗೆಯ ರೂಪದಲ್ಲಿ ಬಂದು ಹೀಡಿಸಲು ಅವನ ಮೇಲೆ ಬಾಣಪ್ರಯೋಗಮಾಡಿ ಒಕ್ಕಣಿನನಾಗಿಸಿ ಆಶ್ರಮಪ್ರದೇಶಗಳನ್ನು ನಿಷ್ಣಂಟಕಗೊಳಿಸಿ ದಕ್ಷಿಣದ ಮಹಾವನದತ್ತ ಪಯಣಿಸಿದರು.

ದಶರಥ:

ಆಯ್, ಸುಮಂತ್ರ, ನವವಧುವಾದ ಸೀತೆ ಮತ್ತು ಲಕ್ಷ್ಮಣರಿಗೆ ಇದು ಪ್ರಥಮ ಪ್ರಯಾಣ. ದುಃಖದಾಯಕವಾಗಿರಬೇಕಲ್ಲವೇ?

- ಸುಮಂತ್ರ:** ದುಃಖದಾಯಕವೇಕೆ? ಆನಂದದಾಯಕವಾಗಲಾರದೆ?
- ವಹ್ನಿ ಲಕ್ಷ್ಮಣಿಗೆ ವಿಶ್ವಾಸಿ ದೊರೆಯಲೆಂದು ರಾಮನು ನೆಲದಮೇಲೆ
ಕೂರುವನು; ಆಗ ಸೀತೆಯು ಸರ್ಗನಿಂದ ಗಾಳಿ ಹಾಕುವಳು; ತನ್ನ ದಣಿವನ್ನು
ಗಣಿಸದೆ ಲಕ್ಷ್ಮಣನು ಸಂತೋಷದಿಂದ ರಾಮನ ಕಾಲುಗಳನ್ನೆನ್ನುತ್ತಪನು.
- ರಾಣಿಯರು:** ಅಯ್ಯಾ, ಜಾನಕಿ ಲಕ್ಷ್ಮಣರು ಜನ್ಮದಿಂದಲೇ ಸಿರಿವಂತರು; ಹಾಗಿದ್ದರೂ
ಸಾಮಾನ್ಯರಂತೆ ದೊಡ್ಡವರ ಸೇವೆಯನ್ನು ಮಾಡುವುದನ್ನು
ಕಲಿತರಲ್ಲವೇ!
- ಸುಮಂತ್ರ:** ಮಹಾಪುರುಷರು ಕಲಿಯದಿದ್ದರೂ ಯೋಗ್ಯವಾದ ಕಾರ್ಯವನ್ನು
ಮಾಡುತ್ತಾರೆ.
- ದಶರಥ:** ರಾಮನಿಗೆ ಜಾನಕಿಗಿಂತಲೂ ಲಕ್ಷ್ಮಣ ಮೇಲೆ ಹೆಚ್ಚು ಪ್ರೀತಿಯಿರಬೇಕು
ಮಹಾರಾಜನು ಹೇಳಿದಂತೆಯೇ -
- ಕಾಳಿಗೊಂಬೆಗಳ ಚಲನೆಯಿಂದ ನೀರನ್ನು ಹೀರಿಕೊಂಡ ರಾಮನ ದೃಷ್ಟಿಗಳು
ಪ್ರಯಿತ್ತ ಮೂರ್ವಕವಾಗಿ ಗಳಿಸುತ್ತವೆ; ಸೀತೆ, ಅವಳ ಬಳಿಯಲ್ಲಿರುವ
ಹರಿಣಮಿಥುನ, ಅದರಾಚೆಗಿನ ಬಳ್ಳಿಗಳ ಮೇಲೆ ಹಾದು ಪ್ರವಾಸಕ್ಕಾಗಿ
ದಾರಿಯನ್ನು ಶೋಧಿಸುತ್ತಿರುವ ಲಕ್ಷ್ಮಣ ಮೇಲೆ ಬೀಳುವಾಗ
ಗಾಂಭೀರ್ಯವನ್ನು ತೋರೆದು ವಾತ್ಸಲ್ಯಮಾರಿತವಾಗುತ್ತವೆ.
- ದಶರಥ:** ಶುಭಶಕುನಳಾದ ಸೀತೆಯಿಂದ ನನ್ನ ಮಕ್ಕಳ ಮಾರ್ಗ
ಮಂಗಳಕರವಾಗಿದೆಯಲ್ಲವೇ?
- ಸುಮಂತ್ರ:** ಮಹಾರಾಜ, ರಾಮಚಂದ್ರನ ದರ್ಶನವೇ ಸರ್ವರಿಗೂ ಶುಭಶಕುನ.
ಕರುಡೆ ಮತ್ತು ಕೆತ್ತಿಕೊಳಿದ ತುಂಬಿದ ಖಾಸಿಪಟ್ಟಿಯರು ಬಂದು
ಸೀತೆಯ ಗಲ್ಲವನ್ನು ಕೈಗಳಿಂದ ಚುಂಬಿಸಿ (ಹಿಡಿದು) ಹೇಳುತ್ತಾರೆ -
ಮಗಳೆ ಪತಿವ್ರತೆಯಾದ ಸೀತೆ, ಈ ಗಿರಿ ವನಗಳಲ್ಲಿ ಎಚ್ಚರದಿಂದ
ನಡೆಯಬೇಕು. ಕಾಲುನೋವಾದರೂ ರಾಮನನ್ನೇ ಅನುಸರಿಸು.
ಕಾಳಿತ್ತಿರುವೆಯಲ್ಲವೇ? -
- ಬೆಟ್ಟಿಗಳ ಮೇಲೆ ಆನೆಯ ಹಿಂಡಿನ ಸಂಚಾರ; ಕಂದರಗಳಲ್ಲಿ ಕರಡಿಗಳ ವಾಸ;
ಕುಂಜರಗಳಲ್ಲಿ ಸಿಂಹಗಳು; ತಪ್ಪಲುಗಳಲ್ಲಿ ಚಿರತೆಗಳ ವಸತಿ; ಮರಗಳ ಮೇಲೆ
ಗೋಲಾಂಗೊಲಗಳು; ತಿರುಗಾಡುತ್ತಿರುವ ಬೇಡರು; ವಿಂಧ್ಯ ಪರ್ವತದಲ್ಲಿ
ಹಿಂಸ್ರಪೂರ್ ರೌದ್ರಪೂರ್ ಅಲ್ಲದ ಜೀವಿ ಯಾವುದಿದೆ?
- ಅಲ್ಲದೆ ಜನಕನಂದಿನಿ -
- ಎದುರುಗಡೆಗಿರುವ ಕಲ್ಲನ್ನು ತುಳಿಯಬೇಡ; ಇಲ್ಲಿಯ ಬಳ್ಳಿ ತುಂಬ
ಮುಳ್ಳಿಗಳವೇ; ಕಾಗಿಛೆನಿಂದ ಪಾರಾಗಲು ಸೀರೆ ಸ್ವಂತ ಮೇಲಿರಲಿ; ಬಾಗಿದ

ಕೊಂಬೆಗಳಿರುವಲ್ಲಿ ಬಗ್ಗೆ ನಡೆ; ಹುತ್ತಗಳ ರಂದ್ರಗಳನ್ನು ಗಮನಿಸು;
ಬಿದಿರುಹಿಂಡಿನ ಬಳಿ ಆನಯಿರಬಹುದು; ನಿಂತು ನೋಡಿ ಮುಂದೆ ಸಾಗು.

ಸುಮಿತ್ರೆ: ಅಯ್ಯೋ, ಮರಗಿಡಗಳು ತುಂಬಿದ ದಟ್ಟ ಕಾಡಿನ ಭೂಮಿಯಲ್ಲಿ
ಸಹಜಸುಪುರಾರಿಯಾದ ಭೂಮಿಜೆಯ ಹೇಗೆ ನಡೆಯುತ್ತಾಳೋ!

ಸುಮಂತ್ರೆ: ಅವರು ನಡೆಯುವದು ಹೇಗೆಂಬುದನ್ನು ಹೇಳುತ್ತೇನೆ – ಸೀತೆ ನಡೆವಲ್ಲಿ
ಲಕ್ಷ್ಮಿನು ತಳಿರನ್ನು ಹಾಸುವನು; ಅದರ ಮೇಲೆ ನೆತ್ತರೋಸರುವ
ಪಾದಕುಮಲಗಳನ್ನಿಟ್ಟು ಸೀತೆ ನಡೆಯುವಳು. ರಾಮನು ದಾರಿ ತೋರುವನು;
ಹೇಗೆ ದಿನವಿಟ್ಟೇ ಬೆಟ್ಟಗಳ ಮೇಲೆ ಒಂದು ಶೈಲದಪ್ಪು ಪಯಣಿಸುವರು.

ಹಳೆಯ ಹೆಬ್ಬಾಪ್ಪಗಳ ಉಸಿರಾಬಿಂದ ಬೆದರಿ ಓಡುವ ಜಿಂಕೆಗಳು;
ಸಿಂಹಗಳು ಹಲ್ಲು ಉಗುರುಗಳನ್ನಿಟ್ಟೊಡನೆ ಅಡಗಿದ ಆನಗಳ ಥೀಂಕಾರ;
ಶರು ಹಂಗಳು ಗಡ್ಡೆಗಳನ್ನುಗೇದ ಹೊಂಡಗಳು; ನದಿಗಳಿಗೆ ಬಂಧು ವಿಂಧ್ಯ;
ಅದನ್ನು ಕಳೆದು ಮುಂದೆ ಸಾಗಿದರು.

ಕೌಸಲ್ಯೆ: ತಿತ್ತಿರಿ ಹಕ್ಕಿಗಳು ಆಟಕ್ಕೆ ಕಾದಾಡಿದರೂ ಅಂಜುವವರು ಸೀತೆ. ಈಗ
ಅವರು ಸಂಚರಿಸುವ ಅಡವಿಯಲ್ಲಿ ಪ್ರಯಾಣಿಕರನ್ನು ಬೆದರಿಸುವ
ಕಶಿಗಳ ಕಿರುಚಾಟಿ; ಬೇಡರ ಭಲ್ಲಗಳಿಂದ ಸತ್ತ ಭಲ್ಲುಕಗಳ ನೆತ್ತರೋಳಿ;
ಉದ್ದನಾಲಿಗೆಗಳನ್ನು ಹೊರಚಾಚಿದ ಸಿಂಹದ ಮರಿಗಳು; ಇಂಥ
ಪದರಾಗ ಮಣಿಯ ಖಣಿಯಾದ ವಿಂಧ್ಯದ ನೆಲವನ್ನು ನೋಡಿ ಹೇಗೆ
ಹಜ್ಜೆಯಿನಿಡುತ್ತಾಳೋ! ಅಯ್ಯೋ ದೃವಷ್ಟ, ಎಳೆಯ ಬಾಳೆಯ ಗಿಡವನ್ನು
ಮದ್ದಾನೆಯ ಸೊಂಡಿಲು ಕೇಳುತ್ತಿದೆಯಲ್ಲ! ದಿಲೀಪಕುಲದೇವತೆಯೇ,
ರಾಘವನ ಕುಟುಂಬವನ್ನು ರಚಿಸು.

ದಶರಥ: ಆ ಬಡಪಾಯಿಯು ಏನು ಮಾಡಿಯಾಳು? ಮಲ್ಲಿಗೆಯ ಕುಡಿಯು
ದಭೇಯ ಹಗ್ಗದ ಕಟ್ಟನ್ನು ತಡೆದುಕೊಂಡಿತೇ?
ಸುಮಂತ್ರೆ: ಹೇಗೆ ಸಹಿಸಿಕೊಂಡಿದ್ದಾರೆಂದು ಕೇಳು –

ದಾರಿಯಲ್ಲಿ ದಣಿವಾದಾಗ ಮರದ ಬುಡದಲ್ಲಿ ಬಹುಕಾಲ ಕೂರುತ್ತಾರೆ;
ಗಂಟೆಣಿಗಿಡಾಗ ತೋರೆಗಳ ನೀರನ್ನು ಕುಡಿಯತ್ತಾರೆ; ಕಂದರಗಳಲ್ಲಿ
ಭಯವಿರುವುದರಿಂದ ಎಚ್ಚರದಿಂದ ಪರಿಕಿಸುತ್ತಾರೆ; ಒಂದೊಂದು
ಸ್ಥಳದಲ್ಲಿಯೂ ವಾಸ ಮಾಡಲು ಬಯಸುತ್ತಾರೆ.

(ನಿಟ್ಟಿರು ಬಿಟ್ಟು) ಮಹಾರಾಜ, ಇನ್ನು ಕಷ್ಟಕರವಾದನ್ನು ಕೇಳು –
ವಿಂಧ್ಯದ ಮಾರ್ಗದಲ್ಲಿ ನೀರು ದೂರವಾದು ಏರಳ. ಸೀತೆ ಬಾಯಾರಿ
ಮೂಳೀತಳಾಗುತ್ತಾಳೆ. ರಾಮ ವ್ಯಾಕುಲನಾಗುತ್ತಾನೆ. ಆಗ ಲಕ್ಷ್ಮಿನು ಧಾವಿಸಿ
ತೋರೆಯ ಜಲವನ್ನರಸಿ ಮುತ್ತಗರ ದೇನ್ನೆಯಲ್ಲಿ ನೀರನ್ನು ತುಂಬಿಸೊಂಡು
ಬರುತ್ತಾನೆ.

(ಎಲ್ಲರೂ ನಿಟ್ಟಿಸಿರು ಬಿಡುತ್ತಾರೆ)

- ಕೌಸಲ್ಯ:** ಲಕ್ಷ್ಮಿ, ಲಕ್ಷ್ಮಿ, ನಿನ್ನ ಹಾದಕಮಲಗಳನ್ನು ತಾರಪ್ಪ; ತಲೆಯ ಮೇಲಿಟ್ಟುಕೊಳ್ಳುತ್ತೇನೆ.
- ಕೃಕೇಯ:** ಸಖಿ, ಕೌಸಲ್ಯ, ಏಳು, ಏಳು. ಇಲ್ಲಿ ರಾಮ ಲಕ್ಷ್ಮಿರಲ್ಲಿ? ಹಿಂದಾದು ದನ್ನು ಹೇಳುತ್ತಿರುವನಲ್ಲವೇ?
- ದಶರಥ:** ಈಗ ವಿಷಾದ ಹರಣಾಗಳ ನಡುವೆ ಇದ್ದೇನೆ.
- ಕೌಸಲ್ಯ:** ಅಯ್ಯ್ಯ ರಾಮಭದ್ರ, ಸೂರ್ಯಕುಲಸಂಜಾತನಾದ ನಿನಗೆ ವಿಂದ್ಯಪಾಸದ ಕಷ್ಟ ಬಂತಲ್ಲವೇ!
- ಸುಹಿತ್ತ:** ಸಖಿ ಕೌಸಲ್ಯ, ಎಲ್ಲರೂ ರಾಮಭದ್ರರಲ್ಲ.
- ಕೃಕೇಯ:** ಆದರೆ ಪ್ರತಿನಿಗರದಲ್ಲಿ ಕೃಕೇಯಿಯಿರುತ್ತಾಳೆ.
- ಕೌಸಲ್ಯ:** ಮುಂದೇನಾಯಿತು?
- ಸುಮಂತ್ರ:** ಅನಂತರ
- ಸೂರ್ಯಕಿರಣಗಳು ತಾಲವುಕ್ಕದ ಪುದಿಯಲ್ಲಿ ತುಸುವೇ ಕಾಣುತ್ತಿರುವಾಗ ತಳಿರುಗಳ ತರಿದೋಟ್ಟಿ ಹಾಸುಗಿಯ ಮಾಡಿ, ಕುಂಭೀಪತ್ರಗಳಿಂದ ಕಲಶವನ್ನು ಮಾಡಿ, ಬಳಿಯಲ್ಲಿ ಹರಿವ ಹೊಳೆಯಿರುವಲ್ಲಿ ಜಂಬೂಕುಂಜದೆಡೆಯಲ್ಲಿ ಕುಟೀರವನ್ನು ರಚಿಸಿಕೊಂಡ.
- ದಶರಥ:** (ವಿಶೇಷ ಕರುಣೆಯಿಂದ) ಮುಂದೇನು?
- ಸುಮಂತ್ರ:** ಹೀಗೆ ಕೆಲವು ದಿನಗಳವರೆಗೆ ಪಯನಿಸಿ -
- ಗಿರಿಗಳಲ್ಲಿ ಜಯಪತಾಕ ವಿಂದ್ಯಪರವತ;
ಅದಕೆ ಭುಜದ ತೆರಿದೋಳಿರುವ ನದಿಯು ನಮರ್ದಾ;
ಅದರ ನೀರ ಕುಡಿಯಿತಿಹುದು ದ್ವಿರದ ಸಂಕುಲ
ಜಲದ ರೂಪ ತಳಿದ ಜ್ಯೋತ್ಸ್ನಾಯಂತೆ ಶೀತಲ
- ಮಹಾರಾಜ, ಪಶ್ಚಿಮ ಸಮುದ್ರನ ಪ್ರೇರಿಸಿಯಾದ ಆ ನದಿ ಕಣ್ಣಿಗೆ ಕಾಣಿಸಿತು.
- ದಶರಥ:** ಆ ನಮರ್ದೆಯು ಆಯಾವರತ್ವ ಹಾಗೂ ದಕ್ಷಿಣಾಪಥಗಳನ್ನು ವಿಭజಿಸುವ ರೇಖೆಯನಿಸಿದೆ.
- ಸುಮಂತ್ರ:** ಅನಂತರ, ನನಗೆ ಅವರನ್ನು ಹಿಂಬಾಲಿಸುವ ಆಶೆಯಿತ್ತು. ಆದರೆ ಹಾಗೆ ಮಾಡಿದರೆ ನಿಮಗೆ ದೋಹವಾಗುತ್ತದೆಂದು ಹೇಳಿ ರಾಮನು ಹಿಂದಿರುಗುವಂತೆ ಮಾಡಿದ.
- ರಾಮನು ಜಟಿಯನ್ನು ಧರಿಸಿದ ಶಿರದ ಮೇಲೆ ಕಮಲಕೋಮಲವಾದ ಕರಗಳನ್ನಿರಿಸಿ ತಲೆಬಾಗಿಸಿ ವಿನಯಪೂರ್ವಕವಾಗಿ ವರದನೆಯನ್ನು ತಿಳಿಸಿದ್ದಾನೆ. ಆ ಸಮಯದಲ್ಲಿ ಕಣ್ಣಿಗಳು ನೀರಿನಿಂದ ತುಂಬಿದ್ದವು; ಕಣ್ಣಿಗಳನ್ನು ಚಲಿಸುತ್ತಿರಲಿಲ್ಲ. ಉಸಿರು ಕೂಡ ಸ್ತುಭ್ವವಾಗಿತ್ತು. ಅನಂತರ ಬಾಗಿದ ಶಿರದಿಂದ ಶ್ವಾಸವು ಹೊರಬಂದಿತು.

- ಕೌಶಲ್ಯ: ಆಯ್, ನೀನು ರಾಮಭದ್ರನನ್ನು ತ್ವಜಿಸಿದೆಯಾ? ೩೩
 ಸುಮಂತ್ರ: ದೇವಿ, ರಾಮಭದ್ರನು ನಮ್ಮೆಲ್ಲರನ್ನೂ ಪರಿತ್ವಜಿಸಿದ.
 ಕೌಶಲ್ಯ: ಮುಂದೇನಾಯಿತು?
 ಸುಮಂತ್ರ: ಅನಂತರ -
 ಮಧ್ಯಾಹ್ನದ ಸಮಯವನ್ನು ನೇರಿಳತೋಃಈನ ನೇರಳನಲ್ಲಿ ಜಲಪ್ರವಾಹದಿಂದ
 ಮೇಲಿಂದ ಮರಳಣ ಮನೆಗಳಲ್ಲಿ ಶ್ರೀರಿಸುತ್ತ ಕಳೆದು, ಮಹಾರಾಜ, ನಿನ್ನ
 ಸೊಸೆಯು ಹಾವೆಗಟ್ಟಿ ಜಾರುತ್ತಿರುವ ಕಲ್ಲುಗಳು ತುಂಬಿದ ನಮ್ಮದೆಯಲ್ಲಿ
 ಕಾಲಿಟ್ಟು ಪಥಿಕರು ಹಾಹಾ ಎನ್ನಿತ್ತಿರುವಂತೆ ಡಾಟಿದಳು.
- ಸುಮಿತ್ರ: ಮುಂದೇನಾಯಿತು?
 ಸುಮಂತ್ರ: ಅವರು ನದಿಯನ್ನು ದಾಟಿ ಮುಂದೆ ಹೋದರು. ಅವರು ಅಚೆಯ
 ದಡದಲ್ಲಿ ರಾತ್ರಿಯನ್ನು ಕಳೆದರು; ನಾನು ಈಚೆಯ ದಡದಲ್ಲಿದ್ದು
 ಅವರನ್ನೇ ನೋಡುತ್ತ ರಾತ್ರಿಯನ್ನು ಕಳೆದೆ. ಅನಂತರ ಮರುದಿನ -
 ಮಹಾರಾಜ, ಉತ್ತಿ ಬರುವ ಕಣ್ಣೀರನ್ನು ಹೇಗೋ ತಡೆದುಕೊಂಡು ಈ
 ಕಡೆಯಲ್ಲಿ ವಸತಿ ಮಾಡಿದ್ದ ನನ್ನನ್ನು ಕ್ಷಣಿಕಾಲ ನೋಡಿ ಮಾತನ್ನಾಡಲಾರದ
 ಮೌನವಾಗಿ ನಮ್ಮದೆಯ ಅಚೆಯ ತೀರದಲ್ಲಿರುವ ಲೋಪಾಮುದ್ರೆಯ
 ಪತಿಯಾದ ಅಗಸ್ತ್ಯಮುನಿಯ ವಸತಿಯಿಂದ ಕೋಭಿಸುವ ವನದತ್ತ
 ನಡೆಯತೋಡಿದರು.
- ದಶರಥ: ಮಗೂ ರಾಮಭದ್ರ, ಮಲಯಾಚಲದಲ್ಲಿ ನನ್ನ ಮಿತ್ರ
 ಜಟಾಯುವಿದ್ದಾನೆ; ಅವನು ನಿನ್ನ ಸೇವೆಯನ್ನು ಮಾಡಿದನೆಂದು
 ತಿಳಿಯುತ್ತೇನೆ.
 (ರತ್ನಶಿವಿಂದನ ಪ್ರವೇಶ. ಆಕಾಶದ ಮಧ್ಯದಿಂದ ಬಂದಂತೆ
 ಅಭಿನಯಿಸಬೇಕು. ಮೈತುಂಬ ಆಯುಧದ ಹೊಡೆತದ ಗಾಯಗಳವೇ.)
 ರತ್ನಶಿವಿಂದ: (ಸ್ವರ್ಗತ)
 ಚಂದ್ರಹಾಸ ಖಿಂಡಿಂದ ಪೆಟ್ಟು ತಿಂದು ಕೆಳಗೆ ಬಿಂದ್ರ
 ಬೀಸುತ್ತಿರುವ ಗಾಳಿಯಿಂದ ಮೂಳೆ ತಿಳಿದು ಮೇಲಕ್ಕೆ
 ರೆಕ್ಕೆ ಕಡಿದ ಹಕ್ಕಿ ನಾನು ಹಾರಿಬಂದ ಹೇಗೋ ಏನೋ ಏ
 ಇಂವುತ್ತಿರುವ ಪುರವಯೋಧ್ಯೇಯಹುದೂ ಏನೋ
- (ಯೋಚಿಸಿ) ಇಲ್ಲಿ ನಿಂತಿದ್ದೇನೆ -
 ರತ್ನಗಳನ್ನು ನೀಡುವಲ್ಲಿ ಕಾಮಧೇನುವೆನಿಸಿದ ತಾಮ್ರಪರ್ಣಿಯನ್ನು ರೆಕ್ಕೆಗಳಿಂದ
 ಕಲಿಕ ಮಲಯದ ಚಂದನಗಳಿಗೆ ಸರ್ವಗಳ ಬಂಧನವನ್ನು ಬಿಡಿಸಿ
 ಜಟಾಯುವಿನ ಅಜ್ಞೆಯಂತೆ ದಶರಥನಲ್ಲಿಗೆ ಬಂದಿದ್ದೇನೆ.

ಮಹಾರಾಜನನ್ನು ಕಾಣಬೇಕು. (ಆಹಾಶಾಧ್ಯದಿಂದ ನೋಡಿ) ದಶರಥ ಮಹಾರಾಜನು ಇಲ್ಲಿದ್ದಾನೆ. (ಪ್ರಾಶ) ಅಯ್ಯಾ ಯಾರಿದ್ದೀರಿ? ಮಹಾರಾಜ ಅಜಕುಮಾರನಿಗೆ ನಿವೇದಿಸಿರಿ -

ನಿನ್ನ ಬಾಲ್ಯದ ಗೆಳೆಯ ಗೃಹ್ಯರಾಜ ಜಟಾಯುವಿನ ದೂತನಾದ ರತ್ನಶಿಖಿಂದ ನಾನು; ಅವನ ಆದೇಶದಂತೆ ಬಂದಿದ್ದೇನೆ.

ಸುಮಂತ್ರ:	ಇತ್ತೆ ಇತ್ತೆ.
ರತ್ನಶಿಖಿಂದ:	(ಇಳಿಯವುದನ್ನು ಅಭಿನಯಿಸಿ) ಮಹಾರಾಜ ದಶರಥನಿಗೆ ಮಂಗಳವಾಗಲಿ.
ದಶರಥ:	ಶ್ರೀಯ ಮಿತ್ರ ಜಟಾಯುವಿಗೆ ಕುಶಲವೇ?
ರತ್ನಶಿಖಿಂದ:	ಶ್ರೀಯ ಮಿತ್ರನಿಗೆ ಉಪಕರಿಸುವಲ್ಲಿ ಕುಶಲ; ಶರೀರದಲ್ಲಿ.
ದಶರಥ:	ಭದ್ರ, ಕಳವಳವಾಗುತ್ತಿದೆ; ಕುಳಿತುಕೊಂಡು ಹೇಳು.
ರತ್ನಶಿಖಿಂದ:	(ಕುಳಿತುಕೊಂಡು) ಇಂದು ಮುಂಜಾನೆ ನಮ್ಮೆ ಪರಿವಾರದ ಮುಟ್ಟಿ ಪಕ್ಷಿಗಳು ತಿರುಗಾಡಲು ಹೋಗಿದ್ದವು; ಅವು ತಿರುಗಿ ಬಂದು ಕಣ್ಣೀರು ಸುರಿಸುತ್ತೆ ಜಟಾಯುವಿನ ಬಳಿಬಂದು ಹೇಳಿದವು - ರಾಮಬದ್ರನು ತನ್ನ ಪಕ್ಷಿ ಸೀತೆ ಹಾಗೂ ಲಕ್ಷ್ಮಣಯುಕ್ತನಾದ ಲಕ್ಷ್ಮಣನೊಂದಿಗೆ ಕುಟೀರದಲ್ಲಿ ಮೊದಲ ಸಂಧ್ಯೆಯನ್ನು ಕಳೆದು ಅಂಗಣದಲ್ಲಿರುವಾಗ ಆ ಪ್ರದೇಶದಲ್ಲಿರುವವರ ಮಾತುಗಳು ಕೇಳಿಬಂದವು -

ಇದೇನು? ರೋಹಣ ಪರ್ವತವೇ ಕ್ರೀಡಿಗಾಗಿ ರೂಪ ತಳೆದು ಬಂದಿದೆಯೋ? ಅಥವಾ ಇಂದ್ರಧನುವೇ ಆಹಾರತಳೆದು ಓಡಾಡುತ್ತಿದೆಯೋ? ಅಥವಾ ಭೂತಧಾತ್ರಿಯಾದ ಭೂದೇವಿಯ ಪ್ರಕೃತಿ ಬಲವ್ಯೋ? ಎಂದೆಲ್ಲ ಕಲ್ಲಿಸಿಕೊಳ್ಳುತ್ತೆ ತಪಕ್ಕಿನಿಯರು ಹೇಳುತ್ತಿರುವಾಗ ಲೋಕಕ್ಕೆ ತಿಲಕದಂತಿರುವ ಪ್ರಾಣಿಯೊಂದು ಅಲ್ಲಿ ಕಾಣಿಸಿತು.

ಆಗ ರಾಮಚಂದ್ರನು ಹೇಳಿದನು - ಜಾನಕಿ, ನೋಡು ನೋಡು ಕಣ್ಣಿಗೆ ರಸದೂಟವಿದು -

ಅಲ್ಲಿಂದು ಚಿತ್ತರವಾಗಿರುವ ಜಂಕೆ ಕಾಣುತ್ತಿದೆ; ಮೈತುಂಬ ವಿವಿಧ ರತ್ನಗಳನ್ನು ಬೇಕಾದ ಕಡೆಗಳಲ್ಲಿ ಕೋದಂತೆ; ದೂರದಲ್ಲಿನ ಮೋಡಗಳ ಬಳಿಯಲ್ಲಿ ಕಾಣುವ ಕಾಮನಬಿಲ್ಲಿನ ಕಾಂತಿ; ಅದರ ಹಿಂದೆ ಕುತೂಹಲದಿಂದ ಕಣ್ಣರಳಿಸಿ ಧಾವಿಸುತ್ತಿರುವ ವಟುಗಳ ಹಿಂಡು; ಜಿಗಿಯುತ್ತ ಸಾಗುವಾಗ ಆಗಾಗ ನೆಲದ ಮೇಲಿದ್ದರೆ ಮತ್ತೆ ಗಗನದಲ್ಲಿ ಕಾಣುತ್ತದೆ.

ಅದನ್ನು ನೋಡುವ ಕುತೂಹಲ ಹೆಚ್ಚಿದ ಲಕ್ಷ್ಮಣ ಹೇಳಿದ - ಆಯ್ದ, ನೋಡಲೇಬೇಕಾದುದು ಇದು. ನೋಡು -

ಬಾಲದಿಂದ ಮೋಗದ ವರೆಗೆ ಹಸಿರು ಮಣಿಯ ರಚನೆ ತುಂಬಿದೆ
ಅದರ ಕೆಳಗೆ ದಟ್ಟವಾಗಿ ಮುತ್ತಕೋಡ ಕಾಂತಿ ಮಿನುಗಿದೆ
ಪಾದ ಹೊಳೆವ ಹವಳ ಘಟಿತ ಕಣ್ಣ ವೃದ್ಧಾಯ ರಚತವು
ಕಾಡಹರಿಣ ಕಾಡನೆಲದಿ ಗಾಡಿಯಿಂದ ಮೋಡಿ ಮಾಳ್ಳುದು

- ಕೌಶಲ್ಯ:** ಮುಂದೇನು?
ರತ್ನತಿಖಿಂಡ: ಅನಂತರ ಜಂಕೆಯ ಬಣ್ಣಬಣ್ಣಿದ ಚರ್ಮದ ಸೂಬಿಗೆ ಸೀತೆ
ಹುತ್ತುಹಲೀತಳಾದುದನ್ನು ಕಂಡು, ಅವಳ ರಕ್ಷಣೆಗೆ ಲಕ್ಷ್ಮಿಣನನ್ನು
ನೇಮಿಸಿ ರಾಮಭರ್ತನು ಜಂಕೆಯನ್ನು ಬೆನ್ನಟ್ಟಿ ಹೋದನು. ಕೆಲವು
ಕಾಲ ಕಳಿದಾಗ ಆ ಅದ್ಯತಜೀವಿಯಿಂದ ರಾಮಚಂದ್ರನಿಗೇನಾದರೂ
ಅಗಿರಬಹುದೆ ಎಂಬ ಶಂಕೆಯು ಸೀತೆಗುಂಟಾಯಿತು. ಆಗ ಲಕ್ಷ್ಮಿಣನು
ಅವಳನ್ನು ಮುನಿಪತ್ನಿಯರ ಬಳಿ ಬಿಟ್ಟು ರಾಮನ ಬಳಿಗೆ ಹೋದನು.
ಮಗೂ ಲಕ್ಷ್ಮಿಣ, ಬಂಗಾರದ ಜಂಕೆಯು ಬೇಡ. ಜಾನಕಿಯನ್ನು
ಅಡವಿಯಲ್ಲಿ ಬಿಟ್ಟು ಹೋಗಬೇಡ.
- ಸುಮಂತ್ರ:** ಮಹಾರಾಣಿ, ಇದು ಹಿಂದಾದ ಘಟನೆ. ಇದಕ್ಕೆ ಸಮ್ಮೋಹಗೊಳ್ಳಬೇಡ.
ದಶರಥ: ಮುಂದೇನು?
- ರತ್ನತಿಖಿಂಡ:** ಹದೆಯನ್ನು ಕೀರಿಯ ವರೆಗೆ ಎಳೆದ ಧನುವನ್ನು ಹಿಡಿದು ರಾಮನು ದೊಡ್ಡ
ದೇಹದ ವೇಗಶಾಲಿಯಾದ ಹರಿಣವನ್ನು ಹಿಂಬಾಲಿಸಿ ಹೋದನು; ಇತ್ತು ಸಕಲ
ಸುರಾಂಗನೆಯರನ್ನು ಹರಣಗೈದ ರಾಣಿನು ಸೀತೆಯನ್ನು ಮುಪ್ಪಕರಧದ
ಮೇಲಿಟ್ಟುಕೊಂಡು ತನ್ನ ರಾಜಧಾನಿಯತ್ತ ನಡೆದನು.
- ದಶರಥ:** ಬಿಲ್ಲು, ಬಿಲ್ಲು -
ರಕ್ಷಸರ ಶಿರವರಿವ ವಿದ್ಯೆಯಲ್ಲಿ ನಿಮಿಣವಾಗಿರುವ
ಬಾಣಗಳ ನೀವಿಂದು ರಾಣಿನ ತಲೆತರಿದು ಬನ್ನಿ
(ಎಂದು ಏಳಲು ಬಯಸುತ್ತಾನೆ)
- ಸುಮಂತ್ರ:** ಮಹಾರಾಜ, ಇದು ಕಳೆದುಹೋದ ಸಂಗತಿ. ಆಯಧಗ್ರಹಣಕ್ಕೆ
ಅವಸರವೆಲ್ಲಿ?
- ದಶರಥ:** (ಕುಳಿತುಕೊಂಡು) ಕವ್ವ ಕವ್ವ ರಘುಕುಲಕ್ಕೆ ಹೋಸದೊಂದು ಕಲಂಕ
ಮುತ್ತಿತು! (ಯೋಚಸಿ) ಇದು ಮಾಯಾಮಯನ ಕೆಲಸ -
ಮಾಯಾಮೃಗವನ್ನು ಕಂಡು ರಾಮ ಮೋಹಗೊಂಡನೆಂಬುದು
ಸೋಜಗವಲ್ಲವೇ? ಅಥವಾ ದೌಖಾಂಗ್ಯ ಕಾಲದಲ್ಲಿ ಕಂಡುದೂ ಕಾಣದಂತಾಗಿ
ಮತಿಗೆದುತ್ತದೆ.
- ಸುಮಂತ್ರ:** ಮಗಳ ಸೀತೆ, ದೇಶಾಂತರದಲ್ಲಿರುವ ನಿನ್ನನ್ನು ರಾಕ್ಷಸನು
ಅಪಹರಿಸಿದ್ದನ್ನು ಕೇಳಿ ಹಾಲಾಹಲವನ್ನು ಕುಡಿದಂತಾಯಿತು.

- ಕೈಕೇಯಿ:** ಕೈಕೇಯಿಯ ಅಪಕೀರ್ತಿಯೆಂಬ ಮಹಾವ್ಯಕ್ತಿ ಇದು ಮತ್ತೊಂದು ಚಿಗುರು!
- (ಹುಳಿತು ವ್ಯಾಘರೆಯಿಂದ) - ಮುಂದೇನಾಯಿತು?
- ರತ್ನಶಿವಿಂದ:** ಇದನ್ನು ಮರಿಹಕ್ಕಿಗಳಿಂದ ಕೇಳಿ ನಿನ್ನ ಗೆಳೆಯನಾದ ಜಟಾಯುವು ಎಳೆಯ ಹದ್ದುಗಳೊಂದಿಗೆ ಸೂಸೆಯ ಅಪಹರಣಿಂದ ತಿರಸಾರ್ಕೆ ಪಾತ್ರವಾದ ಮಲಯಾಚಲದತ್ತ ನಡೆದನು. ಈ ನಡುವೆ ಬಿಜ್ಞಿದರೆ ಹಗಲನ್ನು ರಾತ್ರಿಯನ್ನಾಗಿಸುವ ರೆಕ್ಕೆಗಳನ್ನು ಬಿಜ್ಞಿ ರಾವಣನ ಭೃತ್ಯರ ಮಾರ್ಗವನ್ನು ತಡೆದು ರಾವಣನೊಂದಿಗೆ ಯುದ್ಧಕ್ಕೆ ಸಿದ್ಧನಾದನು.
- ದಶರಥ:** ಸಾಧು ಗೆಳೆಯ ಸಾಧು!
- ರತ್ನಶಿವಿಂದ:** ಯಾವನು ರೆಕ್ಕೆಗಳನ್ನು ಮುಚ್ಚಿದರೆ ಸೂರ್ಯನು ಹಗಲನ್ನುಂಟಿಮಾಡುವನೋ ಯಾವನ ರೆಕ್ಕೆಗಳನ್ನು ಬಿಜ್ಞಿದರೆ ಲೋಕವನ್ನು ಕತ್ತಲು ಆವರಿಸುವುದೂ ಅಂಥ ಅರುಣತನಯನಾದ ಜಟಾಯುವ ಭೂಮ್ಯಾಕಾಶಗಳನ್ನು ನಿರ್ಬಂಧಿಸಿ ರಾವಣನೊಡನೆ ಯುದ್ಧಕ್ಕೆ ಸಿದ್ಧನಾದನು.
- ದಶರಥ:** ಯಾಕಾಗಬಾರದು? ಅವನು ಸಂಪಾತಿಯ ಸೋದರ; ಅರುಣನ ಮತ್ತನಲ್ಲವೇ? ಮುಂದೇನು?
- ರತ್ನಶಿವಿಂದ:** ನಂತರ ಗೃಹ್ಯರಾಜನು ಗರ್ವದಿಂದ ಹೇಳಿದನು -
- ಮಲಯಿಗಿರಿಯ ಗುಹೆಯ ಕಂದರಗಳಲ್ಲಿ ವಾಸಮಾಡುವ ಜಟಾಯುವೇ ನಾನು. ಎಲ್ಲಾ ಸೀತಾಪಹಾರಿಯೆ, ನೀನು ಯಾವುದೇ ಕರದಲ್ಲಿ ಚಂದ್ರಹಾಸವನ್ನು ಧರಿಸಿದರೂ ನನ್ನ ಪ್ರಚಂಡವಾದ ಚುಂಚುವಿನ ಪ್ರಹಾರದಿಂದ ನಿನ್ನ ತಲೆಗಳನ್ನು ಸೀಳಿ ಮಣಿನಿಕರಗಳೊಂದಿಗೆ ಕೆಡಪುತ್ತೇನೆ. ಮಾಂಸಲೋಲುಪವಾದ ಹದ್ದುಗಳು ತಿನ್ನಲ್ಲಿ.
- ದಶರಥ:** ಅಹಾ! ವೇಗದಲ್ಲಿ ವಾಯುವನ್ನೂ ಏರಿಸಿದ ಜಟಾಯುವಿನ ಪರಾಕ್ರಮ ಅನುಪಮ.
- ಕೌಸಲ್ಯ:** ಭಗವತಿ ಯುದ್ಧಲ್ಕ್ಷಿ, ಜಟಾಯುವಿಗೆ ಜಯವಾಗಲಿ. ಮುಂದೇನು?
- ರತ್ನಶಿವಿಂದ:** ಅನಂತರ ಅರುಣ ಹಾಗೂ ಗರುಡರ ವಂಶಕ್ಕೆ ಸೇರಿದ ನಾವೆಲ್ಲರೂ ತಾತ ಜಟಾಯುವಿನ ಸುತ್ತು ಇದ್ದು ಯುದ್ಧವನ್ನು ಮಾಡತೋಡಿದೆವು -
- ರಾವಣನ ಕಿವಿಯ ಬಳಿ, ಹಣೆ, ವಿಶಾಲವಾದ ನೇತ್ರಗಳು, ಮೂಗು, ಕುತ್ತಿಗೆ, ಎದೆ - ಹೀಗೆ ಎಲ್ಲೆಲ್ಲಿ ಜಟಾಯುವು ಮುಚ್ಚಿದನೊ ಅಲ್ಲಿಲ್ಲ ಉಗುರಿನಿಂದ ಕೆರೆದು ಮಾಂಸವನ್ನು ತಿನ್ನತೋಡಿದೆವು.
- ಅನಂತರ ಹದ್ದುಗಳಿಂದ ಪೀಡಿತನಾದ ರಾವಣನು ಚಂದ್ರಹಾಸದಿಂದ ಪಕ್ಷಿಗಳನ್ನು ಜಟಾಯುವಿನ ಎದುರಿನಲ್ಲಿಯೆ ಕೊಲ್ಲಲಾರಂಭಿಸಿದನು.

ಆಗ ಜಟಾಯುವು ನಮ್ಮೆಲ್ಲರನ್ನೂ ಹಿಂದೆ ಸರಿಸಿ ತಾನೇ ಯುದ್ಧಕ್ಕೆ ತೊಡಗಿದನು -

ಅವರಿಭೂ ವಿಚಿತ್ರವಾದ ಯುದ್ಧ ನಡೆಯ ತೊಡಗಿತು; ಚಂದ್ರಹಾಸದ ಹೊಡತೆ ಬೀಳದ ಒಂದು ಅಂಗವೂ ಜಟಾಯುವಿನ ಮೈಯಲ್ಲಿರಲ್ಲ; ಹಾಗೆಯೇ ಇಂದ್ರನ ವಜ್ರಾಯುಧದ ಪ್ರಾರಂಭ ಅಲಂಕಾರವನ್ನು ಹೊಂದಿದ ರಾವಣನ ಮೈಮೇಲೆ ಜಟಾಯುವಿನ ಕೊಕ್ಕಿನ ಹೊಡತೆವಿಲ್ಲದ ಉಗುರಿನ ಗೀರುಗಳಲ್ಲದ ಭಾಗವ್ಯಾಂದೂ ಇರಲಿಲ್ಲ.

ಕೌಸಲ್ಯ: ಭಗವತಿ ಸಂಗ್ರಾಮಲಕ್ಷ್ಯ, ಸೀತೆಯನ್ನು ಬಂಧನದಿಂದ ಬಿಡಿಸು. ದಶರಥ:

ರತ್ನಾಶಿಂಹ: ಅನಂತರ ಆಕಾಶದಲ್ಲಿ ಕೊಕ್ಕಿನಿಂದ ಕುಕ್ಕುಪುದೇ ಗ್ರಾಸವಿಧಿಯಾಗಿರುವ ಜಟಾಯುವು ಚಂದ್ರಹಾಸವನ್ನು ಕೆಳಕ್ಕೆ ಕೆಡವಿದ; ದಿಗ್ಭಾಗಾಗಳ ಅಂಕುಶದಂತಿರುವ ಹತ್ತು ನಶಿಗಳಿಂದ ರಾವಣನ ಹತ್ತುಮುಖಗಳನ್ನು ಖಂಡಿಸಿದನು.

ದಶರಥ: ಗರುಡಾಗ್ರಜ, ಸೂರ್ಯಸಾರಧಿಯಾದ ಅರುಣ ಮಗನಾದ ಜಟಾಯುವೇ, ನೀನೇ ಧನ್ಯ!

ಕೌಸಲ್ಯ: ಸೂಸೆಯ ಅಪಹರಣದಲ್ಲಿ ಜಟಾಯುವು ಮಾಡಿದ ಕಾರ್ಯವು ಕೀರ್ತನೀಯವಾಗಿದೆ.

ರತ್ನಾಶಿಂಹ: ಮುಂದೆ -

ರಾವಣನು ಕೂಡಲೇ ಚಂದ್ರಹಾಸದಿಂದ ಅವನ ಕೊಕ್ಕನ್ನು ಕತ್ತರಿಸಿದ; ಇವನು ಅವನ ಚಂದ್ರಹಾಸವನ್ನು ಚಂಚು ಪ್ರಾರಂಭಿಸಿದ್ದಿಂದ ತುಂಡಿಸಿದ; ಇಂಥ ಜಟಾಯುವಿನ ಕಂರವನ್ನು ಅಸ್ತದಿಂದ ಕತ್ತರಿಸಿದ.

ಈ ರೀತಿಯಲ್ಲಿ ಕಂಠಗತಪೂರ್ಣಾನಾದ ಜಟಾಯುವು ಸಂದೇಶವನ್ನು ಕಳಿಸಿದ್ದಾನೆ -

ಸಂಪಾತಿಯ ಸೋದರನಿಗೆ ಸರ್ವಶವಾದ, ಅರುಣಪುತ್ರನಿಗೆ ಉಚಿತವಾದ, ನಶಾಯುಧನಿಗೆ ಯೋಗ್ಯವಾದ, ರಾವಣನಿಗೆ ತಕ್ಷುದಾದುದ್ದೀಪನ್ನೂ ನಿನ್ನ ಮಿತ್ರತೆಯನ್ನು ಅನುಸರಿಸಿ ಮಾಡಿದ್ದೇನೆ. ನಿನಗೆ ಲಜ್ಜೆಯಾಗದಿರಲಿ; ನಾನು ಹೋಗುತ್ತಿದ್ದೇನೆ ಮನಃ ಹುಟ್ಟು ಬಾರದಿರಲಿ.

ದಶರಥ: ಹಾ ಅರುಣವಂಶಾಲಂಕಾರನೆ, ಹಾ ಸಂಪಾತಿಯ ತ್ರಿಯಸೋದರನೆ, ಹಾ ಗರುಡನ ಪ್ರಸನ್ನತೆಯೆಂಬ ಧನವನ್ನು ಪಡೆದವನೆ, ತ್ರಿಯಮಿತ್ರ, ದಶರಥನ ಕಾರಣದಿಂದ ಎಂಥ ಅವಸ್ಥೆ ಬಂತಪ್ಪ!

ಕೌಸಲ್ಯ: ಅಯ್ಯೋ ದೃವವೆ, ನೀನು ವನವಾಸಿಗಳಾದ ರಾಘವ ಕುಟುಂಬವನ್ನೆಲ್ಲ ದುರ್ದರ್ಶನಿಗೇದುಮಾಡಿದೆ.

- ಸುಮಿತ್ರ:** ಕೇವಲ ವನವಾಸಿಗಳನ್ನು ಮಾತ್ರವಲ್ಲ ಮನೆಯಲ್ಲಿರುವವರನ್ನೂ
ರತ್ನತಿಖಂಡ: ಮಹಾರಾಜ, ನನಗೆ ಅಪ್ಪಕೆ ಕೊಡು. ನಾನು ನನ್ನ ಸೆಲೆಗೆ
 ಹೋಗುತ್ತೇನೆ.
- ದಶರಥ:** ಸಾಧು, ಹೋಗಿ ಬಾ.
 (ರತ್ನತಿಖಂಡನು ಪರಿಕ್ರಮಿಸಿ ನಿಷ್ಕಾಮಿಸುವನು)
- ಕೃಕೇಯಿ:** ಕೊಸಲಪತಿಯೆ, ರಘುವಂಶಕ್ಕೇನಾಗುತ್ತಿದೆ?
ದಶರಥ: ಹಾಗಾದುದರಿಂದಲೇ ನಾನು ಹೀಗೆ
 ಸೂರ್ಯಾಪುತ್ರಿಯಾದ ಯಮುನೆಯ ನೀಲಕಮಲದಂಭ ಜಲ ಹಾಗೆಯೇ
 ಹುಮುದದಂತೆ ಕಾಂತಿಯುಳ್ಳ ಗಂಗೆಯರು ಸೇರಿರುವ ಆ ಪ್ರಯಾಗ
 ತೀರ್ಥದಲ್ಲಿ ಶರೀರವನ್ನು ತ್ವಾಗಮಾಡಿ ಇಂದ್ರನ ಅಧಾರಸನವನ್ನು ಪಡೆಯುವ
 ಬಯಕೆಯುಂಟಾಗುತ್ತಿದೆ.
- (ಪರಿಕ್ರಮಿಸಿ ಎಲ್ಲರೂ ನಿಷ್ಕಾಮಿಸುವರು)

ಇಲ್ಲಿಗೆ 'ನಿದೋಽಪದಶರಥ'ವೆಂಬ ಆರನೆಯ ಅಂಶ ಮುಗಿಯಿತು.

ಏಳನೆಯ ಅಂಕ

- (ವ್ಯಾಲಿಕನ ಪ್ರವೇಶ - ಸುತ್ತಲೂ ನೋಡಿ ನೇಪಡ್ಯಾದತ್ತ ತಿರುಗಿ)
- ಕರ್ಮಾರಚಂಡ:** ಅಯ್ಯಾ ಚಂದನಚಂಡ, ನಿದ್ದೆಯಿಂದ ಏಳು; ಗುಡಿಸಲಿನಿಂದ ಹೊರಗೆ ಬಾ; ರಾತ್ರಿ ಕಳೆದು ಬೆಳಗಾಗುತ್ತಿದೆ.
- ಎಣಿಕೆಗೆ ಸಿಗುವವು ನಂದಿಯಬಟ್ಟಲ ಕಾಂತಿಯ ಮೊಂದಿದ ತಾರೆಗಳು ಅರಿಶಿನದಂತು ರದೋಡನೆಯೆ ಸ್ಥಿರಪ ಮಂದಬೆಳಕಿನಾ ದೀಪಗಳು ಮಂತ್ರಸ್ತಂಭಿತ ಪಾರದರ್ದವಸಮು ಜಡತೆಯ ತಾಳಿಹ ಚಂದ್ರಮನು ವಳೆಯ ಮಧುವಿನಾ ಮಧುರತೆ ತುಂಬಿದೆ ಪೂರ್ವದಿಕ್ಕಿನಾ ಗಗನವನು
- (ನೇಪಡ್ಯಾದಿಂದ) ಆಯ್ ಕರ್ಮಾರಚಂಡ, ಮುಂಜಾನೆಯ ನಿದ್ದೆಯು ಸವಿ. ಅದಕ್ಕಾಗಿ ನಿದ್ದೆ ಮಾಡುತ್ತಿದ್ದೇನೆ.
- ಕರ್ಮಾರಚಂಡ:** ಆಹಾ ನಿನ್ನ ಉತ್ತಾಹಶಕ್ತಿಯಿ! ಮಂತ್ರಾಲೋಚನೆಯಿಲ್ಲದ ರಾಜ, ಬೇರೆಯವರ ಕಾವ್ಯವನ್ನೋದದ ಕವಿ, ಪಾರದಲ್ಲಿ ಆಸಕ್ತಿಯಿಲ್ಲದ ವಂದಿಗಳ ಅನಂದವು ಹೆಚ್ಚು ದಿನ ಇರಲಾರದು.
- (ನೇಪಡ್ಯಾದಿಂದ) - ಇಲ್ಲಿ ಹಾಸಿಗೆಯ ಮೇಲೆ ಕುಳಿತುಕೊಂಡೇ ಸುಪ್ರಭಾತವನ್ನು ಪರಿಸುತ್ತೇನೆ.
- ಕರ್ಮಾರಚಂಡ:** ಅದೂ ನಿನಗೆ ಹೆಚ್ಚೇ ಆಯಿತು.
- (ನೇಪಡ್ಯಾದಿಂದ) - ಸರಸ್ವತಿಯ ಸೌರಭವನ್ನು ಪ್ರತ್ಯಕ್ಷಗೊಳಿಸುವ ಬ್ರಾಹ್ಮಿ ಮುಹಾರ್ಫವು ಬಂದಿದೆ -

ಮನೆಯೋಜಗಿರುವ ದೀಪದ ಕಾಂತಿಯೂ ತಗ್ಗಿದೆ; ತನ್ನ ನಾಳದಿಂದ
ಬೇರೆಯಾದ ಕಮಲವು ಅರಳುತ್ತಿದೆ; ಗೋಜಿಗಳು ಮಾತಿನಿಂದ
ಸರ್ವಸಂಪನ್ಮಾಗಿವೆ; ಆದ್ದರಿಂದ ಸದ್ಗದಲ್ಲಿಯೇ
ಸೂರ್ಯೋದಯವಾಗುವುದೆಂದು ತಿಳಿಯುತ್ತೇನೆ.

ಕರ್ಮಾರಚಂಡ: ಹಾಗಾದರೆ ರಾಮಚಂದ್ರನ ಗುಣಾನ ಮಾಡೋಣ. ವೈತಾಲಿಕ
ವೃತ್ತಿಯಿಂದರೆ ಬೇರೆಯವರನ್ನು ಸಂತೋಷಪಡಿಸಿದ್ದರ ಫಲವನ್ನಿಲ್ಲ
ವುದೇ ಅಲ್ಲವೇ? (ಸ್ವಲ್ಪ ದೊಡ್ಡ ದನಿಯಿಂದ)

ಮಾತಾರಂಡ ಕುಲದ ಮಹಾತಿಲಕ, ತ್ರೈಲೋಕ್ಯರಕ್ಷಾಮಣಿ, ವಿಶ್ವಾಮಿತ್ರ
ಮಹಾಮನಿಗಳ ಪ್ರಿಯತಿಷ್ಠಿ, ರಘುವಂಶತ್ರೈಷ್ಠಿ, ತಾಟಕಾಸಂಹಾರಿ, ಹಚ್ಚೇನು?
ಪ್ರತ್ಯಕ್ಷಾನಾರಾಯಣ, ಕೌಸಲ್ಯಾನಂದನ, ದಶರಥಾತ್ಮಜ ರಾಮಚಂದ್ರನಿಗೆ
ಜಯವಾಗಲಿ.

(ನೇಪಢ್ಟಿಂದ)

ಕಂದಪನ ಉದ್ಯಾಮ ದರ್ಪವನ್ನು ಪ್ರಶಮನ ಮಾಡುವವರ ಗುರು, ಬ್ರಹ್ಮನ
ಶಿರಸ್ಸನ್ನು ಕರಗಳಿಂದ ಚಿವುಟ ಹಾಕಿದ, ಗಂಗೆಯಿಂದ ಅಲುಗುವ ಚಂದ್ರನನ್ನು
ಧರಿಸಿದ, ಹಾರ್ಷತೀವಲ್ಲಭನ ಧನುವನ್ನು ಎತ್ತಿ ಹೆದೆಯೇರಿಸುವಾಗ
ಮುಧ್ಯಭಾಗವು ತುಂಡಾಗಿ ಹುಟ್ಟಿದ ಕಬ್ಬಪು ಇನ್ನೂ ಕೇಳುತ್ತಿದೆ; ಮೂರು
ಲೋಕವನ್ನೂ ವ್ಯಾಪಿಸುತ್ತಿದೆ.

ಕರ್ಮಾರಚಂಡ: ಜಂಭಾಸುರನನ್ನು ಸೋಲಿಸಿದ ಸುರಪಾಲನಾದ ಇಂದ್ರನನ್ನು ಗೆದ್ದ
ರಾವಣನನ್ನು ಬಿಲ್ಲಿನ ಹೆದೆಯಿಂದ ಕಟ್ಟಿದ ಕಾರ್ತವೀಯರಜುನನ ಸಾವಿರ
ತೋಳುಗಳನ್ನು ವಿಂಡಿಸಿದ ಭಾರ್ಗವರಾಮನನ್ನು ನೀನು ಗೆದ್ದ
ಜಯಮಾಲೆಯು ನಿನ್ನನ್ನು ಬಿಟ್ಟು ಮುಂದೆ ಹೋಗಲಾರದಂಬುದನ್ನು
ತೋರಿಸಿಕೊಂಡೆ

(ನೇಪಢ್ಟಿಂದ)

ಯಿದ್ದದಲ್ಲಿ ಕ್ಷಾಂಕಾರ್ಥದಲ್ಲಿ ಕ್ಯಾಯಿಂದ ಹೆದೆಯನ್ನೇಳಿದಾಗ ವೀಕಾನಾದದಂತೆ
ದನಿಯು ಹೊರಟಿತು; ವಿರದೂಷಣರೇ ಮುಂತಾದ ರಕ್ಷಣೆ ಪ್ರಾಣಾತ್ಮಾಗ
ಮಾಡಿದರು; ಅನಂತರದಲ್ಲಿ ಭಲ್ಲೆಯೇ ಮುಂತಾದ ಆಯುಧಗಳಿಂದ
ತುಂಡುತುಂಡಾಗಿ ನೆಲದ ಮೇಲೆ ಬಿದ್ದರು.

ಕರ್ಮಾರಚಂಡ: ಮಾರೀಚನು ಮಾಯಾಮೃಗಾಗಿ ಬಂಡಾಗ ಅತ್ಯಂತವೇಗವಾಗಿ ನೀನು
ಬಾಣಪಯೋಗ ಮಾಡಿದೆ. ಆ ಸಮಯದಲ್ಲಿ ಬೇರಲ್ಲಿಯೋ ಹೋಗಿದ್ದ
ಅದನ್ನು ಕಾಳಾರದ ದೇವತೆಗಳು ಹುಟ್ಟಿಗುರುಡರಂತಾದರು; ಕಣ್ಣಗಳಿಗೆ
ಜಲಾಂಜಲಿಯನ್ನಿತ್ತರು: ದೃಷ್ಟಿಯನ್ನು ಸೃಜಿಸಿದ ಬ್ರಹ್ಮದೇವನಿಗೆ
ಕ್ಷೇತರದಾಯಕರೆನಿಸಿದರು; ಅವರ ಕಣ್ಣಗಳು ವೃಧ್ರವೇನಿಸಿದವು.

ಅಲ್ಲದೆ -

ದೇವ, ನೀನು ಕಬಂಧನನ್ನು ಕೊಲ್ಲಿವ ಸಮಯದಲ್ಲಿ ಕೌತುಕದಿಂದ ಕಣ್ಣಗಳನ್ನು ಅರಳಿಸಿ ನೋಡಿದವರು ಈಗಲೂ ಕಣ್ಣಮುಚ್ಚಲು ಬಯಸುವುದಿಲ್ಲ; ಈಗಲೂ ಅವರ ಕರ್ಮೋಲಗಳು ರೋಮಾಂಚಿತವಾಗುತ್ತವೆ; ಇಂದಿಗೂ ಅವರ ಮನಸ್ಸು ಪ್ರಸನ್ನವಾಗಿಯೇ ಇದೆ.

(ನೇವಢ್ಟುದಿಂದ)

ರಾತ್ರಿಯಾಗಿದ್ದ ಹರನ ಅಟಪಾಸವನ್ನು ಮೀರಿಸುವ ಬಿಳಿಯ ಬಣ್ಣವನ್ನು ಹೊಂದಿದ ದುಂಡಭಿಯ ಅಷ್ಟಿಪಂಜರವನ್ನು ಕಾಲಿನಿಂದ ದೂರಕ್ಕೆಸೇದು ವಾಲಿಯ ಕೀರ್ತಿಯನ್ನು ಮನೋಧಿ ಹಾಗೂ ತನ್ನ ಪಾದಗಳು ವಂದ್ಯವೇ ಹೊರತು ಬಂದಿಗಳಿಂತೆ ಪರಿಗೆ ವಂದಿಸುವಂಥವಲ್ಲವೆಂದು ವಿಂಧ್ಯಗಿರಿಯನ್ನು ಹೊಲಿವ ಅಷ್ಟಿಪಂಜರವನ್ನು ತಿರಸ್ಕರಿಸುವ ಮೂಲಕ ವಿಂಧ್ಯಗಿರಿಯನ್ನು ತಿರಸ್ಕರಿಸಿದೆ.

ಅಲ್ಲದೆ -

ಮೂರುಲೋಕಗಳನ್ನು ಜಯಿಸಬಲ್ಲ ತನ್ನ ಬಿಲ್ಲಿದ್ದೆಯಿಂದ ಪ್ರಸಿದ್ಧವಾದ ಏಳು ತಾಲವ್ಯಾಗಳಲ್ಲಿ ಬಿಟ್ಟು ಒಂದೇ ಬಾಣದಿಂದ ಗುಹೆಯನ್ನು ನಿರ್ಮಿಸಿ ಅದರಲ್ಲಿ ವಾಯುವು ಪ್ರವೇಶಿಸುವಂತೆ ಮಾಡಿದೆ; ಆ ಗಾಳಿಯಿಂದ ಹುಟ್ಟಿದ ದೊಡ್ಡ ಶಭ್ದವು ಆಕಾಶಮಂಡಲವನ್ನು ತುಂಬಿ ಸಪ್ತಾಲವ್ಯಕ್ತಗಳು ಸಪ್ತಲೋಕಗಳಲ್ಲಿಯೂ ನಿನ್ನ ಯಶೋಗಾಢೆಯನ್ನು ಹಾಡುತ್ತಿರುವಂತಿದೆ.

ಕರ್ಮಾರಚಂಡ: ಪೌಲಸ್ತ್ಯನಾದ ರಾಖಣನನ್ನು ಸೇರಿಹಿಡಿದು ಅವಮಾನಿಸಿದ, ದೇವೇಂದ್ರನ ಕುಮಾರನಾದ, ಕಶಿಗಳ ಚಕ್ರವರ್ತಿಯಾದ, ನಾಲ್ಕುಧಿಕ್ಕುಗಳಿಂಬ ನಿಕುಂಜಗಳನಾಶ್ರಯಿಸಿದ, ಚತುಃಸಮುದ್ರಗಳಲ್ಲಿ ನಿತ್ಯಪೂರ್ ಸಂಧ್ಯಾವಿಧಿಯನ್ನು ಆಚರಿಸುತ್ತಿದ್ದ ತನ್ನ ಬಲಿಪೂರ್ವಾದ ಭುಜಗಳಿಂಬ ಪರಿಘಗಳಿಂದ ರಾಜಧಾನಿಯಾದ ಕಷ್ಟಿಂಧೆಯನ್ನು ಕಾಪಾಡುತ್ತಿದ್ದ, ಗುಣನಿಧಿಯಾದ, ಕನಕಮಲಮಾಲೆಯನ್ನು ಧರಿಸಿದ್ದ ವಾಲಿಯನ್ನು ಒಂದೇ ಬಾಣದಿಂದ ನಿಗ್ರಹಿಸಿದೆ.

(ನೇವಢ್ಟುದಿಂದ)

ಕೈಲಾಸ, ಕಲಿಂದ, ಮಲಯ, ಮಂದರ, ಮೇರು, ಸಹ್ಯ, ವಿಂಧ್ಯ, ಮಹೇಂದ್ರ, ಹಿಮಾಲಯವೇ ಮುಂತಾದ ಪರ್ವತಗಳಲ್ಲಿರುವ ಕಟಿಗಳು ಸುಗ್ರೀವನ ಪಾದಗಳಿಗೆ ನಮಿಸಿ ಸೇವೆ ಮಾಡುತ್ತಿದ್ದಾರೆ. ಅದರಿಂದ ತುಷ್ಣನಾದ ನೀನು ಅವರತ್ತ ನೋಡುವುದೆ ಪರಮಾನುಗ್ರಹವೇನಿಸಿದೆ.

ಕರ್ಮಾರಚಂಡ: ಹನುಮಂತನು ಭಯಿಂಕರವಾದ ಸಮುದ್ರವನ್ನು ವೇಗವಾಗಿ ಜಿಗಿದು ಲಂಕೆಗೆ ಹೋಗಿ ಅಶೋಕವನವನ್ನು ಹಾಳುಮಾಡಿ ಅಳ್ಳಕುಮಾರನನ್ನು ಕೊಂಡು ಚೂಡಾಮೇಯನ್ನು ನಿನ್ನ ಬಳಿಗೆ ತಂದನು. ಅದಕ್ಕೆ ಕಾರಣವಾದುದು ನಿಯಂತ್ರಿಸಲಾಗದ ನಿನ್ನ ಮಹಿಮೆಯೇ ಆಗಿದೆ.

(ನೇವಢ್ಟುದಿಂದ)

ವಿರಾಧನೇ ಮುಂತಾದ ರಾಕ್ಷಸರ ಸಂಹಾರದಲ್ಲಿ ನೀನು ತೋರಿದ
ಪರಾಕ್ರಮವನ್ನು ವರ್ಣಿಸಿದ್ದರಿಂದೇನು? ನೀನು ಸಮುದ್ರದ ಸಮೀಪದಲ್ಲಿ
ವಾಸಮಾಡುತ್ತಿರುವ ವಾರ್ತೆಯನ್ನು ಕೇಳಿದ ರಕ್ಷಿತು ಎದೆ
ಬಡಿದುಕೊಳ್ಳುತ್ತ ಹಾ ಹಾ ಎಂದು ಬೊಬ್ಬೆಯಿಡುತ್ತಿದ್ದಾರೆ.

ಕರ್ಮಾರಚಂಡ: ನಾನಾ ತರನಾದ ನಿವ್ಯಾಜ ಸ್ತುತಿಗಳಿಗೆ ಯೋಗ್ಯಾದ ದೇವನಾದ ರಾಮನು
ವಿಭೀಷಣಿಗೆ ರಾಕ್ಷಸರಾಜಪಟ್ಟವನ್ನು ಕಟ್ಟಿದನು. ಅದನ್ನು ಕೇಳಿ ರಾವಣನು
ಚಂತಾಗ್ರಸ್ತನಾಗಿ ಕಣ್ಣಗಳನ್ನು ಮುಚ್ಚಿ ದೀರ್ಘವಾದ ನಿಟ್ಟುಗಿರು ಬಿಂದುವಾಗ
ಅವನ ಮೋಗದ ಮೇಲಿನ ಗಡ್ಡ ಏಸೆಗಳೆಲ್ಲ ಅಲುಗಾಡುತ್ತಿದ್ದವು.

(ಪರದೆಯನ್ನು ಹಾರಿಸಿ ಪ್ರವೇಶಿಸಿ)

ಪ್ರತಿಹಾರಿ: ಎಲಾ ಅಲೀಕವೈತಾಲಿಕ, ಏನಿದು ಕಲಕಲು?

ಕರ್ಮಾರಚಂಡ: ಆಯ್ ರಾಮಚಂದ್ರನ ಶೌಯ್‌ಗುಣಗಳನ್ನು ಹಾಡುತ್ತಿದ್ದೇನೆ.

ಪ್ರತಿಹಾರಿ: ರಾಮದೇವನು ದಶರಥ ಮಹಾರಾಜನ ಮರಣಾನಂತರ ದಶಶಿರನ
ವಧೆಯವರಿಗೆ ಸ್ತುತಿಪಾಠವನ್ನು ಕೇಳುವುದಿಲ್ಲವಂದು
ನಿಷೇಧಿಸಿದ್ದಾನಲ್ಲವೇ?

ಕರ್ಮಾರಚಂಡ: ನಾನು ವಿಭೀಷಣನ ವೈತಾಲಿಕ; ವಿದೇಶೀಯ. ಆದ್ದರಿಂದ ಒಂದು
ಬಾರಿ ಕ್ಷಮಿಸು. ಈಗ ನಾನು ಸ್ತುತಿಪಾಠವನ್ನು ನಿಲ್ಲಿಸುತ್ತೇನೆ.
(ವಿನಯದಿಂದ) ಭಗವಾನ್ ರಾಮನು ತಂಡೆಯ
ಮರಣವಾರ್ತೆಯನ್ನು ಕೇಳಿ ಶೋಕಪೀಡಿತನಾಗಿದ್ದರೂ ಯಾದ್ದರಿಂದ
ಸಿದ್ಧತೆಯಲ್ಲಿ ತೋಡಿರುವುದಾದರೂ ಹೇಗೆ?

ಪ್ರತಿಹಾರಿ: ಎಲಾ! ಮಹಾನುಭಾವರ ಸ್ವಭಾವವು ನಿನಗೆ ತಿಳಿದಿಲ್ಲವೇ? -

ಶೋಕವು ಹೃದಯವನ್ನು ಶಂಕುವಿನಂತೆ ಚುಳ್ಳಿದ್ದರೂ ಯಥೋಚಿತವಾದ
ಕಾಯ್‌ಗಳನ್ನು ಮಹಾತ್ಮರು ಮಾಡುತ್ತಿರುತ್ತಾರೆ; ಅಹಾ! ಅವರ
ಗಾಂಭೀರ್ಯಕ್ಕೆ ಅನುರೂಪವಾದ ಯಾವುದೋ ಗುಣವಿರುತ್ತದೆ.

ಕರ್ಮಾರಚಂಡ: ಆಯ್ ನೀನು ಕೋಪಗೊಂದಿಲ್ಲವಷ್ಟೇ? ಹಾಗಾದರೆ ರಾಮಭದ್ರನು
ಈಗ ಏನು ಮಾಡುತ್ತಿದ್ದಾನೆಂಬುದನ್ನು ಹೇಳು.

ಪ್ರತಿಹಾರಿ: ಸಮುದ್ರದ ದಂಡಯ ಮೇಲೆ ದಭಾರಸನದಲ್ಲಿ ಕುಲಿತು ಉಪವಾಸ
ಪ್ರತವನ್ನು ಸ್ವೀಕರಿಸಿ ಭಾಗೀರಥಿವಲ್ಲಭನಾದ ಸಾಗರನನ್ನು ಉಪಾಸನೆ
ಮಾಡುತ್ತಿದ್ದಾನೆ.

ಸುರ್ಯೇವನಲ್ಲಿ ಸ್ವೇಹಭಾವ; ಚಂದ್ರನಲ್ಲಿ ಈಷ್ಟ; ಅಂಜನೇಯನಲ್ಲಿ ಆಶ್ಚರ್ಯ;
ರಾವಣನಿರುವ ದಿಕ್ಕಿನತ್ತ ಕ್ಷೋಧ; ಬಿಲ್ಲಿನತ್ತ ಉತ್ಸಾಹ; ಸಮುದ್ರನ ವಿಷಯದಲ್ಲಿ

ಕ್ಷೋಭಿ; ಹೀಗೆ ವಿವಿಧ ಭಾವಗಳು ತುಂಬಿದ ದೃಷ್ಟಿಯಲ್ಲಿ ರಾಮಚಂದ್ರ ರಾತ್ರಿಯಿಡಿ ನಿರ್ಣಯಕ್ಕೆ ಬಾರದಾದ.

ಕರ್ಮಾರಚಂಡ: ಇಷ್ಟಾದರೂ ಸಮುದ್ರನು ಏನೂ ಮಾಡಲಿಲ್ಲವೇ?

ಪ್ರತಿಹಾರಿ: ಅದು ಜಡರಾಶಿಯಲ್ಲವೇ?

ಕರ್ಮಾರಚಂಡ: ಹಾಗಿರುವ ಸಮುದ್ರನಿಗೆ ರಾಮದೇವನು ಏನು ಹೇಳಿದ?

ಪ್ರತಿಹಾರಿ: ಹೀಗೆ ಹೇಳಿದ -

ಅಯ್ಯಾ ಭಗವಂತನೆ, ದಡದ ಮೇಲೆ ವಸತಿಯನ್ನು ಹೊಡಿ ಕುಶಕಯ್ಯೆಯಲ್ಲಿ ರಾಮನು ಮಲಗಿರುವಾಗ ನಿನಗೆ ಇಂಥ ಅನಾಸ್ಥೆಯೇ? ನನ್ನ ಪೂರ್ವಜರಾದ ಸಗರ ಹಾಗೂ ಭರೀರಭರನ್ನು ಸೃಷಿಕೊಂಡಿ ಅಥವಾ ನನ್ನ ಬಿಲ್ಲು ಬಾಂಗಳನ್ನು ನೋಡಿಕೊಂಡು ನನ್ನ ಬಳಿ ಬಾ.

ಕರ್ಮಾರಚಂಡ: ಹಾಗಾದರೆ ಸಮುದ್ರವನ್ನು ಗೋವಿನ ಪಾದದಂತೆ ದಾಟಬಹುದೆ?

ಪ್ರತಿಹಾರಿ: (ಸುತ್ತಲೂ ನೋಡಿ) ಎಲ್ಲ ವಾನರ ನಾಯಕರೆ, ಗೋಲಾಂಗೂಲ ಸೇನಾಪತಿಗಳೆ, ಭಲ್ಲುಕನಾಯಕರೆ ಇದೇನು? ದಡದ ಮೇಲಿನ ವನದಲ್ಲಿ ಕ್ರೈಡಿಸುವುದನ್ನು ಬಿಟ್ಟು ಹೇಡಿಗಳಂತೆ ಹಿಂತಿರುಗಿ ಹೊರಟಿದ್ದೀರಲ್ಲ?

ಕರ್ಮಾರಚಂಡ: ತಮ್ಮ ಕುಲಕ್ರಮಾಗತವಾದ ಆಚಾರಗಳನ್ನು ಬಿಟ್ಟು ನಿನ್ನ ಮಾತುಗಳನ್ನೂ ಗೋಸದೆ ಸಮುದ್ರವನ್ನು ದಾಟಿವುದು ಅಸಾಧ್ಯವೆಂದು ಭಾವಿಸಿ ತಾವು ಬಂದ ದಾರಿಯನ್ನು ಹಿಡಿದು ಹೊರಟಿದ್ದಾರಲ್ಲ?

ಪ್ರತಿಹಾರಿ: ಇರಲಿ, ಅವರನ್ನು ನಿಲ್ಲಿಸುತ್ತೇನೆ -

ಈ ಸಾಗರವನ್ನು ಅಗಸ್ತ್ಯನು ಬೋಗಸೆಯಿಂದ ಕುಡಿದನು; ವಡವಾನಲವು ನಿತ್ಯಪೂರ್ಣ ನುಂಗುತ್ತಿರುವುದರಿಂದ ಇದು ದಡವನ್ನು ಏರಿ ಹೋಗುವುದಿಲ್ಲ; ಕಲ್ಪಾಂತದಲ್ಲಿ ಇದರ ವಿಸ್ತಾರವು ತಗ್ಗಿ ಒಂದು ಹೊರೆಗೆ ಸಮನಾಗುತ್ತದೆ; ಆದ್ದರಿಂದ ಹಿಂದೆಯೇ ಸೀಮಿತಗೊಂಡ ಈ ಸಮುದ್ರದ ವಿಷಯದಲ್ಲಿ ನಿಮಗೆ ವಿಷಾದವೇಕೆ?

ಅಲ್ಲದೆ -

ಕಹಿಂದ್ರರೆ, ಆದ್ದರಿಂದ ಆಲಸ್ಯವನ್ನು ಬಿಟ್ಟು ಒಬ್ಬಬ್ಬಿರು ಒಂದೊಂದು ಬೋಗಸೆ ಸಾಗರ ಜಲವನ್ನು ಪಾನಮಾಡಿರಿ ಅಥವಾ ಒಂದೊಂದು ಬಂದೆಯನೋ ಕಲ್ಲನೋ ತಂದುಹಾಕಿರಿ; ಆಗ ಸಮುದ್ರವು ಸಾಮಾನ್ಯ ಕೊಳ್ಳಂತಾಗುತ್ತದೆ ಅಥವಾ ನೇಲವೇ ಆದೀತು; ಹಾಗಿರುವಾಗ ನೀವು ಸುಮ್ಮನೆ ಕಂಗಾಲಾಗುವುದೇಕೆ?

ಕರ್ಮಾರಚಂಡ: ಆಹಾ ಸುಗ್ರೀವ ಪ್ರತಿಹಾರ, ನಿನ್ನ ಮಾತುಗಳನ್ನು ಕೇಳಿ ಎಲ್ಲ ಕರ್ಣಿನಾಯಕರೂ ಮರಳಬಂದು ಸಮುದ್ರತೀರದ ವನಗಳಲ್ಲಿ ಉತ್ಸಾಹದಿಂದ ನಿಂತುಕೊಂಡಿದ್ದಾರೆ.

ಪ್ರತಿಹಾರಿ: ಸೇನಾಪತಿಯಾದ ನೀಲನು ಭುಜವನ್ನಪ್ಪಳಿಸಿ ಕಿಲಕಿಲದನಿಯನ್ನು ಜೋರಾಗಿ ಹೊರಡಿಸಿದಾಗ ಬ್ರಹ್ಮದೇವನು ನಾಲ್ಕು ಕ್ರೈಳಿಂದ ಎಂಟು ಕಿವಿಗಳನ್ನು ಮುಚ್ಚಿಕೊಳ್ಳುವ ವ್ಯಘಟ ಪ್ರಯತ್ನ ಮಾಡಿದಂತಿದೆ.

ಧೂಮ್ರಸೆಂಬ ವಾಸರ ಬಾಯಿಯೆಂಬ ಯಂತ್ರವನ್ನು ತೆರೆದ; ಅಲ್ಲಿ ಗರಗಸದಂತಿರುವ ದಂತಪಂಕ್ತಿ ಕಾಣುತ್ತಿದೆ; ತನ್ನ ಬಾಲವನ್ನು ಸುತ್ತಿ ಮಲಯಾದ್ರಿಯನ್ನು ಕೆತ್ತು ಸಮುದ್ರಕ್ಕೆಸೆಯುವ ಬಯಕೆ ಅವನಿಗೆ.

ಭಗವಾನ್ ತ್ರಿವಿಕ್ರಮನ ಶರೀರವನ್ನು ಸಂಪೂರ್ಣವಾಗಿ ಸುತ್ತುವತನಕವೂ ಪ್ರದಕ್ಷಿಣೆಯನ್ನು ನಿಲ್ಲಿಸದಿರುವ ಜಾಂಬವನು ಸಾಗರಕ್ಕೆ ಸೇತುವನ್ನು ಬಲಿಯುವ ಸುದ್ದಿಯನ್ನು ಕೇಳಿ ತನ್ನ ವೃದ್ಧಾಪ್ಯದ ಕುರಿತು ಕೋಪಗೊಂಡನು.

ಹುಮಾರನಾದ ಅಂಗದನು ಕೂಡ ತನ್ನ ಉಗುರುಗಳಿಂದ ಹೊರಕ್ಕೆಳೆದ ತನ್ನ ಕೇತ್ತಿಯಂತೆ ಬೆಳ್ಗಿರುವ ಕರ್ಮಾರಗಳ ಪರಾಗಸಮೂಹದಿಂದ ಶಾಂತಿಕಾರಕವಾದ ಅಂಗಲೇಪನವನ್ನು ಮಾಡಿಕೊಳ್ಳುತ್ತಿದ್ದಾನೆ.

ಹನುಮನು ನಗುತ್ತ ವಾಸರರಿಗೆ ನೀವು ನನ್ನ ರೋಮವನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ; ನಾನು ಸುಲಭವಾಗಿ ಸಮುದ್ರವನ್ನು ದಾಟ ರಾಕ್ಷಸರೊಹಣವೆಯ್ದ್ದ ಮಾಡಬಹುದು ಎನ್ನುವಂತಿದೆ.

ತಾರೆಯು ಹಚ್ಚಿದ ಚಂದನದ ಲೇಪನವನ್ನು ಎದೆಯಲ್ಲಿ ಧರಿಸಿ ಸಾವಿರ ಸುವರ್ಣಕಮಲದ ಮಾಲೆಯನ್ನು ತೊಟ್ಟ ಸುಗ್ರೀವನು ತನ್ನ ವಿಶಾಲವಾದ ವಕ್ಕಷ್ಣಾಳವನ್ನು ನೋಡಿಕೊಂಡು ಸಾಗರವು ಬೊಗಸೆಮಾತುವೆಂದು ಭಾವಿಸುತ್ತಾನೆ.

ಕರ್ಮಾರಚಂಡ: ಅದು ಹೀಗೋ! (ಮುಂದೆ ನೋಡಿ ಆಶ್ಚರ್ಯದಿಂದ) ಅದೂ ಸಮುದ್ರವನ್ನು ನೋಡು - ಅಲ್ಲಿ ಜಲಮಾನುಷರಿಂಥನಗಳು ಜೋತಿಯಾಗಿ ಸಂಚರಿಸುತ್ತಿವೆ; ಶಂಖಿನಿಯರ ಸಮೂಹವು ಸುಳಿದಾಡುತ್ತಿದೆ; ಮೇಲೇಉಲ್ಲಿತ್ತಿರುವ ತರೆಗಳು ಸೂರ್ಯನನ್ನು ಅಪ್ಪಳಿಸುವಂತಿವೆ; ಪ್ರಚಂಡವಾದ ತಾಪದಿಂದ ಮುತ್ತಳ್ಳಿ ಚಿಮ್ಮಗಳು ಪ್ರಕಟಗೊಳ್ಳುತ್ತಿವೆ; ಪಾರೀನವೆಂಬ ಮೀನುಗಳು ಜಿಗಿದಾಡುತ್ತಿವೆ; ಮತ್ತು ಮಕರಗಳು ಮೇಲೆದ್ದು ಬರುತ್ತಿವೆ; ನಕ್ರಸಮೂಹಗಳು ಓಡುತ್ತಿವೆ; ಸರ್ವಗಳು ದಡದತ್ತ ಧಾವಿಸುತ್ತಿವೆ; ಮದಮತ್ತ ಆನೆಗಳು ಮದಪ್ರವಾಹವನ್ನು ಹರಿಸುತ್ತ ನೀರಾಟವಾಡುತ್ತಿವೆ; ಜಲಸ್ತಂಭನವೆದ್ದೆಯನ್ನು ತಿಳಿದ ಮುನಿಗಳು ಸಮಾಧಿಸ್ಥರಾಗಿ ಅಗ್ನಿಯನ್ನು ಶಮನಗೊಳಿಸುತ್ತಿದ್ದಾರೆ; ದೇವ, ಸಾಧ್ಯ ಸಿದ್ಧ ಮತ್ತು ವಿದ್ಯಾಧರರು ಇದರ ಮೇಲೆ ಗಮಿಸುವುದನ್ನು ನಿಲ್ಲಿಸಿದ್ದಾರೆ; ತೀರದ ಮರಗಳಲ್ಲಿ

ಗೂಡುಕಟ್ಟಿಕೊಂಡಿರುವ ಪಕ್ಷಿಗಳು ಮೇಲುಮೇಲೇರಿ ಈ ಕಡೆ ನೋಡುತ್ತಿವೆ; ವಾನರರು ಹಿಂದೆ ಹಿಂದೆ ಸರಿಯುತ್ತಿದ್ದಾರೆ. ಅಂತಃಮರದಲ್ಲಿರುವ ರಾಕ್ಷಸೀಯರು ಹೊರಗೆ ಬಂದು ನೋಡುತ್ತಿದ್ದಾರೆ; ಸಮುದ್ರಮಥನ ಕಾಲದಲ್ಲಿ ಹೊರಬಂದ ಅಪ್ಸರೆಯರಲ್ಲಿದೆ ಉಳಿದವರು ಕಂಗಾಲಾಗಿ ನೋಡುತ್ತಿದ್ದಾರೆ; ಬಹುಕಾಲದ ಹಿಂದೆಯೇ ಚಂದ್ರ, ಪರಾವತ, ಪಾರಿಜಾತ, ಕೌಸ್ತಭ ಮುಂತಾದವುಗಳನ್ನು ಯಾವುದು ಪರಿತ್ಯಜಿಸಿದೆಯೆಂದು ಪ್ರಸಿದ್ಧವಾಗಿದೆಯೋ ಆ ಸಮುದ್ರವನ್ನು ನೋಡುತ್ತಿರುವುದು -

ಸಮುದ್ರದಲ್ಲಿ ಪ್ರಜ್ಞಲಿಸುವ ವದವಾಗ್ನಿಯು ಕೆಂಪು ರತ್ನಗಳಲ್ಲಿ ಗುಪ್ತವಾಗಿಯೂ ಪ್ರಕಟವಾಗಿಯೂ ಕಾಣುತ್ತಿರುತ್ತಿದ್ದು, ನೀಲಮಣಿಗಳಲ್ಲಿ ಹೊಗಿಯ ರೂಪವನ್ನು ತಳೆದು, ಹವಳಗಳಲ್ಲಿ ಸ್ವಷ್ಟವಾದ ಕಾಂತಿಯನ್ನು ಹೊಂದಿ, ಮಂದರ ಪರವತದಿಂದ ಜಜ್ಜಲ್ಪಟ ಮುತ್ತಾಗಳ ರಾಶಿಯಲ್ಲಿ ಭಸ್ಯರೂಪದಲ್ಲಿ ಅಡಗಿರುವಂತಿದ್ದು ಜಲಚರಗಳಿಗೆ ಪಾರಾಗಲು ಕಷ್ಟಕರವನಿಸಿದೆ.

ಪ್ರತಿಹಾರಿ:

(ತಕ್ಷಿಸುತ್ತೇ)

ಇದೇನು? ಶಂಕರನ ಮೂರನೆಯ ಕಣ್ಣಿನಿಂದ ಹೊರಟಿ ಪ್ರಲಯಾಗ್ನಿಯು ತನ್ನ ಜ್ಞಾತಿಗಳನ್ನು ಪಸರಿಸುತ್ತಿದೆಯೆಂಬು? ಅಥವಾ ಸಮುದ್ರದ ಜಲವನ್ನೆಲ್ಲ ಒಣಗಿಸಿದ ಜಿವಾಗ್ನಿಯು ಮೇಲೆದ್ದು ಬರುತ್ತಿದೆಯೆಂಬು? ಅಥವಾ ಕಾಲಾಗ್ನಿ ರುದ್ರನು ಪಾತಾಲಮೂಲದಿಂದ ಜಗತ್ತನ್ನು ನಾಶಪಡಿಸಲು ತೊಡಗಿದ್ದಾನೆಯೆಂಬು, ತಿಳಿಯಿತು. ಸಮುದ್ರದ ಮೇಲೆ ಬೆಂಕಿಯನ್ನುಗುಳ್ಳಿರುವ ರಾಮನ ಬಾಣಗಳು ಬೀಳುತ್ತಿವೆ.

ಬಾ, ಸುಗ್ರೀವ ವಿಭೀಷಣರೊಡನಿರುವ ಮಹೋದ್ಯೋಗದಲ್ಲಿ ಪ್ರವೃತ್ತಾನಾದ ರಾಮದೇವನನ್ನು ನೋಡೋಣ.

ಮಿಶ್ರವಿಷ್ಣಂಭಕ

(ಅನಂತರ ರಾಮ ಲಕ್ಷ್ಮಣ ಸುಗ್ರೀವ ವಿಭೀಷಣ ಹಾಗೂ ಹನುಮರು ಪ್ರವೇಶಿಸುವರು)

ರಾಮ:

(ಬಾಣವನ್ನು ಹೂಡಿ ತಲೆವಾಗಿ ನಮಿಸಿ ಆಕಾಶದತ್ತ ನೋಡಿ)

ಅಗೆದಹನು ಸಗರನೀ ಖಾತವನು ; ತುಂಬಿಸಿಹನಿದರ ಜಲದಿಂದ ಭಗೀರಥನು ಗಂಗೆಯನು ಭೂತಳಕೆ ತಾ ತಂದು; ಸೂರ್ಯವಂಶದ ಕೀರ್ತಿಯಾಗಿರುವುದೇ ಸಾಗರವು ದಿಟಿ;

ಬಾಣಗಳ ಸುರಿಸುತ್ತಿಹೆ ಪ್ರತಿಕೂಲಚರನೆಂದು; ಬೇರೆ ಗತಿಯಿಲ್ಲ.
ನಮಿಸುವೆನು ಪೂರ್ವಜರೆ ಮನ್ಮಾಪುದು ಕೋಪ ಬೇಡನ್ನೊಡನೆ.

ವಿಭಿಂಜಣಾ: ಮಿತ್ರ ಸುಗ್ರೀವ, ರಾಮನು ಮಾಡುತ್ತಿರುವ ಈ ಕಾರ್ಯವು ಶಿವನು
ಮಾಡಿರುವುದಕ್ಕಿಂತ ಹೆಚ್ಚಿನದ್ದು. ಯಾಕೆಂದರೆ -

ಈ ಸಮುದ್ರದಲ್ಲಿ ಜಲಪಾನದಿಂದ ಬಲಗುಂದಿದ ಪ್ರಾಣಿಗಳು
ಶಾಂತವಾಗಿವೆ ; ಇದನ್ನು ಆಶ್ರಯಿಸಿದ ವಡವಾನಲವು ಕೂಡ ಹೊಚ್ಚಿನ
ಬೆಂಕಿಯಂತೆ ಮೃದುವಾಗಿದೆ; ಅಂಥ ಸಾಗರದಲ್ಲಿ ರಾಮನ ಬಾಣಗಳಿಂದ
ಹೊಮ್ಮುವ ಬೆಂಕಿಯು ದಾವಾನಲದಂತೆ ಪ್ರಜ್ಞಲಿಸುತ್ತಿದೆ.

ಸುಗ್ರೀವ: ಮಿತ್ರ ವಿಭಿಂಜಣಾ, ರಾಮಭರ್ತನು ಹೀಗೆ ನಡೆದುಕೊಂಡುದನ್ನು
ಹಿಂದೆಂದೂ ಕೇಳಿದ್ದೂ ಇಲ್ಲ; ಕಂಡದ್ದೂ ಇಲ್ಲ. ಇದರಿಂದ ಆಶ್ಚರ್ಯ
ಪಡದವರು ಯಾರು ! ಅದೋ ನೀರೂ ಉರಿಯತ್ತಿದೆ -

ಅಗ್ನಿಮಯವಾದ ಬಾಣಗಳಿಂದ ಸಮುದ್ರದಲ್ಲಿ ಸುಳಿಗಳೇಳುತ್ತಿವೆ; ಅದರಿಂದ
ಗಾಬರಿಗೊಂಡ ಸರ್ವಾಧಿನಗಳು ಆಲಿಂಗನವನ್ನೇ
ರಕ್ಷಾವಿಧಿಯನ್ನಾಗಿಸಿಕೊಂಡು ಒಂದಕ್ಕೂಂದು ಹೆಡೆದುಕೊಂಡಿವೆ; ಕಾವಿನಿಂದ
ಹೆಚ್ಚಿದ ದಾಹವನ್ನು ತರೀಸಲು ನೀರು ಸುರಿಸಿ ಮಹಾಮೇಘಗಳು
ಕಾಣಿಸಿದೆ; ತಾಪದಿಂದ ಹುರುಪಳಿಸಿದ ಜಲಚರಗಳು ಸತ್ತು ದುರ್ಗಂಧವು
ಮೂರುಲೋಕಗಳನ್ನೂ ಆವರಿಸಿ ಮತ್ತೂ ಹರಡುತ್ತಿದೆ.

ಹನುಮಂತ: (ಅಜ್ಞರಿಯಿಂದ ಮುಂದೆ ನೋಡಿ ನಮಿಸಿ) -

ಶ್ರೀರಾಮಚಂದ್ರ ಪ್ರಭೋ, ಗಂಟಕ್ಕಿರು ಹುಬ್ಬಿ ಸಡಿಲವಾಗಿ ಮುಖವು
ಪ್ರಸನ್ನವಾಗಲಿ; ಪ್ರಜ್ಞಲಿಸುವ ಶರಪುಂಜಗಳನ್ನು ಧನುವಿನಿಂದ
ಉಪಸಂಹರಿಸು. ಅದೋ ಸಮುದ್ರರಾಜನು ನದಿಗಳಿಂದೊಡಗುಡಿ
ನಾಗಿನಿಯರ ಕೀರ್ತಿಗಾನದೊಂದಿಗೆ ಕರಗಳನ್ನು ಜೋಡಿಸಿಕೊಂಡು ಈ ಕಡೆ
ಬರುತ್ತಿದ್ದಾನೆ.

(ಎಲ್ಲರೂ ಆಶ್ಚರ್ಯದಿಂದ ನೋಡುವರು)

ರಾಮ: ಹಾಗಾದರೆ, ಆಗ್ನೇಯಾಸ್ತವನ್ನು ಉಪಸಂಹರಿಸುತ್ತೇನೆ.

ಲಕ್ಷ್ಮಿ: ಆಯ್ದ, ನೀನು ಶರಸಂಧಾನ ಉಪಸಂಹಾರಗಳ ರಹಸ್ಯವನ್ನು
ತಿಳಿದವನಲ್ಲವೇ?

(ಅನಂತರ ಗಾಯಗಳಿಗೆ ಪಟ್ಟಿಗಳನ್ನು ಕಟ್ಟಿಕೊಂಡ ಸಮುದ್ರ ರಾಜನು ಗಂಗೆ
ಯಮುನೆಯರೊಂದಿಗೆ ಪ್ರವೇಶಿಸುವನು)

ಗಂಗಾ: ಸರ್ವಿ ಯಮುನೆ, ಈ ಸಮುದ್ರರಾಜನು ವೇಗವಾಗಿ ನಡೆಯಲಾರ
ದವನಾಗಿದ್ದಾನೆ -

ಹಿಂದೆ ಭೂಮಿಯನ್ನು ಪಾತಾಳದಿಂದ ವರಾಹನು ಹೊತ್ತು ತರುವಾಗ ವರಹನ ಗೋರಸುಗಳಿಂದ ಗಾಯಗೋಳ್ಳಲಿಲ್ಲ; ಸಮುದ್ರಮಧನಕಾಲದಲ್ಲಿ ಮಂದರನ ಎಳೆದಾಟದಿಂದ ಗಾಯವಾಗಲಿಲ್ಲ; ವಾಸುಕಿಯ ವಿಷಜ್ಞಾಲೆ ಇಲ್ಲಿ ಬಿದ್ಧ ತಣ್ಣಾಗಾಯಿತು; ಆದರೆ ಈಗ ರಾಮನ ಬಾಣಗಳಿಂದ ಅಂಗಾಂಗಗಳು ಗಾಯಗೊಂಡು ಶಾಪದಿಂದ ಬೇಯಿತ್ತಿವೆ.

(ಎಲ್ಲರೂ ಯಥೋಚಿತವಾಗಿ ಪರಿಕ್ರಮಿಸಿ)

- ಸಮುದ್ರ:** (ವಿಷಾದದಿಂದ) ದೇವಿ ಗಂಗೆ, ಶ್ರಿಯೆ ಯಮುನೆ, ಅಪರಾಧಿಯಾದ ನಾನು ರಾಮಭದ್ರನನ್ನು ನೋಡುವುದಾದರೂ ಹೇಗೆ? ಗಂಗಾ: ರತ್ನಾಕರ, ಅಪರಾಧವು ನಿನ್ನದಲ್ಲ; ರಾಮನಾದು. ಅವನೇ ಸಗರ ಭಗೀರಥರ ಯಶೋರಾಶಿಯಾದ ನಿನಗೆ ಅಪಕಾರ ಮಾಡಿದ್ದಾನೆ. ಯಮುನೆ: ಗಂಗಾಪತಿ, ತತ್ವಾಲದಲ್ಲಿಯೇ ಭೇಟಿಗೆ ಹೊರಟಿರುವಾಗ ಅಪರಾಧಿಯೆಂದರೆ ಹೇಗೆ? ಸಮುದ್ರ: ಹಾಗಾದರೆ ಬಾಲನಾರಾಯಣನಾದ ರಾಮದೇವನ ಬಳಿಗೆ ಹೋಗೋಣ. ಜಂದ್ರನಿಲ್ಲದೆ ಜಂದ್ರಕಾಂತಮನೀಯು ದ್ರವಿಸಲಾರದು. (ಎಲ್ಲರೂ ಪರಿಕ್ರಮಿಸುವರು) ಯಮುನೆ: (ಬಳಿ ಬಂದು) ದಶರಥ ಕುಮಾರ ರಾಮಚಂದ್ರ, ಸಗರ ಭಗೀರಥ ರಂತೆ ಗೌರವಾಹನಾದ ಸಮುದ್ರರಾಜನು ಸಮೃಖಿದಲ್ಲಿದ್ದಾನೆ. ಸಮುದ್ರ: (ಪೂಜಿಸುತ್ತು) ದೇವ, ಜಂದ್ರ, ಲಕ್ಷ್ಮಿ, ಅರ್ಘ್ಯತ, ಮದಿರೆ, ಕೌಸ್ತಭ, ಪಾರಿಜಾತ, ಬರಾವತ, ಅಪ್ಸರೆಯರು ಜೊತೆಗೆ ಧನ್ಯಂತರಿಗಳನ್ನು ಹಿಂದೆ ನೀನು ಸಮುದ್ರಮಧನಕಾಲದಲ್ಲಿ ಸ್ವೇಕರಿಸಿದ್ದು ನೆನಪಿದೆಯೆ? ಈಗ ನನ್ನಲ್ಲಿ ನೀರು ಮಾತ್ರ ಉಳಿದೆ. ಕರಣಾಗಿದ್ದೇನೆ. ನಾನೇನು ಮಾಡಬೇಕೆಂದು ಅಪ್ಪಕೆಯಾಗಲಿ. ರಾಮ: (ಗೌರವದಿಂದ) ಭಗವನ್ ರತ್ನಾಕರ, ನಿನಗೆ ನಮಸ್ಕಾರ. ಈ ರಾಮನಿಗೆ ಅಪ್ಪಕೆ ಮಾಡಬೇಕಾದವನು ನೀನು. ರಾಮನು ಒಮ್ಮೆ ನಯದಿಂದಲೂ ಅವನಯದಿಂದಲೂ ನಡೆದುಕೊಂಡುದನ್ನು ಕ್ಷಮಿಸಬೇಕು. ಏಭಿಷಣ: ಏನು ಹೇಳುತ್ತಿರುವೆ? ಸಮುದ್ರರಾಜನಲ್ಲಿ ಅಪಾರ ಪ್ರೇಮವು ಸಹಜವಾಗಿಯೇ ಇದೆ - ಅರ್ಘ್ಯತದ ನಿಧಿಯಿವ ಧನ್ಯಂತರಿ ಇತೆ ಗಂಗೆಗೆ ಶ್ರಿಯತರವೈತನ ಚಯೆಂ ಶೋಭಿಯ ಸುಧೀಗಿವ ಕಿರಣಸಮಾನ ಸಜ್ಜನರಲ್ಲರು ಮೋಗಳುವರವನ ಲಕ್ಷ್ಮಿಯ ಜನಕನಿಗಳಿಯನು ನೀನು ನಿನ್ನೊಡನಾತನು ಮುನಿಯುವನೇನು? (ರಾಮಸಮುದ್ರಂಬ್ಧರೂ ಲಜ್ಜಿತರಾಗುವರು)

- ರಾಮ:** ಈ ಸಮುದ್ರರಾಜನ ಚರಿತ್ರವನ್ನು ವರ್ಣಿಸಲು ಶಭ್ದಗಳು ಸಾಲುವುದಿಲ್ಲ ಸುಂದರಿಯರ ಹಾವಭಾವಗಳಿಗೆ ಗೌರವ ತರುವ ವಾರುಣಿ, ದಂಪತೀಗಳ ಮುನಿಸನ್ನು ತಣಿಸುವ ಬೆಳ್ಳಿಗಳು ತುಂಬಿದ ಆಕಾಶ, ದೇವತೆಗಳಿಗೆ ಅಮೃತಪೂರ್ಶನಿದಿಂದ ಭೋಗಯೋಗ್ಯವಾದ ಚಿರಂತನ ಯೋವನ, ಸಕಲಸಂಪದಗಳಿಗೆ ಅಧಿದೇವತೆಯಾದ ಲಕ್ಷ್ಮಿ ಇವೆಲ್ಲ ಇವನ ಅಧ್ಯತ್ಕಾರ್ಯಗಳಲ್ಲವೇ?
- ಸುಗ್ರೀವ:** ಭಗವಾನ್ ಸಾಗರನ ಮಹಿಮೆಯ ರೀತಿ ಹೀಗಿದೆ -
 ಸೀಯರಿಗೆ ಅಧಿದೇವತೆ ಗಿರಿಸುತ್ತೆ; ಅವಳ ಸೋದರ ಮೈನಾಕನೆಂಬ ಪ್ರೇರಣತ್ವ; ಅವನೋ ಬೆಳ್ಳಿಯ ಗರ್ಭ; ಹಿಮವಂತನ ಸುಪುತ್ರ; ಪರಮತಗಳ ರಕ್ಷಿತಗಳನ್ನು ಕತ್ತಲಿಸುವ ಇಂದ್ರನ ವಜ್ರಾಯಧಕ್ಷಿ ಬೆದರಿ ಓಡಿಬಂದು ಪಾತಾಲವೆಂಬ ಕೆಸರುಳ್ಳ ಭಯಂಕರವಾದ ಕಂದರದಲ್ಲಿ ಆಡಗಿಕೊಂಡಿದ್ದಾನೆ.
 ಅಲ್ಲದೆ -
 ಲೋಕಲೋಕಗಳನ್ನು ಧರಿಸುವನು ಮಹತೀಷ
 ಹೆಡೆಯ ಹಲಗೆಯ ಮೇಲಕೆ
 ಕೂರ್ಮನದ ನಿತ್ಯಪೂರ್ಣ ಹೊರುವನವನನು ಮತ್ತೆ
 ತನ್ನ ಬೆನ್ನಿನ ಮೇಲಕೆ
 ಲೆಕ್ಕಿಸದೆ ಸಾಗರನು ಎತ್ತಿಕೊಂಡಾತನನು
 ಇರಿಸಿಕೊಳ್ಳುವನು ತನ್ನ ಮುಡಿಲಿನಲ್ಲಿ
 ಅಹವ ಇನ್ನೇನೆಂಬೆ ಮಹನೀಯ ಚರಿತನಿವ
 ಮಹಿಮೆಗಳಗುಂಟಿ ಗಡಿಯಿಲ್ಲಿ?
- ಸಮುದ್ರ:** (ಪ್ರೀತಿ ಕಷ್ಟೇಗಳಿಂದ)
 ದೇವ, ಬೆಂಕಿಯನ್ನುಳುವ ಬಾಗಳನ್ನು ಸುರಿಸಿ ನನ್ನನ್ನು ಸುದುತ್ತಿರುವ ಸಮಯದಲ್ಲಿ ಕಲ್ಪಾಂತಕ್ಕಾದಲ್ಲಿ ಲಕ್ಷ್ಮಿದೇವಿಯೊಡನೆ ಶಯನಿಸುವುದು ಎಲ್ಲಿ ಎಂಬ ಬಗೆಗೆ ಯೋಚನೆ ಬರಲಿಲ್ಲವೇ?
- ರಾಮ:** (ಕೈ ಜೋಡಿಸಿ) ಸಮುದ್ರರಾಜ, ಮತ್ತೆ ನನ್ನ ಅವಿನಯದ ವಿಷಯ ವನ್ನೆತ್ತಿ ನಾಚುವಂತೆ ಮಾಡಬೇಡ.
- ಸಮುದ್ರ:** ದೇವ, ಇವಳು ಬ್ರಹ್ಮನ ಕರ್ಮಂಡಲಿನಲ್ಲಿ ಜನಿಸಿ ಶಿವನ ಮುಡಿಯನ್ನು ಅಲಂಕರಿಸಿದ ಗಂಗೆ; ಇವಳು ನಿನ್ನ ವಂಶದ ಮೂಲಪುರುಷನಾದ ಸೂರ್ಯನ ಕುಮಾರಿ ಯಮುನೆ.
- ರಾಮ:** ಶಂಕರ ಶಿರೋಧೃತೇ ಗಂಗೆ, ಸೂರ್ಯಪುತ್ರಿ ಮಾತೆ ಯಮುನೆ, ಇದೋ ರಾಮನು ನಮಿಸುತ್ತಿದ್ದಾನೆ.
- ಇಬ್ಬರೂ:** ಸೂರ್ಯಕುಲಭೂಪಣ ರಾಮ ಸಂಗ್ರಹದ ಭಾರವನ್ನು ವಹಿಸುವಂತಾಗು. (ಯುದ್ಧದಲ್ಲಿ ಜಯವಾಗಲಿ)

- ಸಮುದ್ರ: (ರಾಮನೊಡನೆ) ಅಪ್ಪಣೆಯಾಗಲಿ.
- ರಾಮ: ನಾನು ಸ್ವತಃ ನಿಮ್ಮ ಆಜ್ಞಾಪಾಲಕನಲ್ಲವೇ? ಮತ್ತೇನೆಂದರೆ ಈ ಕಾರ್ಯದಲ್ಲಿ ನಿಮ್ಮ ನೆರವು ಬೇಕಾಗಿದೆ.
- ಸಮುದ್ರ: ಸ್ವಪ್ನವಾಗಿ ಹೇಳಬೇಕು
- ಗಂಗ: ಹೆಚ್ಚು ಮಾತು ಬೇದ -
- ಈ ಅಪಾರವಾದ ಜಲನಿಧಿಯಾದ ಸಾಗರಕ್ಕೆ ದೊಡ್ಡ ದೊಡ್ಡ ಪರವತಗಳಿಂದ ಸೇತುವೆಯನ್ನು ನಿರ್ಮಿಸಿ. ಅದು ಅಲುಗಾಡದ ದೋಷೀಯಂತಹ ರುತ್ತದೆ.
- (ಎಲ್ಲರೂ ವಿಸ್ತಿರಾಗುವರು)
- ಸಮುದ್ರ: ಗಂಗಾದೇವಿಯು ಹೇಳಿದಂತೆ ಇಂದ್ರನೀಲದಂತೆ ಶ್ವಾಮಲವಾದ ಜಲರಾಶಿ ತೋರುವಲ್ಲಿ ನಿರ್ವಿಫ್ಳವಾಗಿ ಸೇತುವೆಯನ್ನು ನಿರ್ಮಿಸಬಹುದು.
- ರಾಮ: (ನಕ್ಕೆ) ಭಗವನ್, ಕಲ್ಲುಗಳು ತೇಲುವುದಾದರೂ ಹೇಗೆ?
- ಸಮುದ್ರ: ಮಹಾಮುನಿಯು ಕೊಟ್ಟ ವರವನ್ನು ಪಡೆದವನು ವಿಶ್ವಕರ್ಮನ ಮಗನಲಿ; ವೈರಿಸೇನೆಗೆ ದಾವಾನಲ. ಅವನ ಕರಸ್ತರ್ವದ ಪ್ರಭಾವದಿಂದ ಕಲ್ಲುಗಳು ತೇಲುತ್ತವೆ.
- ಎಲ್ಲರೂ: ಆಶ್ಚರ್ಯ! ಆಶ್ಚರ್ಯ!
- (ತೆರೆಯಲ್ಲಿ ಗದ್ದಲ)
- ಹನುಮಂತ: (ಸದ್ಗುರು ಕೇಳುತ್ತೇ) ಇದು ಸಮುದ್ರರಾಜನ ಮಾತುಗಳನ್ನು ಕೇಳಿದ ಕೆಟಿಬಲದ ಗದ್ದಲ; ಶಿವನ ಅಟಪಾಸದಂತೆ ಹೆಚ್ಚುತ್ತಿದೆ.
- ಸಮುದ್ರ: ರಾಮಭದ್ರ ವಾನರರೀರು ಏನೇ ಬಯಸಲಿ, ಇದು ಕೆಟಿಬಲವನ್ನೆಲ್ಲ ಒಯ್ಯಬಹುದಾದ ಮಾರ್ಗ. ಯಾಕಂದರೆ ಎಲ್ಲರೂ ಹನುಮಂತರಲ್ಲ. ಆದ್ದರಿಂದ ನೀನು ಮಲಯಗಿರಿಯ ತಪ್ಪಲಿನಲ್ಲಿ ನಿಂತು ಸೇತುಬಂಧದ ಪ್ರದೇಶವನ್ನು ನೋಡು.
- ರಾಮ: ಧನ್ಯಂತರಿಯ ತಂದೆಯು ಹೇಳಿದಂತಾಗಲಿ. (ವಿನಯದಿಂದ) ಭಗವನ್, ಅಪಾರ ಸಾಗರ, ರಾಮನ ಅವಿನಯದಿಂದ ಮೃಯೆಲ್ಲ ಗಾಯಗೊಂಡಿದೆ. ಆದ್ದರಿಂದ ನೀನು ಪಾತಾಲಗೃಹದಲ್ಲಿ ವಿಶ್ರಮಿಸು. ನಿನ್ನಿಂದ ಅನುಗ್ರಹವಾಯಿತು.
- ಸಮುದ್ರ: ವಿಷ್ಣುವಿನ ಏಳನೆಯ ಅವತಾರವಾದ ನೀನು ಹೇಳಿದಂತಾಗಲಿ. ಹೊರಡುತ್ತಿದ್ದೇನೆ. (ಗಂಗೆ ಯಮನೆಯರ ಜೊತೆಗೆ ಹೋಗುವನು. ಇತರರೆಲ್ಲ ಬೆಟ್ಟವನ್ನು ಹತ್ತಿದ ಅಭಿನಯ ಮಾಡಿ ಕೂರುವರು)
- (ನೇಪಡ್ಯುದಲ್ಲಿ)

ಅಯ್ಯಾ ನಾಗರಾಜ, ಆದಿಕೂರು, ದಿವ್ಯ ಮತ್ತು ನಿಮಗೆಲ್ಲ ಮಂಗಳವಾಗಲಿ. ನೀವೆಲ್ಲ ಕ್ಷಣಾಕಾಲ ಬದಿಗೆ ಹೋಗಿ. ಸಮುದ್ರಕ್ಕೆ ಸೇತುವೆಯನ್ನು ಕಟ್ಟಲಾಗುತ್ತಿದೆ. ಇದು ರಾಘವನ ಕೀರ್ತಿಗೆ ಕಾರಣ; ದಶಾನನನಿಗೆ ಧೂಮಕೇತು.

ಅಲ್ಲದೆ -

ಜಲಚರಗಳೆಂದಿಗೆ ಮಲಯಾದ್ರಿಯ ಉತ್ತರಕ್ಕೆ ದಕ್ಷಿಣಕ್ಕೆ ಹೋಗಿ. ಇಲ್ಲವಾದರೆ ಕಲ್ಲಾಂತ್ಯದ ವರ್ಗೊ ನೀವು ಅಗಲಿರಬೇಕಾದೆತು.

ಸುಗ್ರೀವ: ಹನುಮಂತ, ವಾನರ ನಾಯಕರಿಗೆ ಪರ್ವತಗಳನ್ನು ತರಲು ಅಪ್ಪಣಿ ಮಾಡು.

ಹನುಮಂತ: ಪ್ರಭುವಿನ ಅಪ್ಪಣಿಯಂತೆ (ಎಲ್ಲ ಕಡೆಗೂ ನೋಡಿ)

ವಿಕ್ರಮದ ಶ್ರೀದೇಯಲ್ಲಿ ಹೆಚ್ಚು ಪಡುವ ವಾನರರೆ, ಸೇತುಬಂಧನಕ್ಕೆ ಸಂಬಂಧಿಸಿದಂತೆ ಸುಗ್ರೀವನ ಆಜ್ಞೆಯನ್ನು ತಲೆಯ ಮೇಲೆ ಕ್ಯಾಂಪಿಸಿ ಕೇಳಿ. ಬಾಹುಬಲದಿಂದ ಪರ್ವತಗಳನ್ನು ಕಿತ್ತು ತರುವುದಕ್ಕಾಗಿ ಎಲ್ಲರೂ ಹೊರಡಿರಿ. ನಿಮ್ಮಿಂದಾಗದ ಕಾರ್ಯವೆಲ್ಲಿದೆ?

ಸುಗ್ರೀವ: ಕಿಗಳಿಲ್ಲ ದೊಡ್ಡ ದೊಡ್ಡ ಬೆಟ್ಟಗಳನ್ನು ತರಲಿ. ಅಂಗದನು ಅವಗಳನ್ನು ಹಿಡಿದಿರಲಿ. ಪ್ರಬು ಬಾಹು ವಿಕ್ರಮಿ ನಲ, ನೀನವುಗಳನ್ನು ಸೇತುಬಂಧಕ್ಕೆ ಯೋಜಿಸು.

(ಎಲ್ಲರೂ ಕೇಳುತ್ತಾರೆ)

ಹನುಮಂತ: (ನಕ್ಕು) ಆಪತ್ತಿ ಒದಗಿತೆಂದು ಸಮುದ್ರದ ಅಬ್ಜರ ತಗ್ಗಿದೆ. ಸೇತುಬಂಧಕ್ಕೆ ಅನುಕೂಲವಾಗಲೆಂದು ತನ್ನ ಪ್ರತೀಹಾರನಾದ ಶೋಜನ ಮೂಲಕ ದೊಡ್ಡ ದೊಡ್ಡ ಜಲಚರಗಳಿಗೆ ಶಿಕ್ಷಣವನ್ನು ಕೊಡುತ್ತಿದ್ದಾನೆ.

ಸುಗ್ರೀವ: ಮಿತ್ರ ಹನುಮಂತ, ವಾನರರೀರ್ವರನ್ನು ಕರೆ. ಅವರು ರಾಮರೇವನಿಗೆ ಸೇತುಬಂಧದ ವಿವರಗಳನ್ನು ನಿರ್ವಹಿಸಲಿ.

(ಹನುಮಂತನು ಹೋಗಿ ವಾನರರೀರ್ವರನ್ನು ಕರೆತರುವನು. ಕಷಿತ್ತ ದಧಿತ್ಥರು ನಿರ್ವಹಿಸುವರು)

ಕಷಿತ್ತ: ದೇವ, ತಟದ ಸಮೀಪದಲ್ಲಿರುವ ದೊಡ್ಡ ದೊಡ್ಡ ಬೆಟ್ಟಗಳನ್ನು ಹೊತ್ತು ತರುತ್ತಿರುವ ವಾನರರ ಸಾಲನ್ನು ನೋಡು. ಸೇತುವನ್ನು ಕಟ್ಟುವುದಕ್ಕಾಗಿ ಆಕಾಶದ ನಾಲ್ಕು ದಿಕ್ಕುಗಳಲ್ಲಿ ಸಂಚರಿಸುತ್ತಿದ್ದಾರೆ.

ರಾಮ: ಅಹಾ, ಕಿಗಳ ಅತಿಶಯ ಪರಾಕ್ರಮವಿ! ಸಮುದ್ರದ ಮಹಿಮೆಯೂ ಅಪಾರ! ಒಂದೇಸವನೆ ಪರ್ವತಗಳಿಂದ ಪ್ರಹಾರವಾಗುತ್ತಿದ್ದರೂ ಆ ಭಾರವನ್ನೆಲ್ಲ ಕ್ಯಾ ನೀಡಿ ಭರಿಸುತ್ತಿದೆ.

- ದಧಿತ್ತ:** ಇದೋ ಇದು ನಲನಿಟ್ಟ ಮೊದಲ ಶಿಲಾಸಮೂಹ; ಸೇತುವೆಂಬ ಮೂಲದ ಮೊದಲ ಕಂಡ: ನಿನ್ನ ಪರಾಕ್ರಮ ವ್ಯಕ್ತದ ಮಹಾಕುಸುಮ; ಸೀತೆಯ ವಿಯೋಗದ ಕೊನೆಯನ್ನ ಸಾರುವ ಮಂಗಳಗಾನ; ಸಮುದ್ರನ ಕಳಂಕದ ಪ್ರಥಮಾವತಾರ.
- ಕಚಿತ್ತ:** ನಲನ ಕರಾಗ್ರ ಸ್ವರ್ವದಿಂದ ತೇಲುತ್ತಿರುವ ಪರ್ವತಗಳು ಸೇತುವಿನ ಸೀಮಂತದಂತೆ ಕಂಗೋಳಿಸುತ್ತಿವೆ; ಅವುಗಳಲ್ಲಿ ದಾವಾಗ್ನಿ ಪ್ರಪಂಚ ಶಾಂತವಾಗಿದೆ; ಇದು ವರ್ಣಗಳ ಧಾರುದ್ರವ್ಯ ಪ್ರಕಟಗೊಳ್ಳುತ್ತಿದೆ; ಕಷಿಕುಲಗಳಿಗೆ ಕ್ಷಣಿಮಾತ್ರ ಪರಿಚಿತವಾಗಿವೆ; ದುಷ್ಪಾತ್ರಾಶಿಗಳ ಸಮೂಹ ತಾಪರಹಿತವಾಗಿದೆ; ಆಕಾಶದಲ್ಲಿ ನಿಂತ ವಾನರರು ಎಸೆಯುವ ಶಬ್ದದೊಂದಿಗೆ ಸೂರ್ಯಗಳೇಳುತ್ತಿವೆ.
- ದಧಿತ್ತ:** ಕಚಿತ್ತನು ನಿವೇದಿಸಿದಂತೆ ಇದೆ -
- ನಲನು ಎಸೆದ ಪರ್ವತವು ವಡವಾಗಿಯನ್ನ ನುಂಗಿಕೊಂಡು ಸಮುದ್ರದ ಗಡಿಯನ್ನ ದಾಟಿ ಪಾತಾಳಕ್ಕೆ ತಲುಪಿತು; ಅಲ್ಲಿ ತಿಮಿಂಗಿಲಗಳ ವಾಸಸ್ಥಾನವಾದ ಮಹವರಾಹನು ಕಲಕಿದ ಪಾತಾಳದಾಳದಿಂದ ತಿಮಿಂಗಿಲಗಳೊಂದಿಗೆ ಮೇಲೆ ಬರುತ್ತಿದೆ.
- (ವಿಜಾರಿಸಿ)
- ವಾನರರು ಪರ್ವತವನ್ನ ಕಿತ್ತು ಮೇಲೆತ್ತಿದಾಗ ಆಕಾಶದಲ್ಲಿ ತುಂಬ ವಿಸ್ತಾರವಾಗಿ ಹರಡಿಕೊಂಡಿರುವುದನ್ನು ಕಂಡಾಗ ಇದೊಂದರಿಂದಲೇ ನಿಬಿಡವಾದ ಸೇತುವನ್ನ ರಚಿಸಬಹುದಿನಿಸ್ತುತ್ತದೆ; ಆದರೆ ಕಿಲಮುನಿಯ ಯೋಗನಿದ್ರೆಯಿಂದ ಪವಿತ್ರವಾದ ಸಮುದ್ರಕ್ಕೆದಾಗ ಸಾವಿರದಲ್ಲಿಂದು ಭಾಗವನ್ನ ತುಂಬಲೂ ಸಾಗಾಗುವುದಿಲ್ಲ.
- ಕಚಿತ್ತ:** ಸಮುದ್ರದ ಕಂದರಗಳಲ್ಲಿ ಕ್ಷೂರವಾದ ಮೋಸಳಿಗಳಿವೆ; ವಿಷಮವಾದ ಶಿಲಾತಲಗಳಿಂದ ಒಡೆದ ಚಿಪ್ಪುಗಳಿಂದ ಮುತ್ತುಗಳು ಹರಡಿಕೊಂಡಿವೆ; ಕಲ್ಲುಗಳ ಮೇಲೆ ಹಾವಸೆಯ ಜಾಲತುಂಬಿದೆ; ಅವು ಹಸಿಯಾಗಿದ್ದ ಚಲಿಸುತ್ತಿವೆ. ಇಂಥ ಕಲ್ಲುಗಳ ಮೇಲೆ ಪರ್ವತಗಳು ಬೀಳುವಾಗ ಈ ಜಲಚರಗಳೆಲ್ಲ ಭಯದಿಂದ ಏನೇನು ಮಾಡುತ್ತಿವೆಯೆಂದು ಹೇಳಲು ಸಾಧ್ಯವೇ?
- ದಧಿತ್ತ:** ಗಳಿಯ, ರಾಮದೇವನಿಗೆ ಸರಿಯಾಗಿ ನಿವೇದಿಸಿದ್ದಾಯಿತು. (ರಾಮನನ್ನ ಉದ್ದೇಶಿಸಿ) -
- ಅಲ್ಲಿ ಕಿಲಕಿಲ ಧ್ವನಿಯು ಕೇಳುತ್ತಿದೆ. ಅದು ಪರ್ವತವು ಬೀಳುವುದೆಂಬುದನ್ನು ಶಂಕಿಸಿದ ಪೆಟ್ಟಿಗಳ ಕಾಗು. ಅವು ಪ್ರಜಪಾತದ ಭಯದಿಂದ ಆಕಾಶದಲ್ಲಿ ಹಾರಾಡುವುದನ್ನು ಬಿಟ್ಟು ನಿ:ಶಬ್ದವಾಗಿ ಕೆಳಗಿಳಿಯತ್ತಿವೆ.
- ಹನುಮಂತ:** ವಾನರರು ಎಸೆಯುವ ಪರ್ವತಗಳು ಬೀಳುವಾಗ ಮಂದರಪರ್ವತದ ಹೊಡತದಿಂದ ಚೆಲ್ಲಿದ ಅರ್ಪತ ಬಿಂದುಗಳನ್ನು ಸೇವಿಸಿ ಅಮರರಾದ

ಜಲಮಾನವರ ಮನಸ್ಸಿನಲ್ಲಿ ಸಮುದ್ರಮಥನವು ನಡೆಯುತ್ತಿದೆಯೆಂಬ
ಭಾವನೆಯನ್ನುಂಟು ಮಾಡುತ್ತಿದೆ.

- ಲಕ್ಷ್ಮಣ:** ಅಯ್ದ, ಕಢಿಗಳಲ್ಲಿ ಕೇಳಿದ ಜಲಚರಗಳು ಪ್ರತ್ಯಕ್ಷವಾಗುತ್ತಿವೆ.
ಪರ್ವತವನ್ನು ಎಸೆದಾಗ ಅದು ಕೂರ್ಮನ ಬೆನ್ನಿಗೆ ತಾಗಿ ಮೇಲಕ್ಕೆ
ಪುಟೆಯುತ್ತಿರುವಂತೆ ತಿಮಿಯೋಂದು ನುಂಗಿತು; ಅದನ್ನು ಚಲಿಸುತ್ತಿರುವ
ತಿಮಿಂಗಿಲವು ನುಂಗುತ್ತಿದೆ.
- ರಾಮ:** ಲಕ್ಷ್ಮಣ, ಇದು ಅತ್ಯಲ್ಪವಾದುದು -
ತಿಮಿಯೆಂಬ ಮೀನವುಂಟು; ಅದನ್ನು ನುಂಗುವ ತಿಮಿಂಗಲವುಂಟು; ಅದನ್ನು
ನುಂಗುವು ತಿಮಿಂಗಿಲವುಂಟು; ಅದನ್ನು ನುಂಗುವ ರಾಘವನೂ ಇದ್ದಾನೆ.
ಸೇತುಬಂಧಕ್ಕೆಂದು ನಲನು ಎಸೆದ ಪರ್ವತವು ಹೇಗೆವಾಗಿ ಚಲಿಸುವ
ಮೀನಿನ ಮರಿಗಳ ತಿರುಗಾಟದಿಂದ ಬಂದೆಡೆಗೆ ಸರಿಯುತ್ತಿದೆ; ಮತ್ತೆ
ಕೂರ್ಮಗಳ ಮರಿಗಳಿಂದ ದೂಡಲ್ಪಟ್ಟಿ ಮತ್ತೊಂದೆಡೆಗೆ ಚಲಿಸುತ್ತಿದೆ;
ಸಮುದ್ರಮಧ್ಯದಲ್ಲಿ ಸೇತುವು ಹೇಗೋ ಮುಂದುವರಿಯುತ್ತಿದೆ.
ಸಿಂಧುವಿಗೆ ಸೇತುವನ್ನು ಬಲೀಯಲಾಗುತ್ತಿದೆ; ಕಲ್ಲುಗಳು ತೇಲುತ್ತಿವೆ; ಕಟಿಗಳು
ಕ್ಯಾಗಳಲ್ಲಿ ಬೆಟ್ಟಿಗಳನ್ನು ತೂಗುತ್ತ ತರುತ್ತಿದ್ದಾರೆ; ದಿವ್ಯ ಕಚ್ಚಪ ಮತ್ತೆ
ಸಂತತಿಯು ಮಾರ್ಗದಿಂದ ದೂರ ಸರಿಯುತ್ತಿದೆ; ಸಮುದ್ರಕ್ಕೆ ಕಟ್ಟಿವ
ಸೇತುವು ರಾಖಣ ನಾಶಕ್ಕೆ ಹೇತುವಾಗಿದೆ.
- ಸುಗ್ರೀವ:** ಸೇತು ಬಂಧಕ್ಕೆ ಬೇರೊಂದು ವಿಷ್ಣುವುಂಟಾಗಿದೆ -
ಪಾಂಚಜನ್ಯದ ಜನಕ್ಕೆ ಕಾರಣವಾದುದು ಸಮುದ್ರ; ಸಾವಿರಾರು ನದಿಗಳ
ನೀರು ಬಂದು ಸೇರುತ್ತಿದೆ; ಸೇತುಬಂಧಕ್ಕೆ ಆಶ್ರಯವಾದ ಗಿರಿಗಳು ಎಷ್ಟು
ನೀರನ್ನು ತಡೆದಾರು?
- ವಿಭಿಂಜಣಾ:** ಇದು ಅತ್ಯಧಿತ! -
ಪರ್ವತವನ್ನೇಸೆದಾಗ ಮೇಲೆಡ್ದು ದಿಪ್ಪಗಳನ್ನು ತಲುಪುವುದರೊಳಗೆ ಆ
ಬೆಟ್ಟಿವನ್ನು ಎತ್ತಿ ಇಡಬೇಕಾದಲ್ಲಿಟ್ಟು ಈ ವಾನರನು ಜಿಗಿಯುತ್ತಿದ್ದಾನೆ!
ಅಲ್ಲದೆ -
ವಡವಾಗಿ ನಾರಾಯಣ, ಅಸುರರು, ರೇಕ್ಕಿಗಳುಳ್ಳ ಪರ್ವತಗಳು ಇರುವಂಥದು
ಸಮುದ್ರ; ಕಟಿಗಳು ಬೆಟ್ಟಿಗಳನ್ನೇಸೆದಾಗ ರಸಾತಲದಿಂದ ಮೂಲದ ಜಲವು
ಪ್ರಕಟಗೊಳ್ಳುತ್ತಿದೆ.
- ಸುಗ್ರೀವ:** ಒಂದು ವೇಳೆ ಹನುಮನು ಮೇರುಗಿರಿಯನ್ನೇನಾದರೂ ತಂದು ರಭಸದಿಂದ
ಬೀಸಾಡಿದರೆ ಈ ಸಮುದ್ರವು ಪರಾವತ ಕುಲದ ಆನೆಗಳನ್ನು, ಕೌಸುಭಕುಲದ

ರತ್ನಗಳನ್ನು ಲಕ್ಷ್ಯಿಸು ಇತರ ಸಂಬಂಧಿಗಳನ್ನು ಮತ್ತು ಚಂದ್ರನ
ಬಾಂಧವರನ್ನು ಪ್ರಕಟಿಸಿತು.

- ರಾಮ:** ಮಿತ್ರ ಸುಗ್ರೀವ, ಹಾಗೆ ಹೇಳಬೇಡ. ಮೇರುಪರ್ವತವು
ಮುವತ್ತಮೂರು ಕೋಟಿ ದೇವತೆಗಳ ನಿವಾಸವಾಗಿದೆ.
ಕಟ್ಟ: ಇದು ದೇವತೆಗಳ ನಿವಾಸವೆನಿಸಿದ ಮೇರುಪರ್ವತದ ವಿಂಡ; ಇದು
ಹಂಕುಮಲೇಟಿತವಾಗಿ ಹೊಂತರುಣಿಯರ ಗಲ್ಲದಂತೆ ಕಂಪಾಗಿದೆ.
ಇದು ಹಿಮಾಲಯ ಪರ್ವತದ ವಿಂಡ; ಇಲ್ಲಿ ಅರ್ಥನಾರೀಶ್ವರನು
ವಾಸಿಸುತ್ತಾನೆ; ಅವನ ವಿಷಮ ಚರಣವಾತಗಳ ಪ್ರತಿಬಿಂಬದಿಂದ
ಕೂಡಿದ ಅರ್ಥಾಲಿಲಾತಲಗಳಿವೆ; ದಟ್ಟವಾದ ಹಿಮಪಾತದಿಂದ ಜೆಳ್ಳಗೆ
ತೋರುತ್ತಿದೆ. ಇದು ಮಂದರಗಿರಿವಿಂಡ; ದೇವತೆಗಳು ಕೂಡಿದ
ಅಮೃತರಸವು ಬಿದ್ದ ಕಾರಣ ಇಲ್ಲಿಯ ಮರಗಳು ನಿತ್ಯಪೂರ್ಣ
ಹಸಿರಾಗಿರುತ್ತವೆ: ಕೌಸ್ತಭ, ಮದಿರ, ಕಲ್ಪದ್ರಮ ಮತ್ತು ಲಕ್ಷ್ಮಿಯರ
ಉತ್ಪತ್ತಿಗೆ ಸಾಕ್ಷಿಯಾದುದು ಈ ಗಿರಿ. ಇದು ಕೈಲಾಸಪರ್ವತದ ವಿಂಡ;
ಕುಬೇರನ ಮಿತ್ರತೆಯ ಕಾರಣದಿಂದ ವಾಸಮಾಡುವ ಶಿವನಿಂದ
ಪವಿತ್ರವೆನಿಸಿದೆ; ಚಂದ್ರಮಂಡಲದ ಕಾಂತಿಯನ್ನು ಮೀರಿಸಿದ ಗಿರಿ. ಇದು
ಗಂಧಮಾಡನದ ವಿಂಡ; ಸ್ವರ್ಣಕಮಲದಿಂದ ಶೋಭಿತವಾದ
ಮಾನಸಸರೋವರದ ತಾಣ; ಗಂಧಮೃಗದ ನಾಭಿಯಿಂದ ಹುಟ್ಟಿದ
ಸುಗಂಧದಿಂದ ಪರಿಮಳಭರಿತ. ಇದು ಅಂಜನ ಪರ್ವತದ ವಿಂಡ;
ಇಲ್ಲಿನ ಲವಲೀಲತೆಗಳನ್ನು ಬಾಲಚಾಪಲದಿಂದ ಹನುಮನು
ನಷ್ಟಗೊಳಿಸಿದ; ಕೇರಳೀಯ ವನಿತೆಯರ ಕಪ್ಪೆ ಕರ್ಮೋಲಗಳನ್ನು
ಹೋಲುವ ಕಾಂತಿಯುಳ್ಳದ್ದು. ಇದು ವಿಂಧ್ಯದ ವಿಂಡ;
ಸೂರ್ಯಮಂಡಲದ ಗಿಯಿನ್ನು ಪಕ್ಷಗೊಳಿಸಿದೆ; ನಮದಾನದಿಯಲ್ಲಿ
ಸ್ವಾನ ಮಾಡುವ ಮಯೂರಗಳಿಂದ ಇದರ ಶಿವಿರ ಸುಶೋಭಿತ
ವಾಗಿದೆ. ಇದು ರೋಹಣಗಿರಿವಿಂಡ: ಅಗಸ್ತ್ಯನ ಪತ್ತಿಯ ಸ್ವಾನದಿಂದ
ಪವಿತ್ರಿತ; ವಿಭಿನ್ನ ಮರೀಗಳ ವರ್ಣಕಾಂತಿಯಿಂದ ಇಂದ್ರಧನುವಿನ
ಕಾಂತಿಯನ್ನು ಹರಡುತ್ತಿದೆ. ಇದೇ ರೀತಿಯಲ್ಲಿ ಭೂಮಿಯ ಮೇಲಿನ
ಇತರ ಪರ್ವತಶಿವಿರಗಳನ್ನು ಕೂಡ ವಾನರವೀರರು ಕಿರುತಂದು
ಸೇತುವನ್ನು ಕಟ್ಟುತ್ತಿದ್ದಾರೆ.

ದಧಿತ್: (ಒಮ್ಮೆಲೇ ನೋಡಿ)

ಮಹಾಸಾಗರದ ಸೇತುವಿನಲ್ಲಿ ಕಾಲುಭಾಗ ಮಾತ್ರ ಉಳಿದಿದೆ; ಎದುರಿಗ
ಕಾಳುತ್ತಿರುವ ಲಂಕೆಯನ್ನು ನೋಡಿ ಕಟಿಗಳು ಉಲ್ಲಿಸಿರಾಗಿ
ಕಿಳಿಕಿಲನಾದವನ್ನು ಮೂರಡಿಸುತ್ತಿದ್ದಾರೆ; ಜಿಗಿಯುತ್ತಿದ್ದಾರೆ. ಆ ಕಡೆ ಲಂಕೆಯಲ್ಲಿ
ರಾಕ್ಷಸ ಸ್ತ್ರೀಯರು ಮನೆಯ ಉಪರಿಗಳನ್ನೇರಿದ್ದಾರೆ.

(ನೇವಷ್ಟ್ಯಾದಲ್ಲಿ ಕಲಕಲ. ಎಲ್ಲರೂ ಕೇಳುತ್ತಾರೆ)

- ರಾಮ:** ಪ್ರಲಯಹಾಲದಲ್ಲಿ ಮಾಯಾತೀತ ನೀಲಕಂಶನ ಕೋಲಾಹಲದಂತೆ ಭಯಂಕರವಾದ ಕಲಕಲತ್ವದ ಕೇಳುತ್ತಿದೆಯಲ್ಲ. ಇದೇನು?
- ಕವಿತ್ತ:** (ಮುಂದ ಸೋಡಿ) ದೇವ, ಸೇತುಬಂಧಕ್ಕೆ ವಿಪ್ರವನ್ನುಂಟುಮಾಡಲು ಬಂದ ರಾಕ್ಷಸ ಸೇನೆ ಅದು; ರತ್ನರೋಹಣಪರ್ವತದ ಮಾರೀಕರಗಳನ್ನು ಕಾಲ್ಯಾಂತದಿಂದ ಚದುರಿಸುತ್ತಿರುವ ಪದಾತಿಗಳು; ಕುದುರೆಗಳಿಂದ ಸೇನೆ ವಿಸ್ತರಿಸಿದೆ; ಚಲಿಸುವ ದುರ್ಗಗಳಂತಿರುವ ತಿವಿಯಲ್ಪಡುವ ಆನೆಗಳು; ಆಕಾಶವೆಂಬ ಕ್ರೀಡಾಂಗಣದಲ್ಲಿ ಹಾರಾಡುತ್ತಿರುವ ಧೃಜಗಳು; ಯಾವು ಆಕಳಿಸಿದಾಗ ತೆರೆದ ಬಾಯಿನ್ನು ಹೋಲುವ ಶಿಂಜನಿಯನ್ನೆಂದು ಬಿಲ್ಲುಗಳು; ಸೇನಾವಿಲಾಸಿನಿಯ ಕಟ್ಟಾಕ್ಷದಂತಿರುವ ಲಕ್ಷ್ಯಗಳು; ರಣಲಕ್ಷ್ಯ ಯ ಕಂಕಣದಂತಿರುವ ಚಕ್ರಾಯುಧಗಳು; ಜಯಲಕ್ಷ್ಯ ಯ ಉದಯಸೂಚಕವಾದ ವೇಣಿದಂಡದಂತಿರುವ ವಿದ್ಗಳು; ಹೀಗಿರುವ ರಾಕ್ಷಸ ಸೇನೆಯು ಮೊದಲೇ ಓಡಿದೆ; ಹಾಗೂ ಸುಗ್ರೀವನ ಆಜ್ಞ್ಯಯಂತೆ ತಮಗೆ ಸಹಜವಾದ ಪರ್ವತ ಶಿವಿರ ಮತ್ತು ಮರಗಳ ಅಯುಧ ಧರಿಸಿದ ಹೂಂಕರಿಸುತ್ತಿರುವ ವಾನರವೀರರ ಪ್ರತಿಕಾರದಿಂದ ಕಂಗೆಟ್ಟು ಕೊಗುತ್ತಿರುವ ಕಲಕಲ ಇದು.
- ಲಕ್ಷ್ಮಿ:** ಸಾಧು ಲಂಕೇಶ್ವರ, ಸಾಧು. ಷಾಢ್ಯಾಂಶಿ ನೀತಿಯ ಪ್ರಕಾರ ನಡೆದುಕೊಂಡೆ; ನಿನ್ನ ಅನುಪಮ ಸಾಹಸಕ್ಕೆ ತಕ್ಷಂತೆ ಅಲ್ಲ.
- ಸುಗ್ರೀವ ವಿಭಾಜಣಾರು:** ದೇವ, ಸ್ವಲ್ಪ ಮುಂದಕ್ಕೆ ಹೋಗಿ ಕುಳಿತುಕೊಳ್ಳೋ.
- (ರಾಮನು ಹಾಗೇ ಮಾಡುವನು)
- ಕವಿತ್ತ:** ಎದುರಿನಲ್ಲಿ ವಾನರಸೇನೆಯು ರಾಕ್ಷಸರನ್ನು ಬೆನ್ನಟ್ಟಿ ಹಿಡಿದ ಕಾರಣ ವಾನರರು ಎಸೆದ ಸಾವಿರಸಾವಿರ ಶಿಲೆಗಳಿಂದ ಸೇತುವು ಮೂರಿಯಾಯಿತು. ವಾನರ ಸೇನೆಯೆಲ್ಲ ಸೇತುವೆಯನ್ನು ದಾಟಿ ಬಂದಿದೆ. ಲಂಕಾಪಟ್ಟಣದಲ್ಲಿ ರಣಯಾತ್ರೆಯ ಸೂಚಕವಾದ ವಾದ್ಯಗಳು ಮೊಳಗುತ್ತಿವೆ. ಇಂದ್ರನನ್ನು ಗೆದ್ದು ತಂದ ದೇವದುಂದುಭಿಗಳನ್ನು ಬಾರಿಸುತ್ತಿದ್ದಾರೆ. ವಂದಿಗಳು ರಾವಣನ ಜಯಗಾಢೆಯನ್ನು ಪರಿಸುತ್ತಿದ್ದಾರೆ. ಭಾರಣರು ಕೈಲಾಸಪರ್ವತವನ್ನು ಎತ್ತಿದ್ದೇ ಮೊದಲಾದ ಚರಿತ್ರೆಗಳನ್ನು ಹಾಡುತ್ತಿದ್ದಾರೆ. ವಾನರರು ವೈರಿಪಕ್ಷದವರೆಂದು ಕೇಳಿದ ರಾಕ್ಷಸಿಯರು ಜೋರಾಗಿ ನಕ್ಷೆ ಪರಿಹಾಸ್ಯದ ಮಾತನ್ನಾಡುತ್ತಿದ್ದಾರೆ. ಆದ್ದರಿಂದ ಯಥಾಯೋಗ್ಯವಾದುದನ್ನು ನೀವು ಮಾಡಿ.
- ಲಕ್ಷ್ಮಿ:** ಭದ್ರ, ಧೃಯುವಾಗಿರು. ಇದು ಶಸ್ತ್ರಗ್ರಹಣಹಾಲವಲ್ಲ. ರಾವಣ ಮೇಘನಾದರಿಲ್ಲದ ಸ್ಯೇನೆಪು ಹೊರಟಿದೆ.
- ದಧಿತ್ತ:** ಅದೋ ಸೈನ್ಯ ಬಂದಿದೆ; ಸುಭರ್ತು ಬಿಲ್ಲಿನ ಹಗ್ಗವನ್ನೆಂದು ಹಿಡಿದಿದ್ದಾರೆ; ವಾನರರನ್ನು ಕೊಲ್ಲುತ್ತಿದ್ದಾರೆ; ಬಿಂಡಿವಾಲಗಳನ್ನು

ರಭಸದಿಂದ ಎಸರುತ್ತಿದ್ದಾರೆ; ಚತುರಳನ್ನು ವೇಗವಾಗಿ ತಿರುಗಿಸುತ್ತಿದ್ದಾರೆ; ಪ್ರತಿಪಕ್ಷದ ಶಕ್ತಿಯನ್ನು ಹ್ರಾಸಗೊಳಿಸುವ ಶಕ್ತಿಯಧವನನ್ನು ಹಿಡಿದಿದ್ದಾರೆ; ಕಮಲವನದ ಸುತ್ತ ಸುತ್ತುವ ಶೈತಪಕ್ಷಿಗಳಂತೆ ಭಲ್ಲಿಗಳು ತಿರುಗುತ್ತಿವೆ; ಅನಗಳನ್ನು ತುಂಡರಿಸಿ ಎದೆಯಲ್ಲಿ ನಡುಕ ಹಟ್ಟಿಸುವ ಕರಾಲಕರವಾಲಗಳನ್ನು ರುಳಿಸಿಸುತ್ತಿದ್ದಾರೆ; ರಣದಲ್ಲಿ ಚಲಿಸುವ ಜಾತುರ್ಯವುಳ್ಳ ಚತುರಂಗಬಲವಿದು; ಮೇರೆಯಿಲ್ಲದೆ ಚಲಿಸುವ ಮದ್ದಾನೆಗಳು; ಜಯಾಧರವಾಗಿ ಮಾತ್ರ ಹೋರದುವ ರಥಗಳು; ಬಂದ ಆಪತ್ತನ್ನು ನಿವಾರಿಸುವ ಸಾಮರ್ಥ್ಯದ ಸೇನೆ; ಇದರ ತುಂಬೆಲ್ಲ ಗಾಯಗೊಂಡ ಸೈನಿಕರು; (ನೋಡಿ) ಒಹ್, ಮುಖಾಮುಖಿ ಯಾದೊಡನೆ ತುಮುಲಯುಧ್ ಆರಂಭವಾಯಿತು. (ನಕ್ಕೆ ಒಂದರೆ ನೋಡಿ)

ತಲೆಕತ್ತರಿಸಿದ ರಾಕ್ಷಸರ ಮುಂಡದಮೇಲೆ ಕಟಿಗಳ ತಲೆ ಕಾಣುತ್ತಿದೆ; ಇದು ಪರಸ್ಪರ ವಿರೋಧವಾದುದರಿಂದ ಕವಿರಾಕ್ಷಸಸ್ಯಾಯಿನಿಸಿ ಜನರಿಗೆ ನಗೆ ತರಿಸುತ್ತದೆ.

(ಮತ್ತೊಂದರೆ ನೋಡಿ)

ಈ ರಾಕ್ಷಸನ ತಲೆ ಕತ್ತರಿಸಿದೆ; ಅನೆಯ ತಲೆಯು ಕತ್ತರಿಸಲ್ಪಟ್ಟ ಮುಂಡದ ಮೇಲೆ ಬಿದ್ದಿದೆ; ಕುಶೀಯುತ್ತಿರುವ ಮುಂಡವು ನರೀಸುವ ಗಜಾನನನಂತೆ ಕಾಣುತ್ತಿದೆ.

(ಮತ್ತೊಂದರೆ ನೋಡಿ)

ಈ ಮುಕ್ಕವಾನರನ ಮುಂಡದ ಮಲೆ ರಕ್ಷಸನ ಶಿರ ಬಿದ್ದಿದೆ. ಒಂದು ಕ್ಷಣಾಕಾಲ ಅವನು ಮಾಯಾವಿ ರಾಕ್ಷಸನಂತೆ ತೋರಿದ.

(ಬೇರೆಡೆ ನೋಡಿ)

ಬೇರೆಯವರಿಗೆ ನಮಿಸುವ ತಲೆಯಂತೂ ಹೋಗಿದೆ; ಆದರೆ ಯುದ್ಧಕ್ಕೆ ಸಹಕಾರಿಗಳಾದ ಎರಡು ಕೈಗಳಿಂದೆಂಬ ಸಂತೋಷದಿಂದ ಮುಂಡಗಳು ಉಲ್ಲಾಸದಿಂದ ಕುಶೀಯುತ್ತಿವೆ.

ಕವಿ:

ದೇವ, ಸಮರಾಂಗಣವನ್ನು ನೋಡು. ಕುಂಕುಮಚೋಣದಿಂದ ವ್ಯಾಪ್ತವಾಗಿದೆ ಎಂಬಂತೆ ಆಕಾಶವು ವಿಸ್ತರಗೊಂಡಿದೆ; ಭೂಮಿಯಲ್ಲಿ ತುಂಬಿದ ಧೂಳು ಎಂಟನೆಯ ಸಾಗರವೆಂಬಂತೆ ವಿಸ್ತರಿಸುತ್ತಿದೆ; ದಟ್ಟವಾದ ಧೂಳಿಯ ಹೊದಿಕೆಯು ಸೂರ್ಯನ ಕುದುರೆಗಳಿಗೆ ಭೂಸಂಸ್ಪರ್ಶದ ಭೀತಿಯನ್ನುಂಟುಮಾಡುತ್ತಿದೆ; ಮೇಲೆದ್ದ ಧೂಳಿಯಿಂದ ಭೂಮಿಯ ಭಾರವು ಕಡಿಮೆಯಾಗಿ ಶೇಷನ ಮೇಲೆ ಅನುಗ್ರಹವಾದಂತಿದೆ; ವೀರರ ವಸನಗಳು ಧೂಲಿ

ದೂಸರವಾಗಿರುವದರಿಂದ ವಿದ್ಯಾರ್ಥರಿಗೆ ಅನೂಯೆ ಹಚ್ಚಿದಂತಿದೆ;
ಪ್ರದೋಷ ಕಾಲದಲ್ಲಿ ವಿಕಸಿತವಾದ ಕಮಲದಂತಿರುವ ಕಂಗಳುಳ್ಳ
ಅಪ್ಸರೆಯರು ಧೂಳು ಬೀಳುವ ಭಯದಿಂದ ಕೈಗಳಿಂದ
ಕಣ್ಣಗಳನ್ನೂ ಬಾಯಿಗಳನ್ನೂ ಮುಚ್ಚಿಕೊಂಡು ಜುಗುಪ್ಪೆ
ಹೊಂದಿದ್ದಾರೆ; ಆನೆಗಳಿಗೆ ಕಟ್ಟಿದ ಫಂಟಿಗಳ ಶಬ್ದ ಕೇಳುತ್ತಿದೆ;
ರಥಗಳಿಂದ ಕನಕಕಂಕಿಣಿಗಳ ರುಣತ್ವಾರು ಹೊಮ್ಮುತ್ತಿದೆ; ಕುದುರೆಗಳ
ಹೇಷಾರವ ಕೇಳುತ್ತಿದೆ; ಬಿಲ್ಲಿಗೆ ಹೆದೆಯೇರಿಸಲೆಂದು ಎರಡೂ
ತುದಿಗಳನ್ನೂ ಬಗ್ಗಿಸಿದಾಗ ಹೊರಡುವ ಕರ್ಕಿಶವಾದ
ಕಡಕಡಾಹಟಶಬ್ದವು ಬಿಲ್ಲಾರರನ್ನೂ ಮೂರ್ಖ ಗೊಳಿಸುತ್ತಿದೆ;
ಪರಸ್ಪರ ಅಂಗ ಸಂಸ್ಥರ್ಥದಿಂದ ಮುಕ್ಕ, ವಾನರ, ರಾಕ್ಷಸ ಭೇದವು
ತಿಳಿಯುವಂತೆ ಸೇನೆಯ ಪಾದಹತಿಯಿಂದೆಂದ್ದು ಧೂಳನಿಂದ
ಕತ್ತಲಾವರಿಸಿದೆ.

ದಧಿತ್ತ: ದೇವ, ಕಪಿತ್ತನು ನವೇದಿಸಿದಂತೆ ಭೂಮಿಯ ಮೇಲೆ ಧೂಳು
ದಟ್ಟವಾಗಿ ಹರಡಿದೆ.

ಸಮರಭೂಮಿಯಲ್ಲಿ ಸ್ವಷ್ಟಿಂದವಾಗಿ ಸಂಚರಿಸುತ್ತಿರುವ ಸೇನೆಯಿಂದೆಂದ್ದು
ಧೂಳು ಹಣ್ಣಾಡ ಏಲಕ್ಕಿಯಂತೆ ಕಾಂತಿಯುಕ್ತವಾಗಿ ಆಗಸವನ್ನೆಲ್ಲ ತುಂಬಿದೆ;
ಇದರಿಂದ ಗುಣನಿಧಿಯೂ ವಿಶ್ವದೀಪನೂ ಅದ ದಿನಪತ್ತಿಯಾದ ಸೂರ್ಯ
ಉಗ ತಾನೆ ಎರಕಹೊಯ್ದ ಕಂಚನತಾಳದಂತೆ ಕಾಣುತ್ತಿದ್ದಾನೆ.

ಆಲ್ಲದೆ,

ಯುದ್ಧದಲ್ಲಿದ್ದ ಧೂಳಯಿಂದ ಬ್ರಹ್ಮದೇವನು ಸ್ವಾಧ್ಯಾಯವನ್ನು ಬಿಟ್ಟಿದ್ದು;
ಎರಡು ಕೈಗಳಿಂದ ಅತ್ಯಂತ ದೂರದಲ್ಲಿರುವ ಎಂಟುಕಣ್ಣಗಳನ್ನೂ
ಮುಚ್ಚಿಕೊಳ್ಳಲಾಗಲಿಲ್ಲ; ಅದಕ್ಕೆ ಕಳತ ಕಮಲದ ಒಂದೊಂದೆ ದಳವನ್ನೆತ್ತಿ
ಮೈಮುಚ್ಚಿಕೊಳ್ಳಲು ಕಾತರನಾಗಿದ್ದಾನೆ.

ಕಪಿತ್ತ: (ನಕ್ಕೆ) ನಿರಂತರವಾಗಿ ಬಾಣಗಳ ಸಮೂಹ ಸುರಿಯುತ್ತ ಹರಡುತ್ತಿದೆ;
ವಿಕಟವಾದ ದ್ವ್ಯಾಪತಾಕೆಗಳು ಜಿಗುರೆಲೆಯಂತೆ ಚಲಿಸುತ್ತಿವೆ;
— ಯುದ್ಧವನ್ನು ನೋಡಲು ಬಂದ ಸುರಸುಂದರಿಯರು ಮಾಲೆಗಳನ್ನೂ
ಎಸೆಯುತ್ತಿದ್ದಾರೆ; ಇವೆಲ್ಲವುಗಳಿಂದ ಮೊದಲೇ ಕಡಿಮೆಗೊಳ್ಳುತ್ತಿದ್ದ
ಧೂಲೀಕಣಗಳಸಮೂಹವು ನಿಷ್ಪರಪ್ರಹಾರದಿಂದ ಕತ್ತಲಿಸಲ್ಪಟ್ಟ
ಕಬಂಧಬಂಧದಿಂದ ಚಿಮ್ಮುವ ರುಧಿರಧಾರೆಯಿಂದ ಹಾಗೂ ಆನೆಗಳು
ತಮ್ಮ ಸೊಂಡಿಲುಗಳಿಂದ ಲೀಲೆಯಿಂದ ಚಿಮ್ಮುವ ಜಲಧಾರೆಯಿಂದ
ಪೂರ್ಣವಾಗಿ ಶಾಂತವಾಗಿದೆ.

ದಧಿತ್ತ: ಸಮರಾಂಗಣದಲ್ಲಿ ಧೂಲಿಯ ದೂರವಾಗಿ ಏರರಿಗೆ ಯಶಸ್ವಾರ್ಥಕ
ವಾದ ಯುದ್ಧ ಪ್ರಾರಂಭವಾಗಿದೆ. (ನೋಡಿ) ರಣರಂಗದಲ್ಲಿ

ಪ್ರಾಣತ್ವಾಗದ ಮಹಿಮೆಯಾದರೂ ಎಂಥದು! ಅಪ್ಪರೆಯರು ಕೂಡ ವರಮಾಲಿಕೆಯನ್ನು ಹಿಡಿದು ನಿಂತಿರುತ್ತಾರೆ -

ಪ್ರಚಂಡವಾದ ಖಿಧ್ಯಾದಂಡವು ಶಿರವನ್ನು ಕತ್ತರಿಸಿದಾಗ ದೇವತೆಯಾದ ಏರನು ಪೂರ್ವಸಂಸ್ಕಾರದಿಂದ ತಲೆತಗ್ಗಿಸಿ ರಣಭೂಮಿಯನ್ನು ನೋಡುತ್ತ ತನ್ನ ಸ್ತಾಮಿಯನ್ನು ಕಂಡು ಸ್ವರ್ಗದ ವಿಮಾನದಿಂದ ಕೆಳಗೆ ಧುಮುಕೆ ಕಾಳಗೆಜಡಲು ಬಯಸುತ್ತಿದ್ದಾನೆ. ಅದನ್ನು ತಿಳಿದ ಸುರಸುಂದರಿಯು 'ಇದೇನು?' ಎಂದು ಕೇಳುತ್ತ ತನ್ನ ತೋಳುಗಳಿಂದ ಅಪ್ಪಿಂದು ತಡೆಯುತ್ತಿದ್ದಾಳೆ.

ಸುಗ್ರೀವ: ನೀನು ನಿವೇದಿಸಿದಂತೆ ಸಮರಸಂರಂಭವು ಏಕಮುಷ್ಟಿಯೋಗವೆನಿಸಿ ಅತಾಶ್ಚಯ್ಯಾಕರವಾಗಿದೆ -

ಹರಿತವಾದ ಕತ್ತಿಯ ಹೊಡೆತದಿಂದ ಮೃತನಾದ ವ್ಯಕ್ತಿ ದೇವತೆಗಳಿಂದ ಮಾಲಾಪ್ರದಾನಕ್ಕೆ ಪಾತ್ಸಾಗಿರುತ್ತಾನೆ; ಅವನೇ ಕ್ಷುರಪ್ತ ಪ್ರಹಾರದಿಂದ ಮೃತರಾದ ಇತರ ಏರರ ಶಿರದ ಮೇಲೆ ಭೂಮರಯುತ್ತ ದೇವಪುಷ್ಟಗಳ ಮಳಗರೆಯುತ್ತಾನೆ.

ವಿಭೀಷಣ: ದೇವ, ಇಲ್ಲಿ ನೋಡುವಂಥದನ್ನು ನೋಡು -

ಸಮರದಲ್ಲಿ ಮರಣವನ್ನು ಹೊಂದಿ ದೇವತೆಗಳಾದ ಏರರು ವಿಮಾನಗಳಲ್ಲಿ ಕುಳಿತು ಯುದ್ಧವನ್ನು ನೋಡುತ್ತಿದ್ದಾರೆ; ತಮ್ಮ ಸ್ತಾಮಿಗೊಡಿದ ಬಾಧೆಯನ್ನು ಕಂಡು ಅಯುಧಗಳಲ್ಲಿದ ಕಾರಣ ಮಾಲೆಗಳನ್ನು ಪಾತ್ಸಗಳಿಂತೆ ಮಾಡಿಕೊಂಡು ಎಸೆಯುತ್ತಿರುವ ಭೂಚಂಪಕಮಷ್ಟಗಳಿಂದ ದಿಕ್ಕುಗಳಿಲ್ಲ ತುಂಬಿಹೋಗಿ ನಾತನವಾದ ಯುದ್ಧಮಾರ್ಗವೊಂದು ಸೃಷ್ಟಿಯಾಗಿದೆ.

ಕಹಿತ್ತ: ಸತತವಾಗಿ ಬೀಳುತ್ತಿರುವ ಆನೆಗಳ ಅಸ್ಥಿಗಳು ತುಂಬಿವೆ; ಭಯಂಕರವಾಗಿ ಉಳಿಡುವ ನರಿಗಳು ರಕ್ತವನ್ನು ಕುಡಿಯುತ್ತಿವೆ; ರುಧಿರಪಾನದಿಂದ ಮತ್ತರಾದ ಡಾಕಿನಿಯರ ಕೂಗು ಕೇಳುತ್ತಿದೆ; ನೆತ್ತರನ್ನು ಕುಡಿದ ಬೇತಾಳ ಹೆಂಗಳ ಕಿಲಕಿಲ ತುಂಬಿದೆ; ಇಂಥ ಕಾಳಗರಲ್ಲಿ ವಿಕುಮಿಗಳಾದ ವಾನರರ ಆಕ್ರಮಣಕ್ಕೆ ಅಂಜಿದ ರಕ್ಷಸ ಸೇನೆ ಲಂಕೆಯತ್ತ ಧಾವಿಸುತ್ತಿದೆ.

ಹನುಮಂತ: ದೇವ, ನಾವು ಗೆದ್ದೇವು; ಯಾಕೆಂದರೆ ಪ್ರಧಾನವಾದ ರಾಕ್ಷಸ ಸೇನೆ ಪಲಾಯನ ಮಾಡುತ್ತಿದೆ.

ರಾಮ: ಯುದ್ಧಾರಂಭದಲ್ಲಿ ಸೇನೆಯ ಆಗಮನ ನಿಗರುಮನಗಳು ಆಗುತ್ತಲೇ ಇರುತ್ತವೆ. ಇದರ ಮೂಲಕ ಜಯ ಪರಾಜಯಗಳನ್ನು ನಿರ್ಧರಿಸಲಾಗಿದೆ.

ಹನುಮಂತ: ದೇವ, ಹಾಗಲ್ಲ. ಪ್ರಧಾನವಾದ ಸೇನೆಯು ಒಮ್ಮೆ ಹಿಮ್ಮುಖಿ ವಾಯಿತೆಂದರೆ ಹನ್ನರದು ವರ್ಷಗಳ ವರೆಗೆ ಮರಳ ಎದುರಾಗುವುದಿಲ್ಲವೆಂದು ಜನಶ್ರುತಿಯಿದೆ.

- ರಾಮ:** ಭದ್ರ, ಇವರು ಏಮುಖಿರಾಗಲಿ ಆಥವಾ ಸಮುಖಿರಾಗಲಿ ಅದರಿಂದೇನು? ಇದರಿಂದ ಕೈಲಾಸಪರ್ವತವನ್ನೆತ್ತಿದ ರಾವಣಾಗಲಿ ಮೇಘನಾದನಾಗಲಿ ಸೋಲಲೀಲ್ಲವಷ್ಟೇ? (ಮುಂದೆ ಸೋಡಿ) ಇದೇನು? ರಾಕ್ಷಸಸೇನಯು ಲಂಕೆಯ ರಾಜಮಾರ್ಗವನ್ನು ಅತಿಕ್ರಮಿಸಿ ನಿಂತಿದೆಯಲ್ಲ! (ಮೇಲೆ ಸೋಡಿ ಕುತೂಹಲದಿಂದ) ದಿವ್ಯವಿಮಾನ ದಲ್ಲಿರುವವನಾರು?
- ಹನುಮಂತ:** ರಜನಿಚರಪತಿ
- ಲಕ್ಷ್ಮಣ:** ಸಾಧು ಪೌಲಸ್ತ್ಯ ಸಾಧು. ಹಿಡಿ ಪ್ರಚಂಡ ಚಂದ್ರಹಾಸವನ್ನು ಸಹಿಸಲಾಗದು ಬಳಿಯೊಳಿರುವ ಶತ್ರುವನ್ನು.
- ರಾಮ:** ಸೀತೆಯೂ ಇಹಳ್ಳಿ;
ಅವಳ ಚಾಂಪಿಕೆಗಳಲ್ಲಿ ಇವನಿಗೆ ಅನುರಕ್ತಿ.
ಧನುವ ಕೊಡಿರೆನಗೆ.
- ಸುಗ್ರೀವ:** ದೇವ ವಿರಮಿಸು. ಬಿಟ್ಟ ಬಾಣಕೆ ರಾವಣನೋ ಸೀತೆಯೊ ಗುರುತಾಗದು.

(ತೆರೆಯಲ್ಲಿ)

ನೋಡು ರಾಮನೆ ನನ್ನ ಬಳಿಯೊಳಿಹ ಸೀತೆಯನು
ತೋರು ವಾಲಿಯ ಗಂಡ್ಯ ಪೌರುಷವ ನೀನು
ಚಂದ್ರಹಾಸವನಿವಳ ತಲೆಯ ಮೇಲಿರಿಸುತ್ತ
ಬಾಳಿಕಂಬದ ತರದಿ ಕಡಿಯುವೆನು ಕತ್ತ

ರಾಮ: (ನಕ್ಕು) ರಾವಣ, ಜನರ ನಗೆಪಾಟಲಿಗೇಡಾದ ಚಂದ್ರಹಾಸವನ್ನು
ಅಡಗಿಸಿದು. ಶಕ್ತಿಶಾಲಿಯಾಗಿದ್ದರೂ ಚಪ್ಪಿಕಲ್ಲಿನಿಂದ ಚಂದ್ರನನ್ನು
ಪುಡಿಮಾಡಲಾರ.

ಲಕ್ಷ್ಮಣ: (ವಿಷಾದದಿಂದ)

ಇದೇನು? ಆಯ್ದನು ಧನುವಿಗೆ ಶರವನ್ನು ಹೂಡುವ ಹೊದಲೇ ಹನುಮನು
ಮೇಲೆ ಜಿಗಿಯುವ ಮುನ್ನವೇ ದಶಕಂಠನು ಸೀತಾದೇವಿಯ ಶಿರವನ್ನು
ಕತ್ತರಿಸಿ ಎಸೆದು ಮಾಯವಾಗಿ ಹೋದ.

ರಾಮ: (ಗಡಿಬಿಡಿಯಿಂದ) ಇದೇನು? ರಾವಣನು ಕತ್ತರಿಸಿ ಎಸೆದ ಸೀತೆಯ
ಶಿರಸ್ಸು ಮರಳುಭೂಮಿಯಲ್ಲಿ ಬಿಡ್ಡ ಹೂರಳುತ್ತಿದೆ. ಎದೆಗೊರ
ಗಿದ್ದರಿಂದ ಇದರ ಸ್ವರ್ಪ ಪರಿಚಿತ. ಆದ್ದರಿಂದ ಹತ್ತಿರ ಹೋಗಿ
ಕೈಚಾಚಿ ಬೋಗಸೆಯಲ್ಲಿಟ್ಟುಕೊಳ್ಳುತ್ತೇನೆ. (ಹಾಗೆ ಮಾಡಿ ಸೋಡುತ್ತ)
ವೈದೇಹಿ, ನಿನ್ನ ತಲೆಯು ಮಾತ್ರ ಉಳಿವಂತಾಯಿತೆ -

ಎಳೆಯ ನಾಗರಲೇಲೆಯಿಂದಿರುವ ಜಡೆಯಿದುವೆ
ಕಾಮನುಯ್ಯಲೆಯಂತೆ ಎರಡು ಕಿವಿಗಳ ಶೋಭೆ

ಮನ್ಯಾಧನ ಕಮಲ ಶರದಂದವೀ ಕಂಗಳವೇ
ಮುಂಗುರಳ ಕಟ್ಟಿನೊಡನಿಹ ಚಂದ್ರಮುಖವೇ
ಅಯೋ ಪ್ರಿಯ, ಜಾನಕಿ,

ದುಬುಂದಿರ್ಯವನಾದ ವಿಧಿಯಿಂದ ನೀನು ರಾಕ್ಷಸನ ಬಾಯ ಗುಹೆಯನ್ನು
ಸೇರಿದ ಅಥವಾ ರಾಕ್ಷಸರಾಜನ ಸಮ್ಮಾನದಲ್ಲಿ ನೀನು ಮರೆಯಾದ ಮೇಲೆ
ಚಂದ್ರಮನ ವಿಮಲ ಕಾಂತಿಯನು ಹೊಂದಲಿ; ಹರಿಣಗಳ ನೇತ್ರ
ನೀಳವೆನಿಸಲಿ; ಹೋಗಿಲೆಗಳ ಸ್ವರ ಮಧುರವೆನಿಸಲಿ; ಚಿಗುರೆಲೆಗಳು
ಕೆಂಪೆನಿಸಲಿ. (ನೀನಿರುವಾಗ ಅವಕ್ಕೆ ಆ ಗೌರವವಿರಲಿಲ್ಲ.)

(ವಿಶೇಷ ದುಃಖದಿಂದ)

ನನ್ನ ಎದುರಿನಲ್ಲಿಯೇ ದೇವಿಯ ಶಿರವನ್ನು ಕತ್ತಲಿಸಲಾಯಿತು. ರಾಘಣನು
ಮಾಯೆಯಿಂದ ಅಂತರ್ಧಾನನಾದ. ಹೀಗಾದಮೇಲೆ ಹನುಮನ
ಸಮುದ್ರಲಂಘನ ಮತ್ತು ನನ್ನ ಸೇತುಬಂಧನಗಳು ವ್ಯಾಘರಾದವು. ನನಗೆ
ಧಿಕ್ಷಾರವಿರಲಿ!

(ಎಲ್ಲರೂ ವಿಷಾದವನ್ನು ಅಭಿನಯಿಸುವರು)

ಲಕ್ಷ್ಮಿ: ಏಲಾ ರಣಹೇಡಿ ರಾವಣ,

ಮರೆಯಾಗಿ ನಿಂತು ಜಾನಕಿಯನ್ನು ಹೊಂದ ಇಂಥನದಿಂದ ನಮ್ಮು
ಹೃದಯದಲ್ಲಿ ಶೋಕಾಗ್ರಿಯನ್ನು ಹೊತ್ತಿಸಿದೆ. ಅದನ್ನು ರಘುಪತಿಯ ನಿನ್ನ
ಕಾಮನಿಯರ ಕಳ್ಳೇರ ಪ್ರವಾಹದಿಂದ ನಂದಿಸುತ್ತಾನೆ.

ರಾಮ: (ಅವಸ್ಥ್ಯಾಚಿತವಾಗಿ ನಷ್ಟ) ಮಿತ್ರ ಸುಗ್ರೀವ, ಗೇಳೆಯ ವಿಭೀಷಣ ನನ್ನ
ತಮ್ಮನು ರಾಘಣವಧಿಗೆ ನನ್ನಿಂದ ಪ್ರುತ್ತಿಜ್ಞಿಯನ್ನು ಮಾಡಿಸಿದ.

ಲಕ್ಷ್ಮಿ: ಆಶ್ಚರ್ಯ! ಆಶ್ಚರ್ಯ! ಕತ್ತಲಿಸಿ ಹಾಕಿದ್ದರೂ ಆಯೋಯ ತಲೆಯು
ಮಾತನಾದುತ್ತಿದೆ. ಬನ್ನಿ ಹತ್ತಿರ ಹೋಗಿ ಮಾತುಗಳನ್ನು ಕೇಳೋಣ.
(ಎಲ್ಲರೂ ಹತ್ತಿರ ಹೋಗುವರು)

ಲಕ್ಷ್ಮಿ: ಇದು ಸ್ವಷ್ಟವಾಗಿಯೇ ಮಾತನಾಡುತ್ತಿರುವುದಾದರೂ ಹೇಗೆ?

ಸೂತ್ರಧಾರನ ಮೂಲಕ ಚಲಿಸುವ ಕಟ್ಟಿಗೆಯ ಜಾನಕಿಯ ಗೊಂಬೆ ಇದು;
ಕಂಠದಲ್ಲಿ ಸಾರಿಕೆಯನ್ನು ಇಟ್ಟೇ; ಲಂಕೇಶನ ವಿನೋದಕ್ಕಾಗಿ ನಿರ್ಮಿಸಿದ್ದು.

ರಾಮ, ಆ ಶಿರದಲ್ಲಿದ್ದ ನಾನು ಹೊರಗೆ ಬಂದ ಸಾರಿಕೆ; ಸಚ್ಚರಿತನಾದ ನಿನ್ನ
ಮೇಲಿನ ಶ್ರೇತಿಯಿಂದ ತಿಳಿಸಿಕೊಡಲಿಕ್ಕಾಗಿ ನಿಂತಿದ್ದೇನೆ.
ಅದರಿಂದ ನಿನ್ನದುರು ತಲೆ ಕತ್ತಲಿಸುವ ನಾಟಕ ನಡೆಯಿತು; ಸೀತೆಯು
ಮೃತಳಾದಳಿಂದು ಮನೆಗೆ ಮರಳಲೆಂಬುದು ಉದ್ದೇಶ.

(ಎಲ್ಲರೂ ಹಷ್ಟಿತರಾಗುವರು)

- ರಾಮ:** ತ್ವಿಯವಾದುದನ್ನು ಮಾಡಿದ ನಿನಗೆ ಮಂಗಲವಾಗಲಿ. ವಾಂಭಿತ ಪ್ರಾಷ್ಟಿಗಾಗಿ ತೆರಳು. (ನಕ್ಷು) ಅಹಾ! ರಾಷಣನು ಶೈಯ್ಯದಂತೆ ಮೋಸಗೊಳಿಸುವುದರಲ್ಲಿ ಚರುರ.
- ಲಕ್ಷ್ಮಿ:** ಆಯ್ಯ, ಕಚಿನಾಯಕರು ಸುವೇಲಪರ್ವತದ ತಟದಲ್ಲಿ ವಾಸ ಮಾಡಲಿ. ಮುಂಜಾನೆಯಲ್ಲಿ ಲಂಕಾದುರ್ಗವನ್ನು ಆಕ್ರಮಿಸೋಣ. (ನೇಪಢ್ಣದಲ್ಲಿ ಮಹಾನ್ ಕಲಕಲ)
- ಲಕ್ಷ್ಮಿ:** ಇದೇನು? ಭೃತರವರೂಪಿಯಾದ ಶಂಕರನ ಗರ್ಜನೆಯನ್ನು ಹೋಲುವ ಭೀಕರ ಕಲಕಲ?
- ವಿಭೀಷಣ:** (ಎದುರು ನೋಡಿ) ಸಿಂಹದ ಮುಖಕ್ಕೆ ಆನೆಯ ಮುಖವನ್ನೂ ಕೋಪಗೊಂಡ ಕೋಣನ ಮುಖಕ್ಕೆ ಕುದುರೆಯ ಮುಖವನ್ನೂ ಜೋಡಿಸುತ್ತ ರಾಕ್ಷಸಮುದಿಂದ ಗರ್ಜಸುತ್ತ ಬರುತ್ತಿರುವ ಇವನು ಹತ್ತುತೋಳುಗಳಿರುವ ಸಿಂಹನಾದನೆಂಬ ರಕ್ಷಸನಲ್ಲವೇ?
- ರಾಮ:** ಸಿಂಹನಾದನೆಂದರೆ ಯಾರು?
- ವಿಭೀಷಣ:** ದೇವ ಅವನು ಮಂಜೋದರಿಯ ಮಗ; ಮೇಘನಾದನ ತಮ್ಮ ಅವನು ರಣಭೂಮಿಗೆ ಬರುತ್ತಿದ್ದಾನೆ. ಅದರಿಂದ ಈ ಕೋಲಾಹಲ.
- ರಾಮ:** (ನಕ್ಷು) ಹಾಗಾದರೆ ಇವನು ರಾಷಣನ ಅರ್ಥವಾಗಿದ್ದಾನೆ.
- ವಿಭೀಷಣ:** ಅವಯವದ ಲೆಕ್ಕದಲ್ಲಿ ಅರ್ಥ; ಪರಾಕ್ರಮದಲ್ಲಿ ಎರಡುಪಟ್ಟು - ರಾಷಣನು ಕೈಲಾಸಗಿರಿಯನ್ನೆತ್ತುತ್ತಿರುವಾಗ ಶಿವನು ವಿಚಲಿತನಾಗಿ ಬೆಟ್ಟಪನ್ನೋತ್ತೊಡಗಿದ; ರಾಷಣ ಕೈಗಳು ಪರ್ವತದ ಕೆಳಗೆ ಸಿಲುಕಿದವು; ಅವನು ಕೈಗಳನ್ನು ಸ್ವಲ್ಪ ಮೇಲ್ತತ್ತಲು ಪ್ರಯತ್ನಿಸುತ್ತಿರುವಾಗ ನಂದಿಯೇ ಮೊದಲಾದ ಗಣಗಳು ಅವನ ಅಂಗಪ್ರತ್ಯಂಗಿಗಳಮೇಲೆ ಕಸ್ತಪ್ರಯಾರವನ್ನು ಮಾಡತ್ತೊಡಗಿದರು; ಆಗ ಅವರೆಲ್ಲರೊಡನೆ ಸಿಂಹನಾದನು ವಿಕಾಂಗಿಯಾಗಿ ಹೋರಾಡಿದ.
- ಸಿಂಹನಾದ:** (ಮುಂದುಗಡೆ ನೋಡಿ) ವಾನರ ನಾಯಕರ ಮರೆಯಲ್ಲಿದ್ದ ತಾಪಸನು ಎದುರು ಬಂದನೇನು?
- ರಾಮ:** ಇದೇನು? ಎದುರಿನಲ್ಲಿ ಕತ್ತಲೆಯಾದಂತಿದೆ?
- ಕಪಿತ್ತ:** ತಮ್ಮ ಆಜ್ಞೆಯಿಲ್ಲದಿದ್ದರೂ ಜಾಂಬವಂತನ ಬುಕ್ಕಾರಶಬ್ದಯುಕ್ತವಾದ, ಹನುಮಂತನ ಮಂತ್ರಣಾದಂತೆ ಹರಡುತ್ತಿರುವ, ಭೀಷಣವಾದ ಭುಜದಂಡಪಟ್ಟ ತಾರವಾನರನಿಂದ ವಿಸ್ತಾರಗೊಂಡ ಗರ್ಜನೆಯಿರುವ, ಭಾಯೆಯಿಂದ ಪನಸಫಲವನ್ನು ಮೀರಿಸಿದ ಪನಸ ವಾನರನಿಂದ ಗಗನಾಂಗಣವು ಕಂಪಾಗಿರುವ, ಸುಷೇಣನ ನಾಯಕತ್ವದ ಸೇನೆಯುಳ್ಳ,

ನೀಲವಾನರನ ಪ್ರಭೆಯಿಂದ ದಿಕ್ಕುಗಳೆಲ್ಲ ನೀಲವಾಗಿರುವ, ವಾನರರ ಕಿರುಚಾಟದಿಂದ ಗುಹೆಗಳೆಲ್ಲ ತುಂಬಿರುವ, ನಲನ ಪ್ರಭಾವವೆಂಬ ಅನಲನಿಂದ ದುರ್ಜಯವಾದ, ಅರಳಿದ ಕುಮುದದ ಕಾಂತಿಯುಳ್ಳ ಕುಮುದವಾನರನ ಶುಭ್ರಕೀರ್ತಿಯಿಂದ ಕೂಡಿದ ಸಂಪೂರ್ಣ ವಾನರ ಸೇನಯು ಸಿಂಹನಾದನ ಎದುರು ನಿಂತಿದೆ.

ದಧಿತ್ತ:

ಸಿಂಹನಾದನ ಬದ್ರ ಮುಖಿಗಳು ಒಮ್ಮೆಗೇ ಪ್ರಧಾವಾಗಿವೆ. ಅಲ್ಲದೆ ಯಾದ್ಯದಲ್ಲಿ ಸಿಂಹನಾದನ ಸಿಂಹಮುಖಿದಿಂದ ಧೂಶ್ವಾರ ಹೊರಟಿತು; ಆನೆ ಮುಖಿದಿಂದ ಬೃಂಧಿತವಾದ ಥೀಂಕಾರಪು ಹೊರಟಿತು; ಮಹಿಷಮುಖಿವೆಂಬ ಕಂದರದಿಂದ ಜೋರಾಗಿ ಪ್ರೇಯ್ಯಾರ ಹೊರಟಿತು; ಕುದುರೆಮುಖಿದಿಂದ ಹೇಷಾರವವು ಹೊರಟಿತು; ರಾಕ್ಷಸಮುಖಿದಿಂದ ಮಾತು ಹೊರಡುತ್ತಿದೆ. ಇದರಿಂದ ಯಾರಿಗೆ ತಾನೇ ಭಯವಾಗೆಲಿಕ್ಕಿಲ್ಲ.

ಕಪಿತ್ತ:

ದೇವ, ಅನಂತರದಲ್ಲಿ ಬಲಿಪ್ರಾದ ಭುಜಗಳಿಂದ ಕೋದಂಡವನ್ನೆಳೆದು ಕರ್ತೋರವಾದ ಟಂಕಾರವನ್ನು ಮಾಡಿ ಒಂದೇ ಸವನೆ ವಾನರ ಸಮೂಹದ ಮೇಲೆ ಬಾಣಗಳ ಮಳೆಯನ್ನು ಸುರಿಸುತ್ತಿದ್ದಾನೆ; ಅದರಿಂದ ಸುರಸುಂದರಿಯರು ಎರಚಿದ ಮಷ್ಟಗಳು ಸುಭಟರನ್ನು ತಲುಪುತ್ತಿಲ್ಲ; ಸಮರಾಂಗಣದಲ್ಲಿದ್ದ ಧೂಳ ಹರಡುತ್ತಿಲ್ಲ; ದಿನವ ನ್ನುಂಟುಮಾಡುವ ಕಿರಣಗಳನ್ನು ಪ್ರತಿಕ್ಷಿಪಿಸಲಾರದೆ ಸೂರ್ಯನ ರಥವು ಮುಂದೆ ಹೋಗಲಾರದಂತಾಗಿದೆ.

ಸಿಂಹನಾದ:

(ಮುಂದೆ ನೋಡಿ ಅಟ್ಟಿಹಾಸದಿಂದ) -

ಎಲಾ ಎಲಾ ವಾನರಪರುಗಳೆ, ನಿಮ್ಮಿಂದ ಏನಾದೀತು? ಸಮರಾಂಗಣದಲ್ಲಿ ನನ್ನ ಕದನಕುತ್ತಾರೆ ಶೈಲಿ ಹೊರತೀತೆ? ಯಾರ್ಥಾರಲ್ಲಿಯೋ ಕಾಳಗೊಟ್ಟರೆ ಈ ಸಿಂಹನಾದಿನಿಗೆ ಸಂತೃಪ್ತಿಯಿಲ್ಲ. ಏರಸಿಂಹನೆಂದು ಖ್ಯಾತನಾದ ರಾಮನಿಗೆ ಬರಲು ಹೇಳಿ.

ಕಪಿತ್ತ:

ಬಾಣದ ಮಳೆಯಿಂದ ಬಳಲಿದಂತೆ ವಾನರಸೇನೆಯು ಜಂಬೂದ್ವೀಪಕ್ಕೆ ಮುಖಿ ಮಾಡಿದೆ.

ಸಿಂಹನಾದ:

(ಮತ್ತೆ ನೋಡಿ) ವಾನರಕೀಟಕೋಟಿಯನ್ನು ಗೆದ್ದಾದರೂ ಮಾಡುವುದೇನಿದೆ? (ಹಸ್ತಗಳನ್ನುದ್ದೇಶಿಸಿ)

ಎಲೆ ಹಾಳೆಗಳೆ, ಏಕಕಾಲದಲ್ಲಿ ಬದು ಧನುಗಳನ್ನು ಹಿಡಿಯಿರಿ; ಸುಗ್ರೀವ, ಅಕ್ಷದಮನ ಹನುಮ, ಅಂಗದ, ಸಂಗ್ರಾಮವಿಜಯಿಯಾದ ರಾಮ ಮತ್ತು ಲಕ್ಷ್ಮಾರನ್ನು ಒಟ್ಟಿಗೇ ಎದುರಿಸುತ್ತೇನೆ.

(ಮತ್ತೆ ಮುಂದೆ ನೋಡಿ ಅಟ್ಟಿಹಾಸದಿಂದ)

ಮಹಾವೀರರಾದ ವಾನರ ಸೇನಾಪತಿಗಳು ಕೂಡ ಓದುತ್ತಿದ್ದಾರಲ್ಲ?

(ಸ್ವಲ್ಪ ದೊಡ್ಡ ದನಯಿಂದ)

ಸುಗ್ರೀವ, ಅಂಗದ, ಮೃಂದ, ನೀಲ, ಕುಮಾದ, ಪ್ರಹಳಿದ, ತಾರ ನೀವೆಲ್ಲ ಮೋಹಗೊಂಡುದೇಕೇ? ಸುಮನ್ಯೆ ಮನೆಯ ದಾರಿ ಹಿಡಿಯಿರಿ. ಹಾತಾಳದ ವರಿಗೆ ಗುಡ್ಗಗಳನ್ನು ತುಂಬಿ ಕಟ್ಟಿದ ದೊಡ್ಡ ಸೇತುವೆ ಇನ್ನೂ ಇದೆ.

- ರಾಮ:** ವಶ್ ಲಕ್ಷ್ಮಿ, ಇದೇನು?
- ಲಕ್ಷ್ಮಿ:** (ಗರ್ವದಿಂದ ಮುಂದೆ ಹೋಗಿ) ಎಲಾ ವಿಕಾರರೂಪಿ ದುರಾಚಾರಿ ನರಮಾನಸ ಭಾಷ್ಯಕ ದುಷ್ಪ ರಾಕ್ಷಸ, ನೀನು ಗಳಹುತ್ತಿರುವುದೇನು? ನೀನು ಮಹಾವೀರರ ಪ್ರಚಂಡಪರಾಕ್ರಮದ ಚಂಡತೆಯನ್ನು ಕಂಡಿಲ್ಲ.
- ಸಿಂಹನಾದ:** (ಕೇಳಿದವನಂತೆ ಎಲಾ ಎಲಾ ವಾನರ ಪಶುಗಳೆ ಇತ್ಯಾದಿಯಾಗಿ ಹಿಂದೆ ಹೇಳಿದ್ದನ್ನೇ ಹೇಳುವನು).
- ರಾಮ:** ಸಾಧು ಸಿಂಹನಾದ ಸಾಧು! ಏರತ್ತೇಷ್ಠ ರಾವಣಿಗೆ ನಿನ್ನಿಂದ ನಾಚಿಕೆಯಿಲ್ಲ.
- ಸಿಂಹನಾದ:** ರಾಮ ರಾಮ, ಮೊದಲು ಬಾಣಗಳನ್ನು ಬಿಡು; ಈ ಸಿಂಹನಾದನು ಕದನರಸಿಕ; ನೀನು ಅಂತ್ಯಗೊಂಡು ಅಂಬರದಲ್ಲಿ ನಿಂತು ಶಸ್ತ್ರಕೌಶಲವನ್ನು ನೋಡುವೆ.
- ರಾಮ:** (ಧ್ಯೇಯವಾಗಿ ನೋಡಿ ನಷ್ಟಿ)
- ರಾವಣಿಗೆ ಧಿಕ್ಕಾರಿ! ಮೇಘನಾದನಿಗೆ ಧಿಕ್ಕಾರಿ! ಶುಕ್ಷಾರಣಾರಿಗೆ ಧಿಕ್ಕಾರಿ! ದಶರಾಜಪತ್ರಿಗೆ ಧಿಕ್ಕಾರಿ! ವಿಚಿತ್ರವಾದ ಶರೀರದಿಂದ ಪ್ರೇಕ್ಷಣೀಯನಾದ ನಿನ್ನನ್ನು ಕುರವಾದ ಶರಗಳು ರಣದೇವತೆಗೆ ಆಹುತಿಯನ್ನು ಕೊಡಲಾಗುತ್ತಿದೆ.
- ಸಿಂಹನಾದ:** ರಾಘವ, ಅತಿಯಾಗಿ ಗರ್ವ ತೋರಬೇಡ. ಗರ್ವಪಡುವುದಕ್ಕೆ ನಿನ್ನಲ್ಲೇನಿದೆ? ನಿನ್ನ ಜರಿತ್ತೆಯಿಂದ ನಾಚಿಕೆಯಾಗುತ್ತದೆ –
- ತಾಟಕೆಯು ಹೆಣ್ಣಿ; ಪರಶುರಾಮನು ಪವಿತ್ರಬ್ರಾಹ್ಮಣ; ಮಾರೀಚನು ಮೃಗ; ವಾಲಿಯೊಬ್ಬ ಹೆಂಡೇಡಿ ವಾನರ. ಬಡಾಯಿ ಕೊಚ್ಚಿಕೊಳ್ಳುವ ನೀನು ಗೆದ್ದವರಲ್ಲಿ ಏರರು ಯಾರು? ನಿನ್ನಲ್ಲಿ ಬಾಹುಬಲವಿದ್ದರೆ ಬಿಲ್ಲಿಗೆ ಹೆದೆಯೇರಿಸು.
- ಲಕ್ಷ್ಮಿ:** (ನಷ್ಟಿ)
- ತಾಟಕೆಯು ಹೆಣ್ಣಿ ನಿಜ; ಅವಳನ್ನು ಕೊಲ್ಲುವುದಕ್ಕೆ ಗುರುವಿನ ಆದೇಶ ಕಾರಣ. ಮಾರೀಚನು ಮೃಗ; ಮೃಗಬೇಟಿ ಕ್ಷತ್ರಿಯರಿಗೆ ಆನಂದಕರ. ಬ್ರಾಹ್ಮಣನಾದ ಪರಶುರಾಮನ ದಮನದ ವಿಷಯದಲ್ಲಿ ವೈತಾಲಿಕರಾದಿದ ಮಾತುಗಳನ್ನು ಗಮನಿಸು. ಜಂಭನನ್ನು ಯಾರು

ಗೆದ್ದರೊ ಅವನನ್ನು ಗೆದ್ದ ರಾಷಣನನ್ನು ಕಟ್ಟಿದ ಕಾರ್ತವೀರ್ಯನನ್ನು ಕೊಂಡ ರಾಮ ಅವನು. ವಾಲಿವಿಜಯವನ್ನು ನಿಂದಿಸುವಿಯಾ?

- ರಾಮ:** ವಾಲಿಯ ವಾನರನೆಂದು ಹೇಳುವ ಮೂಲಕ ಲಂಕಾಪತಿಯಾದ ರಾಷಣ ಯಶೋವಿಸ್ತಾರವನ್ನು ಮಲಿನಗೊಳಿಸಿದೆ. ಯಾಕೆಂದರೆ ಹೇಡಿಯನ್ನು ಗೆಲ್ಲುವುದು ಲೋಕದಲ್ಲಿ ಕಲಂಕವೆನಿಸುತ್ತದೆ. ನಿನ್ನ ತಂದೆಯು ಅವನ ಬಾಹುಪಂಜರದ ಗೀರೆಯಾಗಿದ್ದನಲ್ಲವೇ?
- ಸಿಂಹನಾದ:** (ಸಿಟ್ಟಿನಿಂದ) ಎಲಾ ದುಷ್ಪ ಕ್ಷತ್ರಿಯ, ನನ್ನ ತಂದೆಯನ್ನು ಹೀಗಳಿಯುವಿಯಾ? ಇದೋ ನಿನ್ನನ್ನು ಹರಿತವಾದ ಬಾಣಗಳಿಂದ ಮುಚ್ಚಿದುತ್ತೇನೆ.
- ರಾಮ:** (ಬಿಲ್ಲನ್ನು) ಎಲಾ ರಾಕ್ಷಸ ತಿಶುವೆ, ನಿನ್ನನ್ನು ಕೂಡ ಮುಚ್ಚಿದುತ್ತೇನೆ. ಅದರೆ ಲಂಕಾಪುರದ ಗೋಪುರದ ಸಮೀಪದ ನೆಲದಲ್ಲಿಯೇ ಹಣಗಳು ಬಿದ್ದರೆ ಜನರು ಉದ್ದೇಗಗೊಂಡಾರು. ಆದ್ದರಿಂದ ಇಲ್ಲಿಂದಾಚೆಗೆ ಹೋಗಿ ಸೌಸೋಣ.
- (ಎಲ್ಲರೂ ನಿಷ್ಪಮಿಸುವರು)

ಇಲ್ಲಿಗೆ 'ಅಸಮಪರಾಕ್ರಮ'ವೆಂಬ ಪಳಸೆಯ ಅಂಕ ಮುಗಿಯಿತು.

ಎಂಟನೆಯ ಅಂಕ

(ಅನಂತರ ಇಬ್ಬರು ರಾಕ್ಷಸರು ಪ್ರಮೇಶಿಸುತ್ತಾರೆ)

- ಸುಮುಖಿ:** ರಾಣಿನ ಸತ್ಯಪು ನಾಶವಾದಂತೆ ಕಾಣುತ್ತದೆ. ಯಾಕೆಂದರೆ ಕುಮಾರ ಸಿಂಹನಾದನ ವಧೆಯ ಸುದ್ದಿಯನ್ನು ಕೇಳಿಯೂ ದುಃಖಿಸಲಿಲ್ಲ; ಕೋಪಗೊಳ್ಳಲೂ ಇಲ್ಲ. ಕೇವಲ ತುಲಾದ್ವಾತವನ್ನು ಪ್ರಾರಂಭಿಸಿದ ಅದರಲ್ಲಿ ಒಂದೆಡೆ ಲಂಕಾಧಿಪತ್ಯವನ್ನಿಟ್ಟರೆ ಇನ್ನೊಂದೆಡೆ ಸೀತಾಪ ಹರಣವನ್ನಿಟ್ಟೆ.
- ದುಮುಖಿ:** ಅಯ್ಯಾ ಸುಮುಖಿ, ಒಡತಿಯಾದ ತ್ರಿಜಟಿಯು ಅಂಗದ ನರಾಂತರಕ ಕಾಳಿಗವನ್ನು ನೋಡಿ ಬರುವಂತೆ ಹೇಳಿದ್ದಾರೆ. ನಮ್ಮ ಬಾಯಿಂದ ವಿಷಯವನ್ನು ತಿಳಿದು ಸೀತಾದೇವಿಗೆ ಹೇಳುವಳಂತೆ. ಆದ್ದರಿಂದ ನಾವು ಹೋಗಬೇಕು. ನನಗೆ ಇಷ್ಟ ಮಾತ್ರ ಗೊತ್ತು ಕಾರಣ ಗೊತ್ತಿಲ್ಲ. ಲಂಕೇಶ್ವರನು ರಾಮನಿಗೆ ಶುಕಸಾರಣರ ಮೂಲಕ ಹೇಳಿಕಳುಹಿಸಿದ್ದಾನೆ. ಅವರು ರಾಮನಿಗೆ ಹೇಳಿದರು -
- ನಿಶಾಚರ ಚಕ್ರವರ್ತಿಯ ಸಂದೇಶ ಇದು -
- ರಾಮ, ವಾನರ ರಾಕ್ಷಸರೆಲ್ಲರ ನಾಶಕ್ಕೆ ಕಾರಣವಾದ ಸಂಗ್ರಹದಿಂದೇನು? ಒಂದೇ ಒಂದು ತುಲಾದ್ವಾತವನ್ನು ಆಡೋಣ - ನೀನು ನೇಮಿಸಿದ ವ್ಯಕ್ತಿಯ ಗೆದ್ದರೆ, ಲಂಕೆ ಮತ್ತು ಸೀತೆ ನಿನ್ನದು; ನಾನು ನೇಮಿಸಿದವನು ಗೆದ್ದರೆ ನಿನ್ನ ನಗರವೇ ಮುಂತಾದವುಗಳ ಮೇಲೆ ನನ್ನ ಆಧಿಪತ್ಯ

- ದುಮೂರಿ:** ಮುಂದೆ ಏನಾಯಿತು?
- ಸುಮೂರಿ:** ಅದನ್ನು ಕೇಳಿ ತುಟಿಗಳನ್ನು ಸ್ವಲ್ಪ ಮಾತ್ರ ಅರಳಿಸಿ ನಕ್ಕು ಬ್ರಹ್ಮನ ವೊಮ್ಮೆಗನ ಮಾತಿನಂತೆ ಆಗಲಿ ಎಂದನು. ಆದರೆ ನಮ್ಮ ಸಹಾಯಕರ ಬಲದಿಂದ ಯುದ್ಧ ಸರಿಯೆ? ಎಂದು ಕೇಳಿದನು.
- ದುಮೂರಿ:** ಮುಂದೆನು?
- ಸುಮೂರಿ:** ಆಗ ರಾಮನ ಅನುಪಮವಾದ ಪರಾಕ್ರಮವನ್ನು ಗಣಿಸಿ ಶುಕನಾರಣರು ಮಹಾನಾಯಕರಲ್ಲಿ ಇದೇ ಕ್ರಮವೆಂದು ರಾಷಣನು ಹೇಳಿದ್ದಾನೆ ಎಂದರು.
- ದುಮೂರಿ:** ಮುಂದೇನು?
- ಸುಮೂರಿ:** ಅನಂತರ ಲಕ್ಷ್ಮಣ, ಸುಗ್ರೀವ, ವಿಭೀಷಣ, ಜಾಂಬವಂತ, ಹನುಮಂತ ಮುಂತಾದವರು ಬೇಡವೆಂದರೂ ಅದಕ್ಕೆ ತನ್ನ ಒಟ್ಟಿಗೆಯಿದೆಯೆಂದನು. ಈಗ ರಾಮನು ಅಂಗರನನ್ನೂ ರಾಷಣನು ತನ್ನ ಮಗ ನರಾಂತರನನ್ನೂ ಆರಿಸಿದ್ದಾರೆ.
- ದುಮೂರಿ:** ಅಯ್ಯಾ, ರಾಷ್ಟೇಶ್ವರನಿಗೆ ತನ್ನ ಬಾಹುಬಲದ ಮೇಲೆ ವಿಶ್ವಾಸವಿಲ್ಲದ ನರಾಂತರನ ಭೂಜಗಳ ಮೇಲೆ ಲಂಕಾರಾಜ್ಯದ ಭಾರವನ್ನು ಹೊರಿಸಿದನೆ?
- ಸುಮೂರಿ:** ಸ್ವಾಮಿಯು ಅನುಚಿತವಾಗಿ ಕಾರ್ಯವೇಸಗುತ್ತಿದ್ದರೆ ಮಾಡುವುದೇನು? ಸಿಂಹನಾದನು ಯುದ್ಧದಲ್ಲಿ ಘೃತನಾದ ಕೊಡಲೇ ರಾಷಣ ಶಕ್ತಿಯು ರಾಮನಲ್ಲಿ ವ್ಯಾಘರವೆಂದಾಯಿತು. ಆ ಕ್ಷಣದಲ್ಲಿಯೇ ಸೀತೆಯನ್ನು ಅರ್ಥಸುವುದು ಯೋಗ್ಯವಾಗಿತ್ತು. ಆದರೆ ಮೋಹ. ಅದೇ ರಾಕ್ಷಸರಿಗೆ ಕಾಳರಾತ್ರಿಯಾಗಿದೆ.
- ದುಮೂರಿ:** ಯುವರಾಜ ಮೇಘನಾದನ ವಾರ್ತೆಯೇನು?
- ಸುಮೂರಿ:** ನಾಗಪಾಶದಿಂದ ಕಟ್ಟಿದ; ರಾತ್ರಿಯುದ್ಧವನ್ನು ಮಾಡಿದ; ಮಾಯೆಯಿಂದ ಅಂತಧಾರನನಾಗಿ ಆಶಾಶದಿಂದ ಹೋರಾಡಿದ; ಮತ್ತು ನಿತ್ಯಪೂ ಜಯವನ್ನು ತರುವ ರಥವನ್ನು ಪಡೆಯುವ ಸಲುವಾಗಿ ಅಗ್ನಿಯಲ್ಲಿ ಭಕ್ತಿಯನ್ನು ಹೊಂದಿ ಆರಾಧನೆಗೆ ತೊಡಗಿದ್ದಾನೆ. ಇದರಿಂದ ಮೇಘನಾದನು ಕೂಡ ಒಳಗೊಳಗೆ ರಾಮನಿಗೆ ಬೆದರುತ್ತಿದ್ದಾನೆಂದು ಕಾಣುತ್ತದೆ.
- ಅಲ್ಲದೆ -
- ಸಮುದ್ರವು ಕಂಡಕವಾಗಿ ಸುತ್ತುವರಿದಿರುವ ಲಂಕಿಂಬೇ ದುರ್ಗ;
ದೇವತಾಸೀಯಿಂದ ಚಾಮರಸೇವಯನ್ನು ಕೊಳ್ಳುತ್ತಿರುವ ರಾಷ್ಟೇಶ್ವರನೇ
ಅದರ ಒಡೆಯ; ಅವನ ಶತ್ರುವಾದ ರಾಮನೊಬ್ಬ ಮನುಷ್ಣ; ಅವನ

ಸಹಾಯಕರು ಮಂಗಗಳು; ಅಂಥ ರಾಮನನ್ನು ಗೆಲ್ಲಲಾಗಿರುವುದು ರಾಕ್ಷಸರಿಗೆ ಕಲಂಕವೇ ಸರಿ.

- ದುರ್ಮಾಳಿ:** ನಿರ್ಮಲಮತಿಯಿಂಬ ಕಟ್ಟಿನಿಂದ ಕಾಣಬಹುದಾದನ್ನು ಆಯ್ದ ಸುಮುಖಿನು ಕಂಡ.
- ಸುಮುಖಿ:** ರಾಕ್ಷಸರಿಗೆ ವಿರುದ್ಧವಾದ ಮಾತುಗಳನ್ನಾಡಿದ್ದು ಸಾಕು. ಹೇಳಿದ ಕೆಲಸವನ್ನು ಮಾಡೋಣ.
- ದುರ್ಮಾಳಿ:** ನಮ್ಮ ಒಡತಿಯಾದ ತ್ರಿಜಟಿಯು ನಮ್ಮನ್ನೇ ನಿರೀಕ್ಷಿಸುತ್ತಿರುತ್ತಾಗೆ. ಅಲ್ಲಿಗೆ ಹೋಗೋಣ.
- (ಅನಂತರ ತ್ರಿಜಟಿಯು ಪ್ರವೇಶಿಸುವಳು)

- ತ್ರಿಜಟಾ:** (ಉತ್ಸುಕತೆಯಿಂದ ನೋಡಿ) ಓಹೋ, ಸುಮುಖಿ ದುರ್ಮಾಳಿರು! ಬೇಗ ಬನ್ನಿ ಯುದ್ಧದ ಸುದ್ದಿಯನ್ನು ತಿಳಿಸಿ.
- ಸುಮುಖಿ:** ಅಮ್ಮಾ ತ್ರಿಜಟಿ, ಲಂಕಾಪುರಿಯ ಮೊರ್ಕೆ ಹಾಗೂ ಸುವೇಲಗಿರಿಯ ಪಶ್ಚಿಮಕ್ಕೆ ಎರಡೂ ಕಡೆ ಸ್ವಲ್ಪ ಎತ್ತರವಾಗಿರುವಂತೆ ಮಂಚಗಳನ್ನು ಸಿದ್ಧಗೊಳಿಸಲಾಗಿದೆ; ಅದಕ್ಕೆ ಹೊದಿಕೆಯೂ ಉಂಟು; ಅದು ರತ್ನವೇಷಿತ ವ್ಯಾಯಾಮ ಭೂಮಿ. ಅಲ್ಲಿ ಕುಳಿತು ಸಮರವನ್ನು ನೋಡಬಹುದು. ಅಲ್ಲಿ ಮೊರ್ಕದ ಮಂಚದ ಮೇಲೆ ಲಕ್ಷ್ಮಣ, ಸುಗ್ರೀವ, ವಿಭಿಂಣ, ಸೇನಾನಾಯಕ ನೀಲನೊಂದಿಗಿನ ವಾನರಬಲದೊಂದಿಗೆ ರಾಮನು ಕುಳಿತಿದ್ದು; ಪಶ್ಚಿಮದ ಮಂಚದ ಮೇಲೆ ಶುಕಾರಣಾರೋಂದಿಗೆ ರಾಮನು ಪ್ರಹಸ್ತನ ನಾಯಕತ್ವದ ರಾಕ್ಷಸಬಲದೊಂದಿಗೆ ಕುಳಿತಿದ್ದು. ಮೇಲೆ ಗಗನಾಂಗಣದಲ್ಲಿ ವೀರಜನರ ಚರಿತೆಯನ್ನು ವೀಕ್ಷಿಸುವ ಕುತೊಹಲದಿಂದ ಸುರಸುಂದರಿಯಿರಿದ್ದರು. ಆಗ ಮುಳ್ಳಭಟರು ತೂರ್ಯವನ್ನು ಬಾರಿಸುತ್ತಿರಲು ಮಂಗಲಕಲಶಾರಿಗಳೊಂದಿಗೆ ತೀಕ್ಷ್ಣವಾದ ವಿಡ್ಗಳನ್ನು ಹಿಡಿದು ಪ್ರತಿನಿಧಿಗಳಾದ ಅಂಗದ ಹಾಗೂ ನರಾಂತರಕರು ಯುದ್ಧಭೂಮಿಗಳಿದರು -

ಒಬ್ಬೊಬ್ಬರ ಭುಜಗಳಲ್ಲಿ ಮೂರು ಮೂರು ರತ್ನಕಂಕಣಗಳು; ಚಂದನ ಲೇಪನದಿಂದ ಬೆಳ್ಗಾದ ಶರೀರಗಳು; ಇಂಥ ಅಂಗದ ನರಾಂತರಕರನ್ನು ಅಪ್ಪರೆಯರು ಎವೆಯಿಕ್ಕಿದೆ ನೋಡುತ್ತ ಸ್ತುತಿಸಿದರು.

- ತ್ರಿಜಟಾ:** ಮುಂದೇನು?
- ದುರ್ಮಾಳಿ:** ಅನಂತರ ಸೇನಾಪತಿಗಳಾದ ನೀಲ ಪ್ರಹಸ್ತರು ಮಧ್ಯ ದಂಡವನ್ನೇಳಿದ ಮೇಲೆ ರಚಿತವಾದ ಅವಲೀಳವೆಂಬ ಅವಸ್ಥಾನದಲ್ಲಿ ಕಾಲಿಟ್ಟಿ ಪ್ರತಿನಿಧಿಗಳಾಗಿರುವ ಇಬ್ಬರು ಯೋಧರೂ ರಣಮಂಡಲದಲ್ಲಿ ಮಂಡಲಾಕಾರವಾಗಿ ಸುತ್ತುತೋಡಿದರು.

- ತ್ರಿಜಟಾ:** मुಂದೇನು?
- ಸುಮುಖಿ:** ಅನಂತರ ಅವರೀರ್ವರಲ್ಲಿ ಯಥ್ವ ಪ್ರಾರಂಭವಾಯಿತು; ಅಲ್ಲಿ ಅವರು ವಿವಿಧ ರೀತಿಯಲ್ಲಿ ವೈವಹರಿಸುತ್ತಿದ್ದರು; ಮೇಲೆ ಹೊಡೆಯಲು ಪ್ರಯತ್ನಿಸಿದಾಗ ತಗ್ಗಪುದು, ಕೆಳಗೆ ಹೊಡೆಯ ಬಂದರೆ ಜಗಿಯುವುದು, ಅನವರತವಾಗಿ ಪ್ರಹರಿಸುವುದು, ಪ್ರಹಾರವನ್ನು ಸ್ವೀಕರಿಸುವುದು, ಕಳ್ಳು ತಪ್ಪಿಸುವುದು, ಅರಕ್ಕಿತ ಅಂಗವನ್ನು ರಕ್ಕಿಸಿ ಕೊಳ್ಳುವುದು, ಒಂದೆಡೆ ನೋಡಿ ಮತ್ತೊಂದೆಡೆ ಹೊಡೆಯುವುದು, ಅತ್ಯಂತ ಧೀರತೆಯಿಂದ ವಂಶವಿಶೇಷವನ್ನು ರಕ್ಕಿಸುವುದು ಹಾಗೂ ನಾನಾ ರೀತಿಯಲ್ಲಿ ಪ್ರಹರಿಸುತ್ತ ಕಾಳಗಮಾಡುತ್ತಿದ್ದರು.
- ತ್ರಿಜಟಾ:** ಮುಂದೇನಾಯಿತು?
- ಸುಮುಖಿ:** ಪದವಿಕ್ಕೆಪದಲ್ಲಿ ಕುಶಲತೆ, ದೃಷ್ಟಿಯಲ್ಲಿ ಸ್ವಿರತೆ, ವಂಚಿಸಿ ಪ್ರಹಾರವೇ ಮುಂತಾದವುಗಳ ಮೂಲಕ ಇಬ್ಬರೂ ಯಥ್ವಭಾವಿಯಲ್ಲಿ ಚಲನೆಯ ಎಲ್ಲ ನಿಯಮಗಳ ಪ್ರದರ್ಶನವನ್ನು ಮಾಡಿದರು.
- ಅಲ್ಲದೆ -
- ವಾಲಿನಂದನನಾದ ಅಂಗದನು ಪ್ರಹರಿಸಿದಾಗ ರಾಮ ಮತ್ತು ವಾನರರು ಸಂತೋಷದಿಂದ ಎದ್ದು ನಿಲ್ಲಿತಿದ್ದರು; ರಾವಣನ ಮಗ ನರಾಂತರನು ಪ್ರಹರಿಸಿದಾಗ ರಾಕ್ಷಸರು ಕಿಲಕಿಲವಾಡಿ ಪ್ರೌತ್ತಾಷ್ಟಿಸುತ್ತಿದ್ದರು.
- ತ್ರಿಜಟಾ:** ಮುಂದೇನಾಯಿತು?
- ಅಪ್ಪಳಿಸಿ ನರಾಂತರನು ಬಾಗಿದಾಗ ಅಂಗದನು ಕತ್ತಿನಮೇಲೆ ಕತ್ತಿಯಿಂದ ಪ್ರಹರಿಸಿದನು. ವಾನರರು ಹರ್ಷದಿಂದ ಕೂಗಿದರು; ರಾವಣನ ಮುಖವು ಮುದುಡಿದ ತಾವರೆಯಂತೆ ಬಾಡಿತು; ರಾಕ್ಷಸರ ಕಳ್ಳಿಪ್ಪಿಸಿ ಚಪ್ಪಳೆಯಿಕ್ಕೆ ಅಪ್ಪರೆಯರು ನಕ್ಕರು; ರಾಕ್ಷಸಿಯರ ಕಣ್ಣೀರಹನಿಗಳ ಜೊತೆಗೆ ರಾವಣನ ಪ್ರತಿನಿಧಿಯ ನೆಲದ ಮೇಲೆ ಬಿದ್ದನು.
- ತ್ರಿಜಟಾ:** ಅಯ್ಯಾ ಮಗೂ, ಎಲ್ಲಿರುವೆ? ನನೊಡನೆ ಮಾತಾಡು. ಭದ್ರ, ನರಾಂತರನ ವಧೆಯಾದಾಗ ದೇವತೆಗಳ ಮುಖಿಕಾಂತಿ ಹೇಗಿತ್ತಂದು ಹೇಳು.
- ಸುಮುಖಿ:** ವೈರಿಯು ಸೋತಾಗ ಹೇಗೋ ಹಾಗೆ. ಒಡತಿ ತ್ರಿಜಟಿ, ಆ ಕ್ಷತ್ರಿಯಕುಮಾರನು ಗೆದ್ದಾಗ ದೇವತೆಗಳ ಪಕ್ಷಪಾತವನ್ನು ಹೇಗೆ ಹೇಳಲಿ? ಅಥವಾ ಧರ್ಮಯಥ್ವದಲ್ಲಿ ಗಿಡ್ಡವನ ಮೇಲೆ ಯಾರಿಗೆ ಶ್ರೀತಿಯಂತಾಗುವುದಿಲ್ಲ? ಹೇಗೆಂದರೆ -
- ಒಂದು ಕಣ್ಣೀನಿಂದ ಶುಕ್ರ, ಎರಡು ಕಂಗಳಿಂದ ಸುರರು ಮೂರು ಕಂಗಳಿಂದ ಶಿವನು ಎಂಟು ಕಂಗಳಿಂದ ಬ್ರಹ್ಮನು

ಹನ್ಸೇರಡರಿಂದ ಕಾರ್ತಿಕೇಯ ಸಹಸ್ರಚಕ್ರವಿಂದಲೀಂದ್ರ
ಹರುಷದಿಂದ ಕಂಡರಾಗ ವಾಲಿ ಕುವರನ

- ಶ್ರೀಜಟಾ:** ಆಯ್ದ ದಶಕಂತನೇನು ಮಾಡಿದ?
ಸುಮುಖಿ: ಇದನ್ನು ಹೇಳಿದ -
ನರಾಂತರನು ಬಿಂಧುಸಂದು ಯುದ್ಧವನ್ನು ನಿಲ್ಲಿಸಬೇಡಿ. ಹಿಂದೆ ಇಂದ್ರನು
ಸೋತರೂ ಕಾಳಿಗಿಂದ ಹಿಂದೆ ಸರಿಯಲಿಲ್ಲ. ಈಗ ವಾನರ ರಾಕ್ಷಸರ
ಯುದ್ಧ ಎಂದಿನಂತೆ ನಡೆಯಲಿ.
- ಶ್ರೀಜಟಾ:** ಅಂದರೆ ಮಹಾರಾಜನು ಲಜ್ಜಾದೇವಿಗೆ ತಿಲಾಂಜಲಿ ಕೊಟ್ಟ
ಮುಂದೇನಾಯಿತು?
- ಸುಮುಖಿ:** ಅನಂತರ ವಿಭೀಷಣನು ಚಪ್ಪಾಳಿ ಹೊಡೆದ; ರಾಮನು ನಕ್ಷೆ
ರಾವಣನು ಕುಂಭಕರ್ಣನನ್ನು ಎಬ್ಬಿಸಲು ಮತ್ತು ನಿಕುಂಭಿಳೆಯಲ್ಲಿರುವ
ಮೇಘನಾದನನ್ನು ಕರೆತರಲು ಶುಕಸಾರಣಾರಾನ್ನು ಕಳುಹಿಸಿ ಲಂಕೆಯನ್ನು
ಹೊಕ್ಕೆ.
- ಶ್ರೀಜಟಾ:** ಹಾಗಾದರೆ ಮುಂದಿನ ವೃತ್ತಾಂತವನ್ನು ತಿಳಿಯುವುದಕ್ಕಾಗಿ ನೀವಿಬ್ಬರೂ
ಹೋಗಿ. ನಾನು ಸೀತಾದೇವಿಗೆ ಶ್ರಿಯವಾದ ಸುದ್ದಿಯನ್ನು
ನಿವೇದಿಸುತ್ತೇನೆ.
- (ನಿಷ್ಠಮಣ)

ಮಿಶ್ರವಿಷಯಂಭಕ

(ಅನಂತರ ಮಲಗಿ ಎದ್ದ ರಾವಣನ ಪ್ರವೇಶ. ಪಕ್ಷದಲ್ಲಿ ಇಬ್ಬಿಬ್ರಂ ಪರಿಚಾರಕ
ರಾಕ್ಷಸರು ಮತ್ತು ಪ್ರತಿಹಾರಿ)

- ಪ್ರತಿಹಾರಿ:** (ಸ್ವರ್ಗ) ಮಹಾರಾಜ ರಾವಣನ ಅವಸ್ಥೆಯಿಂಧದು? ಶ್ರೀರಾಮಪ್ರಕ್ಕ
ವಿಮಾನವೇ ಕಾರುವ ಸ್ಥಾನ; ಅಲ್ಲಿ ರತ್ನನಿಮಿಂತ ಪ್ರಾಸಾದದಲ್ಲಿ
ಹುಳಿತು ಸಂಜೀಯಿಂದ ಬೆಳಗಿನತನಕ ನಡೆಯುವ ಯುದ್ಧವನ್ನು
ನೋಡುವುದಕ್ಕೆ ಉತ್ಸರ್ಪನಾಗಿ ನಿದ್ರೆಯು ಕಣ್ಣಿಳೆಯುತ್ತಿದ್ದರೂ ಏನನ್ನೂ
ಯೋಚಿಸುತ್ತೇ ಕುಳಿತ್ತಿದ್ದಾನೆ.
- ರಾವಣ:** ಭದ್ರೇ ವೇತ್ರವತ್ತಿ, ನಮಗೆ ಚೆನ್ನಾಗಿ ತಿಳಿದ ವಿಷಯದಲ್ಲಿ ಆಸಕ್ತಿ ಹೆಚ್ಚು;
ಯಾಕೆಂದರೆ ರಾತ್ರಿಯಧ್ವದ ವಿಷಯದಲ್ಲಿ ನಾವು ವಿಸ್ತಿರಾಗಿದ್ದೇವೆ.
- (ವಿಶೇಷಸ್ತೀಯನ್ನು ಅಭಿನಯಿಸಿ)

ಆನೆಯ ದಂತದ ಹೊಡೆತದಿಂದ ಪ್ರಾಣವನ್ನು ಕಳೆದುಹೊಳ್ಳುವನ ಮೇಲೆ ನನಗೆ ತ್ರೀತಿ; ಕುಂತದ ಇರಿತದಿಂದ ಗಾಯಗೊಂಡೂ ವೈರಿಗಳತ್ತ ಧಾವಿಸುವ ವೀರನ ಮೇಲೆ ತ್ರೀತಿ; ಕುರೋಯುವ ಮುಂಡವನ್ನು ಕಂಡರೆ ತ್ರೀತಿ; ಕಂತವು ಕತ್ತರಿಸಿದ್ದರೂ ಮುಖ್ಯ ಗಂಟಿಕ್ಕಿದವರನ್ನು ಕಂಡರೆ ತ್ರೀತಿ; ಈ ರಾತ್ರಿಯುಧದಲ್ಲಿ ವರಣನ್ನು ವರಿಸಲು ನಿಂತ ಸುರಾಂಗನೆಯರ ಈ ಮಾತುಗಳನ್ನು ಕೇಳಿದಾಗ ಸಂತೋಷಪಡದಿರುವವರಾರು?

(ಮೇಲೆ ನೋಡಿ) ದೇವತೆಗಳ ಸಮೂಹವು ತುಂಬ ತ್ವರೆಯಿಂದಿರುವುದೇಕೆ? ಕೆಲವು ರಕ್ಷಸರನ್ನು ಕೊಂಡ ಕಾರಣ ಆ ತಪ್ಪಿಯ ಮೇಲೆ ಇವರಿಗೆ ತ್ರೀತಿ ಹಚ್ಚಿದಂತಿದೆ –

ಎಲ್ಲ ದೇವತೆಗಳು, ಕೆಲವು ರಾಕ್ಷಸರ ವಥೆಯಾಯಿತಂದು ಸಂತೋಷ ಪಡುವುದುಂಟಿ? ಜಗತ್ತನ್ನು ಗೆದ್ದ ನನ್ನ ಬಾಹುವಿಕ್ರಮವನ್ನು ಮರೆತಿರೇನು? ಅಷ್ಟೇ ಅಲ್ಲ, ರಣರಸಿಕ ಕುಂಭಕರ್ಣನನ್ನು ಇಂದೇ ಎಚ್ಚರಿಸಲಾಗುತ್ತಿದೆ ಮತ್ತು ದೇವತೆಗಳನ್ನು ಗೆದ್ದ ಮೇಘನಾದನನ್ನು ಶೀಪ್ತವಾಗಿ ಕರೆತರಲಾಗುತ್ತದೆ.

ಪ್ರತಿಥಾರಿ: ಸ್ವಾಮಿಯನ್ನು ಸಮಯದಲ್ಲಿ ಸಂತೋಷಪಡಿಸುವುದು ಅವಶ್ಯವೆಂದು ಎಲ್ಲಿಡೆಗೂ ಸಂಚರಿಸುತ್ತಿದ್ದ ದೇವಸಮೂಹವು ನಿನ್ನ ಸೇವೆಗೆ ಒಂದಾಗಿ ಬಂದಿದೆ.

(ನೇಪಢ್ಣದಲ್ಲಿ)

ಲಂಕಾಪರಿಯ ಪ್ರಾಕಾರ ರಕ್ಷಕರೆ, ಕಳೆದುಹೋದ ರಾತ್ರಿಯುಧದಲ್ಲಿ ವಾನರವೀರರು ಗೃದುದಕ್ಕೆ ಪ್ರತೀಕೋರವನ್ನು ಮಾಡಿರಿ. ಕಿತ್ತಮೋಗಿರುವ ತೋರಣಗಳನ್ನು ಮೇಲಿತ್ತಿ ಕಟ್ಟಿ, ಕರಡಿ, ಕಪಿ ಮತ್ತು ರಾಕ್ಷಸರ ಎಲುಬಾಗಳು ತುಂಬಿದ ಪರಿಂಗಳನ್ನು ಮತ್ತಿಟ್ಟು ಆಳವಾಗಿಸಿ. ಕನಕಶಿಲೆಗಳು ಸಡಿಲಗೊಂಡ ರಾಜಮಾರ್ಗಗಳನ್ನು ಸಮವಾಗಿಸಿ. ಕಂಟಕದ್ವಾರವನ್ನು ನವೀಕರಿಸಿ. ಮುರಿದು ಬಿದ್ದ ಪ್ರಾಕಾರ ವಿಂಡಗಳನ್ನು ಸರಿಪಡಿಸಿ. ಅಟ್ಟಣಿಗಳು ಜಾರಿಯೋಗಿವೆ. ವರಾಂಡಗಳು ಕಿತ್ತಮೋಗಿವೆ. ಯಂತ್ರಗಳು ಕಟ್ಟಿಮೋಗಿವೆ. ಸ್ವರ್ಣಮಯಯವಾದ ಕ್ರೀಡಾ ಭೂಮಿಯು ವಿಫಟಿವಾಗಿದೆ. ಇವೆಲ್ಲ ಕಾಣುತ್ತಿಲ್ಲವೇನು? ಕ್ಷೇಪಾಶ್ತಗಳನ್ನು ಸರಿಪಡಿಸಿ. ಮಜ್ಜಾಯಂತ್ರಕ್ಕೆ ತೈಲವನ್ನು ತುಂಬಿ ಸಿದ್ಧಪಡಿಸಿ. ತಿರುಗಿ ಎಸೆಯಲು ಅನುಕೂಲವಾಗುವಂತೆ ಸರ್ಜವಾಶಕದರಸ, ನೀಲ, ಅರಗು, ಮತ್ತು ಜಾಜಿಗಳನ್ನು ತಂದಿರಿಸಿ. ಪ್ರವೇಶಿಸಿದೋಡನೆ ನೀರನ್ನು ಚಿಮ್ಮಿಸುವ ರೆಕ್ಕೆ, ಶಣ, ಹತ್ತಿ, ಪಟ್ಟಸೂತ್ರ, ತಸರತಂತುಗಳ ಸಮೂಹವನ್ನು ಹತ್ತಿರದಲ್ಲಿದೆ. ಕೀಲವನ್ನು ಎಳೆದ ಕೂಡಲೆ ಬೀಳುವ ಗೋಪುರದ್ವಾರವನ್ನು ರಚಿಸಿ. ಏವಿಧ ಅಸ್ತಗಳ ಸಮೂಹವನ್ನು ಕೈಗೆಟುಕುವಂತಿದೆ.

- ರಾಮಣ:** (ಕೇಳಿ ನಕ್ಕು) ಅಹಾ! ಎಂಥ ಸುಳ್ಳಿ ಮನುಷ್ಯರು ಏನೇನು ಕಲ್ಪಿಸುವರೆಂದು ಹೇಳುವುದು ಕಷ್ಟ ಯಾಕೆಂದರೆ -
 ಅಮರರೆಲ್ಲರನು ದಿಂಡುಗೆಡುರುಳಿಸಿದ
 ಚಂಡಭುಜದಂಡನಹ ರಾಷಣನು ನಾನಿರಲು
 ಲಂಕೆಗೊಂದಲಂಕಾರವಾದ ಪ್ರಾಕಾರವನು
 ಮರದ ರಕ್ಷಣವೆಂದು ಭಾವಿಸುವುದಚ್ಛರಿಯಲ್ಲಾ
- (ರಾಜ್ಯಸರನ್ನು ಕುರಿತು ಆಕ್ಷೇತಿಸುತ್ತ) ಎಲಾ ಕರಂಕಕ, ಕಂಕಾಲಕ ಕ್ಷತ್ರಿಯ ತಾಪಸರ ಜೋತೆ ಯುದ್ಧಕ್ಕಾಗಿ ಕುಂಭಕರ್ಣನನ್ನು ಎಬ್ಬಿಸಿರಿ.
 (ಇಬ್ಬರೂ ಮುಂದೆ ಹೆಚ್ಚಿಯನ್ನಿಡುತ್ತಾರೆ)
ಕರಂಕಕ: (ಜನಾಂತಿಕ) ಮಿತ್ರ ಕಂಕಾಲಕ, ಮಹಾರಾಜನು ಕುಂಭಕರ್ಣನನ್ನು ಎಚ್ಚರಿಸಲು ಹೇಳುತ್ತಾನೆ; ತಾನು ಎಚ್ಚರಗೊಳ್ಳುವುದಿಲ್ಲ. ಪ್ರಯತ್ನಪಟ್ಟು ಎಬ್ಬಿಸಿದರೂ ಅವನನ್ನು ರಾಮನು ಶಾಶ್ವತವಾಗಿ ಮಲಗಿಸುತ್ತಾನೆ.
ಕಂಕಾಲಕ: (ಕವಿಯಲ್ಲಿ) ವಿಭಿಂಫಣನನ್ನು ಬಿಟ್ಟರೆ ಉಳಿದವರಿಗೆಲ್ಲ ಇದೇ ಗತಿ.
ಕರಂಕಕ: ಸರಿಯಾಗಿ ಹೇಳಿದೆ -
- ಶೌಯ್ಯಮದದಿಂದ ಉದ್ಧತವಾದ ತೋಳಗಳಿಗೆ ಧಿಕ್ಕಾರಿ! ನಿನ್ನ ಚಂದ್ರಹಾಸ ವಿಡ್ಕೆ ಧಿಕ್ಕಾರಿ! ಕತ್ತನ್ನು ಕತ್ತಿರಿಸಿ ಶಂಕರನನ್ನು ಪ್ರಸನ್ನಗೊಳಿಸಿದ ನಿನ್ನ ಮುಖಗಳಿಗೆ ಧಿಕ್ಕಾರಿ! ಯಾಕೆಂದರೆ ನಿದ್ದೆಬಡುಕನೂ ಹೊಟ್ಟಿಬಾಕನೂ ಹಗಲಿರುಳೂ ನಿದ್ರಿಸಿ ಬೊಜ್ಜು ಬೆಳಿಸಿಕೊಂಡ, ಬಹಳದಿನಗಳಿಂದ ಅಸ್ತವಿದ್ಯುತ್ಯನ್ನು ಮರೆತ ಕುಂಭಕರ್ಣನ ಮೇಲೆ ಭರವಸೆಯಿಟ್ಟಿದ್ದಾನೆ.
- ರಾಮಣ:** ಸುಮುಖಿ ದುಮುಕಿಲಿರೆ, ನಿಕುಂಭಿಳಿಯಿಂದ ಹೊರಬರುತ್ತಿರುವ ಮೇಘನಾದನಿಗೆ ಚಿಕ್ಕ ತಾಪಸನೊಂದಿಗೆ ಯುದ್ಧ ಮಾಡಲು ಹೇಳಿರಿ.
 (ಇಬ್ಬರೂ ನಮಸ್ಕರಿಸಿ ಮುಂದೆ ಹೆಚ್ಚಿಯಿಟ್ಟು)
ಸುಮುಖಿ: (ಜನಾಂತಿಕ) ಮಿತ್ರ ದುಮುಕಿ, ರಾಮಾನುಜನ ಶೌಯ್ಯವು ಅತಿಶಯವಾದುದು. ಅವನು ನಿಕುಂಭಿಳಿಗೆ ಹೊರಡುತ್ತಿರುವಾಗ ಕುಮಾರ ಮೇಘನಾದನಿಗೆ ಸಂದೇಶವನ್ನು ಕಳಿಸಿದ್ದಾನೆ -
- ನಿಕುಂಭಿಳಿಯಲ್ಲಿ ಯಜ್ಞಫನ್ನು ಮಾಡಿ ಅಗ್ನಿಯಿಂದ ರಥ, ಧನುಷ್ಯ ಬಾಣ ಮತ್ತು ಕವಚಗಳನ್ನು ಪಡೆದು ದುರ್ಜಯನೆಂದು ತಿಳಿಯಬೇಡ. ಅದಕ್ಕಿಂತ ಮೊದಲೇ ವೈದೇಹಿಯ ವಿರಹದಿಂದ ವೃಥಗೊಂಡ ರಾಮನ ಕ್ಷೋಧವನ್ನು ವೃಥಗೊಳಿಸಿ ನಿನ್ನನ್ನು ಲಕ್ಷ್ಯಣನು ಗೆಲ್ಲುವನು.
- ದುಮುಕಿ:** ಸರಿ. ಅವನ ವಿಷಯದಲ್ಲಿ ಹೇಳುವುದೇನು? ಏರಾಧನನ್ನು ಕೊಂಡ ರಾಮನ ತಮ್ಮ ಲಕ್ಷ್ಯಣ ಅವನು. ಚಂದ್ರಮಂಡಲದ ಜೋತೆಗೆ ಹುಟ್ಟಿದ ಅಮೃತದ ಗುಣವು ಅದಕ್ಕಿಂತ ಹೀನವಾಗಿರುವುದಿಲ್ಲ.

ಸುಮುಖಿ: ವೀರಗೋಃಷ್ಠಿಗಳಲ್ಲಿ ಹೇಳುವ ಮಾತು ಇದು -

ಅವನ ರಣದಲ್ಲಿ ದೇವತೆಯರ ಹೆಂಡಿರ ನಗರೆಯ ಮಾಯವಾಗಿ ಕೇವಲ ಸೆನಪಾಗುಳಿವಂತೆ ಮಾಡಿದ; ಪಾತಾಳದ ಭೋಗವತಿಯ ಬಾಗಿಲ ಅಗಳಿಯ ನಿತ್ಯಪೂ ಹಾಕಿಕೊಂಡಿರುವಂತೆ ಮಾಡಿದ; ಅಂಥ ಪರಾತ್ಮಿಯ ಈಗ ನಿಹಂಭಿಳಿಯ ಗುಹೆಯನ್ನು ಸೇರಿ ಅಭಿಚಾರ ಕರ್ಮದಲ್ಲಿ ನಿರತನಾಗಿದ್ದಾನೆ; ಅವನ ಶಾಯವ್ರತಕ್ಕೆ ಧಿಷ್ಟಾರ!

ಕರಂಕಕ: (ಮುಂದೆ ಸೋಡಿ)

ಎದುರಿಗಿರುವುದು ಕುಂಭಕರ್ಣನ ಶಯನಗ್ರಹ; ದೇವತೆಗಳು ಅವನ ಸೇವಯಲ್ಲಿ ತೊಡಗಿದ್ದಾರೆ; ಕಾಮನಿಯರು ಜೀರ್ಣಕಂಕಣಸಮಾಹದಿಂದ ಕಾಲಿನ ಮೇಲೆ ಧಢ್ಡ್ರ ಎಂದು ಬಡಿಯುತ್ತಿದ್ದಾರೆ; ಅವನು ದೀಪರ್ವಾಗಿ ಉಸಿರಾಡುತ್ತ ಮಲಿಗಿದ್ದಾನೆ.

ಕಂಳಾಲಕ: ಚೆನ್ನಾಗಿ ಪರಿಚಯವಿರುವ ಮಾತುಗಳನ್ನೇ ಹೇಳಿದೆ. ಕುಮಾರ ಕುಂಭಕರ್ಣನು ಗಾಢವಾದ ನಿದ್ರಾನಂದದಲ್ಲಿದ್ದಾನೆ.

ರಾವಣ: ನನ್ನ ತಮ್ಮನಾದ ಕುಂಭಕರ್ಣನು ಬ್ರಹ್ಮದೇವನಿಂದ ನಿದ್ರಾನಂದವನ್ನು ಬೇಡಿಕೊಂಡಿದ್ದು.

ಸುಮುಖಿ: (ಕಿವಿಯಲ್ಲಿ)

ಬರಾವತವೆಂಬ ವ್ಯಕ್ತಪ್ರ ರಣಭೂಮಿಯಲ್ಲಿ ಭಗ್ನವಾದಾಗ ಡಿಂಡಿಮವನ್ನು ಬಾರಿಸಲಾಗಿತ್ತು; ಅದು ಸಮರಾರಂಭವನ್ನು ಫೋಷಿಸುವ ದುಂದುಭಿ; ಇದು ಅದೇ ಶಬ್ದ; ಅದನ್ನು ಕೇಳಿದೊಡನೆ ದಿಕ್ಕಾಲಕರು ದಿಕ್ಕುಗಳನ್ನು ತೊರೆಯುತ್ತಾರೆ; ಆ ಧ್ವನಿಯ ದ್ವಾರಾ ಪೈಕಿವಿಗಳ ನಡುವೆ ಮೊಳಗುತ್ತ ಹರಡುತ್ತಿದೆ. ಅಂದಮೇಲೆ ಮೇಘನಾದನು ಎದುರಾಗಿದ್ದಾನೆ.

(ಮತ್ತೆ ಆಲಿಂಗಿ)

ಭೃರವಾಕೃತಿಯನ್ನು ತಳಿದು ವಿಕರಾಲವಾದ ಕಪಾಲವನ್ನು ಕೈಯಲ್ಲಿ ಹಿಡಿದ ರುದ್ರನ ಗರ್ಜನೆಯಂತೆ ಹೊರಡುತ್ತಿರುವ ಸಿಂಹನಾದವು ಹನುಮನೆ ಸರಿ; ಅವಿಂಡಿತ ಗರ್ವವುಳ್ಳ ಅವನನ್ನು ವಾಹನವಾಗಿಸಿಕೊಂಡು ಎದುರಾದ ಲಕ್ಷ್ಮಣನೇ ಸರಿ.

ದಮುಕಿ: ಈ ದೇವ, ನೀನು ಸೂರ್ಯಕುಲ ಹಾಗೂ ಮಲಸ್ತ್ರಕುಲಗಳನ್ನು ಸಂದೇಹದ ತಕ್ಷಾಧಿಯಲ್ಲಿಟ್ಟುದಾದರೂ ಹೇಗೆ?

ರಾವಣ: ಎಲ್ಲೆ ನನ್ನ ವಡಭಾಗದ ಐದುಮುಖಿಗಳಿ, ನೀವು ನನ್ನ ಅನುಜನಾದ ಕುಂಭಕರ್ಣನೊಂದಿಗೆ ಸೆಣಸುವ ರಾಮನನ್ನು ನೋಡಿ; ನಗುತ್ತಿರುವ ನನ್ನೆಡು ಬಲಮುಖಿಗಳಿ, ಇಂದ್ರಜಿತುವಿನೊಂದಿಗೆ ಹೋರಾಡುತ್ತಿರುವ ರಾಮಾನುಜನಾದ ಲಕ್ಷ್ಮಣನ್ನು ನೋಡಿ. ಇದು ರಾವಣನ ಆಜ್ಞೆ

- ಕಂಕಾಲಕ:** ಕುಮಾರ ಕುಂಭಕರ್ಣನನ್ನು ಎಬ್ಬಿಸುವ ಪ್ರಯತ್ನವನ್ನು ಮಾಡೋಣವೇ?
- ಕರಂಕಕ:** ಹೇಗೆ ಎಬ್ಬಿಸುವುದು?
- ಕಂಕಾಲಕ:** (ನಾಲ್ಕು ಕಡೆ ನೋಡಿ) ಇಲ್ಲಿ ಹದಿನೆಂಟು ಜಾತಿಯ ಸರ್ವಗಳು ನೇವೆಗೆ ಸಿದ್ಧವಾಗಿವೆ. ಅವುಗಳಲ್ಲಿ ಗರಿಷ್ಠ ಹಾಗೂ ವರಿಷ್ಠರಿಗೆ ಅಪ್ಪಣಿ ಕೊಡೋಣ.
- ಕರಂಕಕ:** ಒಳ್ಳೆಯದು, ಗೆಳೆಯ, ಒಳ್ಳೆಯದು. ಅವು ತಮ್ಮ ಮಹಾತರೀರವೆಂಬ ಒಳ್ಳೆಯಿಂದ ಬಿಗಿದು ಬಡಿದೆಬ್ಬಿಸಬಹುದು –
- ಎಲಾ ತಕ್ಕು, ನೀನು ಎದೆಯ ಮೇಲೆ ಹೊಡೆ; ವಾಸುಕಿ, ನಿನ್ನ ನೂರು ಹಡೆಗಳಿಂದ ಮೂಗಿನ ಎರಡೂ ಹೊಳ್ಳಿಗಳನ್ನು ಮುಚ್ಚಿ; ಕರ್ಮಾಂಬಕ ನೀನು ಕಿರಿಯ ರಂದ್ರಗಳಲ್ಲಿ ಕುಳಿತಿರು; ಕಾಲಿಯನಾಗ, ನೀನು ಕುಶಿಗಿರಿಯ ಮೇಲೆ ಬಲವಾಗಿ ಹೊಡೆ. ಲಂಕೇಶ್ವರನ ಅನುಜನು ನಿದ್ದೆಯನ್ನು ಬಿಟ್ಟೇಳಲಿ.
- ರಾವಣ:** (ನಕ್ಕು) ಕರುಳಕೋಮಲವಾದ ಈ ಪ್ರಜಂಡವಾದ ಹಡೆಗಳ ಹೊಡೆತದಿಂದ ಕುಂಭಕರ್ಣನಿಗೇನಾದರೂ ಆದೀತೆ?
- ಕಂಕಾಲಕ:** ಅದ್ವಷ್ಟೀನನ ಅಭಿಲಾಷೆಯಿಂತೆ ಹಾಪುಗಳ ಪ್ರಯತ್ನ ವ್ಯಾಧವಾಯಿತು.
- (ಬಲಗಡೆಯ ನೇಪಢ್ಣದಿಂದ)
- ಅಜ್ಞಾದ ಮಯಿನಿಂದ ಕಲಿತ ಮಾಯಾವಿದ್ಯೆಯೆಲ್ಲ ಈ ತಪಸ್ಸಿಗಳಲ್ಲಿ ವ್ಯಾಧವಾಯಿತು; ಈಗ ಶಿಷ್ಟನಾಗಿ ತಂದೆಯಾದ ರಾವಣನನ್ನು ಪ್ರಸನ್ನಗೊಳಿಸಿ ಪಡೆದ ಧನುರ್ವಿದ್ಯೆಯನ್ನು ಪ್ರದರ್ಶಿಸುವ ಸಮಯವು ಬಂದಿದೆ.
- ರಾವಣ:** ಮಗೂ, ಖೇದವೇಕೆ? ನೀನು ಕರುಣಾಮಯನಾಗುವುದು ಮಾಯೆಯ ಆಟ. ನಿಷ್ಠರೂ ಕರ್ಮದಲ್ಲಿ ವೀರಾಗ್ರೇಯಲ್ಲವೇ?
- ದುಮುಕಿ:** ಮಹಾರಾಜ, ಕೆಲಕಿಲಶಬ್ದವನ್ನು ಹೊರಡಿಸುತ್ತಿರುವ ಹನುಮನ ಮೇಲೇರಿದ ತಾಪಸ ಲಕ್ಷ್ಮಣನು ಮೇಘನಾದನ ಎದುರು ಬಂದು ಏನನ್ನೋ ಹೇಳಲೊಡಗಿದ್ದಾನೆ.
- (ಎಡಗಡೆಯಿಂದ)
- ಕಂಕಾಲಕ:** ಈ ಕೇಲೀವಿಮಾನದ ಹತ್ತಿರದಲ್ಲಿರುವ ಪರವತಸಮಾಹಕ್ಕೆ ರಾವಣನ ಆಳ್ಳಿಯನ್ನು ತಿಳಿಸು.
- ಕರಂಕಕ:** ಎಲ್ಲೆ ಸಹ್ಯ ಪರವತವೆ, ನೀನು ಕಾಲೊತ್ತು; ಹಿಮವಂತನೆ, ನೀನು ಮರ್ಮಗಳನ್ನು ಬೀಡಿಸು; ವಿಂಧ್ಯವೆ, ನೀನು ಎದೆಯ ಮೇಲೇರು; ಮಲಯವೆ, ನೀನು ಸವಾರಂಗಗಳನ್ನೂ ಸುತ್ತಿಕೊ; ಪಾರಿಯಾತ್ರವೆ, ನೀನು ಕಣ್ಣಗಳನ್ನೊತ್ತು; ಮಂದರವೆ, ನೀನು ತೋಳುಗಳನ್ನೂ ಜಗ್ಗಿ; ಕುಂಭಕರ್ಣನು ನಿದ್ದೆಯನ್ನು ತೊರೆದು ಯುದ್ಧ ಮಾಡಲಿ.

- ರಾವಣ:** (ನಕ್ಕು) ಕುಂಭಕರ್ಣನ ಮೈಮೇಲೆ ಬಿದ್ದ ದೊಡ್ಡ ಬೆಟ್ಟಗಳು ಚೆಂಡಿನಂತಾಗಿವೆ.
- ಕಂಕಾಲಕ:** ತೂತಿಲ್ಲದ ಮುತ್ತುಗಳಿಗೆ ದಾರವನ್ನು ಹೋಣಿಸುವುದು ಅಸಾಧ್ಯವಾದಂತೆ ಕುಂಭಕರ್ಣನನ್ನು ಎಬ್ಬಿಸಲು ಬೆಟ್ಟಗಳ ರಾಶಿಯಿಂದ ಆಗುತ್ತಿಲ್ಲ.
- (ಬಲಗಡೆಯಿಂದ)
- ಮಾಯೆಯನ್ನು ಬಿಡು. ಏರರು ಮೆಚ್ಚುವ ಯುದ್ಧದಲ್ಲಿ ಪ್ರೇಮವನ್ನಿರಿಸು. ದೇವಾಂಗನೆಯರು ಹೊಸ ಗಂಡನನ್ನು ಪಡೆಯಲು ಕಾತರರಾಗಿದ್ದಾರೆ. ಖಿರ, ದೂರಣ, ತೃತೀರರೇ ಮುಂತಾದವರ ಸ್ವಂತನ್ನು ಸಂಪರಿಸಿದ ಕಾರಣ ಈ ಬಾಣಕ್ಕೆ ರಾಕ್ಷಸರ ರಕ್ತ ಕುಡಿಯುವ ರೂಢಿಯಾಗಿದೆ. ಅದು ನಿನ್ನ ರಕ್ತವನ್ನೂ ಕುಡಿಯ ಬಯಸುತ್ತಿದೆ.
- ರಾವಣ:** ಎಲಾ, ಈ ಲಕ್ಷ್ಮಣ ಮೇಘನಾದನಿಗೆ ವಿರುದ್ಧವಾದ ಮಾತುಗಳನ್ನಾಡುತ್ತಿದ್ದಾನಲ್ಲ. ಇವನಿಗೆ ಕುಮಾರನೇ ಸರಿಯಾದ ಶಿಕ್ಷಣ ನ್ನು ಕೊಡುತ್ತಾನೆ.
- (ಮನಃ ನೇಪಢ್ಣದಿಂದ)
- ಸುಮಿತ್ರಾಪುತ್ರ, ನಿನ್ನ ಶಸ್ತರದ ಕಥೆಯನ್ನು ಹೇಳುವಿಯಾ? ಶಸ್ತರವನ್ನು ಹಿಡಿಯಲು ನಿನಗೆ ಅಧಿಕಾರವೆಲ್ಲಿದೆ?
- ಎಲಾ ದುಷ್ಪ ಕ್ಷತ್ರಿಯ, ನೀನು ಬುದ್ಧಿವಂತಸೆಂದು ತಿಳಿದು ರಾಮನು ತನ್ನ ಮಜದಿಯನ್ನು ನಿನ್ನಲ್ಲಿ ನ್ಯಾಸವಾಗಿಟ್ಟಿ ನಿನ್ನನ್ನು ವಂಚಿಸಿ ಅವಳನ್ನು ಅಪಹರಿಸಲಾಯಿತು. ನಿನ್ನ ಶಸ್ತರ ವ್ಯಧವಾಗಿಯೋಯಿತು.
- ಸುಮುಖಿ:** (ನೇಪಢ್ಣದ ಕಡೆ ನೋಡಿ) ಲಕ್ಷ್ಮಣನು ಹೇಳಿದ್ದೇನು? ಎಲ ಎಲಾ ಬ್ರಹ್ಮರಾಕ್ಷಸ, ಏರರ ಮಯಾದೆಯು ನಿನಗೆ ಗೊತ್ತಿಲ್ಲ. ಪ್ರತೀಕಾರಕ್ಕೆ ಯೋಗ್ಯವಲ್ಲದ ಕಾರ್ಯದಲ್ಲಿ ಆಯುಧವು ಪ್ರದರ್ಶನಕ್ಕೆ ಸೀಮಿತ; ಅದಕ್ಕೆ ವಿರುದ್ಧವಾದಲ್ಲಿ ಅಲಂಕಾರವನ್ನಿಸುತ್ತದೆ.
- ರಾವಣ:** ಎಲಾ, ಈ ಮನುಷ್ಯನ ಉದ್ಧರಿತನವೆಷ್ಟು? ಕುಮಾರ ಮೇಘನಾದನ ಮಾತಿಗೆ ಮಾತುಕೊಟ್ಟಿ ಏರವೈತದ ವರ್ಣನೆಯನ್ನು ಮಾಡುತ್ತಿದ್ದಾನೆ.
- ಕಂಕಾಲಕ:** (ಬೇರೆಡೆ ನೋಡಿ) ಒಂದೇಸವನೆ ಸುರಿಯುವ ಮದಜಲದಿಂದ ಗಂಡಸ್ತಲವು ಒದ್ದೆಯಾಗಿರುವ, ಗುಹಾಂತರಾಳದಿಂದಲೆಂಬಂತೆ ಕಂತದಿಂದ ಗುಳುಗುಳು ನಾದವನ್ನು ಹೊರಡಿಸುತ್ತಿರುವ ದಿಗ್ಗಜಗಳವೆ. ಅವುಗಳನ್ನು ಬರಹೇಳು.

ಕರಂಕಕ: ಎಲ್ಲೆ ದಿಗ್ಜಗಳೆ, ತಟಪ್ರಹಾರದಲ್ಲಿಯಂತೆ ನಿಮ್ಮ ಸೊಂಡಿಲುಗಳಿಂದ ಬಲವಾಗಿ ಹೊಡೆಯಿರಿ; ಕಾಲುಗಳನ್ನು ತುಳಿಯಿರಿ; ಕೆರೆಯಿರಿ. ನಿಮ್ಮಲ್ಲ ಸಾಮಧ್ಯವನ್ನು ಬಳಸಿ ಕುಂಭಕರ್ಣನನ್ನು ಎಬ್ಬಿಸಿರಿ.

ರಾವಣ: ಇದು ಸರಿಯಾದುದು. ದಿಗ್ಜಗಳಿಂದರೆ ನಡೆದಾಡುವ ದುರ್ಗಾಗಳು.

ಕರಂಕ: ಮಹಾರಾಜ ಸೋಡಬೇಕಾದುದನ್ನು ಸೋಡಬೇಕು -

ಅತ್ಯಧಿಕವಾಗಿ ಮದಜಲವನ್ನು ಸುರಿಸುತ್ತಿರುವ ದಿಗ್ಜಗಳು ಒಮ್ಮೆಗೇ ಎದೆಯ ನಾಲ್ಕು ಕಡೆಯಲ್ಲಿ ಅವನನ್ನು ಎಬ್ಬಿಸಲು ದ್ವಾಂದ್ವಯುಧವನ್ನು ಮಾಡತ್ತೊಡಗಿವೆ. ಆದರೂ ಕುಂಭಕರ್ಣನು ನಿದ್ಯಯನ್ನು ಬಿಟ್ಟೇಳಲಿಲ್ಲ. ಬದಲಿಗೆ ಮಾಗಿನಿಂದ ಘುರ್ಣ ಘುರ್ಣ ರಭ್ಯವನ್ನು ಹೊರಡಿಸುತ್ತ ಕಣ್ಣಗಳನ್ನು ಮುಚ್ಚಿಕೊಂಡು ನಿದ್ಯ ಮಾಡುತ್ತಿದ್ದಾನೆ.

ಕಂಕಾಲಕ: (ನಕ್ಕು) ಹುಟ್ಟುಕಿವುಡನೆದುರು ಪಂಚಮರಾಗವನ್ನು ನುಡಿಸಿದಂತೆ ದಿಗ್ಜಗಳು ಕುಂಭಕರ್ಣನನ್ನು ಎಬ್ಬಿಸಲು ಹಣಣಿಸಿದವು.

(ಬಲಗಡೆಯ ನೇಪಥ್ಯದಿಂದ)

ಎಲಾ ಎಲ ವಾಚಾಲಿ ಲಕ್ಷ್ಮಿ -

ರಾಮನು ವಿಕ್ರಮಧನಸೆಂದು ಹೇಳುತ್ತಾರೆ; ಅವನ ಜೀತೆಯಲ್ಲಿ ಯುದ್ಧವು ನನಗೆ ಶ್ರಿಯ. ಯಾಕಂದರೆ ಈ ಮೇಘನಾದನಿಗೆ ವೀರರ ಮೇಲೆ ಶ್ರೀತಿ. ನೀನು ಅವನ ತಮ್ಮನೆಂದು ಧ್ಯೇಯ ತಳೆದಿರುವೆಯೇನು? ಸಂಪತ್ತಿನಂತೆ ಶೌರ್ಯಕ್ಕೆ ದಾಯಾದಿಗಳು ಪಾಲುದಾರರಲ್ಲ.

(ಮತ್ತೆ ಅಲ್ಲಿಯೇ)

ಎಲವೇ ಮೇಘನಾದ, ರಾವಣನು ಶಂಕರನ ಶಿರಸ್ಸುಗಳನ್ನು ಅರ್ಜಿಸಿ ಮೂರುಲೋಕದ ಬಡೆಯನೆನಿಸಿರಬಹುದು; ಆದರಲ್ಲಿ ನಿನ್ನ ಪಾಲಿದಯೇ? ಸೂರ್ಯನನ್ನು ಕಂಡು ಸೂರ್ಯಕಾಂತಮಣಿಯು ಉರಿಯುತ್ತದೆ; ಸ್ಥಳಿಕವು ಉರಿದೀತೆ?

ಎಲಾ ಎಲಾ ಸೂರ್ಯಕುಲಾಧಮ, ಕೇರಲೀಸುತ (ಕೇರಳದೇಶದ ಕನ್ನೆಯಾದ ಸುಮತ್ರೀಯ ಮಗ) ಲಕ್ಷ್ಮಿ, ರಣಪರಾಕ್ರಮಿಯಾದ ರಾವಣನ ಯುವರಾಜನಾದ ಈ ಇಂದ್ರಜಿತುವಿನ ಬಗ್ಗೆ ಗೂತ್ತಿಲ್ಲದೆ ಮಾತನ್ನಾಡುತ್ತಿರುವೆ.

(ಮನಃ ಅಲ್ಲಿಯೇ)

ಎಲಾ ಪುಲಸ್ತ್ಯಪುಲಕಲಂಕ ಸಹೋಧೆಯ ಮಗನೆ (ಹಿಂಡೆ ಬೇರೆಯವರನ್ನು ಮದುವೆಯಾಗಿದ್ದು ಅನಂತರ ಮತ್ತೊಬ್ಬನನ್ನು ಮದುವೆಯಾವಳು ಸಹೋಧೆ; ಅಂಥವಳ ಮಗ.) ರಾಮನ

ಅನುಚರನಾದ ಲಕ್ಷ್ಮಣ ಬಗೆಗೆ ನಿನಗೆ ಗೂತ್ತಿಲ್ಲ; ಹಾಗಾಗಿ ಹೀಗೆ ಹೇಳುತ್ತಿರುವೆ.

ಸುಮುಖಿ: ಮಹಾರಾಜ ಲಂಕೇಶ್ವರ, ಇದು ಮಲಸ್ತ್ರ ಹಾಗೂ ರಘುಕುಲಜರ ನಡುವಿನ ನಿಂದಾ ವಾಕ್ಯಗಳು.

ಆಕಾಶರೂಪಿಯಾದ ಸರೋವರದಿಂದ ಹೊರಬಂದ ನೀಲಕಮಲವೋ ಯುದ್ಧವ್ಯಾಪಾರದ ದೂತನೋ ಯಮನ ಶ್ರೀಡಾರೂಪದ ಪಕ್ಷಿಯೋ ಎಂಬಂತಿರುವ ಸಹಸ್ರಾರು ಬಾಣಗಳನ್ನು ಪರಸ್ಪರರು ಪ್ರಯೋಗಿಸಿದರು.

(ಎಡಗಡೆಯಿಂದ)

ರಾವಣ: (ಕಂಕಾಲಕ ಕರಂಕಕರನ್ನು ಕುರಿತು) ಎಚ್ಚರಿಸಲು ಬೇರೆ ಯಾರನ್ನಾದರೂ ನಿಯಮಿಸಿ.

ಕರಂಕ: ಆಗಲಿ. ರಾವಣಾನುಜ ಕುಂಭಕರ್ಣನನ್ನು ಎಚ್ಚರಿಸಲು ಪರಿವಾರ ಸಮೇತನಾದ ಭಗವಾನ್ ಶಂಕರನನ್ನು ಪ್ರಾರ್ಥಿಸುತ್ತೇನೆ.

(ವಿನಯದಿಂದ)

ಗಣೇಶನು ಕಂಠದಿಂದ ಗರ್ಜಿಸಲಿ; ನಂದಿಯು ಜೋರಾಗಿ ಮುರಜವನ್ನು ನುಡಿಸಲಿ; ಚಂಡಿಯು ಭಯಂಕರವಾದ ಅಭ್ಯಹಾಸವನ್ನು ಮಾಡಲಿ; ತಿವನು ದಮರುವನ್ನು ಭಾರಿಸಲಿ; ಇದರಿಂದ ಅಸಮಯದಲ್ಲಿ ಎಚ್ಚರಗೊಂಡ ಕುಂಭಕರ್ಣನು ಹೋಪಗೊಂಡು ಕೆಲ್ಲಿಗಳು ಕೆಂಪೇರಿ ತನ್ನ ಭುಜಗಳಿಂಬ ಪರಿಫಗಳನ್ನು ತಿರುಗಿಸುತ್ತ ರಣಕ್ಷೇತ್ರಕ್ಕೆ ಧುಮುಕುವಂತಾಗಲಿ.

ರಾವಣ: ಸಾಧ್ಯ! ಸಾಧ್ಯ! ಗಾಢವಾದ ನಿಂದೆಯಲ್ಲಿರುವವನಿಗೂ ದೊಡ್ಡಗಢ್ಢಲದಿಂದ ಎಚ್ಚರವಾಗುತ್ತದೆ. ಬೇರೆ ಉಪಾಯಗಳು ಕುಂಭಕರ್ಣನ ವಿಷಯದಲ್ಲಿ ವ್ಯಧರ್. ಸೂರ್ಯನ ಎದುರು ಇತರ ತೇಜಗಳು ವ್ಯಧರ್ವಾದಂತೆ.

ಕಂಕಾಲಕ: (ಸ್ವರ್ಗತ) ನೀರಿನಲ್ಲಿ ಕಲ್ಲು ತೇಲಿದರೆ ಕುಂಬಳಕಾಯಿ ಮುಳುಗಿದರೆ ಕುಂಭಕರ್ಣನಿಗೆ ಎಚ್ಚರವಾಡೀತು.

ಸುಮುಖಿ: ಮಹಾರಾಜ, ಯುದ್ಧವು ಭಯಂಕರವಾಗಿ ನಡೆಯುತ್ತಿದೆ -

ಯುದ್ಧಭೋಮಿಯಲ್ಲಿ ಅರ್ಥಮಗ್ನಿಬಾಣಗಳು ಕಮಲಸರೋವರದ ಶೋಷಿತಿಯನ್ನುಂಟಿಮಾಡುತ್ತಿವೆ; ವಾನರರನ್ನು ಬಂಧಿಸಲೆಂದು ಬಂದಿರುವ ಸರ್ವಗಳಿಂದ ಭಯವುಂಟಾಗಿದೆ; ಭಲ್ಲಿಗಳು ಅಶ್ವಯೋಹಿಗಳ ಮಾರ್ಗವನ್ನು ತಡೆಯುತ್ತಿವೆ; ಏರರ ಮುಖಕಮಲಗಳನ್ನು ಚಿಪ್ಪಿಮಿವ ಕ್ಷುರಪ್ರಗಳು ಆಕಾಶದಲ್ಲಿ ನವಿಗಳಿಂತೆ ತೋರುತ್ತಿವೆ.

- ದುಮೂರಿ:** ಮಹಾರಾಜ ನೋಡು -
- ಬಿಲ್ಲು, ಚಕ್ರ, ಕತ್ತಿ, ಕರಾರಿಗಳನ್ನು ಹಿಡಿದು ಯುದ್ಧಭಂಮಿಯಲ್ಲಿ
ಹೋರಾಡುತ್ತಿರುವ ಯೋಧರ ಮೇಲೆ ದೇವಲೋಕದ ವನಿತೆಯರು
ನವಕುಸುಮಗಳ ಮಾಲೆಗಳನ್ನು ಎಸೆಯುತ್ತಿದ್ದಾರೆ.
- ಕಂಕಾಲಕ:** (ವಿಷಾದದಿಂದ ಎಡಗಡೆ) ಮತ್ತೆ ಇದೇನು?
- ಕರಂಕಕ:** ಕಾಮಿನಿಯರೆ, ಬಂಗಾರದ ಕಲ್ಪದಂತ ಸ್ಥಳಲವಾದ ಸ್ತನಗಳಿಂದ
ಕುಂಭಕರ್ಣನನ್ನು ತೋಳುಗಳಿಂದ ಬಿಗಿಯಾಗಿ ಅಪ್ಪಿಕೊಳ್ಳಿ, ಸ್ವರ್ಗದ
ಸುಂದರಿಯರ ಕಾಮಕ್ಕೆಡಯಿಂದ ಆಕ್ರಾಂತನಾಗಿ ಕುಂಭಕರ್ಣನು ನಿದ್ದೆಯಿಂದ
ವಿಳಲಿ.
- ರಾವಣ:** ಏನು? ಕುಮಾರನು ಎಚ್ಚರಗೊಂಡನೆ?
- ಕರಂಕಕ:** ಕುಂಭಕರ್ಣನು ಎಚ್ಚರಗೊಂಡು ರಾಮನ ಬಳಿಗೆ ಹೋದ.
- ದುಮೂರಿ:** ಯುದ್ಧದಲ್ಲಿ ಮೃತರಾದ ವೀರರ ಶರೀರಗಳು ಎರಡಾಗಿವೆ. ಒಂದು ಶರೀರವು
ರಣಭಂಮಿಯಲ್ಲಿ ಕತ್ತಿಯ ಹೊಡೆತದಿಂದ ತಲೆಯನ್ನು ಕತ್ತಲಿಸಿದರೂ
ಹೂಂಕಾರ ಮಾಡುತ್ತಿದೆ; ಅದನ್ನು ವೀರರು ಕೊಪದಿಂದ
ತಿರಸ್ಕರಿಸುತ್ತಿದ್ದಾರೆ. ಇನ್ನೊಂದು ಶರೀರದ ಕಂತವನ್ನು ಸುರಾಂಗನೆಯರು
ತೋಳುಗಳಿಂದ ಬಳಸಿದ್ದಾರೆ.
- ಕರಂಕಕ:** (ಎಡಕ್ಕೆ ನೇಪಡ್ಯಾದೆಡೆ ನೋಡಿ) ಎಚ್ಚರಕ್ಕೆ ಕುಂಭಕರ್ಣನು ಪರಿಜನರಿಂದ
ವೃತ್ತಾಂತವನ್ನು ತಿಳಿದು ಹೇಳಿದ್ದೇನು? -
- ಲವಣಸಮುದ್ರಕೆ ಸೇತುವ ಕಟ್ಟಿದ ರಾಮಗೆ ಸಮನಿಲ್ಲ¹
ಅಂಥ ಪುತನ ಪಡೆದಿಹ ತಾಯಿಯ ಲೋಕದೊಳಿನಿಲ್ಲ²
ಭಯಗೊಂಡಿಹನಿದರಿಂದಲೇ ರಾವಣನೆಂದಾನೂಹಿಸುವೆ
ಇಲ್ಲದಿರೇಕೆ ನಿದ್ದೆಯ ಕಡಿಪನಕಾಲದಿ ಜಾರರ ಮೂಲಕವೆ
- (ಯೋಚಿ) ಈ ಮಾತನ್ನು ಕೊಪಪ್ರಕೃತಿಯವನಾದ ರಾವಣನು
ಕೇಳಿಸಿಕೊಂಡಿರಲ್ಪಟ್ಟಿಲ್ಲ. ಆ ಮಾತು ಇರಲಿ. ವಿಭೀಷಣನ ವೃತ್ತಾಂತವು
ಮರುಕಳಿಸದಿರಲಿ. (ಪ್ರಕಾಶ) ಕುಂಭಕರ್ಣನು ಏನು ಹೇಳಿದ?
- ಧನುವು ಬೇಡ; ಭುಶುಂಡಿ, ಮುದ್ದರ, ಪಟ್ಟಿ ಮುಂತಾದ ಆಯುಧಗಳು
ದೂರದಲ್ಲಿರಲಿ. ನಾನು ಓಡುತ್ತಿರುವ ವಾಸರಬಲವನ್ನು ಹಿಡಿದು ತಿಂದು
ತೈಪ್ಪಿಯನ್ನು ಹೊಂದುತ್ತ ವೈರಿಗಳ ಬಲವನ್ನು ನಾಶಮಾಡುತ್ತೇನೆ.
- ರಾವಣ:** ಸಾಧು ಕುಮಾರ ಸಾಧು. ನೀನು ನಿಜವಾಗಿಯೂ ನನ್ನ ತಮ್ಮ
ಮಹಾರಾಜ, ಮೇಘನಾದನ ರಥವು ಮೇಲೇರಿತು.
- ರಥವು ಮೇಲೇರಿದ್ದರಿಂದ ಚಕ್ರಗಳ ಗಡಗಡ ಶಬ್ದ ಕೇಳುತ್ತಿಲ್ಲ; ಮೋಡಗಳ
ನಡುವಿನ ಜಲಮಯ ಭಾಗವು ಸ್ವರ್ವದಿಂದ ನಷ್ಟವಾಗಿದೆ; ರಥದ

ಮುಂಭಾಗವು ತಾಕೆ ನಕ್ಷತ್ರಗಳು ಚೆಂಚಲವಾಗಿವೆ; ನಿನ್ನ ಮಗನ ರಥವು
ಆಗಸದಲ್ಲಿ ಹಾರಾಡುತ್ತಿದೆ.

ದುಮುಖಿ: ವಾಯುಕುಮಾರನಾದ ಅಂಜನೇಯನು ಕೂಡ ಮೇಘನಾದನ ರಥದ
ಹಿಂದೆ ಹಾರಿದ್ದಾನೆ.

ಸುಮುಖಿ: ವೇಗವಾಗಿ ಹಾರಿದ್ದರಿಂದ ಮೋಡಗಳ ಒಡಲಿನಿಂದ ಜಲಪುಕ್ಕುತ್ತಿದೆ;
ಸೂರ್ಯನ ಸಾರಧಿಯಾದ ಅರೂಣನು ಏಳು ಕುದುರೆಗಳ ರಥವನ್ನು ನಿಶ್ಚಿ
ನೋಡುತ್ತಿದ್ದಾನೆ; ವಿಮಾನಚಾರಿಗಳು ಆಚೀಚೆ ಸರಿದು ದಾರಿಯನ್ನು
ಬಿಟ್ಟುಕೊಡುತ್ತಿದ್ದಾರೆ; ಹನುಮನು ಲಕ್ಷ್ಮಣನೊಂದಿಗೆ ಆಕಾಶವನ್ನು ಸೇರಿದ್ದಾನೆ.

ಕರಂಕಕ: (ಎಡಗಡೆಯಿಂದ)

ಕುಂಭಕರ್ಣನು ರಣಭೂಮಿಗೆ ಹೊರಡುತ್ತಿರುವ ಸಮಯ; ಅವನ ಶರೀರದ
ಮೇಲಾಗ್ಗಾವು ಗಗನವನ್ನು ವ್ಯಾಪಿಸಿದೆ; ದಿಗ್ಂಜಗಳು, ಕೂಮರ ಮತ್ತು ತೇಜರು
ಅತ್ಯಂತ ಭಾರವಾದ ಭೂಮಿಯನ್ನು ಹೇಗೋ ಹೊತ್ತಿದ್ದಾರೆ; ಭಯಗೊಂಡ
ಅರೂಣನು ಸೂರ್ಯನ ರಥವನ್ನು ಮೇಲಕ್ಕೆರಿಸಿದ್ದಾನೆ.

(ನೇಪಡ್ಯುದಲ್ಲಿ) ಅಯ್ಯಾ ಯಾರಿದ್ದೀರಿ? ದಶಕಂತನಿಗೆ ತಮ್ಮನ
ಪ್ರತಿಜ್ಞೆಯನ್ನು ತಿಳಿಸಿ -

ಸೀತಾಕಾಂತ, ಹರಧನುಭಂಗಕಾರಿ, ವಾಲಿವಧಾಕಾರಿ, ಸಮುದ್ರ
ಸೇತುಬಂಧನಕಾರಿ, ರಾಕ್ಷಸಸಂಹಾರಿ, ವಿಜಿಗೈಪುಗಳಿಗೆ ಭಯಕಾರಿಯಾದ
ರಾಮನನ್ನು ಕೊಂಡು ನಿನ್ನ ಪಾದಗಳಿಗೆ ವಂದಿಸುತ್ತೇನೆ.

ರಾವಣ: ಸಾಧು ವಶ್ ಕುಂಭಕರ್ಣ ಸಾಧು! ಹಾಗಲ್ಲಿವಾಗಿದ್ದರೆ ರಣಭೂಮಿಯಲ್ಲಿ
ನೀನು ರಾವಣನಿಗೆ ಶ್ರಿಯನಾಗುತ್ತಿರಲಿಲ್ಲ.

(ಬಲಗಡೆಯ ನೇಪಡ್ಯುದಿಂದ)

ಸುಮುಖಿ: ಮಹಾರಾಜ, ಕೃತೀಯ ತಾಪಸನ ಕಾರ್ಯವನ್ನು ನೋಡು -

ನಿನ್ನ ಕುಮಾರನು ನೈಸಿಂಹನ ಭಾಮರದ ಚಿಹ್ನೆಯುಳ್ಳ ಇಂದ್ರಾಣಿಯ
ಸ್ತನವಸ್ತುವನ್ನು ಧಟ್ಟಿನ ಸೆಳೆದು ತನ್ನ ಅಗ್ನಿರಥಕ್ಕೆ ಪತಾಕೆಯನ್ನು ಮಾಡಿಕೊಂಡ;
ಆ ಪತಾಕೆಯ ಮೇಲೆ ಲಕ್ಷ್ಮಣ ಬಾಣದಂಡವು ಬೀಳುತ್ತಿದೆ.

(ಮತ್ತೆ ನೋಡಿ) ಭಲಾ ಮೇಘನಾದ ಭಲಾ! ನಿನಗೆ ಬಿಲ್ಲಿದ್ದೆಯಲ್ಲಿ
ದಶಕಂತನೇ ಗುರುವಲ್ಲವೇ!

ಮಹಾರಾಜ ರಾವಣೇಶ್ವರ -

ಅಂಜನಾದೇವಿಯ ಮಂಗಲಕಾರ್ಯಗಳಲ್ಲಿ ತ್ರೀತಿಯಿಂದ ಸ್ವಾನ ಮಾಡಿಸಿದ,
ವಾಯುದೇವನು ಕೌತುಕದಿಂದ ಬುಂಬಿಸಿದ, ವೇಗದಿಂದ ಸಮುದ್ರವನ್ನು
ಉಂಫಿಸಿದ ಹನುಮನ ಶಿರಕ್ಕೆ ನಿನ್ನ ಮಗ ಬಾಣಪ್ರಯೋಗ ಮಾಡಿದ್ದಾರೆ.

- ರಾವಣ:** ಹಾಗಾದರೆ ಲಂಕಾದವನ, ಅಕ್ಷಕುಮಾರವರಭೇಗಳಿಗೆ ಇಂದ್ರಜಿತುವು ಪ್ರತೀಕಾರವಸಗಿದಂತಾಯಿತು.
- ಸುಮುಖಿ:** ಅಕ್ಷ್ಯಾ ಹಾಗೂ ನಿನ್ನ ಕುಮಾರರು ಬಾಣಗಳನ್ನು ಸುರಿಸಿ ಅಂಧಕಾರವನ್ನುಂಟು ಮಾಡಲು ಹವಣಿಸಿದ್ದು ಅವುಗಳನ್ನು ವಿಂಡಿಸುತ್ತಲೇ ವಿಫಲವಾಗುತ್ತಿದೆ; ರತಿಕೇಳಿಯಲ್ಲಿ ಕಿವುಡರ ಕಂಠನಾದದಂತೆ.
- ಕಂಕಾಲಕ:** (ಎಡಗಡೆಗೆ) ಇದೇನು? ಗಣೇಶನ ಕಂಠನಾದವನ್ನು ಅನುಸರಿಸುವ ಆದಿವರಾಹನ ಫೋರಾಧ್ವನಿಯನ್ನು ಕುಂಳಿತಗೊಳಿಸುವ ಮತ್ತು ಭಗವಾನ್ ನೃಸಿಂಹನು ಹೊರಡಿಸಿದ ಭಯಂಕರನಾದವನ್ನು ಏರಿಸುವ ಶಬ್ದ ಕೇಳುತ್ತಿದೆಯಲ್ಲ?
- ಕರಂಕಕ:** ಕಂಕಾಲಕನು ಹೇಳಿದ್ದು ನಿಜ ದಿಗ್ಜಿಗಳು ಕಿವಿ ನಿಮಿರಿಸುವಂತೆ, ಶಂಕರನ ಜಚೆಯ ಗಂಟುಗಳಿಲ್ಲ ಸಡಿಲವಾಗುವಂತೆ, ನಾರಾಯಣನ ಯೋಗನಿದ್ರೆಗೆ ಭಂಗಬರುವಂತೆ, ನಂದಿಯ ಮುಖದಲ್ಲಿದ್ದ ಮುರಜವಾದ್ಯದ ಸದ್ಯದಗುವಂತೆ, ವಿಶ್ವದ ಆನಂದವೆಲ್ಲ ನಷ್ಟವಾಗುವಂತೆ ಧನುಷ್ಯೇಂಕಾರದ ಶಬ್ದವು ಭೂಮ್ಯಾಕಾಶಗಳ ನಡುವಿನ ದಿಕ್ಕು ದಿಕ್ಕುಗಳಲ್ಲಿ ಪಸರಿಸುತ್ತಿದೆ.
- ರಾವಣ:** ಕುಂಭಕರ್ಣನಿಗೆ ಎದುರಾದ ರಾಮನು ಹೆದೆಯೇರಿಸಿ ಧನುಷ್ಯೇಂಕಾರವನ್ನು ಮಾಡಿರಬೇಕೆಂದು ತಿಳಿಯುತ್ತೇನೆ.
(ಬಲಗಡೆ ನೇಪಟ್ಟದಿಂದ)
ಗಗನಾಂಗಣದಲ್ಲಿ ಸುತ್ತುತ್ತಿರುವ ಇಬ್ಬರ ಬಾಣಗಳೂ ವಿಚಿತ್ರವಾಗಿ ವರ್ತಿಸುತ್ತಿವೆ -
- ಈ ಬಾಣಗಳು ಎದುರಿಗಿರುವ ಮೋಡಗಳನ್ನು ಭೇದಿಸಿ ಜಲವ್ಯಷಿಯೊಂದಿಗೆ ಕೆಳಗೆ ಬೀಳುತ್ತಿವೆ. ಅವುಗಳನ್ನು ಅನುಕರಿಸುತ್ತ ಜಲಬಿಂದುಗಳು ಅವರ ಮೇಲೆ ಬೀಳುತ್ತಿವೆ.
- ಗಗನಗಭರದಲ್ಲಿ ನಿರಂತರವಾಗಿ ಬಾಣಗಳ ಮತ್ತಿ ಸುರಿಯುತ್ತಿರಲಾಗಿ -
ಪ್ರಸಿದ್ಧಾದ ಸಿದ್ಧರು ಭಯದಿಂದ ಅಂತಧಾನ ಹೊಂದಿ ನಡೆಯುತ್ತಿದ್ದಾರೆ; ಅಮೃತವನ್ನು ಕುಡಿದ ದೇವತೆಗಳು ಅಷ್ಟೊಂದು ಬೆದರುತ್ತಿಲ್ಲ; ವಿದ್ಯಾಧರರು ತಮ್ಮ ಹೆಂಗಳಿಯರನ್ನು ತಮ್ಮ ಶರೀರದಲ್ಲಿ ಅಡಗಿಸಬೊಡು ಮಾಯವಾಗುತ್ತಿದ್ದಾರೆ; ಇತರ ಗಗನಗಾಮಿಗಳು ಬಾಣಗಳನ್ನು ತಡೆಯುವ ವಿದ್ಯೆಯನ್ನು ಅಭ್ಯಾಸ ಮಾಡುತ್ತಿದ್ದಾರೆ.
- ಕಂಕಾಲಕ:** (ಎಡದಿಂದ) ಪರಿವಾರದವರು ತಂದುಕೊಟ್ಟ ಆಯುಧಗಳನ್ನು ತಿರಸ್ಕರಿಸಿ ಕುಂಭಕರ್ಣನು ಯುಧಕ್ಕೆ ಹೋದುದಾದರೂ ಹೇಗೆ?

- ಕರಂಕಕ:** ಕುಂಭಕರನು ಹೇಳಿದ್ದೇನು? (ಧನುಪು ಬೇಡ ಮುಂತಾಗಿ ಹಿಂದೆ ಹೇಳಿದ್ದರ ಪುನರಾವರ್ತನೆ)
- ರಾವಣ:** ಭಲೆ ಭಲೆ, ನನ್ನ ತಮ್ಮನಲ್ಲವೇ? ಎದೆಗೆ ನಟ್ಟಿದ್ದ ಮುಳ್ಳು ಕಿತ್ತುಹೋಯಿತು.
- ದುಮುಖಿ:** (ಬಲಗಡೆ) ಅಯ್ಯೋ ಅಯ್ಯೋ ಇದೇನು? ನಾಲ್ಕು ದಿಕ್ಕಿನಲ್ಲಿ ಲಕ್ಷ್ಯ ಲಕ್ಷ್ಯ ಅಗ್ನಿಗಳು ಉರಿಯುತ್ತಿವೆ; ಅಂಜನಗಿರಿ ಶಿವಿರದಂತೆ ಹೊಗೆಯು ವಿಕಟ ವಾಗಿ ಹಬ್ಬಿತ್ತಿದೆ; ಮೇರುವಿನ ಶಿವಿರದಂತೆ ದೀರ್ಘವಾದ ಶಿವೀಗಳುಳ್ಳ ಜ್ಞಾಲೆಗಳು ಹರಡುತ್ತಿವೆ; ಸಂಧ್ಯಾಕಾಲದ ಸೂರ್ಯಮಂಡಲದಂತೆ ಕಿಂಪಾದ ಕಿಡಿಗಳು ಸಿಡಿಯುತ್ತಿವೆ.
- ರಾವಣ:** ಹನುಮನ ಶರೀರವನ್ನು ಸೇರಿದ ಅಗ್ನಿಯು ನನ್ನ ನಗರವನ್ನು ಸುಟ್ಟುಹಾಕಿತು; ಈಗ ಆ ಅಪರಾಧದ ಪರಿಮಾಜ್ರಾನೆಗೋಸ್ಕರ ಅದು ನನ್ನ ಸೇವೆಗೆ ತೊಡಗಿದೆ.
- ಸುಮುಖಿ:** ಮಹಾರಾಜ, ಕುಮಾರ ಮೇಘನಾದನು ಲಕ್ಷ್ಯಣನನ್ನು ಸುದುವುದಕ್ಕಾಗಿ ಬಿಟ್ಟ ಅಗ್ನೀಯಾಸ್ತವು ಪದಾತಿಯನ್ನು ದಹಿಸುವುದು ಸರಳವೆಂದು ತಿಳಿದು ಲೋಕವನ್ನೆಲ್ಲ ಸುದುತ್ತಿದೆ. (ಬೆರಳಿನಿಂದ ನಿದೇಶಿಸಿ)
- ಶೃಂಗಾರನ್ನು ರಚಿಸಿದ ಬ್ರಹ್ಮನು ತನ್ನ ಆಸನವಾದ ಕಮಲಕ್ಕೆ ಜಲವನ್ನು ಸಿಂಪಡಿಸುತ್ತಿದ್ದಾನೆ: ನಿರನ್ನ ಚಿಮುಕಿಸಿಕೊಂಡು ಚಂದ್ರನು ತಾರೆಯ ಅಂತಃಮರದತ್ತ ಓದುತ್ತಿದ್ದಾನೆ; ಗಂಗೆ ಮತ್ತು ಯಮುನೆಯರು ಪರಸ್ಪರರನ್ನು ಅಪ್ರಿಕೊಳ್ಳುತ್ತಿದ್ದಾರೆ; ಅಸದ ಬೇಗೆಯನ್ನು ತಾಳಲಾರದೆ ಗಣೇಶನು ಕ್ಷೀರಸಾಗರದತ್ತ ಧಾವಿಸುತ್ತಿದ್ದಾನೆ.
- ಅಲ್ಲದೆ -**
- ಈ ಆಗ್ನೀಯಾಸ್ತದಿಂದ ಹೊರಟ ಬೆಂಕಿಯಿಂದ ಕ್ಷೀರಸಮುದ್ರದ ಹಾಲು ಮುದ್ದೆಯಾಗುತ್ತಿದೆ; ಒಮ್ಮಾಲಯದ ಹಿಮವು ಕರಗಿ ಕೇವಲ ಕಲ್ಲು ಉಳಿದಿದೆ; ಮೋಡವು ಸಿದಿಲಿನೊಂದಿಗೆ ಮಳಗರೆಯುತ್ತಿದೆ; ಸೂರ್ಯನು ಕೂಡ ದಾಹದಿಂದ ಬಳಲುತ್ತಿದ್ದಾನೆ.
- ಕಂಕಾಲ:** ಮಹಾರಾಜ ನೋಡು. ಈ ವಾನರಬಲವು ಪ್ರಹಾರದಲ್ಲಿ ಪ್ರಬಲವಾಗಿದೆ. ಆ ತಾಪಸನ ಭುಜದಂಡವು ಧನುಷನ್ನು ಎಳೆದು ಬಾಳಾವು ಹೊರಟೊಡನೆ ತಮಾಲ ವ್ಯಕ್ತವನ್ನು ಕಿತ್ತು ಹಾಕಿದನೊಬ್ಬಿ; ಕೈಗಳಿಂದ ಆಯುಧವನ್ನು ತಿರುಗಿಸಿದೊಡನೆ ಸರ್ವ ವ್ಯಕ್ತವನ್ನು ಪ್ರಹರಿಸಲು ಸಿದ್ಧಗೊಳಿಸಿದನಿನೊಬ್ಬಿ, ಎದುರಿನಿಂದ ಹಿಂತಾಲ ಹಾಗೂ ತಾಲವ್ಯಕ್ತಿಗಳನ್ನು ಕಿತ್ತುಕೊಂಡರು ಮತ್ತಿಬ್ಬರು; ಮಷ್ಟಭರಿತವಾದ ಪಾಟಲವ್ಯಕ್ತಿ ಕೈಗೆ ಬಂದಿದೆ; ಆಕಾಶದಲ್ಲಿ ಸರ್ವವ್ಯಕ್ತವನ್ನು

ತಿರುಗಿಸುತ್ತಿದ್ದಾನೆ ವಾನರನೊಬ್ಬ; ಹಾಗೆಯೇ ಪಲಾಠ, ಹಿಪ್ಪಲ ಮುಂತಾದ ವ್ಯಕ್ತಗಳನ್ನು ಕಿತ್ತು ಒಡಿದಿದ್ದಾರೆ; ಉಗುರಿನ ಹೊಡೆತದಿಂದ ಕಲ್ಲುಗಳನ್ನು ಕಿತ್ತು ಎಸೆಯುತ್ತಿದ್ದಾರೆ. ಅವುಗಳ ಹೊಡೆತವನ್ನು ತಾಳಲಾರದೆ ಏರರು ಉರುಳುತ್ತಿದ್ದಾರೆ; ಸಣ್ಣಪಟ್ಟ ಗುಡ್ಡಗಳನ್ನು ಅಶ್ವಾಗಿಸಿಕೊಂಡಿದ್ದಾರೆ.

ರಾವಣ: ಇವೆಲ್ಲ ಕುಂಭಕರ್ಣನಿಗೊಂದು ಲೆಕ್ಕವೇ? ಅವನ ಎದುರು ವಾನರ ಬಲವು ಬೆಂಕಿಗೆ ಬೀಳುವ ಪತಂಗವಾಗಿದೆ.

ದುಮೂರಿ: (ಬಲಗಡೆಯಿಂದ) ಇದೇನು? ದಶದಿಕ್ಕುಗಳಲ್ಲಿಯೂ ಚತುಃಸಮುದ್ರಗಳು ಹರಡುತ್ತಿರುವಂತೆ, ಪರವರ್ತಸಮೂಹಗಳು ಜಲಯಂತ್ರವಾದಂತೆ, ಗಗನವಲ್ಲವೂ ಜಲಮಯವಾದಂತೆ, ಬ್ರಹ್ಮದೇವನು ಜಲಸ್ಯಾಯಿಲ್ಲಿ ತೊಡಗಿದಂತೆ ಕಾಣುತ್ತಿದೆಯಲ್ಲ!

ಸುಮೂರಿ: ಸ್ವರ್ಗದ ಸರೋವರದಲ್ಲಿ ತನ್ನ ಕಾಂತಿಯನ್ನು ಅಡಗಿಸಿಕೊಳ್ಳುವಂತೆ ಬರಿದಾದ ಮೋಡಗಳನ್ನು ತುಂಬಿವುದಕ್ಕಿಂಬಂತೆ ಜಲಸಮೂಹವು ಭೂಮ್ಯಾಕಾಶಗಳನ್ನು ತುಂಬುತ್ತಿದೆಯಲ್ಲ!

ರಾವಣ: ಮೋಡವಿಲ್ಲದೆ ಮಳೆಯೇಕ ಸುರಿಯುತ್ತಿದೆ? (ವಿಚಾರಿಸಿ) ಸರಿ, ತಿಳಿಯಿತು.

ವರುಣನನ್ನು ನನ್ನ ಬಾಣಗಳಿಗೆ ಗುರಿ ಮಾಡಲಿಲ್ಲ. ಯಾಕೆಂದರೆ ನನ್ನ ಹಿಂದಿನ ಪ್ರಾಹಾರಗಳಿಂದ ಗಾಯಗೊಂಡು ಜಲಯಂತ್ರದಂತಾಗಿದ್ದಾನೆ. ಕರುಣೆಯಿಂದ ನಾನು ಅವನನ್ನು ಬಿಟ್ಟಿದ್ದೇನೆ. ಹಾಗಾಗಿ ಆ ಉಪಕಾರಕ್ಕೆ ಬದಲಾಗಿ ಸೀತಾವಿಯೋಗ ಸಂತಾಪದಿಂದ ಬಳಲುವ ನನ್ನ ಮೇಲೆ ಮಳೆಯನ್ನು ಸುರಿಸಿ ತಂಪಾಗಿಸುತ್ತಿದ್ದಾನೆ.

ಸುಮೂರಿ: ಇಂದ್ರಜಿತುವಿನ ಆಗ್ನೇಯಾಸ್ತ್ರಕ್ಕೆ ಪ್ರತಿಯಾಗಿ ಲಾಕ್ಷ್ಮಿನು ವಾರುಣಾಸ್ತ್ರವನ್ನು ಪ್ರಯೋಗಿಸಿದಂತಿದೆ.

ಕಂಕಾಲಕ: ಕುಂಭಕರ್ಣನ ಪ್ರಚಂಡವಾದ ಉಗುರುಗಳಿಂದ ಕೆಲವು ವಾನರರ ಕೂದಲು ಕತ್ತರಿಸಿ ಹೋಗಿದೆ; ಅವರು ಕೂದಲು ಕತ್ತರಿಸಿದ ಹಂಡಿಗಳಿಂತೆ ಹಾದಗಳ ಮೇಲೆ ಬೀಳುತ್ತಿದ್ದಾರೆ; ಕಟ್ಟಿಹಾಕಿದವರಂತೆ ಜಂಫೆಗಳಿಗೆ ಅಂಟಿಕೊಂಡಿದ್ದಾರೆ; ಸೊಂಟಕ್ಕೆ ಕಟ್ಟಿದ ಬಟ್ಟೆಯಂತೆ ತೊಡಗಳ ಸಂದಿಯಲ್ಲಿ ಜೋಲುತ್ತಿದ್ದಾರೆ; ಕುದುರೆಯನ್ನೇರಿದವನ ಕತ್ತಿಯಂತೆ ನಿತಂಬದಲ್ಲಿ ನೇತಾಡುತ್ತಿದ್ದಾರೆ; ಸಜ್ಜನರಂತೆ ಮಧ್ಯಸ್ಥರಾಗಿದ್ದಾರೆ (ಮಧ್ಯ-ನಡುವೆ ಮತ್ತು ಸೊಂಟ); ದುಃಖಿಗಳ ಕುಟುಂಬದವರಂತೆ ಪಕ್ಕದಲ್ಲಿ ನಿಂತಿದ್ದಾರೆ; ತರುಣೀಯರ ಸ್ತನಗಳಿಂತೆ ಎದೆಯ ತುಂಬ ಹರಡಿಕೊಳ್ಳುತ್ತಿದ್ದಾರೆ; ಬಿದಿರುಕೋಲುಗಳಿಂತೆ ಪ್ರಪ್ರದ ಮೇಲಿದ್ದಾರೆ; ಬಹಳಕಾಲದ ಮೇಲೆ ಸಿಕ್ಕ ನೆಂಟನಂತೆ ಕುತ್ತಿಗೆಯನ್ನು ಅಪ್ಪಿದ್ದಾರೆ; ಕರ್ಮಾಲದಿಂದ ಜಾರಿದ ಜಲಬಿಂದುಗಳಿಂತೆ ಗದ್ದವನ್ನು

ಸೇರಿದ್ದಾರೆ; ಚುಂಬನಪ್ರಿಯರಂತೆ ಅಥರವನ್ನು ಕಚ್ಚುತ್ತಿದ್ದಾರೆ; ಸುಗಂಥ ದ್ರುವ್ಯಗಳಂತೆ ಮೂಗಿನ ಹೊಳ್ಳಿಗಳನ್ನು ಹೊಗುತ್ತಿದ್ದಾರೆ; ಸುಭಾಷಿತಗಳಂತೆ ಕಿವಿಗಳಲ್ಲಿ ನುಸುಳುತ್ತಿದ್ದಾರೆ; ಸ್ವಪ್ನಗಳಂತೆ ಕಣ್ಣಿಗಳಿಗೆ ಅಂಟಿದ್ದಾರೆ; ಪ್ರಯಾಣ ಕಾಲದಲ್ಲಿಟ್ಟ ತಿಲಕದಂತೆ ಹಣೆಯಲ್ಲಿ ಹೊಳೆಯುತ್ತಿದ್ದಾರೆ; ನೀಚಜನರು ಆಶ್ರಯಪಡೆದು ತಲೆಯ ಮೇಲೆರುವಂತೆ ತಲೆಯನ್ನೇ ರಿದ್ದಾರೆ; ವಿಟರಂತೆ ಕೂಡಲುಗಳನ್ನು ಹಿಡಿಯುತ್ತಿದ್ದಾರೆ.

- ರಾಖಣ:** ಕುಂಭಕರ್ಣನು ಕಪಿನಾಯಕರನ್ನೇನು ಮಾಡಿದ?
- ಕಂಕಾಲಕ:** ಅವರಲ್ಲಿ ಕೆಲವರನ್ನು ಪಾದಗಳಿಂದ ತುಳಿದು ಕೊಂಡ; ಕೆಲವರನ್ನು ಮೋಣಕ್ಕೆಗಳಿಂದ ತಿವಿದು ಕೊಂಡ; ಕೆಲವರನ್ನು ಹಸ್ತಗಳಿಂದ ಮುಡಿಮಾಡಿದ; ಕೆಲವರನ್ನು ತಪರಾಕಿಯನಿತ್ತು ಕೊಂಡ; ಕೆಲವರನ್ನು ಚಪ್ಪಾಳೆಯಿಕ್ಕೆ ಕೊಂಡ; ಕೆಲವರನ್ನು ಮುಷ್ಟಿಪ್ರಹಾರದಿಂದ; ಕೆಲವರನ್ನು ಕಾಲಿನಿಂದ ಕೊಂಡ.
- ಕರಂಕಕ:** ಮುಷ್ಟಿಯಿಂದ ಮುಡಿಗ್ರೆದ ಕೆಲರ ಬಲವಾದ ಪೆಟ್ಟಿನಿಂದ ಕಾಲಿನಿಂದ ಕೆಲರನ್ನು ಹೊಂದ ಕಯ್ಯಿಂದ ಕೆಲರ ಹೊಂದ ಶೋಳಿನಿಂದ ಹಲವಾರು ಹಲರು ಕಿವಿಯಿಂದ ಸಾಯುತ್ತಿಹರು ನಿನ್ನ ತಮ್ಮನಾಯುಧವು ರಣದಿ ಅಂಗಾಂಗವೆಲ್ಲ ನೋಡು
- ಸುಮುಖಿ:** (ಜಲಪೀಡೆಯ ನಿವಾರಣವನ್ನು ಸೂಚಿಸಿ) ಮಹಾರಾಜ, ಸುದ್ಯೇವ! ತನ್ನ ಹಾಗೂ ವೈರಿಗಳ ಬಲಗಳಿರಡೂ ನಾಶವಾಗುವುದೆಂಬ ಶಂಕಿಯಿಂದ ಲಕ್ಷಣನು ವಾರುಣಾಸ್ತವನ್ನು ಉಪಸಂಹರಿಸಿದಂತಿದೆ. ದಿವಾಸ್ತದಿಂದ ಉತ್ಸನ್ವಾದ ಜಲವು ಭೂಮ್ಯಾಶಗಳನ್ನು ಸಿಂಪಡಿಸಿ ಶಾಂತವಾಗಿದೆ; ಅಗ್ನಿಯ ಜ್ಞಾಲೆಗಳು ಚಿಗುರೊಡೆದಿದ್ದರೂ ವಿಸ್ತಾರಗೊಂಡಿಲ್ಲ; ರಣಧೂಲಿಯಿಂದ ಧೂಸರಿತನಾದ ಸೂರ್ಯನು ಸ್ಥಾನ ಮಾಡಿ ಹೊಳಪಿನಿಂದ ಬೆಳಗುತ್ತಿದ್ದಾನೆ; ಶಿವನ ಮೂರನೆಯ ಕಣ್ಣನ ಪುದಿಯುವ ಶಭ್ದವು ಶಾಂತವಾಗಿದೆ.
- ಕರಂಕಕ:** (ಎಡಗಡೆಯಿಂದ)

ಮೂಗಿನ ಹೊಳ್ಳಿಗಳನ್ನು ಮುಖ್ಯವ ಮೂಲಕ, ಕಿವಿಯ ರಂಧ್ರಗಳನ್ನು ಆಬ್ಜಾದಿಸುವುದರಿಂದ, ಕಣ್ಣರೆಪೆಗಳನ್ನು ಮಿಡಿಯುವುದರಿಂದ, ವಿಶಾಲವಾಗಿ ತರೆದುಕೊಂಡ ಬಾಯಿನ್ನು ಮುಖ್ಯವುದರಿಂದ, ಕಂಕುಳಸಂದಿಯನ್ನು ಬಿಗಿಯಾಗಿ ಒತ್ತಿಕೊಳ್ಳುವುದರಿಂದ ನಿನ್ನ ತಮ್ಮನು ದಿಗ್ರಿಗಳಂತೆ ಪರಾಕ್ರಮಿಗಳಾದ ವಾನರರು ಕೂಡ ಹಾಹಾಕಾರವನ್ನು ಮಾಡುವಂತೆಸಿಗಿದ್ದಾನೆ.

ಲಂಕಾಪತಿ, ಪೌಲಸ್ಯ !

ನಿನ್ನ ತಮ್ಮ ಕುಂಭಕರ್ಣನು ಮೈಯನ್ನು ಬಲವಾಗಿ ಅಲುಗಾಡಿಸಿದಾಗ ಹಾರಬಿದ್ದ ಇದು ಕೋಟಿ ಕಟಿಗಳು ಸತ್ತೇ ಹೋದರು.

ದುಮುಖಿ: (ಬಲಗಡೆಯಿಂದ ಭಯದಿಂದ) ಇದೇನು? ಕರಗಿದ ಎಣ್ಣೆಯಲ್ಲಿ ಕಲಸಿದ ಕಾಡಿಗೆಯಂತೆ, ತರುಣತಮಾಲಿದ ನೀಲಕಾಂತಿಯು ಆವರಿಸಿದಂತೆ, ನೀರು ತುಂಬಿದ ಮೋಡಗಳ ಶೋಭೆಯಂತೆ, ಶಂಕರನ ನೀಲಕಂರದ ಕಾಂತಿಯು ಆಚ್ಛಾದಿಸಿದಂತೆ, ನಾರಾಯಣನ ನೀಲವರ್ಣದಂತೆ, ಯಮನ ಕೋಣನ ಕೋಡು ಹರಡಿದಂತೆ, ಗಣೇಶನ ಮದಜಲದ ಕೆಸರು ಹರಡಿಕೊಂಡಂತೆ ಕಾಗ್ರತ್ತಲೆ ಆವರಿಸುತ್ತಿದೆ.

ರಾವಣ: ಈ ಅಂಥಕಾರವನ್ನು ನಾಶಗೊಳಿಸುವ ಸೂರ್ಯನ್ನಲ್ಲಿ? (ಯೋಚಿಸಿ ನಷ್ಟು)

ಕೋಪಗೊಂಡ ಇಂದ್ರಜಿತುವು ರಾಮ, ಲಕ್ಷ್ಮಿ ಮತ್ತು ವಾಸರರನ್ನು ಸಂಹರಿಸಿ ರಥಕುಲದ ಮೂಲಪುರುಷನಾದ ನನ್ನನ್ನು ಕೊಲ್ಲಲು ಭಯಸಿದ್ದಾನೆಂಬ ಭಯದಿಂದ ಸೂರ್ಯನು ಎಲ್ಲೋ ಹೋಗಿಬಿಟ್ಟಿದ್ದಾನೆ; ಹಾಗಾಗಿ ಮೂರು ತೋವನ್ನೂ ಕತ್ತಲೆ ಆವರಿಸಿದೆ.

(ಮತ್ತೆ ನಷ್ಟು) ಅಹಾ! ಸೂರ್ಯ ಮತ್ತು ಮೇಘನಾದರಿಬ್ಬರೂ ಕಾಲುತ್ತಿಲ್ಲವಲ್ಲ!

ಸುಮುಖಿ: ಮಹಾರಾಜ, ಕಾಲ್ಯಾಂತರ ಸುಮುಖಿವಾಗಿದೆ. ರಣಾಂಗಣದಲ್ಲಿ ಸಂಚರಿಸುವ ವೃಗಳಿಗೆ ಕಾಣಬಾರದೆಂದು ಯುವರಾಜನು ಅಂಥಕಾರಾಸ್ತವನ್ನು ಪ್ರಯೋಗಿಸಿದ್ದಾನೆ -

ವಿರಹ ಭಯದಿ ಚಕ್ರವಾಕ ದೀನದ್ವಷ್ಟಿ ಬೀರಿದೆ
ಅಭಿಸಾರ ಸುಂದರಿಯರ ಮನದಿ ಶಂಕೆ ಹೆಚ್ಚಿದೆ
ಮುಷ್ಣಿಗ್ರಾಹಕ ತಮವು ಕಣ್ಣ ಬಲವನೆಲ್ಲ ಹೀರಿದೆ
ರಾಜಾವರ್ತರಚಿತ ತಮವು ಬಾನುಬುವಿಯ ತುಂಬಿದೆ

ಕಂಕಾಲಕ: (ಎಡಗಡೆಯಿಂದ) ಕಟಿಗಳು ಸುಟ್ಟುಮೋಗುತ್ತಿರುವುದನ್ನು ಕಂಡು ಚೆನ್ನಾಗಿ ತಿಕ್ಕಿದ ಕಾಡಿಗೆಯಂತೆ ಕವ್ವಾದ ನೀಲನೊಂದಿಗೆ ಸುಗ್ರೀವನು ಉದ್ದೀವನಾಗಿ ಕ್ಯೇನೀಡಿ ಸುವೇಲ ಪರವತದ ಕೆಸರು ಮೆತ್ತಿದ ಶಿಲಯೋಂದನ್ನು ಎತ್ತಿಕೊಂಡು ಕುಂಭಕರ್ಣನ ಬಳಿಗೆ ಓಡುತ್ತಿದ್ದಾನೆ.

ಕರಂಕಕ: ಕಂಕಾಲನು ಹೇಳಿದಂತೆ -

ಅಂಧ್ರಸ್ತೇಯರ ನಿತಂಬ ಹಾಗೂ ನರೋತ್ತಮರ ವಕ್ಷಸ್ಥಳದಂತಿರುವ ಸಾಹಸಕ್ಕೆ ತಲ್ಲಿದಂತಿರುವ ನಿನ್ನ ತಮ್ಮನ ಎದೆಗೆ ಕಟಿರಾಜನಾದ ಸುಗ್ರೀವನು ಬಂಡೆಯನ್ನು ಎದೆದನು.

- ರಾಮಣ:** ಇದು ಕಮಲದ ದೇಹನಿಂದ ದೊಡ್ಡ ಬೆಳ್ಳಕ್ಕೆ ಹೊಡೆದಂತೆ.
ಕರಂಕಕ: ಎಸೆದೇಬಿಟ್ಟಿ! (ರಾಮಣನ್ನು ಉದ್ದೇಶಿಸಿ)
 ಭಯಂಕರವಾದ ಸಂಗ್ರಾಮದಲ್ಲಿ ಭೀಷಣಾನಾದ ವಿಭೇಷಣನ ಅಣ್ಣನು
 ಮುಷ್ಟಿಯಿಂದ ಹೊಡೆಯಲಾಗಿ ಬಂಡೆಯು ಪುಡಿಪುಡಿಯಾಗಿ ಕಮಲದ
 ಪರಾಗರೇಣುಗಳಂತೆ ನೆಲದ ಮೇಲೆ ಬೀಳುತ್ತಿದೆ.
- ರಾಮಣ:** (ನನ್ನ) ಕುಂಭಕರಣನನ್ನು ಸಿಕ್ಕಿಬೆಳಿಸಿದವರ ಪಾಡೂ ಹೀಗೇ ಆಗುತ್ತದೆ.
ದುಮುಖಿ: (ಬಲಗಡೆಯಿಂದ) ಆಶ್ಚರ್ಯ! ಫನವಾದ ಅಂಧಕಾರವು
 ನಷ್ಟವಾಗುತ್ತಿದೆ; ಚಂದ್ರಕಾಂತ ಮರೀಗಳು ಹೊಳಿಯುತ್ತಿವೆ;
 ಕನ್ನಡಿಗಳು ಅರಖುತ್ತಿವೆ; ಕಮಲಗಳು ಮುದುಡುತ್ತಿವೆ;
 ವಾನಗೋಷ್ಠಿಗಳಲ್ಲಿ ಸರಸತೆ ಹೆಚ್ಚಿದೆ; ಮಾನಿನಿಯರ ಬಿಗುಮಾನ
 ಸಡಿಲವಾಗಿದೆ; ಕಾಮನ ಬಾಣಗಳನ್ನು ತಡೆಯಲು ಯತ್ನಿಸುತ್ತಿದ್ದಾರೆ;
 ಕಾರ್ಮಾನ್ತರ್ಮ ತರುಣಿಯರ ಓಡಾಟ ಹೆಚ್ಚಿತಿದೆ; ವಿರಹಿಣಿಯರ ಅಳು
 ಹೆಚ್ಚಿದೆ; ಅಂಗನೆಯರು ಶ್ರಿಯರ ಸಾಮೀಪ್ಯವನ್ನು ಮೂರುಪಟ್ಟಿ
 ಇಷ್ಟಪಡುತ್ತಿದ್ದಾರೆ; ಮರೆಯಲ್ಲಿದ್ದ ಮತ್ತು ದೂರತಳಿದ ಶ್ರಿಯರನ್ನು
 ಪ್ರಸನ್ನಗೋಳಿಸಲು ನಾಲ್ಕುಪಟ್ಟಿ ಯತ್ನ ನಡೆದಿದೆ; ಗಂಡು ಹೆಣ್ಣಗಳ
 ಜೋಡಿಗೆ ಸುರತದ ಬಯಕೆ ಏದು ಪಟ್ಟಿ ಹೆಚ್ಚಿದೆ; ಸುತ್ತಲೂ ಚಂದ್ರ
 ಕಾಣುತ್ತಿದ್ದಾನೆ.
- ರಾಮಣ:** (ಉಲ್ಲಾಸದಿಂದ ಆಕಾಶದತ್ತ) ಸೇವಾದಕ್ಷನಾದ ಚಂದ್ರನೇ,
 ಲಂಕೇಶ್ವರನನ್ನು ಆರಾಧಿಸುವ ಪರಿಯನ್ನು ಚೆನ್ನಾಗಿ ತಿಳಿದಿರುವೆ -
 ನಿಷಾಚರಚಕ್ರವರ್ತಿಗೆ ದಿಗಂತವ್ಯಾಪಿಯಾದ ದಟ್ಟ ಬೆಳುದಿಂಗಳು
 ಯಾವಾಗಲೂ ಸುವಿದಾಯಕವಾಗಿದೆ ಎಂಬುದನ್ನು ತಿಳಿದ ನೀನು
 ಹಗಲಿನಲ್ಲಿಯೂ ಪ್ರಕಟಗೊಂಡು ಶೀತಲಸಿರಣಗಳಿಂದ ತಂಪರಚುತ್ತಿರುವೆ.
- ಸುಮುಖಿ:** ಮಹಾರಾಜ, ತಿಮಿರಾಸ್ತಕ್ಕೆ ಪ್ರತಿಯಾಗಿ ಸೌಮಿತ್ರಿಯ ಚಂದ್ರಾಸ್ತವನ್ನು
 ಪ್ರಯೋಗಿಸಿದಂತಿದೆ -
- ನೋಡಿ ಕಾಮನ ಸ್ವೇಹಿತನಾದ ಚಂದ್ರನು ಸಮುದ್ರವನ್ನು ಉಕ್ಕೇರಿಸುತ್ತಿದ್ದಾನೆ; ಚಕೋರಗಳು ಶೈಘರಾಲಿಕಾ ಕುಸುಮವನ್ನು ರಂಜಿತಗೋಳಿಸುವ ಕಿರಣಗಳನ್ನು
 ಕುಡಿಯುತ್ತಿವೆ; ಬಾಣಾದಿ ಹೊರಹೊಮ್ಮೆತ್ತಿರುವ ಹುಣ್ಣಿಮೆಯ ಚಂದ್ರನು
 ಕೆಸರುಗಪ್ಪಾದ ಕತ್ತಲೆಯ ಮೊತ್ತವನ್ನು ದೂರಮಾಡುತ್ತಿದ್ದಾನೆ.
- ಕರಂಕಕ:** ಮಹಾರಾಜ, ಎಸೆದ ಶಿಲೆಯು ಪುಡಿಯಾದುದನ್ನು ಕಂಡು
 ಲಜ್ಜಿತನಾದ -
- ವಾನರ ರಾಜ ಸುಗ್ರೀವನು ಲೀಲೆಯಿಂದ ಮಲಯ ಪರ್ವತವನ್ನು ಕಿತ್ತ; ಅಲ್ಲಿ
 ಚಂದನವೃಕ್ಷಗಳಲ್ಲಿ ಉದ್ದೇಗೊಂಡ ಸರ್ವಗಳಿವೆ; ರಸವನ್ನೊಸರುವ

ಕರ್ಮಾರವ್ಯಕ್ತಗಳವೇ; ಅದರಿಂದ ಪುಂಭಕರ್ಣನಿಗೆ ಮೊಡೆಯಲು ಹೊರಟಿದ್ದಾನೆ.

- ರಾವಣ:** ಎಲಾ, ಮರ್ಕಣಿಕೀಟನ ಯೋಚನೆ ದೊಡ್ಡದು!
- ಸುಮುಖಿ:** (ಬಲಗಡೆಯಿಂದ) ರಾಕ್ಷಸೇಶ್ವರ, ಚಂದ್ರ ಸೂರ್ಯರು ಗ್ರಹಣಭೀತಿಯಿಂದ ಮುದುಡಿದ್ದಾರೆ; ಅನೇಕ ರಾಮಗಳನ್ನು ಕಂಡು ಕಾಮಿನಿಯರು ವಿಷಾದದಿಂದ ಕಣ್ಣಗಳನ್ನು ಬೆರಳುಗಳಿಂದ ಮುಚ್ಚಿಕೊಳ್ಳುತ್ತಿದ್ದಾರೆ; ರಾತ್ರಿಯು ಪ್ರಸನ್ನವಾಗಿಲ್ಲ; ಚಂದ್ರನ ಅಂತಃಪುರವು ಬೆರಗಾಗಿದೆ; ಭೂಮಿಯಲ್ಲಿ ವೇದಫೋಂಗಗಳು ಹೆಚ್ಚುತ್ತಿವೆ.
- ರಾವಣ:** (ವಿಭಾರಿಸುತ್ತು) ರಾಕ್ಷಸರಿಗೆ ದೇವತೆಗಳು ವೈರಿಗಳು; ನಾನು ರಾವಣನ ಮೂಲಕ ಅವರನ್ನು ನಾಶಪಡಿಸುತ್ತೇನೆ; ಹಿಗೆ ಆಲೋಚಿಸಿದ ರಾಮವು ಬಾಂಧವರೊಡಗೂಡಿ ಯಂಥರಲ್ಲಿ ಮೊದಲೇ ಉಪಕಾರ ಮಾಡಲು ಬಂದಂತಿದೆ.
- (ಆಶಾಶದತ್ತ ನೋಡಿ) ರಾಮವೇ, ಹೆದರಬೇಡ. ರಾವಣನು ಶರಣಾತರನ್ನು ರಕ್ಷಿಸುತ್ತಾನೆ.
- ಸುಮುಖಿ:** ಮಹಾರಾಜ, ಚಂದ್ರಾಸ್ತಕ್ಕೆ ಪ್ರತಿಯಾಗಿ ಇಂದ್ರಜಿತುವು ರಾಮ ಅಸ್ತವನ್ನು ಪ್ರಯೋಗಿಸಿದಂತಿದೆ –
- ದೇವತೆಗಳು ವಿಮಾನಗಳನ್ನು ವೇಗವಾಗಿ ಹಾರಿಸಿ ದಾರಿಬಿಡುತ್ತಿದ್ದಾರೆ; ಗ್ರಹಗತಿಗಳನ್ನು ತಿಳಿಯುವ ಜೋಯಿಸರು ಕಂಗಾಲಾಗಿದ್ದಾರೆ; ತೇಕ್ಕುವಾದ ದಾಡಿಗಳುಳ್ಳ ರಾಮಗಳು ಒಬ್ಬೊಬ್ಬು ಚಂದ್ರನ ಮೇಲೂ ಎರಗುತ್ತಿದ್ದಾರೆ.
- ಕರಂಕಕ:** (ಎಡಗಡೆಯಿಂದ) ಈ ನಡುವೆ ನಿಮ್ಮ ತಮ್ಮನು ವಾಯುಶರವನ್ನು ಪ್ರಯೋಗಿಸಿದ; ಪರ್ವತದ ಜೊತೆಯಲ್ಲಿಯೇ ಸುಗ್ರೀವನೂ ಸುವೇಲಪರ್ವತದಿಂದ ಸಮುದ್ರಕ್ಕೆ ಬಿಂದು
- ರಾವಣ:** (ಹರಣಕ್ಕೋಧಗಳಿಂದ) ಹಾಗಾದರೆ ನೀರನ್ನು ಸುಡುವ ವಡವಾಗಿಗೆ ಆಹುತಿಯಾದ.
- ಕರಂಕಕ:** ನಿಮ್ಮ ತಮ್ಮನು ಕ್ಯಾರಿನ್ನು ಮಡಚುವುದರೊಳಗೆ, ದೇವತೆಗಳ ಧಿಕ್ಕಾರ ಶಬ್ದ ಅಡಗುವುದರೊಳಗೆ ಕಾರಣಾದಿನ ಸಾಗರದಿಂದ ಮೇಲೆಂದ್ದು ಭುಜವನ್ನು ಚಪ್ಪರಿಸಿಕೊಳ್ಳುತ್ತ ದ್ವಂದ್ವಯುಧಕ್ಕೆ ಸಿದ್ಧನಾದ.
- ರಾವಣ:** (ಸ್ವರ್ಗತ) ವೇಗದಲ್ಲಿ ವಾಲಿಯನ್ನೂ ಮೀರಿಸುತ್ತಾನೆ. (ಯೋಚಿಸಿ ಪ್ರಕಾಶ) ಕುಪ್ಪಳಿಸುವುದು ವಾನರಜಾತಿಗೆ ಪ್ರಧಾನವಲ್ಲವೇ?

- ದುಮುಕಿಃ:** ಲಂಕೇಶ್ವರ, ನೋಡು ನೋಡು. ಕೌಸ್ತುಭಮನೀಯ ಗುರುತುಳ್ಳ ಎದೆ; ತೂಗಾಡುತ್ತಿರುವ ತುಲಸೀಮಾಲೆಯನ್ನು ಚುಂಬಿಸಲು ಬರುತ್ತಿರುವ ದುಂಬಿಗಳ ಗುಂಜಾರವ: ಶೃಷ್ಟಾಗರುವಿನ ಪ್ರಭೆಯಿಂದ ಬೆಳಗುವ ಆಕಾಶ; ಅರಳಿದ ಕನ್ನೆದಿಲೆಗಳ ಮಾಲೆಯ ಕಾಂತಿಯನ್ನು ಮೀರಿಸುವ ಕಾಂತಿ; ಕಿವಿಯವರೆಗಳಿಂದ ಶಾಂತಿನುವನ್ನು ಧರಿಸಿದ ಅನೇಕ ವಿಷ್ಣುಗಳು ಸಂಚರಿಸುತ್ತಿದ್ದಾರೆ.
- ರಾವಣ:** (ಹಷಟ್ಟಿಂದ)
- ಈ ವಿಷ್ಣುವಿನಿಂದಲೂ ರಾವಣನ ಎದೆಯ ಮೇಲಿರುವ ಲಕ್ಷ್ಮಿಯನ್ನು ಹರಣ ಮಾಡಲಾಗಲಿಲ್ಲ; ಆದರಿಂದ ನನ್ನಲ್ಲಿ ಭಕ್ತಿಯನ್ನು ಹೊಂದಿ ಯಥಾರತ್ತಿಯಾಗಿ ಮೂರಿಗಳನ್ನು ನಿರ್ಮಿಸಿಕೊಂಡು ಸೇವ್ಯೆದು ನನ್ನನ್ನು ಪ್ರಸನ್ನಗೊಳಿಸಲು ಸ್ವಯಂ ವಿಷ್ಣುವೇ ಆಗಮಿಸಿದ್ದಾನೆ.
- (ಆಕಾಶದತ್ತ) ಅಯ್ಯಾ ನಾರಾಯಣ, ನಮಿಸಿದವರ ಹಂಡಿರನ್ನು ರಾವಣನು ಅಪಹರಿಸಲಾರ.
- ಸುಮುಕಿಃ:** ಮಹಾರಾಜ, ರಾಮ ಅಸ್ತವನ್ನು ನಾಶಪಡಿಸಲು ಲಕ್ಷ್ಮಣನು ವೈಷ್ಣವಾಸ್ತವನ್ನು ಪ್ರಯೋಗಿಸಿದರಿಂದೆ. ಯಾಕೆಂದರೆ -
ಲಕ್ಷ್ಮಿಯ ಕಂಠಪ್ರಣಾಯಿಗಳೂ, ಪಾಂಚಜನ್ಯದ ನಾದದಿಂದ ದಿಕ್ಷುಗಳನ್ನು ತುಂಬುತ್ತಿರುವವರೂ, ನೀಲವರ್ಣ ಹಾಗೂ ನಾಲ್ಕು ಭೂಜವುಳ್ಳವರೂ ಆದ ವಿಷ್ಣುಗಳು ಚಕ್ರಾಸ್ತಪ್ರಯೋಗದಿಂದ ರಾಮಗಳನ್ನು ಕೊಲ್ಲುತ್ತ ಲೋಕದಲ್ಲಿ ಸಂಚರಿಸುತ್ತಿದ್ದಾರೆ.
- ಕಂಕಾಲಕಃ:** (ಎಡಗಡೆಯಿಂದ) ಮುಂದೆ ಮಾರ್ಗದಲ್ಲಿ ನಿಂತ ವಾನರರಾಜ ಸುಗ್ರೀವನು ಕುಂಭಕರ್ಣನು ಬಿಲ್ಲಿಗೆ ಹೆದೆಯೇರಿಸುತ್ತಿರುವಂತೆ ಧನುವನ್ನು ಕಸಿದು ದೂರ ಎಸೆದನು. ಕೋಪದಿಂದ ಮಾಂಜಿಷ್ವದಂತೆ ಕಂಪಾದ ಕಣ್ಣಗಳಿಂದ ನೋಡಿ ಕುಂಭಕರ್ಣನು ಚಕ್ರವನ್ನು ಎಸೆದನು; ಪಟ್ಟಿಶವನ್ನು ಒಗೆದನು; ಕವಚವನ್ನು ತೊಟ್ಟವರನ್ನು ಕೊಲ್ಲಲು ಭೂಖಂಡಿಯನ್ನು ಪ್ರಯೋಗಿಸಿದನು; ನಿಶಾಂಕೆಯಿಂದ ಶಂಕುಗಳ ನ್ನೆಸೆದನು; ಮುದ್ದರವನ್ನು ಎಸೆದನು; ರೋಮಾಂಚಕಾರಿಯಾದ ಪಾದಚಲನೆಯೋಂದಿಗೆ ಖಿಡ್ಡವನ್ನು ರುಳಿಸಿಸಿದನು. ಕುಂಭಕರ್ಣನ ಅಸಗಳನ್ನು ದೂರಸರಿಸಿ ವಾನರರಾಜನು ತನ್ನ ಭೂಜಗಳನ್ನು ಚಪ್ಪೆರಿಸುತ್ತ ಭೂಮಿಯನ್ನೆಲ್ಲ ತುಂಬುವಂತೆ ಕಿಲಕಿಲದ್ದನಿಯನ್ನು ಹೊರಡಿಸಿದನು. ನೋಡುವ ಕುತೂಹಲದಿಂದ ಸುರನಾರಿಯರ ಕಪೋಲಗಳು ಅರಳಿದವು; ರಾಕ್ಷಸ ಸೀಯರು ಕೋಚೆಯ ಗೋಡೆಗಳ ಮೇಲೇರಿ ನೋಡತ್ತೊಡಗಿದ್ದಾರೆ; ವಾನರರು ಶಿಲೆಗಳನ್ನು ನೆಲದ ಮೇಲಿರಿಸಿದರು; ರಕ್ಷಸರು ಆಯುಧಗಳನ್ನು ಪಕ್ಷದಲ್ಲಿಟ್ಟುಕೊಂಡು

ಉದಾಸೀನರಾದರು; ಇಬ್ಬರೂ ಮಲ್ಲಯುಧಕ್ಕೆ ಅಣಿಯಾದರು; ತಲೆಗೆ ತಲೆ; ಎದೆಗೆ ಎದೆ; ಕುತ್ತಿಗೆಯನ್ನು ಹಿಡಿಯತೋಡಿದರು; ಕಾಲುಗಳನ್ನುತೋಡರಿಸಿದರು; ಕೋಳಿಗಳಂತೆ ಭಲ; ಕೇಶಗ್ರಹಣ ಮಾತ್ರವಲ್ಲ ಕಾಲುಗಳಿಂದ ಬೇಳಿಸುವ ಯಶ್ವಪೂರ್ಣ ನಡಿದಿದೆ; ಕಳ್ಳಾಗಳ ಮೇಲೆ ಹೊಡಿಯುವುದಿಲ್ಲ; ಮೂಗಿನ ಮೇಲೆ ಗುದ್ದುವುದಿಲ್ಲ; ಹಲ್ಲಿನಿಂದ ಕಚ್ಚುವುದಿಲ್ಲ; ಉಗುರನಿಂದ ಪರಚುವುದಿಲ್ಲ; ಒಬ್ಬಿಂಬಿರು ಬಿದ್ದಾಗಲೂ ಸಪ್ತ ಸಮುದ್ರಗಳು ತುಳುಕುತ್ತವೆ; ಕುಲಪರ್ವತಗಳು ಜರಿಯುತ್ತವೆ; ದಿಗ್ಜಗಳು ಕಾತರಗೊಂಡು ಚಿತ್ತರೂಪಿಸಿದ ಶಬ್ದ ಭೂಮಿಯನ್ನೆಲ್ಲ ತುಂಬಿ ವಸುಂಧರೆಯು ತಿರುಗುತ್ತಿದೆ; ಸ್ಥಬ್ಧಗೊಂಡ ಭೂಮಿಯ ಭರದಿಂದ ಮಹಾಕೂರ್ಮನ ಕುತ್ತಿಗೆಯನ್ನು ಒತ್ತಿದಂತಾಗುತ್ತಿದೆ. ಈಗ ನೀವು ಧನುವನ್ನು ಹಿಡಿಯುವುದು ಸರಿ.

ರಾವಣ:

(ನಷ್ಟು) ಅದು ದ್ವಾಂದ್ಯಯುದ್ಧದ ಮರ್ಯಾದೆಯೆ?

ದುಮುಖಿ:

(ಬಲಗಡಿಯಿಂದ) ನರ್ತಕಿಯರ ವಿಲಾಸಮೋಣ ನರ್ತನ; ಮಥುರ ಮದ್ಯಪಾನದ ಉನ್ನಾದನ; ಮುದುಕಿಯರಿಗೆ ಹರಯ ಬರುವುದಕ್ಕೆ ಕಾರಣ; ಕುಸುಮ ಬಾಣಪ್ರಕರದ ಆಗಮನ; ವಿರಹಿಣಿಯರ ಕಂತದಲ್ಲಿ ಹೆಚ್ಚಿದ ಪಂಚಮದಿಂಚರ ಸ್ವರ್ನ; ಮಲಯಮಾರುತನನ್ನು ದೂತನ ನಾಗಿಸಿಕೊಂಡ ಚಂದ್ರನ ಬಾಲಮಿತ್ರರಾದ ಮನ್ಮಥರು ಸಂಚರಿಸುತ್ತಿದ್ದಾರೆ.

ರಾವಣ:

(ಹಷಣಿಂದ)

ಮೂರು ಲೋಕಗಳಲ್ಲಿ ಹೃದಯಗಳಷಿಪೆಯೋ ಅವುಗಳಲ್ಲೆಲ್ಲ ಹುಟ್ಟಿವವನು ಮದನ. ಹಾಗಾಗಿ ಬಹಳಪ್ಪು ಮನ್ಮಥರು; ಇವರಲ್ಲಿರಿಗೆ ಶಂಕರನ ಭಯ; ಅದರಿಂದ ಪ್ರಚಂಡ ಭೂಜದಂಡನಾದ ರಾವಣಿಗೆ ಶರಣಾಗಿ ಬಂದಿದ್ದಾರೆನಿಸುತ್ತದೆ.

(ಆಕಾಶದತ್ತ) ಅಯ್ಯಾ ಕಾಮದೇವ, ಹೆದರಬೇಡ. ನನ್ನ ಆಶ್ರಯ ಮತ್ತು ಅನುಗ್ರಹಗಳಿಂದ ನಿನಗೆ ಮಹಾದೇವನಿಂದ ಯಾವ ಕಷ್ಟಪೂರ್ಣ ಬರಲಾರದು.

ಸುಮುಖಿ:

ವೈಷ್ಣವಾಸ್ತಕೆ ಪ್ರತಿಯಾಗಿ ಮಂಡೋದರಿಯ ಮತ್ತ ಮೇಘನಾದನು ಕಾಮಾಸ್ತವನ್ನು ಪ್ರಯೋಗಿಸಿದಂತಿದೆ -

ಮುಕರಕೇತನ, ಮಷ್ಣಿನುಗಳನ್ನು ಹಿಡಿದ ರತ್ನಪುರಿ ಕಾಮಸಮಾಹಗಳು ವಸಂತ ಹಾಗೂ ಪಂಚಮರಹಗಳನ್ನು ವಿಶ್ವರಿಸುತ್ತ ಲಷ್ಣಿಯ ಲೀಲಾವಿಲಾಸಗಳಿಂದ ಅಷ್ಟುತರನ್ನು ವಂಚಿಸುತ್ತ ಶೈತದ್ವೀಪದತ್ತ ಒಯ್ಯುತ್ತಿದ್ದಾರೆ.

- ಕಂಕಾಲಕ:** ಕುಮಾರ ಕುಂಭಕರ್ಣನು ಸುಗ್ರೀವನ ಸರ್ವಾಂಗಗಳನ್ನು ಬಲವಾಗಿ ಒತ್ತಿ ಪ್ರಚಂಡ ಭುಜಬಲದಿಂದ ಎತ್ತಿ ಗರಗರನೆ ತಿರುಗಿಸಿ ನೇಲಕ್ಕೆಸೆದನು.
- ರಾವಣ:** (ಹರ್ಷಣಿಂದ) ಹಾಗಾದರೆ ಅವನ ಗತಿ ಮದ್ಯಾನೆಯ ಸೊಂಡಿಲಿಗೆ ಸಿಕ್ಕಿದ ಬಾಳೆಯ ಹಿಳಿನಂತೆ.
- ಕರಂಕಕ:** ನಿಮ್ಮ ತಮ್ಮನಾದ ಕುಂಭಕರ್ಣನು ಕಂಪುಳ ಪಂಜರದಲ್ಲಿ ಸಿಲುಕಿದ ಹಕ್ಕಿಯಂತಿರುವ ಸುಗ್ರೀವನನ್ನು ತೆಗೆದುಹೊಂಡು ಹೊರಟಿದ್ದಾನೆ. ಮಹಾರಾಜ, ಇದು ನಿಮ್ಮ ಸುದ್ಯೇವ!
- ರಾವಣ:** (ಸ್ವರ್ಗತ)
- ಬಲಿಪ್ರಾನಾದ ವಾಲಿಯ ನನ್ನನ್ನು ಕಂಪುಳಲ್ಲಿ ಸಿಲುಕಿಸಿಕೊಂಡನೆಂಬ ವ್ಯಾಖ್ಯೆ ಐದಿಸುತ್ತೇ ಇತ್ತು; ನನ್ನ ತಮ್ಮನು ಅವನ ತಮ್ಮನನ್ನು ಕಂಪುಳಗುಹೆಯಲ್ಲಿಟ್ಟುಕೊಂಡುದರಿಂದ ಆ ನೋವು ದೂರವಾಯಿತು.
- ಕಂಕಾಲಕ:** ಸುಗ್ರೀವನು ಕುಂಭಕರ್ಣನ ಕಂಪುಳಲ್ಲಿರುವುದನ್ನು ಕಂಡು ದೇವ ಲೋಕದ ವಂದಿ ಸುಂದರಿಯರು ಒಮ್ಮೆಲ್ಲ ಒಡ್ಡಾಂ, ಗೆಜ್ಜೆ, ಕೇರಿಯಾರ ಗಳ ನಾದವನ್ನು ಹೊಮ್ಮಿಸುತ್ತ ನರ್ತಿಸಲು ತೊಡಗಿದ್ದಾರೆ. ನೋಡಬೇಕು.
- ರಾವಣ:** ವೈರಿವನಿತೆಯಾದ ಶಚಿಯ ನೃತ್ಯದಿಂದೇನು? ಕುಬೇರನ ಹೆಂಡಿರು ದೂರವಿರಲಿ; ಚಂದ್ರನ ಅಂತಃಪುರದವರು ಬೇಡ; ವೈರಿಗಳಲ್ಲಿನು ಪ್ರೇಮ? ನನ್ನ ಸತಿಯಾದ ಮಂಹೋದರಿ, ಮೇಘನಾದನ ಮಡದಿಯರು ಮತ್ತು ನನ್ನ ಹೆಂಡಿರು ಶ್ರೀತಿಯಿಂದ ಹಾರೆಪಲ್ಲವಗಳನ್ನು ಮೇಲೆತ್ತಿ ನರ್ತಿಸಲಿ.
- ದುರ್ಮುಖಿ:** (ಬಲಗಡೆಯಿಂದ) ಇದೇನು? ವಿಟ್ಟಾಂಗಗಳನ್ನು ಅಲುಗಾಡಿಸುತ್ತ, ಅಟ್ಟಪಾಸವನ್ನು ಮಾಡುತ್ತ, ಡಾತ್ಯಾರ ಶಬ್ದವನ್ನು ಹೊರಡಿಸುತ್ತ, ವೇಗವಾಗಿ ಕುರೆಯೆವ ಬೇತಾಳಗಳೊಂದಿಗೆ ಸುರನಾರಿಯರಿಗೆ ಭಯವನ್ನು ಹುಟ್ಟಿಸುತ್ತ, ಶಿರದಲ್ಲಿ ಚಂದ್ರನನ್ನು ಧರಿಸಿದ, ಕಲಕಲನಾದಯಕ್ಕಾದ ಗಂಗಾಪ್ರವಾಹದಿಂದ ಹೂಡಿದ, ತಡ್ಡದ್ವಾರಾ ಎಂದು ಶಬ್ದ ಹೊರಡಿಸುವ ದಮರುವಿನ ನಾದದಿಂದ ಭಯಂಕರವಾದ, ಹಲ್ಲಗಳನ್ನು ಕಡಿಯತ್ತಿರುವ, ರೋಷದಿಂದ ಘೂತ್ತಿರಿಸುವ ಸರ್ವಗಳನ್ನು ಧರಿಸಿದ ಪ್ರಚಂಡರೂಪಧಾರಿಗಳಾದ ಶಂಕರರು ಸಂಚರಿಸುತ್ತಿದ್ದಾರೆ!
- ರಾವಣ:** (ಹರ್ಷಣಿಂದ)
- ಶಿರವನ್ನು ಕತ್ತಲಿಸಿ ಅರ್ಜಿಸಿದ್ದಕ್ಕೆ ತಪ್ಪಿದಾದ ವರವನ್ನು ಕೊಡಲಿಲ್ಲವೆಂದು ತಿಳಿದು ನನ್ನ ಮೇಲೆ ಪ್ರಸನ್ನಾದ ಶಿವನು ಅನೇಕ ಆಕಾರಗಳನ್ನು ಧರಿಸಿ ಮನಃ ಅನುಗ್ರಹಕಾರಿಯಾಗಿ ಬಂದಿರುವಂತಿದೆ.

- ಸುಮುಖಿ:** ಮಹಾರಾಜ, ಇಂದಜಿತುವಿನ ಕಾಮಾಸ್ತಕೆ ಪ್ರತಿಯಾಗಿ ಸೌಮಿತ್ರಿಯ ಶಂಕರಾಸ್ತವನ್ನು ಪ್ರಯೋಗಿಸಿದಂತಿದೆ –
- ಹಣಕೆಗ್ಗಿನ ಅಗ್ನಿಕುಂಡದಲ್ಲಿ ಉರಿಯುವ ಅಗ್ನಿಯು ಮನಸ್ಸನ್ನು
ಉನ್ನತ್ಸೂಳಸುವ ಕಾಮರನ್ನು ಸುಧುತ್ತಿದೆ; ತಿರದಲ್ಲಿ ಚಂಚಲ
ಗಂಗಾಯುಕ್ತನಾದ ಅರ್ಥಚಂದ್ರ ಕಾಳಿತ್ತಿದ್ದಾನೆ; ಕೋಟಿಕೋಟಿ ದೇವತೆಗಳು
ನಮಿಸುತ್ತಿರುವ ಸರ್ವಭೂಷಣರಾದ ನೀಲಕಂಠರು ಸಂಚರಿಸುತ್ತಿದ್ದಾರೆ.
- ರಾವಣ:** ಭಗವನ್ ಶಂಕರ, ಶಿರಗಳನ್ನು ಕತ್ತರಿಸುವುದು ಅಲ್ಲ; ಆದರೆ ನಿನ್ನ
ಅನುಗ್ರಹ ಮಹತ್ತಾದುದು.
(ಎಡಗಡೆ ನೇಪಢ್ಣದಿಂದ ಕರಂಕಕ)
- ಕಂಗಣ್ಣಿನ ಕರ್ಪಿರಾಜನು ಚಂಚಲವಾದ ಚರಣಗಳಿಂದ ಕುಂಭಕರ್ಣನ
ಕಂಪಳಿಂದ ಜಾರಿದ; ಹಲ್ಲಗಳ ಅಲುಗಾಟದಿಂದ ಅರಳಿದ ಮೂಗನ್ನು
ಕಚ್ಚಿದ; ದೊಡ್ಡದೊಡ್ಡ ಕಿವಿಗಳನ್ನು ಉಗುರಿನಿಂದ ಪರಬಿದ; ತನ್ನ ಬಾಲವಂಬ
ಕೋಲಿನಿಂದ ತಲೆಗ ಹೊಡೆದ; ಆಕಾಶದಲ್ಲಿ ಹಾರಿ ಹೋದ.
- ರಾವಣ:** (ವಿಷಾದದಿಂದ) ಅಯ್ಯೋ ಪ್ರಮಾದವಾಯಿತು! ವಾನರರು
ಮೋಸದಿಂದ ಹೊಡೆಯುವವರೆಂಬುದನ್ನು ವತ್ತನು ತಿಳಿಯಿದ್ದಾರೆ.
- ಕಂಕಾಲಕ:** ಆ ಸುಗ್ರೀವನು ಕುಂಭಕರ್ಣನನ್ನು ಕಚ್ಚಿ ತಾಪಸನಿರುವಲ್ಲಿಗೆ ಹಾರಿಹೋ
ದಂತಿದೆ.
- ಕರಂಕಕ:** ಕರ್ಪಿರಾಜನ ಚಪಲತೆಯಿಂದ ಕೋಪಗೊಂಡ ಕುಂಭಕರ್ಣನು
ಯುದ್ಧವೇ ಯೋಗ್ಯವಂದು ಲಂಕಾಪುರಿಯ ದ್ವಾರದಿಂದ ಹಿಂತಿರಿಗಿದ;
ಸಕಲ ಸೇನಯೊಂದಿಗೆ ತಾಪಸನು ಅವನ ಎದುರು ಬಂದ.
- ಕಂಕಾಲಕ:** ಎದುರಿನಿಂದ ಸರಿದು ವಾನರ ಸೇನಾಪತಿಗಳೆಲ್ಲ ಅವನ ಸುತ್ತ
ನಿಂತಿದ್ದಾರೆ; ಅವನ ಎದುರಿನಲ್ಲಿ ಜಾಂಬವಂತ, ಮಣಿಮಂತ,
ಮಹಾಮುಖಿ, ದುಸಹನೇ ಮುಂತಾದ ಕರದಿಗಳ ಗುಂಪು ನಿಂತಿದೆ;
ಹಿಂಗಡೆಯಲ್ಲಿ ಗಯ, ಗವಯ, ಗವಾಕ್ಷ, ಕಟ್ಟಾಕ್ಷ ಮುಂತಾದ
ಗೋಲಾಂಗೂಲ ಸೇನಾನಿಗಳಿದ್ದಾರೆ; ಎಡಭಾಗದಲ್ಲಿ ದಧಿಮುಖಿ,
ದರೀಮುಖಿ, ದುಮುಕಿ ಮುಂತಾದವರಿದ್ದಾರೆ; ಬಲದಲ್ಲಿ ಶರಭ,
ಕೇಸರಿಕಿಶೋರ (ಹನುಮ) ಮುಂತಾದವರಿದ್ದಾರೆ; ಯುದ್ಧ
ಪ್ರಾರಂಭವಾಯಿತು.
- ರಾವಣ:** ಹಾಗಾದರೆ ಇದು ಇರುವೆಗಳು ಹಾವಿನೊಂದಿಗೆ ಹೋರಾಡಿದಂತೆ.
- ಕಂಕಾಲಕ:** ಅದೋ ಮುದ್ದರದ ಪ್ರಹಾರದಿಂದ ಕರದಿನಾಯಕರು
ಮೂರ್ಖರ್ಹೋದರು; ಗೋಲಾಂಗೂಲ ವರ್ಗವು ನಿರಂತರವಾಗಿ
ಬಾಯೋಳಿಗೆ ಹೋಯಿತು; ವಾನರ ಸೇನೆ ಚಲ್ಲಾಪಿಲ್ಲಿಯಾಯಿತು;
ಕುಂಭಕರ್ಣ ರಾಮನತ್ತೆ ಹೊರಟ; ಮೂರ್ಖರ್ಹೋದ ಎಚ್ಚರ್ತೆ ವಾನರರು
ವೃಕ್ಷಗಳನ್ನು ಹಿಡಿದು ಅವನನ್ನು ಆಕ್ರಮಿಸಿದರು; ಅತಿಶಯವಾದ

ಕೋಪದಿಂದ ಕುಂಭಕರ್ನನು ತನ್ನ ಪರಿವಾರದೊಂದಿಗೆ ಅವರನ್ನು ಮಂಗತೊಡಗಿದ.

(ನೇಪಥ್ಯದಲ್ಲಿ)

ದೇವ ದಾಶರಥಿ, ವಾನರರನ್ನು ರಕ್ಷಿಸಲು ಮುಂದಾಗು -

ಐರಾವತದ ಕುಂಭಸ್ಥಳವನ್ನು ಭೇದಿಸುವ, ಯಮರಾಜನ ಕೋಣನ ಕೋಡುಗಳನ್ನು ಕಳಚುವ ಮುದ್ದರವನ್ನು ಹಿಡಿದು ಕುಂಭಕರ್ನನು ನೆತ್ತರಿನ ನದಿಯ ನೀರಿನಿಂದ ಉನ್ನತನಾಗಿ ದೇವಾಂಗನೆಯರಲ್ಲಿ ನಗೆಯನ್ನು ಹುಟ್ಟಿಸುತ್ತ ತನ್ನವರನ್ನು ವೈರಿಗಳನ್ನು ತಿನ್ನುತ್ತಿದ್ದಾನೆ.

- ರಾಘಣಃ ಅಹಾ ವತ್ಸನ ಅತ್ಯಂತ ಹಾಗೂ ಪರಾತ್ಮಮಗಳಿ!
 ಕರಂಕಕಃ ದೇವ, ಧನುವಿಗೆ ಹೆದೆಯೇರಿಸಿದ ರಾಮನು ಬಳಗೆ ಬರುತ್ತಿದ್ದಾನೆ;
 ಕುಂಭಕರ್ನನು ವಿಶಾಲವಾದ ಬಾಹುಗಳಲ್ಲಿ ಚೂಡಾಮಣಿಯಂತಿರುವ
 ಮುದ್ದರವನ್ನು ರಾಮನನ್ನು ಕೊಲ್ಲುವುದಕ್ಕಾಗಿ ಎತ್ತಿ ಹಿಡಿದಿದ್ದಾನೆ
 ರಾಘಣಃ ನನ್ನ ತಮ್ಮನ ಯುದ್ಧಕ್ಕೆ ವಿಷ್ಣುವೆಂಬುದಿಲ್ಲ.
 ಕರಂಕಕಃ ಹಾ ಹಾ! ಕಷ್ಟಕಷ್ಟ! -

ಮತ್ತನಾರಿಯರಿಗೆ ತಿಲಕವನ್ನಿಡುವುದರಲ್ಲಿ ನಿಪುಣವಾದ ಕೈ ಅದು;
 ವೈರಿಯನ್ನು ಕೊಲ್ಲುವುದಕ್ಕಾಗಿ ಮುದ್ದರವನ್ನು ಎತ್ತಿ ಹಿಡಿದಿದ್ದು; ಪ್ರಜಂಡವಾದ
 ರಾಮಬಾಣದಿಂದ ಮಣಿಬಂಧವು ಕತ್ತರಿಸಿತು; ಮುದ್ದರಹೊಂದಿಗೆ ನೆಲಕ್ಕೆ
 ಬಿದ್ಧ.

- ಕಂಕಾಲಕಃ ಮಹಾರಾಜ, ಹಸ್ತದಂತ ತೋಳು ಕೂಡ ತುಂಡರಿಸಿ ಹೋಯಿತು.
 ರಾಘಣಃ (ಕಣ್ಣೀಗರರಿಯತ್ತ)
 ಮೂರ್ಖಿತರಾಗಿ ಬೀಳುತ್ತಿರುವ ವಾನರರ ನೆತ್ತರಿನಿಂದ ಕಂಪಾದ, ದಿಗ್ಭಜಗಳ
 ದಂತಗಳನ್ನು ಕಂಕಾವನಾ೜್ಯಾಸಿಸಿಕೊಂಡ, ಭಯಂಕರವಾದ ಭೂಜಂಗದಂತ
 ಭೀಕರವಾದ ನನ್ನ ತಮ್ಮನ ತೋಳು ಮನುಷ್ಯನೋರ್ವನ ಬಾಣದಿಂದ
 ಕತ್ತರಿಸಿಹೋಯಿತಲ್ಲ!

(ಮೂರ್ಖಿತನಾಗುತ್ತಾನೆ)

- ಕರಂಕಕಃ ಮಹಾರಾಜನು ಶಾಂತನಾಗಬೇಕು. ನಿಮ್ಮ ಅನುಜನು ದುರ್ಮಾದನಾಗಿ
 ಎಡಗೈಯಲ್ಲಿ ಮುದ್ದರವನ್ನು ಹಿಡಿದು ರಾಮನನ್ನು ಆಕ್ರಮಿಸುತ್ತಿದ್ದಾನೆ.
 (ರಾಘಣನು ತುಸುಮಾತ್ರ ಎದ್ದು ನೋಡುತ್ತಾನೆ)
 (ನೇಪಥ್ಯದಿಂದ)

ಕುಂಭಕರ್ನನ ತುಟಿಯ ಕತ್ತರಿಸಿದೆ; ಹಿಂದಿನ ಸಂಸ್ಕಾರದಿಂದ ಕಂಪಾದ
 ಕಪೋಲ; ಗಂಟಿಕ್ಕಿದ ಹುಬ್ಬಿ; ಮತ್ತು ರಾಮನ ಮೇಲೆ ಸ್ವಿರವಾದ

ನೋಟಗಳುಳ್ಳ ಶಿರವು ಅರ್ಥಚಂದ್ರಾಕೃತಿಯ ರಾಮಬಾಣದಿಂದ ಕತ್ತರಿಸಿ
ಕೆಳಗೆ ಬೀಳುತ್ತಿದೆ.

(ಎಲ್ಲರೂ ಕ್ಷೋಭಿಗೊಳ್ಳುತ್ತಾರೆ)

(ಮತ್ತೆ ನೇಪಢ್ಯಾದಿಂದ)

ಪ್ರಖ್ಯಾನ ನಿದ್ರಾಲುವಾದ ಮೊಮ್ಮೆ ಕುಂಭಕರ್ಣನ ಕತ್ತರಿಸಲಾಟ ಶಿರವು ಕೆಳಗೆ
ಬೀಳುತ್ತಿದೆ; ಅದು ಕಟಿಸೆನ್ನೆವನ್ನು ಪುಡಿಗಟ್ಟಿತೆಂದು ಶಂಕಿಸಿ, ಆಕಾಶದಲ್ಲಿಯೇ
ಅದನ್ನು ಒಡಿದ ಹನುಮನು ಸಮುದ್ರಕ್ಕೆ ಎಸೆಯುತ್ತಿದ್ದಾನೆ; ದೇವತೆಗಳು
ಅದನ್ನು ನೋಡುತ್ತಿದ್ದಾರೆ.

(ನೇಪಢ್ಯಾದಿಂದ)

ದೇವತೆಗಳೇ, ನಿಮ್ಮ ವಿಮಾನಗಳು ಆಚೆ ಹೋಗಲಿ; ಸೂರ್ಯನ ರಥವು
ದೂರವಿರಲಿ; ಎಲ್ಲ ಕಷಿವೀರರು ಮತ್ತು ರಾಕ್ಷಸರು ರಣಾಂಗಣದಿಂದ
ದೂರವಿರಿ; ಅಂಜನಿಗಿರಿಯಂತೆ ವೇಗವಾಗಿ ಬೀಳುತ್ತಿರುವ, ಸಮಸ್ತ
ವಿಸ್ತುಯಾರಿ ವಸ್ತುಗಳಲ್ಲಿ ಅಗ್ರಾಂಶವಾದ ಕುಂಭಕರ್ಣನ ಮುಂಡವು ಲಂಕೆಯ
ಆತಂಕಕ್ಕೆ ಏಕಮಾತ್ರ ಕಾರಣವಾಗಿ ಕೆಳಗೆ ಬೀಳುತ್ತಿದೆ.

ರಾವಣ:

(ಹೋಕದಿಂದ)

ಅಯ್ಯೋ ತಮ್ಮ, ಶೇಷನು ನಿನ್ನ ಅರ್ಥಕಂತಹೂತವಾಗಿದ್ದ; ಅಂದು ನೀನು
ಅವನನ್ನು ಎಳೆದ ಭಯವು ಹೋಗದೆ ಅವನು ಶಂಕರನನ್ನು ಬಿಟ್ಟು
ಹೋಗುತ್ತಿಲ್ಲ; ಪಾರ್ವತಿಯ ಸಿಂಹ ಹಾಗೂ ಪರಾವತಗಳೊಂದಿಗೆ ನೀನು
ನಡೆಸಿದ ಯುದ್ಧ ಕಾಗಲೂ ನೇನೆನಲ್ಲಿದೆ; ಸುಮೇರು ಪರ್ವತವನ್ನು
ಕಿತ್ತಸೆಯಲು ಹೊರಟ ನೀನು ದೇವತೆಗಳ ಸ್ತುತಿಕತವನ್ನು ಕೇಳಿ ಬಿಟ್ಟೇ ನಿನ್ನ
ಚರಿತ್ರೆಯಲ್ಲ ಕಣ್ಣೆದುರಿಗೆ ಬರೆದಿಟ್ಟಂತಿದೆ.

(ಎಂದು ಅಳುವನು)

ಸುಮುಖಿ:

(ಬಲಗಡೆಯಿಂದ) ಇದೋ ಗಾಯದ ಮೇಲೆ ಮತ್ತೊಮ್ಮೆ ಉಪ್ಪ
ಸುರಿದಂತಾಯಿತು -

ಲಕ್ಷ್ಮಣನು ಬಿಲ್ಲನ್ನೆಳೆದು ಮೇಲ್ಮೈವಾಗಿ ಬಾಣವನ್ನು ಹೂಡಿದ;
ಅಗ್ರಭಾಗದಲ್ಲಿ ರುಂಡಮಾಲೆಯನ್ನು ಧರಿಸಿದ ಶಂಕರನ ಭ್ಯಾರವಾಕೃತಿಯನ್ನು
ಧ್ವನಿಸಿದ; ಬಾಣದ ತುದಿಯಿಂದ ಹೊರಟ ಅಗ್ನಿಯು ಮೇಘನಾದನನ್ನು
ಭಸ್ತುಗೊಳಿಸಿತು.

(ರಾವಣನು ಮೂರ್ಖ ಹೋಗುತ್ತಾನೆ.

ಎಲ್ಲರೂ ಉಪಚರಿಸುತ್ತಾರೆ)

ರಾಮಣ: (ಮೂರ್ಖೆಯಿಂದ ಇದ್ದು)

ಬಹಳ ದಿನಗಳ ನಂತರ ಬರುವ ನಿಧೇಯಿಂದ ಜಡವಾದ ಕುಲ್ಲಗಳು
ಇಂದ್ರನವು; ಸುಖವಾಗಿ ನಿಧಿಸಲಿ. ಸ್ವರ್ಗೀಯವಾದ ವೃಕ್ಷಗಳೆಲ್ಲ
ಪಲಪ್ರಾಣಭರಿತವಾಗಿ ದೇವತೆಗಳಿಗೆ ಉಪಯುಕ್ತವಾಗಲಿ; ಸುರರೆಲ್ಲ
ಸಂಕೋಚಿತಗಳಿಂದ ಮುಕ್ತರಾಗಲಿ. ಮಗೂ ನೀನು ಯಾರಾಲಯವನ್ನು
ಸೇರಿದೆ. ನಿನ್ನನ್ನು ವರ್ಣಿಸಲು ಹತ್ತಮುಖಿಗಳಿಂದಲೂ ಸಾಧ್ಯವಾಗದು.

(ಅಕ್ರಂದಿಸಿ) ಕಿಂಕರರೆ, ಮಂಡೋದರಿಯನ್ನು ಕಾಣಲಿಚ್ಛಿಸುತ್ತೇನೆ.

(ಪರಿತ್ಯಾಸಿ ಎಲ್ಲರೂ ನಿಷ್ಟಮಿಸುತ್ತಾರೆ)

ಇಲ್ಲಿಗೆ 'ವೀರವಿಲಾಸ'ವೆಂಬ ಎಂಟನೆಯ ಅಂಕ ಮುಗಿಯಿತು.

ಒಂಬತ್ತನೇಯ ಅಂಕ

(ಯಮಪುರುಷನ ಪ್ರವೇಶ)

ಯಮಪುರುಷ: ಮಹಿಷಲಾಂಭನನಾದ ಸಕಲ ಪ್ರಾಣಿಗಳ ವಿನಾಶಕರನಾದ ಯಮದೇವನ ಪ್ರಭಾವವು ಹೆಚ್ಚುತ್ತಿದೆ. ಯಾಕಂದರೆ -

ನಿತ್ಯಪೂರ್ವ ಅರಳಿದ ಕಮಲದ ಮೇಲೆ ಕುಳಿತಿರುವ ತನ್ಮಹಿತಿಯಂತೆ ಹದಿನಾಲ್ಕು ಲೋಕಗಳನ್ನು ಸೃಜಿಸುವ ವೇದಗಳನ್ನು ರಚಿಸಿದ ಬ್ರಹ್ಮದೇವನು ಕೂಡ ಕಾಲವಶನಾಗಿದ್ದಾನೆ.

(ಪರಿಶೈಲಿ ಪಕ್ಷದಲ್ಲಿ ನೋಡಿ) ಅಹಾ ರಾಕ್ಷಸ ರಾಜನಾದ ರಾವಣನ ಶಾಸನವಾದರೂ ಎಂಥಿದ್ದು! ಸ್ವರ್ಗ ಮತ್ತು ಪಾತಾಳಗಳನ್ನು ನಿಯಂತ್ರಿಸುವ ಯಮರಾಜನು ಕೂಡ ನನ್ನನ್ನು ಕರೆದು ಗುಟ್ಟನಲ್ಲಿ ಹೇಳಿದನು - ಇಂದ್ರನ ಆದೇಶದಂತೆ ಗರುಡನನ್ನು ರಥವನ್ನಾಗಿಸಿ ಮಾತಲಿಯ ಮಗನಾದ ಸುನೀತನನ್ನು ಸಾರಧಿಯನ್ನಾಗಿಸಿ ಯುದ್ಧ ಭೂಮಿಯಲ್ಲಿ ರಾಮನ ಜಯದ ಸಾಧನವಾದ ವಾಹನವನ್ನಾಗಿಸಲಾಗಿದೆ. ಈಗ ಅಂಥ ರಾಮನೊಡನೆ ಅಂಥ ರಾವಣನ ದ್ವಂದ್ವಯುದ್ಧವು ನಡೆಯಲಿದೆಯಂದು ಉಂಟಾಗಿಸುತ್ತೇನೆ ಮತ್ತು ಅದನ್ನು ನೋಡುವ ಆಸೆಯಿದೆ. ಆದ್ದರಿಂದ ನಮ್ಮ ವ್ಯವಹಾರ ಪುಸ್ತಕದಲ್ಲಿ ಲಂಕೆಯ ಜನರ ಲೇಖಿಪತ್ರವನ್ನು ತೆಗೆದುಕೊಂಡು ಬಾ. ಅದರಿಂದ ನಾವು -

ಲಂಕಾವಾಸಿಗಳಲ್ಲಿ ಯಾರು ಯಾವಾಗ ಯಾರಿಂದ ಹತರಾದರು ಮತ್ತು ರಾಮನಿಂದ ರಾಷಣ ವಧೆಯು ಯಾವ ರೀತಿಯಲ್ಲಾಗುತ್ತದೆ ಎಂಬುದು ತಿಳಿಯುತ್ತದೆ.

ಚಾರಣರ ಮೂಲಕ ಮಹಾವೀರರ ಗತಿಯನ್ನು ಕೇಳುತ್ತಿದ್ದ ಸಮಯದಲ್ಲಿ ದಿವ್ಯರೂಪವನ್ನು ಧರಿಸಿದ ದಶರಥನಿಗೆ ಮಗನನ್ನು ನೋಡುವ ಅಸೆಯಾಯಿತು. ಅವನು ಇಂದ್ರನಿಗೆ ಪರಮಸ್ವೇಹಿತ. ಹಾಗಾಗಿ ಅವನ ಜೊತೆಯಲ್ಲಿ ರಣಭೂಮಿಗೆಳೋಣವೆಂದು ಹೇಳಿದ್ದಾನೆ. ಆದ್ದರಿಂದ ಭದ್ರಮುಖ, ವ್ಯವಹಾರ ಮಸ್ತಕಗಳ ಸ್ಥಾಮಿಯಾದ ಚಿತ್ರಗುಪ್ತನಿಗೆ ನನ್ನ ಆದೇಶವನ್ನು ತಲುಪಿಸು. ಲಂಕೆಯ ಲೇಖವನ್ನು ಮರಂದರನಿಗೆ ಕೇಳಿಸಬೇಕಾಗಿದೆ ಎಂದು ಒಡೆಯನು ಆಜ್ಞಾಪ್ತಿಸಿದ್ದಾನೆ. ಆದ್ದರಿಂದ ಚಿತ್ರಗುಪ್ತನ ಬಳಿಗೆ ಹೋಗುತ್ತೇನೆ. (ಪರಿಕ್ರಮಿಸಿ ವಿಚಾರಿಸಿ) ಅಹಾ ದಶಕಂಠನ ಪರಾತ್ಮಮವು ಎಲ್ಲರಿಗಿಂತ ಹೆಚ್ಚು -

ಅವನನ್ನು ಕಂಡರೆ ಸಾಕು ಇಂದ್ರನ ಸಾವಿರ ಕಣ್ಣಗಳು ಮೋಗ್ಗಾಗುತ್ತವೆ; ಅವನ ಎದುರು ಯಮನ ದಂಡವೂ ದಂಡವಾಗುತ್ತದೆ.

ಅಲ್ಲದೆ -

ಸಮಸ್ತ ಪ್ರಾಣಿಗಳನ್ನು ಸಂಹರಿಸುವ ಯಮನ ಮೇಲೆ ಬ್ರಹ್ಮದಂಡವನ್ನು ಹಿಡಿದು ರಣಕ್ಕಿಳಿದಾಗ ಯಮನ ಕೋಣಾಪು ಅಂಗಭಂಗಗೊಂಡು ಗೂರಿಸಿನಿಂದ ನೆಲವನ್ನು ಕೆದರಿ ಧೂಳಿಭಿಸಿ ಪಲಾಯನ ಮಾಡಿತು.

ಚಿತ್ರಗುಪ್ತನಲ್ಲಿಗೆ ಬಂದಾಯಿತಲ್ಲವೇ?

(ಅನಂತರ ಚಿತ್ರಗುಪ್ತನು ಪ್ರವೇಶಿಸುತ್ತಾನೆ. ಅಂಗಭಂಗವನ್ನು ಅಭಿನಯಿಸಬೇಕು)

ರಾಮನ ಅನುಭರು ಪ್ರಚಂಡರು; ಅವರು ಗೆದ್ದ ರಾಕ್ಷಸರ ಸಾವಿನ ವಿರಾವನ್ನು ಎಡಬಿಡದೆ ಬರೆದೂ ಬರೆದೂ ಸಾಕಾಗಿ ನನ್ನ ಬೆರಳುಗಳು ಜಡವಾಗಿಬಿಟ್ಟಿವೆ.

ಮರುಹೂತ: (ಹತ್ತಿರ ಬಂದು ಕಿವಿಯಲ್ಲಿ) ಇದು ವಿಷಯ.

ಚಿತ್ರಗುಪ್ತ: ಸ್ಥಾಮಿಯ ಅಪ್ಪಣಿಯಂತೆ. (ಮಸ್ತಕವನ್ನು ತರೆದಂತೆ ಅಭಿನಯಿಸಿ) ಇಲ್ಲಿ ರಹಸ್ಯವನ್ನು ಪ್ರಕಟಿಸಾಳಿಸಲು ಅಡಗಿರುವವರೂ ಇಲ್ಲ; ಮತ್ತರಾದ ವರೂ ಇಲ್ಲ. ಆದ್ದರಿಂದ ಸಾಕಾಶ್ಚರಿಸಲು ಓದು. (ಮರುಷನು ಓದುತ್ತಾನೆ)

ಕೃತಯುಗವ ಕಳೆದು ತ್ರೇತಾಯುಗದ ಪ್ರಥಮ ಕಾರ್ತಿಕ ಕೃಷ್ಣಪಕ್ಷದ ಪ್ರತಿಪದೆಯ ದಿನ ರಾಮನಲ್ಲಿ ಅತಿಶಯವಾದ ಭಕ್ತಿಯಳ್ಳಿ ಸುಗ್ರೀವನ ವಾನರಸೇನೆಯು ಸಂಸಾರಕ್ಕೆ ಅಲಂಕಾರದಂತಿರುವ ಲಂಕೆಯನ್ನು ಸಮುದ್ರಪರ್ಯಂತವಾಗಿ ಮುತ್ತಿತು.

ಕಾಡಿಗೆಯಂತೆ ಕಬ್ಬಾದ ಶ್ಲೋಧದಿಂದ ಧೂಮರುಕ್ಕನಾದ ಧೂಮರುಕ್ಕನನ್ನೂ ಕಂಪಿಸದಿರುವ ಆಕಂಪನನನ್ನೂ ಆಂಜನೇಯನು ಸಂಹರಿಸಿದನು.

ದೀರ್ಘಹಸ್ತನಾದ ನೀಲನು ಪ್ರಪಂಚನನ್ನು ಹೊಂದನು. ಏರಡನೆಯ ದಿನ ರಾಮಚಂದ್ರನು ಕುಂಭಕರ್ಣನನ್ನು ಏರಡು ತುಂಡು ಮಾಡಿದನು.

ನರಾಂತರಕನಿಗೆ ಸುಂದರವಾದ ಅಂಗದವನ್ನು ಧರಿಸಿದ ಅಂಗದನು ಅಂತಕನಾದನು. ಹನುಮಂತನು ದೇವಾಂತಕ ಮತ್ತು ತ್ರಿರರನ್ನು ಹೊಂದನು.

ಮುಪ್ಪಭನು ಮಹಾಪಾಶ್ಯನನ್ನು ಪಾಶ್ಯಕ್ಕೆ ಹೊಡೆದು ಹೊಂದನು. ಮೂರನೆಯ ದಿನ ಲಕ್ಷ್ಮಾನು ಅತಿಕಾರಿಯನನ್ನು ನಿಷ್ಣಾಯನನ್ನಾಗಿಸಿದನು.

ಕುಂಭಕರ್ಣನ ಮಕ್ಕಳಾದ ದಂಭಪಂಡಿತರಾದ ಕುಂಭ ಹಾಗೂ ನಿಕುಂಭರನ್ನು ಸುಗ್ರೀವ ಮತ್ತು ಹನುಮಂತರು ಯಮನ ಸೇವಕರನ್ನಾಗಿಸಿದರು.

ಗುಣವೆಂಬ ಮರಗಳಿಂದ ಕೂಡಿದ ವನವಾದ, ಕಮಲನೇತ್ರನಾದ, ವಿರಾಂತರಕನಾದ ರಾಮನು ಮಹಾವಿಕ್ರಮಿಯಾದ ಏರನ ಮಗನಾದ ಮಕರಾಕ್ಷನನ್ನು ಸಂಹರಿಸಿದನು.

ಶ್ರಿಯಬಾಂಧವನಾದ ಲಕ್ಷ್ಮಾನು ಮಹಾನಾಯಕರಿಗೆ ಮರಣವನ್ನು ತರುವ ಬಾಣಗಳಿಂದ ಸಿಂಹವಿಕ್ರಮಿಯೂ ಮಹಾನಾದನೂ ಆದ ಮೇಘನಾದನನ್ನು ಸಂಹರಿಸಿದನು.

ನಾಲ್ಕನೆಯ ದಿನ ಚತುರನಾದ ಸುಗ್ರೀವನು ವಿಕಾರವಾದ ಕಣ್ಣಗಳ್ಳಿ ಏರೂಪಾಕ್ಷನನ್ನೂ ಮಹೋದರನಾದ ಮಹೋದರನನ್ನೂ ನಾಶಮಾಡಿದನು.

ಅಪರಾಜಿತ ರಣಭೂಮಿಯಲ್ಲಿ ಅಜೇಯನಾದ ರಾಮನು ಮಹೋದರವಾದ ಕರಗಳಿಂದ ಯಿಧ್ಯ ಮಾಡಿದನು.

ಬದನೆಯ ದಿನ ಉತ್ತಂತನಾದ ದಶಕಂತನು ರಾಘವನ ಅಸ್ತಲಾಘವದಿಂದ ಪ್ರಯಾಸದಿಂದ ಪಂಚಕ್ಕವನ್ನು ಹೊಂದುವನು.

ಚತುರ್ಗತಃ: ಹಾಗಾದರೆ ಸಮಯವನ್ನು ಕಳೆಯದೆ ಸ್ವಾಮಿಯ ಬಳಿಗೆ ಹೋಗು. ಇಂದ್ರನ ಆದೇಶವನ್ನು ಪ್ರಭುವು ಪಾಲಿಸುವಂತಾಗಲಿ. (ನಿಷ್ಕೃಮಣ)

(ಅನಂತರ ಇಂದ್ರ ಮತು ದಶರಥರು ಇಬ್ಬರು ಭಾರತೀಯೋಂದಿಗೆ ಪ್ರವೇಶಿಸುವರು)

ಭಾರತ: ಆಯ್ದ ಮಾತಲಿ, ಸಮಸ್ತ ದಾನವೇಶ್ವರರ ನಗರದ ಮೇಲೆ ದಾಳಿಯನ್ನು ಮಾಡುವ, ಅತ್ಯಂತ ಕುಶಾಹಲದಿಂದ ಸಂಸಾರದ ಜನರಲ್ಲಿ ಕೆಲ್ಲಾಗಳನ್ನು ಮೇಲೇರಿಸಿ ನೋಡುವಂಥ, ಐರಾವತದ ಚಿಹ್ನೆಯುಳ್ಳ, ಗಗನಾಂಗಣದಲ್ಲಿ ಚಲಿಸುವ ಕಾರಣದಿಂದ ಅಲುಗಾಡುವ ಮಾತ್ರೆಕೃಗಳುಳ್ಳ, ಕಿರುಗೆಜ್ಜೆಗಳ ನಾದದಿಂದ ನಿನದಿತವಾದ ಇಂದ್ರನ ಸ್ವಂದನವನ್ನು ಈ ಕಡೆಗೆ ತೆಗೆದುಕೊಂಡು ಬಾ. ದೇವಾಸುರರ ಸಂಗ್ರಾಮ ಸನ್ನಿಹಿತವನ್ನು ಏರಿಸುವಂಥದು ರಾಮ ರಾಷಣರ ಸಂಗ್ರಾಮಭೂಮಿ. (ಎಲ್ಲರೂ ರಥದ ವೇಗವನ್ನು ಅಭಿನಯಿಸುವರು)

ದಶರಥ: ಇಂದ್ರದೇವ, ಕೃಪೆಯಣ್ಣ ಈ ಕಡೆ ನೋಡು -
ಲತಾಸಮೇತವಾದ ತಮಾಲಪುಷ್ಟದಗುಷ್ಠದಂತಿರುವ ಧನುವನ್ನು ಹಿಡಿದು ರಾಮಭರ್ತನು ರಣಭೂಮಿಗಿಳಿದಿದ್ದಾನೆ ಮತ್ತು ಮೇಘದ ಕಾಂತಿಯನ್ನು ಕುಗ್ಗಿಸಿದ ದಶಕಂತನು ಧನುವನ್ನು ತಿರುಗಿಸುತ್ತೆ ಬಾಣವನ್ನು ಕೈಗೆತ್ತಿಕೊಂಡಿದ್ದಾನೆ.

(ಕಿವಿಗೊಟ್ಟಿ ಆಕಾಶದಲ್ಲಿ) ಏನು ಹೇಳಿದಿರಿ? ಒಮ್ಮೆಲೇ ಉಲ್ಲಸಿತ ಹೃದಯನಾದ ರಾಮಭರ್ತನು ಪ್ರಸನ್ನ ಮುಖಿಮುದ್ರೆಯಿಂದ ಹೇಳಿದ್ದೇನು? -

ಓ ಲಂಕೇಶ್ವರ, ಸ್ವತಃ ರಾಮನು ಕೇಳುತ್ತಿದ್ದಾನೆ - ಸೀತೆಯನ್ನು ಕೊಡು. ಯಾಕ ನಿನಗೆ ಈ ಮತಿಭ್ರಮಕೆ? ನೀತಿಯನ್ನು ನೇನೆ. ಈಗಲೂ ಕಾಲವು ಏಂಬೆಳ್ಳ, ಇಲ್ಲವಾದರೆ ಖರ, ದೂಷಣ ಮತ್ತು ತ್ರಿಶಿರರ ಕುತ್ತಿಗೆಯ ಸೆತ್ತರು ಮೆತ್ತಿರುವ ನನ್ನ ಬಾಣವು ಬಿಲ್ಲಿನ ಹೆದೆಯ ಸ್ವೇಚ್ಛವನ್ನು ಹೊಂದಿದೆ. ಅದಕ್ಕೆ ಸಹನೆಯಿಲ್ಲ.

ಮರಂದರ: ಗೆಳೆಯ ದಶರಥ, ರಾಮನಿಗೆ ವರ್ಷವೆಷ್ಟು? ಅವನು ಹಿರಿಯರು ಹೇಳಬಹುದಾದ ಮಾತುಗಳನ್ನಾಡುವುದನ್ನು ಕಲಿತ್ತಿದ್ದಾನಲ್ಲ! **ದಶರಥ:** (ಎನಿಯದಿಂದ) ದೇವ, ಇದು ನಿನ್ನ ಅನುಗ್ರಹದ ಪ್ರಭಾವ. ಕಾಂತಮಣಿಯ ಪ್ರಭಾವದಿಂದ ಕಬ್ಬಿಣವೂ ಬಂಗಾರಾಗುತ್ತದಲ್ಲವೇ? (ಆಕಾಶದತ್ತ ಕಿವಿಗೊಟ್ಟಿ) ರಾಕ್ಷಸರಾಜನೇನು ಹೇಳಿದ? ರಾಷಣ ಬಾಹುವಿಕ್ರಮದಿಂದ ಹೆಂಡತಿಯನ್ನು ಕೆಳಿದುಕೊಂಡ ರಾಮ, ನಿನ್ನ ಪೂರ್ವಜನಾದ ಅನರಣ್ಯನು ಕೂಡ ನನ್ನ ಬಾಣಗಳ ಪ್ರಹಾರವನ್ನು ತಡೆದುಕೊಳ್ಳಲಿಲ್ಲ. ಅವನನ್ನು -

ಮದಜಲದ ಆಸೆಗೆ ಬಂದ ದುಂಬಿಯನ್ನು ಆಸೆಯು ನಾಶಪಡಿಸುವಂತೆ ಸಂಪತ್ತಿನಿಂದ ಮೆರಿಯುತ್ತಿದ್ದ ಅನರಣ್ಯನನ್ನು ಮಳದಂತೆ ಹೊಸಕಿ ಹಾಕಿದೆ. ಅಲ್ಲದೆ ಅನರಣ್ಯಪುಲಕುಮಾರ!

ಮುರಾರಿಯ ಚಕ್ರವು ಕೋಪಗೊಂಡ ಹೆಸ್ತಿನ ಕುಂಡಲದಂತೆ ನನ್ನ ಮೇಲೆ ಬಿತ್ತು; ಈ ಹೆಗಲಿನ ಮೇಲೆ ಬಿದ್ದ ಯಮನ ಕಾಲದಂಡವು ಕಮಲದ ದೇಟನಂತೆ ಮುರಿದು ಹೋಯಿತು; ಅತ್ಯಂತ ತೀಕ್ಷ್ಣವಾದ ವಜ್ರವು ನನ್ನ ಎದೆಯ ಮೇಲೆ ಸೀಯರ ಹಾರದ ಹೊಡೆತದರಂತಾಯಿತು; ನಿನ್ನ ಬಾಣಗಳು ಈ ಬಲಿಪ್ಪ ದೇಹದ್ದ ಮೇಲೆ ಮನ್ಯಧನ ಹೂಬಾಣದಂತಾಗುತ್ತವೆ.

- ಮರಂದರ:** ರಾಮ ರಾವಣರ ವಾಕ್ಯತುಯರ್ಥದಲ್ಲಿ ಮಹದಂತರವಿದೆ. ಅಥವಾ ಬುದ್ಧಿ ಬೆಳವಣಿಗೆಯೇ ಹಿರಿತನವನ್ನು ತರುವುದೇ ಹೊರತು ವಯಸ್ಸಲ್ಲ.
- ಚಾರಣ:** (ಕಿವಿಗೊಟ್ಟಿ) ರಾಮಭದ್ರನು ಏನು ಹೇಳಿದ? ಹಾಗಾದರೆ ಮನ್ಯಧನ ಬಾಣದಂತಿರುವುದನ್ನು ಸಹಿಸಿಕೊ.
- ಚಾರಣೇ:** (ಗಡಿಬಿಡಿಯಿಂದ) ಪುರಂದರ, ಅರಳಿದ ಕಮಲವನದಂತಿರುವ ಕೆಲ್ಲಾಗಳನ್ನು ಇತ್ತೆ ಇರಿಸು. ಮೊದಲು ರಾಮನು ಪ್ರಳಯಕಾಲದ ಕೇತುದಂಡದಂಭ ಬಾಣವನ್ನು ತೆಗೆದ; ಅನಂತರ ಅವನ ಮುಖಿದಿಂದ ಮಾತು ಹೊರಟಿತು. ಶಚೀವಲ್ಲಭ, ರಾಮನ ಚರಿತೆಯು ಹಿಂದೆ ಕಂಡಿರುವಂಥದೂ ಅಲ್ಲ; ಕೇಳಿರುವಂಥದೂ ಅಲ್ಲ. ಅವನು ಬಿಟ್ಟ ಬಾಣವು ಮಂಡೋದರಿಯ ಚಂಚಲ ಚುಂಬನದಿಂದ ಲುಪ್ತ ತಿಲಕನಾದ ರಾವಣನ ಲಲಾಟಪಟ್ಟದ ಮೇಲೆ ಜಯಧ್ವಜದ ದಂಡದಂತೆ ನಟಿತು.
- ಚಾರಣ:** ಸುಗೇಣಿ, ನೀನು ಸುದೃಷ್ಟಿಯಾದೆ -
- ಎಲ್ಲಿ ತಿವನು ಮೂರನೆಯ ಕೆಲ್ಲಾನ್ನು ಹೊಂದಿರುವನೋ, ಎಲ್ಲಿ ರಾಜರು ಗೋರ್ಯಾಜನದ ತಿಲಕವನ್ನು ಧರಿಸುವನೋ, ಎಲ್ಲಿ ಕೋಪಗೊಂಡಾಗ ಗಂಟಿಕ್ಕಿಂತ ಹುಬ್ಬಗಳು ನೆಲಸುವವೋ ಅಂಥ ಸುರವಯೋಧಿ ರಾವಣನ ಹಣೆಯ ಮೇಲೆ ರಾಮನು ಮೊಟ್ಟಮೊದಲು ಪ್ರಹರಿಸಿದ.
- ಚಾರಣೇ:** ಧಿಕ್ಕಾರ! ಧಿಕ್ಕಾರ! ಹತಾಶನಾದ ದಶಕಂತನು ಅರಳಿದ ಕಮಲವನದಂತೆ ಅಭಿರಾಮವಾದ ನಾಭಿಯಳ್ಳಿ ರಾಮನ ಗಿರಿಯ ಶಿಲೆಯಿಂತೆ ವಿಶಾಲವಾದ ವಕ್ಕಸ್ಥಲಕ್ಕೆ ಗುರಿಯಿಟ್ಟು ಕಾಲನ ದಾಡೆಯಿಂತೆ ಕ್ಷುರವಾದ ಶರವನ್ನು ಪ್ರಯೋಗಿಸಿದ.
- ದಶರಥ:** ಯಾರಿದ್ದೀರಿ? ಧನುವನ್ನು ತನ್ನ ಪುರಂದರನ ಪ್ರಸಾದದಿಂದ ಮೈತ್ರಿಯನ್ನು ಪಡೆದ ದಶರಥನಿರುವಾಗ ರಾವಣನು ರಾಮನನ್ನು ಪ್ರಹರಿಸುವುದಾದರೂ ಹೇಗೆ?
- ಮರಂದರ:** ಗೆಳೆಯ ದಶರಥ, ಇದು ದ್ವಂದ್ವಯುದ್ಧ ರಾಜಧರ್ಮ ಹಾಗೂ ದೇವತಾಧರ್ಮಗಳ ಪ್ರಕಾರ ಮೂರನೆಯವನು ಶಸ್ತ್ರವನ್ನು ಹಿಡಿಯುವಂತಿಲ್ಲ.
- ದಶರಥ:** ಹಾಗಾದರೆ ಈಗ ಉಚಿತವಾದುದೇನು? ಹೇಳಬೇಕು.

- ಮರಂದರ:** ಇಲ್ಲಿ ಉಚಿತಾನುಚಿತಗಳನ್ನು ರಾಘವಶ್ರೇಷ್ಠನಾದ ರಾಮನೇ ಬಲ್ಲ.
- ಚಾರೋ:** ಮೈಥಿಲಿಯ ಕಾಮಕಾಂತಿಯಾದ, ಮಾರೀಚನೆಂಬ ಕಾಂಚನಮೃಗದ ಚರ್ಮವನ್ನು ಧರಿಸಿದ, ತಿಲೆಯಂತೆ ಕರ್ನೋರವಾದ, ಬಹಳ ಕಾಲದಿಂದ ಹಾರವನ್ನು ತೊರೆದ ರಾಮನ ಎದೆಯ ಮೇಲೆ ರಾವಣನು ಬಾಣವನ್ನು ಬಿಟ್ಟನು.
- ದಶರಥ:** ರಾವಣ ನೀನು ನಿಮಣ. ಒಂದೇ ಬಾಣದಿಂದ ರಾಮದಶರಭರಿಷ್ಟರ ಎದೆಗೂ ಹೊಡೆದೆ.
- ಚಾರೋ:** ಮಂಡೋದರಿಯ ಸ್ತನಗಳ ಕುಂಕುಮವನ್ನು ಅಳಿಸುವ, ವಜ್ರದಿಂದ ಹೊಡೆದಾಗ ಪುಡಿಯಾದ ವಜ್ರಕಾಗಳನ್ನು ಹಾರವಾಗಿಸಿಕೊಂಡ, ಲಂಕೇಶ್ವರನ ಎದೆಗೆ ನಿನ್ನ ಮಗನು ಮಾರೀಚನ ರಕ್ತವನ್ನು ಸವಿದ ಬಾಣದಿಂದ ಹೊಡೆದನು.
- ಚಾರಣೇ:** (ಕಷ್ಮತ್ವಾರದಿಂದ) ಕಿವಿಯವರೆಗಳೆಡ ಬಿಲ್ಲಿನಿಂದ ಬಾಣಪರಂಪರೆಯಿಂದ ಭುವನಕಂದರವನ್ನು ವ್ಯಾಪ್ತಗೊಳಿಸುವ ರಾಮ ರಾವಣರ ಸಮರ ಸಂರಂಭ ಪ್ರಾರಂಭವಾಯಿತು. ಅಹಾ! ಲಕ್ಷ್ಯಾಗ್ರಜನೂ ದಶರಥಮತ್ತನೂ ಆದ ರಾಮನ ಬಿಲ್ಲಿದ್ವಾಕ್ಷಾಶಲವೇನು ಜಂದ! ಪುಷ್ಟಕದ ಕೇತುದಂಡವನ್ನು ಕೆಳಗೆ ಮಾಡಿ ಬಾಣದ ಹೋಳಿ ಹೆಚ್ಚಿದೆ.
- ಮರಂದರ:** ಮಿತ್ರ ದಶರಥ, ರಾಮನ ಶರಪಾಂಡಿತ್ಯವನ್ನು ಕಂಡ ನನಗೆ ತ್ರಿಪುರಹರ ಶಂಕರನ ನನಪಾಗುತ್ತಿದೆ.
- ದಶರಥ:** (ರಾವಣನನ್ನು ನೋಡಿದಂತೆ ಅಭಿನಯಿಸಿ) ಏನು? ರಾಮಭರ್ತನ ಚರಿತೆಯಿಂದ ಮೋದಗೊಂಡ ಮಹೇಂದ್ರನ ಮೇಲೆಯೂ ರಾವಣನು ಕೋಟಿಸುತ್ತಿದ್ದಾನೆಯೆ? (ಕಿವಿಗೊಟ್ಟು) ರಾವಣನು ಹೇಳಿದ್ದೇನು? -
- ಎಲಾ ಇಂದ್ರ, ನೀನು ಸರೆ ಸಿಕ್ಕಾಗ ಅತ್ಯಂತ ಶೋಕಾರ್ಥಾದ ಶಚಿಯು ನನ್ನ ಬಳಿಬಂದು ನಿನ್ನನ್ನು ಬಿಡಿಸಿಕೊಳ್ಳಲು ಪತೆಭಿಕ್ಕಿಯನ್ನು ಬೇಕಿದ್ದನ್ನು ನೆನಪಿಸಿಕೊಳ್ಳುವುದು ಒಳ್ಳೆಯದು. ಅಥವಾ ಪ್ರದ್ರಜನರಂತೆ ರಾಢ್ಯಸೇಂದ್ರನು ಆತ್ಮಾರೂಪನೆಯನ್ನು ಮಾಡಿಕೊಳ್ಳುವುದೇಕೆ? ಗರ್ವದ ವಿಷಯ ಮತ್ತೊಳಿಸುವ ಬೆಷ್ಟಿಯಾದ ಜಂದ್ರಹಾಸವು ನನ್ನ ಕೈಯಲ್ಲಿದೆ.
- ಅಲ್ಲದೆ ಕಟಿಲವರ್ಣ, ಲೋಮಶಭಾಮ, ಅಹಲ್ಯಾಜಾರ! -
- ರಾಮನಾಮಾಂಕಿತವಾದ ಬಾಣಗಳು ರಥಧ್ವಜದ ದಂಡದ ಮೇಲೆ ಬೀಳುತ್ತಿರುವುದನ್ನು ಕಂಡು ನಿನ್ನ ಸಾವಿರ ಕಣ್ಣಗಳೂ ನೋವನ್ನು ಕಳೆದುಕೊಂಡು ಅರಳುತ್ತಿವೆಯೇನು? ಶೀಪ್ತದಲ್ಲಿಯೇ ಯುದ್ಧದಲ್ಲಿ ಈ ಕಾಮುಕತಾಪಸನ ಶಿರವನ್ನು ಕತ್ತಲಿಸಿ ನಾಳಿ ಮುಂಜಾನೆ ನಿನಗೆ ಸಂಕೋಳೆಯನ್ನು ತೊಡಿಸಿ ಕಾರಾಗ್ವಹಕ್ಕೆ ಅಟ್ಟುತ್ತಾನೆ ಈ ರಾವಣ.

- ದಶರಥ:** (ಮತ್ತೆ ಆಕಾಶದತ್ತ ಕೀವಿಗೊಟ್ಟು) ರಾಮನೇನು ಹೇಳಿದ? ಅಹಾ ವಾಲಿಯ ಬಾಲ್ಯದ ಗೆಳೆಯ ಪೌಲಸ್ತ್ಯ ನಿನ್ನಂಥವರಿಗೆ ಏರರ ಪರಿಭಾಷೆಗಳ ಅರಿವಿದೆಯೆ? ಹಾಗಿದ್ದಿರೆ ಎದುರಾಳಿಯನ್ನು ಬಿಟ್ಟು ಇನ್ನೊಬ್ಬನ ಮೇಲೆ ಕೋಟಿಸುತ್ತಿದ್ದೆಯೇನು? ಬಾ, ನನ್ನ ಜೊತೆ ಕಾಳಗ ಕೊಡು. ನೀನು ದುರ್ವಾಸ್ರಾದಲ್ಲಿ ನಡೆಯುತ್ತಿರುವುದರಿಂದ ಕ್ಷತ್ರಿಯ ನಾದ ದಾಶರಥಿಯಿಂದ ಶಿಕ್ಷಿಗೆ ಗುರಿಯಾಗಲೇಬೇಕು. (ಯೋಚಿಸಿ) ರಾವಣನು ಹೇಳಿದ್ದೇನು? ಎಲಾ ಮನುಷ್ಯ ರಾವಣನು ಕ್ಷತ್ರಿಯನಲ್ಲ. ನೀನು ಕ್ಷತ್ರಿಯನಾದ ರಾಮ; ಶಿಕ್ಷಿಯನ್ನು ಕೊಡುವವನು ಯಾರು ತೆಗೆದುಕೊಳ್ಳುವವನು ಯಾರು ಎಂಬುದನ್ನು ನೋಡುವಿಯಂತೆ.
- ಜಾರಣ:** (ವಿಲೋಕಿಸಿ) ಕೋಪದಿಂದ ರಾಮ ರಾವಣರು ಪರಸ್ಪರರ ಮೇಲೆ ಬಾಣಗಳ ಮಳೆಗರೆಯುತ್ತಿದ್ದಾರಲ್ಲ!
- ಜಾರಣೇ:** ದೇವರಾಜ, ಭೀಷಣವಾದ ಯುದ್ಧ ನಡೆಯುತ್ತಿದೆ. ರಾಮ ರಾವಣರ ಮೇಲೆ ಅನುಪಮವಾದ ಬಾಣಗಳು ಸುತ್ತುತ್ತಿವೆ. ಬಾಣದ ಹೊಡೆತದಿಂದ ಪತಾಕೆಯ ವಸಗಳು ತುಂಡಾದವು; ಅಕ್ಷದಂಡವು ಮುರಿಯಿತು; ಚಲಿಸುವ ರಥಚಕ್ರಗಳನ್ನು ತಡೆಯುತ್ತಿವೆ; ಮೂಕಿಗಳು ಮುರಿಯುತ್ತಿವೆ; ಯಷ್ಟರು ಎಡವುತ್ತಿದ್ದಾರೆ; ಜಾರಣರ ಚರಣಕ್ಕೆ ತಡೆಯಾಗಿದೆ; ವಿದ್ಯಾಧರರು ಮಂದರಾಗಿದ್ದಾರೆ; ದೇವತೆಗಳ ಸಂಚಾರವು ವೇಗದಿಂದ ನಿಂತಿದೆ; ಕಂಗಾಲಾದ ಸರ್ವಗಳು ಬಿಲವನ್ನು ಸೇರುತ್ತಿವೆ; ಗಂಧವರ ಗವರ ಭಂಗವಾಗಿದೆ; ಸಿದ್ಧ ಸಮೂಹಗಳ ನಾಶವಾಗುತ್ತಿದೆ; ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಭಯಗೊಂಡಿವೆ; ಬಾಣಗಳು ಎಲ್ಲೆಲ್ಲಿ ಹರಡಿಕೊಂಡಿಲ್ಲ?
- ಜಾರಣ:** (ಚೆನ್ನಾಗಿ ನೋಡಿ) ಬ್ರಹ್ಮ ಹಾಗೂ ಸೂರ್ಯ ಕುಲತಿಲಕರ ಧನುವಿದ್ದಾಗ್ಯ ಕೌಶಲದಲ್ಲಿ ಮಹದಂತರವಿದ -
- ರಾಕ್ಷಸರಾಜನಾದ ರಾವಣನು ರಾಮನ ಮುಖಿಚಂದ್ರನ ಮೇಲೆ ಹತ್ತು ಬಿಲ್ಲುಗಳಿಂದ ಬಾಣಗಳನ್ನು ಬಿಡುತ್ತಿದ್ದಾನೆ. ರಾಮನಾದರೇಂದೆ ಒಂದೇ ಬಿಲ್ಲಿನಿಂದ ಹತ್ತು ಬಾಣಗಳನ್ನು ಬಿಟ್ಟು ಅವುಗಳನ್ನು ಖಂಡಿಸುತ್ತಾನೆ.
- ಅಲ್ಲದೆ ಸುರಪಾಲ, ಕಾಮಿಗಳ ಪ್ರೇಮವು ಸ್ವಲ್ಪಮಾತ್ರ ಗುಣದ ಲಾಭದ ಲೋಭದಿಂದ ದೋಷವನ್ನು ಬಿಟ್ಟುಬಿಡುತ್ತದೆ -
- ಯಾವ ಬಾಣಗಳಿಗೆ ಸೀತೆಯು ತನ್ನ ಬೆರಳುಗಳಿಂದ ಗಂಧಚೂರ್ಣಗಳನ್ನು ಲೇಪಿಸಿದ್ದಳೋ ಅಂಥ ರಾಮನ ಬಾಣಗಳನ್ನು ರಾವಣನು ತನ್ನ ಎದೆಯ ಮೇಲಿಟ್ಟುಕೊಳ್ಳುತ್ತಿದ್ದಾನೆ; ಹಾರವಲ್ಲಿಯ ಕವಚವನ್ನು ತೊಟ್ಟೆ ಎದೆಯೋಳಿಗೆ ಹೊಗುತ್ತಿದ್ದಂತೆ ಬೆರುತ್ತಾನೆ; ರೋಮಾಂಚಿತನಾಗುತ್ತಾನೆ ಮತ್ತು ಉಂಡತನಾಗುತ್ತಾನೆ.

(ಆಕಾಶದತ್ತ ಕಿವಿಗೊಟ್ಟು) ಸಂಶಯ ಮತ್ತು ಕ್ಷೋಧದಿಂದ ರಾಮನೇನು ಹೇಳಿದ್ದೀರುತ್ತಾರೆ. ಅಲ್ಲದೆ ಜಾನಕಿಯ ಕರತಲಸ್ವರ್ವರು ಕೇಳಿಯನ್ನು ಕಲ್ಪಿಸಿಕೊಂಡು ರೋಮಾಂಚಕಂಚುಕವನ್ನು ಧರಿಸಿದ್ದಾನೆ. ಅದನ್ನು ಕಳಬುವುದರೂಳಗೆ ವಿಶ್ವಾಮಿತ್ರರು ಉಪದೇಶಿಸಿದ ದಿವ್ಯಾಸ್ತಗಳನ್ನು ಪ್ರಯೋಗಿಸುತ್ತೇನೆ.

ಜಾರಣೀ:

(ಆಶ್ಚರ್ಯದಿಂದ) ಜಲದಲ್ಲಿ ಹರಡಿಕೊಂಡಿರುವ ಅಗ್ನಿಕಣಗಳಿಂದ ವ್ಯಾಪ್ತವಾದ ಜ್ವಾಲಾಮಾಲೆಯಿಂದ ಹಿಮಮಯವಾಗಿದ್ದ ಮಂದಾಕಿನೀ ಚಂದ್ರಭಾಗ ಮುಂತಾದ ನದಿಗಳು ವಿಸ್ತಾರಗೊಂಡು ಉತ್ತರ ದಿಕ್ಕಿನಲ್ಲಿರುವ ಕುಲಪರ್ವತ ಹಿಮಾಲಯದ ವರೆಗೆ ಒಂದಿಷ್ಟೇ; ತಾಪದಿಂದ ಕರಿಗಿದ ಶಿಲಾಜಿಪುನಿನ ಪ್ರವಾಹದಿಂದ ಕಾಲುಗಳು ಬೆಂದು ಬೊಜ್ಬಿದುವ ಆನೆಗಳು ಧುಮುಕಿದ ನದಿಗಳ ಶಬ್ದವು ಏಂಧ್ಯಾದ ಗುಹೆಗಳಲ್ಲಿ ನಿನದಿಸುತ್ತಿದೆ; ಬೇಗೆಯಿಂದ ಸುದುತ್ತಿರುವ ಚಂದನವ್ಯಾಪಕಗಳಿಂದ ಬೀಳುತ್ತಿರುವ ಸರ್ವಗಳ ಶರೀರಗಳಿಂದ ತುಂಬಿದ ತಾಮ್ರಪರ್ಣೀ ನದಿಯ ಪ್ರವಾಹದಲ್ಲಿ ಬೆದರಿದ ಶುಕ್ತಿ (ಜಲಕರ)ಗಳ ಮುಖಿಸಂಪುಟದಿಂದ ಮುತ್ತಿಗಳು ಉದುರಿ ಗಾಳಿಯಲ್ಲಿ ಸೇರಿ ಮಧ್ಯದೇಶದಲ್ಲಿರುವ ಮಲಯಪರ್ವತವನ್ನು ಸಿಂಗರಿಸುತ್ತಿದೆ; ದಾಹದಿಂದ ಕ್ರಿಧನಾದ ಮಹಾಮುನಿ ಅಗಸ್ತ್ಯನ ಪತ್ನಿಯಾದ ಲೋಪಾಮುದ್ರೆಯ ವಿವರಣದ್ವಾರ್ಪಿಯಿಂದ ಸಂಕೋಚಗೊಂಡ ಜಪಲ ಕಿರಾತರು ಕೇಳುವ ಪೀಡೆಯಿಂದ ಮುಕ್ತವಾದ ರೋಹಣಗಿರಿಯ ಮಾರ್ಕ್ಯಲತಾಕುಂಬದಲ್ಲಿ ಅಗ್ನಿಕಣಗಳು ಸೋಂಕುವ ಭೀತಿಯಿಂದ ವಿದ್ಯಾಧರರು ಕೆಲಕಾಲಮಾತ್ರ ಮಲಗುವಂತಾಯಿತು.

ಮರಂದರ:

ರಾವಣನ ದಮನಕ್ಕೆ ಅರ್ಥಯಾದ ಅಲಸ್ಯರಹಿತನಾದ ರಾಮಚಂದ್ರನು ಆಗ್ನೇಯಾಸ್ತವನ್ನು ಪ್ರಯೋಗಿಸಿದ್ದಾನೆಂಬುದು ನಿಶ್ಚಯ. ಹಾಗಾಗಿ -

ರಾಮನ ಎಳಿದ ಧನುವಿನ ಅಗ್ರಭಾಗದಿಂದ ಹೊರಟಿ ಬಾಣಗಳು ಸಮುದ್ರದ ಜಲರಾಶಿಯನ್ನು ಸುದುವ ಕಾರ್ಯಕ್ರಮ ತೊಡಗಿದ ವಡವಾಗ್ನಿಯನ್ನು ಸೃಷ್ಟಿಸುತ್ತಿದೆ.

ಅಲ್ಲದೆ -

ರಾಮನ ಪ್ರಚಂಡವಾದ ಜಾಪದಿಂದ ಪ್ರಕ್ಷಿಪ್ತವಾದ ಅಗ್ನಿ ಬಾಣಗಳ ಕಿರಣಗಳಿಂದ ಮನೀಮಯ ಮಷ್ಣಗಳಿಳಿ ಕಲ್ಪಿತಮಗಳಿಗೆ ಬೆಂಕಿಯನು ತಗುಲಿಸಿದೆ; ಕಾದ ಕರಕಾವ್ಯಾಪ್ತಿಯನ್ನು ಸುರಿಸುತ್ತ ಮೋಡಗಳು ಗರ್ಜಿಸುತ್ತಿದೆ; ಮೇರು ಪರವತವು ಕರಗಿ ಸುವರ್ಣ ದ್ರವವು ವೇಗವಾಗಿ ಪ್ರವಹಿಸಿ ಸಾಗರವನ್ನು ಸೇರುತ್ತಿದೆ.

ಚಾರಣ: (ಆಕಾಶದಲ್ಲಿ ಕಿವಿಗೊಟ್ಟಿ) ರಾವಣನೇನು ಹೇಳಿದ? ಏನು? ರಾಮನು ದಿವಾಸ್ತಸ್ತಗಳಿಂದ ಸೊಸಲು ಬಯಸಿದನೆ? ನಾನೂ ಆರಂಭಿಸುತ್ತೇನೆ. ಅಥವಾ -

ಹೃದಯ ಸಂತಾಪವೇ ಆಗ್ನೇಯಾಸ್ತ; ಅಶ್ರುಪಾತವೇ ವಾರುಣಾಸ್ತ; ಶಾಸ್ತ ಪ್ರಶ್ನಾಸ್ತಗಳೇ ಪವನಾಸ್ತ; ಇವೆಲ್ಲ ರಾಕ್ಷಸರಾಜನ ಮೇಲೆ ಜಾನಕಿಯ ಪ್ರಯೋಗಿಸಿದ ಅಸ್ತಗಳು. ಈಗ ಈ ತಾಪಸನು ಅದೇ ಕಾರ್ಯಕ್ರಮಕ್ಕೆ ತೊಡಗಿದ್ದಾನೆ.

ಚಾರಣೀ: ಪಾರಿಜಾತವ್ಯಕ್ಷಗಳನ್ನು ಅಲುಗಾಡಿಸಿ ಕಲ್ಪವ್ಯಕ್ಷವನ್ನು ಕಂಪಿಸುವಂತೆ ಮಾಡಿ ಸಂತಾನವ್ಯಕ್ಷಗಳ ಸಂತಾನವನ್ನು ಉರುಳಿಸಿ ಅರಳಿದ ಮಂದಾರಗಳನ್ನು ಮರ್ದಿಸಿ ನಂದನದ ಹರಿಜಂದನಗಳನ್ನು ಬೀಳಿಸಿ ಸಪ್ತಲೋಕಗಳ ವಿನಾಶದ ಸಂಶಯವನ್ನು ಹುಟ್ಟಿಸುತ್ತಿರುವ ಗಾಳಿಯು ಬೀಸುತ್ತಿದೆ.

ಮರಂದರ: ನಿಜವಾಗಿಯೂ ಆಗ್ನೇಯಾಸ್ತವು ಮೂರು ಲೋಕಗಳ ನಾಶಕ್ಕೆ ಸಮರ್ಪಣವಲ್ಲವೆಂದು ತಿಳಿದು ಬೆಂಕಿಗೆ ಗಾಳಿಯು ಸೇರಲೆಂದು ರಾವಣನು ವಾಯವ್ಯಾಸವನ್ನು ಪ್ರಯೋಗಿಸಿದ್ದಾನೆ. ಯಾಕಂದರೆ -

ಆಕಾಶಚಾರಿಗಳಾದ ದೇವತೆಗಳ ಒಹ್ಯೇಯಿಳಿ ಕೇತುದಂಡಗಳು ಭಗ್ನವಾಗಿವೆ; ದೇವಲೋಕದ ಪಾರಿಜಾತಾದಿ ಹಂಚವ್ಯಕ್ಷಗಳ ದುಂಬಿಗಳು ಮುತ್ತಿದ ಕೊಂಬೆಗಳು ಮುರಿದುಬಿಡ್ಡಿವೆ; ಷಾಂಕಾವಿನ ನವಲಿನ ಮಜ್ಜವು ಚದುರಿ ಉದುರಿದೆ; ಜೋರಾಗಿ ಬೀಸುವ ಗಾಳಿಯಿಂದ ಸಮುದ್ರತಟದಲ್ಲಿರುವ ಮರಗಳು ಕಿತ್ತು ಬೀಳುತ್ತಿವೆ.

ಚಾರಣೀ: ಇದೆನು? ಕೋಮಲವಾದ ರಾಜಪಟ್ಟವೆಂಬ ನೀಲಮಣಿಯಂತೆ ಸ್ವಿಗ್ಧ ಮನೋಹರವಾದ ಮೋಡಗಳು ಆಗಸದಲ್ಲಿ ತುಂಬಿವೆಯೆನು? ಉತ್ಕಂಠಿಯಿಂದ ಕಲಕಲನಾದವನ್ನು ಹೊರಡಿಸುತ್ತ ನವಿಲುಗಳು ನರ್ತಿಸುತ್ತಿವೆ. ಕಮಲದಂಡದಂತೆ ಶುಭ್ರವಾದ ಹಾಗೂ ಬ್ರಹ್ಮಾಂಡದ ಕಂದರಗಳನ್ನು ತುಂಬಿತ್ತಿರುವ ಜಲಧಾರೆಗಳ ಶ್ರೇಣಿಗಳಿಂದ ಸತತವಾಗಿ ಮಳಿಯ ಸುರಿಯುತ್ತಿದೆ. ಬಿದಿರಿನ ಮೊಳಕೆಗಳನ್ನು ಹೊಮೀಸುವ, ಗಜರಾಜನ ಫೀರುಕಾರವನ್ನು ಹೋಲುವ, ನಗಾರಿಯ ನಾದವನ್ನು ನಾಜಿಸುವ ಗುಡುಗು ಗುಡುಗುತ್ತಿದೆ.

ಮರಂದರ: ಆಗ್ನೇಯಾಸ್ತ ಹಾಗೂ ಪವನಾಸಗಳನ್ನು ಶಾಂತಗೋಳಿಸಲು ರಾಮನು ಜಲಧರಾಸ್ತವನ್ನು ಪ್ರಯೋಗಿಸಿದರೆತಿದೆ. ಹಾಗಾಗಿ -

ತೈಲವನ್ನು ಲೇಪಿಸಿಕೊಂಡು ಕೇಶವಿನಾಯಕವನ್ನು ಮಾಡಿಕೊಂಡ ಆಂದ್ರಸ್ವೀಯರ ಕೂದಲೆನಂತೆ ಕಪ್ಪಾದ, ಇಂದ್ರಜಾಪದ ಕಾಂತಿಯಿಂದ ಕೂಡಿದ, ಭಾತಕಗಳು ನೀರು ಕುಡಿಯುತ್ತಿರುವ, ಕೇಶಕಿಗಳಿಗೆ ಮೊಗ್ಗು ತರಿಸುವ, ನವಿಲುಗಳನ್ನು

ಕುರೀಸುವ, ಅಂತರಿಕ್ಷವನ್ನು ವ್ಯಾಪಿಸಿದ ಹಾಗೂ ಕಮಲಗಳನ್ನು ನಾಶಪಡಿಸುವ ಮೋಡಗಳು ಎಲ್ಲಿಂದ ತುಂಬಿಕೊಳ್ಳುತ್ತಿವೆ.

ಅಲ್ಲಿದ -

ಭೂಮ್ಯಾಕಾಶಗಳ ವಿಸ್ತಾರವನ್ನು ಅಳಿಯುವ ಮಾನದಂಡದಂತೆ ಸುರಿಯುವ ವೃಷಿಧಾರೆಗಳಿಂದ ಮೂರುತೋಕಗಳೂ ಸಮುದ್ರದಲ್ಲಿ ಮುಳುಗಿದಂತಿದೆ.

ಚಾರಣೀ:

ದೇವ, ನೋಡು. ಸಮುದ್ರವು ಲೋಕಗಳನ್ನಲ್ಲಿ ಆವರಿಸುತ್ತಿದೆ; ಅದರಲ್ಲಿ ನೀರಾನೆಗಳು ಕಾಳಗಕ್ಕೆ ತೊಡಗಿವೆ; ಪರವರ್ತಪಟ್ಟಿಯು ಕಲ್ಪೋಲ ಮಾಡುತ್ತ ಹಾರುತ್ತಿದೆ; ಅಮೃತದ ಉಳಿದ ಅಂಶವು ಕಾಳುತ್ತಿದೆ; ದೇವೇಂದ್ರನ ಆನಯ ಬಂಧುಗಳು ಕಾಳುತ್ತಿವೆ; ಭಗವಾನ್ ವರಾಹನು ಮೇಲೆತ್ತಿದ ಭೂಮಿಯ ಮುಳುಗಿದ ಸಾಫನವು ಕಾಳುತ್ತಿದೆ: ಕೌಸ್ತುಭಮಣಿಯ ವರ್ಗಕ್ಕೆ ಸೇರಿದ ಮಣಿಗಳಿಂದ ತುಂಬಿದ ಸಮುದ್ರದ ಭಾಗವು ಕಾಳುತ್ತಿದೆ; ಲಕ್ಷ್ಯಿಯು ಬಾಲಕ್ರಿಂಡೆಯಲ್ಲಿ ತೊಡಗಿದ್ದ ಪ್ರದೇಶವು ಗೋಚರಿಸುತ್ತಿದೆ; ಪಂಚಜನ(ಶಂಖಾಸುರ)ನ ತಾಯಿಯಾದ ಶಂಖನಿಯು ಪರಿವಾರದೊಂದಿಗಿದ್ದಾಳೆ; ಭಗವಾನ್ ಕೂರ್ಮನ ವಂಶಜರು ತಿರುಗಾಡುತ್ತಿದ್ದಾರೆ; ಮಹಾವಿಷ್ಣುವಿನ ಹಾಸುಗೆಯಾದ ಪ್ರಕಾಶಮಾನನಾದ ಶೇಷನು ಇಲ್ಲಿದ್ದಾನೆ; ಭಗವಾನ್ ಮತ್ತನ ವಂಶಜರು ತಿಮಿಂಗಿಲಗಳನ್ನು ತಿನ್ನುತ್ತಿದ್ದಾರೆ.

ಮರಂಡರ:

ನಿಷ್ಠಿಯವಾಗಿಯೂ ತನ್ನ ವಾರುಣಾಸವು ಅತಂತ್ರವಾಯಿತೆಂದು ತಿಳಿದ ರಾವಣನು ವಾರುಣಾಸಕ್ಕಿಂತಲೂ ಹೆಚ್ಚು ಜಲಕಾರಕವೆಂದು ಗ್ರಹಿಸಿ ಸಮುದ್ರಾಸ್ತವನ್ನು ಪ್ರಯೋಗಿಸಿದಂತಿದೆ. ಹಾಗಾಗಿ -

ನೀರಾನ ಹಾಗೂ ಮಕರಗಳನ್ನು ನುಂಗುವ ವಡವಾಗ್ನಿಯ ಜ್ಞಾಲಿಗಳನ್ನು ಪಸರಿಸುತ್ತ, ದೈತ್ಯಸ್ತೀಯರ ಹಾಹಾಕಾರದಿಂದ ಒಪಲ ಚಕಿತ ಶುಕ್ತಿಗಳು ಮುತ್ತನ್ನುಬುಂತೆಸಾಗುವ, ರಕ್ಷೆಯಿಂಬು ಬೆಟ್ಟಗಳು ರಕ್ಷೆಯನ್ನು ಬಡಿದಾಗ ಚಂಚಲವಾದ ಪ್ರಚಂಡ ಜಲವುಕ್ಕುವ, ಧಂಟನೆ ಮದುಗಳನ್ನು ನಿರ್ವಹಿಸುವ ಸಮುದ್ರವು ಮೂರು ಲೋಕಗಳನ್ನು ಮುಳುಗಿಸುತ್ತಿದೆ.

ಚಾರಣೀ:

ಭಗವಾನ್ ಸಹಸ್ರಾಕ್ಷ, ನೋಡು ನೋಡು - ಕಲೀಕಾಲವನ್ನೂ ಭಕ್ತಿಸುವ, ಸಪ್ತಸಮುದ್ರವಾನಪ್ರವೀಣ, ಮೋಕ್ಷಮಾರ್ಗದ ರಾಜಮಾರ್ಗನಾದ, ಧರ್ಮವೃಕ್ಷಗಳ ಉದ್ಘಾನನೆನಿಸಿದ, ಕ್ಷೋಧವೆಂಬ ವೃಕ್ಷಕ್ಕೆ ಕೊಡಲಿಯಾದ, ಜಟಾಜೂಟ ಕಮಂಡಲಗಳಿಂದ ಶೋಭಿತನಾದ ಯೋಗಯುಕ್ತನಾದ, ಪವಿತ್ರವಾದ ಹೆಗಲಿನಲ್ಲಿ ಯಜ್ಞೋಪವೀತವನ್ನು ತೊಟ್ಟ ಭಗವಾನ್ ಅಗಸ್ತ್ಯ ಮಹಾರ್ಷಿಯ ಲಕ್ಷಸಂಖ್ಯೆಯಲ್ಲಿ ಸಂಚರಿಸುತ್ತಿದ್ದಾನೆ.

- ಮರಂದರ:** ಮೂರುತೋಕಗಳನ್ನೂ ಮುಳಗಿಸುವ ಜಲವನ್ನು ಕುಡಿಯುವುದಕ್ಕಾಗಿ ಅಗಸ್ತ್ಯರು ಉಪದೇಶಿಸಿದ ಅಗಸ್ತ್ಯವನ್ನು ರಾಮನು ಪ್ರಯೋಗಿಸಿದ್ದಾನೆಂಬುದು ತಿಳಿಯುತ್ತೇನೆ. ಹಾಗಿರುವುದರಿಂದ -
- ತೋಪಾಮುದ್ರೆಯ ಸೇವಾತತ್ತ್ವರತೆಯಿಂದ ರುಭ್ರವಾದ ಉತ್ತರೀಯವನ್ನು ಧರಿಸಿದ, ರತ್ನಗಳ ಸಾಮೃಜ್ಯವಾದ ಸಮುದ್ರದಲ್ಲಿ ಔತ್ತಿಯಿಳ್ಳ, ಹೆಗಲಿನಲ್ಲಿ ಯಜ್ಞೋಪವೀರವನ್ನು ತೋಟಿ, ರುದ್ರಾಕ್ಷಗಳನ್ನು ಕೆವಿಯಲ್ಲಿ ಕುಂಡಲವಾಗಿಸಿಕೊಂಡ ಅಗಸ್ತ್ಯರು ಚಂಚಲವಾದ ಬೋಗಸೆಗಳಿಂದ ಸಮುದ್ರಜಲವನ್ನು ಪಾನಮಾಡಿ ಹೊರಡುತ್ತಿದ್ದಾರೆ.
- ಚಾರಣ:** ನಮುಚಿಯನ್ನು ಮಧ್ರಿಸಿ ಕ್ಷೋಧವನ್ನು ಶಾಂತಗೊಳಿಸಿಕೊಂಡ ಶತಮನ್ನು, ದಿವಾಸ್ತಸಮೂಹದಿಂದ ದಿವಾಸ್ತಸಮೂಹವನ್ನು ಗೆದ್ದವನು ರಾಕ್ಷಸಲಕ್ಷ್ಯೇವಿರಾಮನಾದ ರಾಮ; ಅವನೆನ್ನು ಕುರಿತು ಹಗಲೂ ರಾತ್ರಿಯೂ ಚಿಂತಿಸಿದರೂ ನನ್ನ ಮನಸ್ಸು ನಂಬುತ್ತಿಲ್ಲ; ಮಾತು ಹೊರಡುತ್ತಿಲ್ಲ. ರಾಷಣ ಆಜ್ಞೆಗೆ ಅಂಕುಶವಿಲ್ಲ. (ಯೋಚಿಸಿ ಧೈಯರ್ದಿಂದ) ಅಥವಾ ನಿವೇದಿಸುತ್ತಿದ್ದೇನೆ -
- ರಾಷಣ ಶಿರಸ್ಸು ತನ್ನ ಮುಖಿದಿಂದ ವಿಶ್ವಕ್ಷೇತ್ರ ಅಪ್ಸಣೆಯನ್ನು ಮಾಡುವ ಶಬ್ದಗಳನ್ನು ಹೊರಡಿಸುತ್ತಿತ್ತು; ಚಂದ್ರಹಾಸವು ಆದುವ ಕತ್ತರಿಸುವ ಆಟದ ರುಚಿಯನ್ನು ತಿಳಿದಿತ್ತು; ಗಡಿಮಿತಿಯಲ್ಲದ ಕ್ಷೋಧದ ಮಂಂಕಾರವನ್ನು ಹೊರಗೆದಪುತ್ತಿತ್ತು; ಬಂದಿಗಳಾದ ಅಂತಃಮರದ ನಾರಿಯರ ಕಣ್ಣೀರನೊಂದಿಗೆ ದೇವತಾಸೀಯರ ಅಷ್ಟಾಯಿಗೆ ಗುರಿಯಾಗಿತ್ತು; ಅದು ರಾಮನ ಬಾಣದಿಂದ ಕತ್ತರಿಸಲ್ಪಟ್ಟು ನೆಲಕ್ಕೆ ಬೀಳುತ್ತಿದೆ.
- ಮರಂದರ:** ಅಹಾ! ಇಂದುಮತೀಜಾತ ದಶರಥ, ರಾಮನು ದುಷ್ಪರವಾದ ಕಾರ್ಯವನ್ನೆಸಗಿದ -
- ಹಿಂದೆ ಶಂಕರನ ಸಮೃಧಿದಲ್ಲಿ ಚಲಿಸುವ ಚಂದ್ರಹಾಸದಿಂದ ಶಂತವನ್ನು ಕತ್ತರಿಸಿಕೊಂಡಾಗ ಹುಟ್ಟಿದ ನೋವು ಬಹಲ ಕಾಲ ಸರಿದು ರಾಷಣಿಗೆ ಮರೆತ್ತು. ಈಗ ಧಾರೆಯ ತೇಜದಿಂದ ಬೆಳಗುವ ಬಾಣದಿಂದ ಶಿರವನ್ನು ಕತ್ತರಿಸಿ ರಾಮನು ಆ ಹೀಡಯನ್ನು ನೆನಪಿಸಿದ.
- ದಶರಥ:** ರಾಕ್ಷಸರಾಜ ರಾಷಣ ಶೌಯರ್ ಗಾಂಭೀರ್ಯಗಳು ಮೂರು ತೋಕಕ್ಷಿಂತ ದೊಡ್ಡವು. ಇಂಥ ಸ್ಥಿತಿಯಲ್ಲಿಯೂ ಅವನು ಹಿಂದಿನ ಅಹಂಕಾರವನ್ನು ಬಿಡುತ್ತಿಲ್ಲ. ಹಾಗಾಗಿ -
- ರಾಷಣ ಶಿರವೊಂದು ಕತ್ತರಿಸಲ್ಪಟ್ಟ ಶಂತಪೀಠದಿಂದ ಕೆಳಗೆ ಬೀಳುತ್ತಿದೆ; ಮತ್ತೊಂದು ತಲೆಯ ಉಗ್ರವಾಗಿ ಅಟಹಾಸವನ್ನು ಮಾಡುತ್ತ ಬಾಣವನ್ನು ಹೂಡಿದ ಬಿಲ್ಲಿನತ್ತು ನೋಡುತ್ತಿದೆ; ಇನ್ನೊಂದು ಶಿರವು ಕೊಪದ ಮಾತುಗಳಿಂದ ರಾಮನಿಗೆ ಧಾಕ್ಕಾರವನ್ನು ಹೇಳುತ್ತಿದೆ; ಮತ್ತೊಂದು ತಲೆಯ ಸ್ತೀಯರಿಗೆ ಆಶ್ವಸನೆಯನ್ನು ಕೊಡುವುದಕ್ಕಾಗಿ ಲಂಕೆಯತ್ತ ತಿರುಗಿದೆ.

- ಚಾರ್ಚೇ:** (ನಕ್ಕು) ಇಂದಿನಿಂದ ದಿತ್ಯಾನನನನ್ನು ನವಾನನನೆಂದು ಕರೆಯೋಣ.
ಚಾರ್ಚಾ: ತ್ರಿಯ ಮಂಜುವಾದಿನಿ, ಇಂದೇ ಅವನನ್ನು ನಿರಾನನನೆಂದು ಕೂಡ ಕರೆಯಲಿಕ್ಕಿದೆ. ಇದು ರಾಷ್ಟ್ರಾನ ಶಿರೋಮಂಡಲವನ್ನು ಕತ್ತಲಿಸುವ ವಿದ್ಯೆಯ ಓಂಕಾರ ಮಾತ್ರ.
- ದಶರಥ:** ನಿನ್ನ ದಿವ್ಯವಾಣಿಯ ಪ್ರತಿಭಾಯುಕ್ತವಾಗಿದೆ. ಸರಗಿನಲ್ಲಿ ಕಟ್ಟಿಕೊಂಡೆ.
- ಚಾರ್ಚಾ:** (ಕಿವಿಗೊಟ್ಟಿ ಆಕಾಶದಲ್ಲಿ) ರಾಮನೇನು ಹೇಳಿದ? ಎಲ ಎಲಾ ರಾಕ್ಷಸೀಪುತ್ರ -
- ಗೌರಿಯ ಪಾದಕಮಲಗಳಿಗೆ ಮೊದಲಿಗೆ ವಂದಿಸುವುದನ್ನು ತೋರೆದ, ಹಿಂದೆ ಪ್ರೇಮಾರ್ಥನಾಗಿ ಎಲಾಸಪೂರ್ವಕವಾಗಿ ಜಾನಕಿಯನ್ನು ನೋಡಿದ, ನಿನ್ನ ಆ ತಲೆಯನ್ನು ಕತ್ತಲಿಸಿದ್ದರಿಂದ ಮನಸ್ಸು ಶಾಂತವಾಗಿದೆ. ಸ್ವರ್ಗಲೋಕದ ಬಂದಿಗಳನ್ನು ಬಿಡಿಸುವುದಕ್ಕಾಗಿ ಇನ್ನುಳಿದ ಶಿರಗಳನ್ನು ಈಗ ಕತ್ತಲಿಸುತ್ತೇನೆ.
- (ಪುನಃ ಕಿವಿಗೊಟ್ಟಿ ಆಕಾಶದಲ್ಲಿ) ರಾಷ್ಟ್ರಾನು ಏನು ಹೇಳಿದ? ಎಲ ಎಲಾ ಕ್ಷತ್ರಿಯಾಣಿಯ ಮಗನೆ, ಚಮುಚಕ್ಕಿವುಳ್ಳ ನಿನಗೆ ಭಾರಂತಿ ಸಹಜ. ಯಾವ ತಲೆಯನ್ನು ಕತ್ತಲಿಸಿದ್ದೆಂದು ನೋಡು.
- ದಶರಥ:** (ವಿಚಾರಿಸಿ ನಮಸ್ಕರಿಸಿ) ಮೂರುಲೋಕದ ಪ್ರಭುವಾದ ಇಂದ್ರನೆ. ರಾಷ್ಟ್ರಾನ ಮಾಯಾನಿಮ್ಯತವಾದ ತಲೆಯನ್ನು ನೋಡಿ ಉತ್ತಮಪರುಷಲಕ್ಷಣಕ್ಕೆ ವಿರುದ್ಧವಾಗಿ ಕೋಪಗೊಂಡ ರಾಮನು ಒಮ್ಮೆಗೇ ಪ್ರಚಂಡವಾದ ಸೂರ್ಯಮಂಡಲವನ್ನು ಮರೆಮಾಡುವ ಮೂರುಲೋಕಗಳನ್ನೂ ವ್ಯಾಘರೊಳಿಸುವ ಬಾಣಗಳ ಮಳೆಯನ್ನು ಸುರಿಸಲಾರಂಭಿಸಿದ್ದಾನೆ.
- ಚಾರ್ಚೇ:** ದೇವ, ನೋಡು! ರಾಮನ ಬಾಣ ಪರಂಪರೆಯಿಂದ ದಟ್ಟವಾದ ಮಬ್ಬನ ತುದಿ ಕತ್ತಲಿಸಿ ಕುಟಿಲವಾದ ಲಲಾಟಪಟ್ಟವುಳ್ಳ, ಗಟ್ಟಿಯಾದ ಹಲ್ಲುಗಳಿಂದ ಬಲವಾಗಿ ತುಟಿಯನ್ನು ಕಟ್ಟಿಕೊಂಡ, ವೇಗವಾಗಿ ಹೊರಡುವ ಹೂಂಕಾರದಿಂದ ಮೂಗಿನ ಹೊಳ್ಳಿಗಳು ಅರಳಿದ ರಾಷ್ಟ್ರಾನ ವಿವರಣವಾದ ತಲೆಗಳು ನಾಲ್ಕು ದಿಕ್ಕುಗಳಲ್ಲಿ ಬೀಳುತ್ತಿವೆ.
- ದಶರಥ:** (ಆಶ್ಚರ್ಯದಿಂದ)
- ಎದ್ದುಕಾಣುವ ದಾಡೆಯಿಂದ ವಿಕರಾಲವಾದ ರಾಷ್ಟ್ರಾನ ಶಿರಸ್ತು ಬಾಣದಿಂದ ಕತ್ತಲಿಸಿ ಹೋಗಿ ಯಾವ ದಿಕ್ಕಿನಲ್ಲಿ ಬೀಳುತ್ತಿದೆಯೋ ಆ ದಿಕ್ಕಿನಲ್ಲಿದ್ದ ದೇವತೆಗಳು ಹಿಂದಿನ ಸಂಸ್ಕಾರದಿಂದ ಭಯಗೊಂಡು ನೂರಾರು ಯೋಜನ ದೂರಕ್ಕೆ ಧಾರಿಸುತ್ತಿದ್ದಾರೆ.
- (ಒಮ್ಮೆಲೆ ನೋಡಿ) ಅಹಾ! ರಾಕ್ಷಸನ ಮಾಯೆಯೆ!

ರಾಮನ ಬಾಣದಿಂದ ತಲೆಯು ಕತ್ತರಿಸಿ ಹೋಯಿತೆಂದು ಗೊತ್ತಾಗುವಪ್ಪರಲ್ಲಿ
ರಾವಣನ ಮಾಯೆಯಿಂದ ಮತ್ತೊಂದು ಶಿರವು ಹುಟ್ಟಿಕೊಳ್ಳುತ್ತಿದೆ!

ರಾಮನ ಬಿಲ್ಲಿನಿಂದ ಹೂರಟ ಬಾಣವು ಕತ್ತರಿಸಿದ ಕಾರಣದಿಂದ
ಚೋಪ್‌ಗೊಂಡ ರಾವಣನು ತನ್ನ ಪ್ರತಿಜ್ಞೆಯನ್ನು ಫೋಷಿಸಲು ಹೊರಟಿದ್ದಾನೆ.
ಆ ಮಾಯಾವಿಯ ಕಂಠದಿಂದ ಒಂದಕ್ಕರವು ಹೂರಡುವಪ್ಪರಲ್ಲಿ ತಲೆಯು
ಕತ್ತರಿಸಿ ಮುಂದಿನ ಅಕ್ಷರವನ್ನು ಮತ್ತೆ ಹುಟ್ಟಿದ ತಲೆಯು ಹೇಳುತ್ತ ಈ
ಕ್ರಮದಲ್ಲಿ ವಾಕ್ಯವನ್ನು ಮುಗಿಸಿದ.

(ಕಿವಿಗೊಟ್ಟಿ ಆಕಾಶದಲ್ಲಿ) ರಾಮಭದ್ರನೇನು ಹೇಳಿದ? ಕಾರ್ಯವನ್ನು
ಚೆನ್ನಾಗಿ ಅರಂಭಿಸಿದ್ದರೂ ದ್ಯುಪವು ಪ್ರತಿಕೂಲವಾಗಿದ್ದರೆ ಘಲಿಸುವುದಿಲ್ಲ.
ಹೇಗೆಂದರೆ -

ಸೀತೆಯನ್ನು ಪಡೆಯುವ ಏಕಮಾತ್ರ ಉದ್ದೇಶದಿಂದ ಶತ್ರುವಿನ ನಾಶಕ್ಕೆ
ತೊಡಗಿದ ರಾಘವನು ರಾವಣನ್ನು ಸಂಪರಿಸ ಹೂರಟ. ತಲೆಗಳನ್ನು
ಕತ್ತರಿಸಿ ಕತ್ತರಿಸಿ ಕಡವುತ್ತಿದ್ದಾನೆ. ಆದರೆ ಲಂಕೆಶನ ಶಿರಗಳು ಮತ್ತೆ ಮತ್ತೆ
ಮಟ್ಟಿತ್ತಿವೆ. ಅಯ್ಯೋ ಭಾಗ್ಯಾನಾದ ನಾನು ಏನು ಮಾಡಲಿ?

(ಮತ್ತೆ ಆಕಾಶದಲ್ಲಿ) ರಾವಣನು ಏನು ಹೇಳುತ್ತಿದ್ದಾನೆ? ಎಲಾ ರಾಮ,
ಮಿಥ್ಯಾಶಿರಗಳನ್ನು ಕಡಿದು ದಣಿಯುವುದೇಕೇ? ತಾವಾಗಿ ಮಟ್ಟಿವ
ರಾವಣನ ಅಂಗಗಳು ನಾಶಗೊಪುದುಂಟಿ?

(ಮತ್ತೆ ಆಕಾಶದಲ್ಲಿ) ರಾಮನು ಏನು ಹೇಳಿದ? ರಾವಣ, ನಿನ್ನ
ಮಾಯಾವಿದ್ಯೆಯಿಂದ ನಾನು ಪ್ರಸನ್ನಾದ.

ಅಯ್ಯಾ ರಾವಣ, ಬುಡದಲ್ಲಿಯೇ ಕಡಿದರೂ ನೂರಾರು ಬಾರಿ ಸಾವಿರಾರು
ಬಾರಿ ತಲೆಗಳು ಚಿಗುರುತ್ತಿವೆ. ಒಳ್ಳೆಯದು. ಜಾನಕಿಯನ್ನು ಅಪಹರಿಸಿದ
ಅಪವಾದವು ಮತ್ತಾವ ರೀತಿಯಲ್ಲಿ ತೊಲಗಿತ್ತು?

(ಮತ್ತೆ ಆಕಾಶದಲ್ಲಿ) ರಾವಣನೇನು ಹೇಳಿದ? ನೀಚ ಕ್ಷತ್ರಿಯ!
ಕಪಟತಪಸ್ಸಿ ಬಿಲ್ಲಿಗೆ ಬಾಣ ಹೂಡುವ ಸಮಯದಲ್ಲಿ ಮೊದಲು
ಕೃಷ್ಣಿದಿದ ಸೀತೆಯನ್ನು ಬಯಸುತ್ತಿರುವ ನಿನ್ನ ತಲೆಯನ್ನು
ಉಪಪತ್ತಿಯ ತಲೆಯಂತೆ ಕತ್ತರಿಸಬೇಕು.

(ಮತ್ತೆ ಆಕಾಶದಲ್ಲಿ) ರಾಮನೇನು ಹೇಳಿದ? ರೆ ರೆ ನೀಚ ಹಿತಾಚಿ -

ರಂಭೆಯ ಉಪಭೋಗದಿಂದ ನೀನು ಕೊಳ್ಳಿರುವೆ. ಆದರೆ ಜಾನಕಿಯ
ಹರಣದ ನಾಮವನ್ನೂ ರಾಮನು ಸಹಿಸಲಾರ. ನಾನು
ಸೂರ್ಯವಂಶಸಂಭವ. ಆಕಾಶಕ್ಕೆ ಭೂಷಣನಾದ ಮಾಷನೇ ನನ್ನ ಕರ್ಮಕ್ಕೆ
ಸಾಕ್ಷಿಯಾಗಲಿ.

ಈ ತೆರನಾಗಿ ಗಳಮತ್ತಿರುವ ನಿನ್ನ ಮುಖವು ನನ್ನಿಂದ ಶುದ್ಧವಾಗಲಿ.

- ಚಾರಣ:** (ನೋಡಿ ಭಯದಿಂದ) ರಾಮನ ಬಿಲ್ಲಿದ್ವಾಕುಶಲತೆಗೆ ಹೋಲಿಕೆಯಿಲ್ಲ. ರಾವಣನ ಪೌರುಪಕ್ಕೆ ಸಾದೃಶ್ಯವಿಲ್ಲ. ಯಾಕೆಂದರೆ - ರಾಮನು ಶಿರವನ್ನು ಕತ್ತರಿಸಿದ. ಅದು ಬೀಳುತ್ತಿರುವಂತೆ ರಾವಣನು ಹಿಡಿದ. ಅದರಿಂದ ರಾಮನ ಎದೆಗೆ ಹೋಡೆ. ಅದೂ ಕಮಲದಂತೆ ಚೆಲುವಾದ ಕಣ್ಣಗಳು ಮುಚ್ಚಿದವು.
- ದಶರಥ:** ಹಾ ಮಗನೆ ರಾಮಭದ್ರ! ಇದು ಯಾವ ಆಯುಧ? ಅದರಿಂದ ನೀನು ಮೂರ್ಖ ಹೋದೆಯಿಲ್ಲ.
- ಚಾರಣ:** (ಕಿವಿಗೊಟ್ಟಿ ಆಕಾಶದಲ್ಲಿ) ರಾಮನು ಹೇಳಿದ್ದೇನು? ಬೇರೆ ಅಂಗಗಳನ್ನು ಕತ್ತರಿಸಿ ತಲೆಯನ್ನು ಕಡಿಯುತ್ತೇನೆ. ಅದರಿಂದ ಮಾಯಾವಿಧಿಗೆ ತಡೆಯೋದಗೇತು.
- ಚಾರಣ:** ಹೇಳಿದ್ದಷ್ಟೇ ಅಲ್ಲ ಮಾಡಿಯೂ ಬಿಟ್ಟ (ಮತ್ತೆ ಆಕಾಶದತ್ತ ಕಿವಿಗೊಟ್ಟಿ) ಕಡಿದು ಹಾಕಿದ ಕ್ಯೆ ಮತ್ತೆ ಚಿಗುರಿ ಮುಷಿಯಲ್ಲಿ ಧನುವನ್ನು ಹಿಡಿದಿದೆ; ಹಸ್ತದಲ್ಲಿ ಬಾಣವಿದೆ. ಕತ್ತರಿಸಿದ ಮುಖಿಪು ಮತ್ತೆ ಚಿಗುರಿ ಗುರಿಯತ್ತ ದೃಷ್ಟಿ ನಟ್ಟಿದೆ. ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದ್ದು ವ್ಯಘರವಾಯಿತು.
- ದಶರಥ:** ಆಗತಾನೇ ಕತ್ತರಿಸಿದ ಮುಂದಮಂಡಲಿಯ ಮಾಯಾಪ್ರಪಂಚದಿಂದ ವಂಚಿತನಾದ ರಾಘವನು ತನ್ನ ಲಾಘವವನ್ನು ವ್ಯಘರವೆಂದು ತಿಳಿಯುತ್ತಿದ್ದಾನೆ. ದುರ್ಧರ ಧನುರ್ಧರನಾದ ದಶಕಂಡರನು ಉಚ್ಚಂಡವಾದ ವಿಚಿತ್ರ ಕವಚ ತೊಟ್ಟಿ ಸಜ್ಜಾಗಿ ಸಹಸ್ರಾರು ಶರೀರಗಳ ನಿಮಾರ್ಜಣದಲ್ಲಿ ಪ್ರಾಣಿಜ್ಞವನ್ನು ತೋರಿಸುತ್ತಿದ್ದಾನೆ. ರಾಮನೇನು ಮಾಡುವನೊ ತಿಳಿಯಿದು.
- ಮರಂದರ:** ಪ್ರಲಯಕಾಲದಲ್ಲಿ ಕುಲಪರ್ವತಗಳನ್ನು ದಹಿಸುವ ಕಾಲಾಗ್ನಿರುದ್ರನು ಮಾಡಿದ್ದನ್ನು. (ರಾಮನು ಮಾಡುವನು).
- ಚಾರಣ:** (ಗಡಿಬಡಿಯಿಂದ) ಮೂರ್ಯೋಕ್ಷದೊಡೆಯನು ಹೇಳಿದ್ದನ್ನೇ ಮಾಡುತ್ತಿದ್ದಾನೆ ನೋಡು -
- ಭೂಮಿಯಲ್ಲಿ ಆಕಾಶದಲ್ಲಿ ದಿಕ್ಕು ದಿಕ್ಕಿನ ಮೂಲೆ ಮೂಲೆಗಳಲ್ಲಿ ಕವಚವನ್ನುವಚಿದ ಧನುರ್ಧರಾದ ಮಾಯಾ ರಾವಣರು ಸಂಚರಿಸುತ್ತಿದ್ದಾರೆ. ದೇವತೆಗಳ ಆಶೀರ್ವಾದವನ್ನು ಪಡೆದ ಕೋಪೋಧ್ನತನಾದ ರಾಮನು ಒಬ್ಬನೇ ಆಗಿದ್ದರೂ ಪ್ರತಿಯೊಂದು ಮುಖಿಕ್ಕು ಬಾಣಶ್ರೇಣಿಯನ್ನು ಹೂಡಿದಂತಿದೆ.
- ದಶರಥ:** ಮರಂದರನ ಪ್ರಸಾದವು ಇಂದು ಘಲಿಸಿತು. ರಾಮಭದ್ರನು ರಾವಣನಿಗಿಂತ ಉತ್ತಮಪ್ರಸಾದ.
- ಚಾರಣ:** (ಕಿವಿಗೊಟ್ಟಿ ಆಕಾಶದಲ್ಲಿ) ರಾಮನೇನು ಹೇಳಿದ? ಇರಲಿ. ಮೂರ್ಖರಾದ ಕೌಶಿಕರು ಜ್ಯಂಭಕಾಸ್ತವನ್ನು ಪ್ರದಾನ ಮಾಡುವಾಗ ಉಪದೇಶಿಸಿದ ಮಾಯಾಹಾರಿಯಾದ ಅಸ್ತ್ರವನ್ನು ಪ್ರಯೋಗಿಸುತ್ತೇನೆ.

(ದಶರಥನನ್ನದ್ವೇಷಿ)

ಮಹಾರಾಜ, ಕೃಷ್ಣರೆ ಹಬ್ಬ, ನೋಡ ಬೇಕಾದ್ದನ್ನು ನೋಡು.

ಮಾಯಾಪರವನ್ನು ಪ್ರಯೋಗಿಸಿದೂಡನೆ ಉಳಿದುಕೊಂಡ ತಲೆಗಳೊಂದಿಗೆ ಒಂದೇ ರಥವಿರುವ ರಾಷಣನು ಕಾಣುತ್ತಿದ್ದಾನೆ.

(ಎಲ್ಲೆಡೆ ನೋಡಿ) ರಾಷಣ ಭಯದಿಂದ ಸಮಸ್ತ ನಾಕವಾಸಿಗಳು ಪಿನಾಕಿಗೆ ಶರಣಾಗಿದ್ದಾರೆ; ಮೂರುಲೋಕದ ಹಿತಕ್ಕಾಗಿ ಬ್ರಹ್ಮನು ಸ್ವಸ್ತಿವಾಚನವನ್ನು ಮಾಡುತ್ತಿದ್ದಾನೆ; ಪ್ರಚೀತಸನ ಚೀತಸ್ಸು ಚಿಂತೆ ಗೊಳಗಾಗಿದೆ; ಜಗತ್ತಿನ ನಾಶವಾಗುವುದೆಂದು ಕೀನಾಶನು(ಯಮ) ಆಶಂಕಿತನಾಗಿದ್ದಾನೆ; ವಿಧುವು ದುರ್ವಿಧಿಗೊಳಗಾಗಿದ್ದಾನೆ; ಶತ್ರು ಸಮೂಹಗಳಿಗೆ ನಿಧನಕಾರಿಯಾದ ಧನದನ ಮುಖ ಬಾಡಿದೆ; ಸಮೀರಣನು ರಾಷಣನ್ನು ಬಿಟ್ಟು ದೂರ ಸರಿದ್ದಾನೆ; ಅಗ್ನಿಯ ತೇಜ ತಗ್ಗಿದೆ; ಕುಸಂತಾನವನ್ನು ಪಡೆದೆಯೆಂದು ಅಗಸ್ತ್ಯನು ಮಲಸ್ತನನ್ನು ನಿಂದಿಸುತ್ತಿದ್ದಾನೆ; ಮುನಿಶೈಪ್ಷಣಾದ ವಸಿಷ್ಠನು ಧಾರ್ಣಪರನಾಗಿ ಮಂಗಲಕಾಮನೆಯನ್ನು ಮಾಡುತ್ತಿದ್ದಾನೆ; ವಿಶ್ವಾಂಬುಜ ವಿಕಾಸಕ್ಕೆ ಮಿತ್ರನಾದ ವಿಶ್ವಾಮಿತ್ರನು ಸಾಮಗಾನವನ್ನು ಮಾಡುತ್ತಿದ್ದಾನೆ; ಭಯದಿಂದ ಮಾತನಾಡಲು ಹೊರಟ ವಿದ್ಯಾರಥರ ಅಧರಗಳು ಕಂಪಿಸುತ್ತಿವೆ; ಮೂರುಲೋಕಗಳು ನಾಶವಾಗುವುದೆಂಬ ಜಾರಣರ ಹಾಹಾಕಾರದಿಂದ ವೃಂದಾರಕವೃಂದವು ಮುಖಿರಿತವಾಗಿದೆ; ಬದುಕುವ ಅಪೇಕ್ಷೆಯಿಲ್ಲದ ರಾಕ್ಷಸರಾಜನು ಸಾರಥಿಯ ಭಯಭೀತನಾಗಿರುವಂತೆ ತನ್ನ ರಥವನ್ನು ಹತ್ತಿರ ತಂದು ರಾಮನ ರಥದ ಮೂಕಿಯನ್ನು ಹಿಡಿದು ಗರಗರನೆ ತಿರುಗಿಸುತ್ತಿದ್ದಾನೆ.

ದಶರಥ:

(ಆಶ್ಯಯ್ದಿಂದ ವಂದಿಸಿ) ಮೂಜ್ಞರಾದ ರಥಕುಲದ ದೇವಿಯರೆ, ದಶರಥನನ್ನು ಅನುಗ್ರಹಿಸಿ; ಭಗವಾನ್ ಇಂದ್ರ, ವಜ್ರವನ್ನು ಧರಿಸು ಆಧವಾ ಮೇಘಲಾಂಭನದ ಧನವನ್ನು ಹಿಡಿ. ರಾಮಚಂದ್ರನನ್ನು ರಾಷಣರಾಹಮವು ನುಂಗುತ್ತಾನೆ. (ಮೂರ್ಖ ಹೋಗುವನು)

ಮರಂದರ:

ಶ್ರೀಯ ಮಿತ್ರ ಕಂಗಾಲಾಗುವುದೇಕೆ? ಸೂರ್ಯಮಂಡಲವನ್ನು ಮೋಡದ ಪರದೆಯು ಎಷ್ಟು ಹೊತ್ತು ಮರೆಮಾಡಿತು?

ದಶರಥ:

(ಗಡಿಬಿಡಿಯಿಂದ ನೋಡಿ ಕ್ಕೆ ಎತ್ತಿ) ಸಮರಸುಂದರ ಮರಂದರ, ನೋಡು ನೋಡು -

ಅಯ್ಯಾ! ರಾಮನ ರಥವು ಕುದುರೆ, ಅಚ್ಚು, ಗಾಲಿ, ಧ್ವಜ, ನೋಗಳ ಸಮೇತ ಗಗನದಲ್ಲಿ ಭೂಮರದ ಭೂಮಣಿದಂತೆ ಭೂಮಿಸುತ್ತಿದೆ.

(ಬೀಳುತ್ತಾನೆ)

- ಹರಂದರ:** ಅಹಾ! ಈ ರಾಕ್ಷಸರಾಜನಲ್ಲಿ ಎಷ್ಟೊಂದು ಬಲ ಪರಾತ್ಮಗಳಿವೆ!
- ಚಾರಣ:** ಸಮುದ್ರದ ವರ್ಣನೆಯನ್ನೇನು ಮಾಡಲಿ? ಇದು ರಾಜಾ ಸಮುದ್ರ! ಮಿಂಚುತ್ತಿರುವ ಮಿಂಚುಗಳು ಅಂಗವನ್ನು ವ್ಯಾಪಿಸಿದ ಮೋಡಗಳು; ಭಯಚಕ್ತರಾದ ದೇವಾಂಗನೆಯರ ಆರ್ಥನಾದದೊಡಗೂಡಿದ ದೇವತೆಗಳ ವಿಮಾನಗಳು; ಹಾಗೆಯೇ ರಾಜಾನು ತನ್ನ ಹಸ್ತದಲ್ಲಿ ಹಿಡಿದು ತಿರುಗಿಸುತ್ತಿರುವ ರಥದ ಪಕ್ಷೇಗಳಿಂದ ಚಲಿಸುತ್ತಿರುವ ತಾರಾಮಂಡಲಗಳು ರಾಜಾನ ಮುಖಕ್ಕೆ ಮಂಗಳಾರ್ತಿಯ ಕಾಂತಿಯನ್ನು ತಂದಿವೆ.
- (ತೆರೆಯಲ್ಲಿ ಕಲಕಲದ ನಂತರ)
- ಹತ್ತು ತಲೆಗಳಿಂದ ಹತ್ತುದಿಕ್ಕಳಿರುವ ಸೃಷ್ಟಿಯನ್ನು ಆಳಿದ, ಇಪ್ಪತ್ತು ಶೋಳುಗಳಿಂದ ಹತ್ತುಪಟ್ಟಿ ಪೌರುಷವನ್ನು ಪ್ರಕಟಿಸಿದನೆಂಬಂತಿದ್ದ, ಇಂದ್ರನನ್ನು ಬಂಧಿಸಿದ್ದ ಲಂಕೇಂದ್ರನು ಸೀತಾಪತಿಯಾದ ರಾಮನ ಜಾಜ್ಯಮಾನವಾದ ಹತ್ತು ಬಾಣಗಳಿಂದ ತಲೆಗಳ ಬಂಧವಿಲ್ಲದ ಕಬಂಧನಾದನು.
- ದಶರಥ:** (ಕೇಳಿ) ಅಕಾರಣಬಂಧುವಾದ ಇವನಾರು? ಶ್ರವಣಾಮೃತವರ್ಣವನ್ನು ಮಾಡುತ್ತಿರುವ ವಚನಗಳಿಂದ ನಮ್ಮನ್ನು ಸಂತ್ಯುಸ್ತಿದ್ದಾನೆ.
- ಚಾರಣ:** ಇದು ಆಶ್ವಾಸನೆಯಲ್ಲ. ವಿಭೀಷಣಿಗೆ ಸಂತಸವಾಗಲೆಂದು ಲಂಕೆಯ ವೈತಾಲಿಕನು ಇದನ್ನು ನಿರ್ವೇದಿಸುತ್ತಿದ್ದಾನೆ.
- ದಶರಥ:** ಹಾಗಾದರೆ ಭಗವಾನ್ ಸಹಸ್ರಾಕ್ಷನು ನಯನಾಮೃತ ಪೇಯವನ್ನು ಸೇವಿಸಲಿಲ್ಲವೆ?
- ಚಾರಣ:** ಕೇಳಬೇಕು -
ವಿಶ್ವದ ವಿಧ್ಯಂಸಕ್ಷಾಗಿ ಕೈಲಾಸಪರ್ವತವನ್ನು ಎತ್ತಿದ ಪ್ರಚಂಡಬಾಹುಗಳಿಂದ ರಾಜಾನು ಅಕ್ಷ, ಚಕ್ರ, ಧ್ವಜ, ಅಶ್ವಗಳಿಳ್ಳ ರಾಮನ ರಥವನ್ನು ಎತ್ತಿ ಆಕಾಶದಲ್ಲಿ ಗರಗರನೆ ತಿರುಗಿಸುತ್ತಿದ್ದ (ಸ್ವಲ್ಪ ಮೇಲೆದ್ದು) ರಾಜಾನ ಕೈಗಳಲ್ಲಿ ಸಿಕ್ಕಿ ತಿರುಗುತ್ತಿರುವ ರಥವು ಸುಲಭವಾಗಿ ಬೀಳುತ್ತದೆ. ರಾಮನನ್ನು ಕಾಪಾಡಿ, ಕಾಪಾಡಿ.
- ಚಾರಣ:** (ಹರಂದಿಂದ) ಕೂಡಲೇ ಅವನ ಮಾತುಗಳನ್ನು ಕೇಳಿದ ರಾಮನು ಬಾಣಪ್ರಯೋಗಿಸಿ ಹತ್ತು ತಲೆಗಳನ್ನು ಕತ್ತರಿಸಿದ.
- ಹರಂದರ:** (ನಕ್ಕು) ರಾಮನು ನಿನ್ನಿಂದಲೇ ಶಬ್ದವೇಧಿಯನ್ನು ಕಲಿತ; ಗುರುವನ್ನು ಮೀರಿಸಿದನೆಂದು ಉಂಟಿಸುತ್ತೇನೆ. (ಯೋಚಿಸಿ) ರಾಮನ ಪ್ರಚಂಡವಾದ ಬಾಣದಲ್ಲಿ ಪ್ರವಿಷ್ಟವಾದ ಬ್ರಹ್ಮಸ್ವರ್ವ ರಾಜಾನ ಮದವನ್ನು ಮುರಿದು ಮೂರುತೋಕ್ಕೆ ಮಂಗಳವನ್ನುಂಟುಮಾಡಿತು.
- ದಶರಥ:** ಇದು ನಮಗೆ ತ್ರಿಯವಾದುದು.

ಚಾರಣೀ: ಹಾಗಿದ್ದರೆ ದೇವತೆಗಳು ಪಟವ ರುಲ್ಲಿಗಳಿಂದನೆ ಕೊಳಳಲು ತಾಳಗಳನ್ನು ಬಾರಿಸುತ್ತ ಶಂಖಿ ಭೇರಿ ವೀಣೆಗಳ ರುಂಬಾರದೊಂದಿಗೆ ಹೂಮಳಿಯನ್ನು ಸುರಿಸುತ್ತ ವಿಜಯದುಂದಬಿಯನ್ನು ಬಾರಿಸುತ್ತಿಲ್ಲವೇಕೆ?

ಚಾರಣ: ಅದು ಯಾಕೆಂಬುದನ್ನು ಕೇಳು -

ಶೀಲೆಯಿಂದ ಸುವರ್ಣಾಮೃಗವನ್ನು ಬಿಂಡಿಸಿದ್ದು ರಾಮಬಾಣ; ಅವುಗಳಿಂದ ರಾಕ್ಷಸಕುಲವು ನಾಶವಾಗಿ ಉಳಿದಿರುವವನು ಗುಣಾನಿಧಿಯಾದ ವಿಭೀಷಣನೊಬ್ಬ. ಹಾಗಿದ್ದರೂ ಮೃತ್ಯುವನ್ನು ಗೆದ್ದ ರಾವಣನು ಮತ್ತೆ ಎದ್ದು ಬಂದಾನೆಂಬ ಕಂಕಿಯಿಂದ ದೇವತೆಗಳಿಗೆ ಹೆದರಿಕೆ. ಅದಕ್ಕಾಗಿ ಮಷ್ಟವ್ಯಾಪ್ತಿಯನ್ನು ಸುರಿಸಲಿಲ್ಲ; ವಿಜಯ ದುಂದಬಿಗಳನ್ನು ನುಡಿಸುತ್ತಿಲ್ಲ.

(ನೇವಧ್ಯದಿಂದ)

ರಾಮನ ಬಾಣಗಳಿಂದ ಧ್ವಜಾದ ದಂಡವು ಮುರಿದಿದೆ; ಸಾರಧಿಯು ಮೂರ್ಭೆ ಬಿಧ್ವಿದ್ವಾನೆನೆ; ಮಾಂಸವನ್ನು ತಿನ್ನಲೆಂದು ಹದ್ದುಗಳು ಮುತ್ತಿವೆ; ಅವನ ಶರೀರವು ಬಿದ್ದ ರಥದ ಅಳ್ಳು ಮುರಿದಿದೆ; ಕುದುರೆಗಳು ಲಾಯವನ್ನು ನೆನಪಿಸಿಕೊಂಡು ಹೀಂಕಾರ ಮಾಡುತ್ತ ತೇರನ್ನು ಲಂಕೆಯತ್ತ ಒಯ್ಯಿತ್ತಿವೆ.

ಹುರಂದರ: ಏತು ದಶರಥ, ರಾಮಭದ್ರನ ಪೌರುಷವು ಅಸಮಾನವಾದುದು.

ಶಂಕರನು ತ್ರಿಪುರಗಳನ್ನು ಇಂಥನವಾಗಿಸಿ ಸುಟ್ಟಿಹಾಕಿದೆ; ಗುಹನು ಕ್ರಿಂಜಪರ್ವತವನ್ನು ಭೇದಿಸಿ ಪಾಂಡಿತ್ಯವನ್ನು ಮರೆದೆ; ಅವರಿಭೂಗೂ ಯುದ್ಧಾತ್ಮವರ್ದ ತಿಳಿವುಂಟಾಗಲೇ ಇಲ್ಲ. ಈ ರಾವಣನ ಮುಖಗಳೆಂಬ ವನವನ್ನು ಕಮಲಗಳೋ ಎಂಬಂತೆ ಕತ್ತರಿಸಿ ಹಾಕಿದ ರಾಮನು ವೀರರ ಚರಿತೆಯ ಉನ್ನತವಾದ ಸೀಮೆಯಲ್ಲಿ ನಿಂತಿದ್ದಾನೆ.

ಚಾರಣ, (ನಕ್ಕು) ದೇವತೆಗಳಿಗೆ ರಾವಣನ ವಧಯೆ ಈಗ ತಿಳಿಯಿತು. ಸಂತೋಷದಿಂದ ತ್ವರಿತವಾಗಿ ರಾಮನ ಮೇಲೆ ಹೂಮಳಗರೆಯುತ್ತಿದ್ದಾರೆ.

(ನೇವಧ್ಯದಿಂದ)

ದೇವ ವನಿತೆಯರೆ ನೀವೆಲ್ಲ ನಿಮ್ಮ ಮನೆಗಳಿಗೆ ಹೋಗಿ. ಮಾವುತ, ಐರಾವತವನ್ನು ಸ್ವರ್ಗದ ಗಜಶಾಲೆಗೆ ತಗೆದುಕೊಂಡು ಹೋಗು. ಪಹರೆಯನ್ನು ಮಾಡುತ್ತಿರುವ ಸುರರೆ, ನೀವೆಲ್ಲ ತರಳಿ. ಕಲ್ಲುತರುವೇ ಮುಂತಾದ ದೇವತರುಗಳನ್ನೆಲ್ಲ ನಂದನವನದೊಳಗೆ ಸ್ಥಾಪಿ. ಯಾಕೆಂದರೆ ಯಮದೂತರು ರಾವಣನ ತಲೆಗಳನ್ನು ಇಂದ್ರನ ಅರಮನೆಯ ಬಾಗಿಲಿನಲ್ಲಿಸೆದಿದ್ದಾರೆ.

ಚಾರಣ: ಪುರಂದರನ ಪ್ರತಿಹಾರನ ಮಾತುಗಳನ್ನು ಕೇಳಿ ರಾಮನು ಗಾಯ ಗೊಂಡಿಲ್ಲವೆಂದು ತಿಳಿದ ಇಂದ್ರ ಹಾಗೂ ದಶರಥರಿಬ್ರರೂ ಸುದ್ಯೇವದಿಂದ ಸಂತೋಷ ಹೊಂದಿದ್ದಾರೆ; ಕಾಂತಿಯತರಾಗಿದ್ದಾರೆ. ಯಾಕೆಂದರೆ -

ಯುದ್ಧತ್ವಿಯರಾದ ಸುರಾಂಗನೆಯರು ಮಂದಾರಮಾಲೆಗಳ ಮಳಗರೆಯುತ್ತಿದ್ದಾರೆ. ರಾಮನು ಲಕ್ಷ್ಮಣ ಹೆಗಲಮೇಲೆ ಕೈಯಿರಿಸಿದ್ದಾನೆ. ವಂದಿಗಳು ಜಯಕಾರವನ್ನು ಮಾಡುತ್ತಿದ್ದಾರೆ.
ದಿನಕರಕುಲಲಕ್ಷ್ಮೀವಲ್ಲಭರಾಮಚಂದ್ರನು ರಥದಿಂದ ಕೆಳಗಿಳಿಯುತ್ತಿದ್ದಾನೆ.

(ಎಲ್ಲರೂ ನಿಷ್ಟಮಿಸುವರು)

ಇಲ್ಲಿಗೆ 'ರಾವಣವಥ'ವೆಂಬ ಒಂಬತ್ತನೆಯ ಅಂಕ ಮುಗಿಯಿತು.

ಹತ್ತನೇಯ ಅಂಕ

(ಶೋಕಭರಿತ ಲಂಕೆಯ ಪ್ರವೇಶ)

- ಲಂಕಾ:** ಹಾ ದುಷ್ಪರ ತಪದಿಂದ ಬ್ರಹ್ಮನನ್ನು ಶೋಷಪಡಿಸಿದ ತ್ರಿಭುವನ ಪರಾಕ್ರಮಿ ದಶಕಂತ! ಹಾ! ಲೀಲಾಜಾಲವಾಗಿ ಮಹೇಂದ್ರನನ್ನು ಬಂಧಿಸಿದ ಮೇಪನಾದ! ಭೀಷಣ ಸಂಗ್ರಹದಿಂದ ಪ್ರಸನ್ನನಾಗುವ ಕುಂಭಕಣ! ಎಲ್ಲಿದ್ದೀರಿ? ಉತ್ತರವನ್ನು ಹೊಡಿ.
- (ಅಲಕೆಯು ಅವಸರದಿಂದ ಪ್ರವೇಶಿಸಿ ಮುಂದುಗಡೆ ನೋಡುತ್ತ)
- ಅಲಕಾ:** ದುರಾಚಾರಿಯಾದ ರಾವಣನು ಸತ್ತಮೇಲೆಯೂ ಲಂಕೆಯು ಶೋಕಿಸುವುದೇಕೆ? (ವಿಚಾರಿಸಿ) ಸೇವಕರು ಒಡೆಯನು ತಮ್ಮನ್ನು ಹೇಗೆ ಮೊರೆದನೆಂಬುದನ್ನು ಗೋಸುತ್ತಾರೆಯೇ ಹೊರತು ಅವನ ಗುಣದೋಷಗಳನ್ನಲ್ಲ. (ಪ್ರಕಾಶ) ಗೆಳತಿ ಲಂಕಾ, ನಿನ್ನ ಮೇಲೆ ವಾನರರ ಆಕ್ರಮಣವಾಯಿತೆಂಬುದನ್ನು ಕೇಳಿ ಸಮಸ್ತ ಸ್ವರ್ಗರಾಜ್ಯದಲ್ಲಿ ಶ್ರೀಷ್ಠಳಾದ ಅಮರಾವತಿ, ಭೂಮಂಡಲದಲ್ಲಿ ಪ್ರಖ್ಯಾತವಾದ ಉಜ್ಜಳಿನಿ, ವಾತಾಲಕ್ಷ್ಯ ಅಲಂಕಾರವೆನಿಸಿದ ಭೋಗವತಿ ಮತ್ತು ಮೂರೂ ಯೋಕಗಳಲ್ಲಿರುವ ಅವರ ಅನುಚರವರ್ಗವೆಲ್ಲ ಸೇರಿ ನಿನ್ನ ಕ್ಷೇಮಸಮಾಚಾರವನ್ನು ತಿಳಿದು ಬರಲು ನನ್ನನ್ನು ಕಳುಹಿಸಿದ್ದಾರೆ. ನಾನೂ ಹೂಡ ಗೆಳತಿಯ ಮೇಲಿನ ಪ್ರೀತಿಯಿಂದ ಬಂದಿದ್ದೇನೆ -

ನಿನ್ನ ಬಳಿಯ ದೇವತರುಗಳನ್ನು ಕತ್ತಲಿಸಿಲ್ಲವಷ್ಟೇ? ಕನಕಕಮಲಗಳಿಂದ ಹೋಭಿಸುವ ಕಂದರಗಳು ಕಲ್ಲುಗಳಿಂದ ತುಂಬಿಲ್ಲವಷ್ಟೇ? ರತ್ನಮಂಯವಾದ ವಿಶಾಲ ಭವನಗಳನ್ನು ಸುಡಲಿಲ್ಲವಷ್ಟೇ? ಹಾಗೆಯೇ ಸುಖಾರ್ಥಮಯವಾದ ಪ್ರಾಕಾರಗಳು ಭಂಗಗೊಂಡಿಲ್ಲವಷ್ಟೇ?

ಲಂಕಾ: (ತಡವರಿಸುತ್ತೇ ಮಂದಸ್ತರದಲ್ಲಿ) ಅಲಕೆ, ನೀನಿರುವುದು ಕೈಲಾಸನ ತೊಡೆಯ ಮೇಲೆ; ಸುಬೇರನು ಸಂರಕ್ಷಕ; ದೇವತೆಗಳ ವಾಸಭೂಮಿ. ಇಲ್ಲಿನ ವೃತ್ತವನ್ನು ಏನೆಂದು ಹೇಳಲಿ? ವಾಯುದೇವನ ಸುಮಾರ, ಅಂಜನೆಯ ಗಭರ್ಸಂಭೂತನು ಅಶೋಕವನವನ್ನು ಭಿನ್ನಭಿನ್ನೊಳಿಸಿದ; ಅಲ್ಲಿ ಕಾಮಿನಿಯರ ಕರತಲದಂತೆ ಹೋಮಲವಾದ ಚಿಗುರುಗಳಿಧ್ವನಿ; ಗುರ್ಜರಲಲನೆಯರ ಚೆಂದುಟಿಗಳಿಂತೆ ಕೆಂಪಾದ ಸುಂದರವಾದ ಹೊಗೊಂಚಲುಗಳಿಧ್ವನಿ; ಬಂದಿಗಳಾದ ದೇವಾಂಗನೆಯರು ಚರ್ಚಾ ಪ್ರಹಾರದ ಮೂಲಕ ದೋಹದವನ್ನು ಮಾಡಿದ ಕಾರಣದಿಂದಾದ ಅಲತಿಗಿಯ ಗುರುತುಳ್ಳ ಮರಗಳ ಸಾಲಗಳಿಧ್ವನಿ; ಅದು ಕಾಮನ ವಿಲಾಸಭವನ; ಮಲಯಮಾರ್ಗದಲ್ಲಿ ಸಂಚರಿಸುವ ದಕ್ಷಿಣಾನಿಲನ ಸುಲಗ್ಗಿಹ; ಹೃದಯದ ವಿಶ್ವಾಮಿಸ್ಯಾನ; ವಸಂತನ ನಿತ್ಯವಿವಾಸ; ಪ್ರಾಂತಭಾಗದಲ್ಲಿ ಕೆಲ್ಪವ್ಯಾಪ್ತೇ ಮೇದಲಾದ ಇದು ವಿಧವಾದ ವ್ಯಕ್ತಿಗಳಿಂದ ಸುತ್ತುವರಿದಿತ್ತ. ಹಾತಾಳದ ವರೆಗೆ ಆಳವಾಗಿರುವ ಕಂದರವನ್ನು ನೆಲಸಮ ಮಾಡಿದರು. ಸೂರ್ಯನ ರಥವು ಕೂಡ ದಾಟಲಾರದಪ್ಪು ಎತ್ತರದ ಸ್ತೋರ್ಮಯಿ ಪ್ರಾಕಾರವು ಹುಡಿಗೊಡಿತ್ತ. ಮಣಿಮಯವಾದ ಭವನಗಳ ಧ್ವಂಸವನ್ನು ಕಂಡರೆ ಕಲ್ಪಿದೆಯೂ ಕರಿಗಿ ಕಣ್ಣೀರಧಾರೆ ಸುರಿಯುತ್ತದೆ. ಹೇಗೆ ವರ್ಣಿಸಲಿ? ಸ್ವೇಹಮಯಿಯಾದ ಸಶಿಯನ್ನು ಕಂಡೆನಾಡಿರಿಂದ ಪ್ರಾಣತ್ವಾಗ ಮಾಡಲಿಲ್ಲವಷ್ಟೇ?

ಅಲಕಾ: ಸಶಿ, ವಿಭೀಷಣನು ಧರ್ಮದಿಂದ ಗೆದ್ದವನು; ಭಯಂಕರರನ್ನೂ ಭಯಿಪಡಿಸುವ ಪರಾಕ್ರಮಿಯು ಅರಸನಾಗಿರುವಾಗ ನೀನು ಚಿಂತಿಸುವುದೇಕೆ? ಸುಬೇರನ ಮೂರ್ವಾತ್ಮಿಯತ್ಮೆಯಾದ ಲಂಕೆ, ನೀನು ಮಧ್ಯದಲ್ಲಿ ಹರಿದು ಹೋದ ವಿಕಾವಳಿಯ ಮುತ್ತಿನ ಗಾತ್ರದ ಕಣ್ಣೀರ ಹನಿಗಳನ್ನು ಸುರಿಸುವುದೇಕೆ? ಅತ್ಯು ಅತ್ಯು ಕೆಂಪಾದ ಕೊಲ್ಲುಗಳಿಗೆ ವಿಶ್ರಾಂತಿಯನ್ನು ಕೂಡು. ತೊಳಿದ ಕೆಂಪುಬಟ್ಟೆಯಂತೆ ಕೆಂಪಾದ ತುಟಿಗಳು ಸಹಜ ಶೋಭೆಯನ್ನು ಹೊಂದಲಿ. ಕಮಲದ ನಾಳದಂತೆ ದೀಪರ್ವತವಾದ ನಿಷ್ಪಿಸಿರು ಲಘುವಾಗಲಿ.

ಲಂಕಾ: ಮುಕ್ಕಣ್ಣನ ಮಿತ್ರನ ನಗರಿಯಾದ ನೀನು ಹೇಳಿದಂತೆ ಆಗಲಿ.

(ನೇಪಢ್ಟದಲ್ಲಿ)

- ಪಾರ್ವತಿ, ಲಕ್ಷ್ಮಿ, ವರುಣಪತ್ನಿ, ಸರಸ್ವತಿ, ಸ್ವರ್ಗದೇವಿ, ಸಾವತ್ರಿ, ಧಾತ್ರಿ, ಎಲ್ಲ ಕುಲದೇವತೆಗಳೆಂದು ರಾಮನ ಪತ್ನಿಯಾದ ಸೀತೆಯು ಶುಭ್ರಿಗಾಗಿ ಅಗ್ನಿಪ್ರವೇಶ ಮಾಡುತ್ತಿದ್ದಾಳೆ. ಆದ್ಯರಿಂದ ಇಂದ್ರಾದಿ ದೇವತೆಗಳೊಂದಿಗೆ ಹಾಡಲೇ ಬನ್ನಿ
 ಲಂಕಾ:
 ಅಲಕಾ:
 ರಾಕ್ಷಸನ ಮನೆಯಲ್ಲಿ ವಾಸ. (ಯೋಚಿಸಿ ಮುಗುಳುನಗುತ್ತ ನಿಲ್ಲುವಳು)
- ರಾಕ್ಷಸನ ಮನೆಯಲ್ಲಿ ವಾಸ ಮಾಡಿದರೇನು
 ದೋಷ ಸೋಂಪುವುದುಂಟಿ ವ್ಯಾದೇಷಿಗೆ?
 ಕತ್ತಲೆಯ ಮೊತ್ತವದು ಮುತ್ತಲೆನದರಿಂದ
 ಚಂದ್ರಕಲೆ ಕಪ್ಪಾಗಿ ಮೋಮದುಂಟಿ
- ಲಂಕಾ:
 ಅಲಕಾ:
 ಹಾಗಾದರೆ ನನಗೂ ಹೇಳು.
 ಅಲಕಾ:
 ರಾಮನ ಸತಿಯಾದ ಸೀತೆಯು ಅಗ್ನಿಗೆ ತನ್ನನ್ನು ಆಹುತಿಯಾಗಿ
 ಅರ್ಜಿಸಲು ಸಿದ್ಧಿಳಾಗಿ ಕುರಿಯಂತೆ ಕರುಣಾರ್ಥ ದನಿಯಿಂದ ಮಾತಿನ
 ಮೂಲಕ ಪ್ರಾರ್ಥಿಸಿಕೊಳ್ಳುತ್ತಿದ್ದಾಳೆ. ಶುಭ್ರಿಯ ಕಾರಣವನ್ನು
 ಹೇಳುತ್ತಿದ್ದಾಳೆ.
- ಲಂಕಾ:
 ಅಲಕಾ:
 ಏನೆಂದು ಹೇಳಿದಳೆಂದು ಹೇಳು.
 ಅಲಕಾ:
 ದೇವತೆಗಳು ಯಜ್ಞಾಂಶವನ್ನು ಭೋಗಿಸುವುದು, ಕಾಮದೇವನು
 ಮನಸಿಜನಾಗಿರುವುದು, ಸಮುದ್ರವು ಮೇರೆ ಮೀರದಿರುವುದು, ಬ್ರಾಹ್ಮಣರು
 ಹವನ ಮಾಡುವುದು, ಸಮಸ್ತ ಜಗತ್ತಿನ ಸಂಹಾರದ ದಿವಸವಾಗಿರುವುದು
 ಮತ್ತು ಎಲ್ಲ ಜೋತಿಮರ್ಯಾ ಪದಾರ್ಥಗಳಿರುವುದು ಅಗ್ನಿದೇವನ
 ಮಹಿಮೆಯಾಗಿದೆ. ಆದ್ಯರಿಂದ ಅಗ್ನಿಯು ಸರ್ವತ್ರೇಷಣಾಗಿದ್ದಾನೆ.
- ಅಲ್ಲದೆ,
- ಮಿತ್ರ, ಮಂತ್ರಿ, ಗುರು, ಶಿಷ್ಯ ಸ್ವಾಮಿ, ಭೃತ್ಯ ಇವರೆಲ್ಲರೂ ನನ್ನ ಪಾಲಿಗ
 ಯಾವಾಗಲೂ ರಾಮನೇ ಹೊರತು ಬೇರೋಭ್ರಿಲ್ಲವೆಂದಾದರೆ, ಅಗ್ನಿಯೆ,
 ನನ್ನನ್ನು ರಕ್ಷಿಸು.
- (ಲಂಕಿಯನ್ನು ಕುರಿತು) ಇದಕ್ಕಿಂತ ಮುಂದಿನದನ್ನು ಕೇಳಲಾಗಲಿ
 ನೋಡಲಾಗಲಿ ವಜ್ರ ಹೃದಯರಲ್ಲದವರಿಂದ ಸಾಧ್ಯವಿಲ್ಲ.
 ಜಾನಕಿಯ ಮಾತುಗಳನ್ನು ಕೇಳಿ ರಾವಣನ ಹೆಂಡಿರ ಹೃದಯವು
 ಕೂಡ ಬಿರಿದುಹೋಯಿತು. ಗಗನಾಂಗಣದಿಂದ ಕೂಡ
 ಬಾಷಪಭಿಂದುಗಳ ಸಂದೋಹವುದುರಿದವು.
 ಅನಂತರ -

ಅಗ್ನಿಯ ಎಷ್ಟೊಂದು ಜ್ಞಾಲೆಯನ್ನು ಸೃಜಿಸುತ್ತಿದೆ? ಸೀತೆಯೇನು ಮಾಡುತ್ತಾಳೆ? ರಾಮನ ಮುಖಿದ ಕಾಂತಿ ಹೇಗಿದೆ? ಲಕ್ಷ್ಮಣನು ಯಾವ ಕಾರ್ಯವನ್ನು ಮಾಡುತ್ತಾನೆ? ಎಂದೆಲ್ಲ ಕುತೂಹಲದಿಂದ ಜನರು ಕಣ್ಣರಳಿಸಿ ನೋಡುತ್ತಿರುವಂತೆ ಗಗನವೆಲ್ಲವೂ ಬೆಳಗುವ ವಿಮಾನಗಳಿಂದ ತುಂಬಿಹೋಯಿತು.

ಅನಂತರ -

ಸೀತೆಯು ಪ್ರಸನ್ನವದನೆಯಾಗಿ ಅಗ್ನಿಯನ್ನು ಪ್ರವೇಶಿಸುತ್ತಿರುವಂತೆ ಸುರಸುಂದರಿಯರು ಹೂವುಗಳನ್ನು ಚೆಲ್ಲಿದ್ದು ಹೇಗೆಂದರೆ ಅನೇಕ ದಿನಗಳವರೆಗೆ ಸ್ವರ್ಗದ ಮಾಲೆಕಾರಿಗೆ ಬೆಲೆಬಾಳುವ ಮಾಲೆಗಳನ್ನು ಮಾರುತ್ತಲಿರುವಂತಾಯಿತು.

ಅನಂತರ ಅರುಂಧತಿಯೇ ಮುಂತಾದ ಪತಿಪ್ರತೆಯರು ಮರೆಯಾಗಿದ್ದಕೊಂಡೇ ಉದ್ದೇಷಿಸಿದರು -

ಅಗ್ನಿದೇವ, ರಾವಣನ ಮನೆಯಲ್ಲಿದ್ದ ಪರಮಪತಿಪ್ರತೆಯಾದ ಸೀತೆಯು ಶುಂಭಗೋಣಸ್ಕರ ನಿನ್ನಲ್ಲಿ ಪ್ರವೇಶಿಸುತ್ತಿದ್ದಾಳೆ. ಆಧ್ಯರಿಂದ ನಿನ್ನ ಉರಿಯು ಮಂದವಾಗಿ ನೀರಿನಂತೆ ತಣ್ಣಾಗಳಿ. ಬಿಸಲಿಗೆ ಬಾಡಿದ ತಾವರೆಯ ದೇಟನಂತೆ ಮಿದುವಾದ ಇವಳ ಅಂಗಗಳೇನಾದರೂ ಬೆಂದರೆ ಶುಂಭಿಯನ್ನು ಬಯಸುವ ಜನರು ಶುಂಭಾಗಿ ಎಲ್ಲಿಗೆ ಹೋಗಬೇಕು?

- ಲಂಕಾ: ದೇವತೆಗಳಿಗೂ ಸೀತೆಯಲ್ಲಿ ಪಕ್ಷಪಾತೆ? ಆಧವಾ ಎಲ್ಲರೂ ಗುಣಗಳನ್ನು ಗೌರವಿಸುವರೇ ಹೊರತು ತರೀರವನ್ನಲ್ಲ.
ಅಲಕಾ: ಪಾತಿಪ್ರತ್ಯದ ತೇಜಸ್ಸನ್ನು ಇತರ ತೇಜಸ್ಸಗಳಿಂದ ಮಸುಕಾಗಿಸಲು ಸಾಧ್ಯವಿಲ್ಲ. ಯಾಕೆಂದರೆ -

ಶುಂಭಾಗಿ ಅಗ್ನಿಯನ್ನು ಮೊಗುವ ಸೀತೆಗೆ
ಬೆಂಕ ನೀರುಗಳಲ್ಲಿ ಭೇದ ತೋರದಾಗಿದೆ

ಹಾ ಹಾ ಅಗ್ನಿಯ ನಿರ್ದಯನಾಗಿದ್ದಾನೆ -

ವಿಶುಂಭಾಗಿ ವೇದೇಹಿಯ ಹವ್ಯಾಹನನನ್ನು ಪ್ರವೇಶಿಸಿದಳು. ಮುಗಿಲು ಮುಟ್ಟುವ ಜ್ಞಾಲೆಗಳು ಸುತ್ತುವರಿದು ಮರೆಯಾದಳು.

- ಲಂಕಾ: ಅಶೋಕವನದ ಶ್ರೀದಾವಾಟಕೆಯನ್ನು ಸುಟ್ಟುಹಾಕಿದ ಅಗ್ನಿಯ ನಿರ್ದಯರಲ್ಲಿ ಮೋದಲಿಗನೇ ಸರಿ. ಮುಂದೆ? ಮುಂದೆ?
ಅಲಕಾ: ಸಶಿ ಲಂಕ, ಕೆಲವು ಕ್ಷಣಿಗಳು ಕಳೆದಮೇಲೆ -
ಶುಂಭಾರಕನಾದ ಅಗ್ನಿಯ ಉಗ್ರವಾದ ಜ್ಞಾಲೆಗಳಿಂದ ನಸಮಾತ್ಮವೂ ಕಳೆಗುಂದದ, ಅನಸೂಯಿಯತ್ತ ದಂಡೆಯನ್ನು ಮುದಿದ, ದಟ್ಟವಾದ

ಜನಸंದರ್ಶಿಯರುವ ಕಾರಣ ಪಾದಾಂಗಸ್ತದಲ್ಲಿ ಸೆಟ್ಟಿ ದೃಷ್ಟಿಯಿಳ್ಳ ಕಾರಣ
ಮುಖಿವು ತುಸುಮಾತ್ರ ಕಾಳುತ್ತಿರುವ ಮೃಧಿಲಿಯು ಆ ಕಾಲದಲ್ಲಿ
ಅನಲಮಂಡಲದಿಂದ ಹೊರಬಂದಳು.
ಅಗ್ನಿಯಲ್ಲಿ ಪುಟಕಿಟ್ಟಿ ಬಂಗಾರದಂತೆ
ನಸುಮಾತ್ರಪೂ ಕುಂದದಿರ್ಫಾಲಾ ಕಾಂತೆ

- ಲಂಕಾ: ಅಗ್ನಿಯು ಅನುಚಿತವನ್ನು ಮಾಡಿದನು; ಜಾನಕಿಯ ಶುಧಿಗೆ
ಕಾರಣನೇನಿಸಿದ.
ಅಲಕಾ: ಸವಿ ಸರ್ವಾಂಗಗಿರಣ್ಯಾಯಿ ಲಂಕೆ,

ಶುದ್ಧಳಾಗಿರುವವಳನ್ನು ಶುದ್ಧಗೊಳಿಸುವ ವಿಧಾನವಾವುದು? ಸುರಗಂಗೆಯ
ಪರೀತವಾದ ಜಲವನ್ನು ಪಾವನಗೊಳಿಸಲು ಬೇರೇನಿದೆ? ಆದ್ದರಿಂದ ನಿನ್ನ
ಸವಿಯಾದ ನಾನು ತಿಳಿಯುವುದು ಹೀಗೆ. ಏನೆಂದರೆ ಲಾಷಣ್ಯಾಮೃತನದಿಯ
ಧಾರೆಗಳಿಂದ ಜಾಳಾಲತೆಗಳು ನಂಡಿಹೋದ ಅಗ್ನಿಯ ಸೀತೆಯನ್ನು
ಸ್ವಾಪ್ತಮಾತ್ರಪೂ ಸುಡಲು ಸಮರ್ಥನಾಗಲಿಲ್ಲ.

(ನೇಪಢ್ಟದಲ್ಲಿ)

- ಯೋಗೀಶ್ವರನಾದ ಜನಕನು ಯಾವಳಿಗೆ ತಂದೆಯೋ
ಅದರಿಂದ ಅವಳಿಗೇನಾಯಿತು?

(ನೇಪಢ್ಟದಲ್ಲಿ)

ಆ ರಾಮನ ಪತ್ತಿಯೂ ದಶರಥನ ಸೋಸಯೂ ಆದ ಸೀತೆಯು ಅಗ್ನಿಯಂದ
ಶುದ್ಧಳಾದಳು.

ಅನಂತರ -

ಲವಣಸಮುದ್ರಕ್ಕೆ ಸೇತುವೆಯನ್ನು ಕಟ್ಟಿದ, ಕ್ರೋಧಾಗ್ನಿಗೆ ರಾಕ್ಷಸರನ್ನು
ಸಮಿತ್ಯಾಗಿಸಿದ, ಮತ್ತು ಶುದ್ಧಳಾದ ಪತ್ತಿಯನ್ನು ಹೊಂದಿದ ರಾಮನು
ಸುದ್ಯವದಿಂದ ವನವಾಸವತ್ವವನ್ನು ಮುಗಿಸಿ ಪ್ರಿಯತಮೆಗೆ ಪ್ರಿಯವಾಗಲೆಂದು
ಪುಷ್ಟಕವನ್ನೇರಿ ಅಯೋಧ್ಯೆಗೆ ಹೊರಟಿದ್ದಾನೆ.

ಆದ್ದರಿಂದ ಕೆಟಿನಾಯಕರೆ, ಎಲ್ಲ ಗೋಲಾಂಗೂಲನಾಯಕರೆ, ಭಲ್ಲುಕೆ
ಸೇನಾನಿಗಳೆ, ಮಹಾರಾಜ ಸುಗ್ರೀವನು ಆಜಾಳಿಸಿದ್ದಾನೆ ಏನೆಂದರೆ -
ಮೂರುತೋಕಕ್ಕೆ ವಿಕಮಾತ್ರ ಮಂಗಲಕಲಶನಾದ, ರಘುಕುಲಮುಕ್ತಾ
ಮನೀಯಾದ, ಕ್ಷಾತ್ರಧರ್ಮರಕ್ಷಾವಿಧಿಗೆ ಸಿದ್ಧಮಂತ್ರನಾದ ರಾಮದೇವನ
ಚೊತೆಗೆ ಅಯೋಧ್ಯೆಗೆ ಹೋಗಲು ಸಿದ್ಧರಾಗಬೇಕು -

ಸಮುದ್ರಲಂಘನವನ್ನು ಮಾಡಿ ಪರಾಕ್ರಮವನ್ನು ಪ್ರತಿಟಿಸಿದ ಹನುಮಂತನು
ರಾಜ್ಯಾಭಿಷೇಕಕ್ಕೆ ಉಪಯುಕ್ತವಾದ ಕಾರ್ಯಗಳನ್ನು ನಿರ್ವಹಿಸಲಿಕಾಗಿ
ಹಾರುತ್ತಿರುವ ಸೊಬಗನ್ನು ಲಂಕಾಂಗನಯರು ನಿರೀಕ್ಷಿಸುತ್ತಿರುವಂತೆ
ಭರತನದೇಗೆ ಹೋಗುತ್ತಿದ್ದಾನೆ.

ಅಲಾ: ನಾವೂ ರಾಮಭರ್ತನ ದರ್ಶನಸುಖವನ್ನು ಅನುಭವಿಸೋಣ.
(ಹೋಗುವರು)

ಮಿಶ್ರವಿಷ್ಣಂಭಕ

ರಾಮ: (ಸೀತೆಯನ್ನು ಕುರಿತು)

ಇದು ಮಷ್ಟಕ; ಶಂಕರನ ಸಖಿನಾದ ಕುಬೇರನಿಂದ ರಾವಣನು ಇದನ್ನು
ಸೆಳೆದುಹೊಂಡ; ಅವನ ನಾಶವಾದ ಮೇಲೆ ವಿಭೀಷಣನ ವರವಾಯಿತು;
ಅವನು ನನಗೆ ಕೊಟ್ಟಿದ್ದಾನೆ. ಲಲಿತಾಂಗಿ, ಕತ್ತನ್ನು ತುಸುಬಾಗಿ
ಪ್ರಸನ್ನದೃಷ್ಟಿಯನ್ನು ಬೀರುತ್ತ ಶಿರಸಾ ವಂದಿಸು; ಆನಂದಿಸು.

ಸೀತೆ: (ವಂದಿಸುವಳು)

ರಾಮ: (ಹಿಂದೆ ನೋಡಿ)

ಕಮಲಾಷ್ಟ ಸೂರ್ಯನ ಕಿರಣಗಳು ಬೆಳಗಿನಲ್ಲಿಯೂ ರಾವಣನ ಭಯದಿಂದ
ಚಂದ್ರಕಲೆಯನ್ನು ಮಲಿನಗೊಳಿಸದ ಲಂಕೆಯು ವಿಭೀಷಣನ
ರಾಜಧಾನಿಯಾಗಿದೆ. ಅದನ್ನೂಮೈ ಮುವಿ ತಿರುಗಿಸಿ ನೋಡು.

ಸೀತೆ: (ನೋಡಿ) ಇದು ವಿನತಾನಂದನನಾದ ಗರುಡನು ತಂದ
ಮೇರುವರ್ವತದ ಜಂಬೂವೃದ್ಧ ಶಾಖೆಯಿಂದ ಉಂಟಾಯಿತಂದು
ಕೇಳಿದ್ದೇನೆ.

ರಾಮ: ಹೌದು, ಮೈಧಿಲಿ, ಪುರಾಣಜ್ಞರು ಹೀಗೆ ಹೇಳುತ್ತಾರೆ. (ಮುಂದೆ
ತೋರಿಸಿ)

ಕೃಂಗಾರಿ, ಎಳಿಯ ಕೇದಿಗೆಯ ದಳದಂತೆ ನೀಳವಾದ ಕಂಗಳಿಂದ ಕುತೂಹಲ
ತುಂಬಿ ಮುಂದೆ ನೋಡು. ನಾನಾ ತೆರನಾದ ಶಸಗಳ ಮಳಿಗರೆದ ಕಟಿ
ರಾಕ್ಷಸರ ಕೇಶಾಕೇಶಿ, ಮುಷ್ಣಾಮುಷ್ಣಿ ಯುಥ್ ನಡೆದ ರಣಭೂಮಿ ಇದು.

(ಬೇರೆಡೆ ತೋರಿಸುತ್ತು)

ಇಲ್ಲಿ ನಾಗಪಾಶದಿಂದ ನಮ್ಮ ಬಂಧನವಾಗಿತ್ತು; ಇಲ್ಲಿ ನಿನ್ನ ಭಾವನಾದ
ಲಡ್ಡಣ ವಕ್ಕದ ಮೇಲೆ ರಾವಣನ ಶಕ್ತಾಯಧವು ಬಲವಾಗಿ ನಟ್ಟಿತ್ತು. ಆಗ

ಹನುಮಂತನು ದ್ಯೂಳಪರ್ವತವನ್ನು ತಂದು ಬಹುಕಿಸಿದ. ಇಲ್ಲಿ ಲಕ್ಷ್ಮಣ ಶರಗಳಿಂದ ಇಂದ್ರಜಿತುವಿನ ಸಂಹಾರವಾಯಿತು. ಇಲ್ಲಿ ಯಾವನೊ ಒಬ್ಬ ದಶಕಂತನ ತಲೆಗಳ ಸಾಲನ್ನು ಕತ್ತರಿಸಿದ.

- ಸೀತೆ: (ನಕ್ಕು) ಅರ್ಯಪುತ್ರ, ಅವನು ಯಾರೆಂಬುದು ತಿಳಿದಿದೆಯೇ?
- (ಎಲ್ಲರೂ ಮುಗುಳ್ಳಗುವರು) (ರಾಮನು ನಾಚುವನು)
- ಸುಗ್ರೀವ: ಅಮೃತ್ಯು ಮೈಧಿಲಿ, ಎದುರಿಗೆ ಸಮುದ್ರಕ್ಕೆ ಕಟ್ಟಿದ ಮತ್ತೊಂದು ಕಲ್ಲಿನ ಸೇತುವೆಯಂತೆ ಕಾಣುತ್ತಿರುವ ದೊಡ್ಡ ಕಳೀವರವು ಬಿದ್ದಿದೆಯಲ್ಲ, ಅದು ರಾವಣನ ತಮ್ಮ ಕುಂಭಕರ್ಣನದು. ಅವನು ನಿದ್ದೆಬಡುಕ, ದೊಡ್ಡಹೊಟ್ಟಿ, ಜೊತೆಗೆ ಬೋಳಿ. ಇಂಥ ರಕ್ಷಸನ ಮೂಗಿನಿಂದ ನೆತ್ತರಿನ ಹೊಳೆ ಹರಿಯತ್ತಿರುವಾಗ ದೇವತೆಗಳು ಭಯಗೊಂಡೂ ಸಹ ಅಡಗಿಕೊಂಡು ನಗುವಂತಾಗಿತ್ತು.
- ಸೀತೆ: ಅರ್ಯಪುತ್ರನ ಕಾರಣದಿಂದ ದೇವತೆಗಳೂ ಪ್ರಹಸನನ್ನುತ್ತವನ್ನು ಕಾಣುವಂತಾಯಿತು.
- ರಾಮ: (ನಸುನಕ್ಕು ಮಪ್ಪಕವನ್ನು ಕುರಿತು) ವಿಮಾನರಾಜ, ಭೂಮಿಯ ಬಳಿಯಲ್ಲಿ ಸುತ್ತುವುದನ್ನು ಬಿಟ್ಟು ಕೊಂಡೆ ಮೇಲೆ ಹೋಗು. ಸೀತೆಗೆ ಸ್ವರ್ಗವನ್ನು ನೋಡುವ ಆಸೆಯಿದೆ.
- (ಉದ್ದ್ರಿಗಿತಿಯನ್ನು ಅಭಿನಯಿಸಿ)
- ಸುಂದರಿ, ವಿಮಾನವು ವೇಗದಿಂದ ಹೇಗೆ ಹೇಗೆ ಗಗನಾಂಗಾದಲ್ಲಿ ಮೇಲಕ್ಕೆರುತ್ತಿದೆಯೋ ಹಾಗೆ ಹಾಗೆ ಮಹಾಸಮುದ್ರಗಳ ವೈಶಾಲ್ಯದಿಂದ ಕೂಡಿದ ಭೂಭಾಗವು ಸಂಕುಚಿತಗೊಳ್ಳುತ್ತಿದೆ.
- (ಸೀತೆಯನ್ನು ಕುರಿತು) ಮೈಧಿಲಿ, ಗಂಧರ್ವ, ಕಿನ್ನರ ಮತ್ತು ವಿದ್ಯಾರ್ಥರರಿಂದ ತುಂಬಿದ ಆಕಾಶವನ್ನು ನೋಡು.
- (ಪ್ರವೇಶಿಸಿ)
- ರತ್ನಶೇಖರ: ರಾಮಭದ್ರ, ಮಹೇಂದ್ರನ ಅಪ್ಪಣಿಯಂತೆ ಬಂದ ವಿದ್ಯಾರ್ಥರ ರತ್ನಶೇಖರ ನಾನು. ದೇವಲೋಕದ ಬಗೆಗೆ ಹೇಳುತ್ತೇನೆ.
- ರಾಮ: ಅಹಾ, ನಮ್ಮ ಮೇಲೆ ದೇವರಾಜನು ವಿಶೇಷ ಅನುಗ್ರಹವನ್ನು ಮಾಡಿದ್ದಾನೆ.
- ರತ್ನಶೇಖರ: (ಸೀತೆಯನ್ನುದ್ದೇಶಿಸಿ)
- ಪರ್ವತಗಳನ್ನು ತಂದು ಸಮುದ್ರಕ್ಕೆ ಸೇತುವನ್ನು ಬಲಿಯಲಾಯಿತು; ರಾಣಿನು ಶಿರೋಮಂಡಲವನ್ನು ಕತ್ತರಿಸುವುದನ್ನು ಸಹಿಸಿಕೊಳ್ಳಬೇಕಾಯಿತು. ಇದಕ್ಕಿಂತ ಇನ್ನೇನು ಬೇಕು? ಇದೆಲ್ಲವನ್ನೂ ಯಾರ ಸಲುವಾಗಿ ಮಾಡಲಾಯಿತೋ ಆ ಜನಕನಂದಿನಿಯು ಹೇಗಿರುವಳಿಂಬ ಕುತೊಹಲದಿಂದ

ವಿದ್ಯಾಧರಮಿಥುನಗಳು ಸೂರ್ಯನ ಕಿರಣಗಳನ್ನು ನಿವಾರಿಸಲು ಅಂಗೈಯನ್ನೇ ಕೊಡೆಯಾಗಿಸಿಕೊಂಡು ಬಂದು ನೋಡುತ್ತಿದ್ದಾರೆ.

ಸೀತೆ: (ಮರೆಯಲ್ಲಿ) ವಿದ್ಯಾಧರರು ತಮ್ಮ ಸಹಚರಿಯರ ಚತುರೋತ್ತಮಿನಾಸದಿಂದ ಅತ್ಯಂತ ಅನುರಕ್ತರಾಗಿ ಆಕಾಶಮಂಡಲದಲ್ಲಿ ಯಥೇಷ್ಟವಾಗಿ ಗಮಿಸುತ್ತ ಮೇಘಮಂಡಲವೆಂಬ ಗೋಡೆಯ ಮರೆಯಲ್ಲಿ ಶಯ್ಯೆಯಿಲ್ಲದ ಅಧ್ಯತವಾದ ಸುರತದಲ್ಲಿ ನಿರತರಾಗಿದ್ದಾರೆ.

ರಾಮ: ಶ್ರೀಯೆ ಜಾನಕಿ, ಮೋಡಗಳು ತುಂಬ ದಟ್ಟವಾಗಿದ್ದರೂ ಮಷ್ಟಕವು ಅವುಗಳನ್ನು ಎರಡು ಪಾಲಾಗಿ ಸೀಳಿಕೊಂಡು ಹೋಗುತ್ತಿದೆ. (ನೋಡಿ ನಕ್ಕು)

ಕುಟೀಲಕುಂತಲೆ, ನೋಡು ನೀನು ಮೋಡವನ್ನು ಮದ್ಯನೆಯೆಂದು ತಿಳಿದು ಕುತೂಹಲದಿಂದ ಕಾಂಚನಮಾಲೆಯನ್ನೆಸ್ತರೆ. ಅದರಿಂದ ಈ ಮೋಡವು ಮಿಂಚನ ವಲಯವನ್ನು ತೊಟ್ಟಂತಿದೆ.

ಅಲ್ಲದೆ

ಹಾರವನ್ನು ತೊಟ್ಟ ನೀನು ಕುತೂಹಲದಿಂದ ಮನೋಹರವಾದ ಹಸ್ತವನ್ನು ಹೊರಬಾಚಿದಾಗ ಅದಕ್ಕೆ ಸರಿಯಾದ ಪ್ರತಿಕ್ರಿಯೆಯನ್ನು ಮಾಡಬೇಕೆಂಬಂತೆ ಮೋಡವು ನೀರನ್ನು ಸುರಿಸುತ್ತಿದೆ.

ಸೀತೆ: ಆಯ್ದಮತ್ತೆ, ಹೂವರ ಪಕ್ಷಿಮಸಾಗರದ ವರೆಗೆ ಉತ್ತರ ದಿಕ್ಕಿನ ಅಭ್ಯಂತರದಲ್ಲಿ ಕಾಣುತ್ತಿರುವುದೇನು?

ರತ್ನಶೇಖರ: ಜಾನಕಿ, ಈ ವಿಷಯದಲ್ಲಿ ರಾವಣಾರಿಯನ್ನು ಕೇಳುವುದೇನು? ಈ ರತ್ನಶೇಖರನನ್ನು ಕೇಳು. ಇದು ಹಿಮಾಲಯ.

ಸೀತೆ: ದೇವವೃಂದವಂದಿತನಾದ ರುದ್ರದೇವನ ಚರಣಗಳ ಪ್ರತಿಬಿಂಬವನ್ನು ಚುಂಬಿಸುವ ಶಿಲೋತ್ಸಂಗಪುಣ್ಯ, ಗಂಗೆಯ ಪ್ರವಾಹವೇ ಸೀಮಾರೇಖೆಯಾಗಿರುವ ನಿತಂಬಪುಣ್ಯ, ಹೇರಂಬನ ದಂತಮುಸಲದ ಗೀರುಗುರುತುಗಳಣ್ಣ ಮೇವಿಲೆಯಿರುವ, ಶಿವನ ವಾಹನವಾದ ನಂದಿಯ ಗೋರಸಿನಿಂದ ಕೆದರಲ್ಪಟ್ಟ ಭೂಪ್ರಸ್ತಪುಣ್ಯ, ಷಟ್ಕುಲಿನ ನವಿಲುಗರಿಗಳು ತಾಗಿ ಉದುರಿದ ಮಂದಾರಕುಸುಮಗಳಿರುವ, ಸಮಸ್ತಜನಗಳಿಗೂ ಪೂಜನೀಯವೆನಿಸಿದ ಪಾರ್ವತಿಯ ಜನಕನೆನಿಸಿದ ಹಿಮವಂತನೇ ಇವನು?

ರತ್ನಶೇಖರ: ಅವನೇ ಇವನು -

ಶ್ರೀಶಂಕರನ ಮಾವನಾದ ಮೇನಾದೇವಿಯ ಪತಿಯಾದ ಹೂಜ್ಞ ಹಿಮವಂತ ಇವನು; ಉಮಾದೇವಿ ಇವನ ಮತ್ತಿ; ಗಣೇಶನಿಗೆ ಅಜ್ಞ; ಇದಕ್ಕಿಂತ ಹೆಚ್ಚಿನದೇನು ಹೇಳಲಿ ಇವನ ಮಹಿಮೆಯನ್ನು? ಹಿಡಿಯಪ್ಪ

ಬಿದಿರಕ್ಕಿಯನ್ನುಂಡು ಬದುಕುವ ಮುನಿಗಳು ತಮ್ಮ ಆಶ್ರಮಗಳಲ್ಲಿಯೇ ದಿವ್ಯದೇಹವನ್ನು ಧರಿಸಿ ಮನ್ಯಧನ ಆಜ್ಞೆಯಂತೆ ಶ್ರೀರಿಸುತ್ತಾರೆ.

ಅಲ್ಲದೆ.

ಹೆಣ್ಣಿನ ಹುಟ್ಟಿಂಬ ಹೆಮ್ಮೆರಕ್ಕೆ ಸೌಭಾಗ್ಯಪ್ರಾಪ್ತಿಯೇ ಏಕಮಾತ್ರ ಲಾಭ; ಅದಕ್ಕೆ ಅಧಿದೇವತೆ ಸರ್ವಮಂಗಳೆಂಬು; ಅವಳು ಕೂಡ ಇಲ್ಲಿಯ ಕುಂಜದಲ್ಲಿ ಹೆಚ್ಚೆರಳತುದಿಯ ಮೇಲೆ ನಿಂತು ಸಾವಿರಾರು ವರ್ಷಕಾಲ ತಪಸ್ಸನ್ನು ಮಾಡಿ ಶಿವನ ಕರೀರವನ್ನು ವಿಭಜಿಸುವ ಪ್ರೇಮವನ್ನು ಪಡೆದಳು.

- ಸೀತೆ: ಅಯ್ಯಫ಼ಂತ್ರ, ಇಲ್ಲಿಯೇ ಶಿವನು ಅರ್ಥನಾರೀಶ್ವರನಾದನೆ?
- ರತ್ನಶೈವಿರ: ನಿಜ. ಸೀತಾದೇವಿ –

ಇಲ್ಲಿ ಪಾರ್ವತಿಯನ್ನು ಮದುವೆಯಾದ ಶಿವನು ಪ್ರೇಮಪರವಶನಾಗಿ ಅರ್ಥನಾರೀಶ್ವರನಾಗಿದ್ದು, ದೇವತೆಗಳಿಗೆ ಧಟನೆ ಗುರುತು ಸಿಗದೆ ಗೊಂದಲಗೊಂಡು ಸ್ವಲ್ಪಕಾಲ ತಡೆದು ವಂದಿಸಿದಾಗ ಎಡಗ್ಗೇಮೇಲೆ ಬಲಗ್ಗೆಯನ್ನಿಟ್ಟು ಚಪ್ಪಾಚೆಯಿಕ್ಕೆ ನಕ್ಕೆ

- ರಾಮ: ಏನು ಹೇಳಲಿ? ಹಿಮಾಲಯನು ಆಶ್ಚರ್ಯಗಳ ತಾಣ.
- ರತ್ನಶೈವಿರ: ವಿರಾಧವಿಧ್ಯಂಸಿಯು ಸರಿಯಾಗಿಯೇ ಗೃಹಿಸಿದ್ದಾನೆ –

ಇಲ್ಲಿ ಪಾರ್ವತಿಪರಿಣಾಯವಾಯಿತು; ಇಲ್ಲಿ ಗಂಗೆಯನ್ನು ಧರಿಸಿದ; ಇಲ್ಲಿ ದಂತಿದ್ಯತ್ವನ ವಧೆಯಾಯಿತು; ಇಲ್ಲಿ ಬ್ರಹ್ಮನ ತಲೆಯನ್ನು ಚೆಪುಟಿಹಾಕಿದ್ದು; ಇಲ್ಲಿ ದಕ್ಷನ ವಧೆಯ ನಿಮಿತ್ತ ಮಾತೃಕೆಯರ ನಿರ್ಮಾಣವಾಯಿತು; ಇಲ್ಲಿ ಶ್ರೀಮರರ ದುರ್ಗಾಮಪುರಗಳ ನಿರ್ಮಾಣಲನದ ಕಧೆಯನ್ನು ಸಿದ್ಧಸಮೂಹಗಳು ಮಧುರ ಧ್ವನಿಯಿಂದ ಹಾಡುತ್ತಿರುತ್ತಾರೆ.

- ಸೀತೆ: ರಘುಕುಲದ ವೃಧ್ಧಿಯರು ಶಿವನು ಕಾಮನನ್ನು ಹಿಮಗಿರಿಯಲ್ಲಿ ದಾಖಿಸಿದನ್ನುತ್ತಾರೆ. ಆ ಪ್ರೇರೇಶವೆಲ್ಲಿದೆ?
- ರತ್ನಶೈವಿರ: ಇದೋ ಮರಕತಮರೋಗಳ ಕಿರಣಗಳ ಸಂದೋಹದಿಂದ ಮುಚ್ಚಿಮೋದಂತಿರುವ, ಬಿದಿರುಗಳ ಅಂಕರಗಳ ನೀಲಕಾಂತಿಯಿಂದ ಆಜ್ಞಾದಿತವಾದಂತಿರುವ, ಅರ್ಮಣನು ಸಾರಥಿಯಾಗಿರುವ ಸೂರ್ಯನ ರಥದ ಕುದುರೆಗಳ ರೋಮರಾಜಿಗಳಿಂದ ಉತ್ಸನ್ನವಾದಂತಿರುವ, ಮಯೂರಗಳ ಕಂಠಮಂಡಲಗಳ ಕಾಂತಿಸಮೂಹದಂತೆ ಶಾಮುಲಕಾಂತಿಯುಳ್ಳ ಮರಗಳಿಂದ ನಿರ್ಮಿತವಾದ ಆಶ್ರಮವೇ ಭಗವಾನ್ ವೃಷಭಧ್ಯಜನದು –

ಸುಂದರಿ, ಇದು ಹಿಮಾಲಯದ ದೇವದಾರುವನ; ಇಲ್ಲಿಯೇ ಇಂದ್ರನ ಆದೇಶದಂತೆ ಭಗವಾನ್ ಶಂಕರನ ತಪಸ್ಸಮಾಧಿಗೆ ವಿಷ್ವವನ್ನುಂಟು ಮಾಡಲು ಬಂದ ಕಾಮದೇವನು ಗಿರಿಜೆಯ ಕಣ್ಣೆದುರಿನಲ್ಲಿ

ಸಮಸ್ತದೇವತೆಗಳು ಕೈಮುಗಿದು ಸ್ವತಿಸುತ್ತಿರುವಂತೆ ರುದ್ರನ ಮೂರನೆಯ ಕರ್ತೃನ ಅಗ್ನಿಯ ರಭಸದಿಂದ ಅನಂಗನಾದ.

ಶೀತೆ: ಪರಮೇಶ್ವರನ ಮೇಲೆ ಬಾಣವನ್ನು ಪ್ರಯೋಗಿಸಿ ಪರೀಕ್ಷೆಸಿದ ಕಾಮದೇವನ ನೆಲೆಯಲ್ಲಿದೆ?

ರತ್ನಶೇಖರ: ಮೈಧಿಲಿ, ಇದು ಕಾಮದೇವನ ಆಶ್ರಮ; ಇಲ್ಲಿ ಸ್ವತಃ ರತ್ನಿಯೇ ಬೆಳೆಸಿದ ವಕ್ಷಗಳಿವೆ; ಅವುಗಳಲ್ಲಿ ಶಹಂತ ಪಕ್ಷಿಗಳು ಆಶ್ರಯ ಪಡೆದಿವೆ; ಅದರಿಂದ ವನದ ಶೋಭೆ ಹಚ್ಚಿದೆ. ಇಲ್ಲಿ ಶೃಂಗಾರವೇ ರಸ; ವಸಂತವೇ ಮಾಸ; ಚಂದ್ರನೇ ಅಧಿದ್ಯವ; ಪಂಚಮದಿಂಚರವೇ ರಾಗ; ಇಲ್ಲಿ ಜನರು ಲಲಿತವಾದ ಪ್ರತಿಗಳಿಂದ ಸಿದ್ಧಿಯನ್ನು ಪಡೆಯುತ್ತಾರೆ.

ಶೀತೆ: (ಕೌತುಕದಿಂದ) ಆಯುಪುತ್ರನ ಕೀರ್ತಿರಾಶಿಯನ್ನು ಹೋಲುವ, ಭಗವಾನ್ ಶಿವನ ಅಟ್ಟಿಹಾಸವು ಒಟ್ಟಾಗಿರುವಂತಿರುವ, ಪ್ರಲಯಕಾಲದಲ್ಲಿ ಅಗ್ನಿಯ ಮೂಲಕ ಒಟ್ಟಾದ ಕ್ಷೇರಸಮುದ್ರದ ಹಾಲಿನಂತೆ ಬೆಳ್ಗಿಗೆ ಕಾಣುತ್ತಿರುವ ಪರವರ್ತವು ಯಾವುದು?

ರಾಮ: ರುದ್ರನ ನಿವಾಸವಾದ ಕೈಲಾಸವೆಂದು ನನ್ನ ಉಹಳೆ.

ರತ್ನಶೇಖರ: ತಾಟಕಾವೈರಿಯು ಸರಿಯಾಗಿಯೇ ತಿಳಿದಿದ್ದಾನೆ.

ಸತ್ಯಕಮನೆಯಂತಿರುವ ಕೈಲಾಸವೇ ಇದು; ಇಲ್ಲಿ ಕುಬೇರನ ಭಕ್ತಿಯುತ್ತ ಸೌಹಾದರ್ದ ಕಾರಣ ಭಗವಾನ್ ಶಂಕರನು ಪಾರ್ವತಿಯೊಡಗೂಡಿ ಸದಾಕಾಲಪೂ ವಾಸಮಾಡುತ್ತಾನೆ. ಇದರ ಮೇಂಬೆಯಲ್ಲಿ ಮೂರಿದ ನಶಾಗ್ರದ ಗುರುತುಗಳು ರಾಜೋನು ತಿರಸ್ವಾರದಿಂದ ಈ ಗಿರಿಯನ್ನು ಕೀಳಲು ಹೊರಟಾಗ ಹೋರಿದ ವಿಕ್ರಮವನ್ನು ಹೇಳುತ್ತವೆ.

ಮತ್ತಲ್ಲದೆ ಇಲ್ಲಿ -

ಕೈಲಾಸಪರವರ್ತದ ಕಣಾವತಂಸದಂತೆ ನಯನಮನೋಹರವಾದ, ಶೃಂಗಾರರಸದ ಜನ್ಮಭೂಮಿಯಾದ, ಕುಬೇರನ ನಗರವಾದ ಅಲಕೆಯಿದೆ. ಹೆಚ್ಚೆನು ಹೇಳಲಿ? ರಾಕ್ಷಸರಾಜನ ವಧೆಯಾದುದನ್ನು ತಿಳಿದು ಯಕ್ಷಾಂಗನೆಯರು ಮನೆಮನಗಳಲ್ಲಿ ಚತುವ್ಯಘಾಗಳಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಉತ್ಪವಣನ್ನು ಆಚರಿಸುತ್ತಿದ್ದಾರೆ.

ರಾಮ: (ಮುಂದೆ ನೋಡಿ) ಎಲ್ಲ ಉತ್ತಮವಸ್ತುಗಳನ್ನು ಏರಿಸಿರುವ ಈ ಜಲಾಶಯವು ಯಾವುದು?

ರತ್ನಶೇಖರ: ಇದು ಕಲಹಂಸ ಪಕ್ಷಿಗಳ ಉಗಮಭೂಮಿಯಾದ, ಕನಕಮಲಗಳ ಆಕರಣೆಸಿದ, ಮಹಾದೇವನ ಶ್ರೀದಾವಾಷಿಯಾದ, ಅತ್ಯಧಿಕವಾದ ತಾಪವನ್ನು ತಾಳಲಾರದ ಹೇರಂಬನು ಗಟಗಟನೆ ಕುಡಿದ ಕಾರಣ ಜಲರಾಶಿಯಲ್ಲಿ ಅಲೆಗಳಿಲ್ಲದ, ಗಗನಾಂಗಣದಲ್ಲಿ ಸಂಚರಿಸುವ ಚಂದ್ರನ

ಹರಿಣವು ನೆಕ್ಕುವ ಜಲಕಣಗಳಿಂದ ಕೂಡಿದ, ತಟದ ಮೇಲೆ ಗೂಡುಕಟ್ಟುವ ಕಾರ್ತಿಕೇಯನ ನವಿಲು ಕೊಕ್ಕನ್ನು ಚಾಚಿ ನೀರು ಕುಡಿಯುವ, ಕರಿಮಕರಗಳ ಭೀತಿಯಿಂದ ದಡದ ಮೇಲಿನ ಹಸಿರುಹುಲ್ಲನ್ನು ಪಿರಾವತವು ಮೇಯುತ್ತಿರುವ, ಶಿವನ ವಾಹನವಾದ ನಂದಿಯು ಪರಿಸರದಲ್ಲಿ ಸಂಚರಿಸುವ, ದಂಡಯ ಮೇಲಿನ ಸಂತಾನಕವ್ಯಕ್ತಿಗಳ ಅರಣ್ಯದಲ್ಲಿರುವ ಆದಿವರಾಹನು ಐಶ್ವರ್ಯವನ್ನು ಸೃತಿಸುತ್ತಿರುವ, ಕೂರ್ಮರೂಪಿಯಾದ ವಿಷ್ಣುವು ಮಡುವಿನಲ್ಲಿ ವಾಸಿಸಲು ಬಯಸುವ, ಮಹಾಮತ್ಸ್ಯನೇಸಿದ ಪದ್ಮನಾಭನು ನೀರನ್ನು ಕುಡಿದ, ಮೂರೂ ಸಂಧ್ಯಾಕಾಲಗಳಲ್ಲಿ ಅರುಂಧತೀ ದೇವಿಯು ಕಮಲಪತ್ರಗಳಿಂಬ ಹಾತ್ಯೆಯಲ್ಲಿ ಉದಕವನ್ನು ಒಯ್ದುವ, ಮರಂದರನ ಮಾನಸವನ್ನು ಆನಂದಿತಗೊಳಿಸುವ ದಿವ್ಯವಾದ ಮಾನಸಸರೋವರ. (ಸೀತೆಯನ್ನು ಕುರಿತು)

ಮಾನಿನಿ, ಇದು ಮಾನಸವೆಂಬ ಸುರಸರೋವರ. ತನ್ನ ಶ್ರಿಯನನ್ನು ಅರ್ಚಿಸಲು ಪಾರ್ವತೀದೇವಿಯು ಇಲ್ಲಿನ ಕನಕಮಲಗಳನ್ನು ಕೊಯ್ದುತ್ತಾಳಿ; ಗಂಗಾನದಿಯು ಇಲ್ಲಿಂದ ಹೊರಟಿದೆ; ಪರ್ವದಿನಗಳಲ್ಲಿ ಸ್ವಾನಾದಿಗಳನ್ನು ಮಾಡಿ ಮೇಲೆಂದ್ರಭಗವಾನ್ ಶಿವನ ಮೈಮೇಲಿನ ಭಸ್ತುದ ಸಂಗದಿಂದ ಪವಿತ್ರವಾದ ಜಲವನ್ನು ಮರೀಚಿಯೇ ಮುಂತಾದ ದೇವಷಿಗಳು ಪಾನಮಾಡುತ್ತಾರೆ.

ಹೀತೆ:

ನಿತ್ಯವೂ ಹಸಿರಾಗಿರುವ ತರುಮಂಡಲಗಳಿಂದ ನಿತಂಬಪ್ರದೇಶವು ಚುಂಬಿತವಾದ, ಮಾತಾರಂಡನ ಮಹಾರಥದ ಚಕ್ರವೋಂದರ ಸ್ವರ್ವದಿಂದ ಚಕ್ಕೆಯೆದ್ದಿರುವಂತೆ ಕಾಣುತ್ತಿರುವ ಸುವರ್ಣಶಿವರಪುಳ್ಳ ಈ ಪರ್ವತವು ಯಾವುದು?

ರತ್ನಶೀಖರ:

ಇದನ್ನು ಹಿಂದೆ ವಿಷ್ಣುವು ಭುಜಗಳಿಂದ ಹೊತ್ತುತ್ತಂದ; ವಾಸುಕಿಯು ಕಡೆಯುವ ಹಗ್ಗವಾದ; ಇದನ್ನು ಕಡೆಯುವಲ್ಲಿ ದೇವಾಸುರರು ಗೋವಳರಾದರು; ಸಮುದ್ರವೆಂಬ ಹಾತ್ಯೆಯಲ್ಲಿ ಇದು ಕಡೆಗೋಲಾಯಿತು; ಆದ್ವರಿಂದ ಕರ್ಣಪರಂಪರೆಯಿಂದ ಪರಿಚಿತವಾದ ಕೌತುಕಾರಿಯಾದ ಈ ಮಂದರಪರವರ್ತವನ್ನು ಕಣ್ಣಂಬ ನೋಡು.

(ರಾಮನೊಡನೆ)

ವಿದ್ವೇಷಿಗಳ ಮೇಲೆ ವಿಷಕಾರುವ, ಸ್ವೇಹಿತರಿಗೆ ಅಮೃತ ತರಂಗದ ಮಾಲೆಯನ್ನು ತೊಡಿಸುವ ನಿನ್ನ ದೃಷ್ಟಿಯನ್ನು ಬೀರು -

ಇದು ಸುತ್ತೆಲ್ಲ ಹಾಲು ತುಂಬಿರುವ ಹಾಲುಡಲು; ಚಂದ್ರನಿಂದ ಮೊದಲೊಂದು ಅಮೃತದ ವರೆಗಿನ ರತ್ನಗಳು ಇಲ್ಲಿಂದಲೇ ಜನಿಸಿವೆ; ಇದರ ತೀರದ ಮೇಲೆ ಸೌಭಾಗ್ಯ ಪ್ರದಾನದಲ್ಲಿ ಅಗ್ರಾಂತೆಯೆಸಿದ ಲಕ್ಷ್ಯ ಯು

ಸ್ವಯಂವರದಲ್ಲಿ ಉಪಸ್ಥಿತರಾದ ವಾಂಭಿತಾಧ್ರದಾಯಕರಾದ ದೇವತೆಗಳನ್ನೆಲ್ಲ ಪರಿಶ್ರುಜಿಸಿ ವ್ಯಕ್ತಂತಪತಿಯಾದ ನಾರಾಯಣ ಕೊರಳಿಗೆ ಕುಸುಮಮಾಲೆಯನ್ನು ತೊಡಿಸಿದಳು.

ರಾಮಚಂದ್ರ, ದರ್ಶನೀಯವಾದ ಇದನ್ನು ನೋಡು -

ಭಗವಾನ್ ಸೂರ್ಯನು ನಿರಂತರವಾಗಿ ಯಾವುದಕ್ಕೆ ಪ್ರದಕ್ಷಿಣೆಯನ್ನು ಹಾಕುವ ಮೂಲಕ ಕಿರಣಗಳ ಮುಂದೆ ಓದುತ್ತಿರುವ ಕತ್ತಲೆಯ ಮೊತ್ತದ ಕಾರಣದಿಂದ ಹಗಲು ಮತ್ತು ರಾತ್ರಿಗಳಿಂಬ ವಿಭಿಜನೆಯ ರೇಖೆಯನ್ನು ಎಳೆಯಿವನೋ, ಯಾವುದರ ತಪ್ಪಲಿನಲ್ಲಿ ದೇವರಾಜನಾದ ಇಂದ್ರನು ದೇವತೆಗಳೊಂದಿಗೆ ವಾಸಿಸುವನೋ, ಯಾವುದು ಅನಿವರ್ಚನೀಯವಾದ ಕಾಂಚನಕ್ಷೋಭೆಯನ್ನು ತಳೆದಿರುವುದೋ ಅಂಥ ಪರಮತಾಗಳಲ್ಲಿ ಶ್ರೇಷ್ಠವಾದ ಮೇರುವೇ ಇದು.

(ಸೀತೆಯೋಡನೆ)

ಸುಮೇರುವಿನ ಶಿವಿರದಲ್ಲಿ ಅಮರೇಂದ್ರನ ಮರವನ್ನು ನೋಡು. ನಿನನ್ನನ್ನು ನೋಡುವ ಕುತೂಹಲದಿಂದ ಚಂಚಲರಾದ ನಾರೀಸಮಾವ ಅಲ್ಲಿದೆ; ಅಲ್ಲಿನ ತೋರಣ ಗೋಪರಗಳಿಗೆ ನಟ್ಟಿಯವ ಹೆಸರು ಕೆತ್ತಿದ ಬಾಣಗಳು ರಾವಣನ ಸ್ಥಿರವಾದ ಪ್ರತಿಸ್ಥಿಯನ್ನು ಅಕ್ಷರ ವಿನಾಸವಿಲ್ಲದೆ ಸಾರುತ್ತಿವೆ.

ರಾಮ: ಅಯ್ಯಾ ಮಷ್ಟಕ, ಇನ್ನಷ್ಟು ಮೇಲಕ್ಕೆ ಹೋಗು. ದಿವ್ಯ ವಸ್ತುಗಳನ್ನು ಕಾಳಿವ ಕುತೂಹಲಕ್ಕೆ ತೈತ್ತಿಯಾಗಿಲ್ಲ. (ವಿಮಾನವು ಮೇಲೇರಿದ ಅಭಿನಯವನ್ನು ಎಲ್ಲರೂ ಮಾಡುವರು)

ಸೀತೆ: ಕೇತಕೇಪುಸುಮದ ಪರಾಗದ ಧೂಳಿಗೆ ಸಮಾನವಾದ. ಶುಷ್ಕಚಂದನ ಚೂರ್ಣದ ಕಾಂತಿಯನ್ನು ಹೋಲುವ. ಮುಕ್ತಾಪುಲದಂತೆ ನಿರ್ಮಲಕಾಂತಿಯಿಂದ ಶೋಭಿಸುವ. ಹೃದಯಕ್ಕೆ ಅತ್ಯಾನಂದವನ್ನುಂಟುಮಾಡುವ ಇಷ್ವೋಂದು ಬೆಳುದಿಂಗಳ ಮೊತ್ತವು ಎಲ್ಲಿಂದ ಬರುತ್ತಿದೆ?

ರಾಮ: ಚಂದ್ರಲೋಕದ ಸಮೀಪದಲ್ಲಿದ್ದೇವನ್ನಿಸುತ್ತದೆ.

ರತ್ನಶೇಖರ: ಮಾರೀಚ ಹರಿಣ ಸಂಹಾರಿಯ ಹೇಳಿದ ಹಾಗೆ -

ಆಕಾಶಮಂಡಲವನ್ನು ಕೂಡಲೇ ಚಂದನದ ಪಂಕವನ್ನು ಸಿಂಪಡಿಸಿದಂತೆ ಮಾಡುತ್ತೆ, ಏರಾವತದ ದಂತಮಸಲದ ವಿಂಡದ ಆಕಾರವನ್ನು ಹೋಲುವ. ಉದ್ದವಾಗಿ ಜೋಲುವ ಸ್ವಂತಿಪಾದ ಮುತ್ತಿನಂಬಳ್ಳಿಯಂತಿರುವ ಕಿರಣಗಳಿಂದ ಕಾಂತಯರಿಗೆ ಪ್ರೇಮಪತ್ರವನ್ನೊದ್ದುವಲ್ಲಿ ವಿಲಾಸದೀಳಿಕೆಯಾದ ಚಂದ್ರನು ಉದಯಿಸುತ್ತಿದ್ದಾನೆ ನೋಡು.

(ಸೀತೆಯೋಡನೆ)

ಸುಂದರಿ, ಗೌರಾಂಗಿಯರ ಮುಖಕ್ಕೆ ಉಪಮಾನವಾಗಿ ಪರಿಚತನಾಗಿರುವ, ತಾರೆಯರಿಗೆ ಶ್ರೀಯತಮನಾದ, ಆಗ ತಾನೇ ತಿಕ್ಕಿ ತೊಳೆದು ಹೊಳೆಯುವ ದಾಕ್ಷಿಣಾತ್ಮ ಲಲನೆಯರ ಹಲ್ಲುಗಳಂತೆ ಬೆಳ್ಗಿನ, ಚಂಡೀಶ ಶಿವನ ಚೊಡಾಮಣಿಯಾದ, ರಘುವಂಶದ ರಾಜರ ಸಂಬಂಧಿಯಾದ, ಕಾಮವ್ಯಾಪಾರದ ದೀಕ್ಷಾಗುರುವಾದ ಚಂದ್ರನನ್ನು ನೋಡು.

ಇಲ್ಲಿಂದ ಮೇಲಿನದು ನಮ್ಮಂಧವರಿಗೆ ಅಗಮ್ಯವಾದ ಲೋಕ. ಅದನ್ನು ಬ್ರಹ್ಮಲೋಕವೆಂದು ಕರೆಯುತ್ತಾರೆ. ಅಲ್ಲಿ ಬ್ರಹ್ಮಾಂಗಳ ಪರಿಷತ್ತಿನ ಅಧ್ಯಕ್ಷನಾದ ಬ್ರಹ್ಮದೇವನು ಕರೋರ ತಪಸ್ಸಿನಲ್ಲಿರುತ್ತಾನೆ.

ರಾಮ:

ಭಗವಾನ್ ವಿಷ್ಣುವು ಕೌಸುಭಮಣಿಯಿಂದ ಅಲಂಕೃತವಾದ ವಕ್ಷಸ್ಥಳದಲ್ಲಿ ಲಕ್ಷ್ಮಿಯನ್ನು ಪ್ರೇಮಪೂರ್ವಕವಾಗಿ ಧರಿಸಿದ್ದಾನೆ; ದೇವತೆಗಳಿಗೆ ವಂದ್ಯನಾದ ಶಂಕರನು ಗೌರಿಗೆ ದೇಹಾರ್ಥವನ್ನು ಕೊಟ್ಟಿದ್ದಾನೆ; ಬ್ರಹ್ಮದೇವನು ಬಾಲ್ಯದಿಂದ ಈ ವರೆಗೆ ಸವಾರಂಪ್ರಾಯಿನಿಯನ್ನು ಬಯಸಿ ದೀರ್ಘಕಾಲದಿಂದ ತಪಿಸುತ್ತಿದ್ದಾನೆಂದು ಶಂಕಿಸುತ್ತಿದ್ದೇನೆ.

ಸೀತೆ:

ಭಗವನ್ ಗಗನಾಂಗಣಪತ್ರ ಮಪ್ಪಕ, ಇಳಿದು ಸಮುದ್ರದ ಮೇಲಿರು. ಸಾಗರತರಣಕ್ಕಾಗಿ ಸ್ಥಿರವಾದ, ವರುಣಪತ್ರಿಯ ಬ್ರ್ಯಾತಲೆಯ ರೇಖೆಯಂತಿರುವ, ಆಯ್ರಪತ್ನ ಪರಾಕ್ರಮ ಪ್ರಸಾರದ ಪ್ರಧಮಮಾರ್ಗವೆನಿಸಿದ ಮಹಾಸೇತುಂಧವನ್ನು ವೀಕ್ಷಿಸೋಣ. (ವಿಮಾನವು ಇಳಿಯುವ ಆಭಿನಯ)

ರತ್ನತೇವರ:

ರಾಮಭದ್ರನಿಗೆ ಮಂಗಳವಾಗಲಿ. ಇನ್ನು ನಾನು ನಿಗರ್ಮಿಸುತ್ತೇನೆ. (ಹೋಗುವನು)

ತ್ರಿಜಟಾ:

(ಸೀತೆಯೊಡನೆ) ಶ್ರೀಯಸಶಿ, ವರುಣಭವನದ ನೀಲಮಣಿಯ ನೆಲಗಟ್ಟಿನಂತೆ, ಪಾತಾಳದ ಅಂಧಕಾರ ಸಮೂಹದಿಂದ ನಿಗರ್ಮಿಸುವ ಮಾರ್ಗದಂತೆ, ಭೂವನವೆಂಬ ಮಹಾಮಹಿಂಸುಹದ ಸುತ್ತ ಕಟ್ಟಿದ ಪಾತಿಯಂತೆ, ದಿಗಂಗನೆಯರ ಗೋಷ್ಠೀಸ್ಥಾನದಂತೆ, ಆಕಾಶಮಂಡಲದ ದರ್ಪಣದಂತೆ ಹರಡಿಕೊಂಡಿರುವ ಮಹೋದಧಿಯನ್ನು ಅರಳಿದ ಕೋಗಳ ನೋಟವನ್ನು ಪರಸ್ರಿಸಿ ನೋಡು.

ಲಕ್ಷ್ಮಣ:

ಸಗರನಿಂದ ಅಗಸಿದ; ಮಂದಾಕಿನಿಯನ್ನು ಮತ್ತು ದ ನದಿಯನ್ನಾಗಿಸಿದ ಭಗೀರಥನು ತುಂಬಿಸಿದ; ಆಯ್ರ ರಾಮನು ಅದನ್ನು ಗಿರಿಗಳಿಂದ ಬಂಧಿಸಿದ. ನಿನ್ನ ಮಾವಂದಿರು ಹಾಗೂ ಪತಿಯ ಅಧ್ಯತ ಕೃತಿ ಈ ಸಾಗರ. ಅದನ್ನು ಕಮಲದ ಕಾಂತಿಯನ್ನು ಅಪಹರಿಸಿದ ಕೋಗಳನ್ನು ಕೆಳೆಯಿಂದ ನೋಡು.

ಸೀತೆ:

ಲಕ್ಷ್ಮಿಯೆಂಬ ಲತೆಯ ಅಂಕುರದ ತಾಯಿಬೇರಾದ, ಶಂಕರನ ಲಲಾಟಚಂದ್ರನ ಉದಯಾದ್ರಿಯಾದ, ಐರಾವತವನ್ನು ಜಲದಲ್ಲಿ

ಬಂಧಿಸುವಂಥದೇನಿಸಿದ, ಪೀಯೂಷದ ಮಹಾಕಲಶವಾದ ಮಾಜ್ಯ ಸಮುದ್ರರಾಜನಿಗೆ ನಮಸ್ಕಾರ.

ರಾಮ: ಹರಿಣನೇತ್ರೀಯರ ವಿಲಾಸಚೇಷ್ಟೆಗಳಿಗೆ ಏಕೈಕ ಗುರುವನಿಸಿದ ಮದಿರೆ, ಪ್ರೇಮಿಗಳ ಕೋಪವನ್ನು ಕಳೆಯುವ ಬೆಳುದಿಂಗಳನಿಂದ ಅರ್ಥವಾದ ಆಗಸ. ಅಮೃತವಾನ ಮಾಡುವ ದೇವತೆಗಳ ಕಾಮಾಸಕ್ತಿ ಕುಂದದ ಪರಯ, ಲಕ್ಷ್ಯ ಯ ಸದಾ ಸಂಪದದ ಅಧಿಷ್ಠಾತ್ರಿಯಾಗಿರುವುದು ಇವೆಲ್ಲ ಸಾಗರನ ವಿಚಿತ್ರ ಕೃತಿಗಳೇ ಆಗಿವೆ.

ಲಕ್ಷ್ಮಣ: ದೇವ, ಜಲವೆಂಬ ಇಂಧನದಿಂದ ಅಗ್ನಿಯನ್ನು ಉರಿಸುವ, ಪ್ರದ್ರಿಯ ದ್ವಿಪವಿಂಡಗಳನ್ನು ಹೊರತಂದ, ಅತ್ಯಂತ ರಮಣೀಯರಾದ ಅಪ್ಸರೆಯರು, ಲಕ್ಷ್ಯ, ಅಮೃತ ಮತ್ತು ಮದಿರೆಗಳ ಹುಟ್ಟಿಗೆ ಕಾರಣವಾದ ಸಮುದ್ರವು ಕೂಡ ಬಾಣಗಳು ಬೀಳುವ ಭೀತಿಯಿಂದ ಮೇಲೆದ್ದು ಅಡಗಿ, ತುದಿಗಳು ಹಿರಿದ ಗಿರಿಗಳಿಂದ, ಕಲ್ಲುಗಳಿಂದ ನಿರ್ಮಿತವಾದ ಸೇತುವಿನ ನೆಪದಿಂದ ನಿನ್ನ ಪತಿಯ ಅಜ್ಞೆಯನ್ನು ಪಾಲಿಸುತ್ತಿದೆ.

ಸುಗ್ರೀವ: ದೇವ ಮೃಧಿಲಿ, ಈ ಮಹಾಸಾಗರದ ಅತ್ಯಂತ ಉತ್ಸಂಪ್ರವಾದ ಮಹಿಮೆಯು ತ್ರಿಭುವನ ವಿಜಯಪತಾಕೆಯಾಗಿದೆ –

ರಜತಾಕರನಾದ ಹಿಮವಂತನನ್ನು ಸುಪುತ್ರವಂತನನ್ನಾಗಿಸಿದ, ಶೀಯರಿಗೆ ಅಧಿದೇವತೆಯಾದ ಗಿರಿಜೆಗೆ ಸೋದರನಾದ ಮೃಣಾಕಲು ಇಂದ್ರನ ವಜ್ರಾಯುಧದಿಂದ ರೆಕ್ಕಿಗಳು ಕತ್ತಲಿಸಿಹೋಗುವ ಭಯದಿಂದ ಈ ಸಮುದ್ರದ ಪಾತಾಲಗಭೀರವಾದ ಭಯಂಕರವಾದ ಕುಕ್ಕಿಕುಹರದಲ್ಲಿ ಅಡಿಕೊಂಡಿದ್ದಾನೆ.

ವಿಭೀಷಣ: ಗಣೇಶನು ಸ್ವಾನ ಮಾಡುವ ಸಮಯದಲ್ಲಿ ಮದಜಲಗಂಧದಿಂದ ಭೀಷಣವಾದ ಸೊಂಡಿಲುಗಳನ್ನು ಅಲ್ಲಾಟಿಸುತ್ತ ನೀರಾನಗಳು ಆಕ್ರಮಿಸಬಯಸುತ್ತವೆ. ಆಗ ರುದ್ರನ ಅಜ್ಞೆಯಂತೆ ಆಗಮಿಸಿದ ಪ್ರಮಥರು ಅಂಕುಶ ಕೀಡೆಗಳಿಂದ ಅವುಗಳನ್ನು ಹಿಡಿಯುತ್ತಾರೆ.

(ವಿಮಾನವು ತಿಯಂತ್ರಿಯಿಂದ ಹೋಗುವುದನ್ನು ಅಭಿನಯಿಸಿ)

ಹಿತಿ: ಪೂರ್ಣವಾದ ಕಾಮನಬಿಲ್ಲಿನಂತೆ ಕಾಲುವ ಈ ಪ್ರದೇಶವು ಯಾವುದು?

ವಿಭೀಷಣ: ಎದುರುಗಡೆ ನಾಲ್ಕು ಕಡೆಗಳಲ್ಲಿ ಸಮುದ್ರದಿಂದ ಆವೃತವಾದ, ಮಣಿಮಯ ಭೂಮಿಯಲ್ಲಿ ರೋಹಣಪರ್ವತವೆಂಬ ವಿಚಿತ್ರ ಶಿರೋಭೂಪಣಿವಲ್ಲಿ ಸಿಂಹಳ ರಾಜ್ಯ ಇದು. ಇಲ್ಲಿಯ ವಿಲಾಸಿನಿಯರಿಗೆ ದೂರಾಕಾಂಡದ ಸಮಾನವಾದ ಕಾಂತಿಯಲ್ಲಿ ಚಿಪ್ಪನಲ್ಲಿರುವ ರತ್ನದ ಅವಸ್ಥೆಯನ್ನು ಪಡೆದ ಜಲವು (ಮುತ್ತ) ಆಭರಣವಾಗುತ್ತದೆ.

ಅಲ್ಲದೆ –

ಸಿಂಹಳದ್ವೀಪವನ್ನು ಬಿಟ್ಟರೆ ಚೇರೆಲ್ಲಿಯೂ ಅಮೃತವರ್ಣವನ್ನು ಕರೆಯುವ ವಾರೀಯನ್ನು ಹೊಂದಿದ ಜನ, ಮರೀಯನ್ನು ಉತ್ತಾದಿಸುವ ರೋಹಣಿಗಿರಿ ಮತ್ತು ಮುತ್ತನ್ನು ಉಂಟುಮಾಡುವ ಸಾಗರಗಳು ದೊರೆಯುವದಿಲ್ಲ.

- ಸೀತೆ:** ಇಲ್ಲಿ ಭಗವಾನ್ ಅಗಸ್ತ್ಯಮನಿಯು ವಾಸಿಸುವನಂತಲ್ಲವೇ?
- ರಾಮ:** ಈ ರತ್ನಾಧಿಪತಿಯಾದ ರೋಹಣಿಗಿರಿಯ ತಪ್ಪಲಿನಲ್ಲಿ ಆಶ್ರಮ ಪ್ರದೇಶವಿದೆ. ಮುಂದಿನದು ಧರ್ಮಾರಣ್ಯ.
- ಸುಗ್ರೀವ:** ಜನ್ಮಾಗಿ ಒಡೆದ ಬಿಟ್ಟನಿಂದ ಹೊರಬಂದ ಮುತ್ತಗಳಿಂದ ತುಂಬಿದ, ರಿಕ್ಷಗಳ ಭೇದವನ್ನೇ ಮರಸುವ ಸಮುದ್ರವನ್ನು ದಾಟಿ ನಾವು ಅತ್ಯಂತ ದಟ್ಟವಾಗಿರುವ ಕಾಡಿಗೆಯ ಮೊತ್ತದಂತೆ ಕಪ್ಪಾಗಿರುವ, ಹಕ್ಕಿಗಳ ಗೂಡುಗಳಿಂದ ತುಂಬಿದ ತಮಾಲಮ್ರುಮಗಳಿರುವ ತಟದ ಬಳಿ ಬಂದಿದ್ದೇವೆ.

(ಸೀತೆಯೊಡನೆ)

ಅತ್ಯಂತ ಚಪಲತೆಯಿಂದ ರಿಪ್ಪಗಳನ್ನು ಏಡಿಯುತ್ತ ಕೆಲ್ಲಾಗಳನ್ನು ಸಂಕುಚಿತಗೊಳಿಸಿ ಆನೆಗಳು ನಿದ್ದೆಯ ಸುಖವನ್ನು ಅನುಭವಿಸುತ್ತಿದೆ; ಗಳಿಗಳ ಕಾರಣದಿಂದ ಮಧ್ಯಧಾಗವು ಹಸಿರಾಗಿ ಕಾಣುತ್ತಿದೆ; ಬಿದಿರು ಹಿಂಡುಗಳು ತುಂಬಿರುವ ಕಾಡುಗಳಿರುವ ಇದು ಪೃಥಿವೀಯ ಮಾಲೆಯಂತಿರುವ ಮಾಲ್ಯವಂತ ಪರ್ವತ.

- ಸೀತೆ:** ಇಲ್ಲಿಯೇ ನೀವು ಮಳೆಗಾಲವನ್ನು ಕಳೆದಿರಲ್ಲವೇ?
- ರಾಮ:** ಕೇತಕಿಯ ಸಾಲುಗಳು ತುಂಬಿದ ಈ ಪರ್ವತದಲ್ಲಿ ತನ್ನ ಕಾಂತಿಯಿಂದ ಕರವಾಲವನ್ನು ಗೆದ್ದ, ವಂತಪ್ರವಾಲವನ್ನುಂಟುಮಾಡುವ, ಕುಟುಂಬಸುಮಗಳ ಜಾಲವನ್ನರಳಿಸುವ, ತಮಾಲಗಳ ನೀಲವರ್ಣವನ್ನು ವರ್ಧಿಸುವ ಮರಾಲ (ಹಂಸ)ಗಳಿಲ್ಲದೆ ಕರಾಲವೆನಿಸಿದ ಮಳೆಗಾಲದಲ್ಲಿ ಕಾಲವನ್ನು ಕಳೆದೆ.

(ಮುಂದ ತೋರಿಸಿ)

ಮಾನಿನಿ, ಅಲ್ಲಿ ಕಾಣುವುದು ನೀನು ಸಾಕಿದ ನವಿಲು; ಗಿರಿಯ ತುದಿಯಿಂದ ಕತ್ತೆತ್ತಿ ನಮ್ಮನ್ನು ಸ್ವೇಹಾರ್ಥ ದೃಷ್ಟಿಯಿಂದ ಸೋಡಿ, ಶ್ರೀಯೆಯನ್ನು ಮುಂದೆ ಮಾಡಿಕೊಂಡು ಕುಶೀಯುತ್ತಿದೆ.

- ಸೀತೆ:** ಮಗೂ ಬಾ. ಹಾರಿಬಂದು ವಿಮಾನದ ಶಿಖಿರವನ್ನೇರು.
- ರಾಮ:** ಸೀತೆಗೆ ತುಂಬ ಸಂತಸವಾಗಿದೆ.
- ಸುಗ್ರೀವ:** (ಸೀತೆಯೊಡನೆ) ಗುಣವತ್ತಿ, ನಾಗವಲ್ಲಿಯ ಬಳ್ಳಿಗಳು ಹಬ್ಬಿರುವ ಅಡಕೆಯ ಮರಗಳು, ರಾಶಿರಾಶಿ ಮೆಣಸಿನ ಬಳ್ಳಿಗಳು, ಚಂದನವ್ಯಕ್ತಿಗಳು ತುಂಬಿರುವ ನಂದನಗಳು, ಹರಡುತ್ತಿರುವ ಏಲಕ್ಕಿಯ ಬಳ್ಳಿಗಳು ಹಬ್ಬಿದ ಕಂಕೋಲವ್ಯಕ್ತಿಗಳು ತುಂಬಿರುವ ಎದುರಿನ ಪರ್ವತವು ಮಲಯ.

ಪ್ರೇಮಿಗಳ ಉತ್ಸಂಹಿತೆಯನ್ನು ಹೆಚ್ಚಿಸುವ, ಕಾಮಿನಿಯರು
ಬಿಗುಮಾನವನ್ನು ಸದಲಿಸುವಂತೆ ಸಗುವ ಮಾರುತವು ಇಲ್ಲಿಂದಲೇ
ಬೀಸುವುದಂತಲ್ಲವೇ?

ರಾಮ: ದೇವಿ, ನೀನು ಕೇಳಿದ್ದು ನಿಜ -

ಉಯ್ಯಾಲೆಯಾಟಕ್ಕೆ ಗುರುವೆನಿಸಿದ(ಮೆಲ್ಲಮೆಲ್ಲಗೆ ಬೀಸುವ ಮೂಲಕ
ಉಯ್ಯಾಲೆಯನ್ನು ತೂಗುವ ಬಗೆಯನ್ನು ಕಲಿಸುವ), ಲತೆಗಳು
ಹೂಬಿಡುವಂತೆ ಮಾಡುವ, ಧನುರ್ವಿದ್ಯೇಯ ಅಭ್ಯಾಸದಲ್ಲಿ, ಸುರತದಲ್ಲಿ
ಸುರಿವ ಬೆವರನ್ನು ನಿವಾರಿಸುವ. ಜೈತ್ರದೊಂದಿಗೆ ಮೃತೀಯನ್ನು ವರ್ಧಿಸುವ.
ಸುರತೋಷವಗಳಿಗೆ ಪ್ರಥಾನಸಾಷ್ಟಿಯನಿಸಿದ ದಕ್ಷಿಣಾದಿಕ್ಕಿನ ಗಾಳಿಯು
ಮಲಯಾದಿಂದ ಕೈಲಾಸದ ವರೆಗೆ ಬೀಸುತ್ತದೆ.

ಅಲ್ಲದೆ, ಮತ್ತೆ -

ನಿಬಿಡನಿತಂಬಿನಿ, ಅತ್ಯ ಕಳ್ಳು ಹಾಯಿಸು. ಸಮಸ್ತ ನದಿಗಳಲ್ಲಿ ರತ್ನಗಳ
ಜನನಿಯೆಂದು ಸಮುದ್ರರಾಜನಿಗೆ ಪ್ರಿಯಾದ, ಮುತ್ತಾಗಳನ್ನು ನೀಡುವಲ್ಲಿ
ಕಾಮಧೇನುವೆನಿಸಿದ ತಾಮ್ರಪರ್ಣಿ ಇವಳು.

ಅವಳ ಸೇಭಾಗ್ಯಕ್ಕೆ ಮತ್ತೊಂದು ಕಾರಣವೂ ಇದೆ -

ತಟಪ್ರದೇಶದಲ್ಲಿ ಚಂದನತರುಗಳರುವ ಈ ನದಿಯ ಜಲವು ಎಳನೀರಿನಂತೆ
ಮಧುರ; ಅಲ್ಲದೆ ಇಲ್ಲಿ ಮುತ್ತಾಗಳು ಮಟ್ಟುತ್ತವೆ. ಹಾಗಾಗಿ ಸಮುದ್ರನಿಗೆ
ತಾಮ್ರಪರ್ಣಿಯ ಮೇಲೆ ಅತಿಕಿರುವಾದ ಪ್ರೇಮ.

(ಎವೂದ ವೇಗವನ್ನು ಅಭಿನಯಿಸಿದ ರಾಮನು ಮುಂದೆ ನೋಡಿ)

ಹಲ್ಲನ್ನೇ ಒರಳಾಗಿ ಬಳಸುವ ಉಲುವಿಲವೃತ್ತಿಯ, ಗಡ್ಡೆಗಳಲ್ಲಿ ಉದುರಿದ
ಧಾಸ್ಯಗಳನ್ನು ಹೆಚ್ಚಿ ಬದುಕನ್ನು ಸಾಗಿಸುವ ಶಿಲೋಂಭವೃತ್ತಿಯ, ಕಂದ
ಮೂಲಗಳನ್ನು ಮಾತ್ರ ಭುಂಜಸುವ, ನೋರೆಗಳನ್ನು ಮಾತ್ರ ಸೇವಿಸುವ,
ಎಲೆಗಳನ್ನು ಮಾತ್ರ ಜಗಿಯುವ, ಮಾಗಿ ಉದುರಿದ ಫಲಗಳನ್ನು ಮಾತ್ರ
ತಿನ್ನುವ, ಒಂದು ಹಿಡಿಯಷ್ಟು ಬಿಡಿರಕ್ಷಿಯನ್ನು ಮಾತ್ರ ಬೇಯಿಸಿ ಉಲ್ಲಾವ
ತಪಸ್ಸಿಗಳಿಂದ ಸುತ್ತುವರಿದ ಪವಿತ್ರವಾದ ಆಶ್ರಮಪ್ರದೇಶವು ಸಮುದ್ರವನ್ನೇ
ಕುಡಿದು ಬ್ರಹ್ಮಿಸಿದ ಅಗಸ್ಟ್ಯ ಮಹಾರ್ಜಿಗಳಿಂದು. ಇದನ್ನು ನೋಡಿ ಪಾವನಳಾಗು.

(ಕೈಯೆತ್ತಿ)

ಅಯ್ಯಾ ಪುಷ್ಟಕ, ವಾಯುವೇಗದಿಂದ ಹೋಗಬೇಡ. ಮುಂದೆ
ಮುನಿಯೊಬ್ಬನು ಧೂಮಪಾನ ಮಾಡುತ್ತಿದ್ದಾನೆ (ಗಾಳಿಯಿಂದ ಧೂಮ
ಚಡುರಿತು); ಮತ್ತೊಬ್ಬ ಸೂರ್ಯನನ್ನೇ ನಟ್ಟದ್ವಿಷಯಿಂದ ಸೋಡುತ್ತಿದ್ದಾನೆ.
ಅವನ ಮೇಲೆ ಸರಳ ಬೀಳದಿರಲಿ. ಅಲ್ಲಿ ಶಿವನ ಮಂದಿರವಿದೆ.

ದೂರದಿಂದಲೇ ಪ್ರದಕ್ಷಿಣೆ ಹಾಕು. ಸ್ವಲ್ಪ ನಿಲ್ಲ. ನಿನ್ನ ಮುಂದಿರುವ ತಪಸ್ಸಿಗಳು
ಬೇರೆದೆ ಹೋಗುತ್ತಿದ್ದಾರೆ.

- ಸೀತೆ:** ಅಯ್ಯಂಪುತ್ರ, ಹವನಕಾಳಿ ಅಗ್ನಿಯನ್ನು ಉರಿಸುವ, ಕಥೆಗಳ ವ್ಯಾಖ್ಯಾನದಲ್ಲಿ ಚಿತ್ರವನ್ನಿಟ್ಟು ವಿವಿಧ ವೇದಶಾಖೆಗಳನ್ನು ಪರಿಸುವ, ಧರ್ಮಶಾಸಗಳನ್ನು ವರ್ಣಿಸುವ, ಯೋಗಾಚರಣವನ್ನು ಉಪದೇಶಿಸುವ, ಅತ್ಯಧಿಗಳನ್ನು ಆದರಿಸುವ, ಪರಾಶಾಲೆಗಳಲ್ಲಿ ವಾಸಿಸುವ ಈ ತಪಸ್ಸಿಗಳು ನಮ್ಮಿಂಥ ಜನರನ್ನು ಸಂಸಾರದಿಂದ ಮುಕ್ತಗೊಳಿಸುವಂಥವರಲ್ಲವೇ?
- ರಾಮ:** ಉತ್ತಮವಾದ ತಪಸ್ಸು ಬಯಕೆಗಳನ್ನೆಲ್ಲ ಈಡೇರಿಸುವ ಕಾಮಧೇನು. (ಮುಂದೆ ತೋರಿಸುತ್ತು)
- ಜಂಕೆಗಳ ಭಯದಿಂದ ಈ ತಪಸ್ಸಿಗಳು ಬಹುಕಾಲದ ವರೆಗೆ ತಮ್ಮ ವಲ್ಲಳಗಳನ್ನು ಆಕಾಶದಲ್ಲಿಯೇ ಒಣಿಸುತ್ತಾರೆ; ಸಂಧ್ಯಾಕಾಲದ ಆಚಮನದ ಸಮಯದಲ್ಲಿ ಬರಿದಾದ ಕಮಂಡಲವನ್ನು ನೋಡುತ್ತಾರೆ (ಆಗ ಅದು ನೀರನಿಂದ ತುಂಬುತ್ತದೆ); ಕರಮಚಿಗಳನ್ನೆ ಪಾತ್ರೀಯಾಗಿಸಿಕೊಂಡು ಅಡವಿಯ ಮರಗಳಲ್ಲಿ ಭೂಕ್ಷಯನ್ನು ಯಾಚಿಸುತ್ತಾರೆ; (ಅವು ಹಣ್ಣಾಗಳನ್ನು ನೀಡುತ್ತವೆ); ಇವರ ಮೂಡಿಗೆ ಒದಗಲೆಂದು ಹತ್ತಿರದಲ್ಲಿರುವ ಬಳಿಗಳು ಆಕಾಶದಲ್ಲಿಯೂ ಹೂ ಬಿಡುತ್ತವೆ.
- (ಸುತ್ತಲೂ ನೋಡಿ) ಮಹಷ್ಣ ಅಗಸ್ತ್ಯರ ಆಶ್ರಮದ ವ್ಯಕ್ತಿಗಳನ್ನು ಕರ್ಣಾಂಬ ನೋಡು -
- ಸ್ವಾಧ್ಯಾಯದ ಅನಂತರದಲ್ಲಿ ವಟಿಗಳಿಗೆ ವಿಶ್ರಾಂತಿಯ ಸಾಫಿನೆ; ಲೋಪಾಮುದ್ರೆಯಿಂದ ಪ್ರತಿದಿನ ಅಂಜಲಿಜಲದ ಅಭಿಷೇಚನ; ಅತಿಧಿಗಳ ಸಲುವಾಗಿ ಎಲ್ಲ ಕಾಲಗಳಲ್ಲಿಯೂ ಘಲಪಷ್ಟ ರಮೇಶ್ಯ; ರಜೋಗುಣ ರಹಿತರಾದ ಅಗಸ್ತ್ಯರ ಆಶ್ರಮದ ವ್ಯಕ್ತಿಗಳಲ್ಲಿನ ಉತ್ಸರ್ವ ಅನಿರ್ವಚನಿಯೆ.
- ಲಕ್ಷ್ಮಣ:** ತಪಸ್ಸಿಗಳು ನೆಲಸಿರುವ ಭೂಮಿ ಪರಮವಾವನ.
- ರಾಮ:** ವಿಮಾನರಾಜ, ಯಾವುದಾದರೂ ಪ್ರದೇಶಪ್ರೋಂದನ್ನು ಅಲಂಕರಿಸು. ನಾನು ಮಹಷ್ಣ ಅಗಸ್ತ್ಯರ ದರ್ಶನವನ್ನು ಮಾಡಬಿರುತ್ತೇನೆ.
- (ಎಲ್ಲರೂ ವಿಮಾನದಿಂದ ಇಳಿಯುವ ಅಭಿನಯ ಮಾಡುವರು)
- ಸ್ವರ್ಗಿವ, ವಿಭೀಷಣಾರು:** ಮಹಾರಾಜ, ತ್ಯಾರೆ ಮಾಡು. ಅಗಸ್ತ್ಯಮಹಷ್ಣಿಗಳು ಲೋಪಾಮುದ್ರೆಯೊಡನೆ ಹುಳಿಬೇಲದ ಮರದ ಕೆಳಗೆ ಕುಳಿತು ನಮ್ಮತೇ ನೋಡುತ್ತಿದ್ದಾರೆ.
- (ಅನಂತರ ಅಗಸ್ತ್ಯ ಲೋಪಮುದ್ರೆಯರು ಪ್ರವೇಶಿಸುವರು)
- ಅಗಸ್ತ್ಯ:** ಭಗವತಿ ಧರ್ಮಪತ್ರಿ ಲೋಪಾಮುದ್ರೆ,

ಸುದ್ಯವದಿಂದ ಸೇತುಬಂಧವನ್ನು ಮಾಡಿ ರಾಕ್ಷಸರನ್ನು ನಾಶಗೊಳಿಸಿ
ಮಾರ್ಣವಾಮನಾದ, ಗಗನಗಾಮಿಗಳು ಪ್ರೀತಿ ತುಂಬಿ ಅರ್ಚಣೆಸುತ್ತಿರುವ,
ಆಕಾಶದಲ್ಲಿ ವಿಮಾನವನ್ನೇರಿ ಹೊರಟಿರುವ ರಾಮನು ಕಾಳುತ್ತಿದ್ದಾನೆ.

ರಾಮ: (ಒಳಿಸಾರಿ ಪಾದಮುಟ್ಟಿ)

ಕಾಶಪುಷ್ಟಿದಂತೆ ಶ್ರೇತರಣಿದಿಂದೊಮ್ಮೆವ ಅಗ್ನಿ ಮತ್ತು ಜಲದಿಂದ
ಉತ್ತನ್ನರಾದ ಮಿತ್ರಾಪರುಣಪುತ್ರರಾದ ಕುಂಭಸಂಭವರೆ ನಿಮಗೆ ನಮಸ್ಕಾರ.
(ಎಲ್ಲರೂ ನಮಿಸುವರು)

ಅಗ್ನಿ: ರಘುವರ, ಜಗತ್ತನ್ನು ಕಂಟಕದಿಂದ ಪಾರುಮಾಡಿದ ನಿನಗೆ ನಾನೇನು
ಆಶೀರ್ವಾದ ಮಾಡಲಿ? ಹಾಗಿದ್ದರೂ ಪರಾಕ್ರಮದಿಂದ ಭೂಮಿಯ ಮೇಲಿನ
ಇಂದ್ರರಿಗೆ ಸಮಾನರಾದ ಇಬ್ಬರು ಮಕ್ಕಳನ್ನು ನಿನ್ನ ಮಡದಿಯ ಪಡಯಲ್ಲಿ
ಎಂದು ಆಶೀರ್ವದಿಸುತ್ತೇನೆ.

ರಾಮ: ರಘುಕುಲವು ಅನುಗೃಹೀತವಾಯಿತು.

ಲೋಪಾಮುದ್ರಾ: ಮಗೂ ರಘುನಂದನ ರಾಮಚಂದ್ರ, ಇಲ್ಲಿ ಬಾ, ಇಲ್ಲಿ ಬಾ. ಇಂದು
ನಿನ್ನ ಮುಖಿವನ್ನು ಕರಾಗ್ರದಿಂದ ಸ್ಥಿರಸುತ್ತೇನೆ. ನೀನು ರಾಣಿನ
ಬಾಣಗಳನ್ನು ಹೇಗೆ ಸಹಿಸಿದೆ? ದಶಕಂತನ ಶಿರಗಳನ್ನು ಕತ್ತರಿಸಿದ್ದು
ಹೇಗೆ? ಹೇಳಿಪ್ಪ.

ರಾಮ: (ಲಜ್ಜಿತನಾಗಿ) ಅಹಾ! ಮಹಿಮಾನ್ವಿತಯಾಗಿದ್ದರೂ ಲೋಪಾಮುದ್ರೆಯು
ಸ್ತೋಪಾವಕ್ಷೆ ತಕ್ಷಂತೆ ನುಡಿಯತ್ತಿದ್ದಾಳಿಲ್ಲ!

ಲೋಪಾಮುದ್ರಾ: (ರಾಮನ ಶಿರವನ್ನು ಮುಟ್ಟಿ)
ಮಗೂ, ಸಮುದ್ರಕ್ಕೆ ಸೇತುವೆಯನ್ನು ಕಟ್ಟುವ ಸಲುವಾಗಿ ಪರ್ವತಗಳನ್ನು ಕಿತ್ತು
ನಿನ್ನ ಅತ್ಯೇಕಾದ ಭೂದೇವಿಯನ್ನು ಕೆರಳಿಸಿದ್ದೇಕೆ? ನಾಲ್ಕು ಸಮುದ್ರಗಳನ್ನು
ಬೋಗಸಯಲ್ಲಿ ಹೀರಿದ ಅಗ್ನಿರಿಗೆ ಹೇಳಲಿಲ್ಲವೇಕೆ?

ಅಗ್ನಿ: ಮಹಾತಪಸ್ಸಿನಿ ಲೋಪಾಮುದ್ರೆ, ವಸಿಪ್ಪರು ನಿಶ್ಚಯಿಸಿದ ಪಟ್ಟಾಭಿಪ್ರೇಕದ
ಮುಹೂರ್ತವು ಸನ್ನಿಹಿತವಾಗಿದೆ. ರಾಮಚಂದ್ರನನ್ನು ಕಳುಹಿಸಿಕೊಡು.

ಲೋಪಾಮುದ್ರಾ: ಹೋಗು, ರಾಮ, ಹೋಗು. ಸಗರ ಭೀರಭರ ಸಮಾನನಾಗು.
(ಎಲ್ಲರೂ ಎದ್ದು ವಿಮಾನವನ್ನೇರುವ ಅಭಿನಯವನ್ನು ಮಾಡುವರು)

ಖಿತೆ: ಸುದ್ಯವದಿಂದ ನಾಡು ಕಾಳುತ್ತಿದೆ

ರಾಮ: ಇದು ದ್ರವಿಡದೇಶ -

ಕೋಮಲಾಂಗಿ, ವೀಳ್ಯದಲ್ಲಿ, ಒಳ್ಳಿಯ ಹಸಿತುಂತಿ, ಅಡಿಕೆ, ಏಲಕ್ಕಿ ಹಾಗೂ
ಕರ್ಮಾರಗಳನ್ನು ಸೇರಿಸಿದ ತಾಂಬೂಲವನ್ನು ಸವಿಯಿವ ಸೋಗಿಸಿನ
ಕೇರಳದೇಶ ಇದು; ಮನುಧನ ಶ್ರೇಡಾಭವನ. ಈ ನಾಡನ್ನು ನೋಡಿ ನಿನ್ನ
ವಿಶಾಲವಾದ ನಯನಗಳನ್ನು ಸಫಲಗೊಳಿಸಿಕೊ.

ಮತ್ತे -

ಇಲ್ಲಿನ ಹೆಂಗಳ ಕಟ್ಟಿನ ಬಾಣಕೆ
ಮುಕ್ಕಡಿಯಾಗುವ ಮುಕ್ಕಣ್ಣ
ಕೇರಳ ಕಸ್ಯೈಯ ಮಜ್ಜಿನ ಬಳ್ಳಯಿ
ಕಾಮನಿಗೆರಡನೆ ಧನುವಣ್ಣ

ಸುಗ್ರೀವ: (ಬಲಗಡ ತೋರಿಸುತ್ತ) ಮಹಾರಾಜ, ಸಪ್ತಗೋದಾವರಿ ತೀರದಲ್ಲಿ
ಭಗವಾನ್ ಭಗ್ರನು ಭಯಂಕರನಾಗಿದ್ದಾನೆ. ಅವನಿಗೆ ನಮಿಸು.

ರಾಮ: ನಾಗಗಳು ಸುತ್ತುವರಿದಿರುವ, ಅತ್ಯಂತ ಧವಲವರ್ಣದ, ಜಟಾಪಲ್ಲವಗಳು
ಅಲ್ಲಾಗುತ್ತಿರುವ ಶಿವರೂಪಿಯಾದ ಚಂದನವೃಕ್ಷಕ್ಕೆ ನಮಸ್ಕಾರ.

(ಎಲ್ಲರೂ ನಮಿಸುವರು)

ರಾಮ: ಸುದತಿ, ಈ ದೇಶದ ಸುಂದರಿಯರು ಶೃಂಗಾರ ರಸದಿಂದ ಉದ್ರಿಕ್ತರಾಗಿ
ಆಂಗಿಕ, ವಾಚಿಕ, ಸಾತ್ತಿಕ ಅಭಿನಯಗಳ ಮೂಲಕ ನಿತ್ಯಪೂರ್ವ
ಸುರತೋವ್ರವಚೆಂಬ ಮಹಾನಾಟಕವನ್ನು ರಚಿಸುತ್ತಾರೆ; ಅಲ್ಲಿ, ನಿನ್ನ
ಬಿಲಗಡೆಯಲ್ಲಿ ಸಮುದ್ರವನ್ನು ಸೇರುವ ಗೋದಾವರಿಯ ಏಳು
ಪ್ರವಾಹಗಳಿಂದ ನಿರ್ಮಿತವಾಗಿರುವ ದ್ವೀಪಗಳ ಮೇಲಿರುವ ಅಂದ್ರಪ್ರದೇಶ
ಕಾಲುತ್ತದೆ.

ಮತ್ತೆ -

ಹರನ ಸೇತುಾಗ್ರಿಯಲ್ಲಿ ದಗ್ಗ ಕಾಮನ ಮತ್ತೆ
ಬದುಕಿಸುವ ಸಂಜೀವಿನಿ
ಅಂದ್ರದೇಶದ ಲಲನೆಯರ ಕಣ್ಣ ನೋಟದಲ್ಲಿ
ಸಜ್ಞಗೊಂಡಿರುತ್ತಿಮುದು ನನ್ನ

ವಿಭೀಷಣ: ನದಿಯ ಇಕ್ಕೆಲ್ಲದ ದಂಡಗಳಲ್ಲಿಯೂ ಬೆಳೆದು ನಿಂತಿರುವ ತಂಗು
ಕಂಗುಗಳ ತೋಟಗಳಿಂದ ಕಂಗೊಳಿಸುತ್ತಿರುವ ನದಿಯೇ ಕಾವೇರಿ.

ರಾಮ: ಭಾಮಿನಿ, ಭೂದೇವಿಯ ಕರಿಯಂತೆ ಕಣ್ಣಸೆಯುವುದೇ ಕಾವೇರಿ. ಮುಂದೆ
ನೋಡು. ಅಡಿಕೆಯ ಮರಗಳಿಗೆ ಸುತ್ತಿಕೊಂಡ ನಾಗವಲ್ಲಿಯ ಬಳ್ಳಗಳ
ಮೂಲಕ ಆಲಿಂಗನ ವಿದ್ಯೇಯನ್ನು ಉಪದೇಶಿಸುವಂತಿದೆ.
ಕಣಾಟಕಲಲನೆಯರು ಸ್ವಾನ ಮಾಡುವಾಗ ಅವರ ಜಪನಗಳು ಅಪ್ಪಳಿಸಿ
ರುಚಿಯನ್ನು ತಿಳಿದ ನಾಭಿಕುಪರಗಳಿಂದ ಹೀರಲ್ಪಟ್ಟಿ ಮಾರ್ವಕ್ಕೆ
ಪಯಣಿಸುತ್ತದೆ.

ಎತ್ತ ಹಾಯಿಸುವರೊ ಕನ್ನಡ ಹೆಂಗಳು
ಕಂಗಳನಾಗಳಿ ಕಾಮ
ಧನುವಿದಿದೋಡುವ ಬಾಣವನೆಸೆಯುವ
ಕುಶಲತೆಯೊಳಗ್ರಾಜ್ಯ

- ಸ್ತುತಿ:** ಶ್ರೀರಾಮಚಂದ್ರ, ಮುಂದಿರುವುದು ಮಹಾರಾಷ್ಟ್ರ ದೇಶ.
- ರಾಮ:** ಸುಭಗ, ನಿನ್ನ ಎದುರಿಗಿರುವುದು ಸ್ವರ್ಗವನ್ನು ಸೇರಲು ಸುಲಭದ ಮಾರ್ಗ, ವೇದದ ಪಿಳಿನೆಯ ಅಂಗ, ಕಚ್ಚಿನ ಸಿಹಿಗಿಂತ ಸಿಹಿ, ವಾಜ್ಯಯಿದ ಚೆಕ್ಕು, ಮನೋಹರವಾದ ಮಥುರ ಹಾಗೂ ಪ್ರಸಾದ ಗುಣಳಿಂದ ಕೂಡಿದ ಕಾವ್ಯಾಖ್ಯತವು ತುಂಬಿರುವ ಸರಸ್ಪಿಯ ಜನ್ಮಭೂಮಿಯನ್ನಿಸಿದ ವಿದಭರ್ದೇಶ.
- ಹಾಗೆಯೇ -
- ಸುರತಕಲೆಯಲ್ಲಿ ಪರಿಣತರಾದ ಕುಂತಲಕಾಂತೆಯರ ವಿಲಾಸವಿಭ್ರಮಗಳನ್ನು
ಪ್ರಕಟಿಸುವಲ್ಲಿ ಆಸಕ್ತನಾದ ಮನ್ಯಾಧನು ಇವರ ಅಡಿಯಾಳಾಗಿದ್ದಾನೆ.
- ಸೀತೆ:** ಇಲ್ಲಿಯೇ ನಮ್ಮ ಮಾವನ ತಂದೆಯ ಮದದಿಯಾದ ಇಂದುಮತಿಯು
ಜನಿಸಿದಳಿಲ್ಲವೇ?
- ತ್ರಿಜಟಾ:** ಸಬಿ, ಲೀಲಾಯಕ್ತವಾದ ಮಥುರಧ್ವನಿಯ ಸುಖಧಾಮವೆಲ್ಲಿ?
ವಿಂಧ್ಯದ್ವಿಲ್ಲಿರುವ ಶತಿತಿಲಕನಾದ ಶಿವನ ಸುತೆಯು ಯಾರು?
- ಸೀತೆ:** ನಮ್ರದಾ.
- ತ್ರಿಜಟಾ:** ಅದೂ, ನಮ್ರದೆಯು ಕಾಣುತ್ತಿದೆ.
- ಸೀತೆ:** ಆಯ್ ಸುಮಂತ್ರನು ನಮ್ಮಿಂದ ಬೀಳೊಂದುದು ಇಲ್ಲಿಯೇ.
- ರಾಮ:** (ಗುಟ್ಟಾಗೆ ಇತರರಿಗೆ ಕೇಳಿದಂತೆ) ತ್ರಿಯೇ, ನಾವು ಜಲಕ್ರೀಡೆಯಾಡುತ್ತಿರುವಾಗ ನನ್ನ ಹಸ್ತಯಂತ್ರದಿಂದ ಚಿಮ್ಮುವ ಜಲಧಾರೆಗಳನ್ನು ತಡೆಯುವ ಸಲುವಾಗಿ ನೀನು ಒಂದೇ ಒಂದು ಕಮಲದೆಲೆಯಿಂದ ಸ್ವನಗಳನ್ನು
ಮುಚ್ಚಿಕೊಂಡಿದ್ದೆಯಲ್ಲವೇ?
- ಅಲ್ಲದೆ -
- ಈ ನಮ್ರದೆಯ ಉಸುಕಿನ ದಂಡೆಯ ಮೇಲೆ ಕಲಹವಾಡಿ ಕುಟಿತರಾಗಿ
ಮುಖಿ ತಿರುಗಿಸಿ ಮಲಗಿದ್ದೇವು. ಆಗ ಬೀಸುತ್ತಿರುವ ತಣ್ಣನೆಯ ಗಾಳಿಯು
ಉಪದೇಶಿಸಿತು. ಅನಂತರ ಪ್ರೇಮಾವೇಶದಿಂದ ಬಿಗಿಯಾಗಿ ಅಪ್ಪಿಕೊಂಡದ್ದು
ನೆನಪಿದೆಯಿ?
- ವಿಭಿಂಜಣಾ:** ಇಲ್ಲಿಂದ ಮುಂದಿನದು ಭೂದೇವಿಯ ಶಿರೋಭೂಷಣವನ್ನಿಸಿದ
ಲಾಟದೇಶ.
- ರಾಮ:** ಸುದತಿ, ಇದು ಸಂಸ್ಕೃತಭಾಷೆಯ ಜನ್ಮಭೂಮಿ. ಇಲ್ಲಿಯ ನಾರಿಯರ
ನಾಲಿಗೆಯ ಮೇಲೆ ನಲಿಯುವ ನುಡಿಗಳನ್ನು ಕೇಳುತ್ತಿದ್ದಂತೆ ಇತರ ಭಾಷೆಗಳ
ರಸವು ಕಡಿಮೆಯಾಗಿಬಿಡುತ್ತದೆ. ಇಲ್ಲಿ ಪ್ರಾಕ್ಯತವಾದ ಗ್ರಂಥವು ಕಡಿಮೆ. ಇದು
ಕಾಮನ ನೆಲೆವನೆಯಾದ ಲಾಟದೇಶ. ಬಿಟ್ಟು ಕಣ್ಣಗಳಿಂದ ದಿಟ್ಟಿಸಿ ನೋಡು.

ಮತ್ತಲ್ಲದೆ -

ಈಮದೇವನು ಬೇರೆಯವರನ್ನು ಗುರಿಯಾಗಿಸಿ ಬಾಣ ಹೂಡಿರುವಾಗ ಲಾಟದ ಲಳನೆಯರ ನೋಟಕ್ಕೆ ಗುರಿಯಾದರೆ ಬಾಣಕ್ಕೆ ತಾನೇ ಗುರಿಯಾಗುತ್ತಾನೆ.

ಸ್ವರ್ವಿಷ: ಇವನು ಉಜ್ಜ್ವಲಿನಿಯಲ್ಲಿ ವಸತಿ ಹೂಡಿರುವ ಮಹಾಕಾಲ.

ರಾಮ: (ಕೈಜೊಡಿಸಿ)

ಯಾರ ಮನಸ್ಸಿನ ಮೇಲೆ ಪ್ರಹರಿಸಲೆಂದು ಮನ್ಯಧನು ಬಾಣವನ್ನು ಹೊಡೆದನೋ ಅದು ವಕ್ತವಾಗಿ ಚಂದ್ರನೆನಿಸಿಕೊಂಡು ಯಾವನ ಹೊಲೆಯಲ್ಲಿ ರಾಜಿಸಿತೋ ಅಂಥ ಶಿವನಿಗೆ ಜಯವಾಗಲಿ.

(ಸೀತೆಯೋದನೆ)

ಶ್ರೀದೇಯಲ್ಲಿ ವಿಹರಿಸುವ ರೀತಿ, ಅಲೆಗಳಂತೆ ಅಲೆವ ಹುಬ್ಬಗಳರುವ ಓರನೋಟವನ್ನು ಬೀರುವುದು, ನಿಲ್ಲುವ ಸೊಬಗು, ಅನಾಯಾಸವಾಗಿ ಮನಮೋಹಕ ಸಂಭಾಷಣೆ, ಹೃದ್ಯವಾಗಿ ವಾದಿಸುವುದು, ಹಾಗೆಯೇ ರತ್ನಿಕೆಳಿಯಲ್ಲಿ ಸರಾಂಗಸಮರ್ಪಣೆಯಿಂದ ಸುಖ ನೀಡುವುದೇ ಹೊದಲಾದವುಗಳನ್ನು ಉಜ್ಜ್ವಲಿನಿಯಲ್ಲಿ ಜನಿಸಿದವರಲ್ಲದ ಬೇರೆಯವರು ತಿಳಿದಿಲ್ಲ.

ಮತ್ತೆ -

ಚಂದ್ರಿಕೆಯನ್ನು ಕುಡಿವ ಜಾಣ್ಣ ಚಕೋರಿಯರಿಗೆ ಮಾತ್ರ ಗೊತ್ತು; ಸುರತ್ತುಕ್ಕೆಚೆಯ ಕೌಶಲವು ಅವಂತಿಸುಂದರಿಯರ ಸೊತ್ತು.

ಸೀತೆ: ಮಳೆಗಾಲದ ಸಸ್ಯಸಮೃದ್ಧಿ ತೋರುತ್ತಿರುವುದಲ್ಲಿ?

ತ್ರಿಜಟಾ: ಮಾಲವದಲ್ಲಿ.

ಸೀತಾ: ನಯನಾನಂದಕರರಾದ ಆ ಜನಗಳು ಕಾಣುತ್ತಿದ್ದಾರೆ.

ರಾಮ: ಸೌಜನ್ಯವಿಧಿಗಳಿಂದ, ವಿಭ್ರಮಭವನಗಳಿಂದ, ಶಂಗಾರಶ್ವಿಯರಾದ ಜನರಿಂದ ತುಂಬಿದ ಮಾಲವಮಂಡಲವು ಶೋಭಿಸುತ್ತಿದೆ. ಮತ್ತೇನು ಹೇಳಲಿ? ಮಳೆಗಾಲದ ಸಮಯದಲ್ಲಿ ವಿವಿಧ ತರನ ತಿಳಗಳಿಂದ ನಿರ್ಮಿತವಾದ ಸೌಧಗಳಲ್ಲಿ ವಿಚಿತ್ರ ರತ್ನಗಳನ್ನು ಕೆತ್ತಿದ ಉಪ್ಪರಿಗಳ ಮೇಲೆ ಪ್ರೇಮಿಗಳು ಪ್ರಿಯತಮೆಯರೂಂದಿಗೆ ದಿನಗಳೆಯುತ್ತಾರೆ.

ಸೀತೆ: ವಸುಂಧರಾ ವನಿತೆಯ ವೇಳೆಯಂತೆ, ಗಗನದ ಕೆಸರೆಲ್ಲ ಧರೆಗಳಿದಂತೆ, ಉತ್ತರ ದಿಕ್ಕಿಗೆ ನೀಲಮಣಿಯಿಂದ ನಿರ್ಮಿಸಿದ ಕೊರಳ ಸರದಂತೆ, ಕಾಲಿಂದಿಯು ಕಂಗೊಳಿಸುತ್ತಿದೆ.

ರಾಮ: ಸುಭೂತಿ, ಎದುರು ಕಾಣುತ್ತಿರುವವರು ಕಲಿಂದ ಕಸ್ತಿ; ಸುರಗಂಗೆಯ ಸಹಿ; ಕಾಳಿಂಗ ನಾಗನ ನಿವಾಸ; ಇವರು ಅರ್ಯಮನೆನಿಸಿದ ಸೂರ್ಯಕುಮಾರಿ;

ಯಮನ ಅನುಜೆ; ಸುವರ್ಣದ ಪರೀಕ್ಷೆಗೆ ಯೋಗ್ಯವಾದ ಒರೆಗಲ್ಲುಗಳು ದೊರೆವ ತಾಪಿಯು ಇವಳ ಸೋದರಿ; ಅವಳಿಗೆ ವಂದಿಸು.

- ಸೀತೆ:** (ವಂದಿಸುವಳು)
ಲಕ್ಷ್ಮಿ: ಅರ್ಯ, ಭಗವತಿ ಅಯೋಧ್ಯಾನಗರಿಯು ಹತ್ತಿರದಲ್ಲಿದೆ. ಇದು ಅಂತರ್ವೇದಿಯ ಅಲಂಕಾರವನಿಸಿದ ಪಂಚಾಲದೇಶ.

- ರಾಮ:** (ಸೀತೆಯೊಡನೆ)

ಎಲ್ಲಿಯ ಕವಿಗಳಿಗೆ ಶಾಸಿಯವಾದ ಹಾಗೂ ವ್ಯಾಪಹಾರಿಕವಾದ ಸುಂದರ ಹಾಗೂ ನವೀನ ಉತ್ಕಿಂಜಲ್ಲಿರುವಪ್ಪು ಅನುರಕ್ತಿಯು ಗ್ರಾಮ್ಯವಾದ ಮಾತುಗಳಲ್ಲಿರುವದಿಲ್ಲವೋ ಆ ಪಂಚಾಲವು ನಿನ್ನ ಪಶ್ಚಿಮಕ್ಕಿದೆ. ವಾಣಿಗೆ ಸುಯೋಗ್ಯವಾತ್ವಾದ ಅದು ಯಮನೆ ಮತ್ತು ಗಂಗೆಯರ ನಡುವೆ ಇದೆ. ಅತ್ಯ ಕಡೆಗೆ ದೃಷ್ಟಿ ಹಾಯಿಸು.

ಮತ್ತೆ -

ಸುರತಕೇಳಿಯಲ್ಲಿ ಸಕಲ ಕಾಮತಂತ್ರಗಳನ್ನು ಪ್ರಕಟಿಸುವ ಪಂಚಾಲಕಾಮಿನಿಯರ ಚೇಷ್ಟೆಗಳಲ್ಲಿ ಮದನನು ಎಲ್ಲ ಬಾಣಗಳನ್ನೂ ಒಟ್ಟಿಗೆ ಪ್ರಯೋಗಿಸುವ ಅವಕಾಶವನ್ನು ಪಡೆಯುತ್ತಾನೆ.

- ಲಕ್ಷ್ಮಿ:** ಅನಂತರ, ಮಂದಾಕಿನಿ ನದಿಯು ಸುತ್ತುವರೆದ ಮಹೇದಯವೆಂಬ ನಗರವು ಕಾಣುತ್ತಿದೆ.

- ರಾಮ:** ವೈದೇಹಿ, ಸಾಲು ಸಾಲು ಭವ್ಯಸೌಧಗಳಿಂದ ಕೂಡಿದ್ದು ವೃದ್ಧಿಯಲ್ಲಿ ಪ್ರಸಿದ್ಧವಾದ. ಶತ್ರುಗಳ ಆಕ್ರಮಣಕ್ಕೆ ಸಿಲುಕದ ಗಾಧಿಪುರ ಎದುರಿನಲ್ಲಿದೆ. ಆದ್ದರಿಂದ ಹರಿವ ಗಂಗಾನದಿಯ ನಡುವೆಯಿರುವ ಶಫರಿಯನ್ನು ಹೋಲುವ ದೃಷ್ಟಿಯನ್ನು ಆ ಕಡೆ ಹಾಯಿಸು.

ಜಾನಕಿ, ಪರಮಪವಿತ್ರವೋ ಪರಸ್ಪರ ಭೂಷಣಗಳೂ ಆಗಿರುವವು ಇವೆರಡು - ಕಾನ್ಯಕುಭೂ ನಗರ ಮತ್ತು ಗೌರೀಪತಿಯ ವೌಲಿಮಾಲೆಯನಿಸಿದ ಗಂಗಾನದಿ.

ಮೈಥಿಲಿ, ವೇಷವಿನಾಸರ ರೀತಿ, ಮಾತುಗಳನ್ನು ಸೋಗಸಾಗಿ ಜೋಡಿಸುವ ಕ್ರಮ, ಕೇಶಪ್ರಸಾಧನಕಲೆ, ಭೂಷಣಗಳನ್ನು ಧರಿಸುವ ವಿಧಾನ ಇತ್ಯಾದಿಗಳನ್ನು ಇತರ ದಿಕ್ಕುಗಳಲ್ಲಿರುವ ವಿಲಾಸಿನಿಯರಾದ ಹಂಗಳೆಯರು ಶಿಕ್ಷಣದ ಮೂಲಕ ಪ್ರಯೋತ್ಸಾಹವರ್ಣಕವಾಗಿ ಕಲಿಯುತ್ತಾರೆಂಬ ಅವೆಲ್ಲವನ್ನು ಕಾನ್ಯಕುಭೂದವರಲ್ಲಿ ಸಹಜವಾಗಿಯೇ ಕಾಣಬಹುದು.

(ವಿಮಾನದ ವೇಗವನ್ನು ಅಭಿನಯಿಸಿ)

- ಲಕ್ಷ್ಮಿ:** ಅಣ್ಣ, ದಿವ್ಯನದಿಗಳಾದ ಗಂಗೆ ಯಮನೆಯರ ಸಂಗಮ ಎದುರಿಗಿದೆ.

- ರಾಮ:** (ಸೀತೆಯೊಂದಿಗೆ) ಇದು ಶಾಮವೆಂಬ ವಚನಕ್ಕೆ ಇದು ಹರನ ಜಟಿಯಿಂದಿಳಿದ ಭಾಗೀರಥಿ; ಅದರ ಜಲದೊಂದಿಗೆ ಸೇರುವ ಯಶಸ್ವಿ ಇದು. ಇದು ಸ್ವರ್ಗಮಾರ್ಗವೆನಿಸಿದ ಪ್ರಯಾಗತೀರ್ಥ. ನಮಸ್ಕಾರಿಸು.
- (ಎಲ್ಲರೂ ವಂದಿಸುವರು)
- ಲಕ್ಷ್ಮಿ:** (ಮೂರ್ವಕ್ಕೆ ತೋರಿಸಿ) ಇದು ಭಗವಾನ್ ಭಗವನ ಕೇಲಿವಾಸವೆನಿಸಿದ ಕಾಶಿ.
- ಮಾತಿನ ಮೇಲೆ ಸಂಯಮವನ್ನು ಸಾಧಿಸಿ, ನೀವಾರಮುಷ್ಟಿಯನ್ನು ಭುಂಜಿಸುತ್ತೆ ಯಾವ ದಿವ್ಯಚೈಕ್ಯತೀಯನ್ನು ಉಪಾಸಿಸುವರೆ ಅವರಿಗೆ ಅಪ್ಪು ಶೀಪ್ರವಾಗಿ ಫಲಪೂರ್ತಿಯಾಗುವುದಿಲ್ಲ. ಆದರೆ ವಿಶ್ವನಾಥನ ಸದಾ ಸಾನ್ವಿಧ್ಯವಿರುವುದರಿಂದ ಈ ಕಾಶಿಕ್ಷೇತ್ರದ ಜನರು ಸಂಭೋಗದಿಂದ ಹೂಡ ಆ ಅಕ್ಷಯಚೈಕ್ಯತೀಯನ್ನು ಪಡೆದು ಆನಂದವನ್ನು ಅನುಭವಿಸುತ್ತಾರೆ.
- ಸೀತೆ:** ದಶಕಂತಸೂದನ, ವಾರಾಣಸಿಯ ಸಂಕೀರ್ತನದಿಂದ ನಯನಮನೋಹರವೂ ಮಾತೃಸ್ಥಾನದಲ್ಲಿರುವುದೂ ಆದ ಮಿಥಿಲೆಯ ನೆನಪಾಗುತ್ತಿದೆ.
- ರಾಮ:** ಭಗವನ್ ಏಮಾನರಾಜ, ಮೂರ್ಜ್ವ ಜನಕಮಹಾರಾಜನ ರಾಜಧಾನಿಯನ್ನು ಸೀತೆಗೆ ತೋರಿಸು.
- ರಾಮ:** (ಸ್ವಾಲ್ಪ ಮೇಲೆ ಹೋಡಂತ ಅಭಿನಯಿಸಿ)
- ಸೂರ್ಯನ ಶಿಷ್ಟನಾದ ಯಾಜ್ಞವಲ್ಮೀನ ನಿವಾಸವಾದ, ಸದಾಕಾಲವೂ ನಿಮಿವಂತದ ಭೂಪಾಲರಿಂದ ಪಾಲಿತವಾದ, ನಿನ್ನ ಜನ್ಮಭೂಮಿಯಾದ, ಹರಧನವನ್ನು ಭಂಗಿಸಿ ನಿನ್ನನ್ನು ಮದುವೆಯಾದ ಮಿಥಿಲಾಮಂಡಲವನ್ನು ನೋಡು.
- ಸೀತೆ:** ಭಗವತಿ ಮಿಥಿಲಾನಗರಿ, ಗುರುಜನರಿಗೂ ನಿನಗೂ ವಂದಿಸುತ್ತೇನೆ.
- ವಿಭೀಜಣಿ:** ರಾಮದೇವನು ಕ್ಷತ್ರಿಯಾಂತಕನಾದ ಭಾಗವನನ್ನು ಭಂಗಿಸಿದ್ದು ಇಲ್ಲಿಯೇ ಅಲ್ಲವೇ?
- ಸುಗ್ರೀವ:** ನೀರಿನ ನೋರೆಯನ್ನು ಕುಡಿದು ತ್ವಪ್ರನಾಗಿಧ್ಯ ಬೆಳುದಿಂಗಳನಿಂದ ಸ್ವಾನ ಮಾಡುವ ಆ ಮುನಿಯು ಕೌಸಲ್ಯಾಸಂದನನನ್ನು ಹೊರತುಪಡಿಸಿ ಮಿಕ್ಕವರ ಕ್ಷಾತ್ರವನ್ನೆಲ್ಲ ನಾಶಮಾಡಿದ್ದನು.
- ರಾಮ:** (ನಾಬುತ್ತಿರುವ ಸೀತೆಯೊಡನೆ)
- ನವೀನ ಚಂಪಕಕ್ಕೆ ಸಮಾನವಾದ ಅಂಗವ್ಯಳುವರೆ, ಅಧಾರತಿಶಯವಿದ್ದರೂ ಸೂಚಿತವಾದ ಜಗತ್ತಿನ ಮರ್ಯಾದೆಯನ್ನು ಅಳವಡಿಸಿಕೊಂಡ ಕಾರಣ ಆನಂದದಾಯಕವಾದ, ಸಮಾಸಮಸ್ಕೃತಿಯ ಅಂಶಗಳಲ್ಲದೆ ಪ್ರಸ್ತಾರದಿಂದ ವಿಸ್ತಾರವಾದ, ವಿದ್ಬಾಂಸರ ಪ್ರಯೋಗಪರಂಪರೆಯಿಂದ ಸಮನ್ವಯವಾದ,

ರಮ್ಮವಾದ ಕಾರ್ಯೋತ್ತಿಗಳಿಂದ ತುಂಬಿದ ಪ್ರಬಂಧಗಳ್ಲಿ ಈ ಪ್ರದೇಶವು ನಿನ್ನ ನೇತೃಗಳನ್ನು ಅರಳಿಸಲಿ.

ಹೀಡಿ: (ದೂರಕ್ಕೆ ನೋಡುವ ಅಭಿನಯವನ್ನು ಮಾಡಿ) ಸಾಗರವನ್ನು ಲಂಭಿಸಿದ ಹನುಮನಿಗಿಂತಲೂ ದೂರವನ್ನು ನೋಡುವ ದೃಷ್ಟಿಯ ವೇಗ ಹೆಚ್ಚಿನದೆಂದು ತೋರುತ್ತದೆ.
(ಅನಂತರ ಹನುಮಂತನು ಪ್ರವೇಶಿಸುತ್ತಾನೆ)

ಹನುಮಂತ: (ನಮಿಸಿ) ಮಹಾರಾಜ, ನನ್ನಿಂದ ವೃತ್ತಾಂತವನ್ನು ಕೇಳಿದ ವಸಿಪ್ಪರು ಭರತ, ಶತ್ರುಘ್ನ ಮತ್ತು ಇತರ ಪ್ರಕೃತಿಗಳೊಂದಿಗೆ ನಿನ್ನ ಪಟ್ಟಾಭಿಷೇಕಕ್ಕೆ ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದಾರೆ.
(ಎಲ್ಲರೂ ಪರಿಶ್ರಮಿಸುವರು)

ರಾಮ: (ಮುಂದೆ ನೋಡಿ ನಮಿಸಿ)
ರವಿಕುಲದ ರಾಜರ ಪರಂಪರಾಗತ ರಾಜಧಾನಿಯಾದ ಅಯೋಧ್ಯೆಯನ್ನು ನೋಡು; ಶರತ್ತಾಲುದ ಚಂದ್ರನ ಚಂದ್ರಿಕೆಯಂತೆ ಸ್ವಜ್ಞವಾದ ಸರಯೂ ನದಿಯ ಜಲದಿಂದ ಮೂರ್ವವತ್ತಿ ಪಾರ್ಥಿವರ ಕೀರ್ತಿಯಂತೆ ತೋಭಿಸುತ್ತಿದೆ.

(ಎಲ್ಲರೂ ವಂದಿಸುವರು)

ರಾಮ: (ಮುಂದೆ ನೋಡಿ) ವಿಮಾನರಾಜ, ವಸಿಪ್ಪರೇ ಮುಂತಾದವರು ನನ್ನನ್ನು ಸ್ವಾಗತಿಸಲು ಬಯಸಿದ್ದಾರೆ. ಆದ್ದರಿಂದ ಈ ರಾಜಮಾರ್ಗದಲ್ಲಿಯೇ ಇಳಿಯೋಣ.
(ಎಲ್ಲರೂ ಇಳಿಯುವುದನ್ನು ಅಭಿನಯಿಸುವರು)
(ಅನಂತರ ವಸಿಪ್ಪ, ಭರತ, ಶತ್ರುಘ್ನರು ಪ್ರವೇಶಿಸುವರು)

ವಸಿಪ್ಪ: ವಸ್ತ್ರ ಭರತ, ಶತ್ರುಘ್ನ
ಇವನು ಶಂಖುತ್ಪಣಿನಾದ ಭಾಗವರಾಮ ಹಾಗೂ ಬ್ರಹ್ಮದೇವನ ಮೊಮ್ಮೆನಾದ ರಾವಣನೊಡನೆ ಮರೆಸಿದ ವಿಕ್ರಮದಿಂದ ಜಗತ್ತಿನ ಜನರು ವಿಸ್ಕಿರೂ ಸಸ್ಕಿರೂ ಆದರು. ಆದ್ದರಿಂದ ನಾವು ಕೂಡ ರಾಮಭರತನನ್ನು ಸ್ವಾಗತಿಸಲು ತೊಡಗಿದ್ದೇವೆ. ಸುದ್ಯವದಿಂದ ದರರಥಕುಲವು ಶುಭ್ರವಾದ ಯಶದಿಂದ ಬೆಳಗುತ್ತಿದೆ.

(ಎಲ್ಲರೂ ಪರಿಶ್ರಮಿಸುವರು)

ರಾಮ: (ಬಳಿಸಾರಿ ವಿನಯದಿಂದ ಪಾದವನ್ನು ಮುಟ್ಟಿ)
ಇಹೂಡುಕುಗಳ ಕುಲಗುರು; ಮಹಾರ್ಜ್ ಶ್ರೀರ್ಷ, ಅರುಂಧತೀಪತಿಯೇನಿಸಿದ ವಸಿಪ್ಪಮುನಿಗಳಿಗೆ ಈ ರಾಮನು ನಮಸ್ಕರಿಸುತ್ತಿದ್ದಾನೆ.

- ವಸಿಷ್ಠ:** ಜಗತ್ತಿನ ಕಂಟಕವನ್ನು ದೂರವಾಡಿದ ನಿನಗೆ ನಾನೇನೆಂದು ಆಶೀರ್ವದಿಸಲಿ? ಹಾಗಿದ್ದರೂ ಇಂದ್ರನಂತೆ ಪರಾಕ್ರಮಿಗಳಾದ ಈರ್ವರು ಮತ್ತರನ್ನು ನಿನ್ನ ಮಡದಿಯ ಪಡೆಯಲೆಂದು ಹರಸುತ್ತೇನೆ.
- ರಾಮ:** ಖಣಿಗಳ ಮಾತು. ಬೇರೆ ಬೇರೆಯವರಿಂದ ಬಂದರೂ ವಿರುದ್ಧವಾಗಿರುವುದಿಲ್ಲ. ಯಾಕೆಂದರೆ ಅಗಸ್ತ್ಯರು ಹೇಳಿದ್ದನ್ನೇ ವಸಿಷ್ಠರೂ ಹೇಳುತ್ತಿದ್ದಾರೆ.
- ಸೀತೆ:** (ನಮಿಸುವಳು)
- ವಸಿಷ್ಠ:** ಜನಕನಂದಿನಿ, ರಾಮನಿಗೆ ಕೊಟ್ಟ ಆಶೀರ್ವಾದವೇ ನಿನಗೂ ಕೂಡ. ಆದರೂ -
- ಅನ್ನಸೀಯರಿಗೆ ದುರ್ಬಭವಾದ ಪಾತಿಪ್ರತ್ಯದ ಕೀರ್ತಿಯನ್ನು ಅರುಂಧತಿಯು ಪಡೆದಿದ್ದಳು. ಈಗ ಅದನ್ನು ನಿನ್ನೊಂದಿಗೆ ಹಂಚಿಕೊಳ್ಳಲಿವಂತಾಯಿತು.
(ಅರುಂಧತಿಯಂತೆ ಪತಿಪ್ರತ್ಯಯೆಂಬ ಕೀರ್ತಿಗೆ ಪಾತ್ರಾಗು)
- ಲಕ್ಷ್ಮಣ:** ಭಾನುಕುಲಕುಲಗುರುಗಳಾದ ವಸಿಷ್ಠರಿಗೆ ಲಕ್ಷ್ಮಣನ ವಂದನೆ.
- ವಸಿಷ್ಠ:** ಮಗೂ ಲಕ್ಷ್ಮಣ, ಇಂದ್ರಜಿತುವನ್ನು ಗಢ ನಿನಗೆ ಏನೆಂದು ಹರಸೋಣಾ?
- ಭರತ:** ಆಯ್ದ, ರಾವಣಾರಿ, ಇದೂ ಭರತನು ವಂದಿಸುತ್ತಿದ್ದಾನೆ.
- ರಾಮ:** (ಬಾಹುಗಳನ್ನು ಚಾಚಿ) ಬಾ, ಭರತ, ಬಾ -
- ಉತ್ಕಂಠಿಯಿಂದ ಅಪ್ಪತಿದ್ದೇನೆ; ನೀನೂ ಬಿಗಿಯಾಗಿ ಅಪ್ಪಿಕೂ. ಸೋದರನ ಅಲೀಂಗನದಿಂದ ಸಂತಪ್ತಕರೀರವಾದರೂ ಚಂದ್ರನಂತೆ ಶೀತಲವಾಗುತ್ತದೆ.
- ಭರತ:** (ಸೀತೆಗೆ ನಮಿಸುತ್ತಾನೆ)
- ಸೀತೆ:** ವತ್ತ ಭರತ, ಮುಖಿಚಂದನನ್ನು ಮೇಲೆತ್ತು. ನಿನ್ನ ದೃಷ್ಟಿಯು ಆನಂದದಿಂದ ಮಂದವಾಗಲಿ.
- ಶತ್ರುಘ್ನ:** ಆಯ್ದ, ಪಾದಸೇವೆಯಿಂದ ದೂರನಾಗಿದ್ದ ಶತ್ರುಘ್ನನು ವಂದಿಸುತ್ತಿದ್ದಾನೆ.
- ರಾಮ:** (ಶತ್ರುಘ್ನನನ್ನು ಮೇಲೆತ್ತಿ ಅವಲೋಕಿಸಿ) ಸೌಭಾಗ್ಯದಿಂದ ಎರಡನೆಯ ಲಕ್ಷ್ಮಣನನ್ನು ಕಾಣುತ್ತಿದ್ದೇನೆ.
- ಶತ್ರುಘ್ನ:** (ಸೀತೆಗೆ ನಮಿಸುವನು)
- ಸೀತೆ:** ವತ್ತ ಶತ್ರುಘ್ನ, ಚಿರಕಾಲ ಸುಖದಿಂದಿರು. ನಿನ್ನ ತಾಯಿ ಎಲ್ಲಿದ್ದಾಳೆ?
- ಶತ್ರುಘ್ನ:** ಮಂಗಲದ್ರವ್ಯಗಳನ್ನು ಹಿಡಿದುಕೊಂಡು ಅಂತಃಪುರದ್ವಾರದಲ್ಲಿದ್ದಾಳೆ.
- (ಲಕ್ಷ್ಮಣನು ಭರತನಿಗೆ ವಂದಿಸುತ್ತಾನೆ)

- ಭರತ:** ಲಕ್ಷ್ಮೀವರ್ತನೂ ಮಹಾಪರಾಕ್ರಮಿಯೂ ಆದ ಲಕ್ಷ್ಮಣ, ನನ್ನನ್ನು ಆಲಿಂಗಿಸಿಕೊ. ಆಯ್ದನ ಸೇವೆಯಿಂದ ಪವಿತ್ರವಾದ ನಿನ್ನ ಅಂಗಗಳು ನನಗೆ ಸುಖ ನೀಡಲಿ.
- ಶತ್ರುಘ್ನಃ:** (ಲಕ್ಷ್ಮಣನನ್ನು ಅಟಿ) ರಾಮದೇವನ ಆದೇಶವನ್ನು ನಿರ್ವಿಫ್ಳವಾಗಿ ನಿರ್ವಹಿಸಿದ ನಿನ್ನಲ್ಲಿ ನನ್ನ ಸ್ನೇಹವು ದ್ವಿಗುಣವಾಗಿದೆ.
- ರಾಮ:** ಮಾಜ್ಞ ವಸಿಷ್ಠರೆ, ಇವನು ಕಿಷ್ಟಿಂಥಾಪತಿಯಾದ ಸೂರ್ಯಮತ್ತು ಸುಗ್ರೀವ; ಇವನು ಲಂಕಾಪರಮೇಶ್ವರನಾದ ಪೌಲಸ್ತ್ಯ ವಿಭೀಷಣ; ಇವರಿಬ್ಬರೂ ತಮಗೆ ವಂದಿಸುತ್ತಿದ್ದಾರೆ.
- ವಚಸ್ಯ:** ಇವರಿಬ್ಬರೂ ನಿನ್ನ ಪ್ರಶಸ್ತಿಯ ದೀರ್ಘಸ್ಥಂಭಗಳಿನಿಸಲಿ. ಭರತ, ಸೀತೆಯ ಭಾವಂದಿರನ್ನು ಆಲಿಂಗಿಸಿಕೊ.
- (ಭರತ ಸುಗ್ರೀವ ವಿಭೀಷಣರು ಪರಸ್ಪರರನ್ನು ಆಲಿಂಗಿಸಿಕೊಳ್ಳುತ್ತಾರೆ.)
- ವಚಸ್ಯ:** ರಾಮನು ದಶಕಂತನನ್ನು ನಿಗ್ರಹಿಸಿದವನು; ಸೀತೆಯು ಪತಿಪ್ರತೆಯರಲ್ಲಿ ಅಗ್ರಮಾನ್ಯ; ಇಂದ್ರಜಿತುವನ್ನು ಸಂಹರಿಸಿದ ಲಕ್ಷ್ಮಣನಿಗೆ ಸಮಾನರು ಯಾರು? ರಾಮನಿಲ್ಲದ ಸಮಯದಲ್ಲಿ ಅವನ ಪಾದುಕೆಗಳನ್ನು ಆರಾಧಿಸಿದ ಭರತನ ಬಗೆಗೆ ಹೇಳುವುದೇನು? ಶತ್ರುಘ್ನನ ಪ್ರಶಂಸೆಯನ್ನು ಅವನ ಅಣ್ಣನ ಗುಣಗಳನ್ನು ಹೇಳುವಾಗಲೇ ಮಾಡಿದ್ದಾಯಿತು. ಹೆಚ್ಚೇನು? ರಘುವಿನ ಕುಟುಂಬವೇ ವಂದನೀಯವಾಗಿದೆ.
- (ರಾಮನನ್ನು ಕುರಿತು) ವತ್ಸ ದಾಶರಥಿ ರಾಮಚಂದ್ರ, ಮುಹೂರ್ತವು ಪ್ರಶಸ್ತವಾಗಿದೆ. ಆದ್ಯರಿಂದ ತಿತ್ಯಪರಂಪರಾಗತವಾದ ಸಿಂಹಾಸನವನ್ನೇರು. ಅಭಿಷೇಕವನ್ನು ಮಾಡುತ್ತೇವೆ. (ರಾಮನು ಹಾಗೆಯೇ ಮಾಡುವನು)
- (ವಸಿಷ್ಠನನ್ನು ಹೊರತುಪಡಿಸಿ ಉಳಿದವರೆಲ್ಲ ಸಾಷ್ಟಾಂಗಪ್ರಕಾಮ ಮಾಡುವರು)
- (ನೇಪಡ್ಯಾದಲ್ಲಿ ಮಂಗಲಸಂಗೀತ; ನಾಂದಿವಾದ್ಯ ಅನಂತರ ಆಕಾಶದಿಂದ)
- ರಘುಕುಲವರೇಣ್ಯ, ಬಹುಕಾಲದವರಗೆ ಆರಾಧನೆಯನ್ನು ಮಾಡಿ ನಾನು ಶಿವನಿಂದ ಈ ಮಷ್ಟಕವನ್ನು ಪಡೆದೆ. ಅದಕ್ಕೆ ಈಗ ನೀನೇ ಒಡೆಯ. ಆದ್ಯರಿಂದ ಶಂಕರನ ಮಿಶ್ರನಾದ ಈ ಕುಬೇರನು ನಿನ್ನಲ್ಲಿ ಯಾಚಿಸುತ್ತಿದ್ದಾನೆ. ಅದನ್ನು ನನಗೆ ಅನುಗ್ರಹಿಸಬೇಕು.
- ವಚಸ್ಯ:** ವತ್ಸ ರಾಮಭದ್ರ ನೀನೇ ಧನ್ಯ ಸಾಕ್ಷಾತ್ ಕುಬೇರನೇ ನಿನ್ನಲ್ಲಿ ಯಾಚಿಸುತ್ತಿದ್ದಾನೆ.

ರಾಮ: ವಿಮಾನರಾಜ, ಭಗವಾನ್ ಕುಬೇರನು ನಿನ್ನನ್ನು ಪ್ರಾಧಿಸುತ್ತಿದ್ದಾನೆ.
ಅವನಿಗೆ ಸಮರ್ಪಿಸಿದ್ದೇನೆ. (ಮೇಲೆ ನೋಡಿ) ಕುಬೇರನೆಡೆಗೆ
ವಿಮಾನರಾಜನು ಹೋಗುತ್ತಿದ್ದಾನೆಯೇ?

ವಶಿಷ್ಠ: ನಿನಗೆ ಶ್ರೀಯವಾದ ಮತ್ತಾವ ಉಪಕಾರವನ್ನು ಮಾಡಲಿ?

ರಾಮ: ಇದಕ್ಕಿಂತ ಶ್ರೀಯವಾದುದಿದೆಯೇ?

ಆಜಗವ ಧನುಷನ್ನು ಭಂಗಿಸಿದೆನಾದರೂ ಶಿವನು ಮುನಿಯಲ್ಲ.
ಸೇತುಬಂಧನವನ್ನು ಮಾಡಿದರೂ ಸಮುದ್ರರಾಜನು ಪ್ರಸನ್ನ
ಮಧುರನಾಗಿಯೇ ಇದ್ದ. ಪೌಲಸ್ಟ್ ರಾಖಣನ್ನು ಕೊಂದರೂ
ವೇದಪುರುಷನಾದ ಬೃಹತ್ ಶ್ರೀತನಾಗಿಯೇ ಇದ್ದಾನೆ. ವಿಮಾನವನ್ನು
ಪಡೆದು ಬೇಡಿದ ಕುಬೇರನಿಗೆ ಕೊಟ್ಟಿ

ಹಾಗಿದ್ದರೂ ನಾನು ಬರುಹುತ್ತೇನೇ -

ಸಂಸಾರವೆಂಬ ವಿದ್ಯೆಗೆ ವಿಷವರಿಗೆ ಉಪನಿಷತ್ತುಗಳಿಗೆ ಸಮಾನವಾದ
ಅಧ್ಯತ್ಮವಾದ ಅರ್ಥವುಳ್ಳ ವಚನಗಳ ರಚನೆಯೊಂದಿಗೆ ಸೂಕ್ತಗಳಿಂಬ
ಮುತ್ತುಗಳನ್ನು ಸೋಗಸಾಗಿ ಹೋಸಿಸಿದ ಗ್ರಂಥಗಳನ್ನು ಸಂತಕವಿಗಳು
ರಚಿಸಲಿ. ಕಾವ್ಯಮೂಲಿಕ್ಯಾದ ವೇದದ ಅಂತಃಕರಣಕ್ಕೆ ಶ್ರೀಯವಾದ
ಅನುರೂಪವಾದ ಮತ್ತು ಹಿಂದೆ ಸೂಚಿಸಿದ ಆ ತತ್ವವನ್ನು ಸಾಕ್ಷಿಕರು
ಪರಿಭಾವಿಸಿ ಅರ್ಚಿಸಲಿ.

(ಎಲ್ಲರೂ ನಿರ್ಗಮಿಸುವರು)

ಇಲ್ಲಿಗೆ 'ರಾಘವಾನಂದ'ವೆಂಬ ಹತ್ತನೆಯ ಅಂಕ ಮುಗಿಯಿತು.

ಸಮಾಪ್ತ